ಮುಖಾಮುಖಿ

ಲ್ಲಿ ಕ್ವಾಡ್ರಸಾಚ್ಯಾ ಸಂಪಾದಕೀಯಾಂಚೊ ದುಸ್ರೊ ಜಮೊ

5954
G-7KON
VAL

ಆಶಾವಾದಿ ಪ್ರಕಾಶನಾಚೊ ಚೊವ್ತೀಸಾವೊ ಬೂಕ್

ಆಶಾವಾದಿ ಪ್ರಕಾಶನ್ (2002 ಥಾವ್ನ್ 2017 ಪರ್ಯಾ

2002
ಆಶಾವಾದಿ (ವಲ್ಲಿ ಕ್ವಾಡ್ರಸ್)

2003
ಚ್ಯಾರ್ ಮುಖಾಂ (ವಲ್ಲಿ ಕ್ವಾಡ್ರಸ್)
ಜಿವಿತಾ ಸೊಭಾಣ್
(ಜೊರ್ಜ್ ಪೀಂತ್ ಆಯ್ಕೊಳ್)
ಖಿಳೊ (ವಲ್ಲಿ ಕ್ವಾಡ್ರಸ್)

2004
ಕಟ್‌ಪುತ್ಳಿ (ವಲ್ಲಿ ಕ್ವಾಡ್ರಸ್)
ಕಯ್ದ್ಯಾಂಚ್ಯೊ ಕವಿತಾ (ಎಚ್ಚೆಮ್)
ವ್ಹಳೂ ವ್ಹಳೂ ವ್ಹಾಳ್ ವ್ಹಾಳ್ಯಾ
(ಆಂಡ್ರ್ಯೂ ಎಲ್. ಡಿ'ಕುನ್ಹಾ)

2005
ವಿಂಚ್ಣಾರ್ ಚಿಂತಾಪ್ ಆನಿ ಭಗ್ಣಾಂ
(ಜೆಮ್ಮಾ ಪಡೀಲ್)
ಸತಾಂ ಆನಿ ಖತಾಂ (ವಲ್ಲಿ ಕ್ವಾಡ್ರಸ್)
ಸರ್ಗಾವಯ್ಲಿ ಮಾಂಯ್
(ರೊನಾಲ್ಡ್ ಒಲಿವೆರಾ)
ಕಂಗಾಲ್ ಆನಿ ತಾಚಿ ಕುಕ್ಕೆಹಳ್ಳಿ
(ವಲ್ಲಿ ಕ್ವಾಡ್ರಸ್)
ಮೊತಿಯಾಂ ಆನಿ ತಾರಾಂ (ವೆವೆಗ್ಳೆ ಕವಿ)
ಕವಿತಾಪಾಠ್ - 1 (ವಲ್ಲಿ ಕ್ವಾಡ್ರಸ್)

2006
ಪಾಟಿಂ ಗಾಂವಾಕ್ (ವಲ್ಲಿ ಕ್ವಾಡ್ರಸ್)
ಬ್ರಾಮುಣಾಂಚೆಂ ಚೆಡುಂ (ಎಚ್ಚೆಮ್)
ದರ್ಭಾರಾಂತ್ಲಿ ಪಿಂರ್ಗ್ಣಿಣ್ (ವಲ್ಲಿ ಕ್ವಾಡ್ರಸ್)
ದರ್ಯಾಕ್ ಉದಾಕ್ (ವಲ್ಲಿ ಕ್ವಾಡ್ರಸ್)
ಸಾಗೊರಾಚ್ಯಾ ವಾಟೆಚ್ಯೊ ಝುರಿ
(ವೆವೆಗ್ಳೆ ಕವಿ)

2007
ಆಡೊಸಾಂತ್ಲಿಂ ಫುಲಾಂ
(ಆಸ್ಟಿನ್ ಡಿ'ಸೋಜ್ ಪ್ರಭು)
ಆಟ್ವ್ಯಾ ರಂಗಾಚೊ ಧೊಣು(ಮೆಲ್ವಿನ್ ಜೆ.
ಶಿಂಪಡ್ಲೆಲಿಂ ಮೊತಿಯಾಂ (ವಲ್ಲಿ ಕ್ವಾಡ್ರಸ್)
ಮುಖಾಂ ಪಾಟ್ಲಿಂ ರುಪಾಂ (ಅನಿಲ್ ಪೆರಾ
ಮೊಳ್ಬಾವಯ್ಲಿಂ ಸ್ವಪ್ಣಾಂ (ವಲ್ಲಿ ಕ್ವಾಡ್ರಸ್)
ಕುಲ್ಕುಲೊ (ಸಿಜ್ಯೆಸ್ ತಾಕೊಡೆ)
ತಿಂತೆರಾಂತ್ ಪಿಂತುರಾಂ (ವೆವೆಗ್ಳೆ ಕವಿ)
ಕಾಳೊಕ್ ನಾತ್‌ಲ್ಲೊ ಗಾಂವ್ (ವಲ್ಲಿ ಕ್ವಾಡ್ರ

2008
ಮ್ಹೊಂವ್ ಆನಿ ಮೂಸ್
(ಮೆಲ್ವಿನ್ ಪಿಂಟೊ ನೀರುಡೆ)

2017
ಬಂಧ್ (ವಲ್ಲಿ ಕ್ವಾಡ್ರಸ್)
ಅಪವಿತ್ರ್ ಸಂಬಂಧ್ (ವಾಲ್ಟರ್ ಲಸ್ರಾದೊ
ಸರ್ಗಾವಯ್ಲಿ ಮಾಂಯ್ (ರೊನಾಲ್ಡ್ ಒಲಿವೆ
ಬಜಾರ್ (ವಲ್ಲಿ ಕ್ವಾಡ್ರಸ್)
ಮುಗ್ದನಾತ್ಲಿಂ ಗಿತಾಂ (ವಲ್ಲಿ ಕ್ವಾಡ್ರಸ್)
ಮೊನಿ ಬೋಬ್ (ಜೋನ್ ಸುಂಟಿಕೊಪ್ಪ)
ಮುಖಾಮುಖಿ (ವಲ್ಲಿ ಕ್ವಾಡ್ರಸ್)

ಆಶಾವಾದಿ ಪ್ರಕಾಶನ್

Ashawadi Prakashan, Mumbai

ಮುಖಾಮುಖಿ

ವಲ್ಲಿ ಕ್ವಾಡ್ರಸಾಚ್ಯಾ ಸಂಪಾದಕೀಯಾಂಚೊ ದುಸ್ರೊ ಜಮೊ

ಆಶಾವಾದಿ ಪ್ರಕಾಶನ್

ಆಶಾವಾದಿ ಪ್ರಕಾಶನಾಚೊ ಚೊವ್ತೀಸಾವೊ ಬೂಕ್

Konkani Language & Cultural Foundation (R.) ★ Mangaluru

'MUKHAMUKHI' - *Collection of Editorials in kannada script by Valley Quadras written for www.daaiz.com and www.poinnari.com. This collection is edited by Valley Quadras and published by Ashawadi Prakashan, 1801, Skylark Tower, 18th Floor, Plot 7, Ghansoli Sector 15, New Palm Beach Road, Navi Mumbai 400701, MH.*

(C) ASHAWADI PRAKASHAN

...tural Founda... ...kani Languag...
Mangalore

First Edition: 2017
Copies: 500

5954
G-7 KON
VAL

Cover : Assisi Press, Mangalore
Layout : Assisi Press, Mangalore
Pages : 146
Price : Rs.200
Paper : 80 gsm, N.S. Maplitho
Printed at : Assisi Press, Mangalore

For complete details of Ashawadi Prakashan, visit
www.ashawadi.com or Email at ashawadi@gmail.com

ಭಿತರ್ಲ್ಯಾ ಪಾನಾಂನಿ

ಖ್ ಉತ್ರಾಂ

ಅಪ್ರೂಪ್ ಕಾಲೆತಿಚಿಂ – ಡಾ|ಎಡ್ವರ್ಡ್ ಎಲ್. ನಜ್ರೆತ್ 5
ವಲ್ಲಿ ಆನಿ ಚಾಟಿಯೆಚೆ ಮಾರ್ – ಜೆರಾಲ್ಡ್ ವಿ. ಕಾರ್ಲ್ಲೊ, ಹಾಸನ್ 12
ಗುಲೊಬ್, ಕಾಂಟೆ ಆನಿ ವಲ್ಲಿ – ಡಾ|ಆಸ್ಟಿನ್ ಡಿ'ಸೋಜ್ ಪ್ರಭು, ಚಿಕಾಗೊ... 16
ಏಕ್ ಕೊಂಕ್ಣಿ ಮಿಶಿನರಿ ವಲ್ಲಿ – ಮಾ|ಬಾ|ಚೇತನ್ ಲೋಬೊ, ಕಾಪುಜಿನ್...... 20
ಮುಖಾಮುಖಿ ಜಾಂವ್ಚ್ಯಾ ಧಿಂ (ಸುರ್ವಿಲಿಂ ದೋನ್ ಉತ್ರಾಂ) 22
ಸಂಸಾರ್ ಮ್ಹಜ್ಯಾ ಮಾತ್ಯಾರ್ ನಾ! 25
ಉಭೆ ಆನಿ ಆಡ್ ಖಾಂಬೆ 28
ಆಮಿ ಮೊಡ್ತೆಲ್ಯಾಂ ಪಯ್ಕಿಂತ್ಲೆ ವಾ ಜೊಡ್ತೆಲ್ಯಾಂ ಪಯ್ಕಿಂತ್ಲೆ? 31
ಕೊಂಕ್ಣಿ ಆವಯ್ ಕೊಣಾಗೆರ್ ಆಸಾ? 34
ಆಮ್ಚಿ ಭಾಗೆವಂತ್ ಜಿಣಿ ಆನಿ ಪೊಜ್ಡೆಂಪಣ್ 38
ಆಯ್ಚಿ ಕೊಂಕ್ಣಿ ಆನಿ ಕೊಂಕ್ಣೆಂತ್ಲಿ ಬದ್ಲಾವಣ್ 41
ಕುಂಡೊ ಚಳ್ವಳೆಕ್ ಥೆಂಕೊ ಜಾಯ್ 45
ಬದ್ಲಾನಾತ್‌ಲ್ಲೊ ಲೋಕ್ 49
ಚ್ಯಾರ್ ಸರೊನ್ ಪಾಂಚ್ ಲಾಗ್ತಾನಾ 53
ಆಮಿ ಪರ್ದೆಶಿಂ, ಯೆವೆಚಿಂ ಬಾಳ್ಕಾಂ!? 57
ಧಾಕ್ಡ್ಯಾಚ್ಯಾ ಸಂಭ್ರಮಾರ್ ದಾಯ್ಜಿದುಭಾಯ್ 62
ತುಜೊ ಧರ್ಮ್ ಕಸಲೊ? 68
ಬದ್ಲೊನ್ ವೆಚ್ಯಾ ಸಂಸಾರಾಂತ್ ಕೊಂಕ್ಣಿ 'ಸಾಹಿತಿ' ಖಂಯ್ ಆಸಾತ್? 72
ಆತಂಕ್‌ವಾದಾಚೆ ಗುನ್ಯಾಂವ್ಕಾರ್ ಕೋಣ್? 76
ಪ್ರಗತಿಪರ್ ದೇಸಾಂತ್ ಮನಿಸ್ ಆನಿ ಮನ್ಶ್ಯಾ ಮೊಲಾಂ? 79
ಅಶೀರ್ ವಾಟ್ ವಿಂಚ್ಯಾಂಗೀ? 83
ಪಾಂಚ್ ವರ್ಸಾಂ ಸಂಪ್ಲಿಂ – ಫುಡೆಂ ಕಿತೆಂ?? 87
ಕೆದ್ನಾಂ ಮವ್ನ್ ಉಲಯ್ತಾನಾ..! 90
ಪಾಟಿಂ ಪಳೆಂವ್ಕ್ ನಾ 95
ಕೊಂಕ್ಣಿ ಬಾಜಾರಾಂತ್ ಏಕ್ ಪಾಸಾಯ್ 98

○ ಕೊಂಕಣಿ ನಿರಂತರಿ..... ಪಯ್ಣಾರಿ? ಭರ್ವಶ್ಯಾಚಿ ಸುರ್ವಾತ್ 104

○ ಮನಸ್, ಧಾಂವ್ಣಿ ಆನಿ ಜಯ್ತ್ 107

○ ಬೊಂಬೊಯ್ ಸರ್ಗ್ ಆನಿ ಖರ್ಗ್ 109

○ ಸಂವೇದನ್ ಸಂಘರ್ಶ್ ಆನಿ ಸಾಹಿತ್ 111

○ ಕರೆಜ್ಮ್ ಆಮ್ಕಾಂ ಕಿತ್ಲೊ ಪ್ರಸ್ತುತ್ 113

○ ಗರ್ಜ್ ಆನಿ ಮರ್ಜ್ 115

○ ವೇಳ್, ವೆಕ್ತಿತ್ವ್ ಆನಿ ಬುರ್ನ್ಯಾಸ್ ಸವಯೊ 117

○ ದೋನ್ ಸಂಸಾರ್ 121

○ ಆಸ್ತ್ ವ ವಸ್ತ್? 124

○ ಡೈವರ್ತ್ನ್ಸ್, ಯೂ ಟರ್ನ್ ಆನಿ ಲೈಫ್ 128

○ ಎಕ್ವಟ್, ಬಳ್ ಆನಿ ಸಮಾಜ್ 131

○ ಜಿಣಿ, ಸಂವೇದನ್ ಆನಿ ಸಾಹಿತ್ಯ್ 134

○ ಹಾದ್ಸಾ 137

○ ಲಾಖ್ ಕೊಂಕ್ಣಿ ಪುಣ್ ಏಕ್ ಆಸ್ಟಿನ್ 140

○ ಜಾಪಿ ನಾತ್ಲ್ಲಿಂ ಸವಾಲಾಂ 143

ುಖ್‌ಉತಾರ್ – 1] ಅಪ್ರೂಪ್ ಕಾಲೆತಿಚಿಂ

ಎಕಾ ಪತ್ರಾಚೆಂ ಸಂಪಾದಕೀಯ್ ತ್ಯಾ ಪತ್ರಾಚೆಂ ಧೋರಣ್,
ಪತ್ರಾಚೊ ಮ್ಹಾಲಿಕ್ ಖಂಚ್ಯಾ ಕುಶಿನ್ ಮಾಲ್ಘೊನ್ ಆಸಾ-
ಡ್ವಾಳ್‌ಶಾಹಿ ವಾ ಕಮ್ಯೂನಿಸಮ್, ಜಾತ್ಯಾತೀತ್ ವಾ ಜಾತೀಯ್
ಾದಿ ಮ್ಹಳ್ಳೆಂ ಪಾರ್ಕುಂಕ್ ಅವ್ಕಾಸ್ ಕರ್‍ನ್ ದಿತಾ ಅಶೆಂ ಚಿಂತಪ್
ಾ. ಮಾನೆಸ್ತ್ ವಲ್ಲಿ ಕ್ವಾಡ್ರಸಾನ್ ಆಪ್ಲ್ಯಾ ದಾಯ್ಜ್ ಆನಿ ಪಯ್ಣಾರಿ
ತರ್ಜಾಳಿಂನಿ ಬರೊವ್ನ್ ಲೊಕಾಕ್ ಪಾವಯಿಲ್ಲಿಂ ಆನಿ ಆತಾಂ
ಂಗಾ ಬುಕಾರುಪಾರ್ ಸಾಂಗಾತಾ ಪರ್ಗಟ್ಚಿಂ ಹಿಂ
ಪಾದಕೀಯ್ ವಾಚ್ತನಾ ಮಾನೆಸ್ತ್ ವಲ್ಲಿ ಖಂಯ್ಚ್ಯಾ ದಿಶಾರ್
ಾ ಮ್ಹಣ್ ಪಾರ್ಕುಂಕ್ ಆಧಾರ್ ಜಾತಾತ್; ವಲ್ಲಿಕ್ ವಯುಕ್ತಿಕ್ ಥರಾನ್ ಹಾಂವ್
ತಾಂ ಜಾಲ್ಲ್ಯಾನ್ ಹಿಂ ಸಂಪಾದಕೀಯ್ ವಲ್ಲಿಚ್ಯಾ ವ್ಯಕ್ತಿತ್ವಾಚೆಂಚ್ ಪ್ರತಿರೂಪ್ ತಶೆಂ
ಕಾ ಭೊಗ್ಲೆಂ. ವಲ್ಲಿ ಕ್ವಾಡ್ರಸ್ ಭಲಾಯ್ಕೆಭರಿತ್ ಸಮಾಜೆಥಂಯ್, ಮನ್ಶ್ಯಾಪಣಾಥಂಯ್,
ವಾರ್ಥ್ ಸೆವೆಥಂಯ್ ಮಾಲ್ಘೊನ್ ಆಸಾ ಮ್ಹಣ್ ಹಿಂ ಸಂಪಾದಕೀಯ್ ಬರ್ಪಾಂ ಸಾಕ್ಸ್
ಾತ್. ಹೆರಾಂಕ್ ಬೂದ್ ಸಾಂಗುಂಕ್ ಸಲೀಸ್; ಸಾಂಗ್ಚೆಂ ಕರ್‍ನ್ ದಾಕೊಂವ್ಕ್ ಕಷ್ಟ್.
ಾನೆಸ್ತ್ ವಲ್ಲಿನ್ ಆಪ್ಲ್ಯಾ ಸಂಪಾದಕೀಯಾಂನಿ ಕಿತೆಂ ಸಾಂಗ್ಲಾಂ, ಕಿತೆಂ ಪ್ರತಿಪಾದನ್
ಾಂ ತೆಂ ತಾಣೆಂ ಕರ್‍ನ್‌ಯಿ ದಾಕಯ್ಲಾಂ. ತ್ಯಾಚ್ ಪಾಸೊತ್ ಜಾವ್ಯೆತ್, ಆಪ್ಣೆಂ
ತರ್ಜಾಳಿಚೆರ್ ಬರಯಿಲ್ಲೆಂ ಥಂಯಿಚ್ ಆಟೊನ್ ವಚುಂಕ್ ಸೊಡಿನಾಸ್ತಾಂ ಬುಕಾರುಪಾರ್
ಮ್ಚ್ಯಾ ಹಾತಾಂನಿ ದೀವ್ನ್ ಆಪ್ಲೆ ವಿಚಾರ್ ಛಾಪ್ಯಾಂತ್‌ಯಿ ಪ್ರತಿಪಾದನ್ ಕರ್ಚೆಂ ಧಯ್ರ್
ಣೆಂ ದಾಕಯ್ಲಾಂ. ಅಸಲೆಂ ಧಯ್ರ್ ಹೆರಾಂಕ್ ಬೂದ್ ಸಾಂಗ್ತೆಲ್ಯಾ ಜಾಯಿತ್ತ್ಯಾಂಕ್
ಾನಾ.

ದೋನ್ ವಿವಿಂಗಡ್ ಕಾಳಾರ್ ಬರಯಿಲ್ಲಿಂ ಸಂಪಾದಕೀಯಾಂ ಹ್ಯಾ ಸಂಗ್ರಹಾಂತ್
ಾತ್. ಸುರ್ವಿಲಿಂ ದಾಯ್ಜ್.ಕೊಮ್ ಹ್ಯಾ ಅಂತರ್ಜಾಳಿಕ್ ಆನಿ ಉಪ್ರಾಂತ್ಲಿಂ ಪಯ್ಣಾರಿ.
ಮ್ ಹಾಕಾ. ಹ್ಯಾ ದೋನ್ ಅಂತರ್ಜಾಳಿಂ ಮಧೆಂ ಮಾನೆಸ್ತ್ ವಲ್ಲಿ ಕ್ವಾಡ್ರಸಾಥಂಯ್
ಯುಕ್ತಿಕ್ ಥರಾನ್ ಬದ್ಲಾಪ್ ಜಾಲಾಂ? ಹ್ಯಾವಿಶಿಂ ವಲ್ಲಿ ಕ್ವಾಡ್ರಸ್ ಅಶೆಂ ಬರಯ್ತಾ:
ೋನ್ ವೆವೆಗ್ಳ್ಯಾ ಕಾಳಾರ್ ಹಾಂವ್ ಸಂಪಾದಕೀಯ್ ಬರಂವ್ಚ್ಯಾಕ್ ಬಸ್ಲಾಂ, ಏಕ್:
04 ಇಸ್ವೆಂತ್ ಜೆದ್ನಾಂ ದಾಯ್ಜ್.ಕೊಮ್ ಅಂತರ್ಜಾಳಿಚಿ ಸುರ್ವಾತ್ ಕರ್ತಾಸ್ತಾನಾ, ಆನಿ
ೋನ್: ಪಯ್ಣಾರಿ.ಕೊಮ್ ಅಂತರ್ಜಾಳಿಖಾತಿರ್. ಹ್ಯಾ ದೋನ್ ಕಾಳಾಂತ್ ಜಾಯ್ತೆಂ
ಲ್ಲಾಂ, ಹರ್ಯೆಕಾ ಘಡ್ಯೆ ಬದ್ಲೊನ್ ಯೆಂವ್ಚ್ಯಾ ಹ್ಯಾಚ್ಚ್ ಸಂಸಾರಾಂತ್ ಜಿಯೆವ್ನ್ ಆಸ್ತಾನಾ,
ಲ್ಲಾವಣ್ ಮಾತ್ ಏಕ್ ಖಾಯಮ್ ಉರ್ಚೆತಸ್ಲೆಂ *(The only constant in this
rld is the change)*. ಚಿಂತಾಪ್ ಜಶೆಂ ಜಿಣ್ಯೆಅನ್ಭೋಗಾಚಿಂ ಪಾವ್ಲಾಂ,
ಲಿಸಾಂವಾಚಿಂ ವೊಜಿಂ ಖಾಂದಾರ್ ದವರ್‍ನ್ ಫುಡೆಂ ಚಲ್ತಾಸ್ತಾನಾ ಕೊಣ್ ಬದ್ಲನಾ?
್ ಏಕ್ ಸಂಗತ್ ಬದ್ಲೊಂಕ್ ನಾತ್‌ಲ್ಲಿ ಜಾವ್ನಾಸಾ; ತೆದ್ನಾಂಯ್ ಹಾಂವ್ ಪಯ್ಣಾರಿಚ್ಚ್
ಆಜ್ಯೀ ಹಾಂವ್ ಹಾಂಗಾಸರ್ ಪಯ್ಣಾರಿ. ಹೆಂ ಹಾಂವ್ ತಾತ್ವಿಕ್ ಅರ್ಥಾನ್ ಉಚಾರಿನಾ,

ಜಶೆಂ ತಾತ್ವಿಕ್ ಅರ್ಥಾನ್, ಹ್ಯಾ ಸಂಸಾರ್ ಮ್ಹಳ್ಳೆ ಪಯ್ಣಾಂತ್ಲೊ ಹರ್ಯೆಕ್ಲೊ ಪಯ್ಣಾರಿಚ್. ಹಾಂವ್ ಖರೆ ಅರ್ಥಾನ್ ಉಚಾರ್ತಾಂ, ದಾಯ್ಜ್.ಕೊಮ್ ಕುವೇಯ್ಟಾಂತ್ ಕಾಮ್ ಕರುನ್ ಆಸ್ತಾನಾ ಸುರ್ವಾತ್ ಕೆಲ್ಲೆಂ ಏಕ್ ಲ್ಹಾನ್ ಮಿಸಾಂವ್, ತಶೆಂಚ್ ಪಯ್ಣಾರಿ.ಕೊಮ್ ಮುಂಬಯಾಂತ್ ಸುರ್ವಾತ್ ಕೆಲ್ಲೆಂ ಅನ್ಯೇಕ್ ಮಿಸಾಂವ್; ಫಕತ್ತ್ ಕೊಂಕಣಿ ಸಾಹಿತ್ಯಾ ಪಾಸತ್' (**ಕೊಂಕಣಿ ನಿರಂತರಿ..... ಪಯ್ಣಾರಿ? ಭರ್ವಶ್ಯಾಚಿ ಸುರ್ವಾತ್**)

ಹ್ಯಾ ದೋನ್ ವೆವೆಗ್ಳ್ಯಾ ಕಾಳಾರ್ ಸಂಪಾದಕೀಯಾಂ ವಾಚ್ತಾನಾ, ವಲ್ಲಿಕ್ವಾಡ್ರಸಾಚ್ಯಾ ಚಿಂತ್ನಾಂನಿ, ಧೋರಣಾಂನಿ, ತಾಚ್ಯಾ ಭೊಗ್ಣಾಂನಿ ಬದ್ಲಾಪ್ ಜಾಂವ್ಕ್ ನಾ, ಪೂಣ್ ವಲ್ಲಿಕ್ವಾಡ್ರಸ್ ಆಪ್ಲ್ಯಾ ಉತ್ರಾಂನಿ ಮಾತ್ಸೊ ಮೋವ್ ಪಡ್ಲಾ. ದಾಯ್ಜ್.ಕೊಮ್ ಹಾಂತು ಆಸ್ತಾನಾ ಆಸ್'ಲ್ಲೆ ತಿತ್ಲಿ ತಿಕ್ಸಾಣ್ ಪಯ್ಣಾರಿಚ್ಯಾ ಸಂಪಾದಕೀಯಾಂನಿ ದಿಸುನ್ ಯೆನಾ. ತಾಣೆಂಚ್ ಸಾಂಗ್'ಲ್ಲೆಪರಿಂ ಹಿ ಬದ್ಲಾವಣ್ ಸ್ವಾಭವೀಕ್. ಸಾಂಗುಂಕ್ ಆಸ್ಚೆಂ ತಿಕ್ಸಾಣ್ ನಾಸ್ತಾಂ ಸಾಂಗ್ಲ್ಯಾರ್'ಯೀ ಜಾತಾ. ಆಪ್ಲ್ಯಾ ಚಿಂತ್ನಾಂನಿ, ಕರ್ಮ್ಯಾಂನಿ ಆಪುಣ್ ಕಿತೆಂ ಮ್ಹಣ್ ವಲ್ಲಿ, ಆಪ್ಲ್ಯಾ ದಾಯ್ಜ್.ಕೊಮ್ ಅಂತರ್ಜಾಳಿಕ್ ಚಾರ್ ವರ್ಸಾಂ ಜಾತಾನಾ ಅಶೆಂ ಬರಯ್ತಾ: 'ಆಮಿ ಕೊಣಾಯ್ಚೆಂಯ್ ಚೊರುಂಕ್ ನಾ, ಫಾರುಂಕ್ ನಾ, ಕೊಣಾಯ್ಕೀ ನಾಗಂವ್ಕ್ ನಾ, ಬನಾಂವ್ಕ್ ನಾ. ಆಮಿ ಭುರ್ಗ್ಯಾಂಕ್ ಮಿಟಾಯ್ ವಾಂಟ್'ಲ್ಲೆಪರಿಂ ಪುರಸ್ಕಾರ್ ವಾಂಟುಂಕ್ ನಾಂತ್ ವಾ ಮತ್-ಗತ್ ನಾತ್ಲೆಲ್ಯಾಂಚೊ ಪಂಗಡ್ ಭಾಂದುಂಕ್ ನಾ. ಆಮಿ ಕಸ್ಲೆಚ್ಚ್ ಹುದ್ದೆ ದವರುಂಕ್ ನಾಂತ್, ವಿಜಿಟಿಂಗ್ ಕಾರ್ಡಾಂ ಛಾಪುಂಕ್ ನಾಂತ್, ಫೆಸ್ತಾಂ ಆಚರಣ್ ಕರುಂಕ್ ನಾಂತ್, ಧಾಂಗ್ರೊ ಮಾರುಂಕ್ ನಾ, ಮೆಲ್ಲ್ಯಾಂಚ್ಯಾ ನಾಂವಾರ್ ಪೊಯ್ಸೊ ಎಕ್ಟಾಂಯ್ ಕರುನ್ ಗಿಳುಂಕ್ ನಾ, ಕೊಣಾ ಕೊಣಾಕ್ ಹಲ್ಕ್ ಕರುನ್ ಇಮೇಯ್ಲಾಂ ಧಾಡುಂಕ್ ನಾಂತ್, ಆಮ್ಚೆಂಚ್ ಹೆರಾಂನಿ ವೆಲಾಂ, ಖೆಲಾಂ. ಪುಣ್ ಆಮಿ ಆಮ್ಚೊ ವಾವ್ರ್ ನಿತಿನ್ ಕೆಲಾ. ಆಮಿ ನಾಂವಾ ಖಾತಿರ್, ಮಾನಾ ಖಾತಿರ್, ಪುರಸ್ಕಾರಾ ಖಾತಿರ್ ಕೊಣಾ ಕೊಣಾಕ್ ಧುಂಪಂವ್ಕ್ ವಚೊಂಕ್ ನಾಂವ್. ಬರೆಂ ಯಾ ವಾಯ್ಟ್ – ಶೀದಾ ತೊಂಡಾರ್'ಚ್ ಸಾಂಗ್ಲಾಂ– (**ಚ್ಯಾರ್ ಸರೊನ್ ಪಾಂಚ್ ಲಾಗ್ತಾನಾ**)'

ತ್ಯಾ ಕಾಳಾರ್ ಆನಿ ಥೊಡ್ಯಾ ವಾಂಟ್ಯಾಕ್ ಆತಾಂಯ್ ಜಾಯಿತ್ತ್ಯಾಂಚೊ ಸಮಾಜಿಕ್ ನಾಂವಾಂ ಖಾತಿರ್ ಜಾತಾ. ತೊ ಫಕತ್ ಕೊಂಕ್ಣಿ ಸಮಾಜೆಂತ್ಲೊ ಕೊಂಕ್ಣಿ ವಾವ್ರ್ ಮಾತ್ರ್ ನ್ಹಯ್ ಹೆರ್ ಭಾಸಾಂನಿ, ಹೆರ್ ಸಮುದಯಾಂನಿಯಿ ಅಶೆಂಚ್ ಜಾಯಿತ್ತ್ ಆಸಾ. ಅಪ್ರೂಪ್ ಥೊಡೆ ಮಾತ್ರ್ ಅಸಲೊ ವಾವ್ರ್ ಪ್ರಾಮಾಣಿಕ್‌ಪಣಿಂ ಕರ್ತಾತ್ ಆನಿ ತಸಲ್ಯಾಂಕ್ ಮಾತ್ರ್ ಆಪ್ಲೆಂ ಪ್ರಾಮಾಣಿಕ್‌ಪಣ್ ವ್ಯಕ್ತ್ ಕರ್ಚೆಂ ಧಯ್ರ್ ಆಸ್ತಾ. ಆತಾಂ ವರ್ಸಾಂ ಉಪ್ರಾಂತ್ ವಲ್ಲಿಚ್ಯಾ ಉತ್ರಾಂನಿ ಆದ್ಲಿ ಧಾರ್ ನಾ ತರ್'ಯೀ ತಾಚ್ಯಾ ಚಿಂತ್ನಾಂ, ಧೋರಣಾಂನಿ ಬದ್ಲಾಪ್ ಜಾಂವ್ಕ್ ನಾ. ಹ್ಯಾಚ್ ವರ್ಸಾ (2017) ಜನೆರ್ ಮಯ್ನ್ಯಾಚ್ಯಾ ಪಯ್ಣಾರಿಚೆರ್ ತಾಣೆಂ ಅಶೆಂ ಬರಯ್ಲಾಂ: ಆಮ್ಚ್ಯಾ ಘರಾಂತ್ಲ್ಯಾ ಮೆಜಾಂನಿ ಬೊತ್ಲ್ಯೊ ನವ್ಯೊ ಯೆತಿತ್ ಪುಣ್ ಆಮ್ಚೆ ದೀಸ್ಪಡ್ತೆ ವಿಚಾರ್ ಬದಲ್ನಾಂತ್, ಆಮ್ಚ್ಯಾ ಬಾಲ್ಕನಿಂತ್ಲ್ಯೊ ಚಟ್ಯೊ ಬದಲ್ತಿತ್ ಪುಣ್ ಆಮ್ಚ್ಯಾ ಚಿಂತ್ಪಾಚಿ ದಿಶಾ ಬದಲ್ನಾ, ಆಮ್ಕಾಂ ಸರ್ವಾಂಕ್ ಬದ್ಲಾವಣ್ ಜಾಯ್ ಪುಣ್ ಆಮಿ ಜಾವ್ನ್ ಬದ್ಲುಂಕ್ ಸಕಾನಾಂವ್.. (**ಡೈವರ್ಶ್ಯನ್ಸ್, ಯೂ ಟರ್ನ್ ಆನಿ ಲೈಫ್**)

ಹಾಂವ್, ವಲ್ಲಿ ಆನಿ ತುಮ್ಚ್ಯೆ ಪಯ್ಕಿಂ ಜಾಯಿತ್ತೆ ಚಡುಣೆಂ ಎಕ್ಯೆಚ್ ರಿತಿಚ್ಯಾ ಪರಿಸರಾಂತ್ ಲ್ಮೊನ್ ವ್ಹಡ್ ಜಾಲ್ಲ್ಯಾಂವ್ ಆನಿ ಆತಾಂ ಶೆರಾಂನಿ ಜಿಯೆವ್ನ್ ಆಸಾಂವ್. ಪೂಣ್ ಚ್ಯೊ ಸಂತೊಸ್, ಭೊಗುನ್ ಆಸ್‌ಲ್ಲಿ ದಾಧೊಸ್ಕಾಯ್ ಆಮಿ ವಾಡುನ್ ಆಯಿಲ್ಲ್ಯಾ ತ್ಯಾ ತಾಂನಿಂಚ್ ಸೊಡ್ಲಾ. 'ಮಾಲ್ತೆಂತ್ ನೀಸ್ ಪಿಯೆತಾನಾ ಸಯ್ತ್ ಆಸ್ಲ್ಲೊ ಸುಶೆಗ್ ಆಜ್ ಚಾ ವಾತಾವರಣಾಂತ್ ನಾ. ಗರೀಬ್‌ಪಣಾಂತ್ ಆಸ್‌ಲ್ಲೆಂ ಅಪ್ಲೆಂಪಣ್ ದುಡ್ವಾನ್ ತ್ಲಾಂ.' **(ಆಮಿ ಮೊಡ್ತೆಲ್ಯಾಂ ಪಯ್ಕಿಂತ್ಲೆ ವಾ ಜೊಡ್ತೆಲ್ಯಾಂ ಪಯ್ಕಿಂತ್ಲೆ?)**

ಆಮಿ ಜಲ್ಮೊನ್ ವಾಡೊನ್ ಆಯಿಲ್ಲ್ಯಾ ಆನಿ ಆಮಿ ಆತಾಂ ಜಿಯೆವ್ನ್ ಆಸ್ಚ್ಯಾ ಸರಾಚೊ, ಆಮ್ಚ್ಯಾಚ್ ಜಿಣ್ಯೆರಿತಿಚೊ ವಿಮರ್ಸೊ ಕೆಲೊ ತರ್ ಆಮ್ಕಾಂ ಕಿತೆಂ ಭೊಗತ್? ಕ್ವಾಡ್ರಸ್ ಅಶೆಂ ವಿವರಯ್ತಾ. 'ಏಕ್ ಸಂಸಾರ್ ಆಸ್ಲೊ, ತ್ಯಾ ಸಂಸಾರಾಂತ್ ತಿಮೆಂತಾಂಕ್, ಮನ್ಶ್ಯಾಮೊಲಾಂಕ್ ಮೋಲ್ ಆಸ್ಲೆಂ, ಅನ್ಯೇಕಾ ಸಂಸಾರಾಂತ್ ಸರ್ವ್ ಾರಿ, ತಾರ್ಲೊ ದೀವ್ನ್ ಬಾಂಗ್ಡೊ ಘೆಂವ್ಚೊ ಸಂಬಂಧ್ ಜಾಲಾ, ದಿಂವ್ಚೆಂ/ಘೆಂವ್ಚೆಂ ಸಯ್ತ್ ಧಾಖವ್ಪ್, ಚಿಂತುಂಕ್ ವೇಳ್ ನಾ, ಸರ್ವಾಂಕ್ ಧಾಂವೊಂಕ್ ಅಸಾ, ಕೊಣಾಕ್ ಪಾಟಿಂ ಲ್ಚಿ ಧಾಂವ್ಣಿ, ಕೊಣಾಕ್ ಧಾಖಂವ್ಚಿ ಧಾಂವ್ಣಿ, ಆನಿ ಹ್ಯಾ ಧಾಂವ್ಣೆಂತ್ ಅಖೇರಿಕ್ ಭಗುಂಕ್ ಚ್ಚೆಂ ಮಾತ್ 'ಖರ್ತೈವ್ಣಿ'. ದೆಕುನ್ ಜಾಯ್ಜಯ್ ಗಾಂವಾಂತ್ ಮನ್ಶ್ಯಾಂ ಮವ್‌ಲ್ಯಾಂ ಸೊಧ್ಲ್ಯಾರೀ ಲ್ಚಿಂ ಭೋವ್ ಅಪ್ರೂಪ್, **(ದೋನ್ ಸಂಸಾರ್)**

ತೊ ಸಂತೊಸ್ ಆಮ್ಕಾಂ ಜಾಯ್ ತರ್ ಆಮಿ ಸಮಾಜ್ ಭಾಂದ್ಚ್ಯಾ ವಾವ್ರಾಂತ್ ಂಕ್ ಜಾಯ್. ಸಮಾಜ್‌ಸೇವಾ ಕರ್ಚ್ಯಾ ನಿಬಾನ್ ಆಮಿ ಭಾಂದುನ್ ಹಾಡ್‌ಲ್ಲಿಂ ಸಂಘಟನಾಂ ಂ? ಪೂಣ್ ವಾಸ್ತವೀಕ್ ಜಾವ್ನ್ ಆಮಿ ಕರ್ಚಿ ಸೇವಾ ಕೊಣಾಚಿ? ಆಮಿ ಮೊಡ್ತೆಲ್ಯಾಂ ಯ್ಕಿಂತ್ಲೆ ವಾ ಜೊಡ್ತೆಲ್ಯಾಂ ಪಯ್ಕಿಂತ್ಲೆ?– ಹ್ಯಾ ಸಂಪಾದಕೀಯಾಂತ್ ವಲ್ಲಿ ಆಪ್ಲಿ ಬೆಜಾರಾಯ್ ಂ ಉಚಾರ್ತಾ: ಜೆದ್ನಾಂ ಪಾಸೊನ್ ಆಮ್ಚ್ಯಾ ಕಾನಾಂಕ್ ಆಮ್ಚ್ಯಾ ಸಮಾಜೆಂತ್ಲ್ಯಾ ಲ್ಹಾನಾಂಚಿ ತ್ ಬೋಬ್ ಆಯ್ಕನಾಂಗೀ, ಜೆದ್ನಾಂ ಆಮ್ಚ್ಯಾ ದೊಳ್ಯಾಂಕ್ ಆಮ್ಚ್ಯಾ ಸಮಾಜೆಂತ್ಲಿಂ ಂ ದಿಸಾನಾಂತ್ಗೀ, ತಿತ್ತುನ್ ಪರ್ಯಾಂತ್ ಆಮಿಂ ಖಂಚ್ಯಾಯ್ ಸಂಘ್ ಸಂಸ್ಥ್ಯಾಂಕ್ ವೊ ಜಾಲ್ಲಿಂ ನ್ಹಯ್'

ಗರ್ಜೆಚೆಂ ಆನಿ ಮರ್ಜೆಚೆಂ ಜಿವಿತ್ ಜಿಯೆಂವ್ಚೆಂ ಸ್ವಾತಂತ್ರ್ ಆಮ್ಕಾಂ ಆಸಾ, ವ್ಹಯ್. ತ್ ಆಜ್ ಕಿತ್ಲೆಶ್ಯೆ ಮ್ಹನಿಸ್ ಮರ್ಜೆ ಖಾತಿರ್ ಆನ್ಯೇಕ್ಲಾಚ್ಯಾ ಗರ್ಜೆಂಚೆರ್ ಸವಾರಿ ಕರ್ತಾ. ನ್ ಜಿಯೆತೆಲ್ಯಾಂ ಪಾಸೊತ್ ಥೊಡ್ಯಾಂನಿ ಜೀವ್ ಸಯ್ತ್ ಹೊಗ್ಡಾಂವ್ಕ್ ಪಡ್ತಾ. ವರ್ಸಾನ್ ಕಿತ್ಲೆಶ್ಯೆ ಶೆತ್ಕಾರ್ ಜಿವ್ಘಾತ್ ಕರ್ತಾತ್? ಕಿತ್ಯಾಕ್ : ಪೋಟ್ ಭರ್ಚ್ಯಾಕ್ ಭಲಾಯ್ಕೆಚೆಂ ತ್ ಖಾಂವ್ಕ್ ಆಶೆಂವ್ಚೆಂ ಸಹಜ್, ಗರ್ಜೆಚೆಂ ನ್ಹೆಸಾಪ್ ಆಶೆಂವ್ಚೆಂ ಸಹಜ್, ದೀಸ್ ಂಕ್ ಏಕ್ ಪಾಕೆಂ ಆಶೆಂವ್ಚೆಂ ಸಹಜ್ – ಹೆಂ ಸರ್ವ್ ಗರ್ಜೆಚೆಂ. ಪುಣ್ ಜೆದ್ನಾಂ ಹರ್ಯೆಕಾ ಕ್ ತುಪಾಶಿತ್ ಆಶೆಂವ್ಚೆಂ, ವಾ ಹರ್ಯೆಕಾ ದಿಸಾ ಸೂಟ್–ಬೂಟ್ ನ್ಹೆಸೊನ್ ಜಿಯೆಂವ್ಚೆಂ, ವ್ಹಡಾ ಬಂಗ್ಲ್ಯಾಂತ್ ವಸ್ತಿ ಕರ್ಚೆಂ – ಹೆಂ ಸರ್ವ್ ಮರ್ಜೆಚೆಂ ಜಿವಿತ್. ಆನಿ ಜಶೆಂ ಾರಾಚ್ಯಾ ಖಂಚ್ಯಾಯ್ ಕೊನ್ಶ್ಯಾಂತ್ ಕೆದಾಳಾಯ್ ಜಾಂವ್ಚೆಪರಿಂಚ್ ಹಾಂಗಾಸರ್‌ಯೀ ನ್ ಜಿಯೆಂವ್ಚೆ ಪಾಸತ್ ಗರ್ಜೆಂತ್ ಜಿಯೆತೆಲ್ಯಾಂಚೆರ್ ಜುಲುಮ್ ಚಲ್ತಾ. ಆನಿ ಮರ್ಜೆಂತ್ ತೆಲ್ಯಾಂಚ್ಯಾ ಭಳಾಸಮೊರ್ ಗರ್ಜೆಂತ್ ಜಿಯೆತೆಲ್ಯಾಂನಿ ಸಾಕ್ರಿಫಿಸ್ ಕರುಂಕ್ ಪಡ್ತಾ. ಆನಿ ಸಾಕ್ರಿಫಿಸ್ 'ಜೀವ್ಘಾತಾ ಮುಖಾಂತ್ರ್'ಯೀ ಆಸ್ಯೆತಾ. **(ಗರ್ಜ್ ಆನಿ ಮರ್ಜ್)**

ಆಜ್ ಮ್ಹನಿಸ್ ಬಾಜಾರಿ ಸಂಸರಾಂತ್ *(commercial world)* ಜಿಯೆವ್ನ್ ಆಸಾ; ಲಾಭ್ ನಶ್ಟಾಚೆಂ ಲೇಕ್ ಚಡ್ ಜಾತಾ ಶಿವಾಯ್ ಸಂಬಂಧಾಚೆಂ ನ್ಹಯ್. ಪೂಣ್ ಭಾಯ್ಲ್ಯಾ ದೆಕಿಕ್ ಮ್ಹನಿಸ್ ಅಪ್ವಂತ್ ತಶೆಂ ದಿಸ್ತಾತ್: ಆಮ್ಕಾಂ ಜನ್ಮ್ ದೀವ್ನ್ ವ್ಹಡ್ ಕೆಲ್ಲಿಂ ಆಮ್ಚಿಂ ಪ್ರಾಯೆಸ್ತ್ ಆವಯ್-ಬಾಪಾಯ್ಕ್ 'ಆಶ್ರ್ಯಾಂತ್' ದವರ್ತಾಂವ್, ಆನಿ ಆಪ್ಲ್ಯಾ ಬಂಗ್ಲ್ಯಾಂನಿ ದೇಸಿ-ವಿದೇಸಿ ಪೆಟ್ಯಾಂಕ್ ಪೊಸ್ತಾಂವ್. ನ್ಹಯ್? ಆನಿ ಹ್ಯಾ ಪೆಟ್ಯಾಂಕ್ ನ್ಹಾಣಂವ್ಕ್, ಮುಸ್ತಾಯ್ಕಿ ನ್ಹೆಸಂವ್ಕ್, ವಾ ಸದಾಂಯ್ ಭಾಯ್ರ್ ಭಂವ್ಡಾಂವ್ಕ್ ಮ್ಹಣ್ ನಮ್ಯಾರ್ಲ್ಲೆ ಆಸ್ತಿತ್ ಪುಣ್ ಆಮ್ಚ್ಯಾ ಪ್ರಾಯೆಸ್ತ್ ಆವಯ್-ಬಾಪಾಯ್ಕ್ ಆಮ್ಚ್ಯಾ ಘರಾಂನಿ ಪೊಸ್ಚಿ ತಾಂಕ್ ಜಾಂವ್ ಚಿಂತಾಪ್ ಸಯ್ತ್ ಆಮ್ಕಾಂ ನಾ. ಆಮಿ ಖಂಯ್ಚರ್‌ಗೀ ವಾಟ್ ಚುಕ್ಲ್ಯಾಂವ್ ಮ್ಹಳ್ಳೆಂ ಆಪ್ರಾಧಿಂ ಚಿಂತಾಪ್ ಆಮ್ಚೆ ಮತಿಂತ್/ಕಾಳ್ಜಾಂತ್ ಆಸಾ ತರ್‌ಯೀ ಆಮ್ಕಾಂ ತೆಂ ವಿಮರ್ಸುನ್ ಚಿಂತ್ಚಿ ಶ್ಯಾಥಿ ಜಾಂವ್ ಸಯ್ರಣ್ ನಾ, ದೆಕುನ್ ಆಮ್ಕಾಂ ಹೆ ಸಂಬಂಧ್ ಉಡಾಸಾಕ್ ಕರುನ್ ದಿಂವ್ಚೆ ದಲಾಲಿ ಉದೆಲ್ಯಾತ್. ಆವಯಾಂಚೊ ದಿವಸ್, ಬಾಪಾಯ್ಚೊ ದಿವಸ್, ಆಕಯ್ಚೊ ದಿವಸ್, ಮಾಮಾಚೊ ದಿವಸ್ ಮ್ಹಳ್ಳೆ ದೀಸ್ ಉದೆಲ್ಯಾತ್, ಆನಿ ವಿಪರ್ಯಾಸ್ ಮ್ಹಳ್ಯಾರ್ ಆಮಿ ಸಯ್ತ್ ಹ್ಯಾ ದಿವಸಾಕ್ ಆಚರಣ್ ಕರ್ತಾಂವ್ **(ಮ್ಹನಿಸ್, ಧಾಂವ್ಣಿ ಆನಿ ಜಯ್ತ್)**

ಹೆಂ ವಾಚ್ತನಾ ಖಂಯ್ ಥರ್‌ಯೀ ತೊಪ್‌ಲ್ಲೆಪರಿಂ ಜಾತಾ? ಕೊಶೆಡ್ದ್ ಆಸ್‌ಲ್ಲ್ಯಾಂಕ್ ಜಾತಾ. ಪೂಣ್ ಮ್ಹನಿಸ್ ಆಜ್ ಕೊಶೆಡ್ದಾಕ್‌ಚ್ ಆಡವ್ ಘಾಲ್ನ್ ಜಿಯೆತಾ!

ಹೆಂ ಎಕಾವಾಟೆನ್ ಜಾಲ್ಯಾರ್ ಆಪ್ಣಾಥಂಯ್ ಆಸ್ಚೆಂ ಉಣೆಂಪಣ್ ದಾಂಪುನ್ ವ್ಹರುಂಕ್ ಆಮಿ ಕರ್ಚೆ ನಾಟಕ್ ಕಿತ್ಲ್ಯೆ? ವಾಂಜೆಲಾಂತ್ ಫಾರಿಜೆವಾಂಕ್ (ಮಾತೆವ್ 23: 4,5) ಸಾಂಗ್‌ಲ್ಲೆಪರಿಂ ಆಮಿ ಪವಿತ್ರ್ ಪುಸ್ತಕಾಚ್ಯೊ ವೊಳಿ ಆಮ್ಚ್ಯಾ ಕಪಾಲಾಚೆರ್ ಬರೊವ್ನ್ ಭೊಂವ್ತಾಂವ್. ವಲ್ಲಿ ಆಮ್ಚ್ಯಾ ಹ್ಯಾ ಕಪಟ್‌ಪಣಾಕ್ ಅಶೆಂ ಪಳಯ್ತಾ: ಜಲ್ಮಲ್ಲೊ ಹರ್ಯೆಕ್ ಮನಿಸ್ ಪಾತ್ಕಿ ಆನಿ ಪಾತ್ಕಾಚ್ಯಾ ಕೊಂಡಾಂತ್ ಜಿಯೆವ್ನ್ ಆಸಾ, ಲೊಳೊನ್ ಆಸಾ. ಹೆಂ ಸೈಂಬಿಕ್ ಆನಿ ಸಹಜ್. ಪುಣ್ ಸಾಂಕೇತಿಕ್ ರಿತಿನ್ ಜಾಯ್ತೆ 'ಸೊರೊ/ಆಮಾಲ್ ಸೆಂವ್ತೆಲೆ ಹ್ಯಾ ಚಾಳೀಸ್ ದಿಸಾಂನಿ ಆಮಾಲ್ ಸೆವಿನಾ', ಜಾಯ್ತೆ ಹ್ಯಾ ಚಾಳಿಸ್ ದಿಸಾಂನಿ 'ಮಾಸ್/ಮಾಸ್ಳಿ ಖಾಯ್ನಾಂತ್', ವಾ ತಾಂಚ್ಯಾ ಚಿಂತ್ಪಾಪರಿಂ 'ಪ್ರಾಚಿತ್ ಕರ್ತಾತ್', ಪುಣ್ ಸವಾಲ್ ಹೆಂ. ಹೆ ಸರ್ವ್ ಸಾಂಕೇತಿಕ್; ಮ್ಹಣ್ಜೆ - ಭಾಯ್ಲೆಂ ಧಾಖವ್ಪ್. ಪುಣ್ ಆಮ್ಚೆಭಿತರ್ ಹ್ಯಾ ಕರೆಜ್ಮಾಂತ್ ಕಾಂಯ್ ಬದ್ಲಾವಣ್ ಜಾಲಾಂ? ಭಿತರ್ ಮ್ಹಳ್ಯಾರ್ ಕಾಳ್ಜಾ-ಮನಾಂತ್ ಮ್ಹಣುನ್ ಪರತ್ ಸಾಂಗ್ತಾಂ. ತಾಳೊ ಪಿಂಜ್ತಾಪರ್ಯಾಂತ್ 'ಎಕಾಮೆಕಾಚೊ ಮೋಗ್ ಕರಾ' ಮ್ಹಣುನ್ ಬೊಬಾಟುಂಕ್ ಸಲೀಸ್, ಪುಣ್ ಕಿತ್ಲೆಶಿಂ ಆಮಿ ತಿಂ ಪಾಳ್ತಾಂವ್?, 'ದುಸ್ಮಾನಾಂಕ್ ಭಗ್ಸಿಯಾತ್' ಮ್ಹಣೊನ್ ಆರಾಬ್ಬಾಯೊ ದೀಂವ್ಕ್ ಸಲೀಸ್, ಪುಣ್ ಕಿತ್ಲೆಶಿಂ ಆಮಿ ಆಮ್ಚ್ಯಾಂಕ್‌ಚ್ ಭಗ್ಸಿತಾಂವ್?, ಮಾಸ್ ಖಾಯ್ನಾಯೆ ರಾವ್ತಾಂವ್ ಜಾವ್ಯೆತ್ ಪುಣ್ ಹೆರಾಂಚಿಂ ಮಾಸಾಂ ಖಾಂವ್ಚಾಂತ್ ಪಾಟಿಂ ಆಸಾಂವ್?, **(ಕರೆಜ್ಮ್ ಆಮ್ಕಾಂ ಕಿತ್ಲೊ ಪ್ರಸ್ತುತ್)**

ಕೊಣ್ ವಾಚ್ತಾ ತರ್, ಕೊಣ್ ಆಯ್ಕತಾ ತರ್ ಆಮಿ ಆಮ್ಚಿ ಫಿಲೊಸೊಫಿ ಹೆರಾಂಚೆರ್ ಥಾಪುಂಕ್ ಹುಶ್ಯಾರ್? ಆಮಿ ಜೆಂ ಕಿತೆಂ ಹೆರಾಂಕ್ ಸಾಂಗ್ತಾಂವ್, ತೆಂ ಆಮಿ ಕಿತ್ಲ್ಯೆ ಪಾವ್ಟಿಂ ಕರ್ತಾಂವ್? ಆಪ್ಲ್ಯಾ ತಾಂಕಿಭಿತರ್ ಆಪ್ಲ್ಯಾ ಪರಿಧೆಭಿತರ್ ಮಾನೆಸ್ತ್ ವಲ್ಲಿ ಕ್ವಾಡ್ರಸಾನ್ ಕಿತೆಂ

ಾಂ, ಕಿತೆಂ ಕರಿತ್ತ್ ಆಸಾ ತೆಂ ತಾಣೆಂಚ್ ಬರಯ್ಲಾಂ: ಕಾಳೊಕಾಕ್ ದುರ್ಸೊನ್ ಬಸ್ತೆಲ್ಯಾಂತ್ಲೊ ಂವ್ ತರ್‌ಯೀ ನ್ಹಯ್, ಕೊಣೆ ಕರಿಜಾಯ್ ಆಸ್ಲೆಂ ಕಿತ್ಯಾಕ್ ಕರಿನಾಂತ್ ಮ್ಹಣುನ್ ಾಲಾಂ ವಿಚಾರ್ಚೆ ಬದ್ಲಾಕ್ ಹಾಂವ್ ಜಾವ್ನ್ ಮ್ಹಾಕಾಚ್ಚ್ ಸವಾಲ್ ಕರಿ 'ಹಾಂವೆಂ ಜಾವ್ನ್ ಂ ಕರ್ಯೆತೆಂ?' ಆನಿ ಹ್ಯಾ ಬರವ್ಪ್ಯಾಚ್ಯಾ ಮಜತೆಕ್ ಲಾಗುನ್, ಆಶಾವಾದಿ ಪ್ರಕಾಶನಾಚ್ಯಾ ಂಚ್ ಪರ್ಗಟುನ್ ಯೆಂವ್ಚ್ಯಾ ಬುಕಾಂಚೊ ಸಗ್ಳೊ ಆದಾಯ್ ಅಸಲ್ಯಾ ಕಶ್ಟಾರ್ ಆಸ್ಚ್ಯಾ ರವ್ಪ್ಯಾಕ್ ದೀಂವ್ಕ್ ಮೇಟ್ ಕಾಡುಂಕ್ ಮುಖಾರ್ ಸರ್ತಾಂ, ಹ್ಯಾ ಮ್ಹಜ್ಯಾ ಪಿಸಾಯೆಕ್ ಗುನ್ ಪರತ್ ಮ್ಹಾಕಾ ಫಕತ್ತ್ ಲುಕ್ಸಾಣ್ ಜಾತೆಲೆಂ ಮ್ಹಣುನ್ ಜಾಣಾಸೊನ್‌ಯೀ ಹೆಂ ೇಟ್ ಕಾಡ್ಚೆಂ ಗರ್ಜೆಚೆಂ ಮ್ಹಣ್ ದಿಸ್ತಾ. ಕಿತ್ಯಾಕ್ ಮ್ಹಳ್ಯಾರ್ 'ನಾಂವ್/ದುಡು' ಕಮಾಂವ್ಕ್ ಂವ್ ಕೊಂಕ್ಣೆಕ್ ಯೇಂವ್ಕ್ ನಾ, ಫಾಲ್ಯಾಂ ಜರ್ ಹಾಂವೆಂ ಕೊಂಕ್ಣೆಕ್ ದಿಲೆಲ್ಯಾ ಕಾಂಯ್ ಲ್ಯಾ ಚಿಲ್ಲರ್ ವಾವ್ರಾಂತ್ ಮ್ಹಜೆಂ ಕೊಶೆಡ್ದ್/ಅಂತಸ್ಕರ್ನ್ ಸಂತೊಸ್ ಭಗ್ತೆಲೆಂ ಮ್ಹಳ್ಳೊ ವಸೊ ಮ್ಹಾಕಾ. (**ಆಸ್ತ್ ವ ವಸ್ತ್**?)

ಮಾನೆಸ್ತ್ ವಲ್ಲಿ ಕ್ವಾಡ್ರಸಾಕ್ ಸಮಾಜೆಚೆರ್ ಕಿತ್ಲೊ ಹುಸ್ಕೊ ಆಸಾ, ತ್ಯಾಪ್ರಾಸ್ ಚಡ್‌ಚ್ ಂಕ್ಣಿ ಭಾಸ್ ಆನಿ ಸಾಹಿತ್ಯಾಚೆರ್ ಆಸಾ. ತಾಚಿಂ ಕಾಂಯ್ ಸಂಪಾದಕೀಯಾಂ ಹ್ಯಾ ಾಂವ್ತಿಂಯ್ ಘುಂವೊನ್ ಆಸಾತ್. ಪಾಟ್ಲ್ಯಾ ದಶಕಾಂತ್ ಕೊಂಕ್ಣಿ ಸಾಹಿತ್ಯಾಚಿ ವಾಡಾವಳ್ ಲ್ಯಾ; ಪೂಣ್ ತಿ ಕೊಣೆ ಅಪೇಕ್ಷಿಲ್ಲೆ ತಿತ್ಲಿ ಜಾಂವ್ಕ್ ನಾ ಆಸ್ಯೆತಾ. ತಶೆಂ ಆಸ್ತಾಂ ಹಿತ್ಯಾಕ್‌ಚ್ ಖೆಂಡ್ಚೆಂ ಸಾರ್ಕೆಂ? 'ಸಾಹಿತಿಕ್ ಮಟ್ಟ್ ಸುಧ್ರಾಪ್ ಏಕ್ ನಿರಂತರ್ ಪ್ರಕ್ರಿಯಾ, ತ್ತಾರ್ ಜಾತಾ, ಜಾಯ್ತೆಂ ಕರ್ಯೆತಾ. ಪುಣ್ ತೆಂ ಕಾಂಯ್ ಎಕ್ಲ್ಯಾ ದೊಗಾಂಯ್ಚೆಂ ಕಾಮ್ ಯ್. ಸರ್ವಾಂನಿ ತಾಕಾ ಥೆಂಕೊ ದೀಜಾಯ್. ಆನಿ ತಾಚಿ ಗರ್ಜ್ ಪಯ್ಲೆಂ ಹರ್ಯೆಕ್ಲ್ಯಾಕ್ ಚಿ ಮ್ಹಣ್ ಭಗಾಜಯ್ ಶಿವಾಯ್ ವಚೊನ್ ಕೊಣಾ ಕೊಣಾಕ್, ತುವೆಂ ಎದೊಳ್ ಯಿಲ್ಲೆಂ ಸರ್ವ್ ಸಾರೆಂ, ವಾ ಕುಂಡೊ ಮ್ಹಣ್ತಚ್ ಕಾಂಯ್ ಮಟ್ಟ್ ಚಡ್ತಾ? ಅಸಲೆಂ ಚ್ಚೆಂ ಚೆಂತಾಪ್ ಚೆಂತ್ಚೆ ಪಂಡಿತ್ ಕೊಣ್‌ಯೀ ಆಸಾತ್ ತರ್ ತೆಂ ಖರೆಚ್ ಜಾವ್ನ್ ಪಿಶೆ. **ಂಡೊ ಚಳ್ವಳೆಕ್ ಥೆಂಕೊ ಜಾಯ್**).

ಥೊಡ್ಯಾಂಚ್ಯಾ ಅನಿತಿಚ್ಯಾ ಧೋರಣಾಂಚೆಂ ಖಂಡನ್ ಕರ್ಧನಾ ವಲ್ಲಿ ಕ್ವಾಡ್ರಸ್ ದಾಕ್ಷೆಣ್ ನಾ: ಆತಾಂ ಪರಿಗತ್ ಅಶಿ ಆಸಾ ಮ್ಹಳ್ಯಾರ್, ಬಾರಾಂತ್ ಬಸೊನ್ ಕೊಣಾಚ್ಯಾಗೀ ಡ್ವಾಂತ್ ಪಿಯೆವ್ನ್, ಕೊಣಾಕ್ಗೀ ಯೆಟುನ್ ತುಂ ಬರಯ್ತ್ರೆ, ಹಾಂವ್ ಘಾಲ್ತಾ, ತುಂ ಡಯ್ತ್ರೆ ಹಾಂವ್ ಛಾಪ್ತಾಂ ಮ್ಹಳ್ಳೆಂ ಪತ್ರಿಕೋಧ್ಯಮ್ ಜಾಲಾಂ. ಹಾಂಗಾ ಸಂಪಾದಕ್‌ಯೀ ಚ್ಚ್, ಪ್ರಕಾಶಕ್‌ಯೀ ತೆಚ್ಚ್, ಬರಯ್ಣಾರ್‌ಯೀ ತೆಚ್ಚ್, ಆನಿ ಹೆಚ್ಚ್ ಮನೋಗತೆಚೆ ಅಂಕಣ್ಕಾರ್. ಲಿಚ್ಚ್ ಅರ್ಥ್ತಾ ಗರ್ಜ್ ನಾ – ತಿಂತೆರ್ ಧರುಂಕ್ ಕಳ್ಳ್ಯಾರ್ ಪುರೊ. ಭಾಸೆಚಿ ಗಿನ್ಯಾನ್ ಂವ್, ನೈತಿಕ್ ಮೊಲಾಂ ಜಾಂವ್, ಜವಾಭ್ದಾರೆಚಿ ನದರ್ ಜಾಂವ್ ನಾತ್ಲ್ಯಾರೀ ಚಲ್ತಾ. ಪರಿಗತ್ ಪಳೆವ್ನ್ ಕಾಂಠಾಳೊನ್ ಸಭಾರಾಂ ಕೊಂಕ್ಣೆಕ್ ಉಜೊ ಪಡೊಂದಿ ಮ್ಹಣ್ ಸ್ ರಾವ್ತಾನಾ, ಹಾಂಗಾ ಥೊಡ್ಯಾಚ್ ಮಯ್ನ್ಯಾಂನಿ, ವ ಥೊಡ್ಯಾಚ್ ವರ್ಸಾಂನಿ ಹಿ ಂಕ್ಣಿ ಅಪ್ಲಿಚ್ ಖಾಸ್ಗಿ ಆಸ್ತ್–ವಸ್ತ್ ಮ್ಹಣೊನ್ ಹೆ ಚೆಂತುಂಕ್ ಲಾಗ್ತಾತ್, ಇತ್ಲೆಂಚ್ ಟ್, ಹೆಂ ವ್ಹಯ್ ಪಾತ್ಯೆಂವ್ಚೆ ಸಯ್ತ್ ಆಸಾತ್. ಉಪ್ರಾಂತ್ ಹಾಂಚೆಂಚ್ ಕೊಂಕ್ಣಿ ತ್, ಹೆಚ್ಚ್ ವೊರಯ್ಣಾರ್, ಹೆಚ್ಚ್ ವಿಮರ್ಶಕ್, ಹೆಚ್ಚ್ ಪಂಡಿತ್ ಆನಿ ಹಾಂಚಿಚ್ ಕೊಂಕ್ಣಿ.

ಕೊಣೆಂಯ್ ಆಕ್ಶೇಪ್ ಕರುಂಕ್ ನಾ – ಕೆಲೊ ತರ್ ಹಾಂಚಿಂ ನಾಂವಾಂ ಪಾಡ್ ಕರ್ಚಿಂ ಎಸ್ಸೆಮೆಸ್ಸಾಂ, ಆನಿ ಕಿತೆಂ ಭೊಂಗೊಸ್ತೊಳ್. ಸಾಂಗಾ – ಹ್ಯಾ ಮನೋಗತೆಕ್ ಆನಿ ಭಜರಂಗ್ ದಳಾಚ್ಯಾ ಮನೋಗತೆಕ್ ಕಾಂಯ್ ಫರಕ್ ಆಸಾ? **(ಬದ್ಲೊನ್ ವೆಚ್ಯಾ ಸಂಸಾರಾಂತ್ ಕೊಂಕ್ಣಿ 'ಸಾಹಿತಿ' ಖಂಯ್ ಆಸಾತ್?)**

ಸಾಹಿತಿ ಕಸೊ ಆಸುಂಕ್ ಜಾಯ್? ಸ್ವತಾಃ ಕಶೆಂ ಆಸುಂಕ್ ಜಾಯ್ ಮ್ಹಣ್ ಕರ್ನ್ ದಾಕಾಯಿಲ್ಲ್ಯಾ ವಲ್ಲಿ ಕ್ವಾಡ್ರಸಾಕ್ ಹೆರಾಂನಿಯ್ ಅಶೆಂ ಆಸುಂಕ್ ಜಾಯ್ ಮ್ಹಣ್ ಅಪೇಕ್ಸುಂಚೆಂ ಹಕ್ಕ್ ಆಸಾ: ಸಾಹಿತಿಕ್ ಆಸಾಜಯ್ ಜಾಲ್ಲಿಂ ಪಯ್ಲಿಂ ಲಕ್ಶಣಾಂ – ದೀಶ್ಟ್, ಜವಾಬ್ಧಾರಿ, ಅಪ್ಣಾಂಕ್ ಹೆರಾಂ ಥಂಯ್ ದೆಖ್ಚಿ ಶ್ಯಾಥಿ, ಸಮಾಜೆಂತ್ ಜಾಂವ್ಚ್ಯಾ ಹರ್ಯೆಕಾ ಅನೀತೆಚೆಂ ಉಗ್ತ್ಯಾನ್ ಖಂಡನ್ ಕರ್ಚೆಂ ಧಯ್ರ್ ಆನಿ ಕಸ್ಲಿಚ್ ಮುಲಾಜ್ ನಾತ್ಲ್ಲೆಂ ಚಿಂತಾಪ್. ಆನಿ ಭೋವ್ ಗರ್ಜೆಚೆಂ – ನಾಂವಾಚೊ, ಮಾನಾಚೊ, ಪ್ರಶಸ್ತೆಚೊ, ಪುರಸ್ಕಾರಾಚೊ ಕಸ್ಲೊಚ್ ಅಂಗಾಲಾಪ್ ನಾತ್ಲ್ಲೆಂ ಚಿಂತಾಪ್ **(ಬದ್ಲೊನ್ ವೆಚ್ಯಾ ಸಂಸಾರಾಂತ್ ಕೊಂಕ್ಣಿ 'ಸಾಹಿತಿ' ಖಂಯ್ ಆಸಾತ್?)**

ಆಮ್ಚ್ಯಾ ಹೆರ್ ಥೊಡ್ಯಾ ಸಾಹಿತಿಂಚ್ಯಾ ಚಿಂತ್ನಾಂಚೆರ್, ತಾಂಚ್ಯಾ ಮತಿಚ್ಯಾ ಸ್ಥಿತೆಚೆರ್ (ಮನೋಗತೆಚೆರ್)ಯಿ ವಲ್ಲಿಕ್ ಶಿಣ್ ಆಸಾ. ಸಾಹಿತ್ಯಾಚೆಂ ಸುಧ್ರಾಪ್ ಕರುಂಕ್ ಪ್ರೇತನ್ ಕರಿನಾತ್ಲ್ಲ್ಯಾಂಚೆರ್ ವಲ್ಲಿ ಅಶೆಂ ಬರಯ್ತಾ: ಖಂಚ್ಯಾಯ್ ಸಾಹಿತಿಕ್ ಹ್ಯಾ ಸಂಸಾರಾಂತ್ ಅಪ್ಣಾಚೆಂ ಶಿಕೊನ್ ಜಾಲೆಂ ಮ್ಹಣ್ ನಾ. ಮೊರ್ತಾಸರ್ ಶಿಕೊಂಕ್ ಆಸ್ತಾಚ್. ಜೊ ಕೋಣ್ ಸಾಹಿತಿ (ಅರ್ದೊ ಕೊಳ್ನೊ) ಅಪ್ಣಾಕ್ ಲಾಭ್ಲ್ಲಿ ಜಾಣ್ವಾಯ್ ವರ್ತಿ ದೆಖುನ್ ಅಪ್ಲ್ಯಾ ಮತಿಚೆಂ ದಾರ್ ಧಾಂಪ್ತಾ, ತಸಲೊ ಹೆರಾಂ ಥಾವ್ನ್ ಶಿಕೊಂಕ್ ವಚಾನಾ, ಬಗಾರ್ ಅಪ್ಣಾ ಥಾವ್ನ್ ಹೆರಾಂನಿ ಶಿಕಾಜಯ್ ಮ್ಹಣ್ ಆಂವ್ಡೆತಾ – ಹೆಂ ಚಿಂತ್ಪಾಚೆಂ ಅಶೀರ್‌ಪಣ್. **(ಉಭೆ ಆನಿ ಆಡ್ ಖಾಂಬೆ)**

ಸಾಹಿತಿಂನಿ ಶಿಕ್ಚೆಂ ಖಂಯ್? ಸಾಹಿತ್ಯಾಂತ್ ಶಿಕುಂಕ್ ಆಸಾ? 'ಶಿಕ್ಚೆಂ ಮನ್ ಆಸ್ಲ್ಯಾರ್ ಫಾತ್ರಾಥಾವ್ನ್‌ಯೀ ಲಿಸಾಂವ್ ಶಿಕ್ಯೆತಾ, ಪುಣ್ ವಯ್ಚ್ಯಾರಿಕ್ ಕಾಂಠಾಳೊ ಮತಿಂತ್ ಭರೊನ್ ಗೆಲ್ಲ್ಯಾಂಕ್, ವೇಳ್ ನಾ, ಸಯ್ರಣ್ ನಾ, ಚಿಂತಾಪ್ ನಾ, ದೆಕುನ್ ಹ್ಯಾ ಸಂಸಾರಾಂತ್ ಜಿಯೆತಾತ್ ತರ್‌ಯೀ ತಾಂತುಂ ಅಪ್ಲೊಚ್ಚ್ ಮ್ಹಳ್ಳೊ ಸಂಸಾರ್ ಕರುನ್ ಜಿಯೆತಾತ್. ಭೆರೊಯ್ ಬರೊ, ಬರೊಯ್ ಭೆರೊ ಮ್ಹಣ್ತಾನಾ ಖರೆಂಚ್ ಅಸಲೆ ತರ್ 'ಸಾಹಿತಿ/ಕವಿ' ತರ್, ತ್ಯಾ ಸಾಹಿತಿ/ಕವಿ ಮ್ಹಳ್ಳ್ಯಾ ಸಭ್ದಾಂಕ್‌ಚ್ ಕಾಂಠಾಳೊ ಉಬ್ಜತಾ. ಸಾಹಿತ್ ಆವಾಜ್ ಕರಿನಾ, ಸಾಹಿತ್ ಮವ್ನ್. ಸಾಹಿತ್ ಪಂಗಡ್ ಭಾಂದಿನಾ, ಸಾಹಿತ್‌ಚ್ಚ್ ಏಕ್ ಜಮೊ **(ಜಿಣಿ, ಸಂವೇದನ್ ಆನಿ ಸಾಹಿತ್ಯ್)**

ಸಾಹಿತಿನ್, ಕವಿಂನಿ ಆಪ್ಲ್ಯಾ ಸಮಾಜೆಕ್ ಆಪ್ಲ್ಯಾ ವಾಚ್ಪ್ಯಾಂಕ್ ಸಮ್ಜುನ್ ಘೆಂವ್ಚೆಂ ಗರ್ಜ್. ಜರ್ ಸಮಾಜ್ ಸಾಹಿತಿಚ್ಯಾ ಸಾಹಿತ್ಯಾಕ್ ಸಮ್ಜುಂಕ್ ಸಕನಾ ತಿ ವ್ಹಡ್ ಗಜಾಲ್ ನ್ಹಯ್. ಎ. ಟಿ. ಲೋಬೊಚ್ಯಾ ಉತ್ರಾಂಚೊ ಉಲ್ಲೇಕ್ ಕರ್ನ್ ವಲ್ಲಿ ಅಶೆಂ ಬರಯ್ತಾ: ಎ.ಟಿ ಲೊಬಾಚ್ಯಾ ಎಕಾ ಕವಿತೆಂತ್ ಸಾಂಗ್ಲ್ಲೆಪರಿಂ; 'ಜರ್ ರುಕಾಚಿಂ ಪಾನಾಂ ಸುಕ್ತಿತ್ – ತಾಂತುಂ ನಿರಾಸ್ ಕಾಂಯ್ ನಾ ಪುಣ್ ಜರ್ ರುಕಾಚಿಂ ಪಾಳಾಂ ಸುಕ್ತಿತ್ – ತೊ ರೂಕ್

ವಾಂಚೊನ್ ಘಾಯ್ದೊ ನಾ' ಹಾಂಗಾಸರ್‌ಯೀ ಹೆಂಚ್ ಚಿಂತಾಪ್ ಮತಿಕ್ ಯೆತಾ. ವಾಚ್ಪಿ/ ಲೋಕ್ ಕವಿತಾಂಕ್ ಸಮ್ಮಾನಾಂ ತರ್ ರುಕಾಚಿಂ ಪಾನಾಂ ಸುಕ್‌ಲ್ಲೆಪರಿಂ. ಪುಣ್ ಕವಿಂಕ್ ಜರ್ ಸಮ್ಮಾನಾ ತರ್ ರುಕಾಚಿಂ ಪಾಳಾಂ ಸುಕ್‌ಲ್ಲೆಪರಿಂ. ಹಿ ಜವಾಭ್ದಾರಿ ಹರ್ಯೆಕಾ ಕವಿಚಿ ಜಾವ್ನಾಸಾ. **(ಆಮ್ಚಿ ಭಾಗೆವಂತ್ ಜಿಣಿ ಆನಿ ಪೊಜ್ಡೆಂಪಣ್)**

ಬರೆಂ ಕರ್ತೆಲ್ಯಾಂಕ್ ಖೊಡಿ ಕಾಡ್ಚ್ಯೆ ಹರ್ ಹಂತಾರ್, ಹರ್ ಕಡೆ ಮೆಳ್ತಾತ್. ಕೊಂಕ್ಣಿ ಮಾತ್ರ್ ನ್ಹಯ್ ಹರ್ ಸಮುದಯಾಂತ್, ಹರ್ ವರ್ಗಾಂತ್ ಬರೆಂ ಕರ್ತೆಲ್ಯಾಂಚಿ ರೀಕಾ ಕರ್ಚಿ, ಚುಕಿ ಸೊಧ್ಚೆಂ ಕಾಂಯ್ ನವೆಂ ನ್ಹಯ್. ಲೋಕ್ ಕೆದ್ನಾಂಯ್ ಬರ್‍ಯಾ ಘಳಾಂಕ್ ಮಾತ್ರ್ ಘಾತೊರ್ ಮಾರ್ನ್ ಜಡೊಂವ್ಕ್ ಪಳಯ್ತಾ ಶಿವಾಯ್, ಕಾಟ್ ಘಳಾಂಕ್ ನ್ಹಯ್. ಅಸಲ್ಯಾಂಕ್ ವಲ್ಲಿ ಹ್ಯಾ ಉತ್ರಾಂನಿ ಫುಡ್ ಕರ್ತಾ: "ಗಾಡ್ವ್ಯಾ ಥಾವ್ನ್ ಖೊಟೆಶಿವಾಯ್ ಹೆರ್ ಕಿತೆಂ ಅಪೇಕ್ಷ್ಯಾ ಕರ್ಯೆತ್? ಗುಲೊಬಾ ಥಾವ್ನ್ ಪರ್ಮಳಾಶಿವಾಯ್ ಹೆರ್ ಕಿತೆಂ ಅಪೇಕ್ಷ್ಯಾ ಕರ್ಯೆತ್?, ಮನಿಸ್ ಜ್ಯಾ ಕಾಲೆತಿಚೊ/ಖಾಸ್ತಾಚೊಗೀ, ತೆಚ್ಚ್ ಮಾಪಾನ್ ಹೆರಾಂವಿಶಿಂ ಉಲಯ್ತಲೊ ನ್ಹಯ್?". ಹೆಂ ನಾಸ್ತಾಂ ಮ್ಹಜೆವಿಶಿಂ ಹೆರ್ ಕಸಲೆಂ ಸಾಂಗ್ತೆಲೆ? ಪಾಂಯ್ ಚುಕೊನ್ ವಾಗ್ ಎಕಾ ಪೊಂಡಾಕ್ ಪಡ್ಲೊ ಕಂಯ್, ತವಳ್ ಸರ್ವಾಂನಿ 'ಮ್ಹಜೇಂಯ್ ಖೆಲಾಂ, ಮ್ಹಜೆಂಯ್ ಖೆಲಾಂ', ಮ್ಹಣ್ ತಾಚೆರ್ ಘಾತೊರ್ ಮಾರ್ಲೆ ಕಂಯ್. ಹಿ ಕಾಣಿ ಆಜಿ ಮ್ಹಾಕಾ ಲ್ಹಾನ್ಪಣಾರ್ ಸಾಂಗ್ತಾಲಿ. ಹಾಂವ್‌ಯೀ ಹೆಂಚ್ ಚಿಂತಾಂ. ಹಾಂವ್ ಕಾಂಯ್ ಧನ್-ದಿರ್ವೆಂ, ನಾಂವ್-ಆಸ್ತ್-ಬದಿಕ್ ಮೆಳ್ತಾ ಮ್ಹಳ್ಳೆ ಆಶೆನ್ ಕೊಂಕ್ಣಿ ವಾವ್ರಾಕ್ ದೆಂವೊಂಕ್ ನಾ, ದೆಕುನ್ ಮ್ಹಾಕಾ ಕೊಣ್ ಕಿತೆಂ ಸಾಂಗ್ತಾ ಮ್ಹಳ್ಳ್ಯಾಚೆರ್ ಭಿಲ್ಕುಲ್ ಗಣ್ಣೆಂ ನಾ. **(ಕೆದ್ನಾಂ ಮವ್ನ್ ಉಲಯ್ತಾನಾ..!)**

ಪ್ರಬುದ್ಧ್ ಚಿಂತಪ್, ಕೊಣಾಚಿಯ್ ದಾಕ್ಷಿಣ್ ನಾಸ್ತಾಂ ಮಾನೆಸ್ತ್ ವಲ್ಲಿ ಕ್ವಾಡ್ರಸಾನ್ ಆಪ್ಲ್ಯಾ ಸಂಪಾದಕೀಯಾಂತ್ ಬರೊವ್ನ್ ಘಾಲಾಂ. ತೊ ಕಿತೆಂ ಚಿಂತಾ, ತಶೆಂಚ್ ಉಲಯ್ತಾ ಆನಿ ತಶೆಂಚ್ ಕರ್ತಾ. ತಾಚ್ಯಾ ಚಿಂತ್ನಾ ಆನಿ ಕರ್ನ್ಯೆಂತ್ ಕಪಟ್‌ಪಣ್ ನಾ; ಹಿಪೋಕ್ರತ್ ಮ್ಹಣ್ತಾಂವ್ ತೆಂ ನಾ. ಅಶೆಂ ಬರೆಂ ಚಿಂತ್ಚೆಂ, ಬರೆಂ ಬರೊಂವ್ಚೆಂ ಆನಿ ಬರೆಂ ಕರ್ಚೆಂ ಘೊಡ್ಯಾಂಕ್ ಮಾತ್ರ್ ಸಾಧ್ಯ್; ವಲ್ಲಿ ಕ್ವಾಡ್ರಸ್ ತಸಲ್ಯಾ ಅಪ್ರೂಪ್ ವರ್ಗಾಂತ್ಲೊ ಎಕ್ಲೊ. ತಾಚಿಂ ಸಂಪಾದಕೀಯ್ ಬರ್ಪಾಂಯಿ ತ್ಯಾಚ್ ಅಪ್ರೂಪ್ ಕಾಲೆತಿಚಿಂ.

-ಡೊ. ಎಡ್ವರ್ಡ್ ನಜ್ರೆತ್

[ಮುಖ್‌ಉತಾರ್ – 2] ವಲ್ಲಿ ಆನಿ ಚಾಟಿಯೆಚೆ ಮಾರ್



The hardest thing for most of the writers to do is to write. Many hate writing but love having written!

ವ್ಹಯ್, ಚಡಾವತ್ ಬರವ್ಪ್ಯಾಂಕ್ ಸುರ್ವಿಲಿ ಉರ್ಭಾ ನಿಂವೊನ್ ಯೇಂವ್ಕ್ ಕ್ರಮೇಣ್ ಎಕಾ ನಮುನ್ಯಾಚಿ ಉಭ್ಗೊಣ್ ಭಗುಂಕ್ ಸುರು ಜಾತಾ, ಕಿತ್ಯಾಕ್ ಬರಯ್ಜೆ? ಕೊಣಾ ಖಾತಿರ್ ಬರಯ್ಜೆ? ವಾಚ್ಪಿ ಮ್ಹಳ್ಳೆಲ್ಯಾ ಕಾತ್ತ್ಯಾಕ್ ಅಪ್ಣೆ ವಾಂಟ್ಯಾಚ ಕಸ್ತೂರಿಚೊ ಸುಗಂಧ್ ಪಾರ್ಕುಂಚಿ ಪರಿಪಿಕಾಯ್ ತರೀ ಖಂಯ್ ಆಸಾ? ಆಪ್ಲಿ ಅಳ್ಸಾಯ್, ಅಶಿಸ್ತ್ ಥಾಂಪುನ್ ವ್ಹರುಂಕ್ ಅಸಲಿಂ ತರ್ಕಾಂ ಮತಿಂತ್ ಉದೆಂವ್ಕ್ ಸುರು ಜಾತಾತ್.

ಪುಣ್ ವೃತ್ತಿ ನಿರತ್ ಬರವ್ಪ್ಯಾಂಕ್, ಮ್ಹಳ್ಯಾರ್ ಪತ್ರ್‌ಕರ್ತ್ಯಾಂಕ್, ಸಂಪಾದಕಾಂಕ್ ಬರಂವ್ಚೆ ಅನಿವಾರ್ಯ್ ಜಾವ್ನಾಸ್ತಾ. ತಾಂಕಾ ಹವ್ಯಾಸಿ ಬರವ್ಪ್ಯಾಂ ಬರಿಂ ಆಜ್ ಮೂಡ್ ನಾ, ಕಸಲೆಂಚ್ ಪ್ರೇರಣ್ ನಾ ಮ್ಹಣೊನ್ ಚುಕಂವ್ಕ್ ಜಾಯ್ನಾ!

ಬರಂವ್ಚೆ ಕಾಮ್, ಮೂಡ್, ಪ್ರೇರಣಾ ವರ್ನಿಂ ಬರವ್ಪ್ಯಾನ್ ರುತಾ ಕೆಲ್ಲ್ಯಾ ಶಿಸ್ತೆಚೆರ್ ಚಡ್ ಹೊಂದ್ವೊನ್ ಆಸಾ ಮ್ಹಣ್ ಹಾಂವ್ ಪಾತ್ಯೆತಾಂ. ಮ್ಹಾಕಾ ವೇಳ್ ಮೆಳ್‌ಲ್ಲೆ ವೆಳಾ ಹಾಂವ್ ಆಮ್ಚ್ಯಾ ಜಿಲ್ಲ್ಯಾಚೆಂ ದಿಸಾಳೆಂ 'ಜನತಾ ಮಾಧ್ಯಮ' ದಿಸಾಳ್ಯಾಚಾ ಸಂಪಾದಕಾಚಾ ದಫ್ತರಾಕ್ ವೆತಾಂ. ಥೈಂ ಕೆದ್ನಾಂಯ್ ಧಾ–ಪಂದ್ರಾ ಜಣ್ ಬಸೊನ್‌ಂಚ್ ಆಸ್ತಾತ್. ಜಿಲ್ಲ್ಯಾಚೆ, ರಾಜ್ಯಾಚೆ, ದೇಶಾಚೆ ವಿಚಾರ್ ತಶೆಂ ಸಾಹಿತ್ಯಾಚೆ ಹುನೊನಿ ಚರ್ಚಾ ಥೈಂ ಚಲೊನ್‌ಂಚ್ ಆಸ್ತಾ! ಅಪ್ಣಾಚಾ ಕಾಮಾಕ್ ದೊಸಿ ಜಾತಾತ್ ಮ್ಹಣೊನ್ ಸಂಪಾದಕಾನ್ ಕೊಣಾಯ್ಕಿ ಭಾಯ್ರ್ ಧಾಡ್‌ಲ್ಲೆಂ ಹಾಂವೆ ಪಳೆಂವ್ಕ್ ನಾ! ಸಂವಾದಾಂತ್ ಭಾಗ್ ಘೆವ್ನಯೀ, ಖಳ್ಮಿತ್ ನಾಸ್ತಾಂ ವಾಜ್ಚ್ಯಾ ಫೊನಾಂಕ್ ಎಟೆಂಡ್ ಕರುನ್‌ಯೀ ಆಪ್ಲೆಂ ಬರಂವ್ಚೆ ಕಾಮ್‌ಯೀ ರಾವಯ್‌ನಾಸ್ಚಿ ತಾಚಿ ಶ್ಯಾತಿ ಪಳೆವ್ನ್ ಹಾಂವ್ ವಿಜ್ಮೃತ್ ಪಾವ್ಲಾಂ, ಮೊಸೊರ್‌ಯೀ ಜಾಲಾ!

ಥೊಡ್ಯಾಂಚಿ ಬರಂವ್ಚಿ ತಾಂಕ್ ನಿಜಾಕೀ ನಾಕಾರ್ ಬೋಟ್ ಧವರ್ಚೆ ತಸಲಿ. ದಾಕ್ಲ್ಯಾಕ್ ಕನ್ನಡಾಂತ್ಲ್ಯಾ ಲಂಕೇಶ್ ಪತ್ರಿಕೆಚೊ ದೆವಾಧೀನ್ ಪಿ.ಲಂಕೇಶ್, 'ಹಾಯ್ ಬೆಂಗಳೂರ್' ಹಾಚೊ ರವಿ ಬೆಳಗೆರೆ. ಸಗ್ಳೆಂ ಪತ್ರ್ ಭರ್ಚಿ ತಾಂಕ್ ಹಾಂಕಾ ಆಸುಲ್ಲಿ.

ಕೊಂಕ್ಣೆ ವಿಶ್ಯಾಂತ್ ಉಲಂವ್ಚೆ ತರ್, ಆನಿ ತೆಂವೀ ಕಸಲೊಚ್ ಆರ್ಥಿಕ್ ಮುನಾಫೊ ನಾಸ್ತಾಂ ಥೊಡ್ಯಾ ಬರವ್ಪ್ಯಾಂಚಿ ಸಾಹಿತ್ಯ್ ಕೃಷಿ ಪಳೆತಾನಾ ನಿಜಾಕೀ ಅಭಿಮಾನ್ ಭಗ್ತಾ. ಮ್ಹಾಕಾ ಎದೊಳ್ ಜಾಲ್ಲ್ಯಾ ಸೀಮಿತ್ ಅನ್ಭೋಗಾ ಫರ್ಮಾಣೆ ಮ್ಹಾಕಾ ಉಟೊನ್ ದಿಸ್ಚೆ ವೆಕ್ತಿ ಮ್ಹಳ್ಯಾರ್ ಹರ್ ಹಫ್ತ್ಯಾ, ಹರ್ ಮೊಯ್ನ್ಯಾ ಖಳಾನಾಸ್ತಾಂ ಸಂಪಾದಕೀಯಾಂ ಬರಂವ್ಚೆ ತಸಲೆ ಸಂಪಾದಕ್ ಆನಿ ಥೊಡೆ ಥಕಾನಾತ್ಲೆ ಸಾಹಿತಿ. ದುಸ್ರೆ ಆಸೊಂಕ್ ಪುರೊ, ಪುಣ್ ಹಾಂವೆ ದೆಕ್‌ಲ್ಲೆ ಬರಿಂ ವಲ್ಲಿ ಕ್ವಾಡ್ರಸ್, ದೊ. ಎಡ್ವರ್ಡ್ ನಜ್ರೆತ್, ಆನಿ ಹೆಚ್.ಜೆ. ಗೋವಿಯಸ್ ಸಿಜ್ಯೆಸ್, ಎಡಿ ನೆಟ್ಟೊ ಮ್ಹಜಾ ಮತಿಕ್ ತಕ್ಷಣ್ ಝುಳ್ಕಾತಾತ್.

ವಲ್ಲಿ ಕ್ವಾಡ್ರಸಾವಿಶ್ಯಾಂತ್ ಉಲಂವ್ಚೆ ತರ್, ತೊ ಎಕ್ಲೊ ಥಕಾನಾತ್ಲೊ ಸಾಹಿತಿ ಮ್ಹಣ್ಚಾಂತ್ ಂಯ್ಯ್ಚ್ ಉತ್ಪ್ರೇಕ್ಷಾ ನಾ. ಮ್ಹಾಕಾ ತಾಚಿ ಸಾಹಿತಿಕ್ ವಳಕ್ 2005 ಉಪ್ರಾಂತ್ ಜಾಲ್ಲಿ ಮ್ಹಣ್ಯೆತ್. ರಾಕ್ಣ್ಯಾರ್ ದೋನ್ ವ ತೀನ್ ಕಾಣ್ಯೊ ವಾಚ್ಲ್ಯೊ ಆನಿ ಮ್ಹಾಕಾ, ಎದೊಳ್ ಾಂವೆ ಕೊಂಕ್ಣೆಂತ್ ವಾಚ್ಲ್ಯಾ ಕಾಣ್ಯಾಂ ಪ್ರಾಸ್ ಅಥ್ವ್ಯೊ ಮ್ಹಣ್ ಭಗ್ಲ್ಲೆಂ. ಹಾಂವೆ ಲ್ಲಿನ್ ಚಲಂವ್ಚ್ಯಾ ‘ದಾಯ್ಜ್’ ಅಂತರ್ಜಾಳ್ ಪತ್ರಾ ವಿಶ್ಯಾಂತ್ ಆಯ್ಕ್ಯಾತಾನಾ ಹಾಂವ್ ಂಪ್ಯೂಟರಾಂ ವಿಶ್ಯಾಂತ್ ಕಾಂಯ್ಚ್ ನೆಣಾಸ್ಲೊಂ. ತೆಂ ಶಿಕೊನ್ ಇಂಟರ್ನೆಟ್ ಪಾರ್ಲರಾಂಕ್ ಚೊನ್ ಥೊಡೆ ಪಾವ್ಟಿಂ ಪಳೆಯಿಲ್ಲೆಂ ಆಸ್ಲ್ಲೆಂ.

ಪುಣ್, ತ್ಯಾ ಕಾಳಾರ್ ಇಂಟರ್ನೆಟ್ ಪಾರ್ಲರಾಂ ಉಣಿ ಆಸ್ಲ್ಲಿಂ. ಸಗ್ಳೊ ದೀಸ್ ಾಲೆಜಿಚೆ ಭುರ್ಗೆಚ್ ಭರೊನ್ ಆಸ್ತಾಲೆ. ಕೊಣ್ ಪುಣಿ ಭಾಯ್ರ್ ಯೆತಾಗಿ ಮ್ಹಣೊನ್ ಾಕೊನ್ ಬಸಾಜೆ ಆಸ್ಲ್ಲೆಂ. ‘ದಾಯ್ಜ್’ಂತ್ ಇತ್ಲೆಂ ವಾಚಪ್ ಭರೊನ್ ಆಸ್ತಾಲೆಂ, ಬೆಷ್ಟೆಂ ಕ್ ನದರ್ ಮಾರುಂಕೀ ಏಕ್ ಘಂಟೊ ಪಾವಾನಾತ್ಲೊ. ತ್ಯಾ ವಗ್ತಾ ಮ್ಹಜಾ ಪ್ರಾಯೆಚೆ ಕಡಾವತ್ ಹ್ಯಾ ಪಾರ್ಲರಾಂಕ್ ವಚಾನಾತ್ಲೆ. ಏಕ್ ಪಾವ್ಟಿಂ ಹಾಂವ್ ಭಾಯ್ರ್ ಯೆತಾನಾ ಕ್ಲ್ಯಾನ್ ದೊಳೊ ಮೋಡ್ನ್ ವಿಚಾರ್ಲೆಂ: ‘ಏನ್ಸಾರ್ ಇಲ್ಲಿ? B.F. ನೋಡಾಕ್ ಹೋಗಿದ್ರಾ?’ ್ಯಾ’ಪ್ರಾಂತ್ ಹಾಂವೆ ವೆಚೆಂ ಸೊಡ್ಲೆಂ!

ಹಾಂವೆ ಕಂಪ್ಯುಟರ್ ಘೆವ್ನ್ ಇಂಟರ್ನೆಟ್ ವಾಪ್ರುಂಕ್ ಸುರು ಕರ್ತಾನಾ ‘ದಾಯ್ಜ್.ಕೊಮ್’ ಂಧ್ ಜಾಲ್ಲೆಂ. ಪುಣ್ ‘ದಾಯ್ಜ್’ ಹಾಕಾ ವಲ್ಲಿನ್ ಬರಯಿಲ್ಲಿಂ ಸಂಪಾದಕೀಯಾಂ, ಾಚ್ಯಾ ‘ಮೊಳ್ಬಾ ವಯ್ಲಿಂ ಸ್ವಪ್ಣಾಂ’ ಬೂಕಾಂತ್ ವಾಚ್ಚೊ ಅವ್ಕಾಸ್ ಮ್ಹಾಕಾ ಮೆಳ್ಳೊ. ದಾಯ್ಜ್’ ನಂತರ್ ವಲ್ಲಿನ್ ‘ಪಯ್ಣಾರಿ.ಕೊಮ್’ ಅಂತರ್‌ಜಾಳ್ ಪತ್ರ್ ಸುರುಂ ಕೆಲೆಂ ಆನಿ ಾಂತು ತಾಣೆ ಲಿಖ್ಲೆಲ್ಯಾ 36 ಸಂಪಾದಕೀಯಾಂಚೊ ಪುಂಜೊ ಬುಕಾರುಪಾರ್ ಪರ್ಗಟ್ ಾಂವ್ಚ್ಯಾರ್ ಆಸಾ ಆನಿ ಹಾಕಾ ಪ್ರಸ್ತಾವನ್ ಬರಂವ್ಕ್ ತಾಣೆ ಮ್ಹಾಕಾ ವಿಚಾರ್ಲೆಂ. ಕೆದ್ನಾ ೆದ್ನಾ ಥೊಡ್ಯೊ ಕಾಣ್ಯೊ ಅನುವಾದ್ ಕರುನ್ ಆಯ್ಲೆಲ್ಯಾ ಮ್ಹಾಕಾ ನಿಜಾಕೀ ಹೊ ಏಕ್ ಮಾನ್‌ಚ್ ಮ್ಹಣಜೆ.

ಎಕಾ ಸಂಪಾದಕಾನ್ ಅಪುಣ್ ಜಿಯೆವ್ನ್ ಆಸ್ಚ್ಯಾ ಸಮಾಜಿ ಭಂವ್ತಿ ಘಡೊನ್ ಆಸ್ಚ್ಯಾ ಸಂಗ್ತೆಂಕ್ ಉಜಾರ್ ಕರ್ನ್ ಆಪ್ಲಿ ಪ್ರತಿಕ್ರಿಯಾ ದಾಖಲ್ ಕರ್ಚ್ಯಾ ಬರ್ಪಾಂಕ್‌ಚ್ ಸಂಪಾದಕೀಯಾಂ ಮ್ಹಣ್ಯೆತ್ ಕೊಣ್ಣಾ? ವಲ್ಲಿನ್ ‘ಮೊಳ್ಬಾ ವಯ್ಲ್ಯಾ ಸಪ್ಣಾಂತ್’ ಆರಂಭ್ ಕೆಲ್ಲೆಂ ಹಾಂಗಾ ಮುಕಾರ್ಸುನ್ ವೆಲಾಂ.

ಎಕಾ ಸಂಪಾದಕೀಯಾಂತ್ ಬರಯಿಲ್ಲೆಂ ಉಲ್ಲೇಕ್ ಕರ್ಚೆಂ ತರ್, ಥೊಡ್ಯೊ ಗಜಾಲಿ, ಕುಲ್ಯಾಕ್ ಜಾಲ್ಲ್ಯಾ ಘಾಯಾ ಬರಿಂ, ದಾಕಂವ್ಕ್‌ಯೀ ನ್ಹಯ್ ಸೊಡುಂಕ್‌ಯೀ ನ್ಹಯ್!’ ಅಶೆಂ ಮ್ಹಣೊನ್ ವಲ್ಲಿನ್ ಕಾಂಯ್ಚ್ ಬಾಕಿ ಧವರುಂಕ್ ನಾ! ತಾಚಾ ಲಿಖ್ಣೆಕ್ ಮೆಳಾನಾಸ್ತಾಂ ಲಿಪೊನ್ ಉರ್ಲ್ಲಿ ಸಂಗತ್ ಕಾಂಯ್ಚ್ ನಾ. ವ್ಯಕ್ತಿ ಚಿತ್ರಣ್, ರಾಷ್ಟ್ರ ವಿಚಾರ್, ರಾಜ್ಯ ಿಚಾರ್, ಮೀಡಿಯ, ಮುಂಬಯ್‌ಚೆ, ಸಮುದ್ತಿಚ್ಯೊ ಗಜಾಲಿ, ಗಲ್ಫಾಚೆ ವಿಚಾರ್.

ತಾಚಾ ಲೇಖನಾನಿಂ ಉಟೊನ್ ದಿಸ್ಚಿ ದುಸ್ರಿ ಗಜಾಲ್ ಆಪ್ಲ್ಯಾ ಸಮಕಾಳೀನ್ ತಶೆಂ ಸಾಲ್ಭುಡ್ಯಾ ಲೇಖಕ್/ಕಿಂ ಚೆರ್ ತಾಚೊ ಹುಸ್ಕೊ, ತಾಂಕಾ ಮಜತ್ ಕರ್ಚೊ, ತಾಂಕಾ

ಮುಂಬಯ್ ವ ಮಂಗ್ಳುರ್ ಮ್ಹಣ್ ಲೆಕಿನಾಸ್ತಾಂ ವಚೊನ್ ಭೆಟ್ಚ್ಯೊ, ಸಾಂಗಾತಾ ಹಾಡ್ಚ್ಯೊ ಮನೋಭಾವ್ ತಾಚಾ 'ಆಡ್ ಆನಿ ಉಬೆ ಖಾಂಬೆ' ಸಂಪಾದಕೀಯಾಂತ್ ಪಾರ್ಕಿವ್ಯೆತ್.

'ಆಮಿಂ ಖಾಂಬೆ ಬಾಂಧುಂಕ್ ಸಕ್ತಾಂವ್, ಪುಣ್ ಫಕತ್ ಉಬ್ಯಾ ಖಾಂಬ್ಯಾನಿ ಸಾಂಖೊವ್ ಜಾಯ್ನಾ. ಸಾಂಖೊವ್ ಜಾಂವ್ಕ್ ಆಡ್ ಖಾಂಬೆ ಗರ್ಜೆಚೆ–ಆನಿ ಏಕ್ ಸಾಂಖೊವ್ ಮಾತ್ರ್ ಎಕಾ ಗಾಂವಾ ಥಾವ್ನ್ ಆನ್ಯೇಕ್ ಗಾಂವಾಕ್ ಪಾವಂವ್ಕ್ ಸಕ್ತಾ. (ಮಧೆಂ ಜನರೇಶನ್ ಗ್ಯಾಪ್ ಮ್ಹಳ್ಳಿ ನ್ಹಯ್ ಆಸಾ.) ಆಡ್ ಖಾಂಬೆ ಜಾಂವ್ಚೆ ಕೋಣ್? ಹೆಂ ಸವಾಲ್ ಬೋವ್ ಗರ್ಜೆಚೆಂ. ಆಡ್ ಖಾಂಬೊ ಜಾಲ್ಲ್ಯಾಂಕ್ ಖಡ್ಪಾಚೆಂ ಕಾಳಿಜ್ ಆಸ್ಚೆಂ ಗರ್ಜ್ ಜಾವ್ನಾಸಾ ಘುಗಿಚಿ ದೀಶ್ಟ್ ಆಸ್ಚಿ ಗರ್ಜೆಚಿ ಜಾವ್ನಾಸ್ತಾ, ಕಿತ್ಯಾಕ್ ಮ್ಹಳ್ಯಾರ್, ಹ್ಯಾ ಆಡ್ ಖಾಂಬ್ಯಾಂಚೆರ್ ಲೋಕ್ ಚಲೊನ್ ವೆತಾಸ್ತಾಂ ತ್ಯಾ ಆಡ್ ಖಾಂಬ್ಯಾಂಚೆರ್ ಗುಡ್ಡಾಯ್ತಾ, ಶಿಂಪಿ ಉಡಯ್ತಾ, ವೆವೆಗ್ಳ್ಯಾ ಖೆಬ್ಡಾಯೊ ಕರ್ತಾ.

ಕೊಂಕ್ಣಿ ಸಾಹಿತಾಚಾ ಮಟ್ಟಾ ವಿಶ್ಯಾಂತ್ ಉಲಂವ್ಚೆಂ ಮಸ್ತು ಆಸಾ ತರೀ, ಲೇಖಕಾಚಿ ಅಭಿಪ್ರಾಯ್, '..ಸಾಹಿತಿಕ್ ಮಟ್ಟ್ ಸುದ್ರಾಪ್ ಏಕ್ ನಿರಂತರ್ ಪ್ರಕ್ರಿಯಾ, ಹಳ್ತಾರ್ ಜಾತಾ, ಜಾಯ್ತೆಂ ಕರ್ಯೆತಾ. ಪುಣ್ ತೆಂ ಕಾಯ್ ಎಕ್ಲ್ಯಾ ದೊಗಾಂಯ್ಚೆಂ ಕಾಮ್ ನ್ಹಯ್. ಸರ್ವಾಂನಿ ತಾಕಾ ಥೆಂಕೊ ದೀಜಾಯ್ ಆನಿ ತಾಚಿ ಗರ್ಜ್ ಪಯ್ಲೆಂ ಹರ್ಯೆಕ್ಲ್ಯಾಕ್ ಗರ್ಜೆಚಿ ಮ್ಹಣ್ ಭಗಾಜಾಯ್ ಶಿವಾಯ್, ವಚೊನ್ ಕೊಣಾ ಕೊಣಾಕ್ ತುವೆಂ ಎದೊಳ್ ಬರಯಿಲ್ಲೆಂ ಸರ್ವ್ ಸಾರೆಂ, ವ ಕುಂಡೊ ಮ್ಹಣ್ತಚ್ ಕಾಂಯ್ ಮಟ್ಟ್ ಚಡ್ತಾ..' ಸಹಾನುಭೂತೆಚಿ ಆನಿ ರಾಜಾಂವಿಕ್ ಮ್ಹಣೊನ್ ಕೊಣಾಕೀ ಭಗ್ತಾ.

ಲೇಖಕಾಚಿ ಉತ್ರಾಂಚ್ ವಾಪಾರ್ಚಿಂ ತರ್, 'ಹರ್ಯೆಕ್ಲೊ ಮ್ಹನಿಸ್ ಪಯ್ಲೊ ಜಿಯೆತಾ ಅಪ್ಣಾ ಖಾತಿರ್..' ತರೀ ಮ್ಹನ್ಸ್ಯಾ ಸಂಬಂಧ್ ವಿಚಿತ್ರ್ ಜಾವ್ನಾಸ್ತಾತ್!.

ಲೇಖಕಾನ್ ಬೊಂಬಯ್ ಆಯ್ಲ್ಲ್ಯಾ ಆಪ್ಲ್ಯಾ ಅವಯ್ಕ್ ಕೊಲ್ಹಾಪುರಿ ವ್ಹಾಣೊ ಘೆವ್ನ್ ದಿಂವ್ಚಿ ಸಂಗತ್ ಹೃದಯ್ಸ್ಪರ್ಶಿ ಜಾವ್ನಾಸಾ. ಪುತಾನ್ ದಿವಯಿಲ್ಲ್ಯೊ ವ್ಹಾಣೊ ಬೋವ್ ಖುಶೆನ್ ಪಾಂಯಾಂಕ್ ಶಿರ್ಕಾವ್ನ್ ಪುತಾಸಂಗಿ ಮೆಟಾಂ ಕಾಡ್ಚಿ ಅವಯ್ ಕ್ರಮೇಣ್ ಪಾಟಿಂ ಪಡ್ತಾ. ಪುತಾನ್ ಪಾಟಿಂ ಪಳೆತಾನಾ ಅವಯ್ ಕುಂಟೊನ್ ಯೆಂವ್ಚೆ ಬರಿಂ ದಿಸ್ತಾ. ಲಾಗ್ಗಿಂ ವಚೊನ್ ಪಳೆತಾನಾ ನವ್ಯೊ ವ್ಹಾಣೊ ಚಾಬೊನ್ ತಿಚ್ಯಾ ಪಾಂಯಾ ಥಾವ್ನ್ ರಗತ್ ಪಾಜಾರುನ್ ಆಸ್ತಾ ತರೀ ಪುತಾಕ್ ಕಳೊಂಕ್ ನ್ಹಜೊ, ದುಕಂವ್ಕ್ ನ್ಹಜೊ ಮ್ಹಣ್ ಅವಯ್ ಅಮೃಕೆಂ ಹಾಸೊನ್ ಅವಯ್ ಮ್ಹಳ್ಯಾರ್ ನಿಜಾಕೀ ಕೋಣ್ ಮ್ಹಣ್ ದಾಕವ್ನ್ ದಿತಾ.

ಮ್ಹನಿಸ್ ಹರ್ ಜೀವಿ ಬರಿಂ ನ್ಹಯ್. ಫಕತ್ ಖಾಂವ್ಚೆ ಪಿಯೆಂವ್ಚೆ ಆನಿ ನಿಮಾಣೆ ಮೊರ್ಚೆಂಚ್ ನ್ಹಯ್, ಆಪ್ಲ್ಯಾ ಜಿವಿತಾಕ್ ದುಸ್ರೊಯೀ ಏಕ್ ಮಹತ್ವಾಚೊ ಉದ್ದೇಶ್ ಆಸಾ ಆನಿ ತೊ ಕಸಲೊ ಮ್ಹಣ್ ಸೊದ್ಚಾಂತ್ಚ್ ತೊ ನಿರಂತರ್ ಲಾಗೊನ್ ಆಸಾ. ವೆವೆಗ್ಳ್ಯಾ ತತ್ವ್ಗ್ಯಾನಿನಿಂ ಜಿಣ್ಯೆಚಾ ಮತ್ಲಬಾಂ ವಿಶ್ಯಾಂತ್ ವಿವಿಧ್ ಅಭಿಪ್ರಾಯೊ ವೆಕ್ತ್ ಕೆಲ್ಯಾತ್. ಹ್ಯಾ ಸಂಗ್ರಹಾಂತ್ ವಲ್ಲಿಚೆಂ ನಿಮಾಣೆ ಸಂಪಾದಕೀಯ್ 'ಜಾಪಿ ನಾತ್ಲಿಂ ಸವಾಲಾಂ.' ಅಸಲ್ಯಾಚ್, ಜಿಣ್ಯೆಚಾ ಮತ್ಲಬಾ ವಿಶ್ಯಾಂತ್ ವಿಶ್ಲೇಷಣ್ ಕರ್ತಾ. ಖಂಡಿತ್ ಜಾವ್ನ್ ಹಿಂ ಜಾಪಿ ನಾತ್ಲಿಂ ಸವಾಲಾಂಚ್. ವಲ್ಲಿ ಸಾಂಗ್ತಾ, ಮ್ಹನ್ಸ್ಯಾಚಿ ಜಿಣಿ ತಾಣೆ ಜಿಯೆಲ್ಲ್ಯಾ ವರ್ಸಾಂನಿ ನ್ಹಯ್ ಬಗಾರ್,

ಚಾ ಕರ್ಮಾಂನಿ ಹೊಂದ್ವೊನ್ ಆಸ್ತಾ. ಬರೆಂ ಕೆಲೆಂ ತರ್ ಬರೆಂ, ಖೊಟೆಂ ಕೆಲೆಂ ತರ್ ಟೆಂ ಹ್ಯಾ ಸಂಸಾರಾಂತ್ ಸಾಂಡುನ್ ವೆತಾ ಮ್ಹಣ್ ತಾಚಿ ಅಭಿಪ್ರಾಯ್.

ವಲ್ಲಿಚಾ ಸಂಪಾದಕೀಯಾನಿಂ, ಆಮ್ಚ್ಯಾ (ಮಂಗ್ಳೂರಿ) ಕ್ರಿಸ್ತಾಂವಾಂಚಾ ದೊಡ್ತ್ಯಾಪಣಾ ್ಯಾಂತ್ ಲಾಂಬಾಯ್ಕೀ, ಚಿಕ್ಕೆ ಆಡ್ಳೂಕ್ ಮ್ಹಣ್ ಭಗ್‌ಲ್ಯಾರೀ, ಹಾಂವ್ ಪಾತ್ಕಿ, ಹಾಂವ್ ತ್ಕಿ, ಹಾಂವ್ ಮ್ಹಹಾನ್ ಪಾತ್ಕಿ ವಾಚುಂಕ್ ಮೆಳ್ತಾ! ‘ನ್ಹೆಸ್ತಾಂವ್ ಸೂಟ್-ಬೂಟ್ ತರೀ ಯ ವಯ್ಚ್ಯಾರಿಕ್ ಶೆತಾಂತ್ ನಾಗ್ಡಿಂಚ್! ಹಫ್ತ್ಯಾಚ್ಯೊ ರೆತಿರೊ ಕರ್ತಾಂವ್ ತರೀ ನೈತಿಕ್ ಾಂತ್ ದಳ್ದಿರ್ ಜಾವ್ನ್ ಜಿಯೆವ್ನ್ ಆಸಾಂವ್, ಹೊಗ್ಡಾವ್ನ್ ಘೆತ್ಲೆಲ್ಯಾಚೆರ್ ಚುರ್ಚುರ್ತಾಂವ್, ಲ್ಲ್ಯಾಚೆಂ ಮೋಲ್ ನೆಣಾಂವ್! ಆಮ್ಕಾಂ ಕೊಣೀ ಲೆಕಿನಾ ಮ್ಹಣ್ತಾಂವ್ ಪುಣ್, ಹೆರಾಂಕ್ ಂ ಲೆಕ್ತಾಂವ್?’

ಆಮ್ಕಾಂ, ಮಂಗ್ಳುರಿ ಕ್ರಿಸ್ತಾಂವಾಂಕ್ ಖರೆಂಚ್ ಸಾಲ್ವಾಸಾಂವ್ ಆಸಾ?

ವಲ್ಲಿ ಥಾವ್ನ್ ಆನಿಕೀ, ಅಸಲಿಂಚ್ ಚಾಟಿಯೆ ಮಾರಾಂಚಿ (ದಾಟ್ ಚಾಮ್ಡೆಂ ಆಸೂನೀ) ಪಾದಿಕೀಯಾಂ ವ್ಹಾಳೊನ್ ಯೇಂವ್ದಿತ್ ಮ್ಹಣೊನ್ ಆಶೆವ್ನ್,

ಬರೆಂ ಮಾಗ್ತಾಂ.

–ಜೆ.ವಿ.ಕಾರ್ಲೊ, ಹಾಸನ್

[ಮುಖ್‌ಉತಾರ್ – 3] ಗುಲೊಬ್, ಕಾಂಟೆ ಆನಿ ವಲ್ಲಿ



ಗುಲೊಬಾ ಝುಡಾಕ್ ಕಿತ್ಲೇಯ್ ಕಾಂಟೆ ಆಸುಂ, ತೆ ಗುಲೊಬಾಚೆ ಬೊಂಗ್ಗೆ ಉಭಾರ್ ವಾಡ್ಟಾತ್ ಆನಿ ತಾಚಿ ಸೊಭಾಯ್ ಸಂಸಾರಾಕ್ ದಾಖಂವ್ಕ್ ಮುಖಾರ್ ಸರ್ತಾತ್. ಹೆಚ್ಚ್‌ಪರಿಂ ಆಮ್ಚೊ ವಲ್ಲಿ ಕ್ವಾಡ್ರಸ್; ಏಕ್ ವಿಶೇಸ್ ರಿತಿ–ಕಾಲೆತಿಚೊ ವ್ಯಕ್ತಿ. ತಾಕಾ ತ್ಯಾ ಗುಲೊಬಾಪರಿಂ ಖಂಚ್ಯಾಯ್ ಕಾಂಟ್ಯಾಂ ಮಧೆಂ ಅಡ್ಚೊನ್ ಲಿಪೊನ್ ರಾಂವ್ಚಿ ಸವಯ್‌ಚ್ ನಾ; ತೆಂ ತಾಚೆಂ ಏಕ್ ವ್ಹಡ್ಪಣ್‌ಂಚ್ ಮ್ಹಣ್ ಹಾಂವ್ ಖಡಾಖಡ್ ಸಾಂಗ್ತಾಂ. ಜೀವನಾಂತ್ ಕಿತ್ಲೆ ಕಷ್ಟ್–ಸಂಕಷ್ಟ್ ಆಯ್ಲ್ಯಾರೀ ತಾಚಿ ಕಿತೆಂಚ್ ಗುಮಾನ್ ಕರಿನಾಸ್ತಾಂ ಕೊಂಕ್ಣೆಚೊ ವಾವ್ರ್ ಕರ್ತೆಲ್ಯಾ ಥೊಡ್ಯಾಚ್ ಕೊಂಕ್ಣ್ಯಾಂ ಪಯ್ಕಿ ವಲ್ಲಿಚೆಂ ನಾಂವ್ ಪಯ್ಲೆ ಶ್ರೇಣಿರ್ ಯೆತಾ. ಕೊಂಕ್ಣಿ ಸಾಹಿತಾಖಾತಿರ್ ತಾಣೆ ಖರ್ಚಿಲ್ಲೆ ಪಯ್ಶೆ ಆನಿ ವಾಪರ್‌ಲ್ಲೊ ವೇಳ್ ವಿಶೇಷ್. ತಾಚೆಂ ಲೇಖ್ ಹಾಂವ್ ಭಿಲ್ಕುಲ್ ದೀಂವ್ಕ್ ಸಕ್ಚೊಂ ನಾ ತೆಂ ಖರೋಖರ್ ಸತ್.

ತಾಚ್ಯೆ ಯುವ ಪ್ರಾಯೆರ್ ತಾಣೆಂ ಬರಂವ್ಕ್ ಧರ್ಲೆಂ ಮಹಾನ್ ಕೊಂಕ್ಣಿ ಲೇಖಕಾಂಚೆಂ ಪ್ರೇರಣ್ ಧರುನ್. ಸಮಾಜಿಂತ್ಲೆಂ ಕಸ್ತಳ್ ರಾವಂವ್ಕ್ ಆಪ್ಲ್ಯಾ ಲಿಖ್ಣೆ ಮುಖಿಂ ತಾಣೆ ಕಮರ್ ಬಾಂದ್ಲಿ. ಆಸ್‌ಲ್ಲೆಂ ಆಸಾ ತಸೆಂಚ್ ಲಿಖುನ್ ಜೆಮೆತೆಲ್ಯಾ ಸಾಮಾಜಿಕ್ ಉಟಂವ್ಕ್/ಜಾಗೃತಿ ಆಸಾ ಕರುಂಕ್ ತಾಣೆ ಧರ್‌ಲ್ಲಿ ತಿ ವಾಟ್ ತೊ ಆಜೂನ್ ಚಲೊನ್‌ಂಚ್ ಆಸಾ ತೆಂ ಹೊಗ್ಳ್ಯಾಪಾಚೆಂ ಸಾಧನ್. ಕೊಂಕ್ಣೆಂತ್ ಎಕ್ವಟ್ ಹಾಡುಂಕ್ ಜಾಯ್, ಕೊಂಕ್ಣೆಖಾತಿರ್ ಬರೆಂ ಕಾಮ್ ಕೆಲ್ಲ್ಯಾಂಕ್ ಫಾವೊ ತೊ ಮಾನ್ ದೀಂವ್ಕ್ ಜಾಯ್, ನಿರ್ಗತಿಕಾಂಕ್ ಜಾತಾ ತಿ ಕುಮಕ್ ದೀವ್ನ್ ತಾಂಚೆ ಸಂಕಷ್ಟ್ ಹಾಳು ಕರುಂಕ್ ಜಾಯ್ ಮ್ಹಣ್ ತಾಣೆ ಕೆಲ್ಲೊ/ಕರುನ್ ಆಸ್ಚೊ ತೊ ವಾವ್ರ್ ಮ್ಹಜ್ಯಾ ಗಮನಾ ಪ್ರಕಾರ್ ಹೆರ್ ಕೊಣೆಂಚ್ ಕೆಲ್ಲೊ ನಾ ತೆ ಖಂಡಿತ್ ಮ್ಹಣ್ ಹಾವ್ ತಾಕಾ ಶಹಭಾಷ್ ಮ್ಹಣ್ಟಾಂ. ಹಾಂವ್ ಕೊಣಾಕ್‌ಯೀ ಲೊಣಿ ಸಾರಂವ್ಕ್ ವಚಾನಾ; ಆಸ್‌ಲ್ಲೆಂ–ಪಳೆಲ್ಲೆಂ ಆಸಾ ತಸೆಂಚ್ ವ್ಯಕ್ತ್ ಕರ್ಚಿ ಸವಯ್ ಮ್ಹಜಿ ಆನಿ ತಾಕಾ ಹಾಂವ್ ಕೆನ್ನಾಂಚ್ ವಿರೋಧ್ ಗೆಲ್ಲೊ ನಾ.

ದೂರ್‌ದೃಷ್ಟನ್ ಬರಂವ್ಚೊ ವಲ್ಲಿ ಏಕ್ ವಿಶೇಷ್ ಬರಪ್ಪಿ. ತಾಚಿಂ ಸಂಪಾದಕೀಯಾಂ, ವಿಡಂಬನಾಂ, ಲೇಖನಾಂ, ಕವಿತಾ, ಕಾಣ್ಯೊಂ ವಾಚ್ತಾಂ ವಾಚ್ತಾಂ ಮತಿಕ್ ಏಕ್ ಉಜ್ವಾಡ್ ಫಾಂಖಂವ್ಚ್ಯೊ ತಸ್ಲ್ಯೊ. ತೊ ಚಿಂತುನ್ ಬರಯ್ತಾ ಆನಿ ತಾಚೆ ತುಲನ್ ಕೆಲ್ಯಾ ಉಪ್ರಾಂತ್ ಮಾತ್ರ್ ತೊ ಪರ್ಗಟ್ತಾ. ಚುಕಿಂಕ್ ಪಯ್ಸ್ ದವರ್ಚೊ ಶೀದಾ ಲೇಖಕ್ ತೊ ತೆಂ ತುಮ್ಕಾಂ ತಾಚಿಂ ಸಂಪಾದಕೀಯ್ ವಾಚ್ತಾನಾಂಚ್ ಗಮ್ತೆಲೆಂ, ಹಿಂ ಜಾವ್ನಾಸಾಂತ್ ಕೊಂಕ್ಣೆಂತ್ಲೆಂ ದಾಯ್ಜ್ ವರ್ಸಾಂಚಿ ವರ್ಸಾಂ ಜಗವ್ನ್ ದವರಿಜಾಯ್ ಜಾಲ್ಲೆಂ ತಸೆಂಚ್ ತಕ್ಲೆಂ ಥಾವ್ನ್ ತಕ್ಲೆಂಕ್ ಪಾಶಾರ್ ಕರುಂಕ್ ಫಾವೊ ಜಾಲ್ಲೆಂ ವಯ್ಚಾರಿಕ್ ಸಾಹಿತ್.

ಹಾಂವೆ ಥೊಡ್ಯಾ ತೆಂಪಾಧಿಂ ತಾಚೆಲಾಗಿಂ ವಿಚಾರ್‌ಲ್ಲ್ಯಾ ದೋನ್ ಸವಾಲಾಂಕ್

ಚ್ಯೊ ಜಾಪಿ ಸಯ್ತ್ ತಾಚ್ಯಾ ಬರ್ಪಾಪರಿಂಚ್, ಪ್ರಾಮಾಣಿಕ್ ಆನಿ ಶೀದಾ *Direct.*

ಅಜೀಕ್ ಕಾಂಯ್ ಪಂದ್ರಾ–ಸೊಳಾ ವರ್ಸಾಧಿಂ ಪರ್ಗಾಂವಾಂತ್ (ಕುವೆಯ್ಟಾಂತ್) ಂ, ತುಜೆ ತಸಲ್ಯಾ ಉರ್ಬೆವಂತಾಂಕ್ ಘೆವ್ನ್, ಘರಾನ್ ಘರ್ ವಚುನ್ ಕೊಂಕ್ಣಿ ಪತ್ರಾಂಕ್ ಟಿಂಭೊ ವಿಚಾರುಂಕ್ ವೆತಾಸ್ತಾನಾ ಉಭಿ ಕೆಲ್ಲ್ಯಾ ಸಮಿತಿಚೆಂ ನಾಂವ್ 'ಕೊಂಕ್ಣಿ ಅಭಿಯಾನ್ ತಿ'. ಪುಣ್ ತಾಚೊ 'ಏಕ್ ಸೇವಕ್' ಮ್ಹಣ್ ವಲ್ಲಿ, ತುಂ ತುಕಾಚ್ ಆಪವ್ನ್ ಘೆತಾಯ್? ಂಚ್ ನ್ಹಯ್, ತುಜ್ಯಾ ಆಯ್ಲೆವಾರ್‌ಚ್ಯಾ ಸಂಪಾದಕೀಯಾಂನಿ ಸಯ್ತ್ ತುಂ ತುಕಾಚ್ ಂಕ್ಣೆಚೊ ಏಕ್ ಚಾಕೊರ್' ಮ್ಹಣ್ತಾಯ್ ಕಿತ್ಯಾಕ್?

ವಲ್ಲಿಚಿ ಜವಾಬ್; ಗಾಂವಾಂತ್ ತಶೆಂ ಪರ್ಗಾಂವಾನಿ, 'ಕೊಂಕ್ಣಿ' ಮ್ಹಳ್ಳೆಂ ನೀಬ್ ಘೆವ್ನ್ ಗ್ಳಿಂ ಸಂಘಟನಾಂ ಘಡ್ಚಿಂ, ಉಪ್ರಾಂತ್ ಪದ್ವಿ/ಹುದ್ದೆ, ನಾಂವ್/ಮಾನ್ ಖಾತಿರ್ ಮೆಕಾಚಿಂ ಮಾಸಾಂ ಖಾಂಪ್ಚಿಂ ಪಳೆವ್ನ್ ಕಾಂತಾಳೊ ಆಯ್ಲಾ. ಹೆರಾಂ ಕಿತೆಂಯ್ ಂದಿ ಪುಣ್ ಹಾಂವ್ ತಾಂಚೆಪರಿಂಚ್ ಭಿಲ್ಕುಲ್ ಆಸಾನಾಯೆ. ಮ್ಹಜೊ ಇರಾದೊ ವ್ರ್ ಕರ್ಚೊ ತರ್, ತೊ ಕರ್ನ್ಚ್ ವೆಚೆಂ ಶಿವಾಯ್ 'ಹುದ್ದೊ/ವೆದಿ/ನಾಂವ್' ಪಾಟ್ಲ್ಯಾನ್ ಕೆಂ ನ್ಹಯ್. ಸಗ್ಳಿಂ 'ಅಪುಣ್‌ಚ್ ಉಂಚ್ಲೊ/ವರ್ತೊ' ಮ್ಹಣುನ್ ಧಾಖಂವ್ಕ್ ಪೆಚಾಡುಂದಿ, ಣ್ ಹಾಂವ್ 'ಸರ್ವಾಂಚ್ಯಾಕೀ ಲ್ಹಾನ್/ಕಿರ್ಕೊಳ್/ಸೇವಕ್/ಚಾಕೊರ್' ಮ್ಹಣ್ ಮಾಂದುನ್ ತಾಂ – ಜೆದ್ನಾಂ ಕೊಂಕ್ಣೆಚೊ ವಾವ್ರ್ ಕರುಂಕ್ ಪಡ್ತಾ ತೆದ್ನಾಂ. ಕೊಣ್ ಕಿತೆಂಯ್ ಂಗುಂಗಿ ವಾ ಚಿಂತುಂದಿತ್ – ತೆಂ ತ್ಯಾತ್ಯಾ ವೆಕ್ತಿಂಚ್ಯಾ ಚಿಂತ್ಪಾಚ್ಯಾ ಶ್ಯಾಥಿಯೆಚೆರ್ ಡ್ತಾಂ.

ತುಜ್ಯಾ ಸಂಪಾದಕಿಯಾಂಚೆರ್ ಯೆಂವ್ಚ್ಯೊ ವಾಚ್ಪ್ಯಾಂಚ್ಯೊ ಪ್ರತಿಕ್ರಿಯಾ ತುಂ ಕಿತ್ಯಾಕ್ ರ್ಗಟ್ ಕರಿನಾಂಯ್ (ಭಾಪಿನಾಂಯ್)

ಜವಾಬ್: ಚಡ್ತಾವ್ ಪ್ರತಿಕ್ರಿಯಾ ಫಕತ್ತ್ ಹೊಗ್ಳಿಕ್ ಉಚಾರುನ್ ಯೆಂವ್ಚಿಂ ದೆಕುನ್ ಂ ಪರ್ಗಟ್ ಕರುಂಕ್ ವಚಾನಾ. ಕೊಂಕ್ಣಿ ಸಾಹಿತಿಕ್ ಶೆತ್ ಭೋವ್ ಲ್ಹಾನ್, ಅಶೆಂ ಆಸ್ತಾನಾ ಗತಿ' ಪಯ್ಲಿ ಅಪ್ಲ್ಯಾ ಚಿಂತ್ಪಾನ್ ಜಾಯ್ಜಯ್ ಮ್ಹಣುನ್ ಹಾಂವ್ ಪಾತ್ಯೆತಾಂ. ದೆಕುನ್ ಣೆಂ ಹೊಗ್ಳಾಪ್ ದಿಲಿ ಮ್ಹಣುನ್ ಹಾಂವ್ ತಿತ್ಲ್ಯಾರ್ ತೃಪ್ತ್ ಜಾವ್ನ್ ಬಸಾನಾ, ಬಗಾರ್ ಜೆಂ ಅಧ್ಯಯನ್ ಚಾಲುಚ್ಚ್ ಆಸ್ತಾ. ಆಜ್ ಹಾಂವ್ ಜರ್ ಮ್ಹಜ್ಯಾ ಆಧ್ಲ್ಯಾ ಬರ್ಪಾಂಕ್ ರಾವ್ನ್ ಪಳೆತಾಂ ತರ್, ಮ್ಹಾಕಾ ತಾಂತುಂ ಜಾಯ್ತಿ ತಿದ್ವಣ್ ಕರಿಜಾಯ್ ಆಸ್ಲೆಂ ಮ್ಹಣುನ್ ಗ್ತಾ; ಮ್ಹಜೆಪ್ರಕಾರ್ ತಿ ಪ್ರಗತಿ. ತೆಂಚ್ ಬರಪ್ ಆಜ್ ಹಾಂವ್ ತೆದ್ನಾಂ ಬರಯಿಲ್ಲೆಪ್ರಾಸ್ ರೆಂ ಕರ್ನ್ ಬರಂವ್ಕ್ ಸಕ್ತೊ ಮ್ಹಣುನ್ ಭಗ್ತಾ – ತೊಚ್ ಸುಧ್ರಾಪ್, ಪ್ರಗತಿ. ಹೆಂ ಮ್ಹಜೆಂ ಂತಪ್.

ವಯ್ಚ್ಯಾರಿಕ್ ವಿಶ್ಯಾಂಚೆರ್ ವಲ್ಲಿಚೆ ವಿಚಾರ್ ಹೆ; "ಏಕ್ ಬರಿ ಸಮಾಜ್ ಬಾಂಧುನ್ ಡ್ಚ್ಯಾಂತ್ ಏಕ್ ಲೇಖಕ್/ಸಾಹಿತಿ ಮಹಾನ್ ಪಾತ್ರ್ ಘೆತಾ ಆನಿ ತಿ ತಾಚಿ ಮುಳಾವಿ ಬಾಬ್ದಾರಿಯೀ ಜಾವ್ನಾಸಾ. ಆಪ್ಲ್ಯಾ ಲಿಖ್ಪಾಮುಖಾಂತ್ರ್ ಸಮಾಜೆಚ್ಯೊ ಚೂಕಿ ದಾಖವ್ನ್ ವ್ಚೆಬರಾಬರ್ ತಾಂಚೊ ಪರಿಹಾರ್ ಸಯ್ತ್ ದಾಖಂವ್ಚೊ ಎಕಾ ಸಾಹಿತಿ/ಲೇಖಕಾಚಿ ಬಾಬ್ದಾರಿ ಮ್ಹಣುನ್ ಹಾಂವ್ ಚಿಂತಾಂ. ಪುಣ್ ಸಾಹಿತಿನ್ ಪಯ್ಲ್ಯಾನ್ ಪಯ್ಲೆಂ ಸ್ವತಾಹ್

ವಿಚಾರ್‌ವಂತ್ ಜಾಂವ್ಚಿ ಗರ್ಜ್ ಆಸಾ; ಅಸೆಂ ಜಾಲ್ಯಾರ್ ಮಾತ್ರ್ ತೆ ಅಶೀರ್ ಚಿಂತ್ಪಾಚೆ ದೊರೆ ಕೊಸ್ಳಾಂವ್ಕ್ ತಾಚ್ಯಾನ್ ಸಾಧ್ಯ್ ಶಿವಾಯ್ ಹೆರ್ ವಾಟೊ ದಿಸಾನಾಂತ್."

ಹಾಂಗಾಂಸರ್ ತೊ ಎಕಾ ಬರವ್ಪ್ಯಾಚ್ಯಾ ಸಮಾಜಿಕ್ ಜವಾಬ್ದಾರೆವಿಶಿಂ ಮಟ್ವ್ಯಾನ್ ವಿವರಿತಾ. ಕಿತ್ಯಾ ಎಕಾ ಬರವ್ಪ್ಯಾಕ್ ದಿಸಾನಾಸ್ಲಿ ವಸ್ತ್ ಆಸಾನಾ, ಅಸೆಂ ಆಸ್ತಾಂ ತಾಚಿ ದೂರ್‌ದೃಷ್ಟಿ ತಾಚೆರ್ ಆಪ್ಲೊ ವಿಂಚ್ಣಾರ್ ಪ್ರಭಾವ್ ಘಾಲುನ್ ಖರೆಂ ಸುಧ್ರಾಪ್ ಆಶೇತಾ ನ್ಹಯ್ ತಾಚ್ಯಾ ಸ್ವತಾಚ್ಯಾ ಫಾಯ್ದ್ಯಾಕ್ ಬಗಾರ್ ಸಮಾಜ್ ಸುಧಾರಣೆಕ್ - ಮುಖ್ಲ್ಯಾ ಪಿಳ್ಗೆಕ್.

ಅನ್ಯೇಕಾ ಸಂಪಾದಕೀಯಾಂತ್ ತೊ ಮ್ಹಣ್ಟಾ: "ಆಮಿ ಹೆರಾಂಕ್ ವಾಟ್ ದಾಖಂವ್ಚಿ ವಾತ್ ಜಾವ್ಯಾಂ." ವಾತ್ ಜಾವ್ನಾಸಾ ಉಜ್ವಾಡಾಚಿ ಪಣ್ತಿ, ಜಿ ಆಪ್ಲೆಂ ತೇಲ್ ವ ಮೇಣ್ ಸಾಕ್ರಿಫಿಸ್ ಕರ್ನ್ ಭಂವಾರಿಂ ಉಜ್ವಾಡ್ ಫಾಂಖಯ್ತಾ ತಿ. ತಿಕಾ ಆಪ್ಲೊ ಪ್ರಕಾಸ್ ಹೆರಾಂಕ್ ದಿತಾನಾ ಕಾಂಯ್ ಪಾಟಿಂ ಮೆಳಾನಾ; ತರೀ ತಿ ವಾತ್ ವ ಪಣ್ತಿ ವ ದಿವೊ ಪೆಟೊನ್ಂಚ್ ವೆತಾ ಕೊಣಾಚಿಚ್ ಫಿಕಿರ್ ನಾಸ್ತಾಂ.

ಹೆಂ ಏಕ್ ತಾಚೆಂ ಸಂಪಾದಕೀಯ್ ಥೊಡೆಂ ಪರ್ನೆಂ ತರೀ ತೆಂ ಪ್ರಸಕ್ತ್ ಕಾಳಾಚೆಂ ಮ್ಹಣ್ ಹಾಂವೆ ಮ್ಹಳ್ಯಾರ್ ಅತಿಶಯೋಕ್ತಿ ಜಾಂವ್ಚಿನಾ. ತೊ ಮ್ಹಣ್ಟಾ: "ಆಜೂನ್ ಸಂಸಾರಾಂತ್ ವಾಟಾಂ ವಾಟಾಂನಿ, ಮೆಟಾಂ ಮೆಟಾಂನಿ ಕಸೊ ಪೆಟೊನಾಸಾ ತೊಚ್ ಉಜೊ ಫಾರಿಕ್ಪಣಾಚೊ, ದ್ವೇಶಾಚೊ, ಹಗ್ಯಾ-ಮೊಸ್ರಾಚೊ. ಮನಿಸ್ ಏಕಾಮೆಕಾಕ್ ತಿರ್ಸ್ಕಟ್ ಕರುಂಕ್ ಲಾಗ್ಲಾ - ಜಾತಿಚ್ಯಾ, ಕಾತಿಚ್ಯಾ ತಸೆಂ ಧರ್ಮಾಚ್ಯಾ ನಾಂವಾನ್. ಶಿಕಾಪ್ ಏಕ್ ದಂದೊ ಜಾಲಾ, ಧರ್ಮ್ ಏಕ್ ವ್ಯಾಪಾರ್ ಜಾಲಾ, ನೀತ್ ಮ್ಹಳ್ಳಿ ಎಕಾ ಬಾಜಾರಾಪರಿಂ ಜಾಲ್ಯಾ. ಮಯ್ಪಾಸ್, ಮನ್ಸ್ಯಾಪಣ್ ಮ್ಹಳ್ಳೆಂ ಫಕತ್ ಸಬ್ದ್ ಜಾವ್ನ್ ಸಬ್ದ್‌ಕೋಶಾಚ್ಯಾ ಬುಕಾಂನಿ ಪಿಗಳ್ಯಾತ್."

ಹಾಂಗಾ ವಯ್ರ್ ತೊ ದಾಖಯ್ತಾ ತಾಚೊ ಹುಸ್ಕೊ ದೇಶಾಂತ್ ಜಾಂವ್ಚ್ಯಾ ಆತರ್ಣಾಂಚೊ. ತಾಚಿ ಆಶಾ ಸರ್ವಾಂನಿ ಏಕಾಮೆಕಾಚೊ ಮೋಗ್ ಕರುನ್, ಮಯ್ಪಾಸ್ ದಾಖವ್ನ್ ಮಾಯಾಮೊಗಾನ್ ಆಸೊಂಕ್ ಜಾಯ್ ಮ್ಹಳ್ಳೊ ಸಂದೇಶ್ ತೊ ಸರ್ವಾಂಕ್ ದಿತಾ ತೆಂ ಹಾಂಗಾಸರ್ ಪಳವ್ಯೆತಾ. ಕಿತ್ಯಾ ಮ್ಹಳ್ಯಾರ್ ಏಕ್ ಲೇಖಕ್ ಜಾವ್ನ್ ತೊ ತಿ ಆಪ್ಲಿ ಜವಾಬ್ದಾರಿ ನಿದ್ಲ್ಲ್ಯಾ ಪ್ರಜೆಕ್ ಉಟಂವ್ಚ್ಯಾ ಪ್ರಯತ್ನಾಚಿ ತಾಣೆ ಕೆಲ್ಯಾ.

ಎಕಾ ಸಂಪಾದಕೀಯಾಂತ್ ತಾಣೆ ಮಣಿಯಾರ್ಯಾಂಕ್ ದಿಲ್ಲೆ ದೋನ್ ಉಪಾದೆಸ್ ವಾಚ್ತಾನಾ ಮ್ಹಾಕಾ ಜಾಲ್ಲೆ ಉಲ್ಲಾಸ್ ವರ್ಣುಂಕ್ ಅಸಾಧ್ಯ್; ತಾಣೆ ಕೊಂಕ್ಣೆಚಿ ಉದರ್ಗತ್ ಕಸಿ ಕರ್ಯೆತ್ ಆನಿ ಕೊಂಕ್ಣಿ ಉಂಚಾಯೆಕ್ ಪಾವವ್ಯೆತ್ ಮ್ಹಳ್ಳೆಂ ತೆಂ ತಾಣೆಂ ಶೀದಾ ವ್ಯಕ್ತ್ ಕೆಲಾಂ. ಹೆಂ ತುಮಿಂಯ್ ವಾಚಾ; "ಆಮ್ಚ್ಯಾ ಫಿರ್ಗಜೆಂತ್ ಆಮಿ ಕೊಂಕ್ಣಿ ಮಿಸಾಂವ್ ಕಸೆಂ ಕರ್ಯೆತ್?" ಹ್ಯಾ ಸಂಪಾದಕೀಯಾಂತ್. ಹಾಂಗಾಸರ್ ತಾಣೆ ಏಕಾ ಖರ್ಯಾ ಲೇಖಕಾಚೆಂ ಕರ್ಥವ್ಯ್ ದಾಖ್ಲೆ ದೀವ್ನ್ ಬರಯಿಲ್ಲೆಂ ಆಸಾ.

"ರೂಕ್ ಬಾಗ್ವೊಂಕ್ ನೆಣಾಂತ್; ಝುಡಾಂ ಬಾಗ್ವೊಂಕ್ ಜಾಣಾಂತ್!" ಹ್ಯಾ ಜಿವ್ಯಾ ಪಿಂತುರಾಂತ್ ವಲ್ಲಿನ್ ದಿಲ್ಲೊ ದಾಖ್ಲೊ ಜರ್ ಹಾಂವ್ ವಿವರುಂಕ್ ವಚಾನ್ ಏಕ್

ೂಕ್ಚ್ ಬರವ್ಯೆತ್ ಕೊಣ್ಣಾ. ವಲ್ಲಿಚೆಂ ಚಿಂತಾಪ್ ಕಿತ್ಲೆಂ ಗೂಂಡ್ ತೆಂ ಹ್ಯಾ ದಾಖ್ಲ್ಯಾ ಖಾಂತ್ರ್ ತೊ ಆಮ್ಕಾಂ ಕಳಿತ್ ಕರ್ತಾ ಮಾತ್ರ್ ನ್ಹಯ್, ಗೂಂಡ್‌ಪಣಿ ಜಾಗಯ್ತಾ ಯ್ತ್.

ಕಥೊಲಿಕ್ ಧರ್ಮಾ ವಿಶ್ಯಾಂತ್ ಸಂಪಾದಕೀಯ್ ಬರಯ್ತಾನಾ ತೊ ಶೀದಾ ಸಾಂಗ್ತಾ: ಭಾರ್ ಪಾಪ್ಪಿ ಹಾಂವ್ ಸಮ್ಜೊಂಕ್ ಸಕಾನಾ – ಮನಿಸ್, ಧರ್ಮ್, ಚಿಂತಾಪ್ ಆನಿ ಕರ್ನಿ ತ್ರಿ ಎಕಾಮೆಕಾಕ್ ತಾಳ್ ಪಡ್ಟಾ? ಕ್ರಿಸ್ತಾಂವ್ ಧರ್ಮಾಕ್ ಫೆವ್ಯಾಂ – ಕ್ರಿಸ್ತೀ ಮವ್ಲ್ಯಾಂ ಳ್ಯಾರ್ ಫಕತ್ ಮಿಸಾಕ್ ವೆಚೆಂ, ಕುಮ್ಗಾರ್ ಸೆಂವ್ಚೊ, ಕುಮ್ಸಾರ್ ಜಾಂವ್ಚೆಂ ಆನಿ ಘರಾಂನಿ ೇರ್ಸ್-ಆಮೊರಿ ಮ್ಹಣ್ಚಿ, ವಾಂಜೆಲ್ ವಾಚ್ಚೊ ಮಾತ್ರ್ ಮ್ಹಳ್ಳೆಂ ತೆಂ ಪಾತ್ಯೆಂವ್ಚೆ ಕಿತ್ಲೆ ನಾಂತ್ ್ಯಾ ಸಂಸಾರಾಂತ್? ಪುಣ್ ಕ್ರಿಸ್ತೀ ಮವ್ಲ್ಯಾಂ ಪ್ರಕಾರ್ ದುಸ್ಮಾನಾಂಕ್ ಭಗ್ಸುಂಚೆಂ, ಎಕಾ ೊಲ್ಯಾಕ್ ಕೊಣೇಂಯೀ ಮಾರ್ಲೆಂ ತರ್ ತಾಕಾ ದುಸ್ರೊ ಪೊಲೊ ದಾಖಂವ್ಚೊ ಕ್ರಿಸ್ತಾಂವ್ ೋಕ್ ಕಿತ್ಲೊ ಆಸಾ ಆಮ್ಚ್ಯಾ ಸಮಾಜೆಂತ್?" ಹೆಂ ಏಕ್ ವಾಜ್ಬಿ ಸವಾಲ್ ನ್ಹಯ್ ಮ್ಹಣ್ ೋಣ್ಯೀ ಮ್ಹಣಾತ್? ಪರಿಹಾರಾನ್ ಭರ್ಲ್ಲೆಂ ಸವಾಲ್ ಜವಾಬೆನ್ ತಾಣೆ ಆಖೇರ್ ಲಾಂ. ಹೆಂ ಜಾವ್ನಾಸಾ ಎಕ್ ಖರ್ಯಾ ಲೇಖಕಾಚೆಂ ಕರ್ಥವ್ಯ್ ಆನಿ ಹಿ ರೀತ್ ಆಮಿ ಲ್ಲಿಚ್ಯಾ ಹರ್ಯೆಕಾ ಸಂಪಾದಕೀಯಾಂತ್ ಪಳೆವ್ಯೆತಾ.

ಹಿ ಸೆವಾ, ಧರ್ಮ್, ಮೋಗ್, ತ್ಯಾಗ್ ಸಬ್ಧ್ ಫಕತ್ತ್ ಬುಕಾಂನಿ ಆಸ್ಚೆ 'ಸಬ್ಧ್' ನ್ಹಯ್, ಗರ್ ಮನ್ ಆಸ್ಚ್ಯಾಂಕ್ ಪಾಳುಂಕ್, ಜಿಯೆಂವ್ಕ್ ಆಸ್ಚಿಂ ಮೊಲಾಧಿಕ್ ಸೂತ್ರಾಂ ಮ್ಹಳ್ಳೆಂ ತ್ ವಲ್ಲಿಚ್ಯಾ ಎಕೆಕಾ ಸಂಪಾದಕೀಯಾಂತ್ ಕಳ್ತಾ, ಪುಣ್ ತಿಂ ವಾಸ್ಚಿ, ಚಿಂತ್ಚಿ, ಸಮ್ಜುಂಚಿ ಾಂಕ್ ಆನಿ ಶ್ಯಾಥಿ ಆಸ್ಚೆ ಕೊಂಕ್ಣೆಂತ್ ಕಿತ್ಲೆ ಮ್ಹಳ್ಳೆಂಚ್ ವ್ಹಡ್ ಸವಾಲ್. ಪುಣ್ ವಲ್ಲಿ ಅಪ್ಲೆಂ ುಸಾಂವ್ ಜ್ಯಾರಿಚ್ ದವರುಂ, ಆಜ್ ನ್ಹಯ್ ಫಾಲ್ಯಾಂ ತರ್ಯೀ ಕೊಣ್ ಎಕ್ಲಿಂ ಜೊಕ್ತಿಂ ಯ್ಯಾರಿಕ್ ಚಿಂತ್ಪಾಚಿಂ ಕೊಂಕ್ಣಿ ಸಾಹಿತಾಚಿಂ ಅಭಿಮಾನಿಂ ಹಿಂ ಬರ್ಪಾಂ ವಾಚುಂಕ್ ಾವುಂದಿ ಮ್ಹಳ್ಳೆಂಚ್ ಮ್ಹಜೆಂ ಪ್ರಾರ್ಥನ್.

–ದೊ। ಆಸ್ಟಿನ್ ಪ್ರಭು, ಚಿಕಾಗೊ

[ಮುಖ್‌ಉತಾರ್ – 4] ವಲ್ಲಿ ಏಕ್ ಕೊಂಕ್ಣಿ ಮಿಶಿನರಿ



"ಸಂಪಾದಕ್ ಜಾವ್ನಾಸಾ ಜೊ ಗೊಂವಾಥಾವ್ನ್ ಕುಂಡೊ ವಿಂಗಡ್ ಕರ್ತಾ ಆನಿ ವಿಂಗಡ್ ಕೆಲ್ಲೊ ಕುಂಡೊ ಛಾಪುನ್ ಕಾಡ್ಟಾತೊ" ಮ್ಹಳ್ಳೆಂ ಗೆಲೊತ್ಯಾ ಶೆಕ್ಡ್ಯಾಂತ್ ವಿಶ್ವಸಂಸ್ಥ್ಯಾಂತ್ ಆಮೆರಿಕಾಚೊ ರಾಯ್‌ಭಾರಿ ಜಾವ್ನಾಸ್‌ಲ್ಲೊ ಡೆಮೊಕ್ರಾಟಿಕ್ ಪಾಡ್ತಿಚೊ ರಾಜ್‌ಕಾರಣಿ ಆ್ಯಡ್‌ಲಾಯ್ ಇ. ಸ್ಟೀವನ್‌ಸನ್ ಹಾಣೆಂ. ಹ್ಯಾ ಮನ್ಶ್ಯಾಚಿಂ ಉತ್ರಾಂ ವ್ಹೊಂಟಾರ್ ಹಾಸೊ ಹಾಡಯ್ತಾತ್ ತರೀ, ತಾಂತುಂ ಲಿಪೊನ್ ಆಸ್ಚೆಂ ಸತ್ ನೆಗಾರುಂಕ್ ಜಾತಾ? ಭಾರತಾಚೊ ಛಾಪೊ ತಶೆಂ ಇಲೆಕ್ಟ್ರೊನಿಕ್ ಮಾಧ್ಯಮಾಂಚಿ ಆಯ್ಚಿ ಪರಿಗತ್ ದೆಕ್ತನಾ, ಸ್ಟೀವನ್‌ಸನ್ ಏಕ್ ಪ್ರವಾದಿ ಕಸೊ ಝುಳ್ಕತಾ. ಕುಂಡೊ ತಿರಸ್ಕಾರ ಕರುನ್ ಗೊಂವಾಚಿ ವಿಂಚವ್ಣ್ ಕರುಂಕ್ ಧಯ್ರ್ ಘೆತ್ಲ್ಯಾರ್... ಗೌರಿ ಲಂಕೇಶಾಚ್ಯೆ ಕುಡಿಂತ ಚಾರ್ ಗುಳೆ ಭರ್‌ಲ್ಲ್ಯಾ ಬಂದೂಕೆಂತ್ ಉರ್‌ಲ್ಲೆ ಗುಳೆ ರಾಕೊನ್ ಆಸಾತ್...!

ದೋನ್ ಹಜಾರ್ ವರ್ಸಾಂ ಆದಿಂ ಆಪ್ಣಾಹುಜಿರ್ ಉಭೊ ಆಸ್‌ಲ್ಲ್ಯಾಕ್ ವ್ಹಳ್ಕನಾಸ್ತಾಂ "ಸತ್ ಮ್ಹಳ್ಯಾರ್ ಕಿತೆಂ?" ಮ್ಹಣ್ ಉದ್ಗಾರ್‌ಲ್ಲ್ಯಾ ಪಿಲಾತಾಥಾವ್ನ್ ಆಜ್ ಪರ್ಯಾಂತ ಸತಾಚಿಂ ಸೊಧ್ನಾಂ ನಿರಂತರ್ ಚಲೊನ್ ಆಸಾತ್. "ಅಧಿಕಾರಾಹುಜಿರ್ ಸತ್ ಉಲಂವ್ಚೆಂ *(speak truth to power)* ಹರೆಕಾ ಮನ್ಶ್ಯಾಚೆಂ ಕರ್ತವ್ಯ್ ತರೀ, ಮಾಧ್ಯಮಾಂಕ್ ಆ ಪತ್ರ್‌ಗಾರಿಕಾ ಆಪ್ಲೆಂ ಮಿಸಾಂವ್ ಜಾವ್ನ್ ಘೆತ್‌ಲ್ಲ್ಯಾಂಕ್ ಹೆಂ ಖರೆಂಚ್ ಜಾವ್ನ್ ಬಾಂಧ್ತಾ ತಾಂತುಂಯಿ ಎಕಾ ಪತ್ರಾಚೆಂ ಮುಕಮಳ್ ಜಾವ್ನಾಸ್ಚೊ ಸಂಪಾದಕ್ ಆನಿ ತಾಣೆ ಲಿಕ್ಚ್ಯಾ ಸಂಪಾದಕೀಯಾಂಕ್ ಸತಾಚೊ ಪರ್ಜಳ್ ಆಸೊನ್ ವಾಚ್ಪ್ಯಾಂಚಿಂ ಚಿಂತ್ನಾಂ, ಭೊಗ್ಣಾಂ ಆನಿ ಸವಾಲಾಂ ಪ್ರತಿಫಲನ್ ಕರ್ಚೆ ತಸಲಿಂ ಆಸಜೆ.

ಸಂಪಾದಕ್ ಏಕ್ ಶಿಂವ್ಣೆಗಾರ್ ಮ್ಹಣ್ಯೆತ್. ಶಿಂವ್ಣೆಗಾರ್ ಸುರ್ವೆರ್ ಲುಗಾಟ್ ವೆವೆಗ್ಳೆ ಕು ಜಾವ್ನ್ ಕಾತರ್ತಾ. ಉಪ್ರಾಂತ್ ಮಾಂಡಾವಳೆನ್ ತೆ ಸಾಂಗಾತಾ ದವರ್ನ್ ಶಿಂವ್ತಾ ಆ ಮನ್ಶ್ಯಾಕ್ ಉಪ್ಕಾರಾಕ್ ಪಡ್ಚೆಂ ಮನಾಪಸಂದೆಚೆಂ ವಸ್ತುರ್ ತಯಾರ್ ಕರ್ತಾ. ಕುಡ್ಕೆ ಜಾವ ಕಾತರ್ಚೆಂ ಆನಿ ಗರ್ಜೆಕ್ ಪಡನಾತ್‌ಲ್ಲೆ ಲುಗ್ಟಾಚ್ಯೆ ತೀರ್ ಕಚ್ರ್ಯಾಡಬ್ಯಾಕ್ ಫಾಲ್ಚೆಂ ಶಿಂ ಪ್ರಕ್ರಿಯೆಚೊ ಏಕ್ ವಾಂಟೊ. ಏಕ್ ಸಂಪಾದಕ್ ಎಕಾ ಜೊಕ್ತ್ಯಾ ಘಡಿಯೆ ಸಮಾಜಿಚೆರ ದೀಷ್ಟ್ ಬೊಂವ್ಡಾವ್ನ್, ಆಸಕ್ತೆಚ್ಯೆ ವೆವೆಗ್ಳೆ ವಿಷಯ್ ವಿಂಚ್ತಾ ಆನಿ ತೆ ವಾಚ್ಪ್ಯಾಂಕ್ ರುಚ್‌ಬ ಭಾಷೆನ್ ಪತ್ರಾರ್ ಛಾಪ್ತಾ. ಹಾಂತುಂ ವಾಚ್ಪ್ಯಾಚಿ ರೂಚ್ ಕಿತ್ಲಿ ಗರ್ಜೆಚಿಗೀ, ಸಂಪಾದಕಾ ವಿಂಚವ್ಣ್ಯಿ ತಿತ್ಲೆಚಿ ಜವಾಬ್ದಾರೆಚಿ. ಫಕತ್ ವಾಚ್ಪ್ಯಾಚಿ ಆಸಕ್ತ್ ಆನಿ ರೂಚ್ ಗುಮಾನಾಂತ ಘೆವ್ನ್ ಆಪ್ಲಿ ಜವಾಬ್ದಾರಿ ವಿಸರ್ಚೊ ಸಂಪಾದಕ್ ಚಡ್ ಕಾಳ್ ಬಾಳ್ವನಾ. 'ಸಂಪಾದಕಾನ ವಾಚ್ಪ್ಯಾಂಚ್ಯೆ ರುಚಿಕ್ ಭಾಗ್ವಜೆ ವಾ ವಾಚ್ಪ್ಯಾಚೆಂ ಮಟ್ಟ್ ಉಬಾರ್ನ್ ತಾಕಾ ಆಪ್ಲಾ ಮಟ್ಟಾಕ್ ವಯ್ರ್ ವ್ಹೊಡಿಜೆ?' ಹೆಂ ಲಾಂಬ್ ಕಾಳಾಥಾವ್ನ್ ಚಲೊನ್ ಆಸ್ಚ್ಯಾ ತರ್ಕಾಚೆ ಸವಾಲ್. ದೊನೀ ಸಂಗ್ತಿಂಮಧೆಂ ಸಮತೋಲನ್ ಸಾಂಬಾಳ್ಚೊಚ್ ಬುದ್ವಂತ್ ಸಂಪಾದಕ

ಲಾಂಬ್ ಕಾಳಾಥಾವ್ನ್ ಸಂಪಾದಕಾಚಿ ಜವಾಬ್ದಾರಿ ಸಾಂಬಾಳ್ನ್ ಆಸ್ಚೊ ವಲ್ಲಿ ಕ್ವಾಡ್ರಸ್ ಂಡೊ ತಿರಸ್ಕಾರ್ ಕರ್ನ್ ಪತ್ರ್ಗಾರಿಕೆಚೊ ಮಾನ್ ಆನಿ ಗವ್ರವ್ ವಾಡಯಿಲ್ಲೊ. ಥಾಪೊ ಂ ಇಲೆಕ್ಟ್ರೊನಿಕ್ ಪತ್ರ್ಗಾರಿಕೆಂತ್ ಅನ್ಭೊಗಾಚೆಂ ತುಪೆಂ ಆಸ್ಚೊ ತೊ ಪಾಟ್ಲ್ಯಾ ದೋನ್ ಕ್ಡ್ಯಾಂಥಾವ್ನ್ ದಾಯ್ಜ್ ಡೊಟ್ ಕೊಮ್ ಆನಿ ಪಯ್ಣಾರಿ ಡೊಟ್ ಕೊಮ್ ಹ್ಯಾ ಳಿಜಾಗ್ಯಾಂಚೊ ಸಂಪಾದಕ್ ಜಾವ್ನ್ ಕೊಂಕ್ಣಿ ಸಾಹಿತ್ಯ್ ಶೆತಾಂತ್ ಸಕ್ರಿಯ್ ವಾವ್ರ್ ಲವ್ನ್ ಆಸಾ. ಹ್ಯಾ ಜಾಳಿಜಾಗ್ಯಾಂನಿ ಪ್ರಗಟ್ಲ್ಲಿಂ ಸಂಪಾದಕೀಯಾಂ ಸಕಾಳಿಕ್, ಪ್ರಭಾವ್ಭರಿತ್ ನಿ ಸಮಾಜಿಕ್ ಜಾಗೃತ್ ಕರ್ಚಿ ತಸಲಿಂ ಜಾವ್ನಾಸ್ಲ್ಲಿಂ. ಹಾಂವೆಂ ಸುರ್ವೆರ್ಥಾವ್ನ್ ಯ್ಜ್ಡೊಟ್ ಕೊಮ್ ಜಾಳಿಜಾಗ್ಯಾರ್ ತಾಣೆಂ ಪ್ರಗಟ್ಲ್ಲೆಂ ಹರೆಕ್ ಬರವ್ಪ್ ವಾಚ್ಲಾಂ ನಿ ಗರ್ಜೆ ಪ್ರಮಾಣೆ ಮೊಜಿ ಅಭಿಪ್ರಾಯ್ಯಿ ದಿಲ್ಯಾ. ಥೊಡೆ ಪಾವ್ಟಿಂ ಜಾಳಿಜಾಗೊ ಥಂಡ್ ಡ್ತಾನಾ, ತಾಕಾ ಜಾಗಯಿಲ್ಲೆಂಯಿ ಆಸಾ.

ಪಾಟ್ಲ್ಯಾ ಏಕ್-ದೋನ್ ವರ್ಸಾಂನಿ ವಲ್ಲಿನ್ ಕರ್ಚೊ ಸಾಹಿತಿಕ್ ವಾವ್ರ್ ಪ್ರತ್ಯಕ್ಷ್ ಪಳೆವ್ನ್ ಮ್ಜೊಂಕ್ ಮ್ಹಾಕಾ ಸಾಧ್ಯ್ ಜಾಲಾ. ಹರೆಕ್ ಪಾವ್ಟಿಂ ವಲ್ಲಿವಿಶ್ಯಾಂತ್ ಚಿಂತ್ತಾನಾ, ಕೊಂಕ್ಣೆಚ್ಯಾ ಂಟ್ಟಾಕ್ ತೊ ಏಕ್ 'ಏಕ್ ವೆಕ್ತಿ ಸಯ್ನ್' *(One man army)* ಮ್ಹಳ್ಳೆಂ ಮ್ಹಾಕಾ ಭೊಗ್ಲಾಂ. ಂಬಯ್, ಮಂಗ್ಳುರ್, ಬೆಂಗ್ಳುರ್, ಗಲ್ಫ್ ಆನಿ ಹೆರ್ ಸುವಾತೆಂನಿ ಖಳ್ಮಿತ್ ನಾಸ್ತಾಂ ಂವುನ್ ಕೊಂಕ್ಣಿ ಸಾಹಿತ್ಯಾಕ್ ಆಪ್ಣಾಚೊ 'ಸಾಂಗಾತಿ' ಕೆಲ್ಲೊ ತೊ. ಹ್ಯಾ ವಾವ್ರಾಖಾತಿರ್ ಲ್ಲಿಂ ಸ್ವಂತ್ ಸಂಪನ್ಮೂಳಾಂ ತಾಣೆಂ ವಾಪರ್ಲ್ಯಾಂತ್ ಶಿವಾಯ್, ಹೆರಾಂಥಾವ್ನ್ ಕಿತೆಂಚ್ ಾಗೊಂಕ್ ನಾ. ತಾಚ್ಯೆಲಾಗಿಂ ಹರೆಕಾ ಕೊಂಕ್ಣಿ ಮನ್ಶ್ಯಾಖಾತಿರ್ ಆನಿ ಹರೆಕಾ ಕೊಂಕ್ಣಿ ರ್ಯಾಖಾತಿರ್ ಜಾಯ್ತಿತ್ಲೊ ವೇಳ್ ಆಸಾ. ವಿಶೇಸ್ ಕರ್ನ್, ಕೊಂಕ್ಣಿ ಭಾಸೆಕ್ ವಿಶೇಸ್ ವಾ ದೀವ್ನ್, ಆಜ್ ಕೊನ್ಶ್ಯಾಕ್ ಪಡ್ಲ್ಲ್ಯಾ ಮಾಲ್ಘಡ್ಯಾ ಕೊಂಕ್ಣಿ ಸಾಹಿತಿಂಚಿ ಖಬರ್ ಡ್ನ್, ತಾಂಕಾಂ ಕುಮ್ಕ್ ಹಾತ್ ದಿಂವ್ಚ್ಯಾಂತ್ ವಲ್ಲಿನ್ ಕರ್ಚಿ ತಸಲಿ ಸೆವಾ ಹೆರ್ ಕೊಣೆಂಯಿ ಲ್ಲಿ ಎದೊಳ್ ಮೊಜ್ಯಾ ಗುಮಾನಾಕ್ ಯೇಂವ್ಕ್ ನಾ. ಹ್ಯಾ ಉಲ್ಲೇಕಾಚಿ ಗರ್ಜ್ ಕಿತೆಂಗೀ ಹ್ಳ್ಯಾರ್, ವಲ್ಲಿ ಏಕ್ ಮನ್ಶ್ಯಾಪಣಾನ್ ಭರ್ಲ್ಲೊ ಸಂಪಾದಕ್. ತಾಚ್ಯಾ ಸಂಪಾದಕೀಯಾಂನಿ ಂಚ್ ಲಕ್ಷಣ್ ಉಟೊನ್ ದಿಸ್ತಾ.

ಆಯ್ಚ್ಯಾ ಪ್ರಜ್ಞಾವಂತ್ ವಾಚ್ಪ್ಯಾಂನಿ ಪತ್ರಾಂನಿ ಚುಕನಾಸ್ತಾಂ ವಾಚ್ಚೆಂ ಬರವ್ಪ್ ಮ್ಹಳ್ಯಾರ್ ತ್ರಾಚೆಂ ಸಂಪಾದಕೀಯ್. ಆಪ್ಣಾನ್ ಸಾಂಗೊಂಕ್ ಆಸ್ಚೆಂ, ಪುಣ್ ಸಾಂಗೊಂಕ್ ಧಯ್ರ್ ನಿ ಅವ್ಕಾಸ್ ನಾ ಆಸ್ಚೆಂ ಸಂಪಾದಕೀಯಾಂತ್ ವಾಚುಂಕ್ ವೆಳ್ಳ್ಯಾರ್ ತೊ ವಾಚ್ಪಿ ತ್ಯಾ ಲಾಣ್ಯಾ ಪತ್ರಾಚೊ ಸ್ವಾಭಾವಿಕ್ ಅಭಿಮಾನಿ ಜಾತಾ. ವಾಚ್ಪ್ಯಾಂಚ್ಯಾ ತಾಳ್ಯಾಕ್ ಆವಾಜ್ ತಾ ಏಕ್ ಸಂಪಾದಕೀಯ್. ಅಸಲ್ಯಾ ಸಂಪಾದಕೀಯಾಂಕ್ ಲೇಕನಾಂಚೆಂ ಸುರುಪ್ ೀವ್ನ್ ಏಕಾ ಬುಕಾರುಪಾರ್ ಪರ್ಗಟ್ಲ್ಲೆಂ ತರ್, ತೊ ಗ್ರಂಥ್ ಏಕ್ ನಿರಂತರ್ ಚಿಂತ್ಪಾ ಝುರ್ ಾವ್ನ್ ಅಮರ್ ಜಾತಲೊ. ವಲ್ಲಿ ಕ್ವಾಡ್ರಸಾಚೆಂ ಚಿಂತಾಪ್ ಆನಿ ಸಮಾಜಿಕ್ ಜವಾಬ್ದಾರೆಚೊ ಳ್ ಜಾವ್ನ್ ಉದೆವ್ನ್ ಯೆಂವ್ಚೊ ಸಂಪಾದಕೀಯ್ ಜಮ್ಯಾಂಚೊ ಹೊ ಗ್ರಂಥ್ ಹರೆಕ್ಲ್ಯಾನ್ ಪ್ಣಾವ್ನ್, ವಾಚುನ್, ಜಗವ್ನ್ ದವರ್ಚೆಂ ಏಕ್ ಆಪ್ರೂಪ್ ಸಾಹಿತಿಕ್ ದಾಯ್ಜ್ ಜಾಂವ್!

ಬಾ। ಚೇತನ್, ಕಾಪುಚಿನ್

(ಸಂಪಾದಕ್, 'ಉಜ್ವಾಡ್' ಪಂದ್ರಾಳೆಂ)

[ಸುರ್ವಿಲಿಂ ದೋನ್ ಉತ್ರಾಂ] ಮುಖಾಮುಖಿ ಜಾಂವ್ಚ್ಯಾಧಿಂ

ಕೊಂಕ್ಣಿ ಸಾಹಿತಿಕ್ ವ್ಹೋಡ್-ಪಿಸಾಯ್ ಮ್ಹಾಕಾ ಲಾಗ್‌ಲ್ಲಿ 1984 ಇಸ್ವೆಂತ್, ಹಿ ಪಿಸಾಯ್ ಫಕತ್ತ್ ಎಕಾ 'ಹವ್ಯಾಸ್' ಹಂತಾರ್ ಆಸ್ಲಿ. ಕಾಲ್ಪನಿಕ್ ಕಾಣಿಯೊ, ಕಾದಂಬರಿ, ನಾಟಕ್ ಬರಂವ್ಚಿ ಪಿಸಾಯ್ ವ ಗಿರಾಂತ್ ದೀಸ್ ಗೆಲ್ಲೆಪರಿಂಚ್ ಚಡ್ತಾನಾ ಹಾಂವೆಂ ವಿಸರ್ಲ್ಲೆಲಿ ಹಕೀಗತ್; ಮ್ಹಜೊ ಫುಡಾರ್, ಮ್ಹಜೆಂ ಶಿಕಪ್. ಪುಣ್ ಹೆಂ ಸಮ್ಜುಂಕ್ ಮ್ಹಾಕಾ ಸ-ಸಾತ್ ವರ್ಸಾಂ ಲಾಗ್ಲಿಂ ಅನಿ ಮುಂಬಯ್ ಶೆರಾಕ್ ಪಾಂಯ್ ಥೆಂಕ್ತಚ್ ಜಿವಿತಾಚಿ ದಾವ್ ಪಳೆಂಚಿ ತಶೆಂಚ್ ಭಗ್ಚಿ ಅನಿವಾರ್ಯತಾ ಆಸ್ಲಿ. ಪಾಟಿಂ ಪಳೆಂವ್ಕ
ನಾತ್ಲೆಂ, ಎಕಾಪಾಟ್ಲ್ಯಾನ್ ಏಕ್ ಮ್ಹಳ್ಳಿ ಸಲ್ವಣೆಶಿವಾಯ್, ಹಾಂವೆಂ ಪಾಟಿಂ ಪಳೆಲ್ಯಾರಿ
ಪಳವ್ಯೆತ್ ಜಾಲ್ಲೆಂ ಕಿತೆಂಚ್ ಮ್ಹಜೆಲಾಗಿಂ ನಾತ್ಲೆಂ, ಎದೊಳ್‌ಚ್ ಮ್ಹಜೆಸವೆಂ ಶಿಕ್‌ಲ್ಲೆ ಸಾಂಗಾ
ತಾಂಚ್ಯಾ ಜಿಣ್ಯೆ ಪಯ್ಣಾಂತ್ ಕಮಾಂವ್ಕ ಲಾಗ್‌ಲ್ಲೆ. ಜಿವಿತಾಂತ್ ಆಮ್ಚೆಂ ಜಯ್ತ್ ಆವಿ
ಕಮಾಂವ್ಚ್ಯಾ ದುಡ್ವಾಂತ್ ವೆಕ್ತಿಚಿ ಯೋಗ್ಯತಾ ಮೆಜ್ಚ್ಯಾ ಸಮಾಜೆಂತ್ ಕೊಣಾಚಿ ಅರ್ಹತಾ ಕಸ
ಮ್ಹಣುನ್ ಚಿಂತುಂಕ್ ಕಂಯ್ ವೇಳ್ ಆಸಾ?. ದೆಕುನ್ ಲಾಂಬಾಯೆಚಿಂ ಪಾಂಚ್-
ವರ್ಸಾಂ ಮ್ಹಣಾಸರ್ ಪಯ್ಲೊ ಮ್ಹಜೊ ವನ್ವಾಸ್ ಜಾಲೊ, ಹ್ಯಾ ಪಾಂಚ್ ವರ್ಸಾಂನಿ ಹಾಂವೆ
ಬರಯಿಲ್ಲ್ಯೊ ಕಾಣಿಯೊ ಕಾಂಯ್ ದೋನ್-ತೀನ್, ತ್ಯೋಯ್ ಮಿತ್ರ್ ಮಾವ್ರಿಸ
ಶಾಂತಿಪುರಾಚ್ಯಾ ವತ್ತಾಯೆಕ್ ಲಾಗುನ್.

2001 ಇಸ್ವೆಂತ್ ಜೆದ್ನಾಂ ಹಾಂವ್ ಕುವೆಯ್ಟ್ ಪಾವ್ಲೊಂ, ಮ್ಹಜೆಸವೆಂ ಸಾಹಿತಿಕ
ಭಾಸಾಭಾಸ್ ಕೆಲ್ಲ್ಯೊ ಗಾಂವ್ಚ್ಯೊ ಸ್ಟೇನ್‌ರೊಕ್ 'ಶಿರಾಪ್' ಕಾದಂಬರೆಕ್ ಲಾಭ್‌ಲ್ಲೆ ಕರ್ನಾಟಕ
ಕೊಂಕ್ಣಿ ಸಾಹಿತಿಕ್ ಪುರಸ್ಕಾರಾಕ್ ಲಾಗುನ್ ಸನ್ಮಾನ್ ಕಾರ್ಯೆಂ ಚಲವ್ನ್ ವರ್ತಾನಾಂಚ್ ಕಳ್ಳೆ
ಕೊಂಕ್ಣಿ ಭಾಸೆಥಾವ್ನ್ ಹಾಂವ್ ಕಿತ್ಲೊ ಪಯ್ಸ್ ಪಾವ್‌ಲ್ಲೊಂ ಮ್ಹಣುನ್. ತೆದ್ನಾಂಚ್ ಆವಿ
ಚೋವ್ಗ (ಜೊರ್ಜಿ ಪೀಂತ್ ಆಯ್ಕೊಳ್, ಜೋನಿ ಸುರತ್ಕಲ್, ಲ್ಯಾನ್ಸಿ ಪಿಂಟೊ ನಾಯಕ್ ಆ
ಹಾಂವ್) ಮುಖೇಲ್‌ಪಣ್ ಘೆವ್ನ್ ಕೊಂಕ್ಣಿ ಸಾಹಿತಿಕ್ ಅಭಿರುಚ್ ಆಸ್ಚ್ಯಾಂಚೆಂ ಏಕ
ಸಂಘಟನ್ 'ಕೊಂಕ್ಣಿ ಕುಳ್ವಾರ್ ಕುವೇಯ್ಟ್' ಘಡ್ಲೆಂ, ಅಶೆಂ ಪರತ್ ಕೊಂಕ್ಣಿ ಸಾಹಿತ್ಯಾಕ
ಪಾಟಿಂ ಯೆತಾನಾ ಮ್ಹಜೆಂ ಚಿಂತಾಪ್ ಬದ್ಲುನ್ ಪಯ್ಲೆಂ 'ಹವ್ಯಾಸ್' ಆಸ್‌ಲ್ಲೆಂ ಮ್ಹಜೆ
ಸಾಹಿತ್ಯ್ 'ಜವಾಭ್ದಾರಿ' ಜಾವ್ನ್ ಬದಲ್ಲೆಂ. ಅಶೆಂ 'ಆಶಾವಾದಿ ಪ್ರಕಾಶನ್', 'ದಾಯ್ಜ್.ಕೊಮ್'
'ಕೊಂಕ್ಣಿ ಅಭಿಯನ್ ಸಮಿತಿ' ಅಶೆಂ ವೆವೆಗ್ಳ್ಯಾ ರಿತಿನ್ ಮ್ಹಜೆಂ ಮಿಸಾಂವ್ ಸುರು ಕರುಂಕ
ಕಾರಣ್ ಜಾಲೆಂ.

2009 ಇಸ್ವೆಂತ್ ಮ್ಹಜೆಂ ಕಾಮ್ ಗೆಲ್ಲೆಂಚ್, ಮ್ಹಜ್ಯಾ ಸಾಹಿತಿಕ್ ಜಿಣ್ಯೆಚೊ ದುಸ್
ವನ್ವಾಸ್ ಸುರು ಜಾಲೊ. ಕಾಂಯ್ ಚ್ಯಾರ್ ವರ್ಸಾಂ ಪರ್ಯಾಂತ್ ಹಾಂವೆಂ ಬರಯಿಲ್ಲ್ಯೊ
ಕಾಣಿಯೊ ನಾಂತ್, ಥೊಡ್ಯೊ ಕವಿತಾ ಆನಿ ಲೇಖನಾಂ ಮಾತ್ರ್ ಬರಯ್ಲಿಂ. ಪುಣ
ದಾಯ್ಜ್.ಕೊಮ್ ಮ್ಹಜ್ಯಾನ್ ಸಾಂಭಾಳುಂಕ್ ಜಾಲೆಂನಾ. ಗತಿಗಟ್ಟಾಕ್ ಹಾಂವೆಂ ಕಿತೆಂಚ

ರುಂಕ್ ನಾ ದೆಕುನ್ 2011 ಇಸ್ವೆಂತ್ ದಾಯ್ಜ್.ಕೊಮ್ ಬಂಧ್ ಕರುಂಕ್ ಪಡ್ಲೆಂ. ಪುಣ್ ಯ್ಜ್.ಕೊಮ್ ಚಲಯಿಲ್ಲ್ಯಾ ಸಾತ್ ವರ್ಸಾಂನಿ, ಮ್ಹಜ್ಯಾ ತಾಂಕಿಚೊ ಕಾಂಯ್ ಚಿಲ್ಲರ್ ವ್ರ್ ಕೆಲಾ, ಪ್ರಾಮಾಣಿಕ್ ರಿತಿನ್ ತೊ ಕೆಲಾ ಮ್ಹಳ್ಳಿ ತೃಪ್ತಿ ಆಸಾ, ಹಾಚ್ಯಾಕೀ ಬರೆ ರಿತಿನ್ ರ್ಯೆತ್ ಆಸ್ಲೊ ಕೊಣ್ಣಾ ಮ್ಹಳ್ಳೆಂ ಚಿಂತಾಪ್ ಜರೂರ್ ಆಸಾ – ಹೆಂಚ್ ಪ್ರಗತಿಶೀಲ್ ಂತಪ್.

2013 ಇಸ್ವೆಂತ್ ಮಂಗ್ಳುರಾಕ್ ಗೆಲ್ಲೆವೆಳಾರ್, ಮಿತ್ರ್ ಆಂಡ್ರು ಡಿ'ಕುನ್ಹಾ ಅಪ್ಲೆ ದೊನ್‌ಯೀ ವಿತಾಜಮೆ (ಆಂಜುರಾಚೆಂ ಪಾನ್ ಆನಿ ಆಯೆರಾಚೊ ಬೂಕ್) ಫೆವ್ನ್ ಮ್ಹಾಕಾ ಮೆಳುಂಕ್ ಯ್ಲೊ. ಮ್ಹಜೆರ್ ಮೋಗ್ ದವ್ರುನ್ ಅಪ್ಲೆ ದೋನ್ ಬೂಕ್ ಹಾಡುನ್ ದಿಲ್ಲ್ಯಾಕ್ ಮಾನ್ ಂವ್ಕ್ ಫಾವೊ ಮ್ಹಳ್ಳೆ ಚಿಂತ್ಪಾನ್ ತಾಚ್ಯಾ ಬುಕಾಚೆರ್ ಸಮೀಕ್ಷ್ಯಾ ಬರಂವ್ಕ್ ಸಕ್ಲೊಂ, ಹೆಚ್ಚ್ ಂಧರ್ಭಾರ್ ಮ್ಹಜ್ಯಾ ಸಾಹಿತಿಕ್ ವಾವ್ರಾಕ್ ವಾ ಮ್ಹಜ್ಯಾ ಕೊಂಕ್ಣಿ ಮಿಸಾಂವಾಕ್ ಮುಕಾರುನ್ ರುಂಕ್ ಪರತ್ ತ್ರಾಣ್ ಆರಾಯ್ಲೆಂ. ಅಶೆಂ ಸುರು ಜಾಲ್ಲೆಂ ಮಿಸಾಂವ್‌ಚ್ 'ಪ್ರಗತಿಶೀಲ್ ಂಕ್ಣಿ ಬರವ್ಪ್ಯಾಂಚೊ ಎಕ್ತಾರ್'. ಎದೊಳ್‌ಚ್ ಹುದ್ದೆ-ಮಾನ್ ಮ್ಹಣುನ್ ಎಕಾಮೆಕಾಚಿಂ ಮಾಸಾಂ ಭೊಖಾಂವ್ಚ್ಯಾ, ಎಕಾಮೆಕಾಚ್ಯಾ ತೊಂಡಾರ್ ಕರಿ ಪುಸುನ್ ಸಮಾಜೆಂತ್ ಖುದ್ದ್ ಲಿಸಾಯ್ ಕರ್ತೆಲ್ಯಾಂ ಮಧೆಂ ಮ್ಹಾಕಾ ಭಿಲ್ಕುಲ್ ರಾವುಂಕ್ ನಾಕಾಸ್ಲೆಂ, ದೆಕುನ್ ಪಯ್ಲೆಂಚ್ ಟಾವೆಂ ಸಾಂಗ್ಲೆಂ; 'ಪ್ರಗತಿಶೀಲ್ ಬರವ್ಪ್ಯಾಂಚೊ ಜಮೊ' ಏಕ್ ಸಂಘಟನ್ ಭಿಲ್ಕುಲ್ ಯ್, ಕಸ್ಲೆಚ್ ಹುದ್ದೆ ಹಾಂಗಾಸರ್ ನಾಂತ್, ಆಮ್ಚೊ ಪ್ರಮುಖ್ ಇರಾದೊ ಏಕ್‌ಚ್ ಸಾಹಿತಿಕ್ ಸುಧ್ರಾಪ್', ಆನಿ ಹೊ ಸುಧ್ರಾಪ್ ಪಯ್ಲೊ ಅಪ್ಲೆಚ್ಚ್ ಸಾಹಿತ್ಯಾಂತ್ ಜಾಯ್ಜಯ್ ವಾಯ್, ಆಮಿ ಹಾತ್ ಭಾಂದುನ್ ಸಮಾಜೆಕ್ ಬುದಿ ಸಾಂಗ್ಚೆರುಪಾರ್ ಭಿಲ್ಕುಲ್ ನ್ಹಯ್. ಇರಾದ್ಯಾನ್ ವಳೊಕ್ ಆಸ್ಚ್ಯಾ ಸರ್ವಾಂಕ್ ಆಪವ್ಣೆಂ ಧಾಡ್ಲೆಂ, ಥೊಡೆ ಆಯ್ಲೆ, ಥೊಡೆ ಯ್ಸ್ ರಾವುನ್ ತಮಾಸೊ ಪಳೆಲಾಗ್ಲೆ, ಥೊಡ್ಯಾಂಕ್ ಪ್ರಗತಿಶೀಲ್ ನಾಂವ್ ಆಯ್ಕುನ್ ಡ್ಕಾಣಿ ಸುರುಜಾಲಿ ಆನಿ ಖಬ್ರಾಳಿಂ ಬಾಯ್ಲಾಂಪರಿಂ ಪಾಟ್ಲ್ಯಾನ್ ಉಲಯ್ಲಾಗ್ಲೆ (ತಾಂತಾಂಚಿ ಚಿಂತ್ಪಾಸಕ್ತೆಪರಿಂ – ಆಸುಂ). ಪುಣ್ ದುರ್ಭಾಗ್‌ಪಣಾನ್ ಅಸಲೆಚ್ಚ್ ಥೊಡೆ ಸಂಪಾದಕ್-ತ್ರಿಕೋಧ್ಯಮಾಚೆ ಮ್ಹಣ್ತಚ್ ಅಸಲ್ಯಾ ಲಾಚಾರ್ ಚಿಂತ್ಪಾಚ್ಯಾನಿ ಕಸಲ್ಯಾ ಸಮಾಜೆಕ್ ಉಭಿ ರುಯೆತಾ ಮ್ಹಳ್ಳೊ ದುಭಾವ್ ಯೆತಾ.

ಪುಣ್ ಪಾಟಿಂ ಪಳೆಂವ್ಕ್ ನಾ – ಏಕ್ ಪಾವ್ಟಿಂ ಆಮಿಂ ಕರ್ಚೆಂ ಕಾಮ್ ಆಮ್ಚ್ಯಾ ವಾರ್ಥಾಚೆಂ ನ್ಹಯ್, ಸಮಾಜೆಂತ್ ಕೊಣಾಕ್ ನಾ ತರ್ ಕೊಣಾಕ್ ಎಕಾ ನ್ಹಯ್ ಎಕಾ ತಿನ್ ಉಪ್ಕಾರ್ಚೆಂ ತರ್, ತೆಂ ಕರುಂಕ್ ಭಿಲ್ಕುಲ್ ಪಾಟಿಂ ಸರಾನಾಯೆ ಮ್ಹಳ್ಳೆ ಚಿಂತ್ಪಾನ್ ಕಾ ಪಾಟ್ಲ್ಯಾನ್ ಏಕ್ ಮ್ಹಳ್ಳೆಪರಿಂ, ಜಾಯ್ತಿಂ ಸಾಹಿತಿಕ್ ಕಾಮಾಂ ಆಮ್ಚ್ಯಾನ್ ಕರುಂಕ್ ಧ್ಯ್ ಜಾಲೆಂ. ಗಾಂವ್-ಪರ್ಗಾಂವ್, ಮುಂಬಯಾಂತ್ ಮ್ಹಣುನ್ ಸಾಹಿತ್ಯಾ ಮುಖಾಂತ್ರ್ ಮಾಜ್ ಸೆವೆಚೊ ಧ್ಯೇಯ್ ದವರುನ್ ಆಮ್ಚೆ ತಾಂಕಿಚೊ ವಾವ್ರ್ ಪ್ರಾಮಾಣಿಕ್ ರಿತಿನ್ ಲಾ ಮ್ಹಣುನ್ ಆಮ್ಚಾ ಕೊಶೆಡ್ದಾಕ್ ಹಾತ್ ದವರುನ್ ಸಾಂಗ್ಚೆಂ ಧಯ್ರ್ ಆಮ್ಕಾಂ ಆಸಾ. ಕ್ತಿ/ಸಂಘಟನಾಂಕ್ ಧುಂಪಂವ್ಕ್ ವಾ ಕೊಣಾಯ್ಚೆಂಯ್ ಶಿಫಾರಸ್ ಜೊಡುಂಕ್ ಆಮಿ ದೊಳ್ ವಚುಂಕ್ ನಾಂವ್, ಫುಡೆಂಯ್ ವೆಚೆಂನಾಂವ್ ಮ್ಹಳ್ಳೆಂ ಭೋವ್ತ್ಯಾ ವೇಳ್-ಕಾಳ್ ಾಕ್ಸ್ ದೀತ್. ಖಂಚ್ಯಾಯ್ ವೆಕ್ತಿಕ್/ಸಂಘಟನಾಂಕ್ ಹಲ್ಕ್ ಕರುಂಕ್ ನಾ, ಬಗಾರ್ ಕಿರ್ಕೊಳ್

ಕರ್ನೆಂಕ್, ಸಂಯ್ಬಾಕ್ ಖೊಂಕ್ಲಾಂ. ಆನಿ ಎಕಾ ಪ್ರಾಮಾಣಿಕ್ ಬರವ್ಪ್ಯಾಚಿ ಪಯ್ಲಿ ಜವಾಬ್ದಾರಿ ಸಯ್ತ್ ತಿಚ್ಚ್. ದುರ್ಭಾಗ್ಪಣಾನ್ ಸಾಂಗುಂಕ್ ಪಡ್ತಾ; ಚಡ್ತಾವ್ ಆಪ್ಲ್ಯಾಂಕ್ 'ಧುಂಪಂವ್ಕ್', ಅಪ್ಣಾಕ್ ಜಾಯ್ನಾಸ್ಚ್ಯಾಂಕ್ 'ಖೆಂಡುಂಕ್' ಉಗ್ತಿಂ/ಗುಪ್ತಿಂ ಕಾಮಾಂ ಕರುನ್ ಆಸಾತ್, ಆನಿ ತಸಲ್ಯಾಂಕ್ ಪೊಸುನ್ ಪಯ್ಸ್ ರಾವುನ್ ತಮಾಸೊ ಚೊಂವ್ಚೆಂಯ್ ಯಥೇಶ್ಟ್ ಮಾಪಾನ್ ಆಸಾತ್. ಚಡಾವತ್ ಸಂಘಟನಾಂ ಕುಡ್ಡಿಂ, ಕುಡ್ಡೆಚ್ ಮುಖೇಲಿ ತರ್, ತಸಲ್ಯಾ ಸಂಘಟನಾಂ ಥಾವ್ನ್ ಕಿತೆಂ ಅಪೇಕ್ಶ್ಯಾ ಕರ್ಯೆತ್ ಮ್ಹಣ್ ಅಂದಜ್ ಕರುಯೆತಾ.

ಸಂಘಟನಾಂಕ್ ಲಗ್ತಿ ಜಾಲ್ಲೊ ವೆಕ್ತಿ ಹಾಂವ್ ನ್ಹಯ್, ಹಿ ಬ್ಯುರೊಕ್ರಸಿ, ಹೆಂ ಹಿಪ್ರೊಕ್ರೆತ್‌ಪಣ್, ಸಮಾಜೆಕ್ ಧಾಖಂವ್ಚಿಂ ಮುಖೊಟಿಂ ನ್ಹೆಸುಂಕ್ ಮ್ಹಾಕಾ ನಾಕಾ. ಜರ್ ತರ್ ಖಂಚ್ಯಾಯ್ ಸಂಘಟನಾಂತ್ ಹಾಂವ್ ಆಸ್ತೊಂ ತರ್, ಮ್ಹಜ್ಯಾನ್ ಎದೊಳ್ ಜೊ ಕಸ್ಲೊಯ್ ವಾವ್ರ್ ಕರುಂಕ್ ಸಾಧ್ಯ್ ಜಾಲೊಗಿ, ತಾಚ್ಯಾಕೀ ಏಕ್ ಠಕ್ಕೊ ತರ್‌ಯೀ ಜಾತೊ ಮ್ಹಣುನ್ ಸಾಂಗುಂಕ್ ಧಯ್ರ್ ಮೆಳಾನಾ. ಆನಿ ಹ್ಯಾ ವಾವ್ರಾಕ್ ಥೆಂಕೊ ಜಾಲ್ಲಿಂ ಬರ್ಪಾಂಚ್ ಮ್ಹಜಿಂ ಸಂಪಾದಕೀಯಾಂ. 'ಆಮಿ ಕೆಲ್ಲೊ/ಕರ್ಚೊಚ್ ಖರೊ ವಾವ್ರ್, ಹೆರಾಂಚೊ ನಾಂವಾಖಾತಿರ್' ಮ್ಹಳ್ಳೆಂ ಆಣ್ವೆಂ ಚಿಂತಪ್ ಚಿಂತ್ಚೆಚ್ ಚಡ್ತಾವ್ ಜಾವ್ನಾಸ್ತಾನಾ ಮ್ಹಾಕಾ ಏಕ್ ಉತರ್ ಸುಟಾವೆಂ ಸಾಂಗುಂಕ್ ಧಯ್ರ್ ಯೆತಾ, ಮ್ಹಜೆಂ ಮಿಸಾಂವ್ ವೆಗ್ಳೆಂಚ್; ಮ್ಹಜೊ ಸಂಸಾರ್‌ಯೀ ವೆಗ್ಳೊಚ್; ತೊ ಚಡ್ತಾವಾಂಕ್ ಸಮ್ಜುಂಚೊ ನ್ಹಯ್, ಥಂಯ್ ಮಾನ್–ಸಮ್ಮಾನ್ ನಾ, ನಾಂವ್–ದುಡ್ವಾಚೊ ಅಬ್ಲೇಸ್ ನಾ ಕಿತೆಂಯ್ ಆಸಾ ತರ್, ಮನಿಸ್ ಜಾವ್ನ್ ಮನ್ಶ್ಯಾಪಣಾಚೆಂ ಕಾಂಯ್ ಚಿಲ್ಲರ್ ಕಾಮ್ – ಜ್ಯೆಂ ಎಕಾ ಭೋವ್ ಗರ್ಜೆವಂತಾಕ್ ಉಪ್ಕಾರ್ಚೆಂ ತರ್ ಪುರೊ. ತೆಂಚ್ ಮ್ಹಜೆಂ ವರ್ತೆಂ ಸಮಧಾನ್ – ತಾಚ್ಯಾಕೀ ಚಡ್ತಿಕ್ ಕಿತೆಂಚ್ ನಾಕಾ.

– ವಲ್ಲಿ ಕ್ವಾಡ್ರಸ್

ಸಂಸಾರ್ ಮ್ಹುಜ್ಯಾ ಮಾತ್ಯಾರ್ ನಾ!

ಸಂಸಾರ್ ಮ್ಹುಜ್ಯಾ ಮಾತ್ಯಾರ್ ನಾ!

ಅಶೆಂ ಮ್ಹಣ್ತಚ್ ಮ್ಹುಜ್ಯಾ ಮಾತ್ಯಾವಯ್ಲ್ಯಾ ಝುಡಾಯೆಚಿಂ ಕಾರಣಾಂ ಅಧ್ವಿಂಚ್. ಲ್ಯಾಕ್ ಜಾಲ್ಲ್ಯಾ ಘಾಯಾಪರಿಂ, ಧಾಖಂವ್ಕ್ಯೀ ನ್ಹಯ್ ಧಾಂಪುಂಕ್ಯೀ ನ್ಹಯ್.

ಮನಿಸ್ ಅಪ್ಲ್ಯಾಚ್ ಸಮ್ಜಣೆಂತ್ 'ಬರೆಂ' ಆನಿ 'ವಾಯ್ಟ್' ಮ್ಹಳ್ಳ್ಯಾಕ್ ವ್ಯಾಖ್ಯಾನ್ *efinition)* ದೀಂವ್ಕ್ ಸಕ್ಲಾ. ಅಪುಣ್, ಅಪ್ಲೆಂ ಕುಟಾಮ್; ಅಪ್ಲಿ ಬಾಯ್ಲ್, ಅಪ್ಲಿಂ ರ್ಗಿಂ, ಅಪ್ಲೆಂ ಕಾಮ್, ಅಪ್ಲೊ ಬಂಗ್ಲೊ, ಅಪ್ಲಿ ಗಾಡಿ, ಬ್ಯಾಂಕಾಂತ್ ಪಿಲಾಂ ಕಾಡ್ಚೊ ಪ್ಲೊ ದುಡು...

ಹಾಚೆ ಮಧೆಂ ತವಳ್ ತವಳ್ ಉಭ್ಗೊಣ್ ಕಾಡುಂಕ್ ದೇವ್ ಧರ್ಮಾಚೊ, ಪಾತಾಕ್ ರ್ಮಾಚೊ ಉಡಾಸ್ ಕಾಡ್ತಾ. ಚಡ್ತಾವ್ ಇತ್ಲ್ಯಾಕ್ಚ್ ಅಪ್ಲೊ ಸಂಸಾರ್ ಕರ್ನ್ ಸುಶೆಗಾತ್ ಯೆಂವ್ಚಿಂ. ಹಾಂಕಾಂ ಅಪ್ಲ್ಯಾ ಭಂವ್ತೊಣಿ ಕಿತೆಂ ಜಾತಾ ಮ್ಹಳ್ಳಿ ಫಿಕಿರಾಯ್ ನಾ. ಜೆದ್ನಾಂ ರ್ಯಾಂತ್ ಅಪ್ಲ್ಯಾ ಸಮಾಜೆಂತ್ ದಿಸಾನ್ ದೀಸ್ ವಾಡೊನ್ ಯೆಂವ್ಚಿ ಏಕೇಕ್ ಪಿಡಾ ದ್ನಾಂ ಅಪ್ಲ್ಯಾಚ್ ಕೊಣಾಕ್ ಗ್ರಾಸಿತಾನಾ ಫಕ್ಕ್ ಕರ್ನ್ ಜಾಗ್ ಜಾತಾ. ತೆದೊಳ್ ಪರ್ಯಾಂತ್ ಸಮಾಜೆಕ್ ಕಿತ್ಲೆ ಘಡ್ಗಡೆ ಮಾರ್ಲ್ಯಾರ್ಯೀ ಕೊಣಾಕ್ ಕೋಣ್ ನಾ.

ಹ್ಯಾ ಪರಿಗತೆಚ್ಯಾ ದಾವ್ಲೆಂತ್ ಮನಿಸ್ ದಿಸಾನ್ ದೀಸ್ ಅಪುಣ್ ಸುಖಿ ಆಸಾಂ, ಧಾನಿ ಆಸಾಂ ಮ್ಹಣ್ ಅಪ್ಣಾಕ್ಚ್ ಫಟವ್ನ್ ಜಿಯೆವ್ನ್ ಆಸಾ. ಜಿತ್ಲ್ಯಾ ಚಡ್ ಭವ್ತಿಕ್ ಸ್ತ್ ವಸ್ತು ಪುಂಜಾಯ್ಲೆಂಗೀ ತಿತ್ಲೆಂ ಚಡ್ ಸುಖಿ, ಸಮಧಾನಿ ಮ್ಹಳ್ಳಿಂ ಚಿಂತ್ನಾ ಮತಿಂತ್ ಲ್ಯಾರ್ಯೀ ಖರೆಂಪಣಿ ಹ್ಯಾ ಸುಖಾ ಸಮಧಾನೆಕ್ ಸೊಧ್ಚೆಂ ಮಾ[illegible] ಪರ್ಯಾಂತ್ ಚ್ಯಾಯ್ ವಿಗ್ಯಾನಾನ್ ಸೊಧುನ್ ಕಾಡುಂಕ್ ನಾ.

Konkani Language & Cultural Foundation (R.) ★ Mangaluru

ಹೆಂ ಕಿತ್ಯಾಕ್?

ಇಲ್ಲೆ ಪಾಟಿಂ ಪಳೆಯಾಂಗಿ?

ಪಾಟಿಂ ಮ್ಹಳ್ಯಾರ್ ಕಾಂಯ್ ಆದಿಂ ಮಾಗಾಂತ್ ಮನಿಸ್ [illegible]ಡ್ ಜಾವ್ನ್ ಯೆತಾಲೊ ಕಂಯ್ ತಿತ್ಲೆ ಪಾಟಿಂ ನ್ಹಯ್, ಆಮ್ಚ್ಯಾ ಬಾಪಾಚ್ಯಾ ಕಾಳಾಕ್ ವಾ ಆಜ್ಯಾ ಜಿಯೆಚ್ಯಾ ಕಾಳಾಕ್ ಯಾ. ಚಡ್ ಪಯ್ಸ್ ನಾಕಾ, ಆಮ್ಚ್ಯಾಚ್, ಆಮ್ಚ್ಯಾ ಸಯ್ರ್ಯಾಂಚೆರ್ ಲೆಂ ತರ್, ಏಕ್ ಘರಾಣೆಂ ಕಶೆಂ ಜಿಯೆವ್ನ್ ಆಸ್ಲೆಂ? ದಾದ್ಲೆ ದೀಸ್‌ಭರ್ ತೊಟಾಂನಿ, ದ್ಯಾಂನಿ ಘೊಳ್ತಾಲೊ ಆನಿ ಬಾಯ್ಲಾಂ ದೀಸ್‌ಭರ್ ತಾಂಚೊ ಸಾಂಗಾತ್ ದಿತಾಲೊ ಂಚ್ ಘರ್ಚೊ ಹಾರ್‌ಭಾರ್ ಸಯ್ತ್ ಸಾಂಬಾಳ್ತಾಲಿಂ. ಭುರ್ಗಿಂ ಶಿಕ್ತಾಲಿಂ. ಅಮೊರೆಚಿ ಂಟ್ ಆಯ್ಕತಾಲಿ, ಕುಟಾಮ್ ಎಕ್ಟಾಂಯ್ ಜಾವ್ನ್ ತೇರ್ಸ್ ಕರ್ತಾಲೊ. ಎಕಾಮೆಕಾಚಿಂ ಾಂವಾಂ ಮಾಗೊಂಕ್ ಆಸ್ತಾಲೆಂ. ಎಕ್ಲೊ ಕೋಣ್ ಪಿಡೆಂತ್ ಪಡ್ಲ್ಯಾರ್ ಸರ್ವಾಂ ತಾಚಿ ಕರ್ತಾಲಿಂ. ಎಕ್ಲ್ಯಾ ಕೊಣಾಯ್ಚೆಂ ಕಾಜಾರ್ ಉಭೆಂ ಕರುಂಕ್ ಸಗ್ಳೆಂ ಕುಟಾಮ್ ದೀಸ್ ತ್ ಸರ್ಭರಾಯೆನ್ ಮೆತೆರ್ ಜಾತಾಲೆಂ. ಪಯ್ಸಿಲ್ಯಾ ಸಯ್ರ್ಯಾಂಕ್ ಪಯ್ಲೆಂಚ್ ಯೇಂವ್ಕ್

ಪಡ್ತಾಲಂ. ಮಾಟೊವ್ ಘಾಲುಂಕ್ ಜಾಂವ್, ರಾಂದುಂಕ್ ಜಾಂವ್ ವಾ ಹೆರ್ ಸೆವೆಕ್ ಸೆಜಾರ್ಯ್ಚೊ ತಶೆಂಚ್ ವಾಡ್ಯಾಚೊ ಲೋಕ್ ಜಮ್ತಾಲೊ. ಎಕಾಚ್ ಉತ್ರಾನ್ ಸಾಂಗ್ಚೆಂ ತರ್ ಮನಿಸ್ ಅಪ್ಲೆಂ ಹರ್ಯೆಕ್ ಬರೆಂ ಘಾಲೆಂ ಅಪ್ಲ್ಯಾಂಸವೆಂ ವಾಂಟುನ್ ಜಿಯೆತಾಲೊ. ಹಾಂವ್ ಕಾಂಯ್ ಅಜಿಯೆಚ್ಯೊ ಪೊಟ್ಟು ಕಾಣ್ಯೊ ಸಾಂಗಾನಾ, ಹೆಂ ಆಮ್ಚ್ಯಾ ಭುರ್ಗ್ಯಾಪಣಾರ್ ಚಲೊನ್ ಆಸ್‌ಲ್ಲ್ಯಾ ಸಂಸಾರಾಚೆಂ ಚಿತ್ರಣ್ ಮಾತ್ರ್ ದಿತಾಂ.

ತವಳ್ ಕಸ್ಟ್ ಆಸ್‌ಲ್ಲೆ, ದುಬ್ಳಿಕಾಯ್ ಆಸ್‌ಲ್ಲಿ, ಮಾಲ್ತೆಂನಿ ಏಕ್ ದೋಯ್ ನೀಸ್ ಪಿಯೆಂವ್ಕಯೀ ದೀಸ್‌ಭರ್ ಘಾಮ್ ವ್ಹಾಳಂವ್ಕ ಆಸ್‌ಲ್ಲೊ.

ಪುಣ್ ಆಜ್ ಮನಿಸ್ ಪ್ರಗತೆಚಾ ಸಂಸ್ರಾಂತ್ ಜಿಯೆವ್ನ್ ಆಸಾ, ಮನ್ಶಾಲಾಗಿಂ ದುಡು ಆಸಾ ವಾ ಸಲೀಸಾಯೆನ್ ದುಡು ಕರ್ಚಿ ವಿಧ್ಯಾ ಜಾಣಾ. ಶ್ಹೆರಾಂನಿ ಇಸ್ಕೊಲ್, ಇಗರ್ಜ್, ಆಸ್ಪತ್ರ್ ಲಾಗಿಂಚ್ ಆಸ್ಚಾ ಭಾಂದ್ಪಾನಿ ವಸ್ತಿ ಕರುಂಕ್ ಲಾಗ್ಲಾ.

ಕಿತ್ಲೆಂ ವಿಪರ್ಯಾಸ್ ನ್ಹಯ್‌ಗಿ? *ಆದಿಂ ಮಾಲ್ತೆಂತ್ ನೀಸ್ ಪಿಯೆತಾನಾ ಸಯ್ತ್ ಆಸ್‌ಲ್ಲೊ ಸುಶೆಗ್ ಆಜ್ ಶ್ಹೆರಾಚಾ ವಾತಾವರಣಾಂತ್ ನಾ. ಗರೀಬ್‌ಪಣಾಂತ್ ಆಸ್‌ಲ್ಲೆಂ ಅಪ್ಲೆಂಪಣ್ ದುಡ್ವಾನ್ ಲುಟ್ಲಾಂ.*

ತಿಚ್ಚ್ ಪರಿಗತ್ ಆಜ್ ಕಿತ್ತುನ್ ಉರ್ಲ್ಯಾ? ಏಕ್ ಕುಟಾಮ್ ಮ್ಹಳ್ಯಾರ್ ದಾದ್ಲೊ, ಬಾಯ್ಲ್ ಆನಿ ಆಸ್ಲ್ಯಾರ್ ಭುರ್ಗಿಂ. (ಥೊಡಿಂ ಪೆಟೆ ಆನಿ ಮಾಜ್ರಾಂ ಸಯ್ತ್ ಕುಟ್ಮಾಚೆ ಸಾಂದೆ ಮ್ಹಣ್ಚಿಂ ಅಂಡೆ ಪಿರ್ಕಿ ಆಸಾತ್). ಪುಣ್ ಹಕೀಗತೆಂತ್ ಭಾವಾಕ್ ಭಾವ್ ನಾ, ಭಯ್ಣಿಕ್ ಭಯ್ಣ್ ನಾ. ಆತಾಂ ಆಮ್ಕಾಂ ಆಚರಣ್ ಕರುಂಕ್ ದೀಸ್ ಸಭಾರ್ ಆಸಾತ್, ಆವಯಾಂಚೊ ದೀಸ್, ಬಾಪಾಯಾಂಚೊ ದೀಸ್, ಭಾವಾಂಚೊ ದೀಸ್, ಭಯ್ಣ್ಯಾಂಚೊ ದೀಸ್, ಮೋಗ್ ಕರ್ಣಾರಾಂಚೊ ದೀಸ್. ಅಸಲೆ ಜಾಯ್ತೆ ದೀಸ್ ಆಚರಣ್ ಕರ್ಯೆತಾ, ತಾಂಕಾಂ ಕಾಣಿಕೊ ದಿವ್ಯೆತಾ ಪುಣ್ 'ಮೋಗ್' ಕಸೊ ಆನಿ ಖಂಯ್ ಥಾವ್ನ್ ಹಾಡ್ಚೊ? ಆನಿ ಮೋಗ್ ವಿಖ್ಚಾ ಆಂಗ್ಡಿವಿಶಿಂ ಹಾವೆಂ ಅಜೂನ್ ಆಯ್ಕೊಂಕ್ ನಾ ವಾ ಪಳೆಂವ್ಕ ನಾ.

ಹ್ಯಾ ಪರಿಗತೆಂತ್ ಮನಿಸ್ ಅಪ್ಲೊ ಪೆಲೊ, ಭಾವ್ ಭಾಂದವ್ಪಣಾಂತ್ ಎಕಾ ಕಾಳಾರ್ ಜಿಯೆವ್ನ್ ಆಸ್‌ಲ್ಲೊ. ಆತಾಂ ಸರ್ವ್ ಭವ್ತಿಕ್ ಸುಖಾಚಾ ಧಾಂವ್ಣೆಂತ್ ಖರ್ತೆತಾ ತರ್‌ಯೀ ಧಾಂವೊನ್ ಆಸಾ. ಕಿತ್ಯಾಕ್ ಮಾಲ್ಘಡ್ಯಾಂನಿ ಅಪ್ಣಾನ್ ಕಸ್ಟ್ ಕಾಡ್‌ಲ್ಲೆಪರಿಂ ಅಪ್ಲ್ಯಾ ಭುರ್ಗ್ಯಾಂನಿ ಕಸ್ಟ್ ಕಾಡಿನಾಯೆ ಮ್ಹಣ್ ಜಾಯ್ತೊ ಸಾಕ್ರಿಫಿಸ್ ಕರ್ನ್ ಭುರ್ಗ್ಯಾಂಕ್ ಬರೆಂ ಶಿಕಾಪ್ ದಿಲೆಂ. ಆನಿ ಹ್ಯಾ ಭುರ್ಗ್ಯಾಂಕ್ ಶಿಕಾಪ್ ಮೆಳ್ಳೆಂ, ದುಡು ಮೆಳ್ಳೊ, ಭವ್ತಿಕ್ ವಸ್ತು ಮೆಳ್ಳ್ಯೊ ಪುಣ್ ಸಂಸ್ಕಾರ್ ಮೆಳ್ಳೊನಾ. ಹೊ ಸಂಸ್ಕಾರ್ ದಿತಾ ಅಪ್ಲಿಚ್ ಮಾಂಯ್‌ಭಾಸ್. ಪುಣ್ ಆಮ್ಚ್ಯಾಂಕ್ ಆಮ್ಚಿ ಸಂಸ್ಕೃತಿ ಮೆಳ್ಳಿನಾ. ಮೋಗ್ ಮಾಯ್ಪಾಸ್, ಬಾವ್ ಭಾಂದವ್‌ಪಣ್ ಮೆಳ್ಳೆಂ ನಾ. ಹೆಂ ಸೊಧುಂಕ್ ಕಿತ್ಲೆ ಬೂಕ್ ವಾಚ್ಲೆ ತರ್‌ಯೀ ಹೆ ಶೆಗುಣ್ ಫಕತ್ತ್ ಜಿಯೆವ್ನ್ ಮಾತ್ರ್ ಮೆಳ್ಚೆ ಶಿವಾಯ್ ವಾಚುನ್/ಆಯ್ಕೊನ್ ಮೆಳ್ಚೆ ತಸ್ಲೆ ನ್ಹಯ್. ದೆಕುನ್ ಆಯ್ಚಾ ದಿಸಾ ಆಮ್ಚಿಂ ಆವಯ್-ಬಾಪಾಯ್ ಆಶ್ರಮಾಂತ್ ಜಿಯೆತಾತ್. ಆನಿ ಆಮಿಂ ಚಡ್ ಆನಿ ಆಶ್ರಮಾಂ ಭಾಂದ್ಚಾರ್ ವ್ಯಸ್ತ್ ಆಸಾಂವ್. ತಶೆಂ ಮ್ಹಣೊನ್ ಆಮಿಂ ಅಜೂನ್ ತೆಚ್ಚ್ ಮಾಂಡ್ ಕುರ್ಪೊಣ್ ಜಿಣಿ ಜಿಯೆವ್ನ್ ಆಸಾಜಯ್ ಆಸ್‌ಲ್ಲೆಂ ಮ್ಹಣ್ ಸಾಂಗ್ಚೊ ಮ್ಹಜೊ ಇರಾದೊ

ಲ್ಕುಲ್ ನ್ಹಯ್. ಪ್ರಗತಿ ಮನ್ಶ್ಯಾಕ್ ಜರೂರ್ ಗರ್ಜೆಚಿ. ಪುಣ್ ಹ್ಯಾ ಪ್ರಗತೆಚ್ಯಾ ಧಾಂವ್ಣೆಂತ್ ನ್ಶ್ಯಾಪಣಾಚಿಂ ಮವ್ಲ್ಯಾಂ ಖಂಯ್ಚುರ್ ಆನಿ ಕಶಿಂ ಗಳೊನ್ ಗೆಲಿಂ? ಇತ್ಲೆಂ ಚಿಂತಾಂ ಂವ್.

ತರ್ 'ಹಾಂವ್' ಕೋಣ್?

ಹ್ಯಾ ಸಂಸಾರ್ ಮ್ಹಳ್ಳ್ಯಾ ದರ್ಯಾವೆಳೆರ್ ಆಸ್ಚ್ಯಾ ರೆಂವೆಚೊ ಏಕ್ ಕಣ್ ಹಾಂವ್. ರ್ವೆರ್ ಸಾಂಗ್ಲಾಂ – ಪರತ್ ಸಾಂಗ್ತಾಂ ಸಂಸಾರ್ ಮ್ಹಜ್ಯಾ ಮಾತ್ಯಾರ್ ಭಿಲ್ಕುಲ್ ನಾ. ಂಸಾರ್ ಪಯ್ಲೆಂಯೀ ಚಲ್ಲಾ ಫುಡೆಂಯೀ ಚಲ್ತಲೊ. ದರ್ಯಾಂತ್ ಸುಕ್ತಿ ಭರ್ತಿ ಆದಿಂಯೀ ಸ್ಲ್ಲಿ, ಫುಡೆಂಯೀ ಆಸ್ತೆಲಿ. ಫಕತ್ತ್ ಹಾಂವೆಂ ಎಕಾ ರೆಂವೆಚಾ ಕಣಾನ್ ತಾಪ್ತಚ್/ನಿವ್ತಚ್ಚ್ ರ್ಯೊ ಆಂಬೊಟ್ ಜಾಂವ್ಚ್ಯೊನಾ, ಸುರ್ಯೊ ಕಾಳೊ ಜಾಂವ್ಚ್ಯೊನಾ, ಕುಪಾಂ ಗಳ್ಚಿಂ ನಾಂತ್, ಂದ್ರ್ ಲಿಪ್ಚ್ಯೊನಾ. ತರ್ಯೀ ಮ್ಹಾಕಾ ಮ್ಹಜೆಂ ಕೊಶೆಡ್ದ್ ಕಿತ್ಯಾಕ್‌ಗೀ ಮ್ಹಜಿ ಜವಾಭ್ದಾರಿ ಂಗಯ್ತಾ ಆನಿ ಹಾವೆಂ ಕಿತೆಂ ತರ್ಯೀ ವೆಗ್ಳೆಂ ಕರುಂಕ್‌ಚ್ ಜಾಯ್ ಮ್ಹಳ್ಳೆಂ ಮ್ಹಜ್ಯಾಚ್ ಪ್ಣಾಂಚೆಂ ವೊಜೆಂ ಮ್ಹಜ್ಯಾ ಮಾತ್ಯಾರ್ ಚಡಯ್ತಾ. ಹೆಂ ಖುಶೇಚೆಂ ವೊಜೆಂ, ಆಶೆಚೆಂ ಜೆಂ ಜವಾಭ್ದಾರೆಚೆಂ ವೊಜೆಂ – ಚಡಾವತ್ ಮ್ಹಜ್ಯಾಕೀ ಹೆರಾಂಕ್ ಹೆಂ 'ಜಡಾಯೆಚೆಂ' ಸ್ಲ್ಲೆಂಯ್ ಆಸಾ. ತರ್ಯೀ ಮ್ಹಜ್ಯಾ ತಾಂಕಿಭಿತರ್ಲೆಂ ಬರೆಂ ಕರ್ಚೆಂ ಮ್ಹಜೆಂ ಪ್ರೇತನ್. ಮಾಜೆಂತ್ ಹೆರಾಂನಿ ಜಿಯೆಲ್ಲೆಪರಿಂ ಹಾವೆಂ ಜಿಯೆಜಾಯ್ ಮ್ಹಣ್ ನಾ. ಹಾವೆಂ ಕೆಲ್ಲೆಂ ಲ್ಲೆಂ ಬರೆಂ ಮ್ಹಳ್ಳೆಂ ಹೆರಾಂಕ್ ಸ್ಪಷ್ಟೀಕರಣ್ ದೀಜಾಯ್ ಮ್ಹಣ್ ನಾ ತರ್ಯೀ ಹಾವೆಂ ಯೆಲ್ಲಿಚ್ ಜಿಣಿ ಮ್ಹಣೊನ್ ಕರ್ನ್ಯಾಸ್ತಾಂ, ಅಪ್ಲ್ಯಾ ಕೊಶೆಡ್ದ್ಯಾಕ್ ಖಾಲ್ ಜಾವ್ನ್, ಮ್ಹಜ್ಯಾನ್ ಕಿತೆಂ ಕರುಂಕ್ ಸಾಧ್ಯ್ ಆಸಾ ತೆಂ ಆಜ್ ಕರ್ಚೊಂ. ಕಿತ್ಯಾಕ್, ಫಾಲೆಂ ಹಾವೆಂಯೀ ಳೆಂವ್ಕ್ ನಾ.

ಮ್ಹಜಿಂ ಸ್ವಪ್ಣಾಂ ಹಾವೆಂ ಅಜೂನ್ ಪಾವೊಂಕ್ ನಾತ್ಲ್ಯಾ ಮೊಳ್ಬಾವಯ್ಲಿಂ. ವಾಟ್ ಂಬ್ ಆಸಾ. ಹಾಂವ್ ಜಾಣಾಂ ಹಿ ವಾಟ್ ಚಡಾವತ್ ಎಕ್ಸುರಿಚ್. ತರ್ಯೀ ಹಾಂವೆಂ ಚಲೊಂಕ್ ಆಸಾ. ಕಿತ್ಯಾಕ್ ಜೆಂ ವೊಜೆಂ ಮ್ಹಜೆರ್ ದಿಲ್ಲ್ಯಾ ಮ್ಹಜ್ಯಾ ಕೊಶೆಡ್ದ್ಯಾಚಾ ಯ್ಸುಲಾಕ್ ಫುಡ್ ಕರುಂಕ್ ಮ್ಹಾಕಾ ಆಸಾ ದೆಕುನ್. ಕೊಣಾಕ್ ಹಿ ಪಿಸಾಯ್ ಮ್ಹಣ್ ಸೊಂದಿ, ಕೊಣಾಕ್ ಅನಿ ಕಿತೆಂಯ್ ದಿಸೊಂದಿ. ಮ್ಹಜಿ ವಾಟ್ ಮ್ಹಾಕಾ ಆನಿ ಮ್ಹಜೆಂ ಸಾಂವ್ ಮ್ಹಜೆಂ.

ದುಸ್ರೆಂ ಕಿತೆಂಚ್ ನ್ಹಯ್!

ಆತಾಂ ಜರೂರ್ ಕೋಣ್ ತರ್ಯೀ ಸಾಂಗ್ತಲೊಚ್ – ವಲ್ಲಿಕ್ ದುಸ್ರೆಂ ಕಾಂಯ್ ಮ್ ನಾ ಮ್ಹಣ್! ನ್ಹಯ್‌ಗಿ?

[ಎಪ್ರಿಲ್ 2007]

ಉಭೆ ಆನಿ ಆಡ್ ಖಾಂಬೆ

ಹರ್ಯೆಕಾ ಭಾಸೆಂತ್ಲ್ಯಾ ಸಾಹಿತ್ಯಾಕ್ 'ಜನರೇಶನ್ ಗ್ಯಾಪ್' (ಪಿಳ್ಗೆ ಮಧ್ಲೊ ಅಂತರ್) ಏಕ್ ಸಮಸ್ಸೊ. ಹರ್ಯೆಕಾ ಭಾಸಾಂನಿ ಆಸ್ಚೆ ಸಾಹಿತಿ ವೆವೆಗ್ಳ್ಯಾ ಕಾಳಾಚೆ, ವೆವೆಗ್ಳ್ಯಾ ಕಾಲೆತಿಚೆ, ವೆವೆಗ್ಳ್ಯಾ ಚಿಂತ್ಪಾಚೆ ಮ್ಹಣ್ತಾಚ್ ಕೊಂಕ್ಣಿ ಭಾಸೆಚೆಂ ಸಾಹಿತ್ಯ್ ಕಾಂಯ್ ಅಥ್ವೆಂಚ್ ನ್ಹಯ್. ಆಮ್ಚಾ ಕೊಂಕ್ಣೆಂತ್ ಹೆಂ ಜನರೇಶನ್ ಗ್ಯಾಪ್ ಆಸಾ ಮ್ಹಳ್ಳೆಂ ಸತ್ ಕೊಣಾಕ್ ದಿಸೊನ್‌ಯೀ ದಿಸಾನಾತ್ಲೆಪರಿಂ ಕೆಲಾಂ ಜಾವ್ಯೆತ್ ವಾ ಕೊಣಾಕ್ ದಿಸೊನ್‌ಯೀ ಅಪ್ಣಾಕ್ ಕಿತೆಂ ಪಡೊನ್ ಗೆಲಾಂ ಮ್ಹಳ್ಳ್ಯಾ ಚಿಂತ್ಪಾನ್ ತ್ಯೇಶಿಂ ಚಡಿತ್ ಗುಮಾನ್ ದೀಂವ್ಕ್ ನಾ ತರ್‌ಯೀ ಹೊ ಸಮಸ್ಸೊ ಪರಿಹಾರ್ ಕರ್ಚೊ ಭೋವ್ ಗರ್ಜೆಚೊ.

ಹೊ ಸಮಸ್ಸೊ ಕಸ್ಲೊ?

ಖಂಚ್ಯಾಯ್ ಭಾಸೆಂತ್ ಜರ್ ಭಾಸ್ ಉರ್ಲ್ಯಾ ತರ್ ತಾಚೊ ವ್ಹಾಪಾರ್ ಜಾಲ್ಲೆನಿಮ್ತಿಂ. ಆನಿ ಹೊ ವ್ಹಾಪಾರ್ ಜಾಂವ್ಚ್ಯಾ ವಾಟೊ ರುತಾಂ ಕರ್ಚೆ ಸಾಹಿತಿ ಜಾವ್ನಾಸಾತ್. ಗಾವ್ಪಿ ಗಾಯ್ತಿತ್, ನಟ್ ನಟನ್ ಕರ್ತಿತ್ ಪುಣ್ ತಾಂಕಾಂ ಮುಳಾಚೆಂ ಪಾತ್‌ಥಳ್ ಗರ್ಜೆಚೆಂ ಜಾವ್ನಾಸಾ ಸಾಹಿತ್ಯ್. ಪದಾಂ-ಗಿತಾಂ ನಾಸ್ತಾಂ ಗಾವ್ಪ್ಯಾನ್ ಗಾಂವ್ಚೆಂ ತರ್‌ಯೀ ಕಿತೆಂ? ನಟನ್ ಕರುಂಕ್‌ಯೀ ಜೊಕ್ತೆಂ ಸಂಭಾಷಣ್ ಗರ್ಜೆಚೆಂ ನ್ಹಯ್‌ಗಿ? ಅಶೆಂ ಮ್ಹಣ್ತಾಚ್ ಸಾಹಿತ್ ಖರೆಂಚ್ ಜಾವ್ನ್ ಎಕಾ ಭಾಸೆಚಾ ವ್ಹಾಡಾವಳೆಕ್ ಭೋವ್ ಮಹತ್ವಾಚೊ ಪಾತ್ರ್ ಘೆತಾ ಮ್ಹಳ್ಳೆಂ ಸತ್.

ಸಂಸಾರಾಚಿ ಪರಿಗತ್ ಜಶಿ ದಿಸಾನ್‌ದೀಸ್ ಬದ್ಲೊನ್ ಯೆತಾ, ತೆಚ್ಚ್‌ಪರಿಂ ಹರ್ಯೆಕಾ ಭಾಸಾಚೆ ಸಾಹಿತಿ ತ್ಯಾ ತೆಕಿದ್ ಅಪ್ಲ್ಯಾ ಚಿಂತ್ಪಾಚಿ ಧಾರ್, ದಿಶಾ ಬದ್ಲಿತಾತ್. ಥೊಡೆ ಶಿಕ್ಪಾನ್, ಥೊಡೆ ಜಾಣ್ವಾಯೆನ್, ಥೊಡೆ ಸಮ್ಜಣೆಂತ್, ಥೊಡೆ ಜೊಕ್ತ್ಯಾ ವಾಚ್ಪಾಂತ್ ಅಪ್ಲಿ ಚಿಂತ್ಪಾ ಸಕತ್ ಚಡಯ್ತಾತ್. ಸಾಹಿತ್ ರಚುನ್ ಅನ್ಭೋಗ್ ಜೊಡ್ತಾತ್ ಆನಿ ಅಶೆಂ ಅನ್ಭೋಗ್ ಜೊಡ್‌ಲ್ಲೆಪರಿಂಚ್ ಥೊಡಿಂ ಅಪ್ಲ್ಯಾ ಮತಿಚಿಂ ದಾರಾಂ ಉಗ್ತಿಂಚ್ ದವರ್ತಾತ್ ಆನಿ ಥೊಡಿಂ ಧಾಂಪ್ತಾತ್ - ಹೆಂ ತ್ಯಾ ತ್ಯಾ ಸಾಹಿತಿಚ್ಯಾ ಮನೋಗತೆಚೆರ್ ಆಸಾ. ಖಂಚ್ಯಾಯ್ ಭಾಸೆಂತ್ ಖಂಚ್ಯಾಯ್ ಸಾಹಿತಿಕ್ ಹ್ಯಾ ಸಂಸಾರಾಂತ್ ಅಪ್ಣಾಚೆಂ ಶಿಕೊನ್ ಜಾಲೆಂ ಮ್ಹಣ್ ನಾ. ಮೊರ್ತಾಸರ್ ಶಿಕೊಂಕ್ ಆಸ್ತಾಚ್. ಜೊ ಕೋಣ್ ಸಾಹಿತಿ (ಅರ್ದೊ ಕೊಳ್ಸೊ) ಅಪ್ಣಾಕ್ ಲಾಭ್‌ಲ್ಲಿ ಜಾಣ್ವಾಯ್ ವರ್ತಿ ದೆಖುನ್ ಅಪ್ಲ್ಯಾ ಮತಿಚೆಂ ದಾರ್ ಧಾಂಪ್ತಾ, ತಸಲೊ ಹೆರಾಂ ಥಾವ್ನ್ ಶಿಕೊಂಕ್ ವಚಾನಾ, ಬಗಾರ್ ಅಪ್ಣಾ ಥಾವ್ನ್ ಹೆರಾಂನಿ ಶಿಕಾಜಯ್ ಮ್ಹಣ್ ಆಂವ್ಡೆತಾ - ಹೆಂ ಚಿಂತ್ಪಾಚೆಂ ಅಶೀರ್‌ಪಣ್.

ಆತಾಂ ಫಕತ್ತ್ ಆಮ್ಚಾ ಕೊಂಕ್ಣೆವಿಶಿಂ ಉಲಂವ್ಚೆಂ ತರ್ - ಆಮ್ಚಾ ಕೊಂಕ್ಣೆಂತ್‌ಯ್ ಅಸಲೆ ಸಾಹಿತಿ ದರಬಸ್ತ್ ಆಸಾತ್. ಕಾಂಯ್ ಏಕ್ ದೋನ್ ಪ್ರಶಸ್ಥಿ ಲಾಭ್ಲ್ಯೊ ತರ್ ಜಾಲೆಂ - ತೆ ಜಿವೆ ಸಾಂತ್. ಕೊಂಕ್ಣೆಂತ್ ತಾಂಚೆಂ ನಾಂವ್ ಅಮರ್. ಆನಿ ತಾಂಚಾ ಮತಿಚಿಂ ದಾರಾಂ ಬಂಧ್. ಪುಣ್ ಖರೆಂಪಣಿಂ ಎಕಾ ಸಾಹಿತಿಕ್ ಖಂಚ್ಯಾಯ್ ಪ್ರಶಸ್ಥೆಂತ್ ಮೆಜುಂಕ್ ಸಾಧ್ಯ್ ಆಸಾ? ಧಾಖ್ಲೊ: ಕೊಂಕ್ಣಿ ಕಾದಂಬರಿಚೊ ಬಾಪುಯ್ ಮ್ಹಣ್ ನಾಂವಾಡ್ದಿಕ್

ಲ್ಲ್ಯಾ ಜೊ.ಸಾ.ಅಲ್ವಾರಿಸಾಚಾಯಾ ಎಕಾ ಕಾದಂಬರೆಕ್‌ಯೀ ಅಕಾಡೆಮಿ ಪ್ರಶಸ್ಥಿ ಲಾಭೊಂಕ್
. ತರ್ ಅಕಾಡೆಮೆಚಿ ಪ್ರಶಸ್ಥಿ ಲಾಭ್‌ಲ್ಲ್ಯಾ ಕಾದಂಬರಿಕಾರಾಂಚ್ಯೊ ಕಾದಂಬರಿಯೊ
.ಸಾ.ಅಲ್ವಾರಿಸಾಚ್ಯಾ ಕಾದಂಬರೆಂಚ್ಯಾಕೀ ಉಂಚ್ಲ್ಯೊ ಮ್ಹಣ್ ಜಾಲೆಂ? ದೆಲುವಿಸ್
ಸ್ಕರೇಞ್ ತಸಲೊ ಕವಿ ಕೊಂಕ್ಣೆಂತ್ ಅಜೂನ್ ಉದೆಂವ್ಕ್ ನಾ ಮ್ಹಣ್ತಾತ್ – ಹಾಕಾ
ಸಲಿಚ್ ಪ್ರಶಸ್ಥಿ ಮೆಳೊಂಕ್ ನಾ. ತಶೆಂ ಆಸ್ತಾಂ ಖಂಚೇಯ್ ಪ್ರಶಸ್ಥಿ ಖಂಚ್ಯಾಯ್
ಹಿತಿಕ್ ಮಹಾನ್ ಕರುಂಕ್ ಸಕಾನಾ. ಅಶೆಂ ಚಿಂತ್ಚೆ ಆಸ್ತಿತ್ ತರ್ ತೆ ಖರೆಂಚ್ ಆಳ್ಶ್ಯಾಚಾ
ಂತ್ಪಾಚೆ. ತಾಚೆ ಪಂದಾ ಕಿತೆಂಚ್ ಕಿರ್ಲ್ಲಾನಾ.

ಅಶೆಂ ಮ್ಹಣೊನ್ ಮ್ಹಜೊ ಇರಾದೊ ಕೊಣಾಕ್‌ಯ್ ಕುಪಾಂಚೆರ್ ಚಡಂವ್ಚೊ ವಾ
ಣಾಯ್ಕೀ ಕುಪಾಂಚೆರ್ ಥಾವ್ನ್ ವೊಡ್ನ್ ಘಾಲ್ಚೊ ನ್ಹಯ್. ಹ್ಯಾ ಸಮಸ್ಸ್ಯಾಚೆರ್ ಇಲ್ಲೊ
ಜ್ವಾಡ್ ಘಾಂಕಂವ್ಚೊ. ಆಮ್ಚ್ಯಾ ಕೊಂಕ್ಣೆಂತ್ ಜಾಯ್ತೆ ಅಸಲೆ ಉಭೆ ಖಾಂಬೆ ಆಸಾತ್,
ಪ್ಲೇಸ್ತಕಿಂ ಮಹಾನ್ ಸಾಹಿತಿ ಜಾವ್ನ್ ವ್ಹಾಡೊನ್ ಉರ್ಲ್ಯಾತ್. ತಾಣಿಂ ರಚ್‌ಲ್ಲ್ಯಾ ಸಾಹಿತ್ಯಾಂತ್,
ಂಕಾಂ ಮೆಳ್‌ಲ್ಲ್ಯಾ ಪ್ರಶಸ್ಥ್ಯಾಂನಿ ತಾಂಕಾಂ ಉಭೊ ಖಾಂಬೊ ಕೆಲಾ – ಖರೆಂ. ಪುಣ್
ಣಾಯ್ಕ್‌ಯೀ ಆಡ್ ಖಾಂಬೆ ಜಾಂವ್ಕ್ ನಾಕಾ. ಕಿತ್ಯಾಕ್? ಕಸ್ಲೆ ತೆ ಆಡ್ ಖಾಂಬೆ?

ಜಶೆಂ ಹೆರ್ ಭಾಸಾಂನಿ ಆಸ್ಚೆಪರಿಂ ಆಮ್ಚ್ಯಾ ಕೊಂಕ್ಣೆಂತ್‌ಯೀ ಜಾಯ್ತೆ ಉದೆವ್ನ್
ಂವ್ಚೆ ಸಾಹಿತಿ ಆಸಾತ್. ಅಸಲ್ಯಾಂಕ್ ಕಿತ್ಲೆಶ್ಯಾಂಕ್ ಆಮ್ಚೆ ಮಹಾನ್ ಸಾಹಿತಿಕ್ ವಳ್ಕತಾತ್
ನಿ ತಾಂಚಾ ಸಾಹಿತ್ಯಾಚೆರ್ ಅರ್ಸೊ ಧರ್ತಾತ್? ಅಪ್ಣಾನ್ ವೀಸ್, ತೀಸ್, ಚಾಳಿಸ್, ಪನ್ನಾಸ್
ರ್ಸಾಂ ಕೊಂಕ್ಣಿ ಸಾಹಿತಿಕ್ ಸೇವಾ ಕೆಲ್ಯಾ ಮ್ಹಣ್ಚ್ಯಾ ಕಿತ್ಲೆಶ್ಯಾ ಸಾಹಿತಿಂನಿ ಉದೆವ್ನ್ ಯೆಂವ್ಚ್ಯಾ
ಹಿತಿಂಚಾ ಬುಕಾಂಚೆರ್ ಕಾಂಯ್ ವಿಮರ್ಸೊ ವಾ ಸಮೀಕ್ಷ್ಯಾ ಕೆಲ್ಯಾ? ತರ್ ಹಾಣಿಂ ಹ್ಯಾ
ಸ್, ತೀಸ್, ಚಾಳಿಸ್ ವರ್ಸಾಂನಿ ಪಿಕಯಿಲ್ಲೆ ಗಡಾಯ್ ವಾ ಗೊಂಯ್ಬಾಂ ಕೊಣಾಖಾತಿರ್?
ಮನೋಗತ್ ಖರೆಂಚ್ ಜಾವ್ನ್ ಭಾಸೆಚೆರ್ ಪ್ರಭಾವ್ ಘಾಲ್ತಾ ಕಶೆಂ ಪಳೆಯಾಂ –
ದ್ನಾಂ ಪರ್ಯಾಂತ್ ಅಸಲಿ ಮನೋಗತೆಂತ್ ಆಮ್ಚೆ ಉಭೆ ಖಾಂಬೆ ಆಸ್ತಿತ್, ತೆದೊಳ್
ರ್ಯಾಂತ್ ಉದೆವ್ನ್ ಯೆಂವ್ಚೆ ಸಾಹಿತಿ ತಸಲ್ಯಾಂಕ್ ಖಾಯ್ಸ್ ಕರ್ಚೆಂ ಸೊಡ್ – ವಾಚುಂಕ್‌ಯೀ
ಚಾನಾಂತ್. ಅಶೆಂ ಉಬ್ಜತಾ ಖೊಡ್ – 'ಆಮ್ಚೆಂ ಸಾಹಿತ್ಯ್ ಬೂಸ – ಕುಂಡೊ'
ಮಾಫ್ ಕರ್ ಬಾಬ್ ಸ್ಟೀಫನ್ ಕ್ವಾಡ್ರಸ್ ತುಜೊ ಸಬ್ಧ್ ವ್ಹಾಪಾರ್‌ಲ್ಲ್ಯಾಕ್).

ಹಾಂಗಾಸರ್ ಮ್ಹಜೊ ಇರಾದೊ ಮಾಲ್ಘಡ್ಯಾಂಕ್ ವಾ ಉದೆವ್ನ್ ಯೆಂವ್ಚ್ಯಾ ಸಾಹಿತಿಂಚಾ
ಲ್ಯಾಂಕ್ ಚಿಮ್ಟೊ ಕಾಡ್ಚೊ ಭಿಲ್ಕುಲ್ ನ್ಹಯ್. ಹೊ ಅಂತರ್ ಕಿತ್ಯಾಕ್?

ಆಮ್ಚ್ಯಾ ಸಾಹಿತ್ಯಾಕ್ ಆಡ್ ಖಾಂಬೆ ಜಾಯ್. ಆಮಿಂ ಖಾಂಬೆ ಭಾಂದುಂಕ್ ಸಕ್ತಾಂವ್
ಣ್ ಫಕತ್ತ್ ಉಭ್ಯಾ ಖಾಂಬ್ಯಾಂನಿ ಸಾಂಖೊವ್ ಜಾಯ್ನಾ, ಸಾಂಖೊವ್ ಜಾಂವ್ಕ್ ಆಡ್
ಂಬೆ ಗರ್ಜೆಚೆ – ಆನಿ ಏಕ್ ಸಾಂಖೊವ್ ಮಾತ್ರ್ ಎಕಾ ಗಾಂವಾ ಥಾವ್ನ್ ಅನ್ಯೇಕಾ
ಂವಾಕ್ ಪಾವಂವ್ಕ್ ಸಕ್ತಾ. (ಮಧೆಂ ಜನರೇಶನ್ ಗ್ಯಾಪ್ ಮ್ಹಳ್ಳಿ ನಂಯ್ ಆಸಾ).

ಆಡ್ ಖಾಂಬೆ ಜಾಂವ್ಚೆಂ ಕೊಣೆ?: ಹೆಂ ಸವಾಲ್ ಭೋವ್ ಗರ್ಜೆಚೆಂ. ಆಡ್ ಖಾಂಬೊ
ಲ್ಲ್ಯಾಂಕ್ ಖಡ್ಪಾಚೆಂ ಕಾಳಿಜ್ ಆಸ್ಚೆಂ ಗರ್ಜ್ ಆಸಾ, ಘುಗಿಚಿ ದೀಶ್ಟ್ ಆಸ್ಚಿ ಗರ್ಜೆಚಿ
ವ್ನಾಸಾ. ಕಿತ್ಯಾಕ್ ಮ್ಹಳ್ಯಾರ್ ಹ್ಯಾ ಆಡ್ ಖಾಂಬ್ಯಾಂಚೆರ್ ಲೋಕ್ ಚಲೊನ್ ವೆತಾಸ್ತಾಂ,

ತ್ಯಾ ಆಡ್ ಖಾಂಬ್ಯಾಂಚೆರ್ ಪಾಂಯ್ ದವರ್ತಾ, ಗುಡ್ಡಾಯ್ತಾ, ಶಿಂಪಿ ಉಡಯ್ತಾ, ವೆವೆಗ್ಳ್ಯೊ ಖೆಬ್ಡಾಯೊ ಕರ್ತಾ. **ಕೊಂಕ್ಣೆಚ್ಯಾ ಮಟ್ಟಾಕ್ ಸಾಂಗ್ಚೆಂ ತರ್ ವೆವೆಗ್ಳ್ಯಾ ರಿತಿರ್ ಸಸಾರ್ ಜಾಂವ್ಕ್ ಪಡ್ತಾ, ಲಜ್–ನಾಲಿಸಾಯ್–ಅಣ್ಕೊಣೆಂ ಭೊಗುಂಕ್ ಪಡ್ತಾ. ತರ್‌ಯೀ ಘುಗಿಚಿ ದೀಶ್ಟ್ ಕಿತ್ಯಾಕ್ ಮ್ಹಳೆಂ ಹಾವೆಂ? ಘುಗ್ ದಿಸಾಕ್ ಪಳೆಂವ್ಕ್ ಸಕಾನಾ. ಘಾತ್ರಾಚೆಂ ಕಾಳಿಜ್ ಕಿತ್ಯಾಕ್ ಮ್ಹಳೆಂ ಹಾವೆಂ? ತಾಂತುಂ ದೂಕ್ ನಾ.**

ಜೆದ್ನಾಂ ಪರ್ಯಾಂತ್ ಅಸಲೆ ಆಡ್ ಖಾಂಬೆ ಆಮ್ಚ್ಯಾ ಕೊಂಕ್ಣೆಂತ್ ನಾಂತ್ ವಾ ಉದೆನಾಂತ್, ತೆದೊಳ್ ಪರ್ಯಾಂತ್ ಆಮ್ಚ್ಯಾ ಕೊಂಕ್ಣಿ ಸಾಹಿತ್ಯಾಂತ್ ಎಕೇಕ್ ಉಭೆ ಖಾಂಬೆ ಮಾತ್ರ್ ಉದೆತೆಲೆ. ತಾಂಚ್ಯೊ ಕೃತಿಯೊ, ಪ್ರಶಸ್ಥ್ಯೊ ಮಾತ್ರ್ ತಾಂಕಾಂ ಅನಿಕ್‌ಯೀ ಉಂಚಾಯೆಕ್ ಪಾಯ್ತೆಲಿಂ ತರ್‌ಯೀ ಎಕಾ ಭಾಸೆಚಾ ಪರಿಪೂರ್ಣ್ ವಿಕಾಸಾಕ್ ಹೆಂ ಉಪ್ಕಾರಾಕ್ ಪಡ್ಚೆಂ ನಾ. ಜೆದ್ನಾಂ ಹೊ ಸಾಂಖೊವ್ ಜಾತಾ, ತೆದ್ನಾಂ ಆಮ್ಚ್ಯೆ ಮಧೆಂ ಕೋಣ್‌ಂಚ್ ಊಂಚ್ ವಾ ಕೋಣ್‌ಂಚ್ ಲ್ಹಾನ್ ಮ್ಹಳ್ಯೊ ಭೇಧ್ ಆಸ್ಚ್ಯೊನಾ. ಕಿತ್ಯಾಕ್ ಕೋಣ್‌ಯ್ ಊಂಚ್ ಸಾಹಿತಿ ಪಯ್ಲೊ ಖಾಲ್ತೊ ಆಸ್ತಾಚ್ ಆನಿ ಆಸಾಜಯ್‌ಚ್.

ಆತಾಂ ಉದೆಂವ್ಚೆಂ ಸವಾಲ್ ಫಕತ್ತ್ ಏಕ್ – ಹಾಂವ್ ಆನಿ ತುಂ ಖಂಚ್ಯಾ ಖಾಂಬ್ಯಾಕ್ ಸೆರ್ವತಾಂವ್?

[ಮಾಯ್ 2007]

ಆಮಿ ಮೊಡ್ತೆಲ್ಯಾಂ ಪಯ್ಕಿಂತ್ಲೆ ವಾ ಜೊಡ್ತೆಲ್ಯಾಂ ಪಯ್ಕಿಂತ್ಲೆ?

ಭುರ್ಗ್ಯಾಪಣಾರ್ ಆಯ್ಕಾಲ್ಲಿ ಅಕ್ಬರ್-ಬೀರ್‌ಬಲಾಚಿ ಏಕ್ ಕಾಣಿ ಉಡಾಸಾಕ್ ಯೆತಾ, ಏಕ್ ಪಾವ್ಟಿಂ ಹರ್ಯೆಂಚ್ಯಾಕೀ ತಡವ್ ಕರ್ನ್ ಆಸ್ತಾನಾಕ್ ಆಯಿಲ್ಲ್ಯಾ ಬೀರ್‌ಬಲಾಕ್ ಪಳೆವ್ನ್ ಅಕ್ಭರ್ ರಾಗಾರ್ ಜಾವ್ನ್ ಸವಾಲ್ ಕರ್ತಾ;

"ಕಿತ್ಯಾಕ್ ಬೀರ್‌ಬಲ್ ತುಂ ಇತ್ಲೊ ತಡವ್ ಕರ್ನ್ ಆಯ್ಲೊಯ್?"

ಬೀರ್‌ಬಲ್ ಜಾಪ್ ದೀವ್ನ್ ಮ್ಹಣಾಲೊ "ವಾಟೆರ್ ಏಕ್ ಭುರ್ಗೊ ಕೊಬು ಜಾಯ್ ಮ್ಹಣೊನ್ ರಡ್ತಾಲೊ, ತಾಕಾ ಕೊಬು ದೀವ್ನ್ ಆಯ್ಲೊಂ ದೆಕುನ್ ತಡವ್ ಜಾಲೊ"

"ಕಿತೆಂ? ಕೊಬು ದೀಂವ್ಕ್ ಇತ್ಲೊ ತಡವ್? ಕಿತೆಂ ಕೊಬು ಹಾಡುಂಕ್ ತುಂ ಸರ್ಗಾಕ್ ವಚೊನ್ ಆಯ್ಲೊಯ್?"

"ನಾ.. ಕೊಬು ತ್ಯಾ ಭುರ್ಗ್ಯಾಲಾಗಿಂಚ್ ಆಸ್ಲೊ"

"ಕಿತೆಂ?.. ಭುರ್ಗ್ಯಾ ಲಾಗಿಂ ಕೊಬು ಆಸೊನ್ ಭುರ್ಗೊ ಕಿತ್ಯಾಕ್ ತುಜೆಲಾಗಿಂ ಕೊಬು ವಿಚಾರಿಲಾಗ್ಲೊ?"

"ತಶೆಂ ನ್ಹಯ್... ಭುರ್ಗ್ಯಾಕ್ ತೊ ಕೊಬು ದೋನ್ ಕುಡ್ಕೆ ಕರ್ನ್ ದೀ ಮ್ಹಣಾಲೊ, ಹಾವೆಂ ತಶೆಂಚ್ ಕೆಲೊ, ಉಪ್ರಾಂತ್ ಭುರ್ಗೊ ದೋನ್ ಆಸ್ಚೆ ಚ್ಯಾರ್ ಕುಡ್ಕೆ ಕರ್ನ್ ದೀ ಮ್ಹಣಾಲಾಗ್ಲೊ. ಹಾವೆಂ ತಶೆಂಚ್ ಚಾರ್ ಕುಡ್ಕೆ ಕರ್ನ್ ದಿಲೊ, ಭುರ್ಗೊ ಚ್ಯಾರ್ ಕುಡ್ಕೆ ಆಸ್ಚೆ ಆಟ್ ಕುಡ್ಕೆ ಕರ್ನ್ ದೀಂವ್ಕ್ ಸಳ್ ಕರಿಲಾಗ್ಲೊ, ಹಾವೆಂ ತಶೆಂಚ್ ಆಟ್ ಕುಡ್ಕೆ ಕರ್ನ್ ದಿತಾನಾ, ಭುರ್ಗೊ ಪರತ್ ರಡ್ಲೊ - ಅಪ್ಣಾಕ್ ಆಟ್ ಕುಡ್ಕೆ ಆಸ್ಚೆ ಸೊಳಾ ಕುಡ್ಕೆ ಕರ್ನ್ ದೀ ಮ್ಹಣೊನ್..." ಬೀರ್‌ಬಲ್ ಅಕ್ಭರಾಕ್ ಸಮ್ಜಾಯ್ಲಾಗ್ಲೊ.

"ಹುಂ.. ತುವೆಂ ಸಾಂಗ್ಚೆಂ ಸತ್‌ಚ್ ಮ್ಹಣ್ ಚಿಂತ್ಯಾಂ.. ಪುಣ್ ಇತ್ಲೆ ಕುಡ್ಕೆ ಕರುಂಕ್ ತುಕಾ ಕಿತ್ಲೊ ವೇಳ್ ಜಾಯ್?"

"ಉಪ್ರಾಂತ್ ಆಯ್ಕ್.. ಸೊಳಾ ಕುಡ್ಕೆ ಕರ್ಥಚ್ ಭುರ್ಗೊ ಪರತ್ ರಡಾಲಾಗ್ಲೊ.. ಮ್ಹಾಕಾ ಇತ್ಲೆ ಕುಡ್ಕೆ ನಾಕಾತ್ - ಮ್ಹಾಕಾ ಪಯ್ಲೆಂಚೆಪರಿಂಚ್ ಏಕ್ ಕೊಬು ಕರ್ನ್ ದೀ ಮ್ಹಣ್.."

ಹ್ಯಾ ಕಾಣ್ಯೆಕ್ ಆನಿ ಆಮ್ಚ್ಯಾ ಪ್ರಸ್ತುತ್ ಕೊಂಕ್ಣಿ ಸಮಾಜೆಕ್ ಲಾಗ್ಸಿಲೊ ಸಂಬಂಧ್ ಆಸಾ. ವ್ಹಯ್!. ನ್ಹಯ್ ಹಾಂಗಾ ಕೊಣ್ ಬೀರ್‌ಬಲ್ ಆನಿ ಕೊಣ್ ಅಕ್ಭರ್ ಮ್ಹಣ್ ಸಾಂಗ್ಚೊ ಮ್ಹಜೊ ಇರಾದೊ.

ಆಮ್ಚ್ಯಾ ದೀಸ್ಪಡ್ತ್ಯಾ ಜಿಣ್ಯೆಂತ್ ಆಮಿ ಸಭಾರ್ ಪಾವ್ಟಿಂ ಸಂತೊಸ್ ಪವ್ತಾಂವ್ ತಶೆಂಚ್ ನಿರಾಸ್ ಪಾವ್ತಾಂವ್. ಸಂತೊಸ್ ಪಾವ್ತಾನಾ ಹಾಸ್ತಾಂವ್ ಆನಿ ನಿರಾಶಿ ಜಾತಾನಾ ದುರ್ಸ್ತಾಂವ್. ಹೆಂ ಮನ್ಶ್ಯಾ ಸಂಯ್ಬ್. ಪುಣ್ ಜೆದ್ನಾಂ ನಿರಾಶಿ ಜಾಲ್ಲೆವೆಳಾರ್ ಆಮಿಂ ಆಮ್ಚ್ಯಾ ನಿರಾಸೆಕ್ ಕಿತೆಂ ಕಾರಾಣ್ ಮ್ಹಣ್ ಚಿಂತ್ಲಾಂ ವಾ ಚಿಂತಾಂವ್?

ವ್ಹಯ್! ಜಾಣಾ – ಹ್ಯಾ ಸಂಸಾರಾಂತ್ ಆಮಿ ಚಂದ್ರಾಕ್ ಕಶೆಂ ಉಡ್ಚೆಂ, ಸಾಗೊರಾಚೆ ಉದಾಕ್ ಕಶೆಂ ಅಂಬೊಟ್ ಕರ್ಚೆಂ? ಸುರ್ಯಾಚ್ಯಾ ವೊತಾಕ್ ಕಶೆಂ ಕಾಳೆಂ ಕರ್ಚೆಂ ಹಾ ಸಂಗ್ತ್ಯಾಂಚೆರ್ ಕಿತ್ಲೆಂಯ್ ಚಿಂತುಂಕ್ ಸಕ್ತಾಂವ್, ಪುಣ್ ಆಮ್ಚ್ಯಾ ಮತಿಚೆಂ ಚಿಂತಾಪ ಕಿತ್ಲೆಂ ಉಂಚಾಯೆರ್ ಆಸಾ, ಕಿತ್ಲೆಂ ಗುಂಡಾಯೆರ್ ಆಸಾ ಮ್ಹಳ್ಳೆಂ ಚಿಂತುಂಕ್ ಸಕಾನಾಂವ್ ಆಮಿಂ ಕೊಣಾಯ್ಕಯೀ ಜಾಂವ್ ಪುಣ್ ಹೆರಾಂಕ್ ಮೆಜುಂಕ್ ಸಕ್ತಾಂವ್, ಸಕಾನಾಂವ ತರ್ ಆಮ್ಕಾಂ ಮಾಪುಂಕ್. ಅಶೆಂ ಕಿತ್ಯಾಕ್?

ಆಮಿಂ ಜಲ್ಮಾಲ್ಯೊ, ಜಿಯೆಂವ್ಚೊ ದೇಶ್ ಪ್ರಜಾಪ್ರಭುತ್ವಾಚೊ, ಹಾಂಗಾ ಆಮ್ಕಾ ಸ್ವತಂತ್ರ್‌ಪಣಿಂ ಚಿಂತುಂಕ್, ಅಭಿವ್ಯಕ್ತ್ ಕರುಂಕ್ ಸ್ವತಂತ್ರ್ ಆಸಾ ಶಿವಾಯ್ ಕಶೇಂಯ ಚಿಂತುಂಕ್ ವಾ ಅಭಿವ್ಯಕ್ತ್ ಕರುಂಕ್ ನ್ಹಯ್. ಹ್ಯಾ ಗೊಂದೊಳಾ ಮಧೆಂ ಶಿರ್ಕಲ್ಲಿಂ ಆಮಿ ಆಜ್ ಎಕಾ ಅಸಲ್ಯಾ ಪರಿಗತೆಂತ್ ಜಿಯೆತಾಂವ್ ಮ್ಹಳ್ಯಾರ್ – ಆಮ್ಚ್ಯಾ ದೀಸ್ಪಡ್ತ್ಯಾ ಜಿಣ್ಯೆಕ ಆಮ್ಚೆಲಾಗಿಂ ಏಕ್ ದೋನ್ ನ್ಹಯ್, ಸಭಾರ್ ಮುಖಾಂ ಗರ್ಜ್ ಪಡ್ತಾತ್. ಕಿತ್ಯಾಕ್ ಮ್ಹಳ್ಯಾ ಸಂಸಾರ್ ವಳ್ಕತಾ, ಮಾನ್ ದಿತಾ ಮುಖಾಂಕ್ ಮಾತ್ರ್ ಶಿವಾಯ್ ಭಿತರ್ ಆಸ್ಚೆಂ ಬರೆ ಯಾ ಸಾರೆಂ ಕೊಣಾಕ್ ಪಡೊನ್ ಗೆಲಾಂ?

ಆಮ್ಚ್ಯಾ ಸಮಾಜೆಂತ್ ಇತ್ಲಿಂ ಸರ್ವ್ ಸಂಘಟನಾಂ ಆಸಾತ್, ಸಂಘ್‌ಸಂಸ್ಥೆ ಆಸಾತ ಎಕ್ತಾರ್ ಆಸಾತ್. ಆಮ್ಚೆಪಯ್ಕಿ ಕಿತ್ಲೆ ಅಧ್ಯಕ್ಶ್, ಮಾಜಿ ಅಧ್ಯಕ್ಶ್, ಕಾರ್ಯದರ್ಶಿ, ಖಜಾಂಚ ಸಂಚಾಲಕ್, ನಿರ್ದೇಶಕ್, ಸಲ್ಹಾದಾರ್, ಮಾರ್ಗ್‌ದರ್ಶಕ್, ವಾವ್ರಾಡಿ ಆಸಾತ್? ಥೊಡೆ ಎಕಾಚ್ಯಾಕ ಚಡ್ ಸಂಘ್‌ಸಂಸ್ಥ್ಯಾಂನಿ ಹುದ್ದೆದಾರ್. ಇತ್ಲೆ ಸರ್ವ್ ಆಮ್ಚೆಮಧೆಂ, ಆಮ್ಚೆ ಭಂವ್ತೊಣಿ ಆಸೊನ್‌ಯೀ. ಆಮಿಂ ಕೆಲ್ಲ್ಯಾ ವಾ ಕರ್ಚ್ಯಾ ಕಾಮಾಂನಿ ಆಮ್ಕಾಂ ಕಿತ್ಲೆಂ ಸಮಧಾನ್ ಆಸಾ

ಆಮಿಂ ಹಿಪ್ರೊಕ್ರೆತ್ ಸಂಸ್ರಾಂತ್ ಹಿಪ್ರೊಕ್ರೆತ್ ಜಿಣಿ ಜಿಯೆವ್ನ್ ಆಸಾಂವ್ ದೆಕುನ್ ಆಪ ಸಮಾಜ್ ಸೆವಾ ಕರ್ಚಿ ಮ್ಹಣ್ತಾಂವ್ ತರ್‌ಯೀ ಆಮ್ಕಾಂ ಸಮಾಜ್ ಮ್ಹಳ್ಯಾರ್ ಕಿತೆಂ ಮ್ಹಣ ಕಳಿತ್ ನಾ. ಆಮಿ ಕೊಂಕ್ಣಿ ಸೆವಾ/ವಾವ್ರ್ ಕರ್ತಾಂವ್ ಮ್ಹಣ್ತಾಂವ್ ಪುಣ್ ಆಮ್ಚ್ಯಾ ಕೊಂ ಮೊಗಾಂತ್ ಭರ್ಲ್ಯಾ ಮೊಸೂರ್ ಆನಿ ಕುಸಡಾಯ್ ಮಾತ್ರ್.

ಜಾಂವ್ಕ್ ಪುರೊ ಆಮಿಂ ಪಾಂಚ್, ಧಾ, ಪಂದ್ರಾ, ವೀಸ್, ಪನ್ನಾಸ್ ವರ್ಸಾಂ ಸಮಾಜ್ ಸೆವಾ ಕೆಲ್ಯಾ, ಕೊಣಾ ಕೊಣಾಕ್ ಆಪವ್ನ್ ಹಾಡ್ನ್ ಮಾನ್ ಸಮ್ಮಾನ್ ಕರಯ್ ಪುಲಾಂ ಫಳಾಂ ದಿಲ್ಯಾಂತ್, ಗುಡೆ ಪರ್ತಿಲ್ಯಾತ್, ಫೊಂಡ್ ಪುರ್ಲ್ಯಾತ್ – ಪುಣ್ ಮುಳಾವೆ ಏಕ್ ಸವಾಲ್ ಹಾಂಗಾ ಉಬ್ಜತಾ;

"ಹ್ಯಾ ಧಾ,ವೀಸ್, ತೀಸ್, ವಾ ಪನ್ನಾಸ್ ವರ್ಸಾಂನಿ, ಆಮಿಂ ಕಿತ್ಲೆಶ್ಯಾ ಗರಿಬಾಂಚ ರುದಾನ್ ಆಯ್ಕಲಾಂ? ಕಿತ್ಲೆಶಿಂ ಪಾಕಿಂ ಉಭಾರ್ಲ್ಯಾಂತ್? ಕಿತ್ಲೆಶ್ಯಾ ಬೆಕಾರಿಂಕ್ ಕಾಮ್ ಮೆಳಾ ಕೆಲಾಂ? ಕಿತ್ಲ್ಯಾ ಪಿಡೆಸ್ತಾಂಕ್ ಕುಮೊಕ್ ದಿಲ್ಯಾ?"

ಮಾಫ್ ಕರಾ, ಹಾವೆಂ ಸಾಂಗ್ಚೊ ಇರಾದೊ, ಆಮಿಂ ಹುದ್ದೇದಾರ್ ಜಾಂವ್ಚೆಂ ಪಾದ್ರಿ ಮಾದ್ರಿಂಚಿಂ ಕಾಮಾಂ ಕರುಂಕ್ ನ್ಹಯ್ ಮ್ಹಣ್ ಚಿಂತೆಲ್ಯಾಂನಿ 'ಹಿಂ ಕಾಮಾಂ ಪಾದ್ರಿ ಮಾದ್ರಿಂಚಿ ಮಾತ್ರ್?' ಮ್ಹಳ್ಳೆಂ ಸವಾಲ್. ಆಮಿಂ ಆಮ್ಚ್ಯಾ ಫಿರ್ಗಜೆಂನಿ ಜಾಯ್ತಿಂ ಭಾಂದ ಭಾಂದ್ಲ್ಯಾಂತ್ ವಾ ಆಸ್ಚಿಂ ಭಾಂದ್ಪಾಂ ಪರ್ತುನ್ ಅನಿಕ್‌ಯೀ ವ್ಹಡ್ ಭಾಂದ ಭಾಂದಯ್ಲ್ಯಾಂತ್ ಆಸೊಂಕ್ ಪುರೊ. ಪತ್ರಾಂ-ಸಾಯ್ಪಾಂನಿ ಆಮ್ಚಿ ರಂಗಾಳ್ ತಸ್ವೀ

ಸದಾಂಯ್ ಯೆತಾ ಜಾಂವ್ಕ್ ಪುರೊ. ಪುಣ್ ಆಮಿಂ ಕಿತ್ಲಿಂ ಸಾಧನಾಂ ಕೆಲ್ಯಾರ್‌ಯೀ, ಜೆದ್ನಾಂ ಪಾಸೊನ್ ಆಮ್ಚ್ಯಾ ಕಾನಾಂಕ್ ಆಮ್ಚ್ಯಾ ಸಮಾಜೆಂತ್ಲ್ಯಾ ಲ್ಹಾನಾಂಚಿ ಅಸ್ಕತ್ ಬೋಬ್ ಆಯ್ಕನಾಂಗೀ, ಜೆದ್ನಾಂ ಆಮ್ಚ್ಯಾ ದೊಳ್ಯಾಂಕ್ ಆಮ್ಚ್ಯಾ ಸಮಾಜೆಂತ್ಲಿಂ ವಿಣ್ಗಿಂ ದಿಸಾನಾಂತ್‌ಗೀ, ತಿತ್ತುನ್ ಪರ್ಯಾಂತ್ ಆಮಿಂ ಖಂಚ್ಯಾಯ್ ಸಂಘ್‌ಸಂಸ್ಥ್ಯಾಕ್ ಫಾವೊ ಜಾಲ್ಲಿಂ ನ್ಹಯ್.

ಮದರ್ ತೆರೆಜಾಚ್ಯಾ ಉತ್ರಾಂನಿ ಸಾಂಗ್ಚೆಂ ತರ್ "ಆಯ್ಚ್ಯಾ ಸಮಾಜೆಂತ್ ವ್ಹಡ್ಲಿ ಭುಕ್, ಖಾಣಾಚಿ ನ್ಹಯ್, ಆಮಿಂ ಕೊಣಾಕ್‌ಚ್ ನಾಕಾ ಜಾಲ್ಲಿಂ ಮ್ಹಳ್ಳೆಂ ಚಿಂತಾಪ್". "ಆಜ್‌ಕಾಲ್ ಮನಿಸ್ ಮೊಗಾಕ್ ಭುಕೆಲಾ, ಸಮಾಜೆಂತ್ ಸೆಜ್‌ಸಾಂಬಾರ್ ಮ್ಹಳ್ಳೆಂ ಚಿಂತಾಪ್ ಉಣೆಂ ಜಾಲಾಂ, ಸೆಜಾರಿಂ ಎಕಾಮೆಕಾ ಆಧಾರ್ ಜಾಂವ್ಚ್ಯಾಕೀ ಮೊಸ್ರಾನ್ ಪೆಟ್ಲ್ಯಾಂತ್, ಕುಟ್ಮಾಂತ್ ದುಡು ಕರ್ಚ್ಯಾ ಧಾಂವ್ಣೆಂತ್ ಎಕಾಮೆಕಾ ಖಾತಿರ್ ವೇಳ್ ನಾ". ಹಿ ಭುಕ್ ನ್ಹಯ್?

ಹ್ಯಾ ಪರಿಗತೆಕ್ ಸುಧ್ರಾಂವ್ಕ್ ಆಮಿ ಕಿತ್ಲೆ 'ಆಮ್ಚ್ಯಾ ಬಾಪಾ, ನಮಾನ್ ಮರಿಯೆ, ಆನಂದ್ ಬಾಪಾ' ಭೆಟಯ್ಜಾಯ್? ಕಿತ್ಲಿಂ ಭಾಗೆವಂತ್ ವೊರಾಂ ಕರಿಜಾಯ್? ಕಿತ್ಲಿಂ ಪಾನಾಂ ವಾಂಜೆಲ್ ವಾಚಿಜಾಯ್? ಹ್ಯಾ ಸವಾಲಾಂಕ್ ಖಂಯ್ ಆಸಾ ಜವಾಬ್?

ಆಮ್ಚ್ಯಾ ಕೊಂಕ್ಣಿ ಸಮಾಜೆಂತ್ ಇತ್ಲೆಂ ಸರ್ವ್ ಆಸೊನ್‌ಯೀ ಆಮ್ಚೆ ಮುಳಾವೆ ಶೆವ್ರೊಟ್ ಹಾಲ್ತಾತ್, ಆಮ್ಚೆಂ ದಾಕ್ಡ್ಯಾಂಚೆಂ ಸಂಚಾಲನ್ ಸಯ್ತ್ ಎಕಾ ಮಾರಾಕ್ ಥರ್ಥರೊನ್ ಕಾಂಪ್ತಾ. ಸರ್ವ್ ಜಾಗ್ಯಾಂನಿ ಬಂಡ್ವಾಳ್‌ಶಾಹಿ ಚಿಂತಾಪ್ ರಾಜ್ ಕರ್ತಾ. ಜೆದೊಳ್ ಪರ್ಯಾಂತ್ ಅಪ್ಲೆಂ ಚಲ್ತಾ ತೆದೊಳ್ ಪರ್ಯಾಂತ್ ಆಮ್ಚಿ ಸೆವಾ, ಜೆದ್ನಾಂ ಆಮ್ಚಿ ದಾಳ್ ಶಿಜಾನಾ, ತವಳ್ ಆಮಿಂ ತೆಂ ಸಂಚಾಲನ್ ಫುಟಂವ್ಕ್ ಪಾಟಿಂ ಸರಾನಾಂವ್. ಆಮ್ಚೊ ಇರಾದೊ ಹುದ್ದೊ, ಅಧಿಕಾರ್, ನಾಂವ್ ಶಿವಾಯ್ ಕಾಮಾಂ ನ್ಹಯ್. ದೆಕುನ್ ಏಕ್ ಸಂಚಾಲನ್ ಆಸ್ಚೆಂ ದೋನ್ ಕುಡ್ಕೆ ಕರ್ತಾಂವ್, ದೋನ್ ಆಸ್ಚಿಂ ಚ್ಯಾರ್, ಚ್ಯಾರ್ ಆಸ್ಚಿಂ ಆಟ್, ಆಟ್ ಆಸ್ಚಿಂ ಸೊಳಾ.. ಭಿಲ್ಕುಲ್ ವಯ್ಲ್ಯಾ ಅಕ್ಭರ್ ಬೀರ್‌ಬಲಾಚ್ಯಾ ಕಾಣ್ಯೆಂತ್ ಆಸ್ಚೆಪರಿಂ. ದೆಕುನ್ ಆಮ್ಚ್ಯಾ ಸಮಾಜೆಂತ್ಲೆಂ ನಾಗ್ಡೆಂ ಸತ್ ಭೋವ್ ವಿದ್ರೂಪ್ ಜಾವ್ನ್ ಆಮ್ಕಾಂ ದಿಸ್ತಾ;

"ಆಮ್ಚ್ಯಾ ಸಮಾಜೆಂತ್ ಎಕಾಕ್ ದೋನ್, ದೊನಾಕ್ ಚ್ಯಾರ್ ಆನಿ ಚ್ಯಾರಾಂಕ್ ಹಜಾರಾಂಚೆ ಹಜಾರ್ ಕುಡ್ಕೆ ತರ್ನ್, ಹ್ಯಾ ಚುರಾಂಚೆಂ ತಿರ್ಕುಟ್ ಕರ್ಚಿ ಕಲಾ ಆಮ್ಕಾಂ ಹರ್ಯೆಕ್ಲ್ಯಾಂಚ್ಯಾ ರಗ್ತಾಂತ್ ಭರೊನ್ ಗೆಲ್ಯಾ, ಕಿತೆಂಯ್ ನಾ ತರ್ ಹ್ಯಾ ತಿರ್ಕುಟ್ಯಾಂಕ್ ಲಾಗಿಂ ಜೊಡುಂಕ್ ಸಕ್ತೆಲೆ"

ಅಶೆಂ ಮ್ಹಣೊನ್ ಅಪ್ಲ್ಯಾ ಸ್ವ–ಫಾಯ್ದ್ಯಾಕ್ ಅಸಲ್ಯಾ ತಿರ್ಕುಟ್ಯಾಂಕ್ ಲಾಗಿಂ ಹಾಡ್ನ್ ಎಕಾ ಸತ್ರೆಪಂದಾ ಹಾಡ್ಲೆಂ ಮ್ಹಣ್ ಸಂಸ್ರಾಕಾ ಹರ್ಧಿಂ ಪೆಟ್ಚಿಂ ಕಾಂಯ್ ಉಣಿಂ ನಾಂತ್. ಜೆದ್ನಾಂ ಪರ್ಯಾಂತ್, ಆಮ್ಕಾಂ, ಆಮ್ಚ್ಯಾಂಕ್, ಆಮ್ಕಾಂ ಹರ್ಸಿತೆಲ್ಯಾಂಚೆಂ ಬೊಳ್ಕಿಂ ಭರ್ತಾ, ಮಾನ್ ಸಮ್ಮಾನ್ ಮೆಳ್ತಾ, ಪ್ರಶಸ್ತ್ಯೊ ಭಿರುದೊ ಮೆಳ್ತಾತ್, ತೆದೊಳ್ ಪರ್ಯಾಂತ್ ಆಮಿ ಹ್ಯಾ ತಿರ್ಕುಟ್ಯಾಂಕ್ ಕೊಬಾಪರಿಂ ಕಿತ್ಲೆ ಪಾವ್ಟಿಂ ಗಾಣ್ಯಾಕ್ ದೀಂವ್ಕ್‌ಯೀ ತಯಾರ್.

ಆತಾಂ ಸಂಸಾರಾಕ್ ಬೋಟ್ ಜೊಕ್ಚ್ಯಾಧಿಂ ಆಮಿಂ (ಹಾಂವ್ ಆನಿ ತುಂ) ಏಕ್ ಸವಾಲ್ ಆಮ್ಕಾಂಚ್ ವಿಚಾರ್ಯಾಂಗಿ?

"ಆಮಿಂ ಹ್ಯಾ ಪರಿಗತೆಂತ್ ಮೊಡ್ತೆಲ್ಯಾಂಚಾ *(Break)* ಪಂಗ್ತೆರ್ ಆಸಾಂವ್ ವಾ ಜೊಡ್ತೆಲ್ಯಾಂಚ್ಯಾ *(Unite)* ಪಂಗ್ತೆರ್ ಆಸಾಂವ್?"

[ಜ್ಯೂನ್ 2007]

ಕೊಂಕ್ಣಿ ಆವಯ್ ಕೊಣಾಗೆರ್ ಆಸಾ?

ಮ್ಹಜ್ಯಾ ತಾಂಕಿಚೊ ಕಾಂಯ್ ಇಲ್ಲೊ ಚಿಲ್ಲರ್ ಕೊಂಕ್ಣಿ ಸಾಹಿತಿಕ್ ವಾವ್ರ್ ಸುರು ಕೆಲ್ಲೆಥಾವ್ನ್ ಆಯ್ಕೊನ್ ಆಯ್ಲಾಂ 'ಕೊಂಕ್ಣಿ ಆವಯ್ಚಿ ಸೆವಾ' ಮ್ಹಣೊನ್. ತರ್‌ಯೀ 'ತಿ ಆವಯ್' ಕೊಣಾಗೆರ್ ಆನಿ ಖಂಯ್ಚ್ಯಾ ಗಾಂವಾಂತ್ ಆಸಾ ಮ್ಹಳ್ಳೆಂ ಅಜೂನ್ ಸೊಧುನ್ ಆಸಾಂ.

ಕೊಂಕ್ಣಿ ಸಂಸಾರಾಂತ್ ಕಿತೆಂ ಉಣೆಂ ಆಸ್ಲ್ಯಾರ್‌ಯೀ, ಕೊಂಕ್ಣಿ ಕೊಂಕ್ಣಿ ಮ್ಹಣ್ ಪರ್ಗಟ್ ರಿತಿರ್ ಹರ್ಧೆಂ ಪೆಟುನ್ ಅಪ್ಲ್ಯಾ ಘರಾಂನಿ ಫಿರ್ಂಗಿ ಸಂಸ್ಕೃತಿ, ಫಿರ್ಂಗಿ ಆಚಾರ್ ವಿಚಾರಾಂಚೆ ಗುಲಾಮ್ ಜಾವ್ನ್ ಜಿಯೆಂವ್ಚೆ ಹಿಪೊಕ್ರೆತ್, ಆನಿ ಫುಂಕ್ಯಾಚೆ ಶಿಫಾರಸ್ ಉಚಾರ್ಚೆ ಮಾತ್ರ್ ಯಥೇಶ್ಟ್ ಮಾಪಾನ್ ಆಸಾತ್. ವ್ಹಾ! ತುವೆಂ ಭಾರಿ ಬರೆಂ ಕಾಮ್ ಕೆಲೆಂಯ್ (ಗುಡೆ/ದೊಂಗೊರ್ ಪರ್ತಿಲೆಯ್ ವಾ ಫಂಡ್/ದರ್ಯೆ ಪುರ್ಲೆಯ್), ಕೊಂಕ್ಣಿ ಆವಯ್ಚಿ ಸೆವಾ ಕರುನ್ ತಿಕಾ ಗ್ರೇಸ್ತ್ ಕೆಲೆಂಯ್, ತುಜಿ ಸೆವಾ ಅಶಿಚ್ಚ್ ಮುಖಾರುನ್ ವ್ಹರ್ ಮ್ಹಣ್ ಶಿಫಾರಸ್ ಉಚಾರ್ಚೆ, ನಿಜಾಯ್ಕೀ ಕಾಂಯ್ ಅಸಲ್ಯಾಚ್ ಕೊಂಕ್ಣಿ ವಾವ್ರಾಕ್ ಕಾಂಯ್ ಏಕ್ ರುಪಯ್ ಕುಮೊಕ್ ಕರ್ಶಿಗೀ ಮ್ಹಳ್ಳೆಂ ಸವಾಲ್ ವಿಚಾರ್ಲೆಂ ತರ್ ಪಣಾಂದೆ ಪದ್ರಾಡ್. ಮಾಗಿರ್ ಹಾಂಕಾ ದಿಸಾಚೆಂ ಚುಡಿ ಘೆವ್ನ್ ಸೊಧುಂಕ್ ಗೆಲ್ಯಾರ್‌ಯೀ ಮೆಳ್ಚಿಂನಾಂತ್. ಆಸೊಂ! ಹ್ಯಾ ಸಂಸಾರಾಂತ್ ಇತ್ಲ್ಯಾ ಸರ್ವ್ ಪಿಡೆಂತ್ ಮನಿಸ್ ವಳ್ವಳ್ತಾನಾ ಹಿ ಏಕ್ ಪಿಡಾಯ್ ತಾಂಚೆಮಧೆಂ ಸೊಭೊಂದಿ.

ಮ್ಹಜ್ಯಾ ಮತಿಂಕ್ ಖಾಂತಂವ್ಚೆಂ ಸವಾಲ್ ಇತ್ಲೆಂಚ್ – ಕೊಂಕ್ಣಿ ಆವಯ್ ಕೊಣಾಗೆರ್ ಆಸಾ? ಕೊಣ್ ತಿಕಾ ಪೊಸ್ತಾ? ಕೊಣ್ ತಿಚೆ ಸ್ವತಾಚೆ ಪೂತ್ ಆನಿ ಕೊಣ್ ಪೊಸ್ಕೆ ಪೂತ್? ಆನಿ ಖಂಚ್ಯಾ ಗಾಂವಾಂತ್ ತಿ ವಸ್ತಿ ಕರ್ನ್ ಆಸಾ? ಮ್ಹಳ್ಳೆಂ.

ಪುಣ್ ತಾಚ್ಯಾಧಿಂ ಹೆಂ ಸವಾಲ್ ಕಿತ್ಲೆಂ ವಾಜ್ಬಿ ಮ್ಹಳ್ಯಾಚೆರ್ ಎಕೊಡೊ ನಿಯಾಳ್ ಕರ್ಯಾಂ;

ಆಜ್ ಆಮ್ಚೊ ದೇಸ್ ಎಕಾ ಭಿರಾಂಕುಳ್ ಸ್ಥಿತೆಕ್ ಫುಡ್ ಕರುನ್ ಆಸಾ, ಸಮಾಜೆಚ್ಯಾ ಹರ್ಯೆಕಾ ವರ್ಗಾಂತ್ ಶಾಂತಿ ಸಮಧಾನ್ ಉಣಿ ಜಾವ್ನ್ ಆಯ್ಲ್ಯಾ. ಖಂಚೊಯ್ ದೇವ್ ಖಂಚೊಚ್ ಧರ್ಮ್ ವಾ ಖಂಚಿಚ್ ಜಾತ್ ಮನ್ಶ್ಯಾಕ್ 'ಸಂಯಮಾನ್' ಜಿಯೆಂವ್ಕ್ ಸೊಡಿನಾ ಜಾಲ್ಯಾ. ಮನಿಸ್ ದಿಸಾನ್ ದೀಸ್ ಲಾಚಾರ್ ಜಾಲಾ. ಜಾಂವ್ಕ್ ಪುರೊ ಆಮ್ಚೊ ದೇಸ್ ಸಂಸಾರಾಂತ್ ಆಸ್ಚ್ಯಾ ಚಡ್ ಭರ್ವಶ್ಯಾಚ್ಯಾ ದೇಶಾಂ ಪಯ್ಕಿಂತ್ ಏಕ್. ಆಸೊಂಕ್ ಪುರೊ ಆಮ್ಚ್ಯಾ ದೇಶಾಚಿ ಆರ್ಥಿಕ್ ಪರಿಗತ್ ಭೋವ್ ಬರಿ ಆಸಾ. ಜಾಂವ್ಕ್ ಪುರೊ ಸೆನ್ಸೆಕ್ಸ್ ಪಂದ್ರಾ ಹಜಾರಾಂಕ್ ಪಾಂವ್ಚ್ಯಾರ್ ಆಸಾ. ಜಾಂವ್ಕ್ ಪುರೊ ಆಮ್ಚ್ಯಾ ದೇಸಾನ್ ಸೋಫ್ಟ್‌ವೇರ್ ತಾಂತ್ರಿಕತೆಂತ್ ಸಂಸ್ರಾಕ್ ವಾಟ್ ಧಾಖಯ್ಲ್ಯಾ – ಪುಣ್ ವ್ಯತಿರಿಕ್ತ್ ಜಾವ್ನ್ ಆಮಿ ತಿತ್ಲಿಂಚ್ ದೆಧೆಸ್ಪೂರ್ ಜಾವ್ನ್ ಜಿಯೆತಾಂವ್. ಆಮ್ಚ್ಯಾ ಸಮಾಜೆಂತ್ ಜಾತಿಚಾ ನಿಬಾನ್ ಮನಿಸ್ ಮನ್ಶ್ಯಾಕ್ ಖಾತಾ, ಎಕಾಮೆಕಾಚೆಂ ರಗಾತ್ ಪಿಯೆತಾ ಆನಿ ತ್ಯಾ ರಗ್ತಾನ್ ನ್ಹಾತಾ. ತರ್‌ಯೀ ತಿ ತಾನ್ ಭಾಗಾನಾ. ಹ್ಯಾ ಮಧೆಂ ಖಬ್ರಾಂ ಮಾಧ್ಯಮಾಂ ಅಪಾಪ್ಲ್ಯಾ ಖಾಸ್ಗಿ ಚಾನೆಲಾಂಚಾ

ರಾಶಿವಾಯ್ ಹೆರ್ ಸಂಗ್ತ್ಯಾಂಕ್ ಗಮನ್ ದೀನಾಂತ್, ದೆಕುನ್ ಎಕಾ ದಿಸಾ ಅಟ್ಟಾಂಗ್
ಂಗ್ ಮ್ಹಣ್ ಎಕ್ಲ್ಯಾಕ್ ತಾಚಾ ಸಂತಾನ್ ಕುಟ್ಮಾಚೆರ್ ಕರಿ ಪುಸ್ಚಿಂ ಮಾಧ್ಯಮಾಂ
ದಿಸಾ ತಿ ಕರಿ ಪುಸುನ್ ತಾಕಾ ಭಾಗೆವಂತ್ ಮ್ಹಣ್ ವ್ಹೊಲಾವ್ನ್ ತಾಕಾ ಜಿವೊ
ತ್‌ಚ್ ಕರ್ತಾನಾ – ಹೊ ತಮಾಸೊ ಪಳೆಂವ್ಚೊ ಸಾದೊ ಅಮಾಯಕ್ ಲೋಕ್ ಖರೊಚ್
ಫ್ ಜಾವ್ನ್ ಜಿಯೆತಾ.

ಖಂಯ್ ಆಸಾ ಆಮ್ಚ್ಯಾ ಧರ್ಮಾಚಿಂ ಮುಳಾವಿಂ ಸತಾಂ? ಭುರ್ಗ್ಯಾಪಣಾರ್ ಇಸ್ಕೊಲಾಂತ್
ಕೊನ್ ಆಯಿಲ್ಲೆ 'ಮೋಗ್, ಅಹಿಂಸಾ, ತ್ಯಾಗ್, ಸಂಯಮ್' ಫಕತ್ತ್ ಬುಕಾಂನಿ 'ಸಬ್ಧ್'
ತ್ರ್ ಜಾವ್ನ್ ಉರ್ಲ್ಯಾತ್? ವಾ ಪುಡೆಂ ಹ್ಯಾ ಸಭ್ದಾಂಕ್ ನವೆ ಅರ್ಥ್ ಮೆಳೊಂಕ್‌ಯೀ
ೊ.

ಹ್ಯಾ ಪರಿಗತೆಂತ್ ದುರ್ಸೊಂಚ್ಯಾಧಿಂ ಆಮ್ಚೆಭಿತರ್ ಪಯ್ಲೆಂ ತಿಳ್ಚೆಂ ತರ್ – ಆಮ್ಚ್ಯಾ
ಮ್ಭಿತರ್ ಶೆಂಭೊರಾಂನಿ ಘಾಂಟೆ. ಕೊಣಾಚ್ಯಾ ಖಟ್ಟ್ಯಾಂತ್ ರಿಗೊನ್ ಗೆಲಾಂ –
ರ್ ಕೊಣಾಯ್ಕ್‌ಯೀ ಆಮಿ ಕನ್ವಡ್ತರ್ ಕರಿನ್ ತರ್ ಆಮಿ ಸಾಲ್ವಾರ್ ಜಾತಾಂವ್
. ದೆಕುನ್ ಕೊಣಾ ಕೊಣಾಕ್ ಪುಸ್ಲಾವ್ನ್ ಕೊಣಾ ಕೊಣಾಕ್ ಬನಾವ್ನ್, ತಾಂಕಾಂ
ಪರಿವರ್ಥನ್ ಕರುಂಕ್ ಲಾಗ್ಚೆ ಕೊಣ್‌ಗೀ ಆನಿ ಹಾಚೊ ಪರಿಣಾಮ್ ಭಗ್ಚೆ ಕೊಣ್‌ಗೀ.
ಪರಿವರ್ಥನ್ ಕಶೆಂ ಆಸಾಜಯ್? ಮದರ್ ತೆರೆಜಾಚಿ ಜಿಣಿ ಪಳೆವ್ನ್ ಕ್ರಿಸ್ತಾಂವ್
ಕ್ ಆಯಿಲ್ಲಿಂ ಹಿಂದ್ವಾಂ ಕಿತ್ಲಿಂ? ಪುಣ್ ಮದರ್ ತೆರೆಜಾನ್ ಕೊಣಾಕ್‌ಯೀ ಕಸಲೇಯ್
ರ್ ಪುಸ್ಲಾವ್ನ್ ಧರ್ಮ್ ಪರಿವರ್ಥನ್ ಕರುಂಕ್ ಕೆಲ್ಲೆಂ ಪ್ರೆತನ್ ಕೊಣೆಂಯ್ ಆಯ್ಕಲಾಂ?
ಪರಿವರ್ಥನ್ ಕಾರ್ಯರುಪಾಚೆಂ ಪ್ರೇರಣ್ *(Practical inspiration)* ದಿತಾ.
ಣ್‌ಯೀ ಮನಿಸ್ ವಾಯ್ಟಾ ಥಾವ್ನ್ ಬರ್ಯಾಕ್ ಪರ್ಥ್ತಾ ತರ್ ತೆಂ ಖಂಡಿತ್ ಜಾವ್ನ್
ಂಚ್. ಪುಣ್ ಆಮ್ಚಿ ಸಮಾಜ್ ತಸಲ್ಯಾಂಕ್ ಬರ್ಯಾನ್ ಜಿಯೆಂವ್ಕ್ ಸೊಡಿನಾ. ತಾಚೆಬದ್ಲಾಕ್
ಕ್ ಎಕಾ ಜೆವ್ಣಾಕ್ ಗತ್ ನಾಸ್ಚ್ಯಾಂಕ್ ಭಾಕ್ರಿ ದಿಂವ್ಚ್ಯಾಂಧಿಂ 'ತುಜೊ ಧರ್ಮ್ ಬದ್ಲಿ, ತುಕಾ
ವ್ಕ್ ಭಾಕ್ರಿ ದಿತಾಂ' ಮ್ಹಣ್ಚ್ಯಾಂಕ್ ಪಯ್ಲೆಂ ಧರ್ನ್ ತಾಂಚ್ಯಾ ಗಳ್ಯಾಕ್ ದಾಂತ್ಯಾಚೊ
ತೊರ್ ಬಾಂಧುನ್ ಗುಂಡ್ಯೆಕ್ ಲೊಟುನ್ ಘಾಲಿಜಾಯ್. ಪಯ್ಲೆಂ ಅಸಲ್ಯಾಂಕ್ ಕನ್ವಡ್ತರ್
ಗರ್ಜ್ ಆಸಾ.

ಧಾರ್ಮಿಕ್ ವಿಚಾರ್ ಸದ್ದ್ಯಾಕ್ ಬಗ್ಲೆನ್ ದವರ್ಯಾಂ, ಭಾಗೆವಂತ್ ಮನಿಸ್ ಮ್ಹಜೆರ್
ಧಿಂ ಹಾಂವೆಂ ಸಾಂಗೊಂಕ್ ಆಶೆಂವ್ಚೆಂ ಕಿತೆಂ ಮ್ಹಳ್ಳೆಂ ಪಳೆಯಾ; ಹೆಚ್ಚ್ ಪರಿಗತೆಂತ್
ಕೊಂಕ್ಣಿ ಕೊಂಕ್ಣಿ ಮ್ಹಣ್ ವೆವೆಗ್ಳೆ ಸರ್ಕಸ್ ಕರ್ತಾಂವ್. ಆಮಿಂಚ್ ಆಮ್ಕಾಂ ಅಭಿಶಿಕ್ತ್
ಯ್ ಮ್ಹಣ್ ಪಾಟೊಸಾರ್ ಚಡಯ್ಲಾಂ. ದೆಕುನ್ ಆಮ್ಚ್ಯಾ ವಠಾರಾಂತ್ ಕೊಣೆಂಯ್
ಕ್ಣೆಚಿ ಏಕ್ ಪುಸ್ಕಿ ಸೊಡಿಜಾಯ್ ತರ್‌ಯೀ, ಆಮ್ಚ್ಯಾ ಪರ್ವಣ್ಗೆನ್ ಮ್ಹಳ್ಳೆಂ ಚಿಂತಾಪ್
ಂ. ಆಮಿ ಸಾಂಗ್‌ಲ್ಲಿ ಅಮಾಸ್ ಆನಿ ಆಮಿ ವೊಪ್‌ಲ್ಲೊ ಪುನೊವ್. ಆಮ್ಚ್ಯಾ ವಟಾರಾಂತ್
ಮಾರ್ಜೊ ಉಂದಿರ್ ಸಯ್ತ್ ವಾಗ್ ಜಾತಾ. ದೆಕುನ್ ಆಮಿ ಕೆಲ್ಲಿ ಮಾತ್ರ್ ಸೆವಾ
ಂಚೆಂ ನಾಂವಾ ಖಾತಿರ್ ಮ್ಹಳ್ಳೆಂ ಮಾಲ್ದಿಸಾಂವ್ ಚಿಂತಾಪ್ ಆಮ್ಚ್ಯಾ ಕಟ್ಟ್ಯಾಂತ್
. ದೆಕುನ್ ಆಮ್ಚ್ಯಾ ವಟಾರಾಂತ್ ಆಮ್ಚೊಚ್ಚ್ ಕೊಂಕ್ಣಿ ವ್ಯಾರ್ ಆನಿ ಆಮ್ಚೊಚ್ಚ್ ಕೊಂಕ್ಣಿ
ಧೊ! ಹ್ಯಾ ಕುಸಾಟ್ ಚಿಂತ್ಪಾಕ್ ಲೊಕಾನ್ ಖಾಯ್ಸ್ ಕರ್ಚೆಂ ತರ್‌ಯೀ ಕಶೆಂ ಪಳೆಯಾ?

ಪಯ್ಲೆಂ ಅಸಲ್ಯಾ ಕೊಲ್ಯಾ ಖಾಸ್ತಾಂಚಾ ರಾಯಾಂಕ್ ಧರ್ನ್ ಖೊಟಾಯ್ಜಯ್. ಕೊಂಕ್ಣಿ ಕೊಂಕ್ಣಿ ಮ್ಹಣ್ ಪಾಟೊಸಾರ್ ಖರ್ತೈತೆಲ್ಯಾಂನಿ ಕೊಂಕ್ಣೈಕ್ ಕಿತೆಂ ದಿಲಾಂ ಮ್ಹಳ್ಳೆಂ ಪ್ರಾಮಾಣಿಕ್ ಸವಾಲ್ ಕೆಲೆಂ ಜಾಲ್ಯಾರ್ ಮಾತ್ರ್ ಕೊಂಕ್ಣೈಕ್ ಕಾಂಯ್ ಬರೆಂ ಜಾಯ್ತ್ ನಾಂವೇ ಹಿ ಕೊಂಕ್ಣಿ ಆಜಿಯೆಚ್ಯಾ 'ಮಾಂಡ್ ಕುರ್ವೊಣ್' ಕಾಣಿ ಜಾಂವ್ಚ್ಯಾಂತ್ ಮ್ಹಾಕಾ ತರ್‌ಯೀ ಕಾಂಯ್ ದುಭಾವ್ ನಾ.

ಸತ್ ಗಜಾಲ್ ಭೋವ್ ಅಡ್ಡೂಕ್ ದಿಸೊಂಕ್ ಪುರೊ – ಆಜ್ ಆಮ್ಚ್ಯಾ ಕೊಂಕ್ಣಿ ಸಮಾಜೆಂತ್ ಕೊಣೆಂಯ್ ಎಕ್ಲ್ಯಾನ್ ಅಪ್ಲೆಂ ಬರೆಂ ಫಾಲೆಂ ಕಶೆಂ ಜಾಯ್ ತಶೆಂ ಕೆಲೆಂ ತರ್ ತಸಲ್ಯಾಂಕ್ ಕೊಣೆಂಯ್ ಆಡಾಂವ್ಕ್ ಸಾಧ್ಯ್ ಆಸಾ? ಆಮ್ಕಾಂ ಕಾಯ್ದೆ ಕಾನುನಾಂ, ರುಲಿ ರೆಗ್ರೊ ಕರ್ಯೈತಾ, ಪುಣ್ ಹಾಂತ್ಲೆಂ ಜ್ಯೈ ಕಿತೆಂ ಆಸಾ ತೆಂ ದುಡ್ವಾನ್ ಮೊಲಾಂವ್ಕ್ ಅಸಾಧ್ಯ್ ಜಾಲ್ಲೆಂ? ಫಿರ್ಗಜ್ ಹೊಲಾಂಕ್ ದಾನ್ ದಿಲ್ಯಾರ್ ರಾತಿಚೆಂ ರೆಸ್ಪೆರ್‌ಯೀ ಸಾಧ್ಯ್. ಕಾಜಾರಾಂ ಆಸ್ಯೈತಾ, ಸೊಭಾಣಾಂ ಆಸ್ಯೈತಾ, ಫೆಸ್ತಾಂ ಆಸ್ಯೈತಾ ವಾ ಹೆರ್ ಕಸಲೀಂಯ್ ಸಂಭ್ರಮಾಂನಿ ಕಿತ್ಲಿ ಕೊಂಕ್ಣಿ ಸಂಸ್ಕೃತಿ ಆಸೊಂಕ್ ಜಾಯ್? ಕಿತ್ಲ್ಯಾ ಮಾಪಾನ್ ಆಸೊಂಕ್ ಜಾಯ್? ಕಶಿ ಆಸೊಂಕ್ ಜಾಯ್? ಮ್ಹಳ್ಳೆಂ ಕೊಣೆಂಯ್ ಕೊಣಾಯ್ಕ್‌ಯೀ ವಿಚಾರ್‌ಲ್ಲೆಂ ಆಸಾ?. ತರ್ ಹಿ ಕೊಂಕ್ಣಿ ಕೊಂಕ್ಣಿ ಮ್ಹಳ್ಳಿ ಸುಕಿ ಖೊಂಕ್ಲಿ ಕೊಣಾಕ್‌ಗಾ? ರುಲಿ ರೆಗ್ರೊ ಆಸಾತ್ ತರ್ ತ್ಯೊ ಗರಿಬಾಂಕ್ ಮಾತ್ರ್ – ಹೆಂ ಕೊಣಾಕ್ ಪಡೊನ್ ಗೆಲಾಂ?

ತ್ಯಾ ಆಮ್ಚ್ಯಾ ಮತಿಚ್ಯಾ ಕಿಡ್ಯಾಂ ನಿಮ್ತಿಂ ಆಮ್ಚೆಂಚ್ ಬೊಳ್ಕೆಂ ಆನಿ ಆಮ್ಕಾಂಚ್ ಕೊಳ್ಕೆಂ. ಆಮಿಂ ಆಮ್ಚ್ಯಾ ಗಾಂವ್ಚೆ ತುಂಡುರಾಯ್ ಆನಿ ಆಮ್ಚಿಚ್ ಹಾಂಗಾಸರ್ ರಾಜ್ವಟ್ಕೆ. ದೆಕುನ್ ಅತ್ತೂರ್‌ಚಿ ಕೊಂಕ್ಣಿ ವೆಗ್ಳಿ ಆನಿ ಪುತ್ತೂರ್‌ಚಿ ಕೊಂಕ್ಣಿ ವೆಗ್ಳಿ. ಕಳತ್ತೂರ್‌ಚಿ ಕೊಂಕ್ಣಿ ವೆಗ್ಳಿ ಆನಿ ಸಾಲೆತ್ತೂರ್‌ಚಿ ಕೊಂಕ್ಣಿ ವೆಗ್ಳಿ. ಕುವೆಯ್ಟ್‌ಚಿ ಕೊಂಕ್ಣಿ ವೆಗ್ಳಿ ಆನಿ ದುಭಾಯ್‌ಚಿ ಕೊಂಕ್ಣಿ ವೆಗ್ಳಿ. ಮಸ್ಕತಾಚಿ ಕೊಂಕ್ಣಿ ವೆಗ್ಳಿ ಆನಿ ಬಾಹ್ರೇಯ್ನಾಂತ್ಲಿ ಕೊಂಕ್ಣಿ ವೆಗ್ಳಿ. ಬೊಂಬೊಯ್ಚಿ ಕೊಂಕ್ಣಿ ವೆಗ್ಳಿ ಆನಿ ಮಂಗ್ಳುರ್ಚಿ ಕೊಂಕ್ಣಿ ವೆಗ್ಳಿ. ಆಮ್ಕಾಂ ಆನಿಂ ತಾಂಕಾಂ ಫರಕ್ ಆಸಾ; ಆಮಿ ಖಾಸ್ ಭುರ್ಗಿಂ ಆನಿ ತಿಂ ಪೊಸ್ಕಿಂ. ಆಮಿಂ ವಿಂಚುನ್ ಕಾಡ್ಲೆಲಿ ಪರ್ಜಾ ಆನಿ ತಿಂ ದೆವಾಕ್ ಸೊಡ್ಲೆಲಿಂ ಗೊರ್ವಾಂ?.

ಜರ್‌ತರ್ ಆಮಿಂಯೀ ಸುರ್ಯಾಚಾ ವೊತಾಂತ್ ಜಿಯೆತಾನಾ ತೊಚ್ಚ್ ಸುರ್ಯೊ ಥಂಯ್ಚರ್‌ಯೀ ವೋತ್ ದಿತಾನಾ ಹಾಂಗಾ ದೀಸ್ ಆನಿ ಥಂಯ್ ರಾತ್ ಕಶಿಗಾ ಜಾಂವ್ಚಿ? ಆಮ್ಚಿ ಮತ್ ಕಶಿ ಸಯ್ರ್‌ಭಯ್ರ್ ಜಾಲ್ಯಾ? ತರ್ ಕಶೆಂಗಾ ಕೊಂಕ್ಣಿ ಆಮ್ಚಿ ಮಾತ್ರ್ ಮಾಂಯ್ ಆನಿ ತಾಂಚಿ ಮವ್‌ಶಿ? ಖಂಯ್ ಆಸಾಗಾ ಕೊಂಕ್ಣಿ ಸ್ಪಿರಿತ್? ಹಲೋ – ಹಾವೆಂ ಕೊಂಕ್ಣಿ ಸ್ಪಿರಿತ್ ಮ್ಹಳೆಂ, ವಿಸ್ಕಿಚೊ ವಾ ಕಂಟ್ರೆಚೊ ಸ್ಪಿರಿತ್ ನ್ಹಯ್. ಹ್ಯಾ ಪರಿಗತೆಂತ್ ಪಯ್ಲೆಂಚ್ ತುಟೊನ್ ಪಡ್ಲೆಲ್ಯಾ ಆಮ್ಚ್ಯಾ ಕೊಂಕ್ಣಿ ಸಮಾಜೆಕ್ ಚುರಾನ್ ಚೂರ್ ಕರ್ಚೆ ಭಡ್ವೆ (ಆಂಜ್ ಭಡ್ವೆ ನ್ಹಯ್) ಯಥೇಶ್ಟ್ ಮಾಪಾನ್ ಆಸಾತ್, **ಸಕ್ಕಡ್ ಅಪಾಪ್ಲೆಂ ಬೊಳ್ಕೆಂ ಭರುನ್ ಆಸಾತ್, ದೆಕುನ್ ಆಮ್ಚ್ಯಾ ಗಾಂವಾಂತ್ ಮಾತ್ರ್ ಕೊಂಕ್ಣಿ ಜಿಯೆತಾ, ದೆಕುನ್ ಕೊಂಕ್ಣೈಕ್ ಮ್ಹಣ್ ಜ್ಯೈ ಕಿತೆಂ ಆಸಾ ಆಮ್ಚ್ಯಾ ಗುದಾಂವಾಕ್ ಯೇಜಾಯ್, ಕೊಂಕ್ಣೈಚ್ಯೊ ಜಿತ್ಲ್ಯೊ ಪ್ರಶಸ್ಥ್ಯೊ ಆಸಾತ್ ತ್ಯೊ ಸಕ್ಕಡ್ ಆಮ್ಚ್ಯಾಂಕ್ ಮೆಳಾಜಯ್ – ಆಮ್ಚ್ಯಾಂನಿ ಕೆಲ್ಲಿಂ ಗೊಂಯ್ಚ್ಯಾಂ ನಾತ್ಲ್ಯಾರೀ ಪರ್ವಾನಾ, ಆಮ್ಚ್ಯಾಂನಿ ಕೆಲ್ಲಿಂ ಫಾಣ್ ತರ್‌ಯೀ ವ್ಹಡ್ ನಾ.** ಆಮಿ ಕಾಡ್‌ಲ್ಲ್ಯಾ ಬುಕಾಂನಿ ಮಾತ್ರ್

ಂವ್ಚ್ ಆಸಾ, ಹೆರಾಂಕ್ ತೆ ಬೂಕ್ ಸರ್ಗಿಂ ಥಾವ್ನ್ ಮಾನ್ನಾ ಪಡ್‌ಲ್ಲೆಪರಿಂ ಪಡ್‌ಲ್ಲೆಂ
ುನ್ ಕೊಣೆಂಯ್ ಆಮ್ಕಾಂ ಕೊಂಕ್ಣೆಚೆ ಬೂಕ್ ಫುಂಕ್ಯಾಕ್ ಧಾಡ್ಲೆ ತರ್‌ಯೀ, ಬೂಕ್
ಸ್ಚಂ ಸೊಡ್, ತೆ ಬೂಕ್ ಪಾವ್ಲ್ಯಾತ್ ಮ್ಹಣ್ ಸಾಂಗೊಂಕ್ ಸಯ್ತ್ ಫುಟ್ವನಾ – ಹೊ
ಯ್ಚೊ ಕೊಂಕ್ಣಿ ಮೋಗ್. ಆಮ್ಕಾಂ ಹೆರಾಂವಿಶಿಂ ಚಿಂತುಂಕ್ ವೇಳ್ ನಾ – ಆಮಿ ಬಿಜಿ.
ಣ್ ಹೆರಾಂನಿ ಕರ್ಚೆಂ ಕಿತ್ಯಾಕ್ ಮ್ಹಳ್ಯಾರ್ ತಾಂಕಾಂ ದುಸ್ರೆಂ ಕಾಂಯ್ ಕಾಮ್ ನಾ.
ುನ್ ಆಮಿಂ ಕೊಂಕ್ಣೆಚೊ ಧೆಂಕ್ ಕಾಡ್ಲ್ಯಾರೀ ಹರ್ಸಿಜಾಯ್! ವ್ಹಾ! ಆಮ್ಚಿ ಕೊಂಕ್ಣಿ
ೆಯಾ!! ಥುಕ್ಕ್ ಅಸಲ್ಯಾ ಕೊಂಕ್ಣೆಕ್!!!. ಹ್ಯಾ ಪರಿಗತೆಂತ್ ಮ್ಹಜೆತಸಲ್ಯಾ ಎಕಾ ಬಾವ್ಡ್ಯಾನ್
್ 'ಕೊಂಕ್ಣಿ ಆವಯ್ ಖಂಯ್ ಆಸಾ?' ಮ್ಹಳ್ಳೆಂ ಸವಾಲ್ ಕರ್ಚ್ಯಾಂತ್ ನವಾಲ್ ಆಸಾ?

ಹಾಂವ್ ರಿತ್ಯಾ ಹಾತಾಂನಿ ಹಾಂಗಾಂ ಆಯಿಲ್ಲೊಂ, ರಿತ್ಯಾ ಹಾತಾನಿಂಚ್ ವೆತಲೊಂ
ೂವ್ತಾ ಮ್ಹಾಕಾಚ್ ಕಾಂಯ್ ದೀಂವ್ಕ್ ಪಡಾತ್). ಚಾರ್ ದಿಸಾಂಕ್ ಹಾಂಗಾ ಆಯ್ಲ್ಲಾಂ
ಕೋಣ್ ಹಾಸೊಂದಿ, ಕೋಣ್ ಸೊಸುಂದಿ. ಕಸಲೆಂಚ್ ಧನ್ ದಿರ್ವೆಂ ಪುಂಜಾಂವ್ಕ್
ಯ್. ಕೊಣಾಸವೆಂಯ್ ಕಸಲ್ಯಾಯ್ ರಿತಿಚ್ಯಾ ಧಾಂವ್ಣೆಕ್ ಆಯಿಲ್ಲೊಂ ನ್ಹಯ್. ದೆಕುನ್
ಮೊಳ್ ಅಪ್ಲಿ ತಕ್ಲಿ ಖೊರ್ಪುನ್ ತಕ್ಲೆಚಿ ಕಾತ್ ಗೆಲ್ಲ್ಯಾಂನಿ ಪರತ್ ಆಟೊವ್ ಕರ್ಯೆತಾ.

ಆತಾಂ ಕೊಣಾಯ್ಕ್ ತರೀ 'ಹೊ ಕಿತೆಂ ಉಲಯ್ತಾ' ಮ್ಹಳ್ಳೆಂ ಸವಾಲ್ ಮತಿಂತ್
ದೆಲೆಂ ತರ್ ಖಂಡಿತ್ ತೊ ಸ್ಪಿರಿತ್ ಖಂಯ್ ಥಾವ್ನ್ ಆಯಿಲ್ಲೊ ಮ್ಹಳ್ಳೆಂ ಸವಾಲ್ ಕರಾ,
್ಯಾಕ್ ಮ್ಹಳ್ಯಾರ್ ಕೊಂಕ್ಣಿ ಸ್ಪಿರಿತ್ ಖಂಚ್ಯಾಯ್ ಗಡಂಗಾನಿ ವಾ ಆಂಗ್ಡ್ಯಾಂನಿ ವಿಖ್ರ್ಯಾಕ್
.

ಆತಾಂ ತುಮಿಂಚ್ ವಿಚಾರಾ 'ಹಾಂಗಾಂ ಆತಾಂ ಹೊ ಸ್ಪಿರಿತ್ ಖಂಯ್ ಥಾವ್ನ್
ಯ್ಲೊ?'

[ಜುಲಾಯ್ 2007]

ಆಮ್ಚಿ ಭಾಗೆವಂತ್ ಜಣಿ ಆನಿ ಪೊಜ್ಡೆಂಪಣ್

ಎದೊಳ್ ಮ್ಹಣಾಸರ್ ಜೆಮೆವ್ನ್, ಘೊರೆವ್ನ್ ಆಸ್‌ಲ್ಲ್ಯಾ ಥೊಡ್ಯಾಂಕ್ ವಿಲ್ಸನ್ ಕಟೀಲಾನ್ ಆಯ್ಲೆವಾರ್ ಆಪ್ಲ್ಯಾ **'ಕವಿಕ್ ಖಂಯ್ ಪುರ್ಲಾ'** ಮ್ಹಳ್ಳ್ಯಾ ಲೇಖನಾಂತ್ ಉಟಯಿಲ್ಲೆಂಚ್ ಥೊಡಿಂ ನಿದೆಂತ್‌ಚ್ಚ್ ಉಲಯ್ಲಿಂ, ಬೊಬಾಟ್ಲಿಂ ಆನಿ ಕೆದಾಂತ್ ದೆಂಕ್ಳೆ ಉಡಿ ಮಾರ್ಚೆಪರಿಂ ಉಡಿ ಮಾರಿಲಾಗ್ಲಿಂ ತರ್‌ಯೀ ಹರ್ತ್ಯೆಂಚೆಪರಿಂ ಆಮಿಂ ಪಳೆಂವ್ಕ್ ಮಾತ್ರ್ ಸಕ್ತಾಂವ್ ಶಿವಾಯ್ ವೊರಾಂವ್ಕ್, ಪಾರ್ಕುಂಕ್ ವಾ ತಜ್ವೀಜ್ ಕರುಂಕ್ ಸಕಾನಾಂವ್ ಮ್ಹಣ್ ಪರತ್ ರುಜು ಕೆಲೆಂ.

ಭೋವ್ ಬರೆಂ ಲೇಖನ್ ತೆಂ ಜಾವ್ನಾಸ್ಲೆಂ ತರ್‌ಯೀ ಕೊಣೆಂ ಮ್ಹಳೆಂ ತೆಂ ಲೇಖನ್ ಬರಯಿಲ್ಲ್ಯಾ ಕವಿನ್ ಥೊಡ್ಯಾ ತೆಂಪಾದಿಂ ವಾಚ್ಲೆಲೆಂ ಕವಿತಾ 'ಪೊಜ್ಡೆಂ' ಮ್ಹಣ್. ಹಾಂಗಾಸರ್ ಸವಾಲ್ ಕೊಣ್ ವಯ್ರ್ ಆನಿ ಕೊಣ್ ಕೊಯ್ರ್ ಮ್ಹಣ್ ನ್ಹಯ್. ಕೊಣ್ ಅಪ್ವಂತ್ ಆನಿ ಕೊಣ್ ಘಟ್ಟಿಂಗ್ ಮ್ಹಣ್ ನ್ಹಯ್. ಸವಾಲ್ ಇತ್ಲೆಂಚ್;

ಪೊಜ್ಡೆಂಪಣ್ ಮ್ಹಳ್ಯಾರ್ ಕಿತೆಂ? ಆನಿ ಖಂಚ್ಯಾಕ್ ಪೊಜ್ಡೆಂ ಮ್ಹಣ್ಚೆಂ?

ಥೊಡ್ಯಾಚ್ಚ್ ತೆಂಪಾದಿಂ ಆಯ್ಚ್ಯಾ ಕಾಳಾರ್ ಫಿಲ್ಮಾಂನಿ ದಿಸೊನ್ ಯೆಂವ್ಚ್ಯಾ ಕ್ರೂರ್ ದೃಶ್ಯಾಂಚೆರ್ ಭಾಸಾಭಾಸ್ ಚಲ್ಲಿ. ತಾಂತುಂ ಕೊಣೆಂ ಮ್ಹಳೆಂ ಮೆಲ್ ಗಿಬ್ಸನಾಚೆಂ 'ದ ಪ್ಯಾಶನ್ ಆಫ್ ಕ್ರೈಸ್ಟ್' ಖರೆಂಚ್ ಏಕ್ ಕ್ರೂರ್ ಹಿಂಸೆಕ್ ಪಿಂತ್ರಾಂವ್ಚೆಂ ಮ್ಹಣ್. ಪುಣ್ ತೆಂ ಪಿಂತುರ್ ಭಾಗೆವಂತ್ ಮ್ಹಣ್ಚೆಯ್ ತಿತ್ಲ್ಯಾಚ್ ಮಾಪಾನ್ ಆಸ್ಲೆ. ಅಶೆಂ ಭಾಸಾಭಾಸ್ ಜಾತಾಸ್ತಾಂ ಮಧೆಂಚ್ ಏಕ್ ಸವಾಲ್ ಉದೆಲೆಂ; ಖಂಚ್ಯಾಕ್ ಹಿಂಸಾ ಮ್ಹಣ್ಚಿ? ಕ್ರೂರತಾ ಮ್ಹಣ್ಚಿ? ಹಾತ್ ಖಾತರ್ಚ್ಯಾಕ್? ಪಾಂಯ್ ಮೊಡ್ಚ್ಯಾಕ್? ಗೊಮ್ಟಿ ಖಾತರ್ಚ್ಯಾಕ್? ವಾ ಚುರಿ ಘಾಲ್ಚ್ಯಾಕ್?

ಹೆಚ್ಚ್‌ಪರಿಂ ಮಿಕ್ಮ್ಯಾಕ್ಸ್ ಜಿವಂತ್ ಆಸ್ತಾನಾ ಏಕಾ ಕೊಂಕ್ಣಿ ಕಾರ್ಯಾವಿಶಿಂ ಮ್ಹಾಕಾ ಸಾಂಗೊನ್ ಅಶೆಂ ಮ್ಹಣಾಲೊ, ಸಂಗೀತ್ ಸಾಮ್ರಾಟ್ ಹೆನ್ರಿಚಿಂ ಥೊಡಿಂ ಪದಾಂ; 'ಯೇ ಯೇ ಕಾತ್ರಿನಾ', 'ಆಮಿ ದೊಗಿ ಸೆಜಾರಿ', 'ಚಂದ್ರೆಮ್ ಉದೆವ್ನ್ ಆಯ್ಲೊ'..... ಪುಣ್ ಹ್ಯಾ ಕಾರ್ಯಾಂತ್ ಲೊಕಾನ್ ಪರತ್ ಪರತ್ 'ವನ್ಸ್ ಮೋರ್' ಮ್ಹಳ್ಳೆಂ ಪದ್ 'ಆಮ್ತೆಂ ಆನಿ ತಿಕ್ತೆಂ.. ಲೊಣ್ಚೆಂ...' ಪದಾಕ್. ಕಿತ್ಯಾಕ್ ಮ್ಹಳ್ಯಾರ್ ತಾಂಕಾಂ ಅಖ್ರೇಚೊ ಸಬ್ದ್ ಪೊಜ್ಡ್ಯಾ ಸಭ್ದಾಪರಿಂ ಆಯ್ಕಾಲೊ ಕಂಯ್. ದೆಕುನ್ ಲೊಕಾಂಚೊ ಬೊಬೊಚ್ಚ್ ಬೊಬೊ ಕಂಯ್. ಹಾಂಗಾಸರ್ ಸವಾಲ್ ತೊ ಸಬ್ದ್ ಪೊಜ್ಡೊ ವ್ಹಯ್ ವಾ ನ್ಹಯ್ ಮ್ಹಳ್ಳೊ ನ್ಹಯ್.

ತೆಚ್ಚ್‌ಪರಿಂ ಆಮ್ಚೊ ಕೊಂಕ್ಣಿ ಲೋಕ್ ಕವಿತಾಂಕ್ ಕಿತ್ಲೊ ಸಮ್ಜತಾ ವ ಅರ್ಥ್ ಕರ್ತಾ ಮ್ಹಳ್ಳೆಂ ಸರ್ವಾಂಕ್ ಕಳಿತ್ ಆಸಾ. ಆಮ್ಚೊ ಲೋಕ್ ಪೃಥ್ವೆ ಥಾವ್ನ್ ಚಂದ್ರೆಮಾಕ್ ಉಡ್ಚಿ ವಾಟ್ ಕಿತ್ಲಿ ಲಾಂಬ್ ಆಸಾ ಮ್ಹಳ್ಳಿ ಮೆಜುಂಕ್ ಸಕ್ತಾ ಪುಣ್ ಆದಾಂವ್ ಖೆಲ್ಲೆಂ ಫಳ್ ಖಂಚ್ಯಾ ರುಕಾಚೆಂ ಮ್ಹಣ್ ಸಮ್ಜೊಂಕ್ ಸಕಾನಾ. ಸುರ್ಯಾಚಾ ವೊತಾಚಿ ಸಕತ್ ಮಾಪುಂಕ್ ಸಕ್ತಾ ಪುಣ್ ಯೆವೆಕ್ ನಾಡ್‌ಲ್ಲೊ ತೊ ಸೊರೊಪ್ ಖಂಚೊ ಮ್ಹಣ್ ಸಮ್ಜೊಂಕ್ ಸಕಾನಾ. ಬಿಬಿಸಿಂತ್ಲ್ಯಾ ಹಾರ್ಡ್ ಟೊಕಾಚೆಂ ವಾರ್ಜಿಕ್ ಸಮ್ಜೊಂಕ್ ಸಕ್ತಾ ಪುಣ್ ಕವಿತಾ ಸಮ್ಜೊಂಕ್ ಸಕಾನಾ. ತೆಂ ಪ್ರೇತನ್ ಕರುಂಕ್‌ಯೀ ವಚಾನಾ – ಆಸೊಂ.

ಅಸಲ್ಯಾ ಪರಿಗತೆಂತ್ ಎಕಾ ಕವಿನ್ ಅಪ್ಲೆಂ ಕವಿತಾ ವಾಚ್ತಾನಾ ಥೊಡಿ ಜವಾಭ್ದಾರಿ ಚ್ಚಿ ಅವಶ್ಯ. ಕಿತ್ಯಾಕ್ ಮ್ಹಳ್ಯಾರ್ ತಾಚಿ ಕವಿತಾ ಆಯ್ಕತಲೊ ಲೋಕ್ ಪಂಡಿತ್ ವಾ ಾಂತ್ ಜಾಣಾರಿ ನ್ಹಯ್. ಬಗಾರ್ ಸಾದೊ ಲೋಕ್. ತಾಂಕಾಂ ತುಜ್ಯೊ ಇಮಾಜ್ಯೊ ಜ್ಜಾಂಚ್ಯಾಕೀ, ತಾಂತ್ಲ್ಯಾ ಉತ್ರಾಂಚೊ ದೊಡೊ ಅರ್ಥ್ ಜಿಕುನ್ ಧರ್ತಾ. ಹೆಂ ಬರೆಂಗೀ ವಾಯ್ಟ್ಗೀ ಮ್ಹಣ್ ಹಾಂವ್ ಸಾಂಗಾನಾ – ಪುಣ್ ಹಿ ಹಕೀಗತ್. ಆತಾಂ ತುಮಿಂಚ್ ಗಾ, ಕವಿತಾಗೋಶ್ಟಿಂತ್ ಎಚ್ಚೆಮಾಚಿಂ ಕವಿತಾ ಕಿತ್ಲ್ಯಾಂಕ್ ಸಮ್ಜತಾತ್? ತಾಚ್ಯೆ ಬದ್ಲಾಕ್ ಸ್ ತಾಕೊಡೆಚಿಂ ಕವಿತಾ ಆಯ್ಕೊಂಕ್ ಲೋಕ್ ಅಪ್ಲೊ ಜೀವ್ಚ್ ಕಾನ್ ಕರ್ನ್ ಾನಾಂಗಿ?. ಹಾಂತುಂ ಲೊಕಾಂಕ್ ದುರ್ಸೊನ್ ಫಾಯ್ದೊ ನಾ. ಪುಣ್ ಜರ್ ಅಸಲಿಂ ಾ ಜರ್ ಕವಿಂಚ್ಯಾ ಕಾಮಾಸಾಳಾಂನಿ ವಾಚುನ್ ಸಾಂಗ್ಲಿಂ ತರ್ ತಿ ಭೋವ್ ಸೊಭ್ತಾ.

ಏಕ್ ಪತಿ ಆನಿ ಪತಿಣ್ ಸಾಂಗಾತಾ ನಿದ್ಚೆಂ ಕಾಂಯ್ ಪೊಜ್ಡೆಂ ನ್ಹಯ್ – ಖರೆಂ. ತಿಂ ಪತಿ ಪತಿಣ್ ಉಗ್ತ್ಯಾ ರಸ್ತ್ಯಾಚೆರ್ ನಿದ್ತಿತ್ ತರ್ ತಾಕಾ ಪಳೆಂವ್ಚ್ಯಾ ಲೊಕಾಂನಿ ಜ್ಜಜಯ್ ಮ್ಹಣ್ಚೆಂ ಸಾರ್ಕೆಂ? ಹೆಂ ಚಿಂತಾಪ್ ಆಮ್ಚ್ಯಾ ಕವಿಂಚಾ ತಕ್ಲೆಕ್ ರಿಗಾನಾ ತರ್ ಿವ್ ದುರ್ಭಾಗ್ಪಣ್ ಆಮ್ಚೆಂ. ಕಿತ್ಯಾಕ್ ಎ.ಟಿ ಲೊಬಾಚ್ಯಾ ಎಕಾ ಕವಿತೆಂತ್ ಸಾಂಗ್ಲ್ಲೆಪರಿಂ;

'ಜರ್ ರುಕಾಚಿಂ ಪಾನಾಂ ಸುಕ್ತಿತ್ – ತಾಂತುಂ ನಿರಾಸ್ ಕಾಂಯ್ ನಾ
ಪುಣ್ ಜರ್ ರುಕಾಚಿಂ ಪಾಳಾಂ ಸುಕ್ತಿತ್ – ತೊ ರೂಕ್ ವಾಂಚೊನ್ ಫಾಯ್ದೊ ನಾ'

ಹಾಂಗಾಸರ್ಯೀ ಹೆಂಚ್ ಚಿಂತಾಪ್ ಮತಿಕ್ ಯೆತಾ. ವಾಚ್ಪಿ/ಲೋಕ್ ಕವಿತಾಂಕ್ ಜ್ಜಾನಾಂ ತರ್ ರುಕಾಚಿಂ ಪಾನಾಂ ಸುಕ್ಲ್ಲೆಪರಿಂ. ಪುಣ್ ಕವಿಂಕ್ ಜರ್ ಸಮ್ಜಾನಾ ತರ್ ಚಿಂ ಪಾಳಾಂ ಸುಕ್ಲ್ಲೆಪರಿಂ. ಹಿ ಜವಾಭ್ದಾರಿ ಹರ್ಯೆಕಾ ಕವಿಚಿ ಜಾವ್ನಾಸಾ. ಅಪುಣ್ ಚ್ಯಾ ಸುವಾತೆರ್, ಕಸಲೆಂ ಕವಿತಾ ವಾಚ್ತಾಂ ಮ್ಹಳ್ಳೆಂ ಕವಿನ್ ಸಮ್ಜೊನ್ ಘೆಂವ್ಚಿ ಗರ್ಜ್. ್ಯಕ್ ಮ್ಹಳ್ಯಾರ್ ಆಮ್ಚೊ ಲೋಕ್ ಭಾಗೆವಂತ್. ಆಮಿ ಜಿಯೆಂವ್ಚಿ ಸಮಾಜ್ ಹಿಪೋಕ್ರೆಟ್ ಾಜ್, ಸಾಂಗೊಂಕ್ ಏಕ್ ಕರುಂಕ್ ಅನ್ಯೇಕ್. ಹಸ್ತಿಪರಿಂ; ಧಾಖಂವ್ಕ್ ಆಸ್ಚೆ ದಾಂತ್ . ಚಾಬೊಂಕ್ ಆಸ್ಚೆ ದಾಂತ್ ವೆಗ್ಳೆ. ಆಮ್ಚ್ಯಾ ಜಿಣ್ಯೆಂತ್ ಆಮಿ ಕಿತ್ಲೇಂಯ್ ಪೊಜ್ಡೆಂ ಂವ್ಕ್, ಪೊಜ್ಡಿ ಜಿಣಿ ಜಿಯೆಂವ್ಕ್ ಆಮಿ ಪಾಟಿಂ ಸರಾನಾಂವ್ ತರ್ಯೀ ಆಮ್ಕಾಂ ಚ್ಚಂ ಸಾಹಿತ್ಯ ಭಾಗೆವಂತ್ಚ್ ಜಾಯ್.

ಹೆಂ ಸಾಂಗ್ತಾಸ್ತಾಂ ಮ್ಹಾಕಾ ಅಜೀಕ್ ವೀಸ್-ಭಾವಿಸ್ ವರ್ಸಾಧಿಂ 'ಉಬ್ಬ ಮೂಡ್ಬಿದ್ರಿ'ನ್ ಲೊ' ಪತ್ರಾಚೆರ್ ಬರಯಿಲ್ಲ್ಯಾ ಎಕಾ ಮಟ್ವ್ಯಾ ಕಾಣ್ಯೆಚೊ ಉಡಾಸ್ ಯೆತಾ. ತ್ಯಾ ್ಯೆಂತ್ ಪಾಶ್ಚಾತ್ಯ ಸಂಸ್ಕೃತಿಚೆರ್ ಆರ್ಸೊ ಧರ್ಚೆಂ ಸೊಭಿತ್ ಚಿಂತಾಪ್ ಆಸ್ಲೆಂ. ಸದಾಂನೀತ್ ಕುಟ್ಮಾಚಿಂ ಎಕೆಕ್ಲಿಂಚ್ ಜಾವ್ನ್ ಘರಾ ಭಾಯ್ರ್ ವೆತಾತ್. ಪಾರ್ಟಿ, ಕ್ಲಬ್ ಮ್ಹಣೊನ್ ೊವ್ಣ್ಯಾಂತ್, ಆಮಾಲಾಂತ್ ತಾಂಚೆಂ ತಾಂಚೆಂ ಸುಖ್ ಭಗುನ್ ರಾತಿಂ ಪಾಟಿಂ ತಾತ್. ಹ್ಯಾ ಮಧೆಂ ಎಕಾ ದಿಸಾ ಫಾಂತ್ಯಾರ್ ಎಕಾ ಆವಯ್ಕ್, ಆಧ್ಲ್ಯಾ ಪಾಟಿ ಘರಾ ತಾನಾ ತಿಕಾ ಕ್ಲಬ್ಬಾಂತ್ ತಿಚೆಸವೆಂ ಲೈಂಗಿಕ್ ಸುಖ್ ಭಗ್ಲ್ಲ್ಯಾ ದಾದ್ಲ್ಯಾಚಿ ಪರ್ಸ್ ಲ್ಲ್ಯಾ ಬೆಗಾಂತ್ ಆಸ್ಚಿ ದಿಸ್ತಾ. ತಿ ಸುಟವ್ನ್ ಪಳೆತಾನಾ ತಾಂತುಂ ತಿಚ್ಯಾಚ್ ಪುತಾಚಿ ರ್ ದಿಸೊನ್ ಯೆತಾ.

ಹಿ ಕಾಣಿ ಪೊಜ್ಡಿ ವಾ ನ್ಹಯ್ ಮ್ಹಳ್ಳೆಂ ಸವಾಲ್ ಹಾಂವ್ ಹಾಂಗಾಸರ್ ಕರಿನಾ – ತೆಂ ಗರ್ಜೆಭಾಯ್ಲೆಂ. ಪುಣ್ ಹ್ಯಾ ಕಾಣ್ಯೆನ್ ಭೋವ್ ವ್ಹಡ್ ವಿವಾದ್ ಉಭ್ಜಾಯ್ಲೊ. ಭೋವ್ತ್ಯಾ ಪತ್ರಾಕ್ ತೊಚ್ಚ್ ವಿವಾದ್ ಜಾಯ್ ಆಸ್ಲೊ ಜಾಯ್ಜಯ್. ಕೊಣೆಂ ಮ್ಹಳೆಂ ಬರವ್ಪ್ಯಾಚೆಂ ಮುಳಾವೆಂ ಚಿಂತಾಪ್ ಪೊಜ್ಡೆಂ ಮ್ಹುಣ್, ಆನಿ ಕೊಣೆಂ ಮ್ಹಳೆಂ ಕಾಣಿ ಪೊಜ್ಡಿ ಮ್ಹುಣ್.

ಅಶೆಂ ಪಳೆಂವ್ಕ್ ಗೆಲ್ಯಾರ್ ಹ್ಯಾ ಸಂಸಾರಾಂತ್ ಬರೆಂ ಆನಿ ವಾಯ್ಟ್ ಮ್ಹುಣ್ ದೆವಾನ್ ಖಂಚೆಂಚ್ ರಚುಂಕ್ ನಾ. ತೆಂ ಮನ್ಶ್ಯಾನ್ ಅಪ್ಲ್ಯಾ ಸ್ವಾರ್ಥಾ ಖಾತಿರ್, ಸಮಾಜಿಕ್ ಕಾಯ್ದೆ ಕಾನುನಾಂ ರಚ್ಲ್ಯಾಂತ್. ಆನಿ ತ್ಯಾ ತ್ಯಾ ಮನ್ಶ್ಯಾಕ್ ಅಪ್ಲ್ಯಾ ಮತಿಂತ್ ಆಸ್ಚೆಪರಿಂ ಖಂಚೆಂ ಪೊಜ್ಡೆಂ, ಕಿತ್ಲೆಂ ಪೊಜ್ಡೆಂ ಮ್ಹುಣ್ ದಿಸ್ತಾ. ಜಾಂವ್ಕ್ ಪುರೊ ಹೆಂ ಹೆರಾಂಚಿ ಅಸ್ಕತ್ಕಾಯ್. ಪುಣ್ ಪ್ರಜಾಪ್ರಭುತ್ವಾಂತ್ ಜಿಯೆಂವ್ಚ್ಯಾ ಆಮ್ಕಾಂ ಹರ್ಯೆಕಾ ಸ್ವಾತಂತ್ರ್ ಜರೂರ್ ಆಸಾ. ಪುಣ್ ತಾಚೊ ಮತ್ಲಬ್ ಹೊ ನ್ಹಯ್‌ಕೀ, ಕಿತೇಂಯ್ ಉಲವ್ಯತ್ ವಾ ಕಶೇಂಯ್ ಉಲವ್ಯೆತ್ ಮ್ಹಳ್ಳೊ.

ಮ್ಹಜ್ಯಾ ಜಿಣ್ಯೆಂತ್ ಪಳೆಯಿಲ್ಲೆಂ ಮ್ಹಜ್ಯಾಚ್ಚ್ ಎಕಾ ವಳ್ಕಿಚ್ಯಾ ವೆಕ್ತಿಚೆಂ ಜಿವಿತ್ ಪಿಂತ್ರಾಂವ್ಕ್ ಹಾವೆಂ 'ಪಾಟಿಂ ಗಾಂವಾಕ್' ಕಾದಂಬರಿ ಬರಯಿಲ್ಲಿ. ಹಿ ಎಕ್ಲ್ಯಾಚಿ ಮಾತ್ರ್ ನ್ಹಯ್, ಸಭಾರಾಂಚಿ ಜಿಣಿ ಜಾಲ್ಲಿ ಕಾಣಿ ತರ್‌ಯೀ, ಆಮ್ಚೆ ಥೊಡೆ ಹಿಪೊಕ್ರೆತ್ ಭಾಗೆವಂತ್ ಥೊಡೆ ಮ್ಹಣಾಲೆ 'ಚರ್ಬೆಲ್ಲಿ ಬಾಯ್ಲ್', ಆನಿ ಕಿತೆಂ ಅನಿ ಕಿತೆಂ. ಹೆಂ ಹಿಪೊಕ್ರೆತ್‌ಪಣ್ ನಾಸ್ತಾಂ ಆನಿ ಕಿತೆಂ? ಕಿತ್ಯಾಕ್ ಮ್ಹಳ್ಯಾರ್ ಹಿ ಜಾವ್ನಾಸ್ಲಿ ಏಕ್ ಕಾಣಿ ಮಾತ್ರ್. ಪುಣ್ ಸತ್ ಸಾಂಗ್ಚೆಂ ತರ್ ಹಾಂತುಂ ಹಾಂವ್ ಶಿಕ್‌ಲ್ಲೆಂ ಲಿಸಾಂವ್ ಇತ್ಲೆಂಚ್; ಜೆದ್ನಾಂ ಏಕ್ 'ಬೆಕೂಫ್' ಪಂಡಿತಾಂಚೆ ಸಮೊರ್ ವಾದ್ ಮಾಂಡುನ್ ವಾ ಏಕ್ 'ವಿಧ್ವಾನ್' ಬೆಕುಫಾಂ ಸಮೊರ್ ವಾದಾಕ್ ದೆಂವ್ಲ್ಯಾರ್ ದೊನಾಂಯ್ಚೊಯ್ ಪರಿಣಾಮ್ ಏಕ್‌ಚ್ಚ್.

ಅಸಲ್ಯಾ ಪರಿಗತೆಂತ್ ಉಡಿ ಮಾರ್ನ್ ಆಮ್ಚ್ಯಾಚ್ ಪೆಂಕ್ಡಾಚಿ ಖಿಳ್ ಮೊಡ್ನ್ ಘೆಂವ್ಕ್ ಪಡ್ತೆಲೆಂ ಶಿವಾಯ್ ಸಮಾಜ್ ಸೊಧ್ರೊಂಚಿನಾ. ಹಾಂ! ಪುಡೆಂ ಕವಿತೆವಿಶಿಂ ಉಲಂವ್ಕ್ ಲೋಕ್ ಅನಿಕ್‌ಯೀ ಭೆಂಯೆಂವ್ಕ್ ಆಸಾ. ಆನಿ ಅಸಲ್ಯಾ ಪರಿಗತೆಂತ್ ಅಸಲ್ಯಾ ಉಣ್ಯಾ ಭಾವಾಡ್ತಾಚ್ಯಾ ಲೊಕಾಂಕ್ ಸಮ್ಜಾಂವ್ಕ್ ವೆಚೆಂ ನಿಜಾಯ್ಕೀ ಬೇಕೂಫ್‌ಪಣ್ ಶಿವಾಯ್ ಹೆರ್ ಕಿತೆಂಚ್ ನ್ಹಯ್. ಆನಿ ಹ್ಯಾ ಬೇಕೂಫ್‌ಪಣಾಕ್ ದೆಂವ್ಲ್ಯಾಂವ್ ತರ್ ಕಿತೆಂ ಜಾತಾ ಮ್ಹಳ್ಳೆಂ, ಮಿರ್ಜಾ ಘಾಲಿಬಾಚ್ಯಾ ಉತ್ರಾಂನಿ ಸಾಂಗ್ತಾಂ;

'ಸಂಸಾರಾಂತ್ ಬೇಕೂಫಾಂಚಿ ಕಾಂಯ್ ಉಣೆಂಪಣ್ ನಾಂ
ಎಕ್ಲ್ಯಾಕ್ ಸೊಧುನ್ ಗೆಲ್ಯಾರ್ ಹಜಾರ್ ಮೆಳ್ತಾತ್'

ಹಾಂಗಾಸರ್ ಆಮಿಂ ಖಂಚೆಂ ಪೊಜ್ಡೆಂ ಖಂಚೆಂ ನ್ಹಯ್ ಮ್ಹುಣ್ ಉಡಿ ಮಾರ್ಚ್ಯಾಂಕ್ ಏಕ್ ಸವಾಲ್ ಕರ್ತಾಂ; ಆಮ್ಚ್ಯಾ ಸಮಾಜೆಂತ್ ವೆವೆಗ್ಳ್ಯಾ ರಿತಿರ್ ವಾಯ್ಟ್, ಅನೀತ್ ಜಾತಾನಾ ಆಮಿ ಕಿತ್ಯಾಕ್ ಘೊರೆವ್ನ್ ಜಿಯೆತಾಂವ್? ತೆದ್ನಾಂ ಆಮ್ಚಿ ಲಿಖ್ಣಿ ಕಿತ್ಯಾಕ್ ಝುರಾನಾ? ತಿ ಆಮ್ಚಿ ನೀದ್ ಕಿತ್ಯಾಕ್ ಸುಟಾನಾ?

ತ್ಯಾ ನಿದೆಂತ್ ಖೊಟ್ ಮಾರ್ಚಿಂ ಕೊಣೇಂ ನಾಸ್ತಾಂನಾ?

[ಅಗೋಸ್ತ್, 2007]

ವಲ್ಲಿ ಕ್ವಾಡ್ರಸ್

ಆಯ್ಚಿ ಕೊಂಕ್ಣಿ ಆನಿ ಕೊಂಕ್ಣೆಂತ್ಲಿ ಬದ್ಲಾವಣ್

ದಿಸಾನ್ ದೀಸ್ ಕಿತ್ಯಾಕ್, ಘಡ್ಯೆನ್ ಘಡಿ ಬದ್ಲೊನ್ ಯೆಂವ್ಚ್ಯಾ ಸಂಸಾರಾಂತ್ ಆಜ್ ವ್ನ್ ಆಸ್ಚ್ಯಾ ಮನ್ಶ್ಯಾಕುಳಾಕ್ ಬದ್ಲಾವಣ್ ಕಾಂಯ್ ಅಥ್ವಿ ನ್ಹಯ್. ಹರ್ಯೆಕಾ ವರ್ಗಾಂತ್, ಕಾ ಪ್ರಕಾರಾಂತ್ ಸಂಸಾರ್ ಬದ್ಲೊನ್ ಆಸಾ, ಸಮಾಜ್ ಬದ್ಲೊನ್ ಆಸಾ, ದೇಸ್ ಲ್ಲೊನ್ ಆಸಾ. ಹಾಕಾ ಮನಿಸ್ ಪ್ರಗತಿ ಮ್ಹಣೊಂದಿ, ತಾಂತ್ರಿಕತಾ ಮ್ಹಣೊಂದಿ ವಾ ಯ್ನ್ ಮ್ಹಣೊಂದಿ, ಪುಣ್ ಬದ್ಲಾವಣ್ ಸ್ವಾಭಾವಿಕ್ ದೆಕುನ್ ಮನ್ಶ್ಯಾಚಿ ಚಿಂತ್ಪಾ ದಿಶಾ ತ್ ಹಳ್ತಾರ್ ಬದ್ಲೊನ್ ಆಸಾ.

ಬದ್ಲಾವಣ್ ಸ್ವಾಭಾವಿಕ್!

ಆಮಿಂ ಯುಗಾಂದಿಂ ಮನಿಸ್ ಕಸೊ, ಖೈಂ ಜಿಯೆತಾಲೊ? ಕಿತೆಂ ಖಾತಾಲೊ? ಯೆತಾಲೊ? ಜಿಯೆತಾಲೊ? ಮ್ಹಳ್ಳೆಂ ಚಿಂತುಂಕ್ ವೆಚೆಂ ನಾಕಾ, ಪುಣ್ ಆಮ್ಚ್ಯಾ ಕಾಳಾರ್, ವ್ಚ್ಯಾ ಭುರ್ಗ್ಯಾಪಣಾಲ್ಯಾ ದಿಸಾಕ್ ಆನಿ ಆಜ್ ಜಾಲ್ಲ್ಯಾ ಬದ್ಲಾವಣೆಕ್ ಎಕೊಡಿ ನದರ್ ರ್ಲಿ ತರ್, ನಿಜಾಯ್ಕೀ ಜಾಲ್ಲಿ ಚಡ್ತಾವ್ ಬದ್ಲಾವಣ್ ಸಂತೊಸಾಚಿಚ್ ಮ್ಹಣೊಂಕ್ ಯ್ತೆ ಧಾಖ್ಲೆ ಆಸಾತ್.

ತ್ಯಾ ದಿಸಾಂನಿ ಗಾಂವಾಂತ್ ತಶೆಂ ಪರ್ಗಾಂವಾಂನಿ ಚಡ್ತಾವ್ ಲೋಕ್ ಎಕಾ ದಿಸಾಚ್ಯಾ ಡಿ ಖಾತಿರ್ ಕಸ್ಟ್ ಮಿನತ್ ಕಾಡ್ತಾಲೊ, ಸಂಪರ್ಕ್ ಮಾಧ್ಯಮಾಂ ತಿತ್ಲಿಂ ಬಳ್ವಂತ್ ಲ್ಲಿಂ. ತಪ್ಪಾಲ್ ಸೊಡ್ಲ್ಯಾರ್ ಟೆಲಿಗ್ರಾಮ್ ಮಾತ್ರ್ ಸಾದ್ಯಾ ಲೊಕಾಕ್ ಫಾವೊ ಜಾತಾಲೆಂ. ವ್ಚ್ಯಾ ಪೊಸ್ಟ್ ಆಫಿಸಾಂನಿ ಮಾತ್ರ್ ಟೆಲಿಫೊನಾಂಚಿ ಸೌಲತಾಯ್ ಆಸ್ತಾಲಿ. ಘರಾಂತ್ ಸ್ಭರ್ ಕಾಮ್ ಆಸ್ತಾಲೆಂ, ಘರ್ಚೆಂ, ತೊಟಾಚೆಂ, ಆನಿ ತೋಟ್ ನಾತ್ಲ್ಲಿಂ ಹೆರಾಂಗೆರ್ ಮಾಕ್ ವೆತಾಲಿಂ.

ಭುರ್ಗಿಂ ಬಾಳಾಂ ಇಸ್ಕೊಲಾಕ್ ವಚೊಂ ಮಯ್ಲಾಂಗಟ್ಲೆ ಚಲೊನ್ ವೆತಾಲಿಂ, ಯೆತಾಲಿಂ. ಚ್ಯಾ ದಿಸಾಂನಿ ಕಾಮಾಕ್ ವಚೊಂಕ್ ಆಸ್ತಾಲೆಂ. ಥೊಡ್ಯಾಂಕ್ ಹೆರಾಂಗೆರ್ ತರ್ ಡಿಂ ಆಪ್ಲ್ಯಾಚ್ ಘರ್ಚ್ಯಾ ತೊಟಾಂತ್, ಗಾದ್ಯಾಂನಿ ಕಾಮ್ ಕರುಂಕ್ ಪಡ್ತಾಲೆಂ. ರಾಂದ್ವಯ್ ಂವ್ಚಿ ಜಾವ್ಯೆತ್, ವೊಳಿ ಕಾಡ್ಚ್ಯೊ ಜಾವ್ಯೆತ್, ಗೊಟ್ಯಾಂತ್ಲೆಂ ಸಾರೆಂ ಕಾಡ್ಚೆಂ ಜಾವ್ಯೆತ್, ಡಾಂಕ್ ಮುಳಾಕ್ ಘಾಲ್ಚೆಂ ಜಾವ್ಯೆತ್, ಲಾಂಕುಡ್/ಆಡಾರಾಂ ಜಮಂವ್ಚೆಂ ಜಾವ್ಯೆತ್, ಕಾಡ್ಚೆಂ ಜಾವ್ಯೆತ್, ಗುಡ್ಯಾವಯ್ಲೊ ಪಾಲೊ ಕಾಡ್ಚೊ ಜಾವ್ಯೆತ್, ಶ್ಹೆಣ್ ವಿಂಚುನ್ ಡ್ಚೆಂ ಜಾವ್ಯೆತ್ ವಾ ಹೆರ್ ರಿತಿಚಿಂ ಕಾಮಾಂ ಆಸ್ತಾಲಿಂ.

ದಿಸಾ ಸಾಂಜೆರ್ ಕುಟ್ಮಾಚಿಂ ಮಾಗ್ಣಿಂ, ಆಮೊರಿ ತೇರ್ಸ್, ಕಾಂತಾರಾಂ, ಬೆಸಾಂವಾಂ. ಂಚೆಂ ವಾ ಹಫ್ತ್ಯಾಕ್ ಏಕ್ ಪಾವ್ಟಿಂ ತರ್ಯೀ ಮೀಸ್, ದೊತೊರ್ನ್. ವರ್ಸಾನ್ ವರಸ್ ಳ್ ತವಳ್ ಯೆಂವ್ಚಿಂ ವೆವೆಗ್ಳಿಂ ಫೆಸ್ತಾಂಚೊ ಸಂಭ್ರಮ್, ಜಾಂವ್ ಕುಟ್ಮಾಚಿಂ, ಜಾಂವ್ ಜೆಚಿಂ ಜಾಂವ್ ವಾರಾಡ್ಯಾಚಿಂ, ಜಾಂವ್ ಹೆರ್ ಫಿರ್ಗಜೆಚಿಂ ಫೆಸ್ತಾಂ.

ಘರಾಂನಿ ಸುಣಿಂ, ಮಾಜ್ರಾಂ, ಕುಂಕ್ಡಾಂ, ಗಾಯೊ, ಪಾಡೆ, ಥೊಡ್ಯಾಂಗೆರ್ ಬೊಕ್ರೆ,

ದುಕೊರ್ ಪೊಸ್ತೆಲ್ಯಾಂಕ್ ಸಯ್ತ್ ಹಿಂ ಸರ್ವ್ ಜಾನ್ವಾರಾಂ ಅಪ್ಲ್ಯಾಚ್ ಕುಟ್ಮಾಚೊ ವಾಂಟೊ ಮ್ಹಳ್ಳೆಂ ಭಗಾಪ್.

ಆನಿ ತ್ಯಾ ದಿಸಾಚಿಂ ಖಾಣಾಂ, ಮುಟ್ಲಿಂ, ಸನ್ನಾಂ, ಪಾತೊಳ್ಯೊ, ಉಕಡ್ಲೆಲ್ಯೊ ಕಣ್ಗ್ಯೊ, ಬಿಕ್ಣಾಂ, ವೆವೆಗ್ಳ್ಯೊ ಪೊಳಿಯೊ. ಆಂಬಿಲ್ ಪೇಜ್ ಜೇಂವ್ಕ್ ನಾತ್‌ಲ್ಲ್ಯಾಂನಿ ನೀಸ್-ಪೇಜ್ ಪುಣಿಂ ಜೆವ್ಲ್ಯಾಸ್ತೆಲಿ. ಮಿಟಾಕ್ ಘಾಲ್ಲ್ಯೊ ಆಂಬೊ, ವಾ ಲೊಣ್ಚೆಂ, ವಾ ಮೀಟ್ ಮಿರ್ಸಾಂಗ್ ಚೆಡ್ಡುನ್ ಜೆಂವ್ಚಿ ಸೊಭಾಯ್ ತರ್‌ಯೀ ಕಿತ್ಲಿ? ತೆಂಯ್ ತಿ ಪೇಜ್ ಮಾಲ್ತೆಂತ್ ಜೆವ್ಲ್ಯಾರ್, ತಾಚಿ ರೂಚ್ ವೆಗ್ಳಿಚ್ಚ್.

ಸೆಜ್ ಸಾಂಭಾರ್ ಎಕಾಮೆಕಾ ಆಧಾರ್ ದಿತಾಲೊ, ಘೆತಾಲೊ. ವಾಡ್ಯಾಚೊ ಎಕ್ವಟ್, ಫಿರ್ಗಜೆಚೊ ಎಕ್ವಟ್, ವಾರಾಡ್ಯಾಚೊ ಎಕ್ವಟ್... ತವಳ್ ಎಕಾಮೆಕಾ ಮನ್ಶಾ ಮೊಗಾನ್ ಜಿಯೆಂವ್ಕ್ ಸಭಾರ್ ಕಾರಣಾಂ ಆಸ್ಲಿಂ.

ಆಯ್ಚ್ಯಾ ಕಾಳಾರ್ ಹ್ಯಾ ಬದ್ಲಾವಣೆಂತ್ ಮನ್ಶಾಪಣ್ ಲುಟ್ಲಾಂ, ಮನ್ಶಾಮೋಗ್ ಚಿಂವ್ಲಾ, ಮನ್ಶಾ ಮವ್‌ಲ್ಯಾಂ ಲುಂವ್ಲಾ. ಆಯ್ಚ್ಯಾ ಕಾಳಾರ್ ಮನಿಸ್ ದುಡ್ವಾಕ್ ಮುಟಿಂತ್ ಧರ್ನ್ ಜಿಯೆತಾ, ತಾಕಾ ದುಡು ಆಸ್ಚಿ ಮಾತ್ರ್ ಖಂತ್ ಕೆಲ್ಯಾರ್ ಪುರೊ, ಬಾಕಿಚೆಂ ಸರ್ವ್ ದುಡ್ವಾನ್ ಮೊಲಾಕ್ ಘೆವ್ಯೆತಾ. ದುಡ್ವಾನ್ ಕುಂಕ್ಡಾಂ, ದುಕೊರ್, ಬೊಕ್ರೆ..... ಮೆಳ್ತಾತ್, ತೆಂಯೀ ಖಾತರ್ನ್, ಸುಟಿ ಕರ್ನ್ ದಿತಾತ್, ರಾಂದುನ್ ಸಯ್ತ್ ದಿತಾತ್. ಪೊಳಿ ಆತಾಂ ರುಚಾನಾ, ಪ್ಯಾಟಿಸಾಂ, ಪಿಜ್ಜಾ, ಸೊಸೆಜ್, ಹ್ಯಾಮ್ ಬರ್ಗರ್, ಕಬಾಬ್ ರೆಡಿಮೇಡ್ ಮೆಳ್ತಾನಾ ಹೆಂ ಕಿತ್ಯಾಕ್?

ಮನ್ಶ್ಯಾಕ್ ಆಜ್ ಸಕ್ಕಡ್ ಆಸಾ, ಟಿವಿ, ವಿಡಿಯೊ, ಇಂಟರ್‌ನೆಟ್, ಮೊಬಾಯ್ಲ್. ಹೊ ಡಿಜಿಟಲ್ ಸಂಸಾರ್. ದೆಕುನ್ ಮೊಬಾಯ್ಲಾಚೆರ್ ಉಲವ್ಯೆತಾ, ಪಳೆವ್ಯೆತಾ, ವಾ ಉಲಯಿಲ್ಲೆಂ ಪರತ್ ಪರತ್ ಆಯ್ಕೊವ್ಯೆತಾ.

ಆಜ್ ಭುರ್ಗ್ಯಾಂನಿ ಮಯ್ಲಾಂ ಚಲ್ಚಿ ಗರ್ಜ್ ನಾ, ತಾಂಕಾಂ ಘರಾಂ ಸಕ್ಲಾ ಥಾವ್ನ್ ಇಸ್ಕೊಲಾಕ್ ಪಾವಂವ್ಚ್ಯೊ ಗಾಡಿಯೊ ಆಸಾತ್. ಚಲ್ಚೆಂ ಸೊಡ್ಯಾಂ, ಆಯ್ಚ್ಯಾ ಕಿತ್ಲೆಶ್ಯಾ ಭುರ್ಗ್ಯಾಂಕ್ 'ಮಯ್ಲ್' ಖಂಚೆಂ? 'ಫರ್ಲಾಂಗ್' ಖಂಚೆಂ ಮ್ಹಣ್ ಕಳಿತ್ ಆಸ್ಚೆಂ ನಾ. ಭಿಲ್ಕುಲ್ ಆಮ್ಚೆಪರಿಂ, ಆಮ್ಕಾಂ ಭುರ್ಗ್ಯಾಪಣಾರ್ ಕಶೆಂ 'ಆಡುಕೊ', 'ಕೆವ್ರೊ', 'ರುಕೊ', 'ಬಾರ್ನಿ' ಮ್ಹಳ್ಯಾರ್ ಕಳಿತ್ ಆಸ್‌ಲ್ಲೆಂ? ಚಡ್ ಮ್ಹಳ್ಯಾರ್ 'ಆಣೊ' ಮ್ಹಳ್ಯಾರ್ ಆಮ್ಕಾಂ ಕಳಿತ್ ಆಸ್ಲೆಂ, ಕಿತ್ಯಾಕ್ ಮ್ಹಳ್ಯಾರ್ ಪಾಂಚ್ ಆಣ್ಯಾಕ್ ಏಕ್ ಐಸ್ ಕ್ಯಾಂಡಿ ಮೆಳ್ತಾಲಿ, ಆನಿ ಏಕ್ ಹಫ್ತೊಭರ್ ಖಳಾನಾಸ್ತಾಂ ಸದಾಂಚ್ಯಾ ಮಿಸಾಕ್ ಗೆಲ್ಯಾರ್ ಹಫ್ತ್ಯಾಕ್ ಮ್ಹಜೊ ಪಪ್ಪಾ ಮ್ಹಾಕಾ ಪಾಂಚ್ ಆಣ್ಯಾಚೆಂ ನಾಣೆಂ ದಿತಾಲೊ.

ಪುಣ್ ಆಜ್ ಮನಿಸ್, ವಾರಾಡೊ, ಫಿರ್ಗಜ್, ಸೆಜಾರ್ ಸೊಡ್ಯಾಂ, ಆಪ್ಲ್ಯಾಚ್ ಘರ್ಚ್ಯಾ ಕುಟ್ಮಾದಾರಾಂಕ್ ಕಸ್ಟಾಂನಿ ವಳ್ಕಾತಾ. ಸಕ್ಕಡ್ ಯಾಂತ್ರಿಕ್ ದೆಕುನ್ ಆಮ್ಚ್ಯಾ ಕಿತ್ಲೆಶ್ಯಾಂಗೀ ಭುರ್ಗ್ಯಾಂಚಿಂ ಆವಯ್ ಬಾಪುಯ್ ಆಜ್ ಆಶ್ರ್ಯಾಂತ್ ಆಸಾತ್, ವರ್ಸಾಕ್ ಏಕ್ ಪಾವ್ಟಿಂ ಆವಯ್ಚ್ಯಾ ದಿಸಾ ವಾ ಬಾಪಾಯ್ಚ್ಯಾ ದಿಸಾ ತಾಂಚಿಂ ಭೆಟ್ ಕರುಂಕ್ ಥೊಡಿಂ ವೆತಾತ್, ಥೊಡ್ಯಾಂಕ್ ತಾಕಾಯ್ ಪುರ್ಸತ್ ನಾ. ಹಾಂ! ದುಡು ಆಸಾ! ದರಬಸ್ತ್ ದುಡು ಆಸಾ,

ಸುಂಕ್, ತಶೆಂಚ್ ಲಾಸುಂಕ್, ದುಡು ಕುಸ್ತಾತಿತ್ಲೊ ಆಸಾ.

ಪುಣ್ ಹ್ಯಾ ದುಡ್ವಾನಿಮ್ತಿಂ ಮನಿಸ್ ಮನ್ಶ್ಯಾಕ್ ವಳ್ಕಾನಾ, ಸಂಬಂಧ್ ಸಂಬಂಧಾಕ್ ಕ್ಕಾನಾ, ಭಾವ್ ಭಾವಾಕ್ ವಳ್ಕಾನಾ, ಪೂತ್ ಬಾಪಾಯ್ಕ್ ವಳ್ಕಾನಾ. ಹರ್ಯೆಕ್ಲೊ ಸ್ವಾವಲಂಬಿ ಕೊಣಾಕ್‌ಚ್ ಕೊಣ್‌ಚ್ ಪಡೊನ್ ವಚೊಂಕ್ ನಾ. ಸಯ್ರಿಂ ಧಯ್ರಿಂ ಕಿತ್ಯಾಕ್? ಇಷ್ಟ್ ಂತ್ರ ಕಿತ್ಯಾಕ್? ಆಜ್ ಕಾಲ್ ಈಷ್ಟ ಮಂತ್ರ ಮ್ಹಳ್ಯಾರ್ ಅಥ್ವೊಚ್ ಅರ್ಥ್ ಸೊಧುನ್ ತ್ಲಾ, ಫಕತ್ತ್ ಕುಡಿಚಿ ಖುಶಾಲಾಯ್ ಮತಿಚಿ ವಿರಾರಾಯ್ ಪಯ್ಸ್ ಕರ್ಚೆಂ ಏಕ್ ಮಾಧ್ಯಮ್ ಫೆತ್ಲಾಂ ಶಿವಾಯ್ 'ಭಾಂದ್' ಮ್ಹಳ್ಳೊ ನಾ ಜಾಲಾ.

ಹ್ಯಾ ಪರಿಗತೆಂತ್ ಆಮ್ಚಿ 'ಕೊಂಕ್ಣಿ' ಕಿತ್ತುನ್ ಪಾವ್ಲ್ಯಾ?

ಆಮ್ಚ್ಯಾ ಕೊಂಕ್ಣೆಂತ್ ಆಜ್ ದಾಂಗ್ರೊ ಮಾರ್ಚೆಂ ಯಥೇಶ್ಟ್ ಮಾಪಾನ್ ಆಸಾ, ಡಜನ್‌ಗಟ್ಲೆ ತ್ರಾಂ ಆಸಾತ್, ಗಾಂವಾಂತ್ ತಶೆಂ ವಿದೇಶಾಂನಿ ಮೆಟಾಂ ಮೆಟಾಂಕ್ ಕೊಂಕ್ಣಿ ನಾಂವಾಚಿಂ ಚಾಲನಾಂ ಆಸಾತ್, ಇಂಟರ್ನೆಟ್ ಆಸಾ, ಆಮ್ಚೆಲಾಗಿಂ ಆತಾಂ ಇ-ಕಾದಂಬರಿ ಆಸಾತ್, -ಬೂಕ್ ಆಸಾತ್, ಇ-ಫಿಲ್ಮಾಂ ಆಸಾತ್, ಸಕ್ಕಡ್ 'ಇ' ಜಾಲ್ಲ್ಯಾ ಹ್ಯಾ ದಿಸಾಂನಿ, ಹೊಕ್ಲೆಕ್ ತ್ರಿ, ನವ್ರ್ಯಾಂಕ್ ಹೊಕ್ಲೊ ಸಯ್ತ್ 'ಇ' ಥಾವ್ನ್ ಮೆಳ್ತಾತ್. ಹ್ಯಾ 'ಇ' ವರ್ವಿಂ ಇ-ಮಿತ್ರಾಂ, -ಮಿತ್ರಿಣ್ಯೊ, ಇ-ಪಾರ್ಟಿ, ಇ-ಕ್ಲಬ್ಬಾಂ, ಇ-ಪಿಕ್ನಿಕಾಂ, ಚಾಟಿಂಗ್...... ಎಕಾ ಕೊನ್ಶ್ಯಾರ್ ಸೊನ್ ಅನ್ಯೇಕಾ ಕೊನ್ಶ್ಯಾರ್ ಆಸ್ಚ್ಯಾಂಕ್ ಪಳೇವ್ಯೆತಾ, ಉಲವ್ಯೆತಾ. ದೆಕುನ್ ಘಡ್ಯೆನ್ ಬಂಧ್ (?) ಘಡ್ತಾತ್ ತಶೆಚ್ ಮೊಡ್ತಾತ್.

ಪುಣ್ ಹಕೀಗತೆಂತ್ ಅಮಿ ಅಜೂನ್ ಪೊಕೊಳ್ ಜಿಣಿ ಜಿಯೆವ್ನ್ ಆಸಾಂವ್, ಆಮ್ಚಿಂ ಲ್, ಆಮ್ಚೆ ಸಂಸ್ಕಾರ್, ಆಮ್ಚಿ ಸಂಸ್ಕೃತಿ, ಆಮ್ಚಿಂ ಆಚರಣಾಂ ಫಕತ್ತ್ ಧಾಖವ್ಣೆಚೊ ಕೊಳ್) ಶಿವಾಯ್ ಆಮ್ಚ್ಯಾ ಕಾಳ್ಜಾಂತ್ ಕೊಂಕ್ಣಿ ಭಿಲ್ಕುಲ್ ನಾ. ಆಜ್ ಕೊಂಕ್ಣಿ ಕೊಂಕ್ಣಿ ಣ್ ರಾತ್ ದೀಸ್ ಭಜನ್ ಕರ್ತೆಲ್ಯಾಂಚಿಂ ಪೊಟಾಂ ರಿತಿಂ.

ಹೆಂ ವಿಪರ್ಯಾಸ್ ನ್ಹಯ್?

ಆಮ್ಚೆಲಾಗಿಂ ಅನಿಕೀ ಚ್ಯಾರ್ ಡಜನಾಂ ಪತ್ರಾಂ ಆಸೊಂಕ್ ಪುರೊ, ಆಸೊಂದಿತ್, ತ್ ಖರಿ ಗಜಾಲಿ ಕೀ - ವಾಚ್ಪಿ ನಾಂತ್. ಆಸ್ಚೆ ಕಶೆ? ಜೆದ್ನಾಂ ಹಿಂ ಪತ್ರಾಂ ಕೊಣಾ ಣಾಕ್ ಧುಂಪಂವ್ಕ್, ಕೊಣಾ ಕೊಣಾಕ್ ತಾಸುಂಕ್ ಧರ್ನ್ ಹೆಂಚ್ 'ಪತ್ರಿಕೋಧ್ಯಮ್' ಣ್ತಾನಾ?

ಆಮ್ಚೆಲಾಗಿಂ ಕೊಂಕ್ಣಿ ಸಂಚಾಲನಾಂ ಮೆಟಾಂ ಮೆಟಾಂಕ್ ಆಸ್ತಿತ್, ಪುಣ್ ಕೊಂಕ್ಣಿ ತ್/ಕೊಂಕ್ಣಿ ಎಕ್ವಟ್ ಮ್ಹಳ್ಳೊ ನಾ. ಎಕ್ವಟ್ ಆಸ್ಚೊ ತರ್‌ಯೀ ಕಸೊ? ಜೆದ್ನಾಂ ನೈತಿಕ್ ವ್‌ಲ್ಯಾಂಚಿ ವಳೊಕ್ ನಾಸ್ಚಿಂ ಅಸಲ್ಯಾ ಸಂಚಾಲನಾಂನಿ ಭರೊನ್ ಆಸ್ತಾನಾ?

ಆಮ್ಚೆಲಾಗಿಂ ಎಕ್, ದೋನ್, ತೀನ್, ಚ್ಯಾರ್ ವಾ ಡಜನ್‌ಗಟ್ಲೆ ಪ್ರಶಸ್ತಿ/ಪುರಸ್ಕಾರ್ ಆಸ್ಚೆ ಹಾನ್' ವರ್ಗಾಕ್ ಸೆರ್ವಲ್ಲೆ (ಕೇಸ್ ಪಿಕ್‌ಲ್ಲೆ, ಕೇಸ್ ಝುಡ್‌ಲ್ಲೆ) ಚ್ಯಾರ್, ಆಟ್ ಕಾತ್ರ್ಯಾ ಚ್ಯಾ ಯೆಚೆ ಸಾಹಿತಿ (ತಾಂತ್ಲೆ ಥೊಡೆ ಸ್ವಘೋಶಿತ್ ಸಾಹಿತಿ) ಆಸ್ತಿತ್, ತಾಂತ್ಲೆಂ ಥೊಡೆ ಜೊನ್ ಅಭಿಮಾನಿ ಪಂಗಡ್ ಭಾಂದ್ಚಾರ್, ವೆದಿ ಕಾರ್ಯಿಂ ಕರ್ಚಾಂತ್ ಆನಿ ಮಾನ್- ಮಾನಾಂತ್ ವೆಸ್ತ್ ಜಾಲ್ಯಾತ್ ಸೊಡ್ಲ್ಯಾರ್ ಕೊಂಕ್ಣೆಚೆಂ ತಾಂಕಾಂ ಕಿತೆಂಯ್ ಪಡೊನ್

ಗೆಲ್ಲೆಂ ನಾ, (ಪಡೊನ್ ವೆಚೆಂಯೀ ನಾ – ತೆಂ ಮಾತ್ರ್ ನಖ್ಖೆಂ ಸಾಂಗ್ತಾಂ). ಕಿತ್ಯಾಕ್ ಮ್ಹಳ್ಯಾರ್ ತಾಣಿಂ ಕೆಲ್ಲೆಂಚ್ ಕೊಂಕ್ಣಿ, ತಾಣಿಂ ಫಾಣಿಚಿ ಏಕ್ ಪುಸ್ಕಿ ಸೊಡ್ಲ್ಯಾರೀ ತಿ 'ಕೊಂಕ್ಣಿ ವಾಯ್' – ವ್ಹಾ ವ್ಹಾ ಮ್ಹಣ್ ಹುಂಗ್ಚಿಂ ಆಸ್ತಾಸರ್?. ದೆಕುನ್ ಆಮ್ಚ್ಯಾ ಕೊಂಕ್ಣೆಂತ್ ಪರತ್ ಪರತ್ ಕುಡ್ಕೆ, ಏಕ್ ಆಸ್ಚೆಂ ದೋನ್, ದೋನ್ ಆಸ್ಚೆಂ ಚ್ಯಾರ್, ಚ್ಯಾರ್ ಆಸ್ಚೆಂ ಶೆಂಭೊರಾಂನಿ ಚುರಾನ್ ಚೂರ್.

ಆನಿ ಹೆ ಚುರೆ ತೊಪ್ಚೆ ಕೊಂಕ್ಣಿ ವಾಟೆರ್ ನೆಣಾರ್ಪಣಾಚಿಂ ಪಾವ್ಲಾಂ ಝುರಯ್ತೆಲ್ಯಾಂಕ್. ಪುಣ್ ಏಕ್ ಸಂಗತ್ ಸುಡಾಳ್ ಉತ್ರಾಂನಿ ಸಾಂಗ್ಚೆಂ ತರ್, ಚುರೆ ಕರ್ನ್ ಮಜಾ ಭಗ್ಚೆಚ್ ಆಮ್ಚ್ಯಾ ಕೊಂಕ್ಣೆಂತ್ ಮಹಾನ್, ತಾಂಕಾಂಚ್ ವೆದಿಚೆರ್ ಮಾನ್ ಸಮ್ಮಾನ್, ತಸಲ್ಯಾಂಕ್ಚ್ಚ್ ಪ್ರಶಸ್ತಿ/ಪುರಸ್ಕಾರ್. ದೆಕುನ್ ತಾಣಿಂ ಭಾಂದ್ಚೆ ದೊರೆ ಆನಿ ಕರ್ಚೆ ಚುರೆ. ಅಸಲೆ ಜೆದ್ನಾಂ ಕೊಂಕ್ಣಿ ರಾಜ್ವಟ್ಕಿ ಚಲಯ್ತಾನಾ ಸಾಂಗೊಂಕ್ ಉರ್ಲಾಂ ತರ್ಯೀ ಕಿತೆಂ?

ತರ್ಯೀ ಅಸಲೆಚ್ಚ್ ಕೊಂಕ್ಣಿ ಮ್ಹಣ್ ಖಾಲ್ತಿಮಾನ್ ಘಾಲ್ಚ್ಯಾಂತ್ಲೊ ಹಾಂವ್ ತರ್ಯೀ ಭಿಲ್ಕುಲ್ ನ್ಹಯ್. ಇತ್ಲೆಂ ಸರ್ವ್ ಚಿಂತುಂಕ್ ಗೆಲ್ಯಾರ್ ಆಮ್ಚೆ ಮುಖಾರ್ ದಿಸ್ಚ್ಯೊ ವಾಟೊ ದೋನ್;

ಪಯ್ಲಿ; ಆಮಿ ಹೆರಾಂನಿ ಕೆಲ್ಲ್ಯಾ ವಾಟೆಂನಿ ಚಲ್ಯಾಂ?

ದುಸ್ರಿ; ಆಮಿ ವಾಟ್ ಕರುನ್ ದಿವ್ಯಾಂ?

ಪಯ್ಲಿ ಸಂಪಿ ಆನಿ ಸಾಸ್ಣಿಕ್ ಸುಖಾಕ್ ಪಾವಂವ್ಚಿ ತರ್ ದುಸ್ರಿ ಭೋವ್ ಕಶ್ಟಾಂಚಿ, ತುವೆ ವಾಟ್ ಕರ್ಚ್ಯಾ ಮಿಸಾಂವಾಂತ್ ತುಕಾ ಪರತ್ ಪರತ್ ಖಾಂಟೆ ಖುಂಟೆ ಗುಡ್ಡಾಂವ್ಕ್ ಮೆಳ್ತೆಲೆ, ತುಜೆರ್ ಹಾಸ್ತೆಲೆ, ಥುಕ್ತೆಲೆ, ತರ್ಯೀ ತಿ ವಾಟ್ ಹಟ್ ಧರುನ್ ಚಲೊಂಕ್ ಆಸಾ. ಹಾಂ! ಕಠೀಣ್ ಎಕ್ಸುರಾಯ್ ಆನಿ ನಿರಾಸ್ಪಣಿಂ. ಪುಣ್ ಕಿತ್ಲೊ ತೇಂಪ್ ಮ್ಹಳ್ಳೆಂ ಕಳಿತ್ ನಾಂ ತರ್ಯೀ ಕಿತ್ಯಾಕ್ಗೀ ಮ್ಹಾಕಾ ದುಸ್ರಿ ವಾಟ್ ಪಸಂದೆಚಿ.

ಆತಾಂ ಏಕ್ ಸವಾಲ್; ತುಕಾಯ್ ಹಿ ವಾಟ್ ಪಿಶಿ ಮ್ಹಣ್ ದಿಸ್ತಾ?

[ಸಪ್ತೆಂಬರ್, 2007]

ವಲ್ಲಿ ಕ್ವಾಡ್ರಸ್

ಕುಂಡೊ ಚಳ್ವಳೆಕ್ ಥೆಂಕೊ ಜಾಯ್

ಕೊಂಕ್ಣಿ ಭಾಸ್ ಇಸ್ಕೊಲಾಂನಿ ರಿಗೊನ್ ಕಾಂಯ್ ವರ್ಸ್ ಜಾಲೆಂ. ಕೊಂಕ್ಣಿ ಭಾಸೆಚ್ಯಾ ದ್ಯಾಚ್ಯಾ ಪರಿಗತೆಚೆರ್ ಹರ್ಧಿಂ ಪೆಟುನ್ ಫೆಂವ್ಚಿ ಪರಿಗತ್ ಅಜೂನ್ ಉದೆಂವ್ಕ್ ನಾ ಳ್ಳೆಂ ಉತಾರ್ ಭೋವ್ ನಿಶ್ಟುರ್ ದಿಸತ್, ಪುಣ್ ಸತ್ ಉತಾರ್ ಹೆಂ. ಆಮ್ಚಿಂ ಭುರ್ಗಿಂ ಂ ಕೊಂಕ್ಣೆಕ್ ವೆಂಗ್ತಿತ್, ಭುರ್ಗ್ಯಾಂಚಿಂ ವ್ಹಡಿಲಾಂ ಹ್ಯಾ ಕೊಂಕ್ಣೆಕ್ ಕಿತ್ಲೆಂ ಗಳ್ಸಿತಿತ್ ಮ್ಹಳ್ಳೆಂ ಡ್ಲೊ ವೇಳ್-ಕಾಳ್ ಧಾಖಯ್ತ್ ಶಿವಾಯ್ ಹಾಂವ್ ಕಾಂಯ್ ಬೊಲ್ಮೆಂ ಸಾಂಗೊಂಕ್ ಟಾನಾ. ಹ್ಯಾ ಪರಿಗತೆಂತ್ ಕೊಂಕ್ಣೆಂತ್ ಉದೆಲ್ಲಿ 'ಕುಂಡೊ ಚಳ್ವಳ್' ಮಾತ್ರ್ ಮ್ಹಜ್ಯಾ ಮನಾಕ್ ವೆತಾ.

ಸತ್ ಸಾಂಗ್ಚೆಂ ತರ್, ಕೊಂಕ್ಣೆಕ್ ಜೊಕ್ತ್ಯಾ ವೆಳಾರ್ ಹಿ 'ಚಳ್ವಳ್' ಸುರು ಜಾಲ್ಯಾ. ತಿ ಣೆ ಸುರು ಕೆಲ್ಯಾ? ತಾಂಚಿ ಸಾಹಿತಿಕ್ ಅರ್ಹತಾ ಕಿತ್ಲಿ? ತಾಂಚಿ ಪ್ರಾಯ್ ಕಿತ್ಲಿ? ತಾಂಚ್ಯಾ ಪ್ಯಾಚೆರ್ ಕಿತ್ಲಿಂ ಪಾಕಾಂ ಆಸಾತ್ ಮ್ಹಳ್ಳೊ ನಿಯಾಳ್ ಸದ್ದ್ಯಾಕ್ ಕರಿನಾಸ್ತಾಂ, ಜರ್ ಂಕ್ಣೆಚ್ಯಾ ಭಲಾಯ್ಕೆಭರಿತ್ ವ್ಹಾಡಾವಳೆಚ್ಯಾ ನದ್ರೆನ್ ಸಾಂಗ್ಚೆಂ ತರ್, ಹಿ ಚಳ್ವಳ್ ಮಾತ್ತಿ ಡ್ಹೂಕ್ ಲಾಗತ್, ಪುಣ್ ಕೊಂಕ್ಣೆಕ್ ಭೋವ್ ಗರ್ಜೆಚಿ ಮ್ಹಣ್ಚ್ಯಾಂತ್ ಮ್ಹಜ್ಯಾ ಮತಿಂತ್ ಲ್ಲೊಚ್ ದುಭಾವ್ ನಾ.

ಕೊಂಕ್ಣಿ ಪತ್ರಿಕೋದ್ಯಮ್, ತಶೆಂಚ್ ಸಾಹಿತ್ಯ್ ಅಜೂನ್ ಜಿಯೆಲಾಂ ವಾ ಜಿಯೆತಾ ರ್ ಕೊಣಾಚ್ಯಾಗೀ ದಯೆನ್, ಕೊಣಾಚ್ಯಾಗೀ ಭಿರ್ಮತೆನ್, ವಾ ಕೊಣಾಚ್ಯಾಗೀ ಕಾಕುಳ್ತಿನ್. ನಿ ಹ್ಯಾ ಸಿಂತಿಮೆಂತಾಳ್ ಪರಿಗತೆಂತ್ 'ಕೊಂಕ್ಣಿ' ಕೊಣಾ ಕೊಣಾಚೊ ತುರುಪಾಚೊ ಕ್ಕೊ ಜಾಲಾ. ಕೊಣೆಂ ತೆಂಪಾಧಿಂ ಗಳಯಿಲ್ಲ್ಯಾ ಎಕಾ ಬಿಟಿಯೆಕ್ ಸಯ್ತ್ ಪ್ರಸಾದ್ ಕರ್ಚಿಂ ಸಾತ್, ಆನಿ ಸೆಂವ್ಚಿಂಯ್ ಆಸಾತ್. ತೆಚ್ಚ್ ಪರಿಂ ಕೊಣೆಂ ಯಥೇಶ್ಟ್ ಮಾಪಾನ್ ಬರಯಿಲ್ಲೆಂ ರ್ವ್ ಸಾರೆಂ ಮ್ಹಣ್ಚೆ ವಿಧ್ವಾನ್ ಪಂಡಿತ್ಯಿ ಆಸಾತ್. ಹ್ಯಾ ಪರಿಗತೆಂತ್ ನಿಜಾಯ್ಕೀ ಎಕ್ ರ್ಥಭರಿತ್, ಕೊಂಕ್ಣೆಚ್ಯಾ ಮಟ್ಟಾಕ್ ಭಲಾಯ್ಕೆಭರಿತ್ ವಾತಾವರಣ್ ರುತಾಂ ಕರಿಜಾಯ್, ಂಕ್ಣಿ ಸಾಹಿತ್ಯಾಚೆಂ ಮಟ್ಟ್ ಚಡಾಜಯ್, ಕೊಂಕ್ಣಿ ಸಾಹಿತ್ಯ್ ಕೊಂಕ್ಣಿ ವಾಚ್ಪ್ಯಾಂಕ್ ಪಾವಜಯ್ ಪುಣ್ ಪಯ್ಲೆಂ ಸವಾಲ್ ಉದೆತಾ; ಮಾಜ್ರಾಕ್ ಘಾಂಟ್ ಭಾಂದ್ಚಿ ತರ್ಯೀ ಕೊಣೆಂ? ಣ್ ತೆ ವಾಚ್ಪಿ? ಖಂಯ್ ಆಸಾತ್? ಕಿತೆಂ ಕರ್ತಾತ್? ಕೊಣ್ ತೆ ಮಟ್ಟ್ ಚಡಯ್ತೆಲೆ? ಸಲೆಂ ತೆಂ ಮಟ್ಟ್? ಎದೊಳ್ ತಾಣಿಂ ಕಿತ್ಲೆಂ ಮಟ್ಟ್ ಚಡಯ್ಲಾಂ? ಆನಿ ಕಸಲೆಂ ತೆಂ ಾಪ್ ಜೆಂ ಮಟ್ಟ್ ಮಾಪ್ಚೆಂ?

ಸತ್ ಸಾಂಗ್ಚೆಂ ತರ್ ಮ್ಹಾಕಾ ಭುರ್ಗ್ಯಾಪಣಾರ್ ಆಯ್ಕಲ್ಲ್ಯಾ ಎಕಾ ಲ್ಹಾನ್ ಕಾಣ್ಯೆಚೊ ಯಾಳ್ ಯೆತಾ (ಹಾವೆಂ ಚೂಕ್ ಕಾಣಿ ಆಯ್ಕಾಲ್ಲಿ ತರ್ ವಾ ಸಮ್ಜಾಲ್ಲಿ ರೀತ್ ಚೂಕ್ ರ್ ಮಾಫಿ ಆಸೊಂ). ಏಕ್ ರೆಡೊ ಎಕಾ ಜಾಗ್ಯಾರ್ ನಿದೊನ್ ಆಸ್ಲೊ ಕಂಯ್. ತಾಚೊ ನಿ ಯೇವ್ನ್ ತ್ಯಾ ರೆಡ್ಯಾಕ್ ಆಪ್ಲ್ಯಾ ಬೆತಾನ್ ಏಕ್ ಮಾರ್ತಾ, ತರ್ಯೀ ತೊ ರೆಡೊ ಟಾನಾ. ದುಸ್ರೊ ಮಾರ್ ಮಾರ್ತಾನಾ ರೆಡೊ ಸ್ವಪ್ಣಾಂತ್ ಕೊಣೆಂಗೀ ಕೊಣಾಕ್ಗೀ ಾರ್ಚೆಂ ಆಯ್ಕತಾ. ತಿಸ್ರೊ ಮಾರ್ ಮಾರ್ತಾನಾ ತಾಕಾ ಲಾಗ್ಸಾರ್ಚ್ಚ್ ಕೊಣೆಂಗೀ ಕೊಣಾಕ್ಗೀ

ಮಾರ್ಚೆಂ ಆಯ್ಕತಾ. ಚೊವ್ತೊ ಮಾರ್ ಮಾರ್ತಾನಾ ತಾಕಾ ದುಭಾವ್ ಯೆತಾ ಕಾಂಯ್ ಅಪ್ಣಾಕ್ ಪುಣಿ ತೊ ಮಾರ್ ಪಡ್ಲಾಗೀ ಮ್ಹಣ್. ಪಾಂಚ್ವೊ ಮಾರ್ ಪಡ್ತಾನಾ ರೆಡ್ಯಾಕ್ ಸಮ್ಜತಾ – ಹೋ! ಹೆ ಮಾರ್ ಪಡೊನ್ ಆಸ್ಚೆ ಅಪ್ಲ್ಯಾ ಪಾಟಿಕ್‌ಚ್! ಆನಿ ರೆಡೊ ಉಟ್ತಾ. ಆಮ್ಚೊ ಕೊಂಕ್ಣಿ ಲೋಕ್ ಕಾಂಯ್ ಹ್ಯಾ ರೆಡ್ಯಾಕ್ ಸೊಡ್ನ್ ಆಸಾ? ಕವಿ ಜೊಸ್ಸಿ ಪಿಂಟೊಚ್ಯಾ ಉತ್ರಾಂನಿ ಸಾಂಗ್ಚೆಂ ತರ್ "ಆಮ್ಚಿ ನೀದ್ ಕೆದ್ನಾಂಗೀ ಸುಟಾಜೆ ಆಸ್ಲಿ, ಅಜೂನ್ ಆಮಿ ಘೊರೆವ್ನ್ ಆಸಾಂವ್".

'ಮಟ್ಟ್' ಹೊ ಭೋವ್ತ್ಯಾ ದೆವಾನ್ ಆದಾಂವ್ ಆನಿ ಯೆವೆಕ್ ರಚ್ತಾನಾ ರಚ್‌ಲ್ಲೊ ಸಬ್ಧ್. ಜೊ ಕ್ರಿಸ್ತಾನ್ ಜಲ್ಮೊನ್ ಯೆಂವ್ಚ್ಯಾ ಕಾಳಾರ್ ಆಸ್‌ಲ್ಲೊ, ಆತಾಂಯ್ ಆಸಾ ಆನಿ ಪುಡೆಂಯ್ ಆಸ್ತಲೊ. ತರ್‌ಯೀ ಅಜೂನ್ ಖಂಚ್ಯಾಯ್ ಪುನೆಗೆಲ್ಲ್ಯಾನ್ ತೆಂ ಮಟ್ಟ್ ಸೊಧುನ್ ಕಾಡ್‌ಲ್ಲೆಂಯ್ ನಾ, ಅನಿ ಮುಖಾರ್‌ಯೀ ಕಾಡ್ತೆಲೆ ಮ್ಹಳ್ಳೊ ಭರ್ವಸೊ ಮ್ಹಜ್ಯಾ ಆಶಾವಾದಿ ಮತಿಕ್ ಸಯ್ತ್ ನಾ. ಪುಣ್ ಕೊಂಕ್ಣೆಂತ್ ಆಸ್ಚೆಂ ಸರ್ವ್ ಮಟ್ವಾಚೆಂ ಮ್ಹಣ್ ಹಾಂವ್‌ಯೀ ಒಪುನ್ ಘೆನಾ. ಹ್ಯಾ ಚಿಂತ್ಪಾಚೆರ್ ಇಲ್ಲೊ ಆಟೊವ್ ಕರ್ಯಾಂ ಮ್ಹಣ್ ಮ್ಹಾಕಾಯ್ ಭಗ್ತಾ.

ಕೊಂಕ್ಣಿ ಪತ್ರಿಕೋದ್ಯಮ್ ಜರ್ ಕೊಣಾ ಕೊಣಾಚ್ಯಾ ದಯೆನ್, ಭಿರ್ಮತೆನ್ ಚಲ್ತಾ ತರ್ – ಹ್ಯಾ ಪತ್ರಾಂನಿ ವೃತ್ತಿಪರತಾ ಸಾಹಿತ್ಯ್ ಕಶೆಂ ಆಶೆವ್ಯೆತಾ? ಸುತಾಕ್ ದೀಂವ್ಕ್ ತಾಂಕ್ ನಾಸ್ಚೆ ಕೊಟಾಕ್ ಕಶೆ ದಿತೆಲೆ? ದೆಕುನ್ ಆಮ್ಚ್ಯಾ ಕೊಂಕ್ಣೆಂತ್ ಮಟ್ವೆಂ ಬರಯಿಲ್ಲೆಂ ಸರ್ವ್ ಕವಿತಾ ಜಾತಾ, ಲಾಂಬ್ ಬರಯಿಲ್ಲೆಂ ಕಾಣಿ ಜಾತಾ, ಅನಿಕ್‌ಯೀ ಲಾಂಬ್ ಬರಯ್ಲ್ಯಾರ್ ಕಾದಂಬರಿ. ಆನಿ ಹೆಂ ಬರಯಿಲ್ಲೆ ಕೊಣ್ 'ಕವಿರಾಯ್' ತರ್ ಕೊಣ್ 'ಕಾಣ್‌ಯಾಂಚೆ ರಾಯ್', ಆನಿ ಕೊಣ್ 'ಕಾದಂಬರಿಚೆ ರಾಯ್'. ಸರ್ವಾಂಕ್ ಪಾಟೊಸ್ ಆಸಾ, ಉರ್ಮಾಲ್ ಆಸಾ, ಮುಂಡಾಸ್ ಆಸಾ, ಅಭಿಮಾನಿ ಪಂಗಡ್ ಆಸಾ, ಶಾಲಾಂ ಆಸಾತ್, ಮಾನ್–ಸಮ್ಮಾನ್ ಆಸಾತ್, ಫುಲಾಂ ಫಳಾಂ ಆಸಾತ್ – ಇತ್ಲೆಂಚ್ ಕಿತ್ಯಾಕ್? ವೆವೆಗ್ಳೆ ಪುರಸ್ಕಾರ್‌ಯೀ ಆಸಾತ್. ಆನಿ ಹ್ಯಾ ಪರಿಗತೆಂತ್ ಸರ್ವಾಂ ಸವೆಂ ಆಮಿಂಯ್ 'ಗೋವಿಂದಾ' ಮ್ಹಳ್ಳೆಶಿವಾಯ್ ನಿರ್ವೋಗ್ ಆಸಾ?

ಆಯ್ಲೆವಾರ್ ಹಾಂವ್ ಮಟ್ವ್ಯಾ ಆವ್ದೆಚ್ಯಾ ರಜೆಂತ್ ಗಾಂವಾಕ್ ಗೆಲ್ಲೊಂ, ರಾತ್‌ಭರ್ ಮಿತ್ರ್ ಎಚ್ಚೆಮಾಚ್ಯಾ ಘರಾಂತ್ ತರ್ಕ್ ಸಂವಾದ್, ತಾಚೆ ಸವೆಂ ಧಾವೊ ಮಾಂಡ್ವಿ ವಿಲ್ಸನ್ ಕಟೀಲ್. ಆಮ್ಚ್ಯಾ ತರ್ಕಾಚೊ ವಿಶಯ್ ಕೊಂಕ್ಣೆಂತ್ ಕುಂಡೊ/ಸಾರೆಂ ಛಾಪ್ಚೆವಿಶಿಂ. ಆನಿ ಅಪ್ರಾಧಿ ಕದೆಲಾರ್ ಹಾಂವ್ ಆನಿ ಮ್ಹಜೆರ್ ಕಠೀಣ್ ರಿತಿರ್ ಅಪ್ರಾಧ್ ಮಾಂಡ್‌ಲ್ಲೆ ಮ್ಹಜ್ಯಾ ಕಾಳ್ಜಾಕ್ ಲಾಗ್ಲಿಲೆ ದೋಗ್ ಅಮಿಗ್. ತಾಂಚೆ ಫಿರ್ಯಾದೆಕ್ ಹಾಂವ್ ಸಂಪೂರ್ಣ್ ಕಬೂಲ್ ಜಾಲೊಂನಾ ತರ್‌ಯೀ ತಾಣಿಂ ಸಾಂಗ್‌ಲ್ಲೆಂ ಸರ್ವ್ ಪೊಲ್ಲು (ತಾಂದುಳ್ ನಾತ್‌ಲ್ಲೆಂ ಭಾತ್) ಮ್ಹಣ್ಚೊ ಮ್ಹಜೊ ಇರಾದೊ ನ್ಹಯ್. ಮ್ಹಜಿ ಜವಾಬ್ ಜಾವ್ನಾಸ್ಲಿ ಹಿ;

1. ಹಾವೆಂ ಯಾ ಖಂಚ್ಯಾಯ್ ಸಂಪಾದಕಾನ್ 'ಪತ್ರ್ ಚಲಂವ್ಚಿಂ' ಎಕ್ಲ್ಯಾ ದೊಗಾಂ ವಿಮರ್ಶಕಾಂ ಖಾತಿರ್ ನ್ಹಯ್ (ಎಕ್ಲೆ ದೋಗ್ ನಿಶ್ಟುರ್ ಉತಾರ್ ತರ್ ಹಾಂವ್ ಧಾ-ಪಂದ್ರಾ ಮ್ಹಣ್ತಾಂ)

ಹೆ ಧಾ ಪಂದ್ರಾ ವಿಮರ್ಶ್ಯಕ್ (ಮ್ಹಾಕಾ ಧರ್ನ್), ವರ್ಸಾಕ್ ಕಿತ್ಲ್ಯೊ ಕಾಣ್ಯೊ ಬರಯ್ತಾತ್? ಕಿತ್ಲಿಂ ಕವಿತಾ ಬರಯ್ತಾತ್? ಏಕ್ ಪತ್ರ್ ಏಕ್ ವರ್ಸ್‌ಭರ್ ಚಲಂವ್ಕ್ ಹಾಣಿಂ ಬರಯಿಲ್ಲ್ಯೊ ಕಾಣ್ಯೊ ವಾ ಕವಿತಾ ಪುರೊ?

ಹಾಂವ್ ಕೊಂಕ್ಣೆಚೆಂ ಮಟ್ಟ್ ಸಾಹಿತ್ಯ್ ರಾಕೊನ್ ಬೊಸೊನ್ ಕೊಣಾಯ್ಚಿಂಯ್ ಬರ್ಪಾಂ ಮಟ್ಟ್ ನಾಂತ್ ಮ್ಹಣೊನ್ ಜರ್ಥರ್ ಪರ್ಗಟ್ ಕರಿನಾಯೆ ರಾವ್ಲೊಂ ತರ್ – ತಿಂ ಬರ್ಪಾಂ ಕೊಂಕ್ಣೆಂತ್ ಹೆರಾಂ ಪರ್ಗಟ್ ಕರಿನಾಂತ್ ಮ್ಹಳ್ಳಿ ನಿಘಂಟ್ ಆಸಾ? ಅಶೆಂ ಜಾಂವ್ಕ್ ರಾಕೊನ್ ಆಸ್ಚೆ ಕುರ್ಲ್ಯಾ ಸ್ವಭಾವಾಚೆ ಸಯ್ತ್ ಆಮ್ಚೆ ಭಂವ್ತೊಣಿ ಧಾರಾಳ್ ಮಾಪಾನ್ ಆಸಾತ್. ಕಾಂಯ್ ಅಶೆಂ ಕೆಲ್ಯಾರ್ "ಹಾಕಾ ಆತಾಂ ಹಾಂಕಾರ್ ಆಯ್ಲಾ, ಕಾಂಯ್ ಏಕ್, ದೋನ್ ಪ್ರಶಸ್ಥ್ಯೊ ಲಾಭ್ಲ್ಯಾತ್ ದೆಖುನ್ ಹಾಚಿ ಮಿಂಜಾಸ್ಕಿ ಪಳೆ, ಹಾವೆಂ ಬರಂವ್ಕ್ ಸುರು ಕರ್ತಾನಾ ಹೊ ಜಲ್ಮೊಂಕ್ ನಾ, ಆತಾಂ ಮ್ಹಾಕಾ ಮಟ್ಟ್ ಶಿಕಯ್ತಾ" ಅಶೆಂ ಚಿಂತ್ಚೆಂ ಆಮ್ಚೆ ಮಹಾನ್ ಕೊಂಕ್ಣಿ ಬರವ್ಪ್ಯಾಂಚೆ ಕಿತ್ಲೆ ಧಾಖ್ಲೆ ಜಾಯ್ಜೆ?

ಕೊಂಕ್ಣಿ ಸಾಹಿತ್ಯಾಂತ್ ಕುಂಡೊ/ಶೆಣ್ ಭರೊಂಕ್ ಫಕತ್ತ್ ಬರವ್ಪಿ ಕಾರಣ್? ಹಾಂತುಂ ಸರ್ವ್ ಸಂಪಾದಕಾಂಚೊ ಹಾತ್ ನಾ? ತರ್ ವಿಶೇಸ್ ಅಂಖೆ ಪಳೆ ಆನಿ ತುಂಚ್ ಸಾಂಗ್, 'ಭಾತ್ ಕಾಂಡ್ಲ್ಯಾರ್ ತಾಂದುಳ್ ಜಾತಾ' ಮ್ಹಳ್ಳ್ಯಾ ವರ್ಗಾಚ್ಯೊ ಕಿತ್ಲ್ಯೊ ಕವಿತಾ ಆಸಾತ್ ಮ್ಹಳ್ಳೆಂ. ವಾ ಭಾರತಾಕ್ ಸ್ವಾತಂತ್ರ್ ಕಶೆಂ ಲಾಭ್ಲೆಂ ಮ್ಹಳ್ಳಿ ಚರಿತ್ರಾ ಸಾಂಗ್ಚ್ಯೊ ಕವಿತಾ ನಾಂತ್‌ಗೀ ಮ್ಹಣ್.

ಅಖ್ರೇಕ್ ಮ್ಹಜೆಂ ಫಯ್ಸಲ್ ದಿಲೆಂಚ್; ಹಾಂವ್ ತುಮ್ಚೊ ಅಮಿಗ್ ಜಾವ್ನ್ ತುಮ್ಚೆ
ದ್ ಮಾಂಧ್ತಾಂ, ಏಕ್ ಕವಿ ಜಾವ್ನ್ ತುಮ್ಚೊ ವಾದ್ ಒಪ್ತಾಂ, ಪುಣ್ ಏಕ್ ಸಂಪಾದಕ್
ವ್ನ್ ಹಾಂವ್ ತುಮ್ಚೊ ವಾದ್ ಮಾಂದಿನಾ. ಸಾಹಿತಿಕ್ ಮಟ್ಟ್ ಎಕಾಚ್ಚ್ ದಿಸಾ, ಎಕಾಚ್
ಶಾನ್ ಬದ್ಲಿಯೆತ್ ಮ್ಹಣ್ಚೆಂ ಚಿಂತಾಪ್ ಕಿತ್ಯಾಕ್‌ಗೀ ಮ್ಹಾಕಾ ಪಿಶೆಂ ಮ್ಹಳ್ಳೆಪರಿಂ ದಿಸ್ತಾ.

ಸಾಹಿತಿಕ್ ಮಟ್ಟ್ ಸುಧ್ರಾಪ್ ಏಕ್ ನಿರಂತರ್ ಪ್ರಕ್ರಿಯಾ, ಹಳ್ತಾರ್ ಜಾತಾ, ಜಾಯ್ತೆಂ
ತಾ. ಪುಣ್ ತೆಂ ಕಾಂಯ್ ಎಕ್ಲ್ಯಾ ದೊಗಾಂಯ್ಚೆಂ ಕಾಮ್ ನ್ಹಯ್. ಸರ್ವಾಂನಿ ತಾಕಾ
ಕೊ ದೀಜಾಯ್. ಆನಿ ತಾಚಿ ಗರ್ಜ್ ಪಯ್ಲೆಂ ಹರ್ಯೆಕ್ಲ್ಯಾಕ್ ಗರ್ಜೆಚಿ ಮ್ಹಣ್ ಭಗಾಜಯ್
ಾಯ್ ವಚೊನ್ ಕೊಣಾ ಕೊಣಾಕ್, ತುವೆಂ ಎದೊಳ್ ಬರಯಿಲ್ಲೆಂ ಸರ್ವ್ ಸಾರೆಂ, ವಾ
ಂಡೊ ಮ್ಹಣ್ತಾಚ್ ಕಾಂಯ್ ಮಟ್ಟ್ ಚಡ್ತಾ? ಅಸಲೆಂ ಅಣ್ವೆಂ ಚಿಂತಾಪ್ ಚಿಂತ್ಚೆ ಪಂಡಿತ್
ಣ್‌ಯ್ ಆಸಾತ್ ತರ್ ತೆಂ ಖರೆಚ್ ಜಾವ್ನ್ ಪಿಶೆ.

ಕೊಂಕ್ಣಿ ಸಾಹಿತ್ಯಾಕ್ ಕಾಂಯ್ ಭಾರತಾಂತ್ಲೆಂ ಉಂಚ್ಲೆಂ ಸಾಹಿತ್ಯ್ ಮ್ಹಣ್ ಹಾಂವ್
ಂದಿನಾ, ಪುಣ್ ಕೊಂಕ್ಣೆಂತ್ ಆಸ್ಚೆಂ ಸರ್ವ್ 'ಶೆಣ್' ಮ್ಹಣ್ ಸಾಂಗ್ತೆಲ್ಯಾಂನಿ 'ಉಂಡೊ'
ುನ್ ಧಾಖಯಿಲ್ಲೆಂ ತರ್ ವಾದ್ ಆಸಾವೆ? ಮ್ಹಜ್ಯಾ ಮಟ್ವ್ಯಾ ಆವ್ದೆಚ್ಯಾ ರಜೆಂತ್
ವೆಂ ಪಾರ್ಕಿಲ್ಲೆಂ ಅಡ್ಲೂಕ್ ಸತ್ ಹೆಂ ಜಾವ್ನಾಸಾ, ಚಡಾವತಾಂನಿ ಚಿಂತ್ಚೆಂ ಇತ್ಲೆಂಚ್
ಪುಣ್‌ಂಚ್ ವ್ಹಡ್ಲೊ, ಆನಿ ಹೆರಾಂ ಸರ್ವಾಂ ಮೂರ್ಖ್'. ಅಪುಣ್ ವ್ಹಡ್ ಮ್ಹಣ್ ಚಿಂತುಂಕ್
ಾಂಕ್ ಹಕ್ಕ್ ಆಸಾ, ತೆಂ ಕಾಂಯ್ ಹಾಂವ್ ನೆಗಾರ್ ಕರಿನಾ, ಪುಣ್ ಆಮಿ ವ್ಹಡ್

ಮ್ಹಣ್ ಧಾಖಂವ್ಕ್ ಹೆರಾಂಕ್ ಹಲ್ಕ್ ಕರ್ಚಿ ಏಕ್‌ಚ್ ವಾಟ್?? ಹೆಂ ಕಸಲೆಂ ಚಿಂತಾಪ್? ಹೆಂಚ್‌ಗೀ ಮಟ್ಟ್?

ಕೊಂಕ್ಣೆಂತ್ ಕುಂಡೊ ಚಳ್ವಳೆಕ್ ತ್ರಾಣ್ ಲಾಭಜಯ್ ತರ್, ಸರ್ವಾಂನಿ ಹಾಚೆರ್ ಮೆತೆರ್ ಜಾಯ್ಜಯ್. ಹಾಂಗಾಸರ್ ಪಯ್ಲೆಂ ಆಪ್ಲ್ಯೆ ಗುಪಿತ್ ಇರಾದೆ *(Hidden agenda)* ಸಾಂಡಿಜಾಯ್. ಕುಂಡೊ/ಸಾರೆಂ ಫಕತ್ತ್ ನಿಬಾಕ್ ಘೆವ್ನ್ ಕೊಣಾ ಕೊಣಾಚೆರ್ ಅಪ್ಲೊ ಜಾಳ್ ವೊಂಕ್ಚೊ ನ್ಹಯ್. ದುರ್ಭಾಗ್ಪಣಾಕ್ ಮ್ಹಾಕಾ ಅಸಲೆಚ್ಚ್ ಧಾಖ್ಲೆ ಆಯ್ಲೆವಾರ್ ಮೆಳ್ಳೆ. ಸತ್ ಸಾಂಗ್ಚೆಂ ತರ್ ಆಮ್ಚೊ ಇರಾದೊ ಪ್ರತ್ಯಕ್ಷ್ ಜಾವ್ನ್ ವ ಪರೋಕ್ಷ್ ಜಾವ್ನ್ ಕೊಣಾಯ್ ಏಕಾ ವರ್ಗಾಕ್ ಹಲ್ಕುಂಚೊ ಭಿಲ್ಕುಲ್ ನ್ಹಯ್. ಪುಣ್ ಥೊಡೆ ಪಾವ್ಟಿಂ ಸಯ್ರ್ಯಾಂಕ್ ದಿಂವ್ಚಿ ಮರ್ಯಾದ್ ತೊ ಸಮ್ಜೊಂಕ್ ಸಕಾನಾಸ್ತಾಂ, ವಾಡ್‌ಲ್ಲ್ಯಾ ಬೊಶಿಯೆಂತ್ಲೆಂ ಜೇವ್ನ್ ತೆಚ್ಚ್ ಬೊಶಿಯೆರ್ ಮುತೊನ್ ವೆತಾನಾ ಸೊಸ್‌ಲ್ಲ್ಯಾ ಶಿವಾಯ್ ಹೆರ್ ನಿರ್ವೋಗ್ ಆಸಾ? ಪುಣ್ ವಿಪರ್ಯಾಸಾಚಿ ಗಜಾಲ್ ಮ್ಹಳ್ಯಾರ್ ತಶೆಂ ವಾಡ್‌ಲ್ಲ್ಯಾ ಬೊಶಿಯೆರ್ ಮುತ್‌ಲ್ಲ್ಯಾಂಕ್ ಆಲ್ತಾರೆಚೊ ಮಾನ್ ಮೆಳ್ತಾನಾ. ಆನಿ ಅಸಲ್ಯಾ ಆಣ್ವ್ಯಾಂಚಿ ಸಯ್ತ್ ಪುಜಾ ಚಲ್ತಾನಾ.

ಅನ್ಯೇಕಾ ಕಾಣ್ಯೆಚೊ ನಿಯಾಳ್ ಕರ್ತಾಂ; ಆದಿಂ ಎಕ್ಲೊ ಭುರ್ಗೊ ಹಾಗ್ತಾನಾ ಭಾಕ್ರಿ ಖಾತಾಲೊ ಕಂಯ್, ತವಳ್ ಎಕ್ಲ್ಯಾನ್ ತಾಕಾ ಸಮ್ಜಾಯ್ಲೆಂ ಕಂಯ್ 'ಅಳೆ ಭಾವಾ ಹಾಗ್ತಾನಾ ಭಾಕ್ರಿ ಖಾಯ್ನಾಕಾ' ಮ್ಹಣ್. ತವಳ್ ತೊ ಭುರ್ಗೊ ಜಾಪ್ ದೀವ್ನ್ ಮ್ಹಣಾಲೊ ಕಂಯ್ "ಹಾಂವ್ ಬುಡವ್ನ್ ಖಾತಾಂ – ಕಿತೆಂ ಕರ್ತಾಯ್?". ಆತಾಂ ಆಮ್ಚ್ಯಾ ಕೊಂಕ್ಣೆಂತ್‌ಯೀ ಅಶೆಂ ಬುಡವ್ನ್ ಖಾತಾಂ ಮ್ಹಣ್ತೆಲ್ಯಾ ಪಂಡಿತಾಂಕ್ ಹಾವೆಂ ವ ಕೊಣೆಂಯ್ ಕಿತೆಂ ಕರುಂಕ್ ಸಾಧ್ಯ್? ತಾಂಕಾಂ ತಾಂಚೆ ತಿತ್ಲ್ಯಾಕ್ ಸೊಡ್ನ್ ಪಯ್ಸ್ ರಾವೊನ್ ಪಳೆಂವ್ಚೆಂಚ್ ಬರೆಂ ನೆ?

ಭೋವ್ತ್ಯಾ ಹಾವೆಂಯ್ ತಿಚ್ಚ್ ವಾಟ್ ವಿಂಚ್ಚಿ ಬರಿ.

ದೇವ್ ಬರೆಂ ಕರುಂ, ಕಿತೆಂಯ್ ಜಾಂವ್ ಪುಣ್ ಕೊಂಕ್ಣೆಚೆಂ ಬರೆಂ ಜಾಂವ್,

[ಅಕ್ತೋಬರ್, **2007**]

ವಲ್ಲಿ ಕ್ವಾಡ್ರಸ್

ಬದ್ಲಾನಾತ್‌ಲ್ಲೊ ಲೋಕ್

ಆಮ್ಚ್ಯಾ ಕಿರಿಸ್ತಾಂವ್ ಸಮಾಜೆಕ್ 'ಗಾಡ್ವಾ ಕುಳಿಯೆಚಿ ಸಮಾಜ್' ಮ್ಹಣ್ ಕೊಣೆಂಗೀ ಲಾಯಿಲ್ಲೆಂ ಅಜೂನ್ ಮ್ಹಾಕಾ ಉಡಾಸ್ ಆಸಾ, ಕಿತ್ಯಾಕ್ ಮ್ಹಳ್ಯಾರ್ ಜಲ್ಮಾ ಥಾವ್ನ್ ರ್ತಾ ಪರ್ಯಾಂತ್ ಆಮ್ಚ್ಯಾ ಸಮಾಜೆನ್ ಎಕಾ ನ್ಹಯ್ ಎಕಾ ರಿತಿನ್ 'ಗಾಡಾಂವ್' ಜಾವ್ನ್ ಸ್ ಸಾರ್ಚೆ ಶಿವಾಯ್, ಅಜೂನ್ ಸಯ್ತ್ ಹೆಂ ಚಿಂತಾಪ್ ಘಟ್ ಮ್ಹಣ್ ರುಜು ಕರುಂಕ್ ಣ್‌ಯೀ ಎದೊಳ್ ಸಕೊಂಕ್ ನಾ.

ಅಜೇಕ್ ಕಾಂಯ್ ಪಾಂಚ್-ಸ ಧಾಕ್ಡ್ಯಾಧ್ಲ್ಯಾ ಕಾಳಾರ್ ಆಮ್ಚೊ ಕಿರಿಸ್ತಾಂವ್ ಲೋಕ್ ಲಾಮ್‌ಗಿರಿಚಿ, ಕತ್ತೆಚಾಕ್ರೆಚಿ ಜಿಣಿ ಜಿಯೆವ್ನ್ ಆಸ್‌ಲ್ಲೊ. ಚಡ್ತಾವ್ ಲೋಕ್ ಅಶಿಕ್ಪಿ, ಕರೀಣ್ ಚ್ಳೊ, ದೀಸ್‌ಭರ್ ಥಂಯ್ ಹಾಂಗಾ ಮ್ಹಣ್ ಕೊಣಾ ಕೊಣಾಗೆರ್ ಬುಟ್ಟಿ ಚಾಕರಿ ನ್ ಆಪ್ಲ್ಯಾ ಕುಟ್ಮಾಕ್ ಪೊಸ್ತಾಲೊ; ಕೊಣ್ ತೊಟಾಂನಿ, ಕೊಣ್ ಗಾದ್ಯಾಂನಿ, ಕೊಣ್ ಶಾಂನಿ ತರ್ ಆನಿ ಕೊಣ್ ಅಪ್ಲೆಂ ಘರ್‌ದಾರ್, ಕುಟಾಮ್ ಸಾಂಡುನ್ ಪಯ್ಸಿಲ್ಯಾ ಟಾಂನಿ ವಚೊನ್ ಕಾಮ್ ಕರುನ್ ಪೊಯ್ಶೆ ಜೊಡ್ತಾಲೊ.

ಉಪ್ರಾಂತ್ ಹ್ಯಾ ಕಿರಿಸ್ತಾಂವ್ ಲೊಕಾಚಿ ಪರಿಗತ್ ಮಾತ್ರಿ ಸುಧ್ರೊನ್ ಆಯ್ಲಿ, ತೊಟಾಚಿ ೀಡ್ ಉತ್ರೊನ್ ಲೋಕ್ ಪಯ್ಸಿಲ್ಯಾ ಬೊಂಬೊಯ್ ಪಾವ್ಲೊ ಆನಿ ಬೊಂಬೊಯ್‌ಗಾರ್ ಲೊ. ಆನಿ ಬೊಂಬೊಯ್ ವಚೊನ್, ಕೊಣ್ ಹೊಟ್ಲಾಂನಿ, ಕೊಣ್ ಘರಾಂನಿ ಆಯಾ ವುನ್, ಕೊಣ್ ಬೊಟ್ಲೆರ್ ಜಾವ್ನ್, ಕೊಣ್ ಗಾಡಿಯೊ ಧಾಂವ್ಡಾವ್ನ್ ಆನಿ ಕೊಣ್ ಂನಿ ಪೀಟ್ ಮೊಳುನ್ ಪೊಯ್ಶೆ ಜೊಡಿಲಾಗ್ಲೊ ಆನಿ ಮಾಯ್‌ಗಾಂವ್ಚ್ಯಾ ಆಪ್ಲ್ಯಾ ಟ್ಮಾದಾರಾಂಕ್, ಬಂದ್ವಾಂಕ್ ಪೊಸುಂಕ್ ಲಾಗ್ಲೊ.

ಮಾಯ್‌ಗಾಂವಾಂನಿ ಕೊಲ್ವಾಚಿಂ ಘರಾಂ ಬದ್ಲೊನ್ ನಳೆ ಆಯ್ಲೆ, ಚಿಮ್ಣಿ, ಲಾಂಪ್ಯಾಂವ್ ಲ್ಲೊನ್ ವೀಜ್ ದಿವೆ ಆಯ್ಲೆ - ಜಾವ್ಯೆತ್ ಆಂಬಿಲ್ ಪೇಜ್ ಬದ್ಲೊನ್ ಪೇಜ್ ಆನಿ ಣ್ಚೆಂ ಜಾಲೆಂ, ಪುಣ್ ಆಮ್ಚೊ ಕಿರಿಸ್ತಾಂವ್ ಲೋಕ್ ಕಾಂಯ್ ದಿಸಾಚೆಂ ಪೋಟ್‌ಭರ್ ಂವ್ಕ್ ಲಾಗ್ಲೊ. ಗಾಂವಾಂತ್ ಪಿಡಾ ಶಿಡಾ ಆಸ್ಲಿ, ಕಸ್ಟ್ ಅನ್ವಾರ್ ಆಸ್ಲೆ ಪುಣ್ ಮನಿಸ್ ಂನಿ ತರ್‌ಯೀ ಎಕಾಮೆಕಾ ಪಾವೊನ್ ಜಿಯೆತಾಲೊ.

ಉಪ್ರಾಂತ್ ಕೊಣ್ ಸಾತ್ ದರ್ಯೆ ಉತ್ರೊನ್ ಗೆಲೊ ಆನಿ ಗಲ್ಫಾಚ್ಯಾ ಪೊಯ್ಶ್ಯಾಂನಿ ಮ್ಚ್ಯಾ ಕಿರಿಸ್ತಾಂವ್ ಸಮಾಜೆಚೆರ್ ರಾಜ್ವಟ್ಕಿ ಕೆಲಿ. ನಳ್ಯಾಂಚಿಂ ಘರಾಂ ಟೆರೆಸಾಚಿಂ ಜಾಲಿಂ, ಾಂನಿ ಟಿವಿ, ವಿಡಿಯೊ, ಟೇಪ್‌ರೆಕೋರ್ಡರ್, ಕಂಪ್ಯೂಟರಾಂ, ಎ.ಸಿ, ಕಾರಾಂ, ಬಾಯ್ಕಾಂ, ೇಚ್ ಯೆತಾನಾ, ಸಮಾಜೆಂತ್ ಸರ್ವಾಂಕೀ ಏಕ್‌ಚ್ ಸ್ಪರ್ಧೊ; ಹಾಂವ್‌ಚ್ ಉಂಚ್ಲೊ ಣ್ ಧಾಖಂವ್ಚೊ. ಸಂಸಾರಿ ಧನ್ ದವ್ಲತೆಚೆಂ ಧಾಕವ್ಪ್ ಕರುನ್ ಆಮ್ಚಿ ಜಿಣಿ ಆಮಿ ಲಿ. ಸರ್ವಾಂ ಆಮಿ ಸ್ವಾವಲಂಬಿ ಜಾಲ್ಯಾಂವ್, ಆಮ್ಕಾಂ ಆಮ್ಚ್ಯಾ ಸೆಜ್-ಸಾಂಬಾರ್ಯಾಚಿ ನಾ, ಫಿರ್ಗಜ್ ಸೊಡ್ಯಾಂ, ಆಮ್ಚ್ಯಾ ಕುಟ್ಮಾಚ್ಯಾ ಸಾಂದ್ಯಾಂಚೆಂಚ್ ಎಕಾಮೆಕಾಕ್ ಗರ್ಜ್ ಆಮ್ಚೆಲಾಗಿಂ ದುಡು ಆಸಾ, ವೆವೆಗ್ಳ್ಯಾ ಬ್ಯಾಂಕಾಂನಿ, ಫಿಕ್ಸ್ ಡೆಪಾಸಿಟಾರ್, ಆಸ್ತಿಚ್ಯಾ ರ್, ಜಾಯ್ತೊ ದುಡು ಆಸಾ. ಆಮ್ಕಾಂ ವಶೀಲಾಯ್ ಆಸಾ, ಸಂಸಾರಾಂತ್ ಜಿಯೆಂವ್ಚಿ ಶ್ ಕಳಿತ್ ಆಸಾ.

ಆಯ್ಚೊ ಕಾಳ್ ಗಲ್ಫಾಚೊ ಕಾಳ್ ನ್ಹಯ್, ಆಯ್ಚೊ ಕಾಳ್ ಇಂಟರ್‌ನೆಟ್ಟಾಚೊ ಕಾಳ್, ತಾಂತ್ರಿಕತೆಚೊ ಕಾಳ್, ಆಜ್ ಆಮಿ ಘಾಟಾಕ್ ಜಾಂವ್, ಬೊಂಬೊಯ್ ಜಾಂವ್, ಗಲ್ಫಾಕ್ ಆಶೆನಾಂವ್, ಆಜ್ ಆಮ್ಕಾಂ ಎಕ್‌ಚ್ಚ್ ಶೆವ್ಟೊಟ್, ಕಶೆಂ ತರ್‌ಯೀ ಅಮೇರಿಕಾ, ಕೆನಡಾ, ಯು.ಕೆ ವಾ ಆಸ್ಟ್ರೇಲಿಯಾ ವಚೊಂಕ್. ಆನಿ ವೆಗಿಂಚ್ ಆಮ್ಚ್ಯಾ ಘರಾಂ ಘರಾಂನಿ ಗಾಡಿಯೊ ನ್ಹಯ್, ಹೆಲಿಕೋಪ್ಟರಾಂ, ಚಾರ್ಟರ್ಡ್ ಫ್ಲಾಯ್ಟಾಂ ಆಸ್ತಿತ್ ತರ್ ತಾಂತುಂ ನವಾಲ್ ನಾ. ಪುಣ್ ಏಕ್ ಘಡಿ ಆಮ್ಚೆ ಭಂವಾರಿಂ ಎಕೊಡಿ ನದರ್ ಘುಂವ್ಡಾಂವ್ಚಿ ತರ್;

ಆಯ್ಲೆವಾರ್ ದುಭಾಯಾಂತ್ ಥೊಡ್ಯಾ ಭಾರತೀಯ್ ಕಾಮೆಲ್ಯಾಂನಿ ಕೆಲ್ಲಿ 'ಸ್ಟ್ರಾಯ್ಕ್' ಮಾತ್ರ್ ಆಮ್ಚ್ಯಾ ಪ್ರಗತೀಪರ್ ಚಿಂತ್ಪಾಕ್ ಬಳ್ವಂತ್ ಕುರಾಡ್ ಮಾರಿನಾಯೆ ರಾವಾನಾ. ಆಮಿ ಎಕಾ ವಾಟೆರ್ ಮೊಸ್ತ್ ಪ್ರಗತಿಶೀಲ್ ಜಾಲ್ಯಾಂವ್ ಮ್ಹಣ್ ಹರ್ಧಿಂ ಪೆಟುನ್ ಆಸ್ಚ ಘಡ್ಯೆ, ಆಮಿ ಅನ್ಯೇಕಾ ವಾಟೆರ್ ಸಾಂಡುನ್ ಆಯಿಲ್ಲೆಂ ನಾಗ್ಡೆಂ ಸತ್ ಆಮ್ಚೆ ಮುಕಾರ್ ಉಭೆಂ ರಾವೊನ್ ಆಮ್ಕಾಂಚ್ ಹೆಡಾಯ್ತಾ. ಮ್ಹಳ್ಯಾರ್ ಆಮ್ಚ್ಯಾ ಸಮಾಜೆಂತ್ ಏಕ್ ವರ್ಸ್ ಅಜೂನ್ ತಸೊಚ್ಚ್ ಆಸಾ, ಜೊ ವೆಳಾಕಾಳಾಕ್ ಸರಿ ಜಾವ್ನ್ ಅಜೂನ್ ಸಯ್ತ್ ಬದ್ಲೊಂಕ್ ನಾ, ಬದ್ಲೊಂಚೆಪರಿಂ ದಿಸಾನಾ – ಕಿತ್ಯಾಕ್?

'ದುಭಾಯ್' ಮ್ಹಜ್ಯಾ ಮತಿಂತ್ ಕೆದಿಂಚ್ ವಿಸ್ರೊನ್ ವಚೊಂಕ್ ಸಕಾನಾಸ್ಲೆಂ ಶ್ಹೆರ್. ಅಜೀಕ್ ಕಾಂಯ್ ಧಾ ವರ್ಸಾಂ ಆಧಿಂ ಹಾಂವ್ ದುಭಾಯ್ ಶೆರಾಂತ್ಲ್ಯಾ ಎಕೆಕಾ ಗಲ್ಲೆಂನಿ ಗಲ್ಫಾಚಿಂ ಸ್ವಪ್ಣಾಂ ವ್ಹಾವಾವ್ನ್ ಗೆಲ್ಲೊಂ, ತಿಂ ಸ್ವಪ್ಣಾಂ ಚ್ಯುರಾನ್ ಚೂರ್ ಜಾವ್ನ್ ರಿತ್ಯಾ ಹಾತಾಂನಿ ಪಾಟಿಂ ಆಯಿಲ್ಲೊ ಉಡಾಸ್ ಅಜೂನ್ ಮ್ಹಜ್ಯಾ ಕಾಳ್ಜಾ ಮನಾಂತ್ ಆಸಾತ್ ಆಪ್ಲ್ಯಾ ಕುಟ್ಮಾಕ್, ಆಪ್ಲ್ಯಾ ಇಸ್ಟಾಂಕ್, ಆಪ್ಲ್ಯಾ ಬಾಂವ್ಡಾಂಕ್ ಗಾಂವಾಂತ್ ಸೊಡುನ್ ಹಾ ರೆಂವೆಚ್ಯಾ ಶ್ಹೆರಾಂತ್ ಕಾಮ್ ಕರುಂಕ್ ಯೆತಾನಾ ಮ್ಹಜೆಲಾಗಿಂಯೀ ಹೆರ್ ಕಿತೆಂಚ್ ನಾತ್ಲೆಂ

ಹೆಂ 'ದೇಶ್‌ಭಕ್ತ್, ಆದರ್ಶ್‌ವಾದಿ ಚಿಂತಾಪ್' ಭೋವ್ ಬರೆಂ – ಪುಣ್ ಫಕತ್ ಆಮಿ ಪೋಟ್‌ಭರ್ ಜೇವ್ನ್, ಧೆಂಕ್ ಕಾಡ್ನ್, ದೊಳೆ ಧಾಂಪುನ್, ಸ್ವಪ್ಣಾಂ ದೆಖ್ಚಾ ವಗ್ತಾ ಮಾತ್ ಶಿವಾಯ್, ನ್ಹೆಸೊಂಕ್ ಮೂಂಜ್ ಆಸೊನ್ ಕಾಶ್ಟಿ ನಾಸ್ತಾಂ ಆಸ್ಚ್ಯಾ ಘಡ್ಯೆ, ಕುಟ್ಮಾಕ್ ಮಾತ್ಯಾ ವಯ್ರ್ ಪಾಕೆಂ ನಾಸ್ಚ್ಯಾ ಘಡ್ಯೆ, ವಾ ಭುಕೆಕ್ ಪೊಟಾಕ್ ಏಕ್ ಘಾಸ್ ಶಿತ್ ನಾಸ್ತಾಂ ವ್ಹಳ್ವಳ್ಚ್ಯಾ ವಗ್ತಾಂ ಹೆ ದೇಸ್‌ಭಕ್ತ್, ಆದರ್ಶ್‌ವಾದಿ ಮ್ಹಳೆ ಫಕತ್ ಪೊಕೊಳ್ ಸಭ್ ಶಿವಾಯ್ ಹೆರ್ ಕಿತೆಂಚ್ ನ್ಹಯ್. ಅಶೆಂ ಪಳೆಂವ್ ಗೆಲ್ಯಾರ್ ಪೊಟಾಕ್ ಏಕ್ ಥೆಂಬೊ ನೀಸ್ ಸಯ್ತ್ ನಾಸ್ಚಾ ವಗ್ತಾಂ ಖಂಚೋಯ್ ಮನಿಸ್ ಆಪ್ಲ್ಯಾ, ಆಪ್ಲ್ಯಾ ಕುಟ್ಮಾಬ್ಯಾಂಕ್ ಪೊಟಾಕ್ ಏಕ್ ಘೊಟ್ ನೀಸ್ ಮಾತ್ರ್ ಆಶೆತಾ ಶಿವಾಯ್ ದೇಶ್‌ಭಕ್ತ್ ನ್ಹಯ್. ಆ ಅಸಲ್ಯಾ ಘಡ್ಯೆ ಸಯ್ತ್ ದೇಶ್‌ಭಕ್ತ್ ನಿಯಾಳಿಜೆ, ಕೊಣೆಂಯ್ ಗಲ್ಫಾಕ್ ವಚಾನಾಯೆ ಮ್ಹಣ್ ಚಿಂತಾ ತರ್ ಮ್ಹಜೆಪ್ರಕಾರ್ ತೊ ಬೇಕೂಫ್. ಹಾಂವ್ ಕಾಂಯ್ ಆಮ್ಚ್ಯಾ ಸರ್ವ್ ಲೊಕಾಂನಿ ಗಲ್ಫಾಕ್ ಯೇವ್ನ್ ಕಾಮ್ ಕರಿಜಯ್ ಮ್ಹಳ್ಳ್ಯಾ ಚಿಂತ್ಪಾಚೊ ವಾದಿ ನ್ಹಯ್. ಪುಣ್ ಕೊಣ್ ಖಂಯ್ಚರ್, ಕಶೆಂ ಕಾಮ್ ಕರಿಜಯ್ ಮ್ಹಳ್ಳಿ ಸರ್ವಾಂಕ್ ಆಪಾಪ್ಲಿ ವಿಂಚವ್ಣ್ ಜಾಯ್ನಾ ಥೊಡೆಪಾವ್ಟಿಂ ನಿರ್ವೊಗ್ ನಾಸ್ತಾಂ ಸಯ್ತ್ ಕಾಮ್ ಕರಿಜೆ ಪಡ್ತಾ.

ಸಕಾಳಿಂ ಫಾಂತ್ಯಾರ್ ದೊಳೆ ಉಘಡ್ಲ್ಯಾರ್ ಕಾಂಯ್ ಮಾಯ್‌ಗಾಂವಾಂತ ಧನ್ಪಾರಾಂಚ್ಯಾ ಸುರ್ಯಾಕ್ ಪಳೆಲ್ಲೆಪರಿಂ ಜಾಲ್ಲೊ ಅನ್ಭೋಗ್, ತಿತ್ಲೊ ಉಜ್ವಾಡ್, ತಿತ್ಲಿ ಧಗ

ಸುನ್ ದೀಸ್ ಕಾಡ್‌ಲ್ಲೆಶಿವಾಯ್ ನಿರ್ವೋಗ್ ನಾ. ಹ್ಯಾ ಪರಿಗತೆಕ್ ಸೊಸುನ್ ತರ್‌ಯೀ ಮ್ ಕರ್ಚಿಂ ಕಿತ್ಲಿಂ ನಾಂತ್? ಪುಣ್ ಸರ್ವಾಂಕ್ ಎಕಾಚ್ಚ್ ಲೆಕಾಚೆಂ ಕಾಮ್, ಜಿವಿತ್ ಆಸಾ ಣ್ ನಾ. ಕೋಣ್ ಮರ್ಯಾದಿಚೆಂ ಕಾಮ್ ಕರ್ನ್ ಸಯ್ತ್ ಹಾಂಗಾಚ್ಯಾ ವಾಡೋನ್ ಯೆಂವ್ಚ್ಯಾ ರ್ಗಾಯೆಂತ್ ದೀಸ್ ಕಾಡುಂಕ್ ವದ್ದಾಟ್ತಾ ತರ್ ಆನಿ ಕೋಣ್ ದೊಗಾಂನಿ ರಾಂವ್ಚಾ ಕುಡಾಂತ್, ಕಾಂಯ್ ಧಾ–ಭಾರಾ ಜಣ್ ಜಿಯೆತಾ, ಎಕೇಕ್ ಧಿರಾಮ್ ಉರಂವ್ಚ್ಯಾ ೆನ್, ತಾಂಕಾಂಯ್ ಆಶಾ ಅತ್ರೆಗ್ ಆಸಾತ್; ಬರೆಂ ನೆಸೊಂಕ್, ಬರೆಂ ಖಾಂವ್ಕ್, ಬರಿ ಶಿ ಜಿಯೆಂವ್ಕ್, ತರ್‌ಯೀ ತಾಣಿಂ ಖಾಂವ್ಚೆ ಸುಖೆ ಖುಬುಸ್, ವಾ ಥೊಡೆಪಾವ್ಟಿಂ ಪಾಶಿಂ. ಕಿತ್ಯಾಕ್? ಹೆ ಎಕೇಕ್ ಧಿರಾಮ್ ತರ್‌ಯೀ ಉರಯ್ಲ್ಯಾರ್, ಕಾಂಯ್ ಮಯ್ನ್ಯಾಕ್ ಸ್ಲ್ಯಾ ಮಾಯ್‌ಗಾಂವಾಕ್ ಪಯ್ಶೆ ಧಾಡ್ಯೆತ್ ನ್ಹಯ್‌ಗೀ? ಮ್ಹಳ್ಳ್ಯಾ ಚಿಂತ್ಪಾನ್. ತಾಂಚಿ ಕಾ ದಿಸಾಚಿ, ಎಕೆಕಾ ಖಿಣಾಚಿ ಜಿಣಿ ಭಿರಾಂಕುಳ್. ಕೋಣಾಕ್ ಮಯ್ನ್ಯಾಚೊ ಸಾರ್ಕೊ ಂಬಾಳ್ ಮೆಳ್ತಾ ವಾ ನಾ ತೆಂ ಕಳಿತ್ ನಾ, ಆನಿ ಕೋಣಾಕ್ ಮೆಳಾತ್ ತರ್‌ಯೀ, ಲ್ಯಾಂ ಹೆಂ ಕಾಮ್ ಆಸಾ ವಾ ನಾ ಮ್ಹಳ್ಳೆಂ ನಿಘಂಟ್ ನಾ. ಹಿ ವಿಜಾ ಲಾಭೊಂಕ್ ಂಯ್ ಕೋಣಾ ಕೋಣಾಚೆ ಪಾಂಯ್ ಧರುನ್, ಆಪ್ಲಿ ಆಸ್ತ್, ಆಪ್ಲ್ಯಾ ಬಾಯ್ಲೆಚೆಂ ಂಗಾರ್, ಪಿಡ್ಡುಕ್ ಸಯ್ತ್ ಆಡೊವ್ ಘಾಲುನ್, ಥೊಡ್ಯಾಂನಿ ಆಪ್ಲ್ಯೊ ಕಾತಿ ಝುರವ್ನ್ ವಿಖುನ್ ಹಜಾರಾಂನಿ–ಲಾಖಾಂನಿ ಪೊಯ್ಶೆ ಯೇಜಂಟಾಂಕ್ ಯೆಟುನ್ ಆಯಿಲ್ಲೆಂ ಂಯ್ ಜಾಲೆಂ. ಥೊಡೆ ಪಾವ್ಟಿಂ ಎಕಾ ಕಾಮಾಕ್ ಹಾಡ್ನ್ ಅನ್ಯೇಕ್ ಕಾಮ್ ಕರಿಜಾಯ್ ತ್ತಾ.

ಹ್ಯಾ ಪರಿಗತೆಂತ್ ಕೋಣ್ ಪೆಪ್ಸಿಚೆ ಡಬ್ಬೆ ಜಮವ್ನ್ ದೀಸ್ ಕಾಡ್ತಾ ತರ್ ಆನಿ ಕೋಣ್ ರಿಯಾಂ ಸೊರೊ ವಿಖುನ್ ದೀಸ್ ಕಾಡ್ತಾ. ಕೋಣಾಕ್ ಗರ್ಜೆಚೆಂ ತರ್ ಕೋಣಾಕ್ ರ್ಜೆಚೆಂ.

ಹ್ಯಾ ಸಂದರ್ಭಾರ್ ಆಮ್ಚ್ಯಾ ದೇಶಾಚಿ ಆರ್ಥಿಕ್ ಪರಿಗತ್ ಸುಧ್ರೊನ್ ಯೆಂವ್ಚಿ ಗಜಾಲ್ ತೊಸಾಚಿಚ್ಚ್. ಪುಣ್ ಪಯ್ಲೆಂಚ್ ಅರ್ಧೆಂ ಜೆವಾಣ್ ಜೇವ್ನ್ ಮಾಯ್‌ಗಾಂವಾಕ್ ಪೊಯ್ಶೆ ಡ್ತೆಲ್ಯಾಂಚ್ಯಾ ಪೊಟಾಕ್ ಅನ್ಯೇಕ್ ಮಾರ್, ರಿಣಾಚೊ ಭರೊ, ಚಡ್ಚಿ ಮಾರ್ಗಾಯ್, ಪಯ್ಲೆಂ ಪೆಕೆಟ್ ಖುಬುಸ್ ತರ್‌ಯೀ ಸವಾಯೆರ್ ಮೆಳ್ತಾಲೊ ಆತಾಂ ತಾಚೆಂಯೀ ಮೋಲ್ ಲ್ಲಾಂ. ಹ್ಯಾ ಪರಿಗತೆಂತ್ ತಾಂಚೆಂ ರುದಾನ್ ಆಯ್ಕತೆಲಿಂ ತರ್‌ಯೀ ಕೋಣ್?

ಹ್ಯಾ ದಿಸಾಂನಿ ಖರೆಂಚ್ ಜಾವ್ನ್ ಭೋವ್ ದುಬ್ಳೆ ಜಾವ್ನಾಸಾತ್ ಗಲ್ಭಾಗಾರ್, ಕಾಂಯ್ ಂತ್ಲೆ ಥೊಡೆ ಬರ್ಯಾ ಕಾಮಾರ್ ಆಸ್ತಿತ್ ವಾ ಬರೊ ಸಾಂಬಾಳ್ ಜೊಡ್ತಿತ್, ತರ್‌ಯೀ ತ್ತಾವ್ ಲೊಕಾಂಚಿ ಅಜೂನ್ ತಿಚ್ಚ್ ಪರಿಗತ್, ಪಾಂಯಾಂಕ್ ವೊಡ್ಲ್ಯಾತ್ ಮಾತ್ಯಾಕ್ ವಾನಾ, ಮಾತ್ಯಾಕ್ ವೊಡ್ಲ್ಯಾರ್ ಪಾಂಯಾಂಕ್ ಪಾವಾನಾ ಮ್ಹಳ್ಳಿ ಗತ್.

ಆಮ್ಚೊ ದೇಸ್ ಪ್ರಗತೆಚಿಂ ಪಾವ್ಲಾಂ ಚಮ್ಕೊನ್ ಆಸಾ, ಸಂಸಾರಾಂತ್ ಭೋವ್ ಗಾನ್ ಉಂಚಾಯೆಕ್ ಪಾಂವ್ಚ್ಯಾ ತೀನ್ ರಾಷ್ಟ್ರಾಂ ಪಯ್ಕಿಂತ್ ಆಮ್ಚೊ ಭಾರತ್ ದೇಸ್ ಮ್ಹಳ್ಳೆಂ ಸತ್. ಪುಣ್ ಆಮ್ಚ್ಯಾ ದೇಶಾಂತ್ಲಿಂ ಥೊಡಿಂ ಅಜೂನ್ ಅಪ್ಲ್ಯಾ ಕುಡಿಚೆ ವಿಸ್ವೆ ಯಿನ್ ಜಿಯೆತಾತ್, ಕೋಣ್ ಆಪ್ಲ್ಯಾ ಧುವೆಕ್ ವಿಖ್ತಾ, ಕೋಣ್ ಆಪ್ಲ್ಯಾ ಭಯ್ಣಿಕ್ ವಿಖ್ತಾ. ಲಾಗಿಂ ಇಂಟರ್‌ನೆಟ್ಟಾಂ ಆಸಾತ್ ತರ್‌ಯೀ ಆಮ್ಚ್ಯಾ ಸಮಾಜೆಂತ್ ಜಶೆಂ ಗ್ರೇಸ್ತ್

ಗ್ರೇಸ್ತ್ ಜಾತೇಚ್ ವೆತಾತ್‌ಗೀ ತಿತ್ಲೆಚ್ ಮಾಪಾನ್ ಗರೀಬ್ ಗರೀಬ್ ಜಾತೇ ವೆತಾತ್. ಆನಿ ಹ್ಯಾ ಪರಿಗತೆಚೆರ್ ಇಲ್ಲೊ ಅರ್ದೊ ಧರುಂಕ್ ಖಂಚೇಯ್ ಸಂಘಟನಾಂ ಮುಖಾರ್ ಯೆಂವ್ಚೆಂ ಮ್ಹುಜ್ಯಾ ಕುಡ್ಡ್ಯಾ ದೊಳ್ಯಾಂಕ್ ತರ್‌ಯೀ ದಿಸಾನಾಂತ್. ಆಮ್ಚೊ ಥೊಡೊ ಶಿಕ್ಪಿ ಲೋಕ್ ಅಜೂನ್ ಜಾತ್-ಧರ್ಮಾಚ್ಯಾ ನಾಂವಾರ್ ಆಮ್ಚ್ಯಾ ರಾಜಕೀಯ್ ಮುಖೆಲ್ಯಾಂಚೆ ಕಟ್‌ಪುತ್ಳಿ ಜಾವ್ನ್ ಸಮಾಜೆಕ್ ಚುರಾನ್ ಚುರೊ ಕರುಂಕ್ ಲಾಗ್ಲ್ಯಾತ್. ಆಮ್ಚಿಂ ಸಂಚಾಲನಾಂ ಅಜೂನ್ ಫಿರ್ಗಜೆಂನಿ ಭಾಂದ್ಪಾಂ/ಹೊಲಾಂ ಭಾಂದ್ಚ್ಯಾರ್ ವೆಸ್ತ್ ಆಸಾತ್. ಪಾರ್ಟ್ಯೊ, ಪಿಕ್ನಿಕಾಂ ಕರ್ಚ್ಯಾಂತ್, ವಾ ಲೊಕಾಂಕ್ ಕುಸೊಳಾಂ ದುಖ್ತಾಸರ್ ಹಾಸಂವ್ಚ್ಯಾಂತ್ ಆನಿ ಮಾನ್-ಸಮ್ಮಾನಾಂನಿ ವೆಸ್ತ್ ಆಸಾತ್.

ತರ್ ಹ್ಯಾ ವರ್ಗಾಚಿ ಜಿಣಿ ಜಿಯೆತೆಲೊ ಆಮ್ಚೊ ಕೊಣ್? ಆಮ್ಕಾಂ ಕಿತೆಂ ಲೆಕ್ತಾ? ಆಮ್ಚಿಂ ಸಂಚಾಲನಾಂ, ಆಮ್ಚೆ ಸಂಘ್ ಸಂಸ್ಥೆ 'ಆಮಿ' ಮ್ಹಳ್ಳೆ ದೊರೆ ಭಾಂದ್ಚಾರ್ ವೆಸ್ತ್ ಜಾತಾನಾ, ಅಸಲ್ಯಾ ವರ್ಗಾಚ್ಯಾ ಕೊಣಾಯ್ಕೀ ಏಕ್ ಕಾಮ್. ಏಕ್ ಘರ್. ಏಕಾ ವರ್ಸಾಚೆಂ ನ್ಹೆಸಾಪ್, ಏಕಾ ಮಯ್ನ್ಯಾಚೆಂ ನಿರ್ಮಳ್ ಜೆವಾಣ್ ತರ್‌ಯೀ ಅಸಲ್ಯಾ ವರ್ಗಾಂತ್ ಜಿಯೆತೆಲ್ಯಾಂಕ್ ದಿಲ್ಲೆಂ ತರ್ ಕಿತೆಂ ಜಾತೆಂ? ಹೆಂ ಕೊಣೆ ಕರ್ಚೆಂ? ಆಮ್ಚೆ ಧಾರ್ಮಿಕ್ ಮುಖೆಲಿ ಅಜೂನ್ ಫೆಸ್ತಾಚ್ಯಾ ಮುಡ್ದೊಮಾಂಕ್ ವಾತಿ ವಾಂಟ್ಚ್ಯಾರ್ ವೆಸ್ತ್ ಆಸಾತ್. ಆಮ್ಚೆ ಲಾಯಿಕ್ ಮುಖೆಲಿ ಸಯ್ತ್ ಅಜೂನ್ ವಾರ್ಷಿಕೋತ್ಸವ್/ಫೆಸ್ತಾಂ ಆಚರಣಾಂನಿ. ಹೌಸಿ-ಹೌಸಿ ಖೆಳಾಂನಿ ವೆಸ್ತ್ ಆಸಾತ್, ಆಮ್ಚ್ಯಾ ಮಾಗ್ಣ್ಯಾ ಜಮಾತಿ ಸಯ್ತ್ 'ಕೊಣ್ ಕೊಣಾಪಾಟ್ಲ್ಯಾನ್ ಧಾಂವ್ಲಾಂ, ಕೊಣೆ ಕೊಣಾಚೊ ಗರ್ಬ್ ಕಾಡ್ಲಾ' ಮ್ಹಳ್ಯಾ ಚಿಂತ್ಪಾಂನಿಚ್ ವೆಸ್ತ್ ಆಸಾ ಶಿವಾಯ್. ಆಮ್ಚೆ ಮಧೆಂ ಹ್ಯಾ ವರ್ಗಾಚೆ ಅಜೂನ್ ಚಡೊನ್‌ಂಚ್ ಆಸಾತ್ ಮ್ಹಳ್ಳೆಂ ಕ್ರೂರ್ ಸತ್.

ಆನಿ ಹ್ಯಾ ಪರಿಗತೆಂತ್ ಆಮಿ, ಭಾಗೆವಂತ್, ದೆವಾನ್ ವಿಂಚುನ್ ಕಾಡ್ಲೆಲಿ ಪರ್ಜಾ, ಹಫ್ತ್ಯಾಕ್ ಮಿಸಾಕ್ ವಚೊನ್ 'ಏಕಾಮೆಕಾಚೊ ಮೋಗ್ ಕರ್ಯಾಂ' ಮ್ಹಣ್ ತಾಳೊ ಪಿಂಜುನ್ ಬೊಬಾಟ್ಚೆ, ಕೊಣ್ ಹೆ 'ಏಕಾಮೆಕಾ'ಂತ್ಲೆ? ಕಸಲೊ ತೊ ಮೋಗ್? ಮ್ಹಳ್ಳೆಂ ಚಿಂತುಂಕ್ ಸಕ್‌ಲ್ಲ್ಯಾಂವ್ ತರ್?

ಹ್ಯಾ ವಗ್ತಾಂ ಖರೆಂಚ್ ಜಾವ್ನ್ ಮ್ಹಾಕಾ ಸಾಹಿರ್ ಲುಧ್ಯಾನ್ವಿನ್ ಬರಯಿಲ್ಲ್ಯೊ ಹ್ಯೊ ವೊಳಿ ಉಡಾಸಾಕ್ ಯೆತಾತ್;

"ಇಸ್‌ಕೊ ಹಿ ಜೀನಾ ಕೆಹತೇ ಹೈ ತೊ ಯೂಹೀಂ ಜೀಲೇಂಗೆ. ಉಫ್ ನಾ ಕರೇಂಗೇ,
ಲಬ್ ಸೀಲೇಂಗೆ, ಆಂಸೂ ಪೀಯೇಂಗೆ"

[ಜರ್ ಹಾಕಾಚ್ಚ್ ಜಿಣೆ ಮ್ಹಣ್ಚೆಂ ತರ್, ಅಶೆಂಚ್ ಜಿಯೆವ್ಯಾಂ. ಅಯ್ಯೋ ಮ್ಹಣ್ಚೆಂ ನಾಕಾ, ಓಂಟ್ ಶಿಂವ್ಯಾಂ ಆನಿ ದುಖಾಂ ಪಿಯೆವ್ಯಾಂ]

ಪುಣ್ ಅಖ್ರೇಕ್ ಉಟ್ತಾ ಏಕ್ ಸವಾಲ್, ಆಮ್ಕಾಂ ವಾಚುನ್/ಆಯ್ಕೊನ್ ಸುದ್ರೊಂಕ್ ಜಾತೆಂ ತರ್ ಕಿತೆಂ ಆಮ್ಕಾಂ ವಾಂಜೆಲ್ ಆಸಾ, ವೇದ, ಖುರಾನ್ ಆಸಾತ್; ಜರ್ ತ್ಯಾ ಗೃಂಥಾಂನಿ ಆಮ್ಕಾಂ ಬದ್ಲುಂಕ್ ನಾಂ ತರ್, ಆತಾಂ ಹ್ಯೊ ದೋನ್ ವೊಳಿ ಕಶ್ಯೊ ಆಮ್ಕಾಂ ಚಿಂತುಂಕ್ ಕರ್ತಿತ್ ನ್ಹಯ್‌ಗಿ?

[ನವೆಂಬರ್, 2007]

ಚ್ಯಾರ್ ಸರೊನ್ ಪಾಂಚ್ ಲಾಗ್ತಾನಾ

ಮನಿಸ್ ಜಾವ್ನ್ ಜಲ್ಮಾಲ್ಲ್ಯಾ ಹರ್ಯೆಕ್ಲ್ಯಾಕ್ ಅಪ್ಲಿಚ್ ಮ್ಹಳ್ಳಿ ಜಿಣ್ಯೆರೀತ್ ಆಸ್ತಾ, ಜಾಂವ್ ೀತ್ ತೊ ಕಸೋಯ್ ಗಳ್ಸುಂ. ಹಾಕಾ ಜಾಯ್ತೊ ಭಾಯ್ಲೊ ಪ್ರಭಾವ್ ಆಸೊಂಕ್ ೂ, ಜಾವ್ಯೆತ್ ತಾಣೆಂ ಸಮ್ಜೊಂಚಿ ರೀತ್, ತಾಣೆಂ ಜೊಡ್‌ಲ್ಲೆಂ ಶಿಕಾಪ್, ತಾಣೆಂ ವಸ್ತಿ ಪರಿಸರ್, ತಾಣೆಂ ವಾಡೊನ್ ಆಯಿಲ್ಲಿ ರೀತ್ ವಾ ತಾಚ್ಯಾ ಸಳಾವಳೆಚೆ ಮನಿಸ್. ಹ್ಯಾ ಸರ್ವ್ ಭಾಯ್ಲ್ಯಾ ಪ್ರಭಾವಾಂಕ್ ಸರಿ ಜಾವ್ನ್ ಅಪ್ಲ್ಯಾ ಚಿಂತ್ಪಾಚ್ಯಾ ಶ್ಯಾಥಿಯೆನ್ ಮನಿಸ್ ಅಪ್ಲಿ ಜಿಣ್ಯೆರೀತ್ ರುತಾ ಕರ್ತಾ.

ಎಕ್ಲ್ಯಾಚಿ ಜಿಣ್ಯೆ ರೀತ್ ಹೆರ್ ಕೋಣ್ ಪಸಂದ್ ಕರುಂ ವಾ ಕರಿನಾಸ್ತಾಂ ರಾವೊಂ. ಲೋಕ್ ತೀಕ್ ಮ್ಹಣ್ತಾ ಮ್ಹಣ್ ಮಿರ್ಸಾಂಗೆ ಝುಡಾಚೆರ್ ಮಿರ್ಸಾಂಗ್ ಆಂಬೊಟ್ ಯ್ನಾ, ಲೋಕ್ ಆಂಬೊಟ್ ಮ್ಹಣ್ತಾ ಮ್ಹಣೊನ್ ಚಿಂಚೆ ರುಕಾರ್ ಚೀಂಚ್ ಕೊಡ್ಡು ಯ್ನಾ. ಹರ್ಯೆಕ್ಲೊ ಮನಿಸ್ ಪಯ್ಲೊ ಜಿಯೆತಾ ಅಪ್ಣಾಖಾತಿರ್, ಉಪ್ರಾಂತ್ ಮಾತ್ರ್ ತಾಕಾ ಂ ಖಾತಿರ್ ಜಿಯೆಂವ್ಕ್ ಸಾಧ್ಯ್.

ಆತಾಂ ಹ್ಯಾಚ್ ಮ್ಹಸ್ತ್ಯಾ ವರ್ಗಾಂತ್ಲ್ಯಾ ಆಮ್ಕಾಂಯ್ ಆಮ್ಚೆಂಚ್ ಮ್ಹಳ್ಳೆಂ ಚಿಂತಾಪ್ ತರ್ ಕಾಂಯ್ ವಿಚಿತ್ರ್ ಆಸಾ?

ದಾಯ್ಜ್.ಕೊಮ್ ಮಿಸಾಂವಾಕ್ ಚ್ಯಾರ್ ವರ್ಸಾಂ ಸಂಪೊನ್ ಆತಾಂ ಪಾಂಚ್ವೆಂ ವರಸ್. ಸಂಪೊನ್ ಗೆಲ್ಲ್ಯಾ ಚ್ಯಾರ್ ವರ್ಸಾಂನಿ ಆಮಿ ಚಲೊನ್ ಆಯಿಲ್ಲಿ ವಾಟ್ ಪಳೆತಾನಾ ರಿತಿಚೊ ಅಥ್ವೊಚ್ಚ್ ಅನ್ಭೋಗ್ ಜಾತಾ. ಹೊ ಅನ್ಭೋಗ್ ಎದೊಳ್‌ಚ್ ಮ್ಹಜ್ಯಾ ಜಿಣ್ಯೆ ಭೋಗಾಚೊ ವಾಂಟೊ ಜಾವ್ನ್ ಗೆಲಾ ತರ್‌ಯೀ, ಎಕೇಕ್ ಅನ್ಭೋಗ್ ಅಜೂನ್ ಜಿವೊ . ತಾಂತ್ಲಿಂ ಥೊಡಿಂ ಘಡಿತಾಂ ನಿಯಾಳ್ಚಿಂ ತರ್;

ಥೊಡ್ಯಾಚ್ ಮಯ್ನ್ಯಾಧಿಂ ಮ್ಹಜ್ಯಾ ಥೊಡ್ಯಾ ಖಾಸ್ಗಿ ಖಂತಿಕ್ ಲಾಗೊನ್ ರಾತಿಕ್ ಪಡ್ಲಿನಾ ಮ್ಹಣೊನ್ ಉಟೊನ್ ಇಮೇಯ್ಲಾಂ ಚೆಕ್ ಕರ್ತಾನಾ, ತಾಂತುಂ ಮ್ಹಜ್ಯಾ ಖಾಸ್ ಸಾಹಿತಿ ಮಿತ್ರಾಚೆಂ ಇಮೇಯ್ಲ್ ಆಸ್ಲೆಂ. ಕೋಣಾಯ್ಚ್ಯಾಯ್ ಇಮೇಯ್ಲಾಕ್ ಂಚ್ ಜಾಪ್ ಬರಂವ್ಚ್ಯಾ ಮ್ಹಜ್ಯಾ ಪಿಶ್ಯಾ ಸವಯೆಕ್ ಲಾಗೊನ್ 'ವಲ್ಲಿಕ್ ದುಸ್ರೆಂ ಯ್ ಕಾಮ್ ನಾ' ಮ್ಹಣ್ ಜಾಯ್ತ್ಯಾಂನಿ ಅಣ್ಕಿಲ್ಲಿಂ ಉತ್ರಾಂ ಮ್ಹಾಕಾ ಸದಾಂಚಿಂ ಚ್ಯಾಂತ್. ಹಾಂಗಾಯ್ ಹಾಂವೆ ತಶೆಂಚ್ ಕೆಲೆಂ.

ದುಸ್ರೆ ದಿಸಾ ಮ್ಹಜ್ಯಾ ತೆಚ್ಚ್ ಮಿತ್ರಾಚಿ ಲಾಂಬಾಯೆಚಿ ಜಾಪ್ ಆಯ್ಲಿಚ್. ತಾಂತುಂ ಕಾ ಸಭಾರ್ ಸವಾಲಾಂ ಆಸ್ಲಿಂ – "ವಲ್ಲಿ, ತುಜಿ ಜಾಪ್ ಮ್ಹಾಕಾ ರಾತಿಚ್ಯಾ ಸಾಡೆ ತೀನ್ ಾರ್ ಆಯ್ಲಿ. ತುಂ ರಾತಿಚೆಂ ಸಾಡೆ ತೀನ್ ವೊರಾರ್ ಕಿತೆಂ ಕರ್ನ್ ಆಸ್ಲೊಯ್? ಯ್ಜ್.ಕೊಮ್ ಸಾಯ್ಟ್ ಅಪ್‌ಡೇಟ್ ಕರುನ್ ಆಸ್ಲೊಯ್? ನಿದ್ ಖಳೊನ್ ಕೊಂಕ್ಣಿ ತ್ರ್ ಕರ್ತಾಲೊಯ್? ಕಿತ್ಯಾಕ್ ಅಶೆಂ ಕರ್ನ್ ತುಜಿ ಭಲಾಯ್ಕಿ ಭಿಗಡ್ತಾಯ್? ಕೊಂಕ್ಣಿ ? ಕಾಂಯ್ ಥೊಡೊ ಲೋಕ್ ತುಕಾ ವ್ಹಾ ವ್ಹಾ ಮ್ಹಣ್ ತಾರಿಫೊ ಕರ್ಥಲೊ ಮ್ಹಣೊನ್? ಕ್ಣಿ ಮಾಂಯ್ ತುಜ್ಯಾ ಹ್ಯಾ ನಿಸ್ವಾರ್ಥಿ (?) ವಾವ್ರಾಂತ್ ಗಿರೇಸ್ತ್ ಜಾತೆಲಿ ಮ್ಹಣೊನ್?......"

ಸತ್ ಸಾಂಗ್ಚೆಂ ತರ್ ಹಿ ಜಾಪ್ ವಾಚುನ್ ಏಕ್ ಘಡಿ ಮ್ಹಜೆಂ ಕಾಳಿಜ್ ಕೊಚಾಯಿಲ್ಲೊ ಅನ್ಭೋಗ್ ಜಾಲೊ ಆನಿ ಕಳಾನಾಸ್ತಾಂಚ್ ಮ್ಹಜ್ಯಾ ಧಾರುಣ್ ದೊಳ್ಯಾಂನಿ ಥೊಡೆ ಥೆಂಬೆ ದುಃಖಾಂ ಗಳ್ಳಿಂ. ಪುಣ್ ಕಿತೆಂ ಕರ್ಯೆತ್? ತೊ ಮಿತ್ರ್ ಮ್ಹಜೊ ಖಾಸ್ ದೆಕುನ್ ತಾಕಾ ಸುಟಾವೆಂ ಸತ್ ಸಾಂಗ್‌ಲ್ಲೆಶಿವಾಯ್ ನಿರ್ವೋಗ್ ನಾತ್ಲೊ.

ತೆಂ ಕಾರಣ್ ಹಾಂಗಾ ಗರ್ಜೆಭಾಯ್ಲೆಂ ತರ್‌ಯೀ ತಾಕಾ ಬರಯಿಲ್ಲಿಂ ಥೊಡಿಂ ಉತ್ರಾಂ ಹಿಂ; "ಹಿ ಭಿಲ್ಕುಲ್ ಪಿಸಾಯ್ ಶಿವಾಯ್ ಹೆರ್ ಕಿತೆಂಚ್ ನ್ಹಯ್. ಹಾಂವ್ ಹಾಂಗಾಸರ್ ಯೆತಾನಾ ಜಾಲ್ಯಾರ್‌ಯೀ ಕಿತೆಂಚ್ ಅಪೇಕ್ಶುನ್ ಯೇಂವ್ಕ್ ನಾ. ಆತಾಂಯ್ ತಿ ಅಪೇಕ್ಶಾ ನಾ, ಫುಡೆಂಯ್ ಕಸಲಿಚ್ ಅಪೇಕ್ಶಾ ಆಸ್ಚಿನಾ".

ಅನ್ಯೇಕ್ ಘಡಿತ್ ನಿಯಾಳ್ಚೆಂ ತರ್;

ಅಜೇಕ್ ಕಾಂಯ್ ದೋನ್ ವರ್ಸಾಧಿಂ ಹಾಂವ್ ರಜೆರ್ ಮಾಂಯ್‌ಗಾಂವಾಕ್ ಗೆಲ್ಲೆವೆಳಾರ್ ಮ್ಹಜ್ಯಾ ಎಕಾ ಖಾಸ್ ಸಾಹಿತಿ ಮಿತ್ರಾಕ್ ಭೆಟೊಂಕ್ ಗೆಲ್ಲೊಂ. ತವಳ್ ತಾಣೆಂ ಮ್ಹಜಿ ಕಠೀಣ್ ತನ್ಕಿ ಕೆಲಿ. "ವಲ್ಲಿ ತುಂ ಕರ್ತಾಯ್ – ಬರೆಂ. ಪುಣ್ ಕಿತ್ಯಾಕ್ ಚಡಿತ್ ಕರ್ತಾಯ್? *(You are doing, fine! But why you are over doing?)"*. ಮ್ಹಜೆಲಾಗಿಂ ಜಾಪ್ ಆಸ್ಲಿ; "ಆಜ್, ಮ್ಹಾಕಾ, ಮ್ಹಜಿ ಕಾಲ್ಚಿ/ಪೊರ್ಚಿ ವಾಟ್ ಪಳೆತಾನಾ, ಹಾವೆಂ ಕರ್ಯೆತ್ ಆಸ್ಲಿಂ ಪುಣ್ ಕರುಂಕ್ ನಾತ್ಲ್ಲಿಂ ಥೊಡಿಂ ಕಾಮಾ ದಿಶ್ಟಿಕ್ ಪಡ್ತಾನಾ, ಮ್ಹಜಿ ಮತ್ ಪಶ್ಚಾತಾಪಾನ್ ಕಡ್ತಾ. ದೆಕುನ್ ಫಾಲ್ಯಾಂ/ಪೊರ್ವಾಂ ಹಾವೆಂ ತಶೆಂ ಪಶ್ಚಾತಾಪ್ ಕರುಂಕ್ ನ್ಹಜೊ ದೆಕುನ್ ಆಜ್ ಮ್ಹಜ್ಯಾ ತಾಂಕಿಚೆಂ ಜ್ಯೆ ಕಿತೆಂ ಕರುಂಕ್ ಜಾತಾ ತೆಂ ಕರಿಜಾಯ್ ಮ್ಹಣೊನ್ ಇಲ್ಲೊ ಚಿಲ್ಲರ್ ವಾವ್ರ್ ಕರ್ಚೊ ಶಿವಾಯ್ ಹೆರ್ ಕಾಂಯ್ ಇರಾದ್ಯಾನ್ ನ್ಹಯ್".

ಹಾಂವ್ ಕೊಂಕ್ಣಿ ಸಾಹಿತ್ಯಾಕ್ ಯೇವ್ನ್ ಕಾಂಯ್ ವೀಸ್–ಪಂಚ್ವೀಸ್ ವರ್ಸಾಂ ಜಾತಿತ್. ಪುಣ್ ಹ್ಯಾ ವರ್ಸಾಂನಿ ಹಾಂವೆಂ ಏಕ್ ಸಾರ್ಕೆಂ ಕಾಮ್ ಕರುಂಕ್ ಮ್ಹಾಕಾ ಜಾಂವ್ಕ್ ನಾ, ಜಶೆಂ ಹೆಂ ಕೊಣಾಚ್ಯಾನೀ ಸಾಧ್ಯ್ ನಾ. ಕುವೇಯ್ಟ್ ಯೆಂವ್ಚ್ಯಾಧಿಂ ಕಾಂಯ್ ಆಟ್ ವರ್ಸಾಂ ಬೊಂಬೊಯಾಂತ್ ಆಸ್ಲೊಂ. ತ್ಯಾ ಆಟ್ ವರ್ಸಾಂನಿ ಹಾವೆಂ ಬರಯಿಲ್ಲ್ಯೊ ಕಾಣ್ಯೊ ಕಾಂಯ್ ತೀನ್. ಪುಣ್ ತಾಚ್ಯಾಕೀ ಪಯ್ಲೆಂ ಹಾವೆಂ ಸಭಾರ್ ಕಾಣ್ಯೊ ಬರಯಿಲ್ಲ್ಯೊ. ಪುಣ್ ಹಾಂವ್ ಕುವೇಯ್ಟಾಕ್ ಯೆತಾಸ್ತಾಂ, ಮ್ಹಜ್ಯಾ ಮತಿಂತ್ ಕಾಂಯ್ ಧಾ–ಭಾರಾ ವರ್ಸಾಧಿಂ ಜಿವಿ ಆಸೊನ್, ಆತಾಂ ಭೋವ್ಶ್ಯಾ ಮೊರೊನ್ ಪಡ್ಲೆಲಿ ಏಕ್ ಆಶಾ ಆಸ್ಲಿ. ಮ್ಹಜೆಂಚ್ ಮ್ಹಳ್ಳೆಂ ಏಕ್ ಪ್ರಕಾಶನ್ ಆಸಾಜಯ್ ಮ್ಹಳ್ಳಿ ತಿ ಆಶಾ. ಆನಿ ಕುವೆಯ್ಟಾಕ್ ಪಾವ್ತಚ್ಚ್ ಹ್ಯಾ ಮ್ಹಜ್ಯಾ ಆಶೆಚಿ ಆಂಖ್ರಿ ಪಾಲೆಲಿ.

ಫುಡೆಂ?

ಹಿ ಆಂಖ್ರಿ ಪಾಲೆಲ್ಲ್ಯಾಂತ್ ಮ್ಹಜೊ ಸ್ವಾರ್ಥ್ ಕಿತ್ಲೊ ಮ್ಹಳ್ಳೆಂ ಮಾಪುಂಕ್ ತುಮ್ಕಾಂಚ್ ಸೊಡ್ತಾಂ. ತುಮ್ಚ್ಯಾ ತುಮ್ಚ್ಯಾ ಮತಿಂತ್ಲ್ಯಾ ತಾಕ್ಡೆಕ್ ಸರಿ ಜಾವ್ನ್ ಮಾಪಾ ಆನಿ ಫಯ್ಸಲ್ ದಿಯಾ.

ಉಪ್ರಾಂತ್ ಮ್ಹಜ್ಯಾ ಮತಿಂತ್ ನವ್ಯೊ ನವ್ಯೊ ಆಶೆಚ್ಯೊ ಆಂಖ್ರ್ಯೊ ಫುಟ್ಲ್ಯೊ, ಮ್ಹಜೆಪರಿಂಚ್ ಜರ್ ಹೆರಾಂಚ್ಯೋಯ್ ಆಶಾ ಮೊರೊನ್ ಪಡ್ಲ್ಯಾತ್ ತರ್ ತಾಂಕಾಂ ಇಲ್ಲೊ ಜೀವ್ ದಿವ್ಯಾಂ ಮ್ಹಳ್ಳಿ ಆಶಾ. ತಶೆಂಚ್ ಕೆಲೆಂ – ಮ್ಹಜ್ಯಾ ಲಾಗ್ಸಿಲ್ಯಾ, ವಳ್ಕಿಚ್ಯಾಂಕ್

ನ್, ತಾಂಚಿಂ ಬರ್ಪಾಂ ಎಕ್ಟಾವ್ನ್, ಬೂಕ್ ಪರ್ಗಟೊನ್, ತೆ ಬೂಕ್ ತಾಕಾಚ್ ದಿಂವ್ಚಿ ಆಶಾ. ಹ್ಯಾ ವಾವ್ರಾಮಧೆಂ ಮ್ಹಾಕಾ ಅಂತರ್‌ಜಾಳಿಚೆರ್ ಸಾಹಿತ್ಯ್ ರಸ್ಚಿ ಆಶಾ ಉದೆಲಿ. ಕ್ಲೆಂತ್ಲೆಂ ಪಯ್ಲೆಂ ಅಪುಣ್ ಕೊಂಕ್ಣಿ ಅಂತರ್‌ಜಾಳ್ ಮಾಯ್‌ಭಾಸ್.ಕೊಮ್ ಉದೆತಚ್ಚ್ ಆಶೆಕ್ ನವೆ ಕೊಂಬ್ರೆ ಫುಟ್ಲೆ. ಮ್ಹಜೊ ವಾವ್ರ್ ಮ್ಹಾಕಾ ಕಳಾನಾಸ್ತಾಂಚ್ ಚಡ್ಲೊ. ಲ್ ಪಿಸಾಯ್ ಶಿವಾಯ್ ಹೆರ್ ಕಿತೆಂಚ್ ನ್ಹಯ್. ಹ್ಯಾ ಸರ್ವ್ ವಾವ್ರಾಂತ್ ಮ್ಹಾಕಾ ಲಾಭ್ ಆನಿ ಕಿತ್ಲೆಂ ಲುಕ್ಸಾಣ್ ಮ್ಹಳ್ಳೆಂ ಹಾವೆಂ ಲೇಖ್ ಘಾಲ್ಲೆಂಚ್ ನಾ.

ಅಶೆಂ ಸುರು ಜಾಲ್ಲೆಂ ಮಿಸಾಂವ್ ದಾಯ್ಜ್.ಕೊಮ್.

ಪುಣ್ ವರ್ಸಾನ್ ವರಸ್, ನವೆ ನವೆ ಸಾಂದೆ ದಾಯ್ಜ್ ಪಂಗ್ಡಾಕ್ ಮೆಳ್ಳೆ. ಜಶೆಂ ಜಿಣಿ ಏಕ್ ಪಯ್ಣ್ ತಶೆಂಚ್ ಹ್ಯಾ ಆಮ್ಚ್ಯಾ ಪಯ್ಣಾರ್ ಸಭಾರ್ ಪಯ್ಣಾರಿ ಮೆಳ್ಳೆ. ಹರ್ಯೆಕ್ಲ್ಯಾಂಕ್ ಚೆಂಚ್ ವೊಜಿಂ ಆನಿ ಶೆವೊಟ್. ಥೊಡೆ ಪಯ್ಣಾರಿ ಪರ್ಕಿ ತರ್‌ಯೀ ವಳ್ಕಿಚೆ ಜಾಲೆ, ಸಾಂಗಾತಾ ಥೊಡಿಂ ಪಾವ್ಲಾಂ ಚಲ್ಲ್ಯಾಂವ್. ಉಪ್ರಾಂತ್ ಆಮ್ಚ್ಯೊ ವಾಟೊ ವೆವೆಗ್ಳ್ಯಾ ಟ್ಯೊ ದೆಖುನ್ ವೆಗ್ಳ್ಯಾಚಾರ್ ಅನಿವಾರ್ಯ್.

ಉಪ್ರಾಂತ್ ದಾಯ್ಜ್ ಸಾಹಿತಿಕ್ ಸ್ಪರ್ಧೆ, 2004 ಇಸ್ವೆ ಥಾವ್ನ್ ಆಮಿ ಎದೊಳ್‌ಚ್ ಏಕ್ ರಾಚ್ಯಾಕೀ ಚಡಿತ್ ರುಪಯ್ ಇನಾಮಾ ರುಪಾರ್ ದಿಲ್ಯಾಂತ್. ಸಾಂಗೊಂಕ್ ಗೆಲ್ಯಾರ್ , ಪೊಟಾಕ್ ನಾ ಪೇಜ್ ಮ್ಹಳ್ಳೆಪರಿಂ, ಸತ್ ಸಾಂಗ್ಚೆಂ ತರ್ ಆಜ್ ಪಾಸೊನ್ ಯ್ಜ್.ಕೊಮ್ ಹಾಕಾ ಏಕ್ ಪೋಶಕ್ ನಾ!. ತರ್‌ಯೀ ಆಮಿ ಕೊಂಕ್ಣೆಂತ್ ಪೊಯ್ಸೊ ಮ್ಹಳ್ಳೆಂ ದುರ್ಸೊಣೆಂ ಆಮಿ ಆಯ್ಕಲಾಂ.

ಪುಣ್ ಆಮ್ಚ್ಯಾ ಹ್ಯಾ ಎದೊಳ್ಚ್ಯಾ ಮಿಸಾಂವಾಂತ್ ಏಕ್ ಸತ್ ಆಮಿ ಸಮ್ಜಲ್ಯಾಂವ್ ಸಂಸಾರಾಂತ್ ಭೋವ್ ಸಲೀಸಾಯೆಚೆಂ ಕಾಮ್ ಮ್ಹಳ್ಯಾರ್, ಕಿತೆಂಚ್ ಕರಿನಾಸ್ತಾನಾ ಭಾಂದುನ್ ಬೊಸ್ಚೆಂ ಆನಿ ಕಾಂಯ್ ಕರ್ತೆಲ್ಯಾಂಚೆರ್ ಕೇದ್ ಉಡಂವ್ಚೊ, ತಾಂಕಾಂ ಕರ್ಚೆಂ ಆನಿ ತಾಂಚೆರ್ ಖೊಡಿ ಕಾಡ್ಚೆಂ. ಹ್ಯೊ ಖೊಡಿ ತಾಂಚ್ಯಾ ವಾವ್ರಾಚೆರ್ ಯೆತ್, ತಾಂಚ್ಯಾ ಚಿಂತ್ಪಾಚೆರ್ ಜಾವ್ಯೆತ್ ವಾ ತಾಂಚ್ಯಾ ವೆಕ್ತಿತ್ವಾಚೆರ್ ಜಾವ್ಯೆತ್.

ಹಾವೆಂ ಸುರ್ವಾತೆರ್ಚ್ಚ್ ಸಾಂಗ್ಲಾಂ – ಹರ್ಯೆಕ್ಲೊ ಮನಿಸ್ ಜಿಯೆತಾ ಪಯ್ಲೊ ಆಪ್ಣಾಖಾತಿರ್. ಂ ತುಮ್ಚ್ಯಾ ಮತಿಚ್ಯಾ ತಾಕ್ಡೆಕ್ ಸರಿ ಜಾವ್ನ್ ಹೆಂ ಮಾಪಾ.

ಹ್ಯಾ ಮಧೆಂ ಹಾಂವ್ ಏಕ್ ಪ್ರಕಾಶಕ್ ಜಾವ್ನ್ ಆಸ್ತಾಂ, ಮ್ಹಜ್ಯೊ ಥೊಡ್ಯೊ ಜವಾಬ್ದಾರ್ಯೊ ತ್ – ಜೊ ಕೋಣ್ ಸ್ಪರ್ಧ್ಯಾಕ್ ಬೂಕ್ ವಿಚಾರ್ತಾ, ತಾಂಕಾಂ ಬೂಕ್ ಧಾಡ್ಚಿ ವಿಲೇವಾರಿ ಶೆಂ ಕರಿಜಾಯ್. ಮ್ಹಾಕಾ ವೆಕ್ತಿಗತ್ ಜಾವ್ನ್ ಕೊಣಾ ಥಾವ್ನಯೀ ಕಿತೆಂಚ್ ನಾಕಾ ತಾ, ಪುಣ್ ಜೆ ಬೂಕ್ ಹಾವೆಂ ಪರ್ಗಟ್ ಕೆಲ್ಯಾತ್, ತೆ ಸರ್ವ್ ಮ್ಹಜೆಚ್ಚ್ ಮ್ಹಳ್ಳೆಪರಿಂ ನ್ ಹಾಂವ್ ಚಡ್ತಾವ್ ಸ್ಪರ್ಧ್ಯಾಂಕ್, ಹಾವೆಂ ಪರ್ಗಟ್ ಕೆಲ್ಲೆ ಬೂಕ್ ಧಾಡ್ಲ್ಯಾತ್. ಹೆಂ ಕ್ಲ್ಯಾ/ಪಳೆಲ್ಯಾ ಥೊಡ್ಯಾಂನಿ, ಹೆ ಪುರಸ್ಕಾರಾಚ್ಯಾ ಪಾಟ್ಲ್ಯಾನ್ ಧಾಂವ್ಲ್ಯಾತ್ ಮ್ಹಳ್ಳೊ ಮ್ ಘಾಲಾಯ್ ಆಸ್ಯೆತ್. ಪುಣ್ ಸತ್ ಸಾಂಗ್ಚೆಂ ತರ್ – ಆಜ್ ಪಾಸೊನ್ ಆಮಿ ಯಾಯ್ ಪುರಸ್ಕಾರಾಕ್ ಆಶೆವ್ನ್ ವಚೊಂಕ್ ನಾಂವ್ ವಾ ವೆಚೆಯ್ ನಾಂವ್. ಹೆಂ ಂ ಚಿಂತಾಪ್ ಆನಿ ಆಮ್ಚಿ ಜಿಣ್ಯೆರೀತ್.

ಆತಾಂ ಹ್ಯಾ ಚ್ಯಾರ್ ವರ್ಸಾಂನಿ ಆಮಿ ಆಮ್ಚ್ಯಾ ತಾಂಕಿಚೊ ವಾವ್ರ್ ಕೆಲಾ – ಭರ್ಪೂರ್ ಮೊಗಾನ್ ಆನಿ ಅಭಿಮಾನಾನ್ ಕೆಲಾ. ಆಮಿಂ ಎಕೇಕ್ ಬರಾಪ್ ತಿದ್ವುನ್, ಟೈಪ್ ಕೆಲಾಂ – ಆಮ್ಚ್ಯಾ ಕಾಮಾ ಉಪ್ರಾಂತ್ ಮೆಳ್‌ಲ್ಲ್ಯಾ ವೆಳಾಂತ್. ಆತಾಂ ಆಮ್ಚಿಂ ಮಿಸಾಂವಾಂ ಹೆರಾಂ ನಕ್ಕಲ್ ಕರ್ತಾತ್ – ತೆಂ ಸಂತೊಸ್‌ಚ್ ಮ್ಹಣ್ಯೆತ್. ಪುಣ್ ದುರ್ಭಾಗ್ಪಣಾಂತ್ ಆಮ್ಚ್ಯಾ ಮೊಡ್ಕೆಂತ್ ಶಿಜ್‌ಲ್ಲೆಂ ಚೋರ್ನ್ ಥೊಡೆ ದಂದೊ ಚಲಯ್ತಾತ್. ಆಮ್ಚೆಂ ಚೋರ್ನ್ ಅಪ್ಲೆಂ ಕರ್ಚೆ ಥೊಡೆ ಆಮ್ಚೆ ಮಧೆಂ ಆಸಾತ್. ಕೊಂಕ್ಣೆಂತ್ ಆಸ್ಚಿಂ ಚಾರ್ ಬೊಡಾಂ. ಕಿತ್ಲೆಶ್ಯಾಂಕ್ ಬೇಕೂಫ್ ಕರ್ತಿತ್ ಹೆ? ಸಭಾರ್ ಲೇಖಕಾಂನಿ (ಸ್ವಾಭಿಮಾನ್ ಆಸ್ಚ್ಯಾ) ಮ್ಹಾಕಾ ಬರವ್ನ್ ವಿಚಾರ್ಲ್ಲಾಂ 'ವಲ್ಲಿ ಮ್ಹಜಿ ಕಾಣಿ ತುಕಾ ಧಾಡ್ಲೆಲಿ ತುವೆಂ ಕಶೆಂ ಹೆರ್ ಪತ್ರಾಕ್ ವಾ ಸಾಯ್ಟಿಕ್ ಧಾಡ್ಲಿಯ್?'. ಪುಣ್ ಹಾವೆಂ ತಾಕಾ ಸಮ್ಜಾಯ್ಲೆಂ, ಜೆದ್ನಾಂ ಕೊಲೆ ವಾಗಾಚೊ ವೇಸ್ ಘಾಲ್ನ್ ರಾಜ್ವಟ್ಕಿ ಚಲಯ್ತಾನಾ ಕೊಣೆಂ ಕಿತೆಂ ಕರ್ಯೆತಾ?. ಆನಿ ಅಸಲ್ಯಾ ಬುರ್ನ್ಯಾಸ್ ಕಾಮಾಕ್ ಪತ್ರಿಕೋಧ್ಯಮ್ ಮ್ಹಣ್ತಾತ್ ಹೆ! ವ್ಹಾ ವ್ಹಾ!

ಪುಣ್ ಆಮ್ಕಾಂ ಏಕ್ ಸಮಧಾನ್ ಆಸಾ. ಆಮಿ ಕೊಣಾಯ್ಚೆಂಯ್ ಚೊರುಂಕ್ ನಾ, ಫಾರುಂಕ್ ನಾ, ಕೊಣಾಯ್ಕೀ ನಾಗಂವ್ಕ್ ನಾ, ಬನಾಂವ್ಕ್ ನಾ. ಆಮಿ ಭುರ್ಗ್ಯಾಂಕ್ ಮಿಟಾಯ್ ವಾಂಟ್‌ಲ್ಲೆಪರಿಂ ಪುರಸ್ಕಾರ್ ವಾಂಟುಂಕ್ ನಾಂತ್ ವಾ ಮತ್-ಗತ್ ನಾತ್ಲೆಲ್ಯಾಂಚೊ ಪಂಗಡ್ ಭಾಂದುಂಕ್ ನಾ. ಆಮಿ ಕಸ್ಲೆಚ್ಚ್ ಹುದ್ದೆ ದವರುಂಕ್ ನಾಂತ್, ವಿಜಿಟಿಂಗ್ ಕಾರ್ಡಾಂ ಛಾಪುಂಕ್ ನಾಂತ್, ಫೆಸ್ತಾಂ ಆಚರಣ್ ಕರುಂಕ್ ನಾಂತ್, ಧಾಂಗ್ರೊ ಮಾರುಂಕ್ ನಾ, ಮೆಲ್ಲ್ಯಾಂಚ್ಯಾ ನಾಂವಾರ್ ಪೊಯ್ಸೊ ಎಕ್ಟಾಂಯ್ ಕರುನ್ ಗಿಳುಂಕ್ ನಾ, ಕೊಣಾ ಕೊಣಾಕ್ ಹಲ್ಕ್ ಕರುನ್ ಇಮೇಯ್ಲಾಂ ಧಾಡುಂಕ್ ನಾಂತ್, ಆಮ್ಚೆಂಚ್ ಹೆರಾಂನಿ ವೆಲಾಂ, ಖೆಲಾಂ. ಪುಣ್ ಆಮಿ ಆಮ್ಚೊ ವಾವ್ರ್ ನಿತಿನ್ ಕೆಲಾ. ಆಮಿ ನಾಂವಾ ಖಾತಿರ್, ಮಾನಾ ಖಾತಿರ್, ಪುರಸ್ಕಾರಾ ಖಾತಿರ್ ಕೊಣಾ ಕೊಣಾಕ್ ಧುಂಪಂವ್ಕ್ ವಚೊಂಕ್ ನಾಂವ್. ಬರೆಂ ಯಾ ವಾಯ್ಟ್ – ಶೀದಾ ತೊಂಡಾರ್‌ಚ್ಚ್ ಸಾಂಗ್ಲ್ಲಾಂ ಆನಿ ಹ್ಯಾ ಖಾತಿರ್ ಥೊಡೆ ಅಜೂನ್ ದುಸ್ಮಾನ್ ಜಾಲ್ಯಾತ್. ಪುಣ್ ಮ್ಹಾಕಾ ತಾಚೆರ್ ಕಸ್ಲೊಚ್ ಪಶ್ಚಾತಾಪ್ ನಾ – ಕೊಣಾ ಕೊಣಾಚ್ಯಾ ಸುಕ್ಯಾ ಸಯ್ಲಾಪಾ ಖಾತಿರ್ ಆಮಿ ಆಮ್ಚ್ಯಾ ತತ್ವಾಂಸವೆಂ ರಾಜಿ ಕರುನ್ ಜಿಯೆವ್ನಾಂವ್. ಮಾಫ್ ಕರಾ – ತುಮ್ಕಾಂ ಹಿಂ ಉತ್ರಾಂ ಹಾಂಕಾರಿ ದಿಸ್ತಿತ್ ತರ್.

ಪರತ್ ತುಮ್ಚಿ ತಾಕ್ಡಿ ಧರ್ನ್ ಹೆ ಮಾಪಾ. ಕೊಣಾಚ್ಯಾ ತಕ್ಲೆರ್ ಶೆಣ್ ಭರ್ಲ್ಲಾಂ – ತೊ ತೆಚ್ಚ್ ತೆಕಿದ್ ಮಾಪುಂದಿ. ಕೊಣಾಚ್ಯಾ ಕಟ್ಯಾಂತ್ ಕಾಂಯ್ ಇಲ್ಲೊ ಅಕ್ಕಲ್ ಆಸಾ, ತೊ ವೊರಾವ್ನ್ ಮಾಪುಂದಿ.

ಅಖೇರ್ ಕರ್ಚ್ಯಾಧಿಂ,

ಕಾಂಯ್ ಥೊಡ್ಯಾ ಮಯ್ನ್ಯಾಂ ಥಾವ್ನ್ ಕಿತೇಂಯ್ ಬರಂವ್ಚೆಂ ಮ್ಹಳ್ಯಾರ್ ಕಸಲೆಗೀ ಕರ್ಕರೆ ಯೆತಾಲೆ. ತ್ಯಾ ತೆಕಿದ್ ಹ್ಯಾ ವರ್ಸಾಂತ್ ಕಾಮಾನಿಮಿತ್ತಿಂ ಮ್ಹಜಿ ಸಂಸಾರ್ ಭಂವ್ಡಿ ಚಡ್ಲಿ ಮ್ಹಣ್ತಾತಾ ಆಸ್‌ಲ್ಲಿ ಇಲ್ಲಿ ಆಶಾ ಪರತ್ ಬಾವೊನ್ ವೆತಾಲಿ.

ಪುಣ್ ಹೆಂ ಮಿಸಾಂವ್ ಮುಖಾರುನ್ ವಚಾಜಯ್. ಉಪ್ರಾಂತ್ಲೆಂ ವೆಳಾಕಾಳಾಚೆ ಅಧೀನ್ ಆಸಾ!

ಸಾಂಗ್‌ಲ್ಲೆಪರಿಂ ತುಜ್ಯಾ ತಾಕ್ಡೆಚೆಂ ಮಾಪ್ ಕಿತ್ಲೆಂ ಮ್ಹಣ್ ಬಿಂದಾಸ್ ಸಾಂಗೊಂಕ್ ದಾಕೈನಾಕಾ!

[ಮಾಯ್, 2008]

ಆಮಿ ಪರ್ದೇಶಿಂ, ಯೆವೆಜಿಂ ಬಾಳ್ಕಾಂ!?

"ಮಂಗ್ಳುರಿ ಕೊಂಕ್ಣಿ ಪರ್ಜೆಕ್ ಪೊಳ್ಳುರ್‌ವಾದಿ ಚಿಂತ್ಪಾಚೆ ದೆಕುನ್ ಗುಲಾಮ್‌ಪಣಾಚಿ ಣಿ ಜಿಯೆತಲೆ ಆನಿ ಗುಲಾಮ್ ಜಾವ್ನ್ ಮೊರ್ತೆಲೆ" ಮ್ಹಳ್ಳೆಂ ಪರ್ನೆಂ ಉತಾರ್ ಮ್ಹಜ್ಯಾ ತಿಂತ್ ಪರತ್ ಪರತ್ ಉಗ್ಡಾಸಾಕ್ ಯೆತಾನಾ ಹಾಂವ್ ಕಾಂಯ್ ವಿಪ್ರೀತ್ ರಾಸ್‌ವಾದಾಚೆಂ ಚಿಂತಾಪ್ ಉಟಯ್ತಾಂ ಮ್ಹಣ್ ದುಭಾವ್ನಾಕಾತ್.

ಹ್ಯಾ ಉತ್ರಾಂ ಪಾಟ್ಲೊ ಇರಾದೊ ಕಸ್ಲೋಯ್ ಆಸೊಂ. ಜಾಂವ್ ಪೋರ್ಚ್‌ಗೀಸಾಂಚೊ ಳ್ ಆಸೊಂ, ಜಾಂವ್ ಟಿಪ್ಪು ಸುಲ್ತಾನಾಚೊ ಕಾಳ್ ಆಸೊಂ. ಜಾಂವ್ ಬ್ರಿಟಿಶಾಂಚೊ ಳ್ ಆಸೊಂ. ಹಾಂವ್ ಚರಿತ್ರಾಕಾರ್ ನ್ಹಯ್. ಪುಣ್ ಚರಿತ್ರೆಚಿಂ ಥೊಡಿಂ ಸತಾಂ ಪ್ರಸ್ತುತ್ ಮ್ಚ್ಯಾ ಕೊಂಕ್ಣಿ ಪರಿಗತೆಚೆರ್ ಪ್ರತಿಫಲಿತ್ ಕರ್ಚ್ಯಾಕ್ ಆಧಾರ್ ಜರೂರ್ ಘೆತ್ಲಾ.

ಆಯ್ಚೊ ಕಾಳ್ ಯಂತ್ರ್-ತಂತ್ರಾಂಚೊ ಕಾಳ್ ಮ್ಹಣ್ತಾತ್. ಅಶೆಂ ಮ್ಹಣೊನ್ ಆದಿಂ ಾಗಾಂ ಯತ್ರಾಂ-ತಂತ್ರಾಂ ನಾತ್‌ಲ್ಲಿಂ ಮ್ಹಣ್ ನ್ಹಯ್. ತೆದ್ನಾಂಯ್ ಯಂತ್ರಾಂ - ಂತ್ರಾಂ ಆಸ್ಲಿಂ. ಮನಿಸ್ ಜೆದ್ನಾಂ ರೋದ್ (ಬಂಡಿ) ಸೊಧುನ್ ಕಾಡುಂಕ್ ಸಕ್ಲೊ, ತ್ಯಾ ಳಾರ್ ಕಂಪ್ಯೂಟರ್ ನಾತ್‌ಲ್ಲೆಂ. ಮೊಬಾಯ್ಲಾಂ ನಾತ್‌ಲ್ಲಿಂ. ರೋಬಾಟಾಂ ನಾತ್‌ಲ್ಲಿಂ. ೀಸರ್ ನಾತ್‌ಲ್ಲೆಂ. ಪುಣ್ ತ್ಯಾ ಕಾಳಾರ್ ತಾಂಚಿಚ್ಚ್ ಮ್ಹಳ್ಳಿ ತಾಂತ್ರಿಕತಾ ಆಸ್‌ಲ್ಲಿ. ಜಿ ವೆಳಾ ಳಾಪ್ರಕಾರ್ ಬದ್ಲೊನ್ ಆಯ್ಲಿ.

ಆದಿಂಮಾಗಾಂ ಲೋಕ್ ರಾನಾಂನಿ ಜಿಯೆತಾಲೊ, ಪೆಂಕ್ಟಾಕ್ ಖೊಲ್ಯಾಂನಿ ರೆವ್ಡಾಯ್ತಾಲೆ ಣ್ ಚರಿತ್ರೆಂತ್ ಧಾಖ್ಲೊ ಆಸಾ. ಪಯ್ಲೆಂ ಪಾತಾಕ್ ಕೆಲ್ಲ್ಯಾ ಆದಾಂವ್ ಆನಿ ಯೆವೆಕ್ ಯ್ತ್ ಲಜ್ ದಿಸ್ಲಿ ಆನಿ ರುಕಾಚಿಂ ಪಾನಾಂ ಆಂಗಾಕ್ ಗುಂತುನ್ ಜಿಯೆಂವ್ಕ್ ಲಾಗ್ಲಿಂ ಣ್ ಧಾರ್ಮಿಕ್ ಬುಕಾಂನಿ ಸಯ್ತ್ ಧಾಖ್ಲೊ ಆಸಾ.

ಉಪ್ರಾಂತ್ ಲೋಕ್ ವಾಗಾಚಿ ಕಾತ್ ನ್ಹೆಸೊಂಕ್ ಲಾಗ್ಲೊ, ಗೋಣಿಯಾಂಚೆಂ ವಸ್ತುರ್ ಸೊಂಕ್ ಲಾಗ್ಲೊ, ಕಾಶ್ಟಿ ನ್ಹೆಸೊಂಕ್ ಲಾಗ್ಲೊ ಮ್ಹಳ್ಳೆಂ ಸಯ್ತ್ ಆಮಿ ಆಯ್ಕಲಾಂ - ಳೆಲಾಂ.

ಉಪ್ರಾಂತ್ ಲೊಕಾಂನಿ ಆಪ್ಲ್ಯಾ ಯಂತ್ರಾಂ-ತಂತ್ರಾಂನಿ ಕೋಟ್, ಉರ್ಮಾಲ್, ಕುತಾಂವ್, ತಾಂಚ್ ಸೊಧುನ್ ಕಾಡ್ಲೆ ಮಾತ್ರ್ ನ್ಹಯ್ - ವಾಂಟೆ ಕೆಲೆ. ಗರಿಬಾಂಕ್ ವೆಗ್ಳೆಂ ನ್ಹೆಸಾಪ್, ರೇಸ್ತಾಂಕ್ ವೆವೆಗ್ಳೆಂ ನ್ಹೆಸಾಪ್.

ತವಳ್ ಭೋವ್ತಾ 'ಲೀ ಕೂಪರ್' ಬ್ರಾಂಡ್ ನಾತ್‌ಲ್ಲೆಂ ಜಾಯ್ಜಯ್. 'ಲೀ', 'ಅಡೀಡಾಸ್', ೈಕಿ', 'ಡೆಬೆನ್ಹ್ಯಾಮ್ಸ್', 'ಬಿ,ಎಚ್.ಎಸ್', 'ಟೋಮಿ ಹಿಲ್‌ಫಿಗರ್' ಬ್ರ್ಯಾಂಡಾಂ ನಾತ್‌ಲ್ಲಿಂ ಾಯ್ಜಯ್. ಪುಣ್ ಆಜ್ ಆಸಾತ್. ಎಕಾ ಇಂಚಾಚ್ಯಾ ನೆಸ್ಪಾಕ್ ಸಯ್ತ್ ಹಜಾರಾಂನಿ, ಾಖಾಂನಿ ಮೋಲ್ ಆಸಾ. ಆತಾಂ ಫ್ಯಾಶನ್ ಶೋ ಜಾತಾತ್. ಕಿತ್ಲೊಗೀ ಲೋಕ್ ಅಪ್ಲೊ ೀಸ್ಟಡ್ತೊ ಗ್ರಾಸ್ ಹಾಂಚೆ ಥಾವ್ನ್ ಜೊಡ್ತಾ.

ಓ ಬದ್ಲಾವಣ್ ನಾಸ್ತಾಂ ಆನಿ ಕಿತೆಂ?

ಬದ್ಲಾವಣ್ ಸಹಜ್ - ಬದ್ಲಾವಣ್ ನಾತ್ಲ್ಲಿ ಸಮಾಜ್ ವಾಡಾನಾ. ವಿಗ್ನ್ಯಾನ್ ಹರ್ಯೆಕಾ ಕಾಳಾರ್, ಹರ್ಯೆಕಾ ಘಡ್ಯೆ ಬದ್ಲೊನ್‍ಂಚ್ ಯೆತಾ. ಬದ್ಲೊನ್‍ಂಚ್ ಯೇಜೆ. ಆನಿ ಹಿಚ್ಚ್ ವ್ಹಾಡಾವಳ್.

ಆದಿಂಮಾಗಾ ಪಾಕಾಂನಿ ಬರಯ್ತಾಲೆ, ಉಪ್ರಾಂತ್ ಪೆನ್ನಾಂ ಆಯ್ಲಿಂ, ಆತಾಂ ಪೆನ್ನಾಂ ನಾಸ್ತಾಂ ಸಯ್ತ್ ಕಂಪ್ಯೂಟರಾಚೆರ್ ಬರಂವ್ಕ್ ಸಾಧ್ಯ್ ಆಸಾ. ತಿಂತಾಚಿ ಗರ್ಜ್ ನಾ, ಪಾಕಾಂಚಿ ಗರ್ಜ್ ನಾ. ಹಿ ಬದ್ಲಾವಣ್ ಸಹಜ್. ವೆಳಾಕಾಳಾಸವೆಂ ಜಾಲ್ಲಿ ಬದ್ಲಾವಣ್.

ಪರಿಗತ್ ಅಶಿ ಆಸಾ ತರ್ ಆತಾಂ ಕೊಣ್‍ಯ್ ಜರ್ ಎಕಾಮೆಕಾ ಬೊಟಾಂ ಜೊಕ್ತಿತ್ ತರ್ ಮ್ಹಜೆಪ್ರಕಾರ್ ತಾಚ್ಯಾಕೀ ವರ್ತೆ ಬೆಕೂಫ್ ಅನಿ ಕೊಣ್‍ಯ್ ಆಸ್ಚೆನಾಂತ್. ಪಾಕಾಂನಿ ಬರಯ್ತೆಲೆ ಆತಾಂಯ್ ಆಸ್ತಿತ್, ಪೆನ್ನಾಂನಿ ಬರಯ್ತೆಲೆ ಆತಾಂಯ್ ಆಸ್ತಿತ್. ತಿ ತಾಂತಾಂಚಿ ಖಾಸ್ಗಿ ಖಾಯ್ಸ್. ಆಜ್ ಜರ್ ಹಾಂವ್ ಪಾಕಾಂನಿ ಬರಯ್ತಾಂ ದೆಕುನ್ 'ತುಮಿ ಪಿಶೆ' ಮ್ಹಣಾತ್ ತರ್, ವಾ ಪೆನ್ನಾಂನಿ/ಕಂಪ್ಯೂಟರಾಂತ್ ಬರಯ್ತಾಂ ದೆಕುನ್ ಪಾಕಾಂನಿ ಬರಯ್ತೆಲ್ಯಾಂಕ್ 'ತುಮಿ ಪಿಶೆ' ಮ್ಹಣ್ತಿತ್ ತರ್ ಹೆ ನಿಜಾಯ್ಕೀ ಬೆಕೂಫ್ ನಾಸ್ತಾಂ ಅನಿ ಕಿತೆಂ?

ಹ್ಯಾ ಸಂಸಾರಾಂತ್ ಜರ್ ವಿಗ್ನ್ಯಾನಾಂತ್ ಜಾಂವ್, ಆರ್ಥಿಕ್ ಶೆತಾಂತ್ ಜಾಂವ್, ಸಾಮಾಜಿಕ್ ಶೆತಾಂತ್ ಜಾಂವ್, ಸಾಹಿತಿಕ್ ಶೆತಾಂತ್ ಜಾಂವ್ ಇತ್ಲಿ ಬದ್ಲಾವಣ್/ವ್ಹಾಡಾವಳ್ ಜಾಲ್ಯಾ ತರ್ ಕೊಂಕ್ಣಿ ಸಾಹಿತಿಕ್ ಶೆತಾಂತ್ ಕಾಂಯ್ ವ್ಹಾಡಾವಳ್ ಜಾಲ್ಯಾ (ವಾ ಜಾಂವ್ಚ್ಯಾರ್ ಆಸಾ?) ತರ್ ಕಾಂಯ್ ವಿಚಿತ್ರ್ ಆಸಾ?

ಭಿಲ್ಕುಲ್ ನಾ.

ಕೊಂಕ್ಣೆಂತ್ ಸಯ್ತ್ ವೆಳಾಕಾಳಾ ಪ್ರಕಾರ್ ಕುಳಿ ಬದಲ್ಲಿ, ಲೋಕ್ ಬದಲ್ಲೊ, ಸಾಯ್ಕಲಾಂ ಆಸ್ಲಿಂ ಬಾಯ್ಕಾಂ ಜಾಲಿಂ, ಕಾರಾಂ ಆಯ್ಲಿಂ, ಜಿಪಾಂ ಆಯ್ಲಿಂ, ಹೆಲಿಕೊಪ್ಟರಾಂ, ವಿಮಾನಾಂ ಆಯ್ಲಿಂ, ರೊಕೆಟ್ಯೊ ಆಯ್ಲ್ಯೊ. ಬರಪ್ಪಿ ಬದಲ್ಲೆ. ಚಿಂತಾಪ್ ಬದಲ್ಲೆಂ ಮ್ಹಣ್ತಾನಾ ಬದ್ಲಾವಣ್ ಸಹಜ್.

ಆಯ್ಲೆವಾರ್ ಶೆಣ್ ಚಳ್ವಳೆಚೊ ಪಾತ್ರ್ ಮಹತ್ವಾಚೊ ಮ್ಹಳ್ಳೊ ಕೊಣೆಂಯ್ ನೆಗಾರ್ ಕರ್ಚೆಪರಿಂ ನಾ. ಎದೊಳ್ ಪರ್ಯಾಂತ್ ಥಕ್‍ಲ್ಲೆ ವಾಚ್ಪಿ ಕಾಂಯ್ ಹೆರ್ ಭಾಸಾಂಚ್ಯಾ ಗುಲಾಮ್‍ಪಣಾರ್ ಸುಖ್ ಭಗ್ತಾಲೆ. ಪುಣ್ ಆಯ್ಚೆ ವಾಚ್ಪಿ ಆಮ್ಚ್ಯಾ ಕೊಂಕ್ಣೆಂತ್ ಹೆಂ ವಾಚಾಪ್ ಹಾಡಿಜಯ್ ಮ್ಹಳ್ಳೆಂ ಮಾಗ್ತಾತ್. ಸತ್ ಸಾಂಗ್ಚೆಂ ತರ್ ಹೊ ತಾಂಚೊ ಕಾಯ್ದೊ ಆನಿ ಹಕ್ಕ್. ಆಯ್ಚ್ಯಾ ಕಾಳಾರ್ ಹರ್ಯೆಕಾ ಸಂಗ್ತೆಕ್ ಮೋಲ್ ಆಸಾ. ವಾಚ್ಪಿ ತರ್ ಏಕ್ ರುಪಯ್ ಖರ್ಚುನ್ ಕಿತೆಂಯ್ ಮೊಲಾಕ್ ಘೆತಾ ಆನಿ ಅಪ್ಲೊ ಮೊಲಾಧಿಕ್ ವೇಳ್ ಖರ್ಚಿತಾ ತರ್ ತಾಕಾ ತಾಣೆ ಘಾಲ್ಲ್ಯಾ ಎಕಾ ರುಪ್ಯಾಚ್ಯಾಕೀ ಚಡಿತ್ ನ್ಹಯ್ ತರ್‍ಯೀ ಎಕಾ ರುಪ್ಯಾಚ್ಯಾ ವೊಲಾಚೆಂ ತರ್‍ಯೀ ವಾಚಾಪ್ ಲಾಭಾಜಯ್‍ಚ್. ಪುಣ್ ತೆಂ ಲಾಭಾನಾತ್ಲ್ಲೆವೆಳಾರ್ ಜರ್ ತೊ ಅಸಮಧಾನ್ ಜಾತಾ ತರ್ ತಾಂತುಂ ಗುನ್ಯಾಂವ್ ಆಸಾ?

ಥೊಡ್ಯಾಚ್ ವರ್ಸಾಧಿಂ ಗಾಂವಾಂನಿ ಟಿವಿ ಆಯಿಲ್ಲೆವೆಳಾರ್ ಆಮಿ ಫಿಲ್ಮಾಂ, ಸೀರಿಯಲ್ಸಾಂ

ಂವ್ಕ್ ಶೆಜಾರಾ ಜಮೊ ಜಾಂವ್ಕ್ ನಾ? ಟೆಲಿಫೋನ್ ಯೇಂವ್ಕ್ ಲಾಗ್ತಾನಾ. ಪರ್ಗಾಂವಾಂತ್ ಚ್ಯಾ ಆಮ್ಚ್ಯಾ ಸಯ್ರ್ಯಾಂಕ್ ಆಮ್ಚ್ಯಾ ಸೆಜಾರ್ಯಾಂಚೆಂ ನಂಬರ್ ದೀಂವ್ಕ್ ನಾ? ಗಾಂವ್ಚ್ಯಾಂನಿ ಟೆಲಿಫೋನ್ ಕರ್ತಾನಾ ಆಮಿ ಶೆಜಾರ್ಯಾ ಘರಾ ವಚೊನ್ ಉಲಂವ್ಕ್ ನಾ? ಶ್ ಉಪ್ರಾಂತ್ ಹರ್ಯೆಕ್ಲ್ಯಾಂನಿ ಆಪಾಪ್ಲ್ಯಾ ಘರಾಂನಿ ಟಿವಿ, ಟೆಲಿಫೋನಾಂ, ಮೊಬಾಯ್ಲಾಂ ಲ್ಲ್ಯಾಂತ್ ಚೂಕ್ ಆಸಾ?

ಬದ್ಲಾವಣ್ ಗರ್ಜೆಚಿ, ಮಹತ್ವಾಚಿ. ಬದ್ಲಾವಣೆಶಿವಾಯ್ ಕಿತೆಂಚ್ ವ್ಹಾಡಾನಾ.

ಆದಿಂಮಾಗಾ ಘರಾಂನಿ ಭುರ್ಗ್ಯಾಂಕ್ ಖಾಂವ್ಕ್ ಕಸ್ಲಿಂ ಖಾಣಾಂ ಆಸ್ಲಿಂ? ಬಿಕ್ಣಾಂ? ಗ್ಯೊ? ಪೆಜೆಸವೆಂ ಮಿಟಾಂತ್ ಘಾಲ್ಲೆ ಆಂಬೆ, ತಾಯ್ಕೊಳ್ಯಾಚಿ ಚೆಟ್ಣಿ? ತಿಚ್ಚ್ ಆತಾಂಚ್ಯಾ ರ್ಗ್ಯಾಂಕ್ ಬರ್ಗರ್, ಸೋಸೆಜ್, ಕೆಂಟಗಿ ಫ್ರೈಡ್ – ಹಿ ಬದ್ಲಾವಣ್ – ವೆಳಾಕಾಳಾಚಿ ದ್ಲಾವಣ್.

ಜೆದ್ನಾಂ ಆಮಿ ಭುಕೆ ಆಸ್‌ಲ್ಯಾಂವ್, ತೆದ್ನಾಂ ಆಮ್ಚ್ಯಾ ಆವಯ್ನ್ ತಿಕಾ ಬರೆಂ ಣ್ ದಿಸ್‌ಲ್ಲೆಂ ರಾಂದ್ಲಾಂ. ಆಮ್ಕಾಂ ವಾಡ್ಲಾಂ. ಆಮಿ ತಿಂ ಖಾಣಾಂ ಜೇವ್ನ್ ವ್ಹಡ್ ಲ್ಯಾಂವ್. ಆಜ್ ಆಮಿ ಶಿಕ್ಪಿ ಜಾಲ್ಯಾಂವ್. ಗಾಂವ್ ವಿದೇಶಾಂನಿ ಭಂವ್ತಾಂವ್. ದೇಶಿ ದೇಶಿ ಭಾಸೊ ಜಾಣಾಂವ್, ಸಭಾರ್ ಭಾಸಾಂಚೆಂ ಗಿನ್ಯಾನ್ ಆಮ್ಕಾಂ ಆಸಾ. ಆಮಿ ಾರ್ ಬೂಕ್ ವಾಚ್ಲ್ಯಾತ್. ಆಮ್ಕಾಂ ಪಾಂಚ್–ಸಾತ್ ಸ್ಟಾರ್ ಹೊಟೆಲಾಂನಿ ರಾಂದ್ತೆಲ್ಯಾಚಿ ಳೊಕ್ ಆಸಾ ಮ್ಹಣ್ತಚ್, ವಚೊನ್ ಆಮ್ಚ್ಯಾಚ್ ಆವಯ್ಕ್ 'ತುವೆಂ ತಿ ರೆಸಿಪಿ ವಾಚ್ಲ್ಯಾಯ್ವೆ? ರೆಸಿಪಿ ವಾಚ್ಲ್ಯಾಯ್ವೆ? ತುಜೆಂ ರಾಂದಾಪ್ ಸರ್ವ್ ಶೆಣ್' ಮ್ಹಣ್ಚ್ಯಾ ವಾದಾಕ್ ಕಿತ್ಯಾಕ್‌ಗೀ ಂವ್ ಭುಲಾನಾ. ಹಾಂತುಂ ಕೊಂಕ್ಣೆಚೆಂ ಜಾಂವ್ ಸಾಹಿತಿಂಚೆಂ ಜಾಂವ್ ಭಿಲ್ಕುಲ್ ರೆಂ ಜಾಯ್ನಾ. ಕಾಂಯ್ ಬೊಲ್ಯಾ ಇಡ್ಯಾಂನಿ ಲಿಪವ್ನ್ ವ್ಹಾರೆಂ ಘಾಲ್ತೆಲ್ಯಾಂಕ್ ಕಾಂಯ್ ಕಾಮೆಕಾ ಆಪ್ಲುನ್ ಘಾಲುನ್ ದೊಗಾಂಯ್ನಿ ಮಾರ್ನ್ ಪಡ್ಚಿ ಸೊಭಾಯ್ ದಿಸೊಂಕ್ ರೊ – ಅಸಲ್ಯಾಚ್ ಖಾಸ್ತಾಚೆ ಹೆ ಹಡ್ಬೆ. ಹಾಂತುಂ ಕೊಣಾಚಿಂ ಮೊನಾಂ ಮೊಡುನ್, ಣಾಚೊಗೀ ಮಾನ್ ಕಾಡುನ್, ಕೊಣಾಕ್‌ಗೀ ಹಲ್ಕ್ ಕರುನ್, ಕೊಣಾಕ್‌ಗೀ ರಾಯ್‌ಪಾಟ್ ಂದುನ್ ಪಯ್ಲೆಂಚ್ ಕುಡ್ಕೆ ಜಾಲ್ಲ್ಯಾಕ್ ಪರತ್ ಚುರಾನ್ ಚೂರ್ ಕರ್ನ್ ಅಖ್ರೇಕ್ ತ್ಯಾ ರಾಂತ್ಲೊ ಏಕ್ ಕಸ್ತಳ್ ಜಾವ್ನ್ ಭಗ್ಚೆ ತಸಲೆಂ ಸಮಧಾನ್ ತರ್‌ಯೀ ಕಸಲೆಂ ಸಮಧಾನ್? ಜ್ಯಾ ಬಡ್ಡ್ ತರ್ಕೆಕ್ ತೆಂ ಭಿಲ್ಕುಲ್ ವ್ಹಚಾನಾ. ಕಿತ್ಯಾಕ್ ಆಮಿ ಕಾಳೊಕಾಕ್ ದುರ್ಸ್ವೊಂಚೆಂ? ಂಕ್ಣೆಂತ್ ಅಮೃತ್ ರಚುಂಕ್ ಆಮ್ಕಾಂ ಕೊಣಾಚಿ ಬಂಧಡ್ ಆಸಾ? ಕೊಣೆಂ ಆಮ್ಚ್ಯಾ ತಾಂಕ್ ಭಾಂಧುನ್ ಘಾಲಾಂ? ಅಖ್ಖೆಂ ಆವ್ಕ್ ಆಸಾ. ದೀಸ್–ರಾತ್ ಬೊಸ್ಲ್ಯಾರ್ ಯ್, ಅಮೃತ್ ರಚ್ಲ್ಯಾರ್ ಸಯ್. ಕಿತ್ಯಾಕ್ ಆಮ್ಕಾಂ ಶೆಣ್ ಸಾಹಿತಿಂಚೆರ್ ಗಮನ್? ಣ್ ಕಿತೆಂಯ್ ಸಾಂಗೊಂದಿತ್ – ಆಮ್ಕಾಂ ಕಿತೆಂ ಪಡೊನ್ ಗೆಲಾಂ? ವಾಟೆರ್ ಪೆಟೆ ಂಕ್ತಾತ್ ಮ್ಹಣೊನ್ ಕಾಂಯ್ ಸುರ್ಯೊ ಉದೆನಾ?

ಕೊಂಕ್ಣೆಂತ್ ಸಾಹಿತ್ಯ್ ರಸ್ತೆಲೆ ಚಡ್ತಾವ್ ಹವ್ಯಾಸಿ ಆನಿ ಕಸ್ಲಿಗೀ ಪಿಸಾಯ್ ಆಸೊನ್ ವಾಯ್ ಫಕತ್ತ್ ನಾಂವ್ ಜೊಡುಂಕ್ ವಾ ದುಡು ಕಮಾಂವ್ಕ್ ನ್ಹಯ್. ಕಿತ್ಲೆಶ್ಯಾಗೀ ರಯ್ಣಾರಾಂನಿ ದೇಶ್–ವಿದೇಶಾಂತ್ ಭರ್ಪೂರ್ ಕೊಂಕ್ಣಿ ವಾವ್ರ್ ಕೆಲಾ. ತಾಂಚೆಂ ಸಾಹಿತ್ಯ್

ಕಾಂಯ್ ನೊಬೆಲ್ ಪುರಸ್ಕಾರಾಕ್ ಜಾವೊ ಜಾಲ್ಲೆಂ ನ್ಹಯ್ ಜಾವ್ಯೆತ್. ಪುಣ್ ದಯಕರುನ್ ಅಸಲ್ಯಾಂಕ್ ಹಲ್ಕ ಕರ್ಚೆಂ ಆಣ್ವೆಂ ಚಿಂತಾಪ್ ಆಮ್ಚ್ಯಾ ಮತಿಂತ್ ಆಸ್ಚೆಂ ನಾಕಾ.

ಆಮ್ಕಾಂ ಕಿತೆಂ ರುಚ್ತಾ, ಕಿತೆಂ ರುಚಾನಾ – ತಿ ಆಮ್ಚಿ ಮರ್ಜಿ ಆನಿ ಖಾಯ್ಸ್. ಹಾಂತು ಭಿಲ್ಕುಲ್ ಕೊಣಾಚೊಯ್ ಆಕ್ಷೇಪ್ ಆಸ್ಚೊನಾ. ಆಮ್ಕಾಂ ಕೊಣಾಚೆಂ ಸಾಹಿತ್ಯ್ ಆಂವಡ ಆನಿ ಕೊಣಾಚೆಂ ಆಂವಡ್ನಾ – ತಿ ಆಮ್ಚಿ ಮರ್ಜಿ. ಮ್ಹಾಕಾ ವೆಕ್ತಿಗತ್ ಜಾವ್ನ್ ಕೊಣಾಚೆಂಯ ಸಾಹಿತ್ಯ್ ಖಾಯ್ಸ್ ಜಾಲ್ಯಾರ್ ಹಾಂವ್ ವಾಚ್ತಾಂ, ಕೊಣಾಚೆಂ ಖಾಯ್ಸ್ ಜಾಯ್ನಾ ತಾಂಚೆ ಹಾಂವ್ ವಾಚಿನಾ – ಹಿ ಮ್ಹಜಿ ಮರ್ಜಿ. ಪುಣ್ ಜೆಂ ಕೊಣಾಚೆಂ ಸಾಹಿತ್ಯ್ ಖಾಯ್ ಜಾಯ್ನಾ – ತಾಕಾ ವಚೊನ್ 'ತುಜೆಂ ಸಾಹಿತ್ಯ್ ಶೆಣ್ ಸಾಹಿತ್ಯ್' ಮ್ಹಣ್ಚೆಂ ಹಡ್ಬೆಂ ಕಾಮ ಹಾಂವ್ ಭಿಲ್ಕುಲ್ ಕರಿಚೊನಾ ವಾ ಅಶೆಂ ಕರ್ತೆಲ್ಯಾಂಚ್ಯೊ ತಾರಿಫೊಯ್ ಕರ್ಚೊನಾ. ಕಿತ್ಯಾಕ್ ಕೊಂಕ್ಣೆಂತ್ಲೆಂ ಸಾಹಿತ್ಯ್ ಶೆಣ್ ವಾ ಅಮೃತ್ ಮ್ಹಳ್ಳೆಂ ಫಯ್ಸಲ್ ದೀಂವ್ಕ ಹಾಂವ್ ವಚಾನಾ. ಪುಣ್ ಮ್ಹಜೆಂ ಸಾಹಿತ್ಯ್ ಹಾಂವೆಂ ಕಶೆಂ ಬರೆಂ ಕರ್ಯೆತ್ ಮ್ಹಳ್ಳ್ಯಾಚೆರ್ ಹಾಂವ್ ಮ್ಹ ಮಿನತ್ ಜರೂರ್ ಕರ್ತಾಂ. ಖಂಚೇಯ್ ಬದ್ಲಾವಣ್ ಸ್ವಾಭಾವಿಕ್ ಜಾಯ್ಜಯ್ ಶಿವಾಯ ದಬಾವಾನ್ ವಾ ಏಕಾಮೆಕಾ ಹಲ್ಕ ಕರುನ್ ಭಿಲ್ಕುಲ್ ನ್ಹಯ್. ಶೆಣ್ ಚಳ್ವಳ್ ಕೊಂಕ್ಣೆಂತ ಬರೆಂ ಸಾಹಿತ್ಯ್ ಉದೆವ್ನ್ ಯೇಶೆ ಕರ್ಚ್ಯೊ ವಾಟೊ ತಯಾರ್ ಕರಿಜಾಯ್. ಕೊಣೆಂತ ಅನಿಕ್ಯೀ ನವೆಂಸಾಂವ್ ಜಾಯ್ಜಯ್. ನವೆ ನವೆ ಪ್ರಯೋಗ್ ಜಾಯ್ಜಯ್. ಕ್ರಿಯಾತ್ಮಕ ಸಾಹಿತ್ಯಾಚೆಂ ರಚನ್ ಜಾಯ್ಜಯ್ ತರ್ ಆಮ್ಚಿ ಮತ್ ಕ್ರಿಯಾತ್ಮಕ್ ಚಿಂತಾಪ್ ಚಿಂತುಂಕ ಸಕಾಜಯ್. ಆಮ್ಚಿ ಮತ್ ಜರ್ ಪಿಡೇಸ್ತ್ ಚಿಂತಾಪ್ ಚಿಂತುನ್ ಆಸಾ ತರ್ ತಾಂತು ಕಸ್ಲೇಂಯ್ ಸೃಜನಾತ್ಮಕ್ ಚಿಂತಾಪ್ ಉದೆಂವ್ಕ ಸಕಾನಾ.

ಅಶೆಂ ಮ್ಹಣೊನ್ ಕೊಂಕ್ಣೆಂತ್ ವಿಮರ್ಶೊ ಜರೂರ್ ಜಾಯ್ಜಯ್. ವಿಮರ್ಶೊ ನಾತ್ಲ್ಲೆಂ ಖಂಚೇಂಯ್ ಶೆತ್ ಬಾಳ್ವನಾ ವಾ ವ್ಹಾಡಾನಾ. ಪುಣ್ ಕೊಂಕ್ಣೆಂತ್ ವಿಮರ್ಶೆ ಆಸಾತ್?

ಆಧ್ಲ್ಯಾ ವರ್ಸಾ ಏಕಾ ಸಂಪಾದಕಾಕ್ ಭೆಟ್ಲ್ಲೆವೆಳಾರ್ ತಾಣೆಂ ಮ್ಹಾಕಾ ಏಕ್ ಸವಾಲ ಕೆಲೆಂ "ವಲ್ಲಿ – ಸತ್ತ್ ಸಾಂಗ್, ಕೊಂಕ್ಣೆಂತ್ ವಿಮರ್ಶಕ್ ಆಸಾತ್?"

ಹಾಂವ್ಯೀ ಕಪಲಾರ್ ಮಿರಿಯೊ ಘಾಲುನ್ ಬೊಸ್ಲೊಂ ಶಿವಾಯ್ ಕಿತೆಂಚ ಉಲಯ್ಲೊಂ ನಾ. ಅಶೆಂ ಮ್ಹಣೊನ್ ಕೊಂಕ್ಣೆಂತ್ ವಿಮರ್ಶಕ್ ನಾಂತ್ ಮ್ಹಣ್ಚೊ ಮ್ಹಜೊ ಇರಾದೊ ಭಿಲ್ಕುಲ್ ನ್ಹಯ್. ಪುಣ್ ಹಕೀಗತೆಂತ್ ವಿಮರ್ಶಕಾಂಕ್ಯ್ ಕೊಣಾಚ್ಯಾಗಿ ಭಿಂಯಾನ್, ಕೊಣಾಚ್ಯಾಗೀ ಮುಲಾಜೆಕ್, ಕೊಣಾಚ್ಯಾಗೀ ದಾಕ್ಷೆಣೆಕ್ ಲಾಗೊನ್ ಕೊಣಾಕ ಸಂತೊಸ್ ಕರ್ಚ್ಯಾಕ್ ಆನಿ ಕೊಣಾಕ್ಯೀ ಖೊಂಕ್ಚೆಂ. ಆನಿ ಕೊಣಾಕ್ಗೀ ಸಂತೊಸ್ ಕರ್ಚ್ಯಾಕ ಸುಕ್ಯೊ ತಾರಿಫೊ ಕರುಂಕ್ ಪಡ್ಚೆಂ ಕೊಂಕ್ಣೆಚೆಂ ದುರ್ಭಾಗ್ಪಣ್ ಮ್ಹಣೊಂ?.

ಇತ್ಲೆಂ ಸರ್ವ್ ಸಾಂಗ್ತಾನಾ ಏಕ್ ಗರ್ಜೆಚಿ ಸಂಗತ್ ಸಾಂಗ್ಚಿ ಮ್ಹಾಕಾ ಗರ್ಜ್ ಮ್ಹಣ್ ಭಗ್

ಇಂಗ್ಲಿಶಾಂತ್ ಏಕ್ ಸಾಂಗಾಪ್ ಆಸಾ *'It is not always what you say tha matters, but how you say it '* (ತುಂ ಕಿತೆಂ ಸಾಂಗ್ತಾಯ್ ಮ್ಹಳ್ಳೆಂ ನ್ಹಯ್, ಬಗಾರ ಕಶೆಂ ಸಾಂಗ್ತಾಯ್ ತೆಂ ಗರ್ಜೆಚೆಂ). ತುವೆಂ ಸಾಂಗ್ಚೆಂ ವೇದಾಂತ್ ತರ್ಯೀ ತುವೆಂ ಸಾಂ ರೀತ್ ಸಾರ್ಕಿ ನ್ಹಯ್ ತರ್ – ತೆಂ ನೆಗಾರ್ ಕರ್ತೆಲ್ಯಾಂಕ್ ಖೆಂಡುನ್ ಘಾಯ್ದೊ ನಾ. ಅಶೆ

ಮ್ಹಣೊನ್ ಹಾಂವ್ ಕಾಂಯ್ ಅಶೆಂ ಸಾಂಗಾನಾ – ಅಸಲ್ಯಾಂಕ್ ಪಯ್ಲೆಂ ಗಳ್ಯಾಚೆರ್ ಾರ್ ಘಾಲುನ್, ಧರ್ಮಸ್ಥಳಾಚ್ಯಾ ಹಸ್ತಿಚೆರ್ ಪುರ್ಯಾಂವಾರ್ ಬ್ಯಾಂಡ್ ವಾಜ್ಪಾಂತ್ ಹಾಡುನ್ ಮ್ಜಾಯ್ಜಯ್ ಮ್ಹಣ್. ತಿ ಗರ್ಜ್ಯೀ ನಾ. ಪುಣ್ ಕೊಂಕ್ಣೆಂತ್ 'ಆಸ್ಚೆಂ ಸಕ್ಕಡ್ ಶೆಣ್' ಮ್ಹಳ್ಳೆಂ ಫಯ್ಸಲ್ ದಿಂವ್ಚ್ಯಾಕ್ ಜರ್ಮನಿಂತ್ ಹಿ ಕಾಣಿ ಆಸಾ, ಎಜಿಪ್ತಾಂತ್ ಹಿ ಕಾಣಿ ಆಸಾ, ಜಪಾನಾಂತ್ ಹಿ ಕಾಣಿ ಆಸಾ, ಮಂಗೋಲಿಯಾಂತ್ ಹಿ ಕಾಣಿ ಆಸಾ – ಪುಣ್ ಕೊಂಕ್ಣೆಂತ್ ಆಸ್ಚೆಂ ಸರ್ವ್ ಶೆಣ್ ಮ್ಹಣೊನ್ ಎಕಾ ರಾತಿಭಿತರ್ ಕೊಂಕ್ಣೆಂತ್ 'ಪಂಡಿತ್' ಜಾಂವ್ಚೆಂ ಶೆಂಪಣ್ ಕೊಂಕ್ಣೆಂತ್ ಚಡ್ಲ್ಲೆಪರಿಂ ದಿಸ್ತಾ. ಹಾಂಕಾಂ ಬೊಲ್ಯಾ ಇಡ್ಯಾಂನಿ ಲಿಪೊನ್ ವ್ಹಾರೆಂ ಫಾಲ್ಚೆಯ್ ಧಾರಾಳ್ ಮಾಪಾನ್ ಆಸಾತ್. ಸತ್ ಸಾಂಗ್ತಾಂ – ಅಸಲ್ಯಾಂಕ್ ಕೊಂಕ್ಣೆಚೆಂ ಕಾಂಯ್ ಪಡೊನ್ ಗೆಲ್ಲೆಂಯ್ ನಾ. ಕೊಂಕ್ಣೆಂತ್ ಜರ್ ಬರೆಂಪಣ್ ಆಶೆತೆಲ್ಯಾಂನಿ ಪಯ್ಲೆಂ ಥೊಡಿಂ ವರ್ಸಾಂ ಬರಿಂ ಕಾಮಾ ಕರಿಜಾಯ್. (ಬರಿಂ ಕಾಮಾಂ ಮ್ಹಳ್ಯಾರ್ ಚಾರ್-ಪಾಂಚ್ ವೆದಿ ಕಾರ್ಯಿಂ ಕರ್ನ್, ಚಾರ್-ಪಾನ್ ಮಾನ್-ಸಮ್ಮಾನ್ ಘೆಂವ್ಚೆಂ ನ್ಹಯ್).

ಅಶೆಂ ಮ್ಹಣ್ತಾನಾ ಮ್ಹಾಕಾ ಎಕಾ ಲಾಯ್ನಿಕ್ ಲ್ಹಾನ್ ಕರುಂಕ್ ಕಿತೆಂ ಕರಿಜಯ್ ಮ್ಹಳ್ಳ್ಯಾ ಸವಾಲಾಚೊ ಉಡಾಸ್ ಯೆತಾ. ಆಣ್ವ್ಯಾ ಚಿಂತ್ಪಾಚೆ ಜರೂರ್ ತ್ಯಾ ಲಾಯ್ನಿಕ್ ಖಾತ್ರುಂಕ್ ವೆತಿತ್ – ಪುಣ್ ನಿಜಾಯ್ಕೀ ನಿತಳ್ ಚಿಂತ್ಪಾಚೆ ತ್ಯಾ ಲಾಯ್ನಿ ಸಮೊರ್ ವ್ಹಡ್ ಲಾಯ್ನ್ ಘಾಲ್ತಿತ್. ತೆದ್ನಾಂ ಪಯ್ಲಿ ಲಾಯ್ನ್ ಲ್ಹಾನ್ ಮ್ಹಣೊನ್ ಸಾಂಗ್ಚಿ ಗರ್ಜ್ಚ್ ನಾ ಪಳೆ?

ಲಿಸಾಂವ್ ಭೋವ್ ಸಂಪೆಂ: ಕೊಂಕ್ಣೆಂತ್ ಹೆರಾಂಚೆಂ ಸಾಹಿತ್ಯ್ ಶೆಣ್ ಮ್ಹಣೊಂಕ್ ಆಮಿಂ ವೆಚೆಂ ನಾಕಾ. ಆಮಿ ಅಮೃತ್ ರಚ್ಯಾಂ – ತೆದ್ನಾಂ ಹೆರಾಂಚೆಂ ಸಾಹಿತ್ಯ್ ಅಪ್ಶೆಂಚ್ ಶೆಣ್ ಜಾತೆಲೆಂ ನ್ಹಯ್‌ಗಿ? ದೆಕುನ್ ಖಂಚೆಂ ಸಾಹಿತ್ಯ್ 'ಶೆಣ್' ಆನಿ ಖಂಚೆಂ ಸಾಹಿತ್ಯ್ 'ಘಾಣ್' ಮ್ಹಳ್ಳೊ ವಾದ್ ಕಿತ್ಯಾಕ್?

ಆಮ್ಚೆ ಪುರ್ವಜ್ ಗುಲಾಮ್‌ಪಣಾಚಿ ಜಿಣಿ ಜಿಯೆಲೆ – ಪುಣ್ ಆಮ್ಕಾಂ 'ಸುಟ್ಕಾ' ನಾಕಾ? ಆಮಿ ಯೆವ್ಚಿಂ ಬಾಳ್ಕಾಂ ತರ್‌ಯೀ ಆಮ್ಚೆಮಧೆಂಚ್ 'ಪರ್ಕಿ' ಜಾವ್ನ್, ಜಾವ್ನ್ ಜಿಯೆಂವ್ಚ್ಯಾಕ್‌ಚ್ 'ಜಿಣಿ' ಮ್ಹಣ್ ಬೊಸ್ಲ್ಯಾಂವ್?

ಅಖೇರ್ ಕರ್ಚ್ಯಾಧಿಂ ಏಕ್ ಸವಾಲ್ – ಆತಾಂ ತುಂ ಖಂಚ್ಯಾ ವಾದಾಕ್ ಮಾಂಧ್ತಾಯ್?

[ಜುಲಾಯ್, 2008]

Konkani Language & Cultural Foundation (R.) ★ Mangaluru

ಧಾಕ್ಟ್ಯಾಚ್ಯಾ ಸಂಭ್ರಮಾರ್ ದಾಯ್ಜಿದುಭಾಯ್

ಮನಿಸ್ ಹ್ಯಾ ಸಂಸಾರಾಂತ್ ಕಿತ್ಯಾಕ್ ಪಾಸೊನ್ ಜಲ್ಮೊನ್ ಯೆತಾ? ಆಪ್ಲ್ಯೆ ಜಿ
ಆವ್ದೆಂತ್ ಹರ್ಯೆಕ್ ಮನಿಸ್ ಧಾ ಬೊಟಾಂ ಝುರವ್ನ್ ಅಪ್ಲೆಂ ಪೋಟ್ ಭರ್ತಾ. ಆಪ್ಣಾಸವೆ
ಆಪ್ಲ್ಯಾಂಚೆಂ ಪೋಟ್ ಭರಾಶೆಂ ಪಳೆತಾ. ಆಯ್ಚ್ಯಾ ದಿಸಾಪರಿಂಚ್ ಫಾಲ್ಯಾಂಕ್ ಅಪ್ಲೆ
ತಶೆಂಚ್ ಆಪ್ಲ್ಯಾಂಚೆಂ ಪೋಟ್ ಭರ್ಚೆಖಾತಿರ್ ಮಿನತ್ ಕರ್ತಾ. ಜೊಡ್‌ಲ್ಲೆಂ ಇಲ್ಲೆಂ ಉರಯ
ಬ್ಯಾಂಕಾಂತ್ಲ್ಯಾ ಆಪ್ಲ್ಯಾ ಖಾತ್ಯಾಂತ್ ಪುಂಜಯ್ತಾ, ಕೋಣ್ ಧನ್ ದಿರ್ವೆಂ ಪುಂಜಯ
ಕೋಣ್ ಆಸ್ತ್ ಬದಿಕ್ ಮೊಲಾಕ್ ಘೆವ್ನ್ ಪುಂಜಾಯ್ತಾ. ಹ್ಯಾ ಸಂಸಾರಾಕ್ ಆಯಿಲೆ
ಕೋಣ್‌ಯೀ ಎಕ್ಲೊ ಎದೊಳ್ ಪಾಸೊನ್ ಶಾಸ್ವತ್ ಜಿಣಿ ಜಿಯೆಲ್ಲೊನಾ. ವಾ ಭೋ
ಫುಡೆಂಯ್ ಜಿಯೆಂವ್ಚೆಪರಿಂ ನಾ. ಹಿ ಜಿಣ್ಯೆ ಆವ್ದಿ ಕ್ಷಣಿಕ್; 'ಖಿಣಾಂಚಿ'.

ಮನ್ಶ್ಯಾಚ್ಯಾ ಹ್ಯಾ ಜಿಣ್ಯೆ ಆವ್ದೆಂತ್ ಕೆದ್ನಾಂ ತೊ ಆಪ್ಲ್ಯಾ ಕುಡಿಚೊ ಅಖ್ರೇಚೆ
ಉಸ್ವಾಸ್ ಸೆವ್ತಾಗೀ, ಉಪ್ರಾಂತ್ ತಾಚಿ ಕೂಡ್ ಜಿಯೆತೆಲ್ಯಾಂ ಮಧೆಂ ದವ್ರುನ್ ಫಾಯ
ನಾ, ಕಿತ್ಯಾಕ್; ತಿ ಕೊಣಾಕ್‌ಚ್, ಕಿತ್ಯಾಕ್‌ಯೀ ಉಪ್ಕಾರಾಕ್ ಪಡ್ಚೆತಸ್ಲಿ ನ್ಹಯ್, ತಿ ಕುಸ
ಘಾಣೆತಾ ದೆಕುನ್ ಕೋಣ್ ತ್ಯಾ ಕುಡಿಕ್ ಪುರ್ತಾ, ತರ್ ಕೋಣ್ ಲಾಸ್ತಾ. ಉಪ್ರಾಂತ್ ಕಿತೆಂಯ
ಉರ್ತಾ ತರ್ ತಾಣೆಂ ಜಿಯೆವ್ನ್ ಆಸ್ತಾನಾ ಕೆಲ್ಲೆಂ ಬರೆಂ/ವಾಯ್ಟ್ ಮಾತ್ರ್.

ಹಾಂವ್ ಕಾಂಯ್ ಸಮಾಜ್‌ವಾದಾವಿಶಿಂ ವಾ ಮನ್ಶ್ಯಾಜಿಣ್ಯೆವಿಶಿಂ ಪ್ರಭಂಧ್ ಬರಂ
ಬೊಸೊಂಕ್ ನಾ. ಆಮಿಂ, ಮಂಗ್ಳುರಿ ಕ್ರಿಸ್ತಾಂವ್ ಮನ್ಶ್ಯಾಂ ಹ್ಯಾ ಪರಿಗತೆ ಥಾವ್ನ್ ಅಧ್ವಿ
ವ್ಹಯ್ ತರ್ ಕಿತ್ಲಿಂ? ಆನಿ ಕಶಿಂ? ಹ್ಯಾ ಸವಾಲಾ ಭಂವ್ತೊಣಿಂ ಎಕೊಡೊ ನಿಯಾ
ಕರ್ಚೆಪಾಸತ್ ದೋನ್ ಉತ್ರಾಂ ಗರ್ಜೆಚಿಂ ಮ್ಹಣ್ ಭಗ್ಲೆಂ.

ಆಮ್ಚಿಂ ಪುರ್ವಜಾಂ ಕಠೀಣ್ ಪರಿಶ್ರಮಿ, ಸ್ವಾವಲಂಭಿ, ಸೊಸ್ಣಿಕಾಯೆಚಿಂ ಮ್ಹ
ಖಂಯ್ಚುರ್‌ಗೀ, ಕೊಣೆಂಗೀ ಪುನೆಗೆಲ್ಯಾನ್ ಬರಯಿಲ್ಲೆಂ, ಕೆದಾಳಾಗೀ ವಾಚ್‌ಲ್ಲೊ ಗಯೆ
ಉಡಾಸ್ ವ್ಹಜೊ. ತೆದ್ನಾಂ ಆಮ್ಚಿಂ ಪುರ್ವಜಾಂ ಗಾಂವ್ಚ್ಯಾ ಭಾಟಾಂಗಾರಾಂ
ಜಮೀನ್‌ದಾರಾಂಚಿ, ತೊಟಾಂಗಾರಾಂಚಿ ಬುಟ್ಟಿ ಚಾಕ್ರಿ ಕರುನ್ ಅಪ್ಲೆಂ, ತಶೆಂಚ್ ಆಪ್ಲ್ಯಾಂಚ
ಪೋಟ್ ಭರ್ನ್ ಆಸ್ಲಿಂ. ತಾಂಚೆಸವೆಂ ತಾಂಚೆಂ ಸಗ್ಳೆಂ ಸಂತಾನ್ ಪಾಸೊನ್ ತೊಟಾಂ
ಗಾದ್ಯಾಂನಿ, ಬೆಟಾಂನಿ ಚಾಕ್ರಿ ಕರ್ನ್ ಜಿಯೆತಾಲಿಂ. ಪುಣ್ ಭುಕ್ ಏಕ್ ಅಸಲಿ ಪಿ
ಜಾವ್ನಾಸಾ, ತಿ ಸಂಪ್ಚೆತಸಲಿ ಭಿಲ್ಕುಲ್ ನ್ಹಯ್. ದೆಕುನ್ ಕೋಣ್ ಆಪ್ಲೊ ಮಾಯ್‌ಗಾಂ
ಸೊಡುನ್ ಸೆಜಾರ್ಚ್ಯಾ ಗಾಂವಾಂನಿ ಗೆಲೊ, ಕಾಂಯ್ ದೋನ್ ಕಾಸ್ ಚಡಿತ್ ಜೊಡ್ಚೆಖಾತಿ
ಕೋಣ್ ಘಾಟಾಂನಿ ಘೊಳ್ಳೆ ತರ್ ಆನಿ ಕೋಣ್ ಬೊಟಂನಿ ಘೊಳೊಂಕ್ ಗೆಲೆ. ಕೋ
ಬೊಂಬೊಯ್ ಪಾವ್ಲೆ ತರ್ ಆನಿ ಕೋಣ್ ಗಲ್ಫಾಕ್ ಉಬ್ಲೆ. ಕೋಣ್ ತಾರ್ವಟಿ ಜಾಲೆ ತರ್ ಅ
ಕೋಣ್ ಪೈಲಟ್ ಜಾಲೆ.

ಪುಣ್ ಫಕತ್ತ್ ಅಪ್ಲೆಂ ಪೋಟ್, ಆಪ್ಲೆಂ ಕುಟಾಮ್, ಆಪ್ಲ್ಯಾ ಬೆಂಕಾಚೊ ಎಕೌಂಟ
ಆಪ್ಲಿ ಆಸ್ತ್ ಬದಿಕ್, ಆಪ್ಲೆಂ ಭಾಂಗಾರ್ ಶೃಂಗಾರ್, ಆಪ್ಲೆಂ ಘರ್-ಬದಿಕ್, ಆಪ್ಲಿ ಅಂತ
– ಹಾಚೆರ್ ಜೀಣ್‌ಭರ್ ತೃಪ್ತ್ ಜಾಂವ್ಚೆಚ್ ಚಡ್ತಾವ್. ಸಂಸಾರಾಮ್ತ್ ಮನಿಸ್ ಕೆದಿಂ

ಪ್ತ್ ಜಾಲ್ಲೊನಾ. ಜೆದ್ನಾಂ ತೊ ಆಪ್ಲ್ಯಾ ಆಶಾ ಅತ್ರೆಗಾಂಚ್ಯಾ ಶಿಖರಾಚ್ಯಾ ತುದೆಯೆಕ್ ವ್ಲ್ಯಾರ್ಯೀ ತಾಚ್ಯೊ ಆಶಾ-ಅತ್ರೆಗ್ ಮುಗ್ದಲ್ಲ್ಯೊ ಮ್ಹಣ್ ನಾಂತ್.

ಪುಣ್ ಪೊಟಾಚ್ಯಾ ಭುಕೆಸವೆಂ ಥೊಡ್ಯಾಂಕ್ ಹೆರ್ ಭುಕೊ ಆಸಾತ್. ಹಿ ಭುಕ್ ರ್ಕ್ತಣಿಕ್ ಆಸ್ಯೆತ್, ಸಾಮಾಜಿಕ್ ಬದ್ಲಾವಣೆಚಿ ಆಸ್ಯೆತ್, ಸಾಹಿತಿಕ್ ಆಸ್ಯೆತ್ ವಾ ಹೆರ್ ತಿಚ್ಯೊ ಆಸ್ಯೆತ್. ದೆಕುನ್ ಅಸಲಿಂ ಆಪ್ಲ್ಯಾ ಜಿಣ್ಯೆಂತ್ ಆಪ್ಲ್ಯಾ ಭುಕೆಚ್ಯಾಕೀ ಚಡಿತ್ ಹ್ಯಾ ಂಸಾರಾಂತ್ ಆಸ್ಚೆಂ ಸೊಧುನ್ ವೆತಾತ್. ಮಿನತ್ ಕರ್ತಾತ್. ಅಪ್ಣಾಖಾತಿರ್ ಜಿಯೆಂವ್ಚೊ ನಿಸ್ ಮಾತ್ರ್ ಕಿತ್ಯಾಕ್? ಜಾನ್ವಾರ್ ಜಾವ್ನಾಸ್ಚೊ ಪೆಟೊ ಸಯ್ತ್ ಆಪ್ಣಾಖಾತಿರ್ ಜಿಯೆತಾ. ಣ್ ಮನಿಸ್ ವೆಗ್ಳೊ, ತಾಕಾ ಆಪ್ಲೆಂ ಫಾಲೆಂ, ಆಪ್ಲ್ಯಾ ಪೆಲ್ಯಾಂಚೆಂ ಫಾಲೆಂ ಪಡೊನ್ ಲಾಂ - ದೆಕುನ್ ಆಪ್ಲ್ಯಾ ಜಿಣ್ಯೆ ಆವ್ದೆಚೊ ವೇಳ್, ಮಿನತ್ ಸಾಕ್ರಿಫಿಸ್ ಕರುನ್ ಹೆರಾಂವಿಶಿಂ, ರಾಂಚೆಂ ಬರೆಂ-ಫಾಲೆಂ ಚಿಂತುಂಕ್ ಪೆಚಾಡ್ತಾ.

ಕೊಂಕ್ಣೆಂತ್ ಕಾಂಯ್ ಪಾಟ್ಲ್ಯಾ ಎಕಾ ದಾಕ್ಡ್ಯಾ ಥಾವ್ನ್ ಹೆಂ ಚಿಂತಾಪ್ ಉಟಯಿಲ್ಲ್ಯಾ ಯ್ಜಿದುಭಾಯ್ ಬರವ್ಪ್ಯಾಂಚ್ಯಾ ಎಕ್ತಾರಾನ್ ಕೆಲ್ಲೆಂ/ಕರುನ್ ಆಸ್ಚೆಂಯ್ ಹೆಂಚ್.

2003 ಇಸ್ವೆಂತ್ ಜೆದ್ನಾಂ ಹಾಂವ್ ಆಫಿಸಾಚ್ಯಾ ಕಾಮಾಕ್ ಲಾಗೊನ್ ದುಭಾಯ್ ವ್ಲ್ಲೆವೆಳಾರ್, ದಾಯ್ಜಿದುಭಾಯ್ ಎಕ್ತಾರಾಚ್ಯಾ ಮುಖೆಲಿನ್; ಡಯಾನ್ ಡಿ'ಸೋಜಾನ್ ಹಾಕಾ ಸಂಪರ್ಕ್ ಕರುನ್, ದಾಯ್ಜಿದುಭಾಯ್ ಬರವ್ಪಿ ಎಕಾ ಅಧೇಸಾಕ್ ಮ್ಹಜೆಸವೆಂ ರ್ಚುಂಕ್ ಆಶೆತಾತ್ ಮ್ಹಣ್ ಸಾಂಗ್ತಾನಾ ಮ್ಹಾಕಾಯ್ ಅಜ್ಯಾಪ್ ಜಾಲೆಂ. ಸತ್ ಸಾಂಗ್ಚೆಂ ರ್ ಹಾಂವ್ಂಚ್ ತಾಂಕಾಂ ಮೆಳೊಂಕ್ ಆತುರಿತ್ ಆಸ್ಲ್ಲೊಂ. ಅಶೆಂ ಎಕಾ ಸುಕ್ರಾರಾ ಂಯ್ ವೀಸ್-ಪಂಚ್ವೀಸ್ ಬರಯ್ಣಾರಾಂಕ್, ದುಭಾಯಾಂತ್ ಮುಖಾಮುಖಿ ಮೆಳ್ಚೆಂ ಗ್ ಮ್ಹಾಕಾ ತಾಣಿಂ ಫಾವೊ ಕೆಲೆಂ. ತಾಂತ್ಲ್ಯಾ ಚಡ್ತಾವಾಂಕ್ ಹಾಂವ್ ವೆಕ್ತಿಗತ್ ಜಾವ್ನ್ ಳ್ಕತಾಲೊಂ ತರ್ಯೀ, ಸರ್ವಾಂಕ್ ಎಕಾ ಸುವಾತೆರ್ ಮೆಳ್ಚೆಂ ಭಾಗ್ ನಿಜಾಯ್ಕೀ ಸದಾಂ ಡಾಸಾಕ್ ಉರ್ಚೆತಸ್ಲೆಂ.

ಹಾಂವೆಂ ತ್ಯೇ ವೆಳಾರ್ ಏಕ್ ಉತಾರ್ ಮ್ಹಳ್ಳೆಂ ಅಜೂನ್ ಮ್ಹಜ್ಯಾ ಮತಿಚ್ಯಾ ಪಡ್ದ್ಯಾಚೆರ್ ಸಾ, ಆನಿಂ ತೆಂ ಜಾವ್ನಾಸಾ; "ತುಮ್ಕಾಂಯ್ ಮೆಳ್ಚೊ ಹಾಫ್ತ್ಯಾಚೊ ಏಕ್ ರಜೆಚೊ ಸ್, ತುಮೀಂಯ್ ತುಮ್ಚ್ಯಾ ಘೊವಾಕ್/ಬಾಯ್ಲೆಕ್/ಭುರ್ಗ್ಯಾಕ್ ಪೊಟ್ಲುನ್ ಧರ್ನ್ ನಿದ್ಯೆತೆಂ, ಣ್ ತುಮಿಂ ಆಜ್ ಮ್ಹಜೆಸವೆಂ ಖರ್ಚುಂಕ್ ಹಾಂಗಾಸರ್ ಆಯ್ಲ್ಯಾತ್ - ತುಮ್ಕಾಂ ವ್ ಬರೆಂ ಕರುಂ".

ಮ್ಹಜ್ಯಾ ಹ್ಯಾ ಉತ್ರಾಂಚೊ ಮತ್ಲಬ್ಯೀ ಹೊಚ್. ಆಮ್ಕಾಂ ಆಮ್ಚ್ಯಾ ಪೊಟಾಚ್ಯಾ ಕೆಚ್ಯಾಕೀ ಚಡ್ತಿಕ್ ಚಿಂತುಂಕ್ ಸಾಧ್ಯ್ ಆಸಾ, ಆನಿ ಅಶೆಂ ಚಿಂತ್ಚೆ ಮಾತ್ರ್ ಸಮಾಜೆಂತ್ ಪ್ಲ್ಯಾ ಬರ್ಯಾಪಣಾಚಿ ಕುರ್ಹು ಸೊಡುನ್ ವೆತಾತ್ ಶಿವಾಯ್, ಹ್ಯಾ ಸಂಸಾರಾಂತ್ ಯೇವ್ನ್, ಯೆವ್ನ್, ಮೊರೊನ್ ವೆಚೆಂ ನ್ಹಯ್.

ಸಮಾಜೆಂತ್ 'ಬರಯ್ಣಾರ್' ಮ್ಹಳ್ಳೊ ವರ್ಗ್ ವೆಗ್ಳೊ. ಖಂಡಿತ್ ವೆಗ್ಳೊ. ಜಶೆಂ ಪಳೆಂವ್ಕ್ ತ್ ಹೆರ್ ಮನ್ಸ್ತ್ಯಾಪರಿಂ ದೋನ್ ದೊಳೆ, ದೋನ್ ಕಾನ್, ಏಕ್ ನಾಕ್, ಏಕ್ ಂಡ್ ಆಸ್ಚೆ ತರ್ಯೀ ಹಾಣಿಂ ಚಿಂತ್ಚಿ ರೀತ್ ವೆಗ್ಳಿ, ಹಾಣಿಂ ದೆಖ್ಚಿ ರೀತ್ ವೆಗ್ಳಿ,

ಹಾಂಚೊ ಸಂಸಾರ್ ವೆಗ್ಳೊಚ್. ದೆಕುನ್ ಮ್ಹಜ್ಯಾ ಎಕಾ ಲೇಖಕ್ ಮಿತ್ರಾಚ್ಯಾ ಸಾಸುಮಾಂಯ್ನ್ ಸಾಂಗ್‌ಲ್ಲೆಂ ಉತಾರ್ ಮ್ಹಜ್ಯಾ ಮತಿಕ್ ಉಡಾಸಾಕ್ ಯೆತಾ "ಬರಯ್ಣಾರ್ ಚಡ್ತಾವಾಂಕ್ ಏಕ್ ಸುತ್ತು ಸಡಿಲ್". ಸವಾಲ್ ಕೊಣಾಕ್ ಏಕ್ ಸುತ್ತು ಸಡಿಲ್ ಆನಿ ಕೊಣಾಕ್ ಏಕ್ ಸುತ್ತು ಟಾಯ್ಟ್ ಮ್ಹಳ್ಳೊ ನ್ಹಯ್. ಪುಣ್ ಬರಯ್ಣಾರ್ ಮ್ಹಳ್ಳೊ ವರ್ಗ್ ಮಾತ್ರ್ ಖಂಡಿತ್ ವೆಗ್ಳೊ ಮ್ಹಳ್ಳೆಂ ಸತ್.

"ಖಂಯ್ಚರ್ ಮ್ಹಜ್ಯಾ ನಾಂವಿಂ ದೋನ್-ತೇಗ್ ಎಕ್ಟಾಂಯ್ ಜಾತಾತ್‌ಗೀ, ಥಂಯ್ಚರ್ ಹಾಂವ್ ಆಸ್ತಲೊ" ಮ್ಹಳ್ಳೆಂ ಜೆಜುಚೆಂ ಉತಾರ್ ಸಯ್ತ್ ಭೋವ್ ಅರ್ಥಾಭರಿತ್ ಜಾವ್ನಾಸಾ. ಕಿತ್ಯಾಕ್ ಮ್ಹಳ್ಯಾರ್ ಮನಿಸ್ ತಿತ್ಲೆ ಸಲೀಸಾಯೆನ್ ಎಕ್ಟಾಂಯ್ ಜಾಂವ್ಕ್ ಸಕಾನಾ. ಹೆಂ ಸಾದ್ಯಾ ಮನ್ಶ್ಯಾಚೆಂ ಚಿಂತಾಪ್ ತರ್, ಬರಯ್ಣಾರಾಂಕ್ ಲಾಗಿಂ ಹಾಡ್ಚೆಂ ಕಾಮ್ ಭಿಲ್ಕುಲ್ ತಿತ್ಲೆಂ ಸಲೀಸಾಯೆಚೆಂ ನ್ಹಯ್.

ಅಜೀಕ್ ಕಾಂಯ್ ಅಟ್ರಾ ವರ್ಸಾಧಿಂ, ಮ್ಹಣ್ಜೆ ಚಡುಣೆಂ 1990–91 ಇಸ್ವೆಂತ್, ಕೊಂಕ್ಣಿ ಬರಯ್ಣಾರಾಂಚೊಚ್ ಮ್ಹಳ್ಳೊ ಏಕ್ 'ಎಕ್ತಾರ್' ಆಸೊಂಕ್ ಜಾಯ್. ಬರಯ್ಣಾರಾಂನಿ ಆಪ್ಲ್ಯಾ ಸಾಹಿತಿಕ್ ವ್ಹಾಡಾವಳೆವಿಶಿಂ ನಿಯಾಳ್ ಕರ್ಚ್ಯೊ ವಾಟೊ ರುತಾಂ ಕರಿಜಾಯ್ ಮ್ಹಳ್ಳ್ಯಾ ಇರಾದ್ಯಾನ್, ವಿ.ಜೆ.ಪಿ.ಸಲ್ಡಾಞ್, ಎ.ಟಿ.ಲೊಬೊ, ಚಾ.ಫ್ರಾ.ದೆ'ಕೋಸ್ತಾ ಹಾಂಚ್ಯಾ ಮುಖೇಲ್ಪಣಾಖಾಲ್ ಏಕ್ ಸುರ್ವಾತ್ ಜಾಂವ್ಚೆಂ ಪ್ರೇತನ್ ಚಲ್‌ಲ್ಲೆಂ. ಹಾಂಚೆಸವೆಂ ಸಿಜ್ಯೆಸ್ ತಾಕೊಡೆ, ಡಾ।ಎಡ್ವರ್ಡ್ ನಜ್ರೆತ್, ಪಂಚು ಬಂಟ್ವಾಳ್, ಸಿಲ್ವೆಸ್ಟರ್ ಡಿ'ಸೋಜ್, ರಿಚ್ಚಿ ಪಿರೇರ್, ಮವ್‌ರಿಸ್ ಶಾಂತಿಪುರ್, ಟೈಟಸ್ ತಾಕೊಡೆ ಆಸ್ಲೆ, ತಾಂಚೆಸವೆಂ ಹಾಂವ್‌ಯೀ ಎಕ್ಲೊಂ ಜಾವ್ನಾಸ್ಲೊಂ. ಪುಣ್ ಥೊಡ್ಯಾ ಮಾಲ್ಘಡ್ಯಾ ಲೇಖಕಾಂಕ್ ಎಕಾಮೆಕಾ ಸಮಾ ಪಡಾನಾತ್‌ಲ್ಲೆಂ ದೆಖುನ್ 'ತೊ ಆಸ್‌ಲ್ಲ್ಯಾ ಮೆಳಿಂತ್ ಹಾಂವ್ ಆಸ್ಚೊಂನಾ' ಮ್ಹಣ್ ಎಕ್ಲ್ಯಾ ಮಾಲ್ಘಡ್ಯಾನ್ ಉಚಾರ್ಲೆಂ ದೆಖುನ್ ತಾಚೆ ಅಭಿಮಾನಿ ಪಂಗಡಾಂತ್ಲೆ ಕೊಣ್‌ಯೀ ಹ್ಯಾ ಎಕ್ತಾರಾಕ್ ಮೆಳ್ನಾಂತ್ ಆನಿ ಕಾಂಯ್ ತೀನ್-ಚ್ಯಾರ್ ಜಮಾತ್ಯೊ ಜಾಲ್ಯೊ, ಸಭಾರ್ ತಪ್ಪಾಲ್ ಕಾಗ್ದಾಂ ಘಾಲಿಂ ತರ್‌ಯೀ ಲೇಖಕಾಂಚೊ ಎಕ್ತಾರ್ ಘಡ್ಲೊಚ್ ನಾ.

ಉಪ್ರಾಂತ್ ಥೊಡ್ಯಾ ವರ್ಸಾಂನಿ ಕಸೊಯ್ ಜಾಲೊ ಮ್ಹಣ್ಯಾಂ. ಪುಣ್ ಎಕಾ ಕಾರ್ಯಾಂತ್ ಕಾಂಯ್ ಚಾಳಿಸ್-ಪನ್ನಾಸ್ ಲೇಖಕಾಂಕ್ ಎಕ್ಟಾಂಯ್ ಕರ್ಚೆಂ ಕಾಮ್ ತಿತ್ಲೆಂ ಸಲೀಸ್ ನ್ಹಯ್ ಮ್ಹಳ್ಳೆಂ ಸತ್ ಸರ್ವಾಂನಿ ಜಾಣಾಂ ಆಸ್‌ಲ್ಲೆಂ. ದಾಯ್ಜಿದುಭಾಯ್ ಎಕ್ತಾರಾಚ್ಯಾ ಸಾಂಗೊಡ್ಯಾಂನಿ ಆಯ್ಲೆವಾರ್ ಹೆಂ ಕಾಮ್ ಭೋವ್ ಬರ್‍ಯಾ ರಿತಿನ್ ಕೆಲ್ಲೆಂ ಸಂತೊಸಾಚೆಂಚ್ ಮ್ಹಣ್ಯೆತಾ.

ಖಂಯ್ಚೆಂಯ್ ಕಾಮ್ ಎಕಾ ಇರಾದ್ಯಾನ್ ಸುರು ಕೆಲಾಂ ತರ್, ತೆಂ ಕಾಮ್ ಜರೂರ್ ಬಾಳ್ತಾ. ತೆಚ್ಚ್‌ಪರಿಂ ಸಗ್ಳಿಂ ಕರ್ತಾತ್ ದೆಕುನ್ ಅಮಿಂಯ್ ಕರ್ಯಾಂ ಮ್ಹಣ್ ಸುರ್ವಾತ್ ಕೆಲ್ಲಿಂ ಕಾಮಾ ಅರ್ಧ್ಯಾರ್‌ಚ್ ವೊಮ್ತಿಂ ಪಡ್ತಾತ್. ದಾಯ್ಜಿದುಭಾಯ್ ಬರಯ್ಣಾರಾಂನಿ, ದುಭಾಯ್ ಶೆರಾಂತ್ ಆಪ್ಲ್ಯಾ ಆಪ್ಲೊ ದೀಸ್ಪಡ್ತೊ ಗ್ರಾಸ್ ಜೊಡುಂಕ್ ಆಯಿಲ್ಲ್ಯಾ ಹೆರ್ ಬರಯ್ಣಾರಾಂಕ್, ಆಮಿ ಹೆರಾಂ ಪಾಸೊತ್ ಚಿಂತಿಜಾಯ್ ಮ್ಹಳ್ಳೆಂ ಚಿಂತಾಪ್ ಉಟಯ್ಲೆಂ ಅಖ್ಖ್ಯಾ ಕೊಂಕ್ಣೆಂತ್ ಜೆಮೆತೆಲ್ಯಾ ಸರ್ವಾಂಕ್ ಜಾಗಂವ್ಕ್ ಸಕ್ಲೆಂ ಮ್ಹಳ್ಳೆ ಅಪುಟ್ ಸತ್. ಹಾಚೆಪಾಟ್ಲ್ಯಾನ್ ಕರೀಣ್

ನತ್, ಪರಿಶ್ರಮ್ ಘೆತ್‌ಲ್ಲ್ಯಾ ಸರ್ವಾಂಕ್ ಕಿತ್ಲಿ ವಾಖಣ್ಣಿ ದಿಲ್ಯಾರ್‌ಯೀ ಉಣೆಂಚ್ ಮ್ಹಣ್ಯೆತಾ.

ಕಿತ್ಯಾಕ್ ಮ್ಹಳ್ಯಾರ್ ಹ್ಯಾ ಕಾಮಾಂಕ್ ವಿಶೇಸ್ ಸಯ್ರಣಾಚಿ ಗರ್ಜ್ ಆಸಾ. ಹಿಂ ಕಾಮಾಂ ಲ್ಯಾಂಕ್ ಮಿನತ್ ಮಾತ್ರ್ ಆಸಾ ಶಿವಾಯ್ ಸಾಂಬಾಳ್ ನಾ. ಆಪ್ಲ್ಯಾಚ್ ಬೊಲ್ಸಾಂತ್ಲೊ ಡು ಖರ್ಚುನ್ ಹೆರಾಂ ಪಾಸತ್ ವಾವ್ರ್ ಕರುಂಕ್ ಆಸಾ, ತಿತ್ಲೆಂಚ್ ನ್ಹಯ್ 'ಕಾಮ್ ತ್‌ಲ್ಲೆ, ನಾಂವಾಕ್ ಲಬ್ಧಲ್ಲೆ.......' ಅಸಲ್ಯಾ ನಾಂನಾ ರಿತಿಚ್ಯಾ ಖೆಳ್ಕುಳ್ಯಾಂಕ್ ಆಯ್ಕೊನ್, ಸುನ್, ಜಿರವ್ ಜಿಯೆಂವ್ಕ್ ಪಡ್ತಾ. ದೆಕುನ್‌ಂಚ್ ಮ್ಹಳೆಂ – ಸಾದ್ಯಾ ಚಿಂತ್ಪಾಚ್ಯಾ ನ್ತ್ಯಾಂಕ್ ಹೆಂ ಅಸಾಧ್ಯ್.

ಖಂಚೋಯ್ ಏಕ್ ಎಕ್ತಾರ್ ಘಡ್ತಾತ್ ತರ್, ತಾಕಾ ತಾಚೊಚ್ ಮ್ಹಳ್ಳೊ ಏಕ್ ರಾದೊ ಆಸ್ತಾ, ಶೆವೊಟ್ ಆಸ್ತಾ, ಇಂಗ್ಲಿಶಾಂತ್ ಹಾಕಾ *'Objectives'* ಮ್ಹಣ್ತಾತ್. ಆನಿ ಚೆಪ್ರಕಾರ್, ಆಮಿ ಕೊಣ್? ಆಮಿಂ ಕಿತ್ಯಾಕ್ ಹೊ ಎಕ್ತಾರ್ ಘಡ್ಲಾ? ಹ್ಯಾ ಎಕ್ತಾರಾಚೆಂ ಮುಕ್ ಮಿಸಾಂವ್ ಕಸಲೆಂ? ಹಿಂ ಮುಳಾವಿಂ ಸವಾಲಾಂ ಖಂಚ್ಯಾಯ್ ಬೆಕುಫಾಕ್ ಯೀ ಸಮ್ಜಾಜಯ್ ಜಾಲ್ಲಿಂ. ಹಾಂಗಾಸರ್ ಎಕ್ತಾರಾಚೊ ಇರಾದೊ ಏಕ್ ಆಸ್ತಾ, ತೊ ಡೆ ಪಾವ್ಟಿಂ ವೆಕ್ತಿಗತ್ ಇರಾದ್ಯಾಂಕ್ ತಾಳ್ ಪಡಾನಾ, ವಾ ತ್ಯಾ ಖಾತಿರ್ ಏಕ್ ವಾಟ್ ುನ್ ದೀನಾ. ಹೆಚ್ಚ್ ಸಂಧರ್ಭಿಂ ಅಸಲ್ಯಾ ಇರಾದ್ಯಾಚೆ ಆಪ್ಲಿ ವಾಟ್ ಆಸಾ ಕರ್ತಾತ್ ಆನಿ ಪ್ಲ್ಯಾ ಮಿಸಾಂವಾಕ್ ಮುಖಾರುನ್ ವರ್ತಾತ್. ಹೆಂ ಭಿಲ್ಕುಲ್ ವಾಯ್ಟ್/ಚೂಕ್ ನ್ಹಯ್. ಯ್ಜಿದುಭಾಯ್ ಎಕ್ತಾರಾಂತ್ಲ್ಯಾ ಸಾಂದ್ಯಾಂಚ್ಯೊ ಸಯ್ತ್ ಅಸಲ್ಯೊಚ್ ಸಭಾರ್ ವಾಟೊ ಮ್ಕಾಂ ಪಳೆಂವ್ಕ್ ಮೆಳ್ತಾತ್;

ದಾಯ್ಜಿದುಭಾಯ್.ಕೊಮ್: ಬೆಳ್ಮಣ್‌ಚ್ಯಾ ವಾಲ್ಟರ್ ಸೊಜ್ ಸೊಜಾಚೆಂ ಹೆಂ ಅಂತರ್‌ಜಾಳ್, ಖರೆಂಚ್ ಜಾವ್ನ್ ದುಭಾಯಾಂತ್ ಮಾತ್ರ್ ನ್ಹಯ್, ಅಖ್ಖ್ಯಾ ಸಂಸಾರಾಂತ್ ಎಕಾ ರಿತಿಚೆಂ ಜಾಗರಣ್ ಹಾಡುಂಕ್ ಸಕ್ಲೆಂ ಮ್ಹಣ್ಚ್ಯಾಂತ್ ದುಭಾವ್ ನಾ. ದಿಸಾಚ್ಯೊ ಖಬ್ರೊ ಖಿಣಾನ್ ಪರ್ಗಟ್ ಜಾಂವ್ಚೆಂ ಹೆಂ ಅಂತರ್‌ಜಾಳ್ ಆಜ್ ದಿಸಾಕ್ ಲಾಖಾಂನಿ ಲೋಕ್ ವಾಚ್ತಾ ತರ್, ಹಾಚ್ಯಾ ಲೊಕಾಮೊಗಾಳಾಯೆಚೊ ತುಮಿ ಅಂದಾಜ್ ಕರ್ಯೆತಾ.

ಮಾಯ್‌ಭಾಸ್.ಕೊಮ್: ಬ್ರಹ್ಮಾವರಾಚ್ಯಾ ನವೀನ್ ಸಿಕ್ವೇರಾಚೆಂ ಹೆಂ ಮಿಸಾಂವ್, ಕೊಂಕ್ಣೆಂತ್ಲೆಂ ಪಯ್ಲೆಂ ಸಂಪೂರ್ಣ್ ಕೊಂಕ್ಣಿ ಅಂತರ್‌ಜಾಳ್ ಜಾವ್ನ್ ಉದೆಲೆಂ, ಸಾಹಿತಿಕ್ ಅಭಿರುಚ್ ಆಸ್ಚ್ಯಾ ಸರ್ವ್ ಲೊಕಾಂಕ್ ಹೆಂ ಅಂತರ್‌ಜಾಳ್ ಭೋವ್ ಮೊಗಾಚೆಂ ಜಾಲೆಂ.

ಕವಿತಾ.ಕೊಮ್: ಕವಿ ಮೆಲ್ವಿನ್ ರೊಡ್ರಿಗಸಾಚ್ಯಾ ಸಂಪಾದಕ್‌ಪಣಾಖಾಲ್ ಸುರ್ವಾತ್ ಜಾಲ್ಲ್ಯಾ ಹ್ಯಾ ಅಂತರ್‌ಜಾಳಿನ್ ಕೊಂಕ್ಣಿ ಕವಿಂ ಖಾತಿರ್ ಏಕ್ ವೆಗ್ಳೊಚ್ ಸಂಸಾರ್ ಉಗ್ತೊ ಕೆಲಾ ಮ್ಹಣ್ಚ್ಯಾಂತ್ ದುಭಾವ್ ನಾ.

ಬಾರ್ಕುರ್‌ಓನ್‌ಲಾಯ್ನ್.ಕೊಮ್: ಬಾರ್ಕುರ್ಚ್ಯಾ ಕಿಶೂಚ್ಯಾ ಮುಖೇಲ್ಪಣಾಖಾಲ್ ಸುರ್ವಾತ್‌ಲ್ಲೆಂ ಹೆಂ ಅಂತರ್‌ಜಾಳ್ ಜಾಂವ್ಕ್ ಪುರೊ ಬಾರ್ಕುರ್ ಗಾಂವ್ಚೆವಿಶಿಂತ್ ಸವಿಸ್ತಾರ್ ವಾಚಾಪ್ ಆಟಾಪ್ಚೆ ತಸ್ಲೆಂ. ಪುಣ್ ಹೆರ್ ಫಿರ್ಗಜ್ಯಾಂಕ್ ಏಕ್ ದೆಖಿಭರಿತ್ ಕಾಮ್ ಹೆಂ ಮ್ಹಣ್ಚ್ಯಾಂತ್

ನವಾಲ್ ನಾ.

5. ಉಜ್ವಲ್ ಪ್ರಕಾಶನ್: ಹೇಮಾಚಾರ್ಯಾಚ್ಯಾ ಸಂಪಾದಕ್‌ಪಣಾಖಾಲ್ ಕಾಂಯ್ ದೋನ್ ದಾಕ್ಡ್ಯಾಧಿಂ ನಿತ್ರಾಣಿ ಜಾಲ್ಲೆಂ ಪ್ರಕಾಶನ್ ಪರತ್ ಜಿವಾಳ್ ಜಾಲ್ಲೆಂ, ಕೊಂಕ್ಣೆಚ್ಯಾ ನದ್ರೆಂತ್ ಸಂತೊಸಾಚೆಂಚ್ ನಾಸ್ತಾಂ ಆನಿ ಕಿತೆಂ?

6. ದಾಯ್ಜಿ ಪ್ರಕಾಶನ್: ದಾಯ್ಜಿದುಭಾಯ್ ಬರಯ್ಣಾರಾಂಚ್ಯಾ ಎಕ್ತಾರಾಕ್ ಆಪ್ಲಾ ಸಾಂದ್ಯಾಂಚೆಂ ವಿಂಚ್ಣಾರ್ ಸಾಹಿತ್ಯ್ ಎಕಾ ಬುಕಾರುಪಾರ್ ಪರ್ಗಟ್ ಕರ್ಚೆಂ ಮಿಸಾಂವ್ ಜರೂರ್ ಹೆರಾಂಕ್ ಉತ್ತೇಜಿತ್ ಕರ್ತಾ ಮ್ಹಣ್ಚ್ಯಾಂತ್ ದುಭಾವ್ ನಾ.

7. ವಿಶೇಸ್ ಅಂಖೆ: ಕೊಂಕ್ಣಿ ಪತ್ರಾಂಕ್ ಆರ್ಥಿಕ್ ರಿತಿಚೊ ಪಾಟಿಂಬೊ ದಿಂವ್ಚೆಂ ಮಿಸಾಂವ್ ಎದೊಳ್‌ಚ್ ದಾಯ್ಜಿದುಭಾಯ್ ಎಕ್ತಾರಾನ್ ತೀನ್ ವಿಶೇಸ್ ಅಂಖೆ ಕಾಡ್ಲ್ಯಾತ್.

8. ದಾಯ್ಜಿ ಪುರಸ್ಕಾರ್: ಎದೊಳ್ ಪಾಸೊನ್ 'ಕೊಂಕ್ಣಿ ಸಾಹಿತ್ಯ್ ರಚುನ್ ವಾಟೆರ್ ಪಡೊನ್ ಮೆಲೆ' ಮ್ಹಳ್ಳಿ ಲದಿನ್ ಕರ್ನ್ ಆಯಿಲ್ಲ್ಯಾಂಕ್ 'ಫುಡೆಂ ಅಶೆಂ ಜಾಯ್ನಾಯೆ ಮ್ಹಳ್ಳೆಂ ಚಿಂತಾಪ್ ಹಾಡಯಿಲ್ಲಿ ಖ್ಯಾತಿ ಜರೂರ್ ದಾಯ್ಜಿಂಕ್ ಫಾವೊ. ಎದೊಳ್ ಪರ್ಯಾಂತ್ ಹಾಣಿಂ ಕೊಂಕ್ಣೆಂತ್ ಮೊಲಾಧಿಕ್ ವಾವ್ರ್ ಕೆಲ್ಲ್ಯಾಂಕ್, ಸಾಹಿತ್ ರಚ್ಲೆಲ್ಯಾಂಕ್ ಕಶ್ಟಾರ್-ಸಂಕಶ್ಟಾರ್ ಆಸ್ಚ್ಯಾಂಕ್ ಆರ್ಥಿಕ್ ರಿತಿನ್ ಮಜತ್ ಕೆಲ್ಯಾ ಮಾತ್ರ್ ನ್ಹಯ್ ಹೆರಾಂಕ್ ಸಯ್ತ್ ಹಾಚಿ ದೇಖ್ ದಿಲ್ಯಾ.

9. ಹೆರ್ ಎಕ್ತಾರಾಂಕ್ ಪ್ರೇರಣ್: ದುಭಾಯಾಂತ್ ಆಸ್ಚೆಪರಿಂ, ಮಸ್ಕತಾಂತ್ 'ಬರ್ಪಿ ಮಿತ್ರ್' ಬಾಹ್ರೇಯ್ನಾಂತ್ 'ಕೊಂಕ್ಣಿ ಕುಟಾಮ್', ಸುರ್ವಾತ್ ಕರುಂಕ್ ದಾಯ್ಜಿಚ್ ಪ್ರೇರಣ ಮ್ಹಳ್ಯಾರ್ ಕಾಂಯ್ ಚೂಕ್ ಜಾಂವ್ಚಿನಾ ಮ್ಹಣ್ ಲೆಖ್ತಾಂ. ಕುವೆಯ್ಟಾಂತ್ 'ಕೊಂ ಕುಳ್ವಾರ್' ಹೆಚ್ಚ್ ಪ್ರೇರಣಾಂತ್ ಸುರು ಕೆಲ್ಲೆಂ ಮ್ಹಣ್ ಹಾಂವ್ ಲೆಖ್ತಾಲೊಂ. ಪುಣ ನ್ಹಯ್ ಮ್ಹಣ್ ವೆಗಿಂಚ್ ಸುಸ್ತಾಲ್ಲ್ಯಾಂತ್ ಮ್ಹಾಕಾ ಕಿತ್ಯಾಕ್‌ಗೀ ಪಯ್ಸ್ ರಾವೊನ ಮ್ಹಜೆಂ ಕಾಮ್ ಕರ್ನ್ ವೆಚೆಂ ಬರೆಂ ಮ್ಹಣ್ ದಿಸ್ಲೆಂ. ಏಕ್ ನಿರ್ದಿಶ್ಟ್ ಥಿರಾಸಾಣೆಚೊ ಶೆವೊಟ್/ಇರಾದೊ (Objectives) ನಾಸ್ತಾಂ ಆಸ್ಚ್ಯಾ ಎಕ್ತಾರ್ ಮ್ಹಣೊಂಕ್ ಹಾಂವ ಕಿತ್ಯಾಕ್‌ಗೀ ಕಬೂಲ್ ನಾ.

ಹಾಂವೆಂ ಮ್ಹಜ್ಯಾ ಸಂಪಾದಕೀಯಾಚಿಂ ಸುರ್ವಾತ್ ಕೆಲ್ಲಿ ಹ್ಯಾಚ್ ಚಿಂತ್ಪಾನ್ 'ಎಕ ವಾತಿಥಾವ್ನ್ ಅನ್ಯೇಕ್ ವಾತ್ ಪೆಟಯ್ಲ್ಯಾರ್ ತ್ಯಾ ವಾತಿಚೆಂ ಆವ್ಕ್ ಕಾಂಯ್ ಉಣೆ ಜಾಯ್ನಾ, ಬಗಾರ್ ಉಜ್ವಾಡ್ ಚಡ್ತಾ' ಆನಿ ಹೆಂ ಚಿಂತಾಪ್ ಕಾರ್ಯಾನ್ ಜ್ಯಾರಿಯೆಕ ಹಾಡ್ಲಾಂ. ವಯ್ರ್ ದಿಲ್ಲ್ಯಾ ಮಿಸಾಂವಾಕ್ ಚಲಯ್ತೆಲ್ಯಾಂಕ್ ಎಕಾಮೆಕಾ ಗಾಂಚ್ ಕರುಂಕ ಸಕ್ಲ್ಯಾತ್ ದೆಖುನ್ ಹೆಂ ತಾಂಕಾಂ ಮಾತ್ರ್ ನ್ಹಯ್, ಕೊಂಕ್ಣೆಕ್ ಸಯ್ತ್ ಫಾಯ್ದ್ಯಾಚೆ ಮ್ಹಳ್ಯಾಂತ್ ದುಭಾವ್ ನಾ.

ಆಜ್ ಕೊಂಕ್ಣೆಕ್ ಜರ್ ಏಕ್ ನವೊ ಜೀವ್ ದಿಲಾ ತರ್ ಹಾಂತುಂ ದಾಯ್ಜಿದುಭಾಯ ಎಕ್ತಾರಾಚೊ ಪಾತ್ರ್ ಪ್ರಮುಖ್ ಮ್ಹಳ್ಳೆಂ ಮಾತ್ರ್ ಅಪುಟ್ ಸತ್. ಹೆಂ ದುಭಾಯಾಂತ ಮಾತ್ರ್ ನ್ಹಯ್ ಗಲ್ಫಾಚ್ಯಾ ಹೆರ್ ಜಾಗ್ಯಾಂನಿ ಸಯ್ತ್ ಪಾವ್ಲಾಂ. ಕುವೆಯ್ಟಾಂತ್ ಸಯ ಜೆದ್ನಾಂ ಕೊಂಕ್ಣಿ ಅಭಿಯಾನ್ ಸಮಿತಿಚೆಂ ಉಗ್ತಾವಣ್ ಕರುಂಕ್ ಆಯಿಲ್ಲ್ಯಾ ಮಾ।ಮೆಲ್ವಿನ

'ಕುನ್ಹಾನ್ ಏಕ್ ಉತಾರ್ ದಿಲ್ಲೆಂ; 'ಕುವೆಯ್ಟಾಂತ್ಲ್ಯಾ ಹೆರ್ ಇಗರ್ಜ್ಯಾಂನಿ ಸಯ್ತ್ ಕೊಂಕ್ಣಿ
ಸಾಚಿ ಸುರ್ವಾತ್ ಕರ್ತಾಂ' ಮ್ಹಳ್ಳಿ ಭಾಸಾವ್ಣಿ. ಆನಿ ತಾಣೆಂ ಆಪ್ಲೆಂ ಉತಾರ್ ಪಾಳ್ಳೆಂಚ್;
ದೊಳ್ ಮ್ಹಣಾಸರ್ ಫಕತ್ತ್ ಆಯ್ತಾರಾಚೆಂ ಮಾತ್ರ್ ಕುವೆಯ್ಟ್ ಸಿಟಿ ಇಗರ್ಜೆಂತ್ ಕೊಂಕ್ಣಿ
ಸ್ ಚಲ್ತಾಲೆಂ ತರ್, ಉಪ್ರಾಂತ್ ಸಾಲ್ಮಿಯಾಂತ್ ಸುಕ್ರಾರಾಚೆಂ ಕೊಂಕ್ಣಿ ಮೀಸ್ ಸುರು
ಲೆಂ, ಮಾತ್ರ್ ನ್ಹಯ್, ಆಹ್ಮದಿಂತ್ ಸಯ್ತ್ ಕೊಂಕ್ಣಿ ಮಿಸಾಚಿ ಸುರ್ವಾತ್ ಕೆಲಿ ಆನಿ ಆಜ್
ರ್ಯೆಕಾ ಕೊಂಕ್ಣಿ ಮಿಸಾಂಕ್ ಲೋಕ್ ಭರೊನ್ ಯೆಂವ್ಚೆಂ ನಿಜಾಯ್ಕ್‌ಯೀ ಸಂತೊಸಾಚೆಂ.

ದಾಯ್ಜಿದುಭಾಯ್ ಎಕ್ತಾರಾನ್ ಇತ್ಲಿಂ ಸರ್ವ್ ಬರಿಂ ಕಾಮಾಂ ಕೆಲಿಂ ತರ್ ಕಾಂಯ್
ಡ್ಯೊ ಖೊಡಿಯೀ ಜರೂರ್ ಆಸ್ತೆಲ್ಯೊ. ಖೊಡಿ ಕಾಡ್ಚೆಂ ಮನ್ಶ್ಯಾಸಂಯ್ಬ್ ಆನಿ ಗರ್ಜೆಚ್ಯೊ
ಡಿ ಬರ್ಯೊ. ಹ್ಯಾ ಸಂಸಾರಾಂತ್ ಸಲೀಸಾಯೆಚೆಂ ಕಾಮ್ ಹೆಂಚ್; 'ಕಿತೆಂಯ್ ಕರಿನಾಸ್ತಾಂ
ತ್ ಭಾಂಧುನ್ ಬೊಸ್ಚೆಂ ಆನಿ ಕಾಂಯ್ ಕರ್ತೆಲ್ಯಾಂಕ್ ಹಲ್ಕ್ ಕರ್ಚೆಂ'. ಪುಣ್ ಏಕ್
ಂಗತ್ ಮಾತ್ರ್ ಸ್ಪಷ್ಟ್ ಜಾವ್ನಾಸಾ 'ಕೊಂಕ್ಣಿ ಭಾಸೆಖಾತಿರ್, ಕೊಂಕ್ಣಿ ಸಾಹಿತಿಂ ಖಾತಿರ್,
ಂಕ್ಣಿ ಪತ್ರಿಕೋಧ್ಯಮ್/ರಂಗ್‌ಮಂಚ್/ಕಲಾಕಾರಾಂ ಖಾತಿರ್ ಇತ್ಲೊ ಸರ್ವ್ ವಾವ್ರ್ ಕೆಲ್ಲ್ಯಾ
ಯ್ಜಿದುಭಾಯ್ ಎಕ್ತಾರಾಕ್ ಜರೂರ್ ಧಿನ್ವಾಸ್ ಫಾವೊ'. ಹೊ ಕಾಂಯ್ ಸುಕೊ ಸಯ್ಲಾಪ್
ಯ್ - ಬಗಾರ್ ಮ್ಹಜ್ಯಾ ಕಾಳ್ಜಾ ಕೊನ್ಶ್ಯಾಂತ್ಲೆಂ ಉತಾರ್ ಹೆಂ.

ಆತಾಂ ಧಾ ವರ್ಸಾಂ ಸಂಪ್ತಚ್ಚ್, ನವ್ಯಾ ಚಿಂತ್ಪಾಕ್ ಆವ್ಕಾಲ್ ಲಾಬ್ಚಿಂ ಭಳ್ವಂತ್ ಖುಣಾಂ
ಸೊನ್ ಯೆತಾತ್ - ಭೋವ್ ಬರೆಂ, ನವೆ ನವೆ ಬರಯ್ಣಾರ್ ಹ್ಯಾ ಮಿಸಾಂವಾಂತ್
ಗಿದಾರ್ ಜಾಲೆ ತರ್, ಕೊಂಕ್ಣೆಂತ್ ಎದೊಳ್ ಜಾಂವ್ಕ್ ನಾತ್‌ಲ್ಲೆಂ ಸರ್ವ್ ಫುಡೆಂ ಜಾಂವ್ಕ್
ವ್ತೆಲೆಂ ಮ್ಹಳ್ಳೊ ಮ್ಹಜೊ ಭರ್ವಸೊ.

ಮ್ಹಜೊ ಭರ್ವಸೊ ಫಟಾನಾ ಜಾಂವ್! ದಾಯ್ಜಿದುಭಾಯ್ ಎಕ್ತಾರಾಚ್ಯಾ ಪಂಚ್ವೀಸ್
ರ್ಸಾಂಚ್ಯಾ ಸಂಭ್ರಮಾಚೊ ದೀಸ್ ಫಾವೊ ಜಾಂವ್ ಮ್ಹಣ್ ಲಾಲೆತಾಂ,

[ಸಪ್ತೆಂಬರ್, 2008]

ತುಜೊ ಧರ್ಮ್ ಕಸಲೊ?

ಪಾಟ್ಲ್ಯಾ ಸಭಾರ್ ವರ್ಸಾಂ ಆಮ್ಚ್ಯಾ ದೇಶಾಂತ್ ಕ್ರಿಸ್ತಾಂವಾಚೆರ್ ಹಲ್ಲೊ ಚಲೊನ್ ಆಸ್‌ಲ್ಲೊ. ಜಶೆಂ ರೆಡ್ಯಾಚ್ಯಾ ಪಾಟಿಚೆರ್ ಬೆತಾಂತ್ ಮಾರ್ತಾನಾ ರೆಡ್ಯಾನ್ ಭಗ್‌ಲ್ಲೆಪರಿಂ ಆಮಿಂ ಚಿಂತ್‌ಲ್ಲೆಂ. ಪಯ್ಲೊ ಮಾರ್ ಪಡ್ತಾನಾ ರೆಡ್ಯಾಕ್ ಖಬಾರ್‌ಚ್ ನಾ. ದುಸ್ರೊ ಮಾರ್ ಪಡ್ತಾನಾ ಕಸ್ಲೊಗೀ ಅಸ್ಪಷ್ಟ್ ಆವಾಜ್ ಆಯ್ಕಾಲೊ. ತಿಸ್ರೊ ಮಾರ್ ಪಡ್ತಾನಾ ಹೊ ಆವಾಜ್ ಲಾಗ್ಶಿಲ್ಯಾನ್ ಆಯ್ಕಲ್ಲೆಪರಿಂ ಜಾಲೆಂ. ಚೊವ್ತೊ ಮಾರ್ ಪಡ್ತಾನಾ ಕಾಂಯ್ ಹೊ ಮಾರ್ ಆಪ್ಣಾಕ್ ಪಡ್ತಾಗೀ ಮ್ಹಳ್ಳೊ ದುಭಾವ್ ಜಾಲೊ. ಪಾಂಚ್ವೊ ಮಾರ್ ಪಡ್ತಾನಾ ಕಳ್ಳೆಂ ಹೋ – ಹೊ ಮಾರ್ ಆಪ್ಣಾಕ್‌ಚ್ ಪಡೊನ್ ಆಸಾ ಮ್ಹಣ್.

ಹೆಚ್‌ಪರಿಂ ದೇಸ್‌ಭರ್ ಕ್ರಿಸ್ತಾಂವಾಚೆರ್ ಜಾಲ್ಲ್ಯಾ, ಜಾತೇಚ್ ಆಸ್ಚ್ಯಾ ಹಲ್ಲ್ಯಾಂಚೆರ್ ಆಮ್ಕಾಂ ಮಂಗ್ಳುರಿ ಕ್ರಿಸ್ತಾಂವ್ ಪರ್ಜೆಕ್ ಕಿತೆಂಚ್ ಪಡೊನ್ ಗೆಲ್ಲೆಂ ನಾ. ಎಕಾ ವಾಟೆರ್ ದುಸ್ಮಾನಾಕ್ ಭಗ್ಸುಂಚೊ ಮೋಗ್, ದುಸ್ರೆ ವಾಟೆರ್ ಭಿತರ್ಲೆ ಭಿತರ್ ಲಿಪೊನ್ ಆಸ್ಚೆಂ ಭಿವ್ಕುರ್‌ಪಣ್. ತಿಸ್ರೆಂ ಆಮ್ಚ್ಯಾ ಸಮಾಜೆಂತ್ ವಯ್ರ್ ವೆತೆಲ್ಯಾಂಕ್ ಸಕ್ಲಾ ವೊಡ್ನ್ ಹಲ್ಕ್ ಕರ್ನ್ ಜಿಯೆಂವ್ಚ್ಯಾ ಕುರ್ಲ್ಯಾಂಚ್ಯಾ ಖಾಸ್ತಾಚ್ಯಾ ಕುಳಿಯೆಂತ್ಲ್ಯಾ ಆಮ್ಚ್ಯಾ ಅಸ್ಕತ್ಕಾಯೆಚೊ ಭರ್ಪೂರ್ ಫಾಯ್ದ ಜೊಡುನ್ ಆಮ್ಚ್ಯಾಚ್ ಆಂಗ್ಣಾಕ್ ದೆಂವೊನ್ ಆಮ್ಚೆರ್ ಹಲ್ಲೊ ಚಲ್ಲೊ. ಆಮ್ಚ್ಯಾ ಬಾಯ್ಲಾಂಚೆರ್, ಭುರ್ಗ್ಯಾಂಚೆರ್ ಮಾರ್ ಪಡ್ಲೆ. ಪುಣ್ ಜೊಕ್ತಿ ಜವಾಬ್ ದೀಂವ್ಕ್ ಆಮ್ಚೊ ಲೋಕ್ ಜರೂರ್ ಪಾಟಿಂ ಸರ್ಲೊನಾ. ಹಿ ಖಬಾರ್ ಖಿಣಾನ್ ಪರ್ಗಾಂವಾನಿ ವಿಸ್ತಾರ್ಲಿ ಆನಿ ಸಂಸಾರ್‌ಭರ್ ಹ್ಯಾ ಕಿರ್ಲ್ಕೊಳ್ ಕರ್ತ್ಯಾಂಕ್ ವಿರೋದ್ ಕೆಲೊ.

ಪುಣ್ ಹ್ಯಾ ಸಂದರ್ಭಾರ್ ಸಭಾರ್ ಸತಾಂ ಉಗ್ಡಾಪಿಂ ಜಾಲಿಂ. ಆಮ್ಚ್ಯಾ ಥೊಡ್ಯಾ ಪ್ರಾಂತೀಯ್ ಖಬ್ರಾ ಪತ್ರಾಂಚೆಂ ಖರೆಂ ರೂಪ್ ಉಗ್ತೆಂ ಜಾಲೆಂ. ಸತಾಕ್ ಪಾಟಿಂಭೊ ದೀಜಯ್ ಆಸ್ಚಿಂ ಹಿಂ ಪತ್ರಾಂ ಬೇಜವಾಭ್ದಾರಿಪಣಾನ್ ಅಸಲ್ಯಾ ಕೋಮುವಾದಿಂಚ್ಯಾ ಕರ್ತ್ಯಾಂಕ್ ಹರ್ಸುಂಚಿಂ ಬರ್ಪಾಂ ಪರ್ಗಟೊಂಕ್ ಲಾಗ್ಲಿಂ. ಹಾಂಕಾಂ ಖುರ್ಸಾಚೆರ್ ಉಮ್ಕಾಳಾಯಿಲ್ಲ್ಯಾ ಜೆಜುಚಿ ಇಮಾಜ್ ಮೊಡ್‌ಲ್ಲಿ ಜಾಂವ್, ಇಗರ್ಜೆಚ್ಯಾ ಖುರಿಸಾಚೆರ್ ಹಾಂಚೊ ಬಾವ್ಟೊ ಭಾಂದ್‌ಲ್ಲೊ ದಿಸ್ಲೊಚ್ ನಾ. ಜರ್‌ಥರ್ ಹಿಚ್ ಗತ್ ಜರ್ ಹಾಂಚ್ಯಾ ಹನುಮಾನಾಚ್ಯಾ ಇಮಾಜೆಚಿ ಶಿಮ್ಟಿ ಖಾತರಿಲ್ಲಿ ವಾ ಹಾಂಚ್ಯಾ ತ್ರಿಶೂಲಾಚೆರ್ ಖುರಿಸ್ ವಾ ಚಾಂದ್ನೆಂ ಭಾಂದ್‌ಲ್ಲೆಂ ತರ್ ಕಿತೆಂ ಜಾತೆಂ ಮ್ಹಳ್ಳೆಂ ಚಿಂತಾಪ್ ಹಾಂಚ್ಯಾ ಕಟ್ಪ್ಯಾಂತ್ ಉದೆಲ್ಲೆಂ ಕಿತ್ಯಾಕ್ ನಾ?. ಹ್ಯಾ ಬೇಜವಾಭ್ದಾರಿಚ್ಯಾ, ಪಕ್ಶ್ಯಾತಿ ದಿಸಾಳ್ಯಾಂವಿಶಿಂ ಖರೆಂಚ್ ಜಾವ್ನ್ ಅಖ್ಖ್ಯಾ ಕ್ರಿಸ್ತಾಂವ್ ಪರ್ಜೆನ್ ನಿಯಾಳ್ ಕರ್ಚಿ ಗರ್ಜ್ ಆಸಾ. ದೆಕುನ್ ಹರ್ಯೆಕ್ಲ್ಯಾ ಕ್ರಿಸ್ತಾಂವಾನ್ ಅಸಲ್ಯಾ ಪತ್ರಾಕ್ ಪಾಟಿಂಭೊ ದಿಂವ್ಚೆಂ ಬಂಧ್ ಜಾಯ್ಜಯ್. ಜರ್ ಅಸಲೆಂ ಬೇಜವಾಬ್ಧಾರಿಪಣಾಚೆಂ ಪತ್ರಿಕೋದ್ಯಮ್ ಕೊಣೇಂ ಕ್ರಿಸ್ತಾಂವಾಂ ಕರ್ತಿಂ ತರ್ ಎದೊಳ್‌ಚ್ಯಾ ಪತ್ರಾಂ ಹುಲ್ಪಾಯ್ತಿಂ ಮ್ಹಳ್ಳೆಂ ಅಪುಟ್ ಸತ್.

ಮಂಗ್ಳುರಾಂತ್ ಚಲ್‌ಲ್ಲ್ಯಾ ಹಲ್ಲ್ಯಾಂಚಿ ಖಬ್ರಾಂನಿ, ಖಬ್ರಾ ಮಾಧ್ಯಮಾಂನಿ ಪರ್ಗಟೊನ್ ಆಯಿಲ್ಲ್ಯೊ ತಸ್ವೀರೊ ಪಳೆತಾನಾ ನಿಜಾಯ್ಕೀ ಕಾಳಿಜ್ ಕಡಯ್ತಾ ಮಾತ್ರ್ ನ್ಹಯ್ ರಗಾತ್

ಡ್ತಾ, ಪುಣ್ ಹೊ ವೇಳ್ ರಗಾತ್ ಕಡವ್ನ್ ಗೆಟೊ ಕರ್ಚೊ ನ್ಹಯ್, ಫುಡೆಂ ಯೇಂವ್ಕ ಸ್ಚ್ಯಾ ಅನ್ವಾರಾಂಕ್ ಕಶೆಂ ಫುಡ್ ಕರ್ಚೆಂ ಮ್ಹಳ್ಳ್ಯಾಚೆರ್ ನಿಯಾಳ್ ಕರ್ಚಿ ಗರ್ಜ್ ಆಸಾ. ಮ್ಚ್ಯಾ ಸಮಾಜೆಚೊ ಹುಸ್ಕೊ ಆಸ್ಚ್ಯಾ ಆಮ್ಚ್ಯಾ ಮುಖೆಲಿಂಕ್ ಆಡ್ ಪಾಂಯ್ ದಿಲ್ಲೊ ತ್ಲೊ ಮಾರಗ್ ಪಡ್ಲೊ ಮ್ಹಳ್ಳೆಂ ಆತಾಂ ತರ್‌ಯೀ ಆಮ್ಚ್ಯಾ ಕಟ್ಟ್ಯಾಂತ್ ಗೆಲ್ಯಾರ್ ಬರೆಂ. ಬ್ರಾ ಮಾಧ್ಯಮಾಂನಿ ಪರ್ಗಟೊನ್ ಆಯಿಲ್ಲ್ಯಾ ತಸ್ವೀರೆಂನಿ ಪೊಲಿಸಾಂಚೆ ಮಾರ್ ಖಾಂವ್ಚೆ ವ್ಡೆ ತರ್ನಾಟೆ, ಬಾಯ್ಲಾಂ, ಕೊಣಾಚ್ಯಾ ತಕ್ಲೆರ್ ರಗಾತ್, ಕೊಣಾಚಿ ಮುಸ್ತಾಯ್ಕಿ ಪಿಂಜ್ಲ್ಯಾ ನ್ಯಾಪಣಾಚೆಂ ಚಿಂತಾಪ್ ಆಸ್ಚ್ಯಾ ಖಂಚ್ಯಾಯ್ ಧರ್ಮಾಚ್ಯಾಕ್, ಹೆ ಮಾರ್ ಖಾವ್ನ್, ಜ್ ಭಗ್ಚ್ಯಾ ಲೊಕಾಕ್ ಪಳೆತಾನಾ ಸ್ಪಶ್ಟ್ ಕಳ್ತಾ ಹಿಂ ನಿರ್ದೋಶ್ ಮ್ಹುಣ್. ಪುಣ್ ಏಕ್ ಸತ್ ತ್ರ್ ಸ್ಪಶ್ಟ್ ಉಚಾರಿಜಯ್ – ಜೆ ಕೊಣೆಂ ಮಾರ್ ಖೆಲ್ಯಾತ್, ವಾ ಲಜ್–ಅವ್ಮಾನ್ ಮ್ಹುಣ್ ಭಗ್ಲಾಂ, ಜೈಲಾಕ್ ಗೆಲ್ಯಾಂತ್ – ಅಸಲ್ಯಾ ಸರ್ವಾಂಕ್ ನಿಜಾಯ್ಕೀ ಮಾನ್ ಫಾವೊ.

ಆಜ್ ಆಮ್ಚೆಂ ರಾಶ್ಟ್ರ ಸಂಸಾರಾಂತ್ಲ್ಯಾ ಪ್ರಮುಖ್ ರಾಶ್ಟ್ರಾಂ ಪಯ್ಕಿಂತ್ ಏಕ್ ಜಾಂವ್ಕ ವ್ಲಾಂ ಕಾಡ್ಚ್ಯಾ ಸಂಧರ್ಬಾರ್, ಆಮಿ, ಸಂಸಾರಾಚ್ಯಾ ನದ್ರೆಂತ್ ಶಿಕ್ಪಿ, ಪ್ರಜ್ನಾವಂತ್, ಣಾರಿ, ಆಜ್ ಖಂಯ್ಚ್ಯಾ ಪಾಂವ್ಡ್ಯಾರ್ ಆಸಾಂವ್ ಮ್ಹಳ್ಳೆಂ ಅವಲೋಕನ್ ಕರ್ಚಿ ಭೋವ್ ಡ್ ಗರ್ಜ್ ಆಸಾ. ಆಜ್‌ಕಾಲ್ ಸಂಸಾರಾಂತ್ ದಿಸಾನಾತ್‌ಲ್ಲ್ಯಾ ದೆವಾಖಾತಿರ್, ದಿಸ್ತೆಲ್ಯಾಂಚೊ ಕಾಮೆಕಾಚೊ ದೊರಿ ವೊಡ್ಚೊ ಸ್ಪರ್ದೊ ಚಲೊನ್ ಆಸಾ. ಆನಿ ಹಿ ದೊರಿ ವೊಡ್ನ್ ವೊಡ್ನ್ ಣಾಚ್ಯಾ ಹಾತಾಂ ಪಾಂಯಾಂಚಿ ಕಾತ್ ವೆತಾ, ಕೊಣಾಚೊ ಪ್ರಾಣ್ ವೆತಾ. ತರ್ ರ್ಮಾಂತರ್ ಮ್ಹಳ್ಳೊ ಏಕ್ ಇತ್ಲೊ ವ್ಹಡ್ ಸಮಸ್ಸೊ ತರ್ ಹ್ಯಾ ಸಮಸ್ಸ್ಯಾಚೆರ್ ಎಕೊಡೊ ಯಾಳ್ ಜರೂರ್ ಕರ್ಯಾಂ. ಧರ್ಮ್ ಪ್ರಚಾರಾಚೆರ್ ಚರಿತ್ರಾ ಕಿತೆಂ ಸಾಂಗ್ತಾ ತೆಂ ಪಳೆವ್ಯಾಂ;

ಜೆಜು ಕ್ರೀಸ್ತ್ ಅಶೆಂ ಮ್ಹಣ್ತಾ; "ವಚಾ ಆನಿ ಹಿ ಬರಿ ಸುವಾರ್ತಾ ಸರ್ವ್ ಜನಾಂಗಾಕ್ ರ್ಗಟ್ ಕರಾ" – ಕ್ರಿಸ್ತಾಂವ್ ಧರ್ಮ್ ಇಸ್ರಾಯೆಲಾ ಥಾವ್ನ್ ಯುರೋಪ್, ಅಮೆರಿಕಾಕ್ ಸ್ತಾರ್ಲೊ.

ಸ್ವಾಮಿ ವಿವೇಕಾನಂದ ಸಾಂಗ್ತಾ "ತುಮಿಂ ತುಮ್ಚೊ ಧರ್ಮ್ ವಿಸ್ತಾರುಂಕ್ ಭಾಯ್ಲ್ಯಾ ರಾಶ್ಟ್ರಾಂಕ್ ವಚಾ, ಸುರ್ಯಾ ಪಂದ್ಲ್ಯಾ ಸರ್ವ್ ರಾಶ್ಟ್ರಾಂಕ್ ಹೊ ಧರ್ಮ್ ಪರ್ಗಟಾ" – ಹಿಂಧು ರ್ಮ್ ಏಶಿಯಾಂತ್ಲ್ಯಾ ರಾಶ್ಟ್ರಾಂನಿ ಮಾತ್ರ್ ನ್ಹಯ್, ಮಲಾಯ್ ಪೆನಿನ್ಸುಲಾ, ಕಾಂಬೋಡಿಯಾ, ನ್ನಮ್, ಸುಮತ್ರಾ, ಜಾವಾ, ಬಾಲಿ ತಶೆಂಚ್ ನೋರ್ನಿಯೊ ದೇಶಾಂಕ್ ವಿಸ್ತಾರ್ಲೊ.

ಹಿಂಧ್ವಾಂಚ್ಯಾ ಪವಿತ್ರ್ ಗೃಂಥಾಂನಿ ಸಯ್ತ್ ಧರ್ಮ್ ಪರ್ಗಟ್ ಕರಂವ್ಚೊ ಉಲೊ ದಿಂವ್ಚಿಂ ತ್ರಾಂ ವಾಚುಂಕ್ ಮೆಳ್ತಾತ್;

"ಜೆ ಕ್ರಿಯಾಳ್ ಜಾವ್ನಾಸ್ಚೆ ದೆವಾಕ್ ಹರ್ಸುಂದಿತ್, ಆನಿ ಸರ್ವಾಂಕ್ ಲಾಗಿಂ ಹಾಡುಂದಿತ್" ಋಗ್‌ವೇದ್: 9.63.5)

"ಹಾಂವ್ ಹಿಂ ಸಂತೊಸ್‌ಭರಿತ್ ಉತ್ರಾಂ ಆಮ್ಚ್ಯಾ ಲೊಕಾಕ್ ತಶೆಂಚ್ ಪರ್ಕ್ಯಾಂ ಮೊರ್ ಉಲಯ್ತಲೊಂ" (ಯಜುರ್‌ವೇದ್: 26. 1–2)

ಗೌತಮ್ ಬುದ್ಧಾ ಅಶೆಂ ಸಾಂಗ್ತಾ; "ವಚಾ ತುಮಿ ಸರ್ವ್ ರಾಶ್ಟ್ರಾಂಕ್ ಆನಿ ಹಿ ಸುವಾರ್ತಾ ರ್ಗಟಾ. ಸಾಂಗಾ ತಾಂಕಾಂ – ದುಬ್ಳಿಂ ಆನಿ ನಿರ್ಗತಿಕಾಂ, ಗ್ರೇಸ್ತಾಂ ಆನಿಂ ಉಂಚ್ಲಿಂ ಸರ್ವ್

ಏಕ್" – ಬುದ್ಧ ಧರ್ಮ್ ಚೈನಾ, ಕೊರಿಯಾ, ಜಪಾನ್, ಶ್ರೀ ಲಂಕಾ, ಟಿಬೇಟ್, ಮಯಾನ್ಮಾರ
ಥಾಯ್‌ಲ್ಯಾಂಡ್ ತಶೆಂಚ್ ವಿಯೆಟ್ನಾಮ್ ರಾಶ್ಟ್ರಾಂಕ್ ವಿಸ್ತಾರ್ಲೊ.

ಮುಸ್ಲಿಮ್ ಧರ್ಮ್ ಅರಬ್ ರಾಶ್ಟ್ರಾ ಥಾವ್ನ್ ಏಸಿಯಾ ತಶೆಂಚ್ ಆಫ್ರಿಕಾಕ್ ವಿಸ್ತಾರ್

ಗುರು ಗೋವಿಂದ್ ಸಿಂಘ್ ಮ್ಹಣ್ತಾ; "ಹೆಚ್ಚ್ ಇರಾದ್ಯಾ ಪಾಸೊನ್ ಹಾಂವ್ ಜಲ್ಮಾಲ್ಲೊ
ಆನಿ ಹೊ ಧರ್ಮ್ ವಿಸ್ತಾರುಂಕ್ ದೆವಾನ್ ಮ್ಹಾಕಾ ನಮ್ಯಾರ್ಲ್ಲೊ" – ಸಿಖ್ಖ್ ಧರ್ಮ್ ಭಾರ
ಥಾವ್ನ್ ಯುರೋಪ್, ಆಸ್ಟ್ರೇಲಿಯಾಕ್ ತಶೆಂಚ್ ಅಮೆರಿಕಾಕ್ ಸಯ್ತ್ ವಿಸ್ತಾರ್ಲಾ.

ಜರ್ ಹರ್ಯೆಕ್ ಧರ್ಮ್ ಆಪ್ಲ್ಯಾ ಧರ್ಮಾಚೊ ಸಾರ್ ಹೆರಾಂಕ್ ಪರ್ಗಟುಂಕ್ ಉಲೊ ದಿ
ತರ್ ಕಶೆಂ ಕೊಣಾಯ್ ಎಕ್ಲ್ಯಾಕ್ ವಾ ದೊಗಾಂಕ್ ಗುನ್ಯಾಂವ್ಕಾರ್ ಕರ್ಚೆಂ?

ಆಮಿಂ ಚರಿತ್ರಾ ಪಳೆಂವ್ಚಿ ನಾಕಾ ತರ್ ಸೊಡ್ಯಾಂ, ತಿ ಆಮ್ಕಾಂ ನಾಕಾ – ಸತಾಕ್
ವೆಂಗ್ಯಾಂ. ಪಾಟ್ಲ್ಯಾ ಚಾಳಿಸ್ ವರ್ಸಾಂನಿ ಭಾರತಾಂತ್ಲ್ಯಾ ಕ್ರಿಸ್ತಾಂವ್ ಲೊಕಾಂಚೊ ಸಂಖ
ಪಳೆಯಾ;

1971 ಇಸ್ವೆಂತ್ ಭಾರತಾಂತ್ಲ್ಯಾ ಕ್ರಿಸ್ತಾಂವಾಚೊ ಸಂಖೊ 2.59%

1981 ಇಸ್ವೆಂತ್ ಭಾರತಾಂತ್ಲ್ಯಾ ಕ್ರಿಸ್ತಾಂವಾಚೊ ಸಂಖೊ 2.43%

1991 ಇಸ್ವೆಂತ್ ಭಾರತಾಂತ್ಲ್ಯಾ ಕ್ರಿಸ್ತಾಂವಾಚೊ ಸಂಖೊ 2.32%

2001 ಇಸ್ವೆಂತ್ ಭಾರತಾಂತ್ಲ್ಯಾ ಕ್ರಿಸ್ತಾಂವಾಚೊ ಸಂಖೊ 2.04%

ತರ್ ಕ್ರಿಸ್ತಾಂವ್ ಮಿಶಿನರಿ ಗರಿಬ್ ಲೊಕಾಕ್ ಕನ್ವಡ್ತರ್ ಕರ್ತಾ ಮ್ಹಳ್ಳ್ಯಾ ಬದ್ನಾಮಾಚ
ಕಿತ್ಲೆಂ ಸತ್ ಆಸಾ? ಹೊ ಬದ್ನಾಮ್ ಸತ್ ಆಸ್ತೊ ತರ್, ಆಮ್ಚ್ಯಾ ದೇಶಾಚೊ ಕಾಂ
78% ಚ್ಯಾಕೀ ಚಡಿತ್ ಲೋಕ್ ಗರೀಬ್ ಆಸಾ, ಜೊ ಕ್ರಿಸ್ತಾಂವ್ ಜಾವ್ನ್ ಬದ್ಲತೊ ನ್ಹಯ

ಆಜ್ ಸಂಸಾರಾಚ್ಯಾ ಹರ್ಯೆಕಾ ಕೊನ್ಯಾಂನಿ ಧರ್ಮ್, ದೇವ್, ಕಾತ್, ಜಾತ್, ಕು
ರಂಗ್, ವರ್ಗ್ ಅಶೆಂ ವೆವೆಗ್ಳ್ಯಾ ನಿಭಾಂನಿ ಝುಗ್ಡಿಂ ಝುಜಾಂ ಜಾತೇ ಆಸಾತ್. ಸಯ್ರ
ಸೊಸ್ಣಿಕಾಯ್ ಮ್ಹಳ್ಳೆ ಫಕತ್ತ್ ಸಬ್ಧ್ ಜಾವ್ನ್ ಉರ್ಲ್ಯಾತ್ ವಾ ಬುಕಾಂನಿ ಸಯ್ತ್ ಆಪ್ಲೆಂ ಅಸ್ತಿ
ಹೊಗ್ಡಾಂವ್ಕ್ ಪಾವ್ಲ್ಯಾತ್ ತರ್ ಸವಾಲ್ ಉದೆತಾ ಹೆಂ – ಮನ್ಸ್ಯಾಪಣಾಚ್ಯಾಕೀ ವ
ಧರ್ಮ್?

ಕ್ರಿಸ್ತಾಂವ್ ಮಿಶಿನರಿ ಗರಿಬಾಂಕ್ ವೆವೆಗ್ಳ್ಯಾ ರಿತಿರ್ ಭೆಶ್ಟಾವ್ನ್, ಪುಸ್ಲಾವ್ನ್, ಕನ್ವಡ್
ಕರ್ತಾತ್ ಮ್ಹಣೊನ್ ಕೊಣಾಕ್ ಜಿವೊ ಲಾಸ್ಲೊ, ಕೊಣಾಚೆಂ ಘರ್ ಹುಲ್ಪಾಯ್ಲೆಂ, ಇಗಜೆ
ಲಾಸ್ಲ್ಯೊ, ಬಾಯ್ಲಾಂ-ಚೆಡ್ವಾಂಚೆರ್ ಸಾಮೂಹಿಕ್ ಅತ್ಯಾಚಾರ್ ಚಲಯ್ಲೊ, ಪುರ್ಯಾಂ
ಕಾಡ್ಲೊ. ಕೊಣಾಚೊ ದೀಸ್ಪಡ್ತೊ ಗ್ರಾಸ್ ನಾಸ್ ಕೆಲೊ. ಸಮಾಜೆಂತ್ ದಣ್ಸ್ತೆಲ್ಯಾಂ
ನಿರ್ಗತಿಕಾಂಕ್ ಹಿಂ ಕ್ರಿಸ್ತಾಂವ್ ಮಿಶಿನರಿಂ ಯೇವ್ನ್ ಕನ್ವಡ್ತರ್ ಕರ್ತಾತ್ ಮ್ಹಳ್ಳೆ ನಾರೆ ಘಾಲ್ತೆಲ್ಯಾಂ
ವಾದಾಚೆರ್ ಎಕೊಡೊ ನಿಯಾಳ್ ಕರ್ಯಾಂ. ಏಕ್ ಘಡಿ ಹಾಂವ್ ಹ್ಯಾ ಸಂಸಾರಾ
ಕಸಲೊಚ್ಚ್ ಧರ್ಮ್ ನಾತ್‌ಲ್ಲೊಂ ಮ್ಹಣ್ ಚಿಂತಾಂ ಆನಿ ಜರೀ ತರೀ ಮ್ಹಾಕಾ ಆಪ್ಲ್ಯಾ ಧರ
ವಿಂಚವ್ಣ್ ಕರುಂಕ್ ಪಡ್ತಿ ತರ್ ಮ್ಹಜೆ ಸಮೊರ್ ಆಸ್ಚ್ಯಾ ವಿಂಚವ್ಣ್ಯಾ ಕಸಲ್ಯೊ?

ಘರಾಂ ಭಾಂದುನ್ ದಿತೆಲ್ಯಾಂಚ್ಯಾ ಧರ್ಮಾಕ್ ವೆಂಗೊ ವಾ ಘರಾಂ ಲಾಸ್ತೆಲ್ಯಾಂಚ್ಯಾ ಧರ್ಮಾಕ್ ವೆಂಗೊಂ?

- ನ್ಹೆಸೊಂಕ್ ಪಾಂಗ್ರುಂಕ್ ದಿತೆಲ್ಯಾಂಚ್ಯಾ ಧರ್ಮಾಕ್ ವೆಂಗೊಂ ವಾ ವಿಣ್ಗೆಂ ಕರುನ್ ಅತ್ತ್ಯಾಚಾರ್ ಕರ್ನ್ ಪುರ್ತ್ಯಾಂವ್ ಕಾಡ್ತೆಲ್ಯಾಂಚ್ಯಾ ಧರ್ಮಾಕ್ ವೆಂಗೊಂ?
- ಕಾಮಾಂ ದಿವಯ್ತೆಲ್ಯಾಂಚ್ಯಾ ಧರ್ಮಾಂಕ್ ವೆಂಗೊಂ ವಾ ದೀಸ್ಪಡ್ತೊ ಗ್ರಾಸ್ ನಾಸ್ ಕರಯ್ತೆಲ್ಯಾಂಚ್ಯಾ ಧರ್ಮಾಂಕ್ ವೆಂಗೊಂ?
- ಘಾಯೆಲ್ಲ್ಯಾಂಕ್ ವ್ಹಕಾತ್ ಪುಸ್ತೆಲ್ಯಾಂಚ್ಯಾ ಧರ್ಮಾಕ್ ವೆಂಗೊಂ ವಾ ಹಾತ್ ಪಾಂಯ್ ಮೊಡ್ತೆಲ್ಯಾಂಚ್ಯಾ ಧರ್ಮಾಂಕ್ ವೆಂಗೊಂ?
- ಎಕಾಮೆಕಾಚೊ ಮೋಗ್ ಕರುಂಕ್ ಶಿಕಯ್ತೆಲ್ಯಾಂಚ್ಯಾ ಧರ್ಮಾಕ್ ವೆಂಗೊಂ ವಾ ಎಕಾಮೆಕಾ ದ್ವೇಶ್ ಪಾಚಾರ್ತೆಲ್ಯಾಂಚ್ಯಾ ಧರ್ಮಾಂಕ್ ವೆಂಗೊಂ?
- ಆವಯ್ ಬಾಪುಯ್ ನಾಸ್ತಾಂ ಅನಾಥ್ ಜಾಲ್ಲ್ಯಾ ಬುರ್ಗ್ಯಾಂಕ್ ವಿಂಚುನ್ ಜಿವಿತ್ ದಿತೆಲ್ಯಾಂಚ್ಯಾ ಧರ್ಮಾಕ್ ವೆಂಗೊ ವಾ ಆವಯ್ ಬಾಪಾಯ್ಕ್ ಜಿವೆಶಿಂ ಮಾರುನ್ ಅನಾಥ್ ಕರ್ತೆಲ್ಯಾಂಚ್ಯಾಂ ಧರ್ಮಾಕ್ ವೆಂಗುಂ?

ಹ್ಯಾ ಸವಾಲಾಂಕ್ ಕೊಶೆಡ್ದ್ ಮ್ಹಳ್ಳೆಂ ಆಸ್ತೆಂ ತರ್ ಹಿಂ ಜವಾಬ್ ದಿತೆಲಿಂ? ಅಸಲ್ಯಾ ಮನ್ಶ್ಯಾಂಕ್ ಆಪ್ಲ್ಯಾ ಧರ್ಮಾಂಕ್ ಆಸ್ತೆಲ್ಯಾಂಚೊ ದೇವ್ ಖರೆಂಪಣಿ ಆಸತ್ ತರ್, ಆಜ್ ಸಯ್ತ್ ಲಜೆನ್ ದೊಡೊಂಕ್ ಆಸಾ ಆನಿ ಅಪ್ಲೇಸ್ತಕಿಂ ವಿಚಾರುಂಕ್ ಆಸಾ 'ಹೊ ಸಲೊ ಧರ್ಮ್?'.

ಪುಣ್ ಕೊಶೆಡ್ದ್ ಮ್ಹಳ್ಳೆಂ ಆಸ್ಲ್ಲೆಂ ತರ್ ಹ್ಯೊ ಕರ್ಶ್ಯೊ ತರ್ಯೀ ಕಶ್ಯೊ ಜಾತ್ಯೊ ಯ್? ಆತಾಂ ಅನ್ಯೇಕ್ ಕರುಂ ತರ್ – ಸಾಂಗ್ ಮ್ಹಾಕಾ, ತುಜೊ ಧರ್ಮ್ ಕಸಲೊ?

[ಅಕ್ತೋಬರ್, 2008]

ಬದ್ಲೊನ್ ವೆಚ್ಯಾ ಸಂಸಾರಾಂತ್ ಕೊಂಕ್ಣಿ 'ಸಾಹಿತಿ' ಖಂಯ್ ಆಸಾತ್?

ದಿಸಾನ್‌ದೀಸ್ ಕಿತ್ಯಾಕ್ ಘಡ್ಯೆನ್ ಘಡಿ ಬದ್ಲೊನ್ ಆಸ್ಚ್ಯಾ ಸಂಸಾರಾಂತ್ ಆ
ದೇಸ್‌ಯ್ ಏಕ್ ದೆಕುನ್ ಆಮ್ಚ್ಯಾ ದೇಸಾಂತ್‌ಯೀ ಆಯ್ಲೆವಾರ್‌ಲ್ಯಾ ದಿಸಾಂನಿ ಉಟೊ
ದಿಸ್ಚಿ ಬದ್ಲಾವಣ್ ಕಾಂಯ್ ವಿಚಿತ್ರ್ ನ್ಹಯ್, ಪುಣ್ ಬದ್ಲಾವಣ್ ಜಾಂವ್ಚಿ ರೀತ್ ಮಾ
ವಿಚಿತ್ರ್ ಮ್ಹಳ್ಯಾರ್ ಚೂಕ್ ಜಾಂವ್ಚಿನಾ. ಪ್ರತ್ಯೇಕ್ ಜಾವ್ನ್ ಆಯ್ಲೆವಾರ್‌ಲ್ಯಾ ದಿಸಾಂನಿ ಆಮ
ದೇಸಾಚ್ಯಾ ಹರೆಕಾ ಕೊನ್ಶ್ಯಾಂನಿ ಜಾಂವ್ಚೆ ತಸಲಿ ಬದ್ಲಾವಣ್ ಫುಡಿಲ್ಯಾ ದಿಸಾಂನಿ ಆಮ
ಖಂಚ್ಯಾ ದಿಶೆಂತ್ ಚಲಂವ್ಕ್ ಸಕ್ತೆಲಿ, ವಾ ಆಮ್ಚ್ಯಾ ದೇಸಾಚೊ ಫುಡಾರ್ ಖಂಚ್ಯಾ ದಿಶ
ಚಮ್ಕತಲೊ ಮ್ಹಳ್ಳೆಂ ಏಕ್ ವ್ಹಡ್ಲೆಂ ಸವಾಲ್;

ಮಹಾರಾಷ್ಟ್ರಾಂತ್ ಎಮ್ಮೆನೆಸ್ ಪಾರ್ಟಿಚ್ಯಾ ಲೊಕಾಂ ಥಾವ್ನ್ ಉತ್ತರ್ ಭಾರತಿಯಾಂಚೆ
ಪ್ರತ್ಯೇಕ್ ಜಾವ್ನ್ ಬಿಹಾರಿಂಚೆರ್ ಜಾಂವ್ಚ್ಯೊ ಅನ್ನ್ಯಾಯ್, ಕಾಶ್ಮಿರಾಂತ್ ಕೆದಿಂ
ನಿಂವಾನಾತ್‌ಲ್ಲೊ ಉಜೊ, ಅಸ್ಸಾಮಾಂತ್, ಮಲೆಗಾಂವಾಂತ್ ಫುಟ್‌ಲ್ಲೆ ಬೋಂಬ್, ಒರಿಸ್ಸಾಂ
ತಶೆಂಚ್ ಹೆರ್ ರಾಜ್ಯಾಂನಿ ಧರ್ಮಾಚ್ಯಾ ನಾಂವಾಂನಿ ಜಾಂವ್ಚಿ ವೀದ್-ವಾವ್ಳ್, ಬಾಂಗ್ಲಾದೆ
ಲೊಕಾಂಚೆ ಧುಸ್ಪಟ್, ಸಂಗ್-ಪರಿವಾರಾಂಚ್ಯೊ ಧೊಶಿ ಹ್ಯಾ ಸರ್ವಾಂಕ್ ಪಾಟ್ಲಾವ್ ಕರು
ಅವ್ಚಿತ್ ಉಭಿ ಜಾಲ್ಲಿ ಸಂಸಾರಾಚೆ ಆರ್ಥಿಕ್ ದಿವಾಳಿ ಖರೆಂಚ್ ಜಾವ್ನ್ ಫುಡೆಂ ಯೇಂ
ಆಸ್ಚ್ಯಾ ಭಿರಾಂಕುಳ್ ದಿಸಾಂಚೆಂ ಖುಣಾಂ ಧಾಖಯ್ತಾ.

ಅಶೆಂ ಮ್ಹಣೊನ್ ಖಂಚೋಯ್ ದೇಸ್ ಭಾಗೆವಂತ್ ರಿತಿನ್ ಜಿಯೆವ್ನ್ ನಾ. ಹರೆ
ದೇಶಾಂತ್ ತಾಂತಾಂಚೆ ಮ್ಹಳ್ಳೆಚ್ ಆಂತರಿಕ್ ಸಮಸ್ಸೆ ಆಸಾತ್. ಆತಂಕ್‌ವಾದ್ ಆಸ್ಸೆ
ಜಾಗತೀಕರಣ್ ಆಸ್ಯೆತ್, ಪಿಡಾ-ಶಿಡಾ ಆಸ್ಯೆತ್, ಪ್ರಾಕೃತಿಕ್ ಲುಕ್ಸಾಣ್ ಆಸ್ಯೆತ್ ವಾ
ರಿತಿರ್ ಆಸ್ಯೆತ್. ಪುಣ್ ಆಮ್ಚ್ಯಾ ದೇಸಾಂತ್ ಆಸ್ಚ್ಯಾ ಸಮಸ್ಸ್ಯಾಂ ಪಾಟಿಂ ಆಸ್ಚಿ ಮನೋ
ಮಾತ್ರ್ ಹ್ಯಾ ಸರ್ವಾಂಚ್ಯಾಕೀ ಚಡಿತ್ ಆಕಾಂತ್ ಸಾದ್ಯಾ ಮನ್ಶ್ಯಾಂಚ್ಯಾ ಕಾಳ್ಜಾಂತ್ ಉಭ್ಯಾಂ
ಮ್ಹಳ್ಳೆಂ ಖರೆಂ.

ಸಂಸಾರಾಂತ್ ಜಿಯೆತೆಲ್ಯಾ ಲೊಕಾಂಚ್ಯಾ ಮನಾಂತ್ ಆಸ್ಚೆಂ ಚಿಂತಾಪ್, ಕಾಳ್ಜಾಂ
ಆಸ್ಚಿಂ ಭಗ್ಣಾಂ, ತೊಂಡಾಚೊ ಜಿನೊಸ್ ಆನಿ ಧಾಖವ್ಪ್ - ಭಿಲ್ಕುಲ್ ಎಕಾಮೆಕಾ ಉ
ಆಜ್‌ಕಾಲ್ ಚಡ್ತಾವ್ ಲೋಕ್ ಫಕತ್ತ್ ಧಾಖವ್ಪಾಕ್ ಭುಲ್ತಾ. ದೆಖುನ್ ಭಾಯ್ಲೆಂ ರೂ
ಸಜಂವ್ಚ್ಯಾರ್ ಪಡ್ಲಾ ಶಿವಾಯ್ ಭಿತರ್ಲೆ ಭಿತರ್ ಪೊಕೊರ್ನ್ ವೆಚೆತಸಲೆಂ 'ಪೊಕೊಳ್ ಜಿ
ಜಿಯೆವ್ನ್ ಆಸಾ.

ಹೆಂ ವಾಸ್ತವ್ ಆಮ್ಚ್ಯಾ ದೇಶಾಚಿ ಹಕೀಗತ್ ತರ್, ಆಮ್ಚ್ಯಾ ಸಮಾಜೆಂತ್, ಆಮ
ಕೊಂಕ್ಣಿ ಸಮಾಜೆಂತ್ ಆಮಿ ಖಂಯ್ ಆಸಾಂವ್? ಕಿತ್ಲೆ ಪಾಟಿಂ ಉರ್ಲ್ಯಾಂವ್ ಮ್ಹಳ್ಯಾ
ಎಕೊಡಿ ನದರ್ ಮಾರ್ಲಿ ತರ್, ಆಮ್ಚ್ಯಾ ಕೊಂಕ್ಣೆಂತ್‌ಯೀ ಅಸಲಿ ಮನೋಗತ್ ಉಟೊ
ಯೆಂವ್ಚಿ ಭೋವ್ ನಿರಾಶಾದಾಯಕ್ ಮ್ಹಣ್ಯೆತಾ. ಚಡ್ತಾವ್ ಥಕ್ಲ್ಯಾತ್, ಚಡ್ತಾವ್ ಪಿಕ್ಲಾ

ಆನಿ ಥೊಡೆ ಆಸಕ್ತ್ ಸುಸ್ತ್ ಜಾವ್ನ್ ಲಕ್ಲ್ಯಾತ್ ಆನಿ ಪಾಟಿಂ ಉರ್ಲ್ಯಾತ್ – ದೆಕುನ್ ಮುಕಾರ್ ಆಸ್ಚೆ ಸರ್ವ್ ಮುಖೆಲಿ ಜಾಲ್ಯಾತ್. ಹಿಚ್ಚ್ ಪರಿಗತ್ ಸರ್ವ್ಯೀ ದಿಶೆಂನಿ; ದೆಕುನ್ ವೆದಿಚೆರ್ ಚಡ್ಲ್ಲೆ ಸರ್ವ್ ನಟ್, ವೆದಿ ಪಾಟಿಂ ಆಸ್ಚೆ ಸರ್ವ್ ನಿರ್ದೇಶಕ್, ಮೈಕಾ ಹಾತಿಂ ಧರ್ಲ್ಲೆ ಸರ್ವ್ ಗಾಪ್ಪಿ, ತಿಂತೆರ್ ಹಾತಿಂ ಧರ್ಲ್ಲೆ ಸರ್ವ್ ಬರಯ್ಣಾರ್, ತೊಂಡಾಕ್ ಆಯಿಲ್ಲೆಂ ಉಲ್ಪೆಂ ಉಲಯ್ತೆಲೆ ವಿಮರ್ತ್ಯಕ್ – ಹಾಂಚೆ ಮಧೆಂ ಖಂಚ್ಯಾಗೀ ಮುಲ್ಯಾಂತ್, ಕೊಣಾಚ್ಯಾಗೀ ವಾಕ್ತೃಣೆನ್, ಕೊಣಾಚ್ಯಾಗೀ ಭಿಂಯಾನ್ ವಾ ಕಿತೆಂಚ್ ನಾಕಾ ಮ್ಹಳ್ಳೆಂ ಬೇಜವಭ್ದಾರಿ ಚಿಂತಾಪ್ಗೀ ವಾ ಕಿತ್ಯಾಕ್ ದುಸ್ಮಾನ್ಕಾಯ್ ಮ್ಹಳ್ಳೆಂ ಚಿಂತ್ಪಾಚೊ ಪಾಂಗ್ರುನ್ ಕೊನ್ಯಾಂತ್ ಘೊರೆಂವ್ಚ್ಯಾ ಸಾಹಿತಿಂ ಸಮೊರ್ ವೆವಸ್ತಿತ್ ರಿತಿನ್ ಚಲ್ಚೆಂ 'ಪತ್ರಿಕೋಧ್ಯಮ್' ಮ್ಹಳ್ಳೊ ದಂಡೊ.

'ಬರಯ್ಣಾರ್ ಆನಿ ಸಾಹಿತಿ ಮಧೆಂ ಕಸ್ಲೊ ಫರಕ್?' ಮ್ಹಣ್ ಮ್ಹಾಕಾ ಸವಾಲ್ ಕೆಲ್ಲೊ ಎಕ್ಲೊ ಅಪ್ಣಾಕ್ ಮಹಾನ್ ಕೊಂಕ್ಣಿ ಸಾಹಿತಿ (ಸ್ವ–ಘೋಶಿತ್) ಮ್ಹಣ್ ಧಾಂಗ್ರೊ ಮಾರ್ಚ್ಯಾನ್. ಪುಣ್ ಹಾಂವೆಂ ಜಾಪ್ ದೀಂವ್ಕ ನಾ. ಕಿತ್ಯಾಕ್ ಮ್ಹಳ್ಯಾರ್ ಜಾಪಿ ಮಾಗ್ತಲೊ ಸಾಹಿತಿ ಜಾಲ್ಲೆಪರಿಂಚ್ ನಾ, ಜಾಪಿ ಸೊಧ್ತಲೊ ಮಾತ್ರ್ ಸಾಹಿತಿ ಜಾಂವ್ಕ ಸಕ್ತಾ. ಸಮ್ಜತೆಲ್ಯಾಕ್ ಸಮ್ಜಾಂವ್ಚಿ ಗರ್ಜ್ ನಾ, ಸಮ್ಜಾನಾತ್ಲ್ಲ್ಯಾಕ್ ಸಮ್ಜಾವ್ನ್ ಫಾಯ್ದೊ ನಾ – ಆಸೊಂ.

ಪುಣ್ ಹಕೀಗತೆಂತ್ ಕೊಂಕ್ಣೆಂತ್ ನೊವ್ವೊದಾಚ್ಯಾಕೀ ಚಡಿತ್ ಠಕ್ಕೆ ಬರಯ್ಣಾರ್ ಫಕತ್ತ್ ಬರಯ್ಣಾರ್ ಜಾವ್ನ್ ಉರ್ಲ್ಯಾತ್. ದೆಕುನ್ ತ್ಯಾಚ್ಚ್ ಕಾಲ್ಪನಿಕ್ ಕಾಣ್ಯಾಂಕ್ ಅಪ್ಲೊ ಸಂಸಾರ್ ಕರುನ್ ಆಸಾತ್ ಶಿವಾಯ್ ಆಪ್ಲ್ಯಾ ಘರಾ ಪಲ್ತೊಡಿ ಕೊಣ್ ಮೆಲಾ, ಕೊಣ್ ಆಸಾ ಮ್ಹಳ್ಳೆಂ ತಾಂಕಾಂ ಪಡೊನ್ ಗೆಲ್ಲೆಂ ನಾ. ತಾಂಕಾಂ ಫಕತ್ತ್ ಪತ್ರಾಂನಿ ಆಪ್ಲಿ ತಸ್ವೀರ್ ಆಯ್ಲ್ಯಾರ್ ಪುರೊ, ಆನಿ ಆಪ್ಣಾನ್ ಬರಯಿಲ್ಲೆಂ (ಕಸ್ಲೇಂಯ್ ತೆಂ ಆಸೊಂ) – ಪರ್ಗಟೊನ್ ಆಯ್ಲ್ಯಾರ್ ಪುರೊ. ತೆಚ್ಚ್ ಪತ್ರಾಚೆ ವಿತರಕ್, ತೆಚ್ಚ್ ಪತ್ರಾಚೆ ಪ್ರಚಾರಕ್, ತೆಚ್ಚ್ ಪತ್ರಾಚೆ ಪೋಶಕ್ ಆನಿ ತೆಚ್ಚ್ ಪತ್ರಾಚೆ ಪ್ರಾಯೋಜಕ್ ಕಿತ್ಯಾಕ್ – ತಾಂಚೆಂಚ್ ಅಂಕಣಾಂ, ತಾಂಚ್ಯೊಚ್ ಕಾಣ್ಯೊ, ತಾಂಚೆಂಚ್ ಕವಿತಾ. ಕೊಣೆಂಯ್ ವಾಯ್ಟ್ ಉಲಯ್ನಾಯೆ, ಉಲಯ್ಲ್ಯಾರ್ ತಸಲ್ಯಾಂಚೆರ್ ಕೇದ್ ಉಡಂವ್ಚ್ಯಾಕ್, ವಾ ತಾಂಕಾಂ ಹಲ್ಕ ಕರ್ಚ್ಯಾಕ್ ಹಾಂಚೆಂಚ್ ವಿಡಂಬನಾಂ – ವ್ಹಾ! ಕಿತ್ಲಿ ಭಾಗಿ ಕೊಂಕ್ಣಿ ನ್ಹಯ್?

ದೆಕುನ್ ಆತಾಂ ಪರಿಗತ್ ಅಶಿ ಆಸಾ ಮ್ಹಳ್ಯಾರ್, ಬಾರಾಂತ್ ಬಸೊನ್ ಕೊಣಾಚ್ಯಾಗೀ ದುಡ್ವಾಂತ್ ಪಿಯೆವ್ನ್, ಕೊಣಾಕ್ಗೀ ಯೆಟುನ್ ತುಂ ಬರಯ್ರೆ, ಹಾಂವ್ ಘಾಲ್ತಾ, ತುಂ ಸೊಡಯ್ರೆ ಹಾಂವ್ ಛಾಪ್ತಾಂ ಮ್ಹಳ್ಳೆಂ ಪತ್ರಿಕೋಧ್ಯಮ್ ಜಾಲಾಂ. ಹಾಂಗಾ ಸಂಪಾದಕ್ಯೀ ತೆಚ್ಚ್, ಪ್ರಕಾಶಕ್ಯೀ ತೆಚ್ಚ್, ಬರಯ್ಣಾರ್ಯೀ ತೆಚ್ಚ್, ಆನಿ ಹೆಚ್ಚ್ ಮನೋಗತೆಚೆ ಅಂಕಣ್ಕಾರ್. ಕಸಲಿಚ್ಚ್ ಅರ್ಹತಾ ಗರ್ಜ್ ನಾ – ತಿಂತೆರ್ ಧರುಂಕ್ ಕಳ್ಯಾರ್ ಪುರೊ. ಭಾಸೆಚಿ ಗಿನ್ಯಾನ್ ಜಾಂವ್, ನೈತಿಕ್ ಮೊಲಾಂ ಜಾಂವ್, ಜವಾಭ್ದಾರೆಚಿ ನದರ್ ಜಾಂವ್ ನಾತ್ಲ್ಯಾರೀ ಚಲ್ತಾ. ಹಿ ಪರಿಗತ್ ಪಳೆವ್ನ್ ಕಾಂಠಾಳೊನ್ ಸಭಾರಾಂ ಕೊಂಕ್ಣೆಕ್ ಉಜೊ ಪಡೊಂದಿ ಮ್ಹಣ್ ಪಯ್ಸ್ ರಾವ್ತಾನಾ, ಹಾಂಗಾ ಥೊಡ್ಯಾಚ್ ಮಯ್ನ್ಯಾಂನಿ, ವ ಥೊಡ್ಯಾಚ್ ವರ್ಸಾಂನಿ ಹಿ ಕೊಂಕ್ಣಿ ಅಪ್ಲಿಚ್ ಖಾಸ್ಗಿ ಆಸ್ತ್–ವಸ್ತ್ ಮ್ಹಣೊನ್ ಹೆ ಚಿಂತುಂಕ್ ಲಾಗ್ತಾತ್. ಇತ್ಲೆಂಚ್ ನ್ಹಯ್. ಹೆಂ ವ್ಹಯ್ ಪಾತ್ಯೆಂವ್ಚೆ ಸಯ್ತ್ ಆಸಾತ್. ಉಪ್ರಾಂತ್ ಹಾಂಚೆಂಚ್ ಕೊಂಕ್ಣಿ

ಸಾಹಿತ್, ಹೆಚ್ಚ್ ವೊರಯ್ಣಾರ್, ಹೆಚ್ಚ್ ವಿಮರ್ಶಕ್, ಹೆಚ್ಚ್ ಪಂಡಿತ್ ಆನಿ ಹಾಂಚೆಚ್ ಕೊಂಕ್ಣಿ. ಕೊಣೆಂಯ್ ಆಕ್ಷೇಪ್ ಕರುಂಕ್ ನಾ – ಕೆಲೊ ತರ್ ಹಾಂಚಿಂ ನಾಂವಾಂ ಪಾಡ್ ಕರ್ಚಿಂ ಎಸ್ಸೆಮೆಸ್ಸಾಂ, ಆನಿ ಕಿತೆಂ ಭೊಂಗೊಸ್ತೊಳ್. ಸಾಂಗಾ – ಹ್ಯಾ ಮನೋಗತೆಕ್ ಆನಿ ಭಜರಂಗ್ ದಳಾಚ್ಯಾ ಮನೋಗತೆಕ್ ಕಾಂಯ್ ಫರಕ್ ಆಸಾ?

ಬದ್ಲಾವಣ್ ಜಾಯ್ – ಭಿಲ್ಕುಲ್ ಜಾಯ್. ಪುಣ್ ಹರ್ಯೆಕಾಕ್ ಏಕ್ ವೇಳ್ ಆಸಾ. ಸ್ಥಾನ್ ಆಸಾ, ಮಾನ್ ಮರ್ಯಾದ್ ಮ್ಹಳ್ಳಿ ಆಸಾ. ಕಾಜಾರಾಚ್ಯಾ ಸಂಭ್ರಮಾರ್ ಮೊರ್ನಾಚ್ಯೊ ಕಂತಿಗೊ ಗಾಂವ್ಚ್ಯೊ ಸೊಭ್ತಾ?, ಬಾಪ್ತಿಜ್ಮಾ ವೆಳಾರ್ 'ಜನಗಣಮನ' ಸೊಭ್ತಾ? ಮ್ಹಾಕಾ ತರ್‌ಯೀ ಸೊಭಾನಾ. ದೆಖುನ್ ಆಜ್ ಆಮಿಂ ಬರಯಿಲ್ಲೆಂಚ್ ಸಾರ್ಕೆಂ ಆನಿ ವರ್ತೆಂ – ಹೆರಾಂಚೆಂ ಸರ್ವ್ ಸಾರೆಂ ವಾ ಶೆಣ್. ಆಮ್ಕಾಂ ಆಮಿ ಕೆಲ್ಲೆಂ ಸಾರ್ಕೆಂ ನ್ಹಯ್ ಮ್ಹಣ್ ಕೊಣೆಂಯ್ ಮ್ಹಣೊಂಕ್ ನ್ಹಜೊ. ಜರ್ಥರ್ ಎಕಾ ವಿಮರ್ಶಕಾಕ್ ಹೆಂ ಸ್ವೀಕಾರ್ ಕರುಂಕ್ ಸಾಧ್ಯ್ ನಾ ತರ್ ತಾಕಾ ಹೆರಾಂಚ್ಯಾ ಬರ್ಪಾಂಚೆರ್ ವಿಮರ್ಶೊ ಕರುಂಕ್‌ಯೀ ಯೋಗ್ಯತಾ ನಾ.

ದೆಕುನ್ ಸಂಸಾರ್ ಕಿತ್ಲೊ ಮುಖಾರ್ ಪಾವ್ಲಾ ತರ್‌ಯೀ ಆಮ್ಚ್ಯಾ ಕೊಂಕ್ಣೆಂತ್ ಆಮ್ಚೆ ಬರವ್ಪಿ ಅಜೂನ್ ಥಂಯ್‌ಚ್ ಆಸಾತ್ ವಾ ಪಾಟಿಂ ಯೆತಾತ್, ಜಶೆಂ ಕಾನಡಿಂತ್ ಏಕ್ ಸಾಂಗಾಪ್ ಆಸಾ 'ಬರು ಬರುತ್ತಾ ರಾಯರ ಕುದುರೆ ಕತ್ತೆಯಾಯಿತು' ಮ್ಹಣ್ಚೆಪರಿಂ.

ಹ್ಯಾ ಪರಿಗತೆಮಧೆಂ ಕೊಂಕ್ಣೆಂತ್ ಉದೆಲ್ಲಿ 'ಶೆಣ್ ಚಳ್ವಳ್' ಕಾಂಯ್ ನವೊ ಭರ್ವಸೊ ಹಾಡಂವ್ಕ್ ಸಕ್ತಾ ಮ್ಹಣೊನ್ ಫಕತ್ತ್ ಹಾತ್ ಭಾಂದುನ್ ಬೊಸ್ಲ್ಯಾಂವ್ ತರ್ – ಆಮ್ಚೆ ತಿತ್ಲೆ ಬೇಕೂಫ್ ಹ್ಯಾ ಸಂಸಾರಾಂತ್ ಕೊಣೀಂ ಆಸ್ಚೆನಾಂತ್. ಹಿ ಚಳ್ವಳ್ ಫಕತ್ತ್ ಕೊಣಾಚೆಂ ಸಾಹಿತ್ಯ್ 'ಶೆಣ್' ಕೊಣಾಚೆಂ 'ಫಾಣ್' ಮ್ಹಳ್ಯಾರ್ ಸೀಮಿತ್ ಜಾಯ್ನಾಸ್ತಾಂ ನವಿಂ ಮಿಸಾಂವಾಂ ಸುರು ಜಾಯ್ಜಾಯ್. ನವೆ ಪ್ರಯೋಗ್ ಜಾಯ್ಜಾಯ್. ಪುಣ್ ಹಾಂಗಾಸರ್ ಜಾಲ್ಯಾರೀ ಉದೆತಾ ತೆಂಚ್ ಸವಾಲ್ – ಕೊಣೆಂ ಕರ್ಚೆಂ? ಕೆದಾಳಾ ಕರ್ಚೆಂ? ಕಶೆಂ ಕರ್ಚೆಂ? ಆನಿ ಎಕಾಧಾವೆಳಾ ಕೆಲ್ಯಾರೀ ಕೊಣಾಕ್ ಹಾಚಿ ಗರ್ಜ್ ಪಡ್ಲ್ಯಾ?

ಕೊಂಕ್ಣೆಚೊ ಇತ್ಲೊ ಲೋಕ್ ಬುದ್ವಂತ್, ವಾಚ್ಪಿ ವರ್ಗಾಚೊ ಆಸಾ ತರ್‌ಯೀ ಕೊಂಕ್ಣಿ ಪತ್ರಾಂ ವಾಚ್ತೆಲ್ಯಾಂಚೊ ಸಂಖೊ ಫಕತ್ತ್ 3% ಮಾತ್ರ್. ಹಾಂಗಾಸರ್ ಚಡ್ತಾವ್ ಪತ್ರಾಂ ಹೆಚ್ಚ್ 3% ವಾಚ್ಪ್ಯಾಂಕ್ ಮತಿಂತ್ ಧರುನ್ ಪತ್ರಾಂ ಚಲಯ್ತಾ ಆನಿ ತೆಚ್ಚ್ ಪಾರಂಪರಿಕ್ ಸಾಹಿತ್ (ವಾ ಸಂಕ್‌ಪಾಶಣ್) ದಿತಾ ಶಿವಾಯ್, ಬಾಕಿಚೊ 97% ಲೋಕ್ ಕಿತೆಂ ಆಶೆತಾ? ತೊ ಕಿತ್ಯಾಕ್ ಪಾಸೊನ್ ಕೊಂಕ್ಣಿ ಪತ್ರಾಂ ವಾಚಿನಾಂತ್ ಮ್ಹಳ್ಳೆಂ ಸಮ್ಜೊಂಚೆ ಪ್ರೇತನ್ ಸಯ್ ಕೆಲ್ಲೆಂ ದಿಸಾನಾ. ಕೊಂಕ್ಣೆಂತ್ ಆಮಿ ಪಾಂಚ್, ಧಾ, ವೀಸ್, ಪನ್ನಾಸ್ ವರ್ಸಾಂಚೆಂ ಪತ್ರಿಕೋಧ್ಯಮ್ ಚಲವ್ನ್ ಅನ್ಭೋಗ್ ಆಸಾ ಮ್ಹಣ್ತೆಲ್ಯಾಂನಿ ಗೊಂಯ್ಟ್ಯಾಂಯ್ ಉದೆಶೆಂ ಕೆಲ್ಲೆಂನಾ ಮ್ಹಳ್ಳೆ ಅಪುಟ್ ಸತ್. ಕಾನಡಿ ಲಿಪಿಯೆಂತ್ ನೊವೊದ್ ಠಕ್ಕೆ ಸಾಹಿತ್ಯ್ ಆಸಾ ಮ್ಹಣ್ ದಾಂಗೊ ಮಾರ್ತೆಲ್ಯಾಂನಿ ಆಜ್ ಕೊಂಕ್ಣಿ ಸಾಹಿತ್ಯಾಕ್ ಆರ್ ಮಾರ್ಚೆಪರಿಂ ಕೆಲಾಂ ತರ್ ಅಸಲ್ಯಾಚ್ ಮಹಾನ್ ಪತ್ರಿಕೋಧ್ಯಮಿಂನಿ(?) ಮ್ಹಳ್ಳೆಂ ಅಪುಟ್ ಸತ್ ಸಮ್ಜೊಂಚಿ ಗರ್ಜ್ ಆಸಾ.

ಆಮ್ಚ್ಯಾ ವಾಚ್ಪ್ಯಾಂಕ್ ಆಳ್ತಿ ಕೆಲ್ಲ್ಯಾಂತ್ ಆಮ್ಚ್ಯಾ ಸರ್ವ್ ಸಂಪಾದಕಾಂಚೆಂ ಜವಭ್ದಾರಿಪಣ್ ಪಯ್ಲೆಂ ಆಸಾ ಮ್ಹಳ್ಳೆಂ ನಿಶ್ಟುರ್ ಸತ್ ಪಯ್ಲೆಂ ಮಾಂಡುನ್ ಘೆಜಯ್. ಣ್ ಚಳ್ವಳೆನ್ ಸಯ್ತ್ ಹ್ಯೇ ದಿಶೆನ್ ಚಿಂತಾಪ್ ಆಟಂವ್ಕ್ ನಾ. ಜರ್ ತರ್ ಪರ್ಗಟ್ಚೊ ಸಂಪಾದಕ್ ಯೋಗ್ಯ್ ಆಸಾ ತರ್, ಅಸಲೆಂ ಬರಯಿಲ್ಲೆಂ ಪರ್ಗಟ್ ಕರ್ಚ್ಯಾಧಿಂ ವೊರಾವ್ನ್ ಪಳೆತೊ ನ್ಹಯ್? ಪುಣ್ ಹಾಂಗಾಸರ್ ಅಶೆಂ ಕರ್ತೆಲೆ ಕೊಣ್ ಆಸಾತ್? ಆನಿ ಹ್ಯಾ ಮಧೆಂ ಬರೆಂ ಸಾಹಿತ್ ದಿಂವ್ಚಿ ಶ್ಯಾಥಿ ಆಸ್ಲೆಲೆ ಆಜ್ ಖಂಯ್ ಆಸಾತ್? ಆಮ್ಚೆ ಬರಯ್ಣಾರ್, ಕವಿ ಸಯ್ತ್ ಅಸಲ್ಯಾಚ್ ಪೊಕೊಳ್ ಚಿಂತ್ಪಾಂತ್ ಅಪುಣ್ ಭಾಗಿ ಮ್ಹಳ್ಳೆಂ ಚಿಂತಾಪ್ ಚಿಂತುಂಕ್ ಲಾಗ್ಲ್ಯಾತ್. ದೆಕುನ್ ಕೆದಾಳಾಗೀ, ಖಂಯ್ಗೀ, ಕಶೆಂಗೀ, ಮೊರೊನ್ ಗೆಲ್ಲ್ಯಾಂಚ್ಯಾ ಯಾದಿನ್ ಸುಕ್ಯಾ ಸಯ್ಲಾಪಾಚಿಂ, ಕೃತಕ್ ಭಗ್ಣಾಂಚಿ ಕವಿತಾ ಬರಯ್ತಾತ್ ಪುಣ್, ಅಮ್ಚೆಚ್ ಪಯ್ಕಿಂತ್ಲೊ ಕವಿ ಆಜ್ ಕಸೊ ಜಿಯೆತಾ? ಖಂಯ್ ಆಸಾ? ಮ್ಹಳ್ಳೆಂ ಚಿಂತುಂಕ್ ಸಯ್ತ್ ವಚಾನಾಂತ್ – ಹೆಂ ಹಕೀಗತ್.

ಸಾಹಿತಿಕ್ ಆಸಾಜಯ್ ಜಾಲ್ಲಿಂ ಪಯ್ಲಿಂ ಲಕ್ಷಣಾಂ – ದೀಶ್ಟ್, ಜವಾಭ್ದಾರಿ, ಅಪ್ಣಾಂಕ್ ಹೆರಾಂ ಥಂಯ್ ದೆಖ್ಚಿ ಶ್ಯಾಥಿ, ಸಮಾಜೆಂತ್ ಜಾಂವ್ಚ್ಯಾ ಹರ್ಯೆಕಾ ಅನೀತೆಚೆಂ ಉಗ್ತ್ಯಾನ್ ಖಂಡನ್ ಕರ್ಚೆಂ ಧಯ್ರ್ ಆನಿ ಕಸ್ಲಿಚ್ ಮುಲಾಜ್ ನಾತ್ಲ್ಲೆಂ ಚಿಂತಾಪ್. ಆನಿ ಭೋವ್ ಗರ್ಜೆಚೆಂ – ನಾಂವಾಚೊ, ಮಾನಾಚೊ, ಪ್ರಶಸ್ತೆಚೊ, ಪುರಸ್ಕಾರಾಚೊ ಕಸ್ಲೊಚ್ ಅಂಗಾಲಾಪ್ ನಾತ್ಲ್ಲೆಂ ಚಿಂತಾಪ್.

ಸಾಂಗ್ಲೆಪರಿಂ ಆತಾಂ ಉಟ್ತಾ ವ್ಹಡ್ಲೆಂ ಸವಾಲ್ – ತಸಲೆ ಕೊಂಕ್ಣೆಂತ್ ಅಜೂನ್ ಜೀವ್ ಆಸಾತ್?

[ನವೆಂಬರ್, 2008]

ಆತಂಕ್‌ವಾದಾಚೆ ಗುನ್ಯಾಂವ್ಕಾರ್ ಕೋಣ್?

ಆತಂಕ್‌ವಾದ್ ಆನಿ ಆತಂಕ್‌ವಾದಿ ಮನೋಗತ್ ಸಂಸಾರಾಕ್ ನವೆಂ ನ್ಹಯ್, ಪುಣ್ ಬದ್ಲೊನ್ ಯೆಂವ್ಚಿ ಮನೋಗತ್ ಮಾತ್ರ್ ಹರ್ಯೆಕಾ ದೇಶಾಚ್ಯಾ, ಹರ್ಯೆಕಾ ಜಾತಿಚ್ಯಾ, ಹರ್ಯೆಕಾ ವರ್ಗಾಚ್ಯಾ ಲೊಕಾಂಚ್ಯಾ ದೀಸ್ಪೊಡ್ತ್ಯಾ ಜಿಣ್ಯೆಚೆಂ ಸಮಧಾನ್ ಪಿಡ್ಡ್ಯಾರ್ ಕರುಂಕ್ ಸಕ್ಲ್ಯಾ ಮ್ಹಳ್ಳೆಂ ಅಪುಟ್ ಸತ್. ಎದೊಳ್ ಪರ್ಯಾಂತ್ ಪಯ್ಸಿಲೆ ಪಯ್ಸ್ ಅಸಲಿಂ ಆತಂಕ್‌ವಾದಿ ಕಾಮಾಂ ಚಲ್ಚಿಂ ಆಮಿ ದಿಸ್ಪೊಡ್ತ್ಯಾ ಖಬ್ರ್ಯಾ ಮಾಧ್ಯಮಾಂನಿ ವಾಚುನ್, ಆಯ್ಕೊನ್ ಆಸ್‌ಲ್ಲ್ಯಾಂವ್ ತರ್‌ಯೀ ಆತಾಂ ಹೆಂ ಆತಂಕ್‌ವಾದ್ ಆಮ್ಚೆಲಾಗಿಂ, ಆಮ್ಚ್ಯಾಚ್ ಆಂಗ್ಣಾಕ್ ಪಾವ್ಲಾಂ ಮ್ಹಣ್ತಚ್ ಅಚಾನಕ್ ಆಮ್ಚಿ ನೀದ್ ಸುಟ್ಲಿ ಆನಿ ಎಕಾಮೆಕಾ ವಾದ್-ಪ್ರತಿವಾದ್, ಆರೋಪ್-ಪ್ರತ್ಯಾರೋಪ್ ಸುರು ಕೆಲೆ. ಕೋಣ್ ಮ್ಹಣ್ತಾ ಹ್ಯಾ ಕರ್ತ್ಯಾಂಕ್ ಪಾಕಿಸ್ತಾನ್ ಕಾರಾಣ್, ಅನಿ ಕೋಣ್ ಮ್ಹಣ್ತಾ ಪಾಶ್ಚಾತ್ಯ್ ರಾಶ್ಟ್ರಾಂಚ್ಯಾ ಪ್ರಚೋದನಾಂಕ್ ಬೂದ್ ಶಿಕಂವ್ಚ್ಯಾಕ್ ಥೊಡ್ಯಾ ದೇಶಾಂಚಿ ಜೊಕ್ತಿ ಜವಾಬ್, ಆನಿ ಕೋಣ್ ಮ್ಹಣ್ತಾ ಅನಿ ಕಿತೆಂ. ಪುಣ್ ಹ್ಯಾ ಸರ್ವ್ ಆರೋಪ್ - ಪ್ರತ್ಯಾರೋಪಾಂತ್ ಏಕ್ ಸತ್ ಮಾತ್ರ್ ಸುಟಾವೆಂ ಜಾವ್ನ್ ಆಮ್ಕಾಂಚ್ ನಾಗ್ಡೆಂ ಕರುನ್ ಗೆಲ್ಲೆಂ ಜಾವ್ನಾಸಾ;

ಸಂಸಾರಾಂತ್ಲ್ಯಾ ಪಾಂಚ್ ಪ್ರಗತಿಪರ್ ದಿಶೆನ್ ಚಮ್ಕೊನ್ ವೆಚ್ಯಾ ದೇಶಾಂ ಪಯ್ಕಿಂತ್ ಏಕ್ ಜಾವ್ನಾಸ್ಚ್ಯಾ ಆಮ್ಚ್ಯಾ ಭಾರತ್ ದೇಶಾಚಿ ಪರಿಗತ್ ಕಿತ್ಲಿ ಲಾಚಾರ್ ಆನಿ ಅಸ್ಕತ್ ಮ್ಹಳ್ಳೆಂ ಆಮ್ಕಾಂ ದಿಸ್ಲೆಂ. ಆಜ್ ಆಮ್ಚ್ಯಾ ದೇಶಾಚೆರ್ ಕಸ್ಲ್ಯಾಯ್ ರಿತಿರ್ ಸಲೀಸಾಯೆನ್ ಆಕ್ರಮಣ್ ಕರ್ಯೆತಾ; ಜಾಂವ್ ವಾರ್ಯಾರ್, ಜಾಂವ್ ಉದ್ಕಾಂತ್ ವಾ ಜಾಂವ್ ಭುಂಯ್ತ್.

ಜಮ್ಮು ಕಾಶ್ಮೀರಾಂತ್ ಕಾಂಯ್ ಅಸಲೆ ಬೋಂಬ್ ಫುಟ್ಚೆ, ಘರಾಂ ಲಾಸ್ಚಿಂ, ಮೊಡಿಂ ರಾಸ್ ಪಡ್ಚಿಂ ಸದಾಂಚೆಂ ಜಾಲಾಂ. ಹ್ಯಾ ಖಬ್ರಾಂಚೆರ್ ಸತ್ ಸಾಂಗ್ಚೆಂ ತರ್ ಚಡ್ತಾವ್ ಲೋಕ್ ಎಕಾ ಘಡ್ಯೆ ವಾಚ್ತಾ ಆನಿ ದುಸ್ರೆ ಘಡ್ಯೆ ವಿಸರ್ತಾ. ಥೊಡ್ಯಾ ವರ್ಸಾಧಿಂ ಇರಾಕಾಂತ್ ಜಾಂವ್, ಥೊಡ್ಯಾ ವರ್ಸಾಂಧಿಂ ಅಮೆರಿಕಾಚ್ಯಾ ಸ್ಟೋಕ್ ಎಕ್ಸ್‌ಚೇಂಜಿಚೆರ್ ಜಾಲ್ಲ್ಯಾ ಹಲ್ಲ್ಯಾಕ್, ಸಭಾರ್ ವರ್ಸಾಂ ಥಾವ್ನ್ ಇಸ್ರೇಲ್ ಆನಿ ಪ್ಯಾಲೆಸ್ತಿನಾಂತ್ ಜಾವ್ನಾಸ್ಚಿಂ, ಆಯ್ಲೆವಾರ್ ಲೆಬ್ನಾನಾಂತ್ ಜಾವ್ನಾಸ್ಚಿಂ ಆತಂಕ್‌ವಾದಿ ಕೃತ್ಯಾಂನಿ ಕಿತ್ಲೆಶ್ಯಾ ಆಮ್ಕಾಂ ಜಾಗಯ್ಲಾಂ?. ತಿಂ ಪಯ್ಸಿಲಿಂ ತರ್ ಆಮ್ಚ್ಯಾ ದೇಶಾಚ್ಯಾ ಭಂವಾರಿಂ ನದರ್ ಘಾಲ್ಯಾಂ; ಶ್ರೀಲಂಕಾಂತ್ ಕಿತ್ಲೆಶ್ಯಾ ವರ್ಸಾಂ ಥಾವ್ನ್ ಜಾವ್ನ್ ಆಸ್ಚೆಂ ಆತಂಕ್‌ವಾದ್, ಅಫ್‌ಘಾನಿಸ್ತಾನಾಂತ್, ಪಾಕಿಸ್ತಾನಾಂತ್ ಜಾವ್ನಾಸ್ಚೆ ಜೀವ್ಘಾತಿ ಹಲ್ಲ್ಯಾ ಮಧೆಂ ಸಯ್ತ್ ಆಮಿ ಆಮ್ಕಾಂ ಸುರಕ್ಶಿತ್ ದೇಸ್ ಮ್ಹಳ್ಳ್ಯಾ ಭ್ರಮಿದೆಂತ್ ಸುಖಾ ಸಂತೊಸಾನ್ ಜಿಯೆವ್ನ್ ಆಸ್ಲ್ಯಾಂವ್. ಆಮ್ಚಿ ಜೆಮ್ ಸುಟಾಜಯ್‌ಚ್ ತರ್ ಭಾಯ್ಲ್ಯಾ ರಾಷ್ಟ್ರಾಂಕ್ ಕಿತ್ಯಾಕ್? ಆಮ್ಚ್ಯಾ ದೇಶಾಭಿತರ್ ಜಾವ್ನಾಸ್ಚೆಂ ಆತಂಕ್‌ವಾದ್ ಕಾಂಯ್ ಉಣೆಂ? ತರಿಕೀ ಆಮಿ ದಿಲ್ಲೆಂ/ದೀವ್ನಾಸ್ಚೆಂ ಗಮನ್ ಜಾವ್ನಾಸಾ ಸಚಿನಾಚ್ಯೊ ಸೆಂಚುರಿ, ಸಾನಿಯಾಚೊ ತೀನ್ ಇಂಚಾಚೊ ಗಾಗ್ರೊ, ಮಹೇಂದ್ರ ಸಿಂಘ್ ಧೊನಿಚೆ ಲಾಂಬ್ ಕೇಸ್, ರಾಖಿ ಸಾವಂತಾಕ್ ಮಿಖಾನ್ ದಿಲ್ಲೊ ಕೀಸ್, ರಾಹುಲ್ ಮಹಾಜನಾಚೊ ವೇಸ್, ಆಮ್ಚ್ಯಾ ಚಡ್ತಾವ್ ನ್ಯಾಶನಲ್ ಟಿವಿ ಮಾಧ್ಯಮಾಂನಿ ಚಡ್ತಿಕ್ ಆಕರ್ಶಿತ್ ವಿಶಯ್ ಸೊಡ್ಲ್ಯಾರ್ ಆಮ್ಚ್ಯಾ ದೇಶಾಂತ್ ವೆವಸ್ಥಿತ್

ರ್ ಜಾವ್ನಾಸ್ಚ್ಯಾ ಜಾಯ್ತ್ಯಾ ಗತಿವಿಧಿಯಾಂಚೆರ್ ಆಮ್ಚ್ಯಾ ಲೊಕಾಕ್ ಗಮನ್/ ಮಾನ್ಂಚ್ ನಾ.

ಆಮ್ಚ್ಯಾ ಟಿವಿಂಕ್ ಟಿಆರ್‌ಪಿ ಲಾಭೊಂಕ್ ಬಿಗ್‌ಬೋಸ್, ಸಾಸ್-ಬಹೂ, ಆಜ್ ಕಾ ಕದ್ದಮ್ ಕಾರ್ಯಿಂ ಮಾತ್ರ್ ಸಕ್ತಾತ್ ಶಿವಾಯ್; ಪ್ರವೀಣ್ ತೊಗಾಡಿಯಾನ್ ತ್ರಿಶುಲಾಂ ಂಟ್ಚೆಂ ಜಾಂವ್, ರಾಜ್ ಠಾಕ್ರೆನ್ ಬಿಹಾರಿಂಕ್ ಉಗ್ತ್ಯಾನ್ ಮಾರ್ಚೆಂ, ಭೆಶ್ಟಾಂವ್ಚೆಂ ಜಾಂವ್, ಮಿ ಮ್ಹಳ್ಳ್ಯಾ ಸಂಸ್ಥ್ಯಾಂಕ್ ವಿದೇಶಾಂ ಥಾವ್ನ್ ಯೆಂವ್ಚ್ಯಾ ದುಡ್ವಾವಿಶಿಂ ಜಾಂವ್, ಮತಾಂತರ್ ಳ್ಳೆಂ ನೀಬ್ ದಿವ್ನ್ ಅಮಾಯಕಾಂಕ್ ಲುಟ್ಚೆಂ ಭಿರಾಂಕುಳ್ ಕರ್ಯೊ ನ್ಹಯ್. ಆಮ್ಚ್ಯಾ ಶಾಂತ್ ಇತ್ಲೆಂ ಸರ್ವ್ ಜಾಲಾಂ, ಜಾವ್ನಾಸಾ ತರ್‌ಯೀ ಅಜೂನ್ ಆಮ್ಚಿ ಜೆಮ್ ಸುಟ್‌ಲ್ಲಿಚ್ . ಆಮಿ ಅಜೂನ್ ಬಿಂದ್ರಾಚ್ಯಾ ಭಾಂಗ್ರಾ ಪದಕಾಚೆ ಖುಶೆನ್, ಟಿ ಟ್ವೆಂಟಿ ವರ್ಲ್ಡ್ ಪ್ಪಾಚ್ಯಾ ಖುಶೆನ್, ಯುವ್‌ರಾಜ್ ಸಿಂಘಾನ್ ಎಕಾ ಒವರಾಂತ್ ಮಾರ್‌ಲ್ಲ್ಯಾ ಸ ಸಿಕ್ಸರಾಚ್ಯಾ ಶೆಥಾವ್ನ್ ಅಜೂನ್ ಭಾಯ್ರ್ ಯೇಂವ್ಕ್ ನಾಂವ್. ಆನಿ ಆಮ್ಕಾಂ ಕಾಂಯ್ ಜೆಮ್ ಟಾತ್ ಕೊಣ್ಣಾ ಮ್ಹಳ್ಳ್ಯಾ ಭಿಂಯಾಂತ್ ಪರತ್ ಗಾಡ್ ನಿದೆಂತ್ ಉರಂವ್ಕ್ ಪೆಚಾಡ್ಚಿಂ ಬ್ರೆ ಮಾಧ್ಯಮಾಂ ಸಯ್ತ್.

ದೆಕುನ್ ಅಜೂನ್ ಆಮಿ ರಿಯಾಕ್ಟಿವ್/ಪ್ರತಿಕ್ರಿಯಾ *(Reactive)* ಪಸಂದ್ ಕರ್ತಾಂವ್ ಡಾಯ್ ಪ್ರೊಆ್ಯಕ್ಟಿವ್/ಪೂರ್ವ್‌ತಯಾರಾಯ್ *(Proactive)* ನ್ಹಯ್. ಆಮ್ಚೆಂ ಕಾನೂನ್ ವಸ್ತಾ ಪಳೆಯಾ; ಭ್ರಶ್ಟಾಚಾರಾಚೊ ಬಾಪುಯ್ ಮ್ಹಣ್ ಅಖ್ಖೊ ದೇಸ್ ವಳ್ಖೊಂಚ್ಯಾ ಲಾಯಮ್ ಸಿಂಘಾಕ್ ಸಯ್ತ್ ಸಿಬಿಐ ತಸ್ಲ್ಯಾಂನಿ ಕ್ಲೀನ್ ಚಿಟ್ ದಿತಾನಾ, ನಟ್‌ವರ್ ಘ್, ಚಂದ್ರಸ್ವಾಮಿ ತಸಲಿಂ ಅಜೂನ್ ಹರ್ಧಿಂ ಫುಲವ್ನ್ ಜಿಯೆತಾನಾ, ಪಪ್ಪು ಯಾದವ್, ಜ ಭಯ್ಯಾ, ಅರುಣ್ ಗಾವ್ಳಿ ತಸ್ಲೆ ಎಲಿಸಾಂವ್ ಜಿಕ್ತಾನಾ ಬೇಂಕಾಚೆಂ ಲೋನ್ ಕಾಡ್‌ಲ್ಲೊ ವ್ಡೊ, ಕಾಂಯ್ ಏಕ್ ಮಯ್ನ್ಯಾಚೆಂ ಕಂತ್ ಭಾಂದುಂಕ್ ವಿಸರ್ಲೊ ತರ್ ತಾಚೆರ್ ನೂನಿ ಕ್ರಮ್ ಘೆತಾತ್. ಕರೆಂಟ್ ಬಿಲ್ಲ್ ಭಾಂದುಂಕ್ ತಾಂಕ್ ನಾಂ ತರ್ ಫ್ಯೂಜ್ ಡ್ತಾತ್. ಟೆಲಿಫೊನಾಚೆಂ ಬಿಲ್ ಬಾಕಿ ಆಸಾ ತರ್ ಟೆಲಿಫೋನ್ ಕನೆಕ್ಶನ್ ಕಾತರ್ತಾತ್. ಮ್ಚೆ ಪೊಲಿಸ್ ಪಳೆಯಾ; ರಸ್ತ್ಯಾಚ್ಯಾ ಸಿಗ್ನಲಾಚೆರ್ ರಾಂವ್ಚ್ಯಾಕೀ, ಇಲ್ಲೆಂ ಪಯ್ಸ್ ವಚೊನ್ ಕಾ ಇಡ್ಯಾಕ್ ವಾ ಆಡೊಸಾಕ್ ಲಿಪೊನ್ ಬೊಸ್ತಾತ್, ಕಾಂಯ್ ಸನಿ ಲಾಗ್‌ಲ್ಲೆ ಎಕ್ಲೆ- ೋಗ್ ಸಿಗ್ನಲ್ ಮೋಡ್ನ್ ಯೆತಿತ್‌ಗಾಯ್ ಮ್ಹಣೊನ್. ಆನಿ ಆಯಿಲ್ಲೆ ತೆ ಕೊಣ್‌ಯೀ ಸ್ಚಾ, ಹಜಾರಾಂಚೊ ಫಾಟ್ಕೊ. ಕಾಯ್ದೊ ಕಾನುನ್ ಹ್ಯಾ ಪೊಲಿಸಾಂಚಿ ಆಸ್ತ್-ವಸ್ತ್.

ದೆಕುನ್ ಆಮಿ ಆತಂಕ್‌ವಾದಿ ಯೆವ್ನ್ ಆಮ್ಚೆರ್ ಗುಳ್ಯಾಂಚೊ ಪಾವ್ಸ್ ವೊತ್ತಾನಾ ಮ್ಚಿ ಜೆಮ್ ಸುಟ್ಲಿ. ಆಮ್ಚೆ ಪೊಲಿಸ್, ಆಮ್ಚೆ ರಾಕೊಣ್ ಕಿತ್ಲೆ ಅಸ್ಕತ್ ಆನಿ ಲಾಚಾರ್ ಮ್ಹಳ್ಳೆಂ ಆತಂಕ್‌ವಾದಿಂನಿ ಆಮ್ಕಾಂ ಧಾಖಯ್ಲೆಂ. ಆಮ್ಚೆ ರಾಜಕೀಯ್ ಮುಖೆಲಿ ಸಯ್ತ್ ಝೆಡ್ ಪ್ಲಸ್' ಸೆಕ್ಯುರಿಟಿಂತ್ ಆಸ್ಚೆ, ತೊಂಡಾಕ್ ಆಯಿಲ್ಲೆಪರಿಂ ಪಾಕಿಸ್ತಾನಾಚೆರ್ ಬೊಬಾಟ್ಲೆ. ಡ್ಯಾಂನಿ ಆಪ್ಲೆ ಹುದ್ದೆ ಸಾಂಡ್ಲೆ ತರ್ ಆನಿ ಥೊಡ್ಯಾಂಕ್ ಹುದ್ದ್ಯಾನ್ ಕಾಡ್ಲೊ. ಲೊಕಾಂಕ್ ಕೂಫ್ ಕರ್ಚಿ ಪಿಧ್ಯಾ. ಲೊಕಾಂನಿ ಬೊಟಾಂ ಜೊಕ್ಲಿಂ ದೆಕುನ್ ಆತಾಂ ಆಮ್ಚೆ ರಾಜಕೀಯ್ ಖೆಲಿ ಜಾಗೆ ಜಾಲೆ?

ಪುಣ್ ಏಕ್ ಘಡಿ ರಾಜಕೀಯ್ ಮುಖೆಲಿಂಚೆರ್ ಬೊಟಾಂ ಜೊಕ್ಚ್ಯಾಧಿಂ ಗರ್ಜ್ ನಿಯಾಳ್ ಕರ್ಯಾಂಗಿ? ಆಮ್ಚ್ಯಾ ದೇಶಾಂತ್ ಹರ್ಯೆಕಾ ಪ್ರಾಂತ್ಯಾಂತ್ ವೆವೆಗ್ಳ್ಯಾರ್ ರಿತಿ ವಿಕೃತ್ ಕಾಮ್ ಕರ್ಚೊ ಲೋಕ್ ಅಜೂನ್ ನಾಂಗೀ? ಫಕತ್ತ್ ಪಾಂಯ್ತಿ ರುಪ್ಯಾಂನಿ ರೇ ಕಾರ್ಡಾಂ ಕರ್ನ್ ದಿಲ್ಲೆ ಕಿತ್ಲೆ ಧಾಖ್ಲೆ ಆಮಿಂ ಪಳೆಂವ್ಕ್ ನಾಂತ್? ಎಕಾ ಹಜಾರಾಂನಿ ಕೊಲೆಜಿ ಡಿಗ್ರ್ಯೊ ಮೆಳ್ಚ್ಯೊ ಆಮಿಂ ಕಿತ್ಲೆಂ ಆಯ್ಕೊಂಕ್ ನಾಂವ್? ನಕ್ಲಿ ನೋಟ್ ಅರ್ಧ್ಯಾ ಮೋಲ ಘೆವ್ನ್ ಆಮಿ ಚಲಯ್ತೆಲೆ ಕಿತ್ಲೆಶ್ಯಾಂಕ್ ವಳ್ಕನಾಂವ್? ನಕ್ಲಿ ಪಾಸ್‌ಪೋರ್ಟ್ ಕರ್ನ್ ದಿತೆಲೆ ಯೇಜಂಟ್ ಆಮಿಂ ವಳ್ಕನಾಂವ್? ಆನಿ ಅಸಲ್ಯಾಂಚೊ ಫಾಯ್ದೊ ಉಟಂವ್ನ್ ಭಾರತೀ ನಾಗರಿಕ್ ಮ್ಹಳ್ಳೆಪರಿಂ ಜಿಯೆಂವ್ಚೊ ಬಾಂಗ್ಲಾಚೊ, ಪಾಕಿಸ್ತಾನಿ ತಶೆಂಚ್ ಹೆರ್ ರಾಷ್ಟ್ರಾಂ ಕಿತ್ಲೊ ಲೋಕ್ ಜಿಯೆವ್ನ್ ನಾ?. ತರ್ ಅಸಲ್ಯಾ ಕರ್ಚ್ಯಾಂನಿ ಆಮ್ಚ್ಯಾ ದೇಶಾಕ್ ಸಂಚಿಕ ಮ್ಹಳ್ಳಿ ಪ್ರಜ್ಞಾ ಕಿತ್ಲೆಶ್ಯಾಂಕ್ ಆಮ್ಕಾಂ ಆಯಿಲ್ಲಿ ಆಸಾ? ತ್ಯಾ ಆತಂಕ್‌ವಾದಿಂನಿ ವ್ಹಾಪಾರ್ ಸಿಮ್ ಕಾರ್ಡಾಂ ಆಮ್ಚೆ ಪಯ್ಕಿಂತ್ಲ್ಯಾಂನಿಚ್ ನ್ಹಯ್‌ಗಿ ತಾಂಕಾಂ ದಿಲ್ಲಿಂ? ತರ್ ಆತಾಂ ಆ ಅಸುರಕ್ಷಿತ್ ಮ್ಹಣೊನ್ ಆರಾಬ್ಬಾಯೊ ದಿಂವ್ಚಿಂ ಆಮಿಂಚ್ ಎಕಾ ರಿತಿನ್ ಹ್ಯಾ ಸರ್ವಾ ಕಾರಣ್ ನ್ಹಯ್?

ದಿಸಾನ್‌ದೀಸ್ ಬದ್ಲೊನ್ ವೆಚ್ಯಾ ಸಂಸಾರಾಂತ್, ಜಿತ್ಲೆಂ ಬರೆಂ ಬದಲ್ತಾಗೀ, ತಿತ್ಲೆ ವಾ ತಾಚ್ಯಾಕೀ ಚಡಿತ್ ಮಾಪಾನ್ ವಾಯ್ಟಯೀ ಬದಲ್ತಾ. ಆಮಿಂ ಪಯ್ಲೆಂ ಶಿಕ್ಷಿತ್ ಜಾ ಭೋವ್ ಗರ್ಜ್ ಆಸಾ. ಶಿಕ್ಷಿತ್ ಮ್ಹಳ್ಯಾರ್ ಇಸ್ಕೊಲಾಂ-ಕೊಲೆಜಿಕ್ ವಚೊನ್ ಡಿಗ ಘೆಂವ್ಚೆಂಚ್ ನ್ಹಯ್. ದೆಕುನ್ ಆಮ್ಚೆ ಜಾಯ್ತೆ ಶಿಕ್ಪಿ ವರ್ಗಾಚ್ಯಾ ಲೊಕಾನಿ ಕರ್ಚ್ಯೊ ನಾಲಿಸಾಯೆ ಕರ್ಚ್ಯೊ, ಅಶಿಕ್ಪಿಂ ಚಿಂತುಂಕ್ ಸಯ್ತ್ ಸಕ್ಚಿಂನಾಂತ್. ದೆಕುನ್ ಆಜ್‌ಕಾಲ್ ಅಮೆರಿಕಾ ತ ರಾಷ್ಟ್ರಾಂತ್ ಆಮ್ಚೆ ಶಿಕ್ಪಿ ಲೋಕ್ ದುಡು ಎಕ್ಟಾಂಯ್ ಕರುನ್ ಆಮ್ಚ್ಯಾ ದೇಶಾಂತ ವಿ.ಎಚ್.ಪಿ, ಸಿಮಿ ತಸಲ್ಯಾ ಸಂಸ್ಥ್ಯಾಂಕ್ ಧಾಡ್ತಾ ಆನಿ ಹ್ಯಾ ದುಡ್ವಾಂತ್ ಆಮ್ಚ್ಯಾ ದೆ ಭಿತರ್ಲಿ ಸುರಕ್ಷಾ ದಿಸಾನ್ ದೀಸ್ ಬಿಗ್ಡೊನ್ ವೆತಾ. ಕಾಂಯ್ ಆಮಿ ಸಂಸಾರಾಚ್ಯಾ ದೊಳ್ಯಾಂ ಮಾತಿ ಘಾಲುಂಕ್ ಆಮಿ ಎಕ್ವಟಿತ್ ಮ್ಹಣ್ ಧಾಖಂವ್ಕ್ ಪ್ರೇತನ್ ಕೆಲ್ಯಾರೀ, ಆಮ್ಚೆ ಭಿ ಅಮಿಂಚ್ ಘಾಸಾಳ್ಚೊ ದೀಸ್, ಎಕಾಮೆಕಾ ಚ್ಯುರಾನ್ ಚ್ಯುರೊ ಜಾಂವ್ಚೊ ವೇಳ್ ಕಾಂ ಪಯ್ಸ್ ನಾ. ಆಜ್ ಆಮ್ಕಾಂ ಬೊಟಾಂ ಜೊಕುಂಕ್ ಭಾಯ್ಲೊ ರಾಷ್ಟ್ರ ಆಸಾ, ವಾ ಆ ರಾಜಕೀಯ್ ಮುಖೆಲಿ ಆಸಾತ್. ಪುಣ್ ತ್ಯಾ ದಿಸಾಂನಿ ಬೊಟಾಂ ಜೊಕುಂಕ್ ಬೊಟಾಂ ಉರ್ಚಿಂನಾಂತ್ ಮ್ಹಳ್ಳೆಂ ಸತ್ ಆಮಿ ಸಮ್ಜೊಂಚೆಂ ಪ್ರೇತನ್ ಕೆಲ್ಯಾರ್ ಆಮ್ಕಾ ಬರೆಂ.

ಆತಾಂ ತುಮಿಂಚ್ ಸಾಂಗಾಂ – ಆತಂಕ್‌ವಾದಾಚೆ ಗುನ್ಯಾಂವ್ಕಾರಿ ಕೊಣ್?

[ದಸೆಂಬರ್, 2008]

ವಲ್ಲಿ ಕ್ವಾಡ್ರಸ್

ಪ್ರಗತಿಪರ್ ದೇಸಾಂತ್ ಮನಿಸ್ ಆನಿ ಮನ್ಶಾ ಮೊಲಾಂ?

ಎಕಾ ಮಯ್ನ್ಯಾಚ್ಯಾ ರಜೆರ್, ಹ್ಯಾ ಸಂಸಾರಾಂತ್ ಪ್ರಗತಿಪರ್ ಪಾವ್ಲಾಂನಿ ಚಮ್ಕೊಂಚ್ಯಾ ಪ್ರಮುಖ್ ತೀನ್ ದೇಶಾಂ ಪಯ್ಕಿ ಏಕ್ ಜಾವ್ನಾಸ್ಚ್ಯಾ ಆಮ್ಚ್ಯಾ ದೇಸಾಕ್ ಪಾವೊಂಕ್ ಮ್ಹಜೆಲಾಗಿಂ ಆಸ್‌ಲ್ಲೆಂ ಪ್ರಮುಖ್ ಕಾರಣ್, ಥಂಯ್ ವಸ್ತಿ ಕರ್ಚಿಂ ಮ್ಹಜಿ ಪ್ರಾಯೆಕ್ ಪಾವ್‌ಲ್ಲಿ ಆವಯ್-ಬಾಪುಯ್ ತಶೆಂಚ್ ಮ್ಹಜಿಂ ಸಯ್ರಿಂ ಧಯ್ರಿಂ, ಇಶ್ಟ್ ಮಂತ್ರಾಂ. ಎದೊಳ್ ಪಾಸೊನ್ ರಾತಿಚೆಂ ವಿಮಾನ್ ಧರ್ನ್ ಬೊಂಬೊಯ್ ಏರ್‌ಪೊರ್ಟಾರ್ ಕಸ್ಟಮ್ಸಾಚ್ಯಾ ಆಫಿಸರಾಂಕ್ ತಶೆಂಚ್ ರಾಕೊನ್ ಆಸ್ಚ್ಯಾ ಭುಕೆಲ್ಲ್ಯಾ ಝುಳಾರಿಂಕ್ ಥೊಡೆಂ ರಗಾತ್ ದಾನ್ ದೀವ್ನ್, ಘಾಂತ್ಯಾಚೆಂ ಕನೆಕ್ಟಿಂಗ್ ವಿಮಾರ್ ಧರ್ನ್ ಉದೆಂತಿಚ್ಯಾ ರೊಮಾ ಶ್ಹೆರಾಕ್ ಪಾಂವ್ಚಿ ಸವಯ್ ಜಾಲ್ಲ್ಯಾಕ್, ಹ್ಯೇ ಪಾವ್ಟಿಂ ಡೈರೆಕ್ಟ್ ಮಂಗ್ಳುರಾಕ್ ವಿಮಾನಾರ್ ಪಾಂವ್ಚೆಂ ನಶಿಬ್ ಫಾವೊ ಜಾಲೆಂ. (ಹ್ಯೇ ಖಾತಿರ್ ಮಿನತ್ ಕಾಡ್‌ಲ್ಲ್ಯಾ, ಲಾಡು-ಪೇಡಾ ವಾಂಟ್‌ಲ್ಲ್ಯಾ, ಪತ್ರಾಂನಿ-ಸಾಯ್ಬಿಂನಿ ಬತ್ತೀಸ್ ದಾಂತ್ ಧಾಖವ್ನ್ ಹಾಸೊಂಕ್ ಗೆಲ್ಲ್ಯಾ ತಶೆಂಚ್ ಮೆಜಾವಯ್ಲಿಂ ಖೆಳಿಂ ಕಾಡ್ನ್ ಪಿಲ್ಯಾದ್ ಜೊಡ್‌ಲ್ಲ್ಯಾ ಸರ್ವಾಂಕ್ ಮಾನ್ ಬಾಗಯ್ತಾಂ)

ಹರ್ತೆಂಚೊ ಕೊಂಕ್ಣಿ ಭುತ್ ಲಾಚಾರ್ ಜಾಲ್ಲೊಗಿ ವಾ ಹೆರ್ ರಾಠಾವಳ್ಯೊ ಚಡ್‌ಲ್ಲ್ಯೊಗೀ ಕಳಿತ್ ನಾಸ್ತಾಂ ಮಾಯ್‌ಗಾಂವಾಕ್ ಪಾಂಯ್ ಥೆಂಕ್ಲೊ ಪುಣ್ ಮಧೆಂ ಲಾಭ್‌ಲ್ಲ್ಯಾ ಆವ್ಕಾಸಾಕ್ ತಾಂಕ್ತಾ ತಿತ್ಲೊ ಗಳ್ಸಿಲೊ. ಕಾಳ್ಕಾಯೆಚ್ಯಾ ಪಿಡೆಂತ್ ವ್ಹಳ್ವಳ್ಚ್ಯಾ ಮಿತ್ರ್ ಎಚ್ಚೆಮಾಕ್ ಭೆಟ್ಲೊಂ, ತಾಚ್ಯಾ ಪ್ರಗತಿಪರ್ ಚಿಂತ್ನಾಂಕ್ ಸಮ್ಜೊಂಚೆಂ ಪ್ರೇತನ್ ಕೆಲೆಂ, ತೆಂವೀ ಅಪ್ರೂಪಾಯೆನ್ ಮೆಳ್ಚ್ಯಾ ಅನ್ಯೇಕಾ ಮಿತ್ರಾಕ್ ಮವ್‌ರಿಸ್ ಶಾಂತಿಪುರಾಸವೆಂ. ಪ್ರಾಯೆನ್ ಲ್ಹಾನ್, ಪುಣ್ ಚಿಂತ್ಪಾಚ್ಯಾ ಪ್ರಭುದ್ದತೆಂತ್ ಜಾಣ್ತೊ ಮ್ಹಣ್ ಲೆಖ್ಚೊ ಮಿತ್ರ್ ಎಲ್ಯೆರ್, ಆಧ್ಲೆ ಮಿತ್ರ್ ರಿಚ್ಚಿ ಕವ್ತಾರ್, ವಾಲ್ಟರ್ ನಂದಳಿಕೆ, ಮೆಲ್ವಿನ್ ರೊಡ್ರಿಗಸ್ ತಶೆಂಚ್ ಸದ್ಯಾಚ್ಯಾ ಆರ್ಥಿಕ್ ದಿವಾಳೆಂತ್ ಸಂಸಾರ್ ಕಂಗಾಲ್ ಜಾಲ್ಯಾರೀ, ಕಾಳ್ಜಾಂತ್ ಮೊಗಾಚಿ ಕೆದಿಂಚ್ ದಿವಾಳಿ ನಾಸ್ಚ್ಯಾ ಕಾಳ್ಜಾರ್ ಲಾಗ್ಸಿಲೊ ಮಿತ್ರ್ ಆ್ಯಂಡ್ರುಕ್ ಭೆಟ್ಲೊಂ. ಸಭಾರ್ ತರ್ಕ್ ಸಂವಾದ್ ಚಲ್ಲೆ, ಸಂವಾದ್ ಚಲ್ಲೊ, ಸುಖ್ ದೂಕ್ ಎಕಾಮೆಕಾ ವಾಂಟುನ್ ಘೆತ್ಲೆಂ. ಮ್ಹಜೆಲಾಗಿಂ ವಾಂಟುಂಕ್ ಸುಖ್ ಉಣೆಂ ಆಸ್ಲೆಂ ತರ್‌ಯೀ ತಶೆಂ ಭಗುಂಕ್ ಹಾಣಿಂ ಆವ್ಕಾಸ್ ದಿಲೊಚ್ ನಾ.

ಮನ್ಶಾ ಜಿಣ್ಯೆಂತ್ ಹರ್ಯೆಕ್ ಹಂತ್ ಗರ್ಜೆಚೆಂ ಆನಿ ಪ್ರಮುಖ್, ಹರ್ಯೆಕ್ ಹಂತ್ ಶಿಕಯ್ತಾ, ಮನ್ಶಾಕ್ ಎಕಾಮೆಕಾ ಪಾರ್ಕುಂಕ್; ಜಶೆಂ ಮನ್ಶಾಚೆಂ ನೀಜ್ ತೂಕ್ ಕಳಾಜಯ್ ತರ್ ಸಕಾಳಿಂ ನಿರಾಳಾ ಪೊಟಾಂತ್ ತಾಚೆಂ ವಜನ್ ಪಳೆಜಯ್.

ಚಡ್ತಾವ್ ಮಾಲ್ಘಡ್ಯಾ ಬರಯ್ಣಾರಾಂಕ್ ಮೆಳ್ಚಿ ಮ್ಹಜಿ ಆಧ್ಲಿ ಪಿಸಾಯ್ ಕಶಿ ಸೊಡ್ಚಿ? ದೆಕುನ್ ಅಮ್ಸೊರಾನ್ ಮ್ಹಳ್ಳೆಪರಿಂ ವಿಕ್ಟರ್ ರೊಡ್ರಿಗಸಾಕ್, ಡೊಲ್ಫಿ ಕಾಸ್ಸಿಯಾಕ್ ಭೆಟೊನ್ ಘರಾ ಪಾವಾಜಯ್ ತರ್ ಮ್ಹಜಿ ಮೊಗಾಚಿ ವ್ಹಡ್ ಭಯ್ಣ್ ಮ್ಹಣ್ ಅಭಿಮಾನ್ ಪಾಂವ್ಚಿ ಗ್ಲೇಡಿಸ್ ರೇಗೊಚೆಂ ಫೋನ್, ಫೊನಾರ್ ತಿಣೆ ಘಾಲ್ಲೆ ದೋನ್ ಧೆಂಕ್ಣೆ ಬರೆಚ್ ಲಾಗ್ಲೆ. ಹಾವೆಂ ವೆಚ್ಯಾ ಬಸ್ಸಾರ್ ಅಪ್ಚಿತ್ ಮ್ಹಳ್ಳೆಪರಿಂ ಜಿಯೋ ಆಗ್ರಾರ್ ಮೆಳ್ಳೊ, ಸುಶೆಗಾತ್ ಸಂವಾದ್ ಚಲಯ್ಲೊ; ಭುರ್ಗ್ಯಾಂಚ್ಯಾ ಫುಡಾರಾ ಪಾಸತ್, ಭುರ್ಗ್ಯಾಂಚ್ಯಾ ದಣ್ಸಣೆಕ್ ವಿರೋದ್

ತಾಣೆ ಚಲಂವ್ಚಿ ಚಳ್ವಳೆವಿಶಿಂ, ಕಾನಡಿಂತ್ ತಾಣೆಂ ಪರ್ಗಟ್ ಕೆಲ್ಲೊ ಬುಕಾವಿಶಿಂ, ಆಯ್ಲೆವಾ
ಸರ್ಕಾರಾನ್ ತಾಚ್ಯಾ ವಾವ್ರಾಕ್ ಶಾಭಾಸ್ಕಿ ದಿಲ್ಲೆವಿಶಿಂ ಆಯ್ಕೊನ್ ಅಭಿಮಾನ್ ಪಾವ್ಲೊಂ.

ಗಾಂವಾಕ್ ವೆಚ್ಯಾಧಿಂ ಸಭಾರ್ ಆಲೋಚನ್ಯೊ ಮತಿಂತ್ ಘೆವ್ನ್ ಗೆಲ್ಲೊಂ, ಹರ್ಯೆಂಚೆಪ
ಮಾಲ್ಘಡ್ಯಾ ಎಡಿಯಾಬ್ (ಎಡಿ ನೆಟ್ಟೊ)ಕ್ ಜಾಂವ್, ವಿಲ್ಪಿಯಾಬ್ (ವಿಲ್ಫಿ ರೆಬಿಂಬಸಾ)
ಭೆಟ್ ಜಾಂವ್ ದೀಂವ್ಕ್ ಸಕ್ಲೊಂ ನಾ. ಜೆರಿಯಾಬಾ (ಜೆರಿ ಕುಲ್ಯೇಕರ್) ಗೆರ್ ಗೆಲ್ಲ
ರಾವ್‌ಲ್ಲೆಶಿವಾಯ್ ವಚೊಂಕ್ ತೊ ದೀನಾ. ಪುಣ್ ಹ್ಯೇ ಪಾವ್ಟಿಂ ಚಡ್ತಾವಾಂಕ್ ಪೊನಾರ್
ಭೆಟಾಜಯ್ ಪಡ್ಲೆಂ; ಮಾಲ್ಘಡೊ ತರ್‌ಯೀ ಕೊಂಕ್ಣೆಂತ್ ಭೋವ್ ಖಾಲ್ತೊ ವಲ್ಲಿಯಾ
(ವಲ್ಲಿ ವಗ್ಗ) ತಶೆಂಚ್ ಹೆರ್ ಮಿತ್ರಾಂಕ್; ಡಾ।ಎಡ್ವರ್ಡ್ ನಜ್ರೆತ್, ಬಾಯ್ ನಂದಿನಿ, ವಾಯ್ಲೆ
ಬಾಯ್, ಜೆರಿ ರಾಸ್ಕಿಞ್, ರೇಗಾಮ್ ತಾಕೊಡೆ, ಆ್ಯನ್ಸಿ ಪಾಲಡ್ಕಾ, ಜೋಯ್ ಪಾಲ
ಮೆಲ್ವಿನ್ ಪೆರ್ನಾಲ್, ವಿಲ್ಸನ್ ಕಯ್ಯಾರ್, ಎಚ್.ಜೆ.ಗೋವಿಯಸ್, ಪ್ರಸನ್ನ್ ನಿಡ್ಡೋಡಿ, ಸಂಗಿ
ಸಾಮ್ರಾಟ್ ಹೆನ್ರಿಯಾಬ್, ವಿಕ್ಟರ್ ಕೊನ್ಸೆಸೊ, ಲಾರೆನ್ಸ್ ಕುವೆಲ್ಲೊ, ತಶೆಂಚ್ ಆಧ್ಲೊ ಖ
ಮಿತ್ರ್ ಮಾಚ್ಚಾ ಮಿಲಾರ್, ಜೆ.ಎಲ್.ಮಂಜರಪಲ್ಕೆ, ಎಡ್ವಿನ್ ಜೆ.ಎಫ್, ಸಿಜ್ಯೆಸ್ ತಾಕೊ
ಮಾ।ಮೆಲ್ವಿನ್ ಪಿಂಟೊ ನೀರುಡೆ ಹಾಂಚೆಲಾಗಿಂ ಪೊನಾರ್ ಸಂವಾದ್ ಚಲವ್ನ್‌ಚ್ ಸಮಧಾ
ಭಗಾಜಯ್ ಪಡ್ಲೆಂ.

ಕಿತೆಂ ಕರ್ಚೆಂ? ಎಕಾ ವಾಟೆರ್ ಖೊಂಡುನ್ ಘಾಲ್ಲೆ ರಸ್ತೆ, ತರ್ ಅನ್ಯೇಕಾ ವಾಟೆನ್
ಲೆಖಾಚೆ ದೀಸ್ ಆನಿ ಬಾಕಿ ಉರ್‌ಲ್ಲಿಂ ಕಾಮಾಂ ಅಡ್ಚಣ್ ಹಾಡ್ತಾನಾ ನಿಜಾ
ವಲ್ಲಿಯಾಬಾಚಿಂ ಉತ್ರಾಂ ಉಡಾಸಾಕ್ ಆಯ್ಲಿಂ; 'ಘೊಡ್ಯಾಗಾಡಿಚೆರ್ ಬೊಸೊ
ಆಯಿಲ್ಲೆಪರಿಂ ಮ್ಹಜಿ ರಜಾ'. ಪುಣ್ ಹ್ಯಾ ದರ್ವಡಾಂತ್ ಗಾಂವಾಂತ್ ಪಂಚು ಬಂಟ್ವಾಳ
ತಶೆಂಚ್ ಮುಂಬಯಾಂತ್ ಕುಟಾಮ್ ಪತ್ರಾಚ್ಯಾ ಸಂಪಾದಕಾಕ್ ಹೆನ್ರಿಯಾಬಾಕ್ ಮುಖಾಮು
ಮೆಳೊನ್, ರುಚಿಕ್ ಗಾಂವ್ಚೆಂ ಜೆವಾಣ್ ಜೆವಾಣ್ ಜೇವ್ನ್ ಯೇಂವ್ಕ್ ತಶೆಂಚ್ ತಾಚೆಲಾ
ಸಭಾರ್ ಸಂಗ್ತ್ಯಾಂಚೆರ್ ಸಂವಾದ್ ಚಲಂವ್ಕ್ ಏಕ್ ಆವ್ಕಾಸ್ ಲಾಭ್ಲೊ - ದೇವ
ಅರ್ಗಾಂ.

ಸಂತೊಸ್, ವಿಜ್ಮಿತ್ ಪಾವ್ಲೊಂ ಕಾರಾಂ ಜೆಪಾಂನಿ ಭಂವ್ಚ್ಯಾ ಮ್ಹಜ್ಯಾ ಸಭಾರ್ ಮಿತ್ರಾಂ
ವ್ಹಳ್ಕೆಚ್ಯಾಂಕ್ ಪಳೆವ್ನ್. ಮೆಟಾಂ ಮೆಟಾಂಕ್ ದಿಸ್ಚ್ಯಾ ವೆವೆಗ್ಳ್ಯಾ ಮೊಬಾಯ್ಲಾಂಕ್, ಥಂ
ಹಾಂಗಾ ಖಾಂದಾರ್ ಉಮ್ಕಾಳ್ಚ್ಯಾ ಲ್ಯಾಪ್‌ಟೊಪಾಂಕ್ ಪಳೆವ್ನ್, ಥೊಡ್ಯಾಚ್ ತೆಂಪಾ
ನಿರ್ಜನ್ ಗುಡೊ ಜಾವ್ನ್ ಮಾತ್ರ್ ಆಸ್ಚಿ ಸುವಾತ್ ಆತಾಂ ಜೆಸಿಪಿನ್ ಸಪಾಟ್ ಕರುನ್
ವ್ಹಡ್ ಭಾಂದ್ಪಾಂ ಉಭಿಂ ಜಾಲ್ಲಿಂ ಪಳೆಂವ್ಕ್ ಬರೆಂ ಲಾಗ್ಲೆಂ.

ಹ್ಯಾ ಮಧೆಂ ವಾಲೆನ್ಸಿಯಾಂತ್ಲ್ಯಾ ಮೇರಿಬಾಯೆಚ್ಯಾ ಘರಾಂತ್ಲೆಂ ರುಚಿಕ್ ಮಂ
ಜೆವಾಣ್ ಜೇಂವ್ಕ್ ವಿಸ್ರಲೊಂ ನಾ, ತೆಂವೀ ಮಿತ್ರ್ ಆ್ಯಂಡ್ರು ಡಿ'ಕುನ್ಹಾ, ಮೆಲ್ವಿನ್ ಲು
ವಿತೊರಿ ಕಾರ್ಕಳ್, ರಿಚ್ಚಿ ಕವ್ತಾರ್ ತಶೆಂ ಥಂಯ್ಚರ್ ಮೆಳ್‌ಲ್ಲೊ ನವೊ ಕಾಜಾರಿ ಟೊ
ಫೆರೊಸ್. ಜೇವ್ನ್ ಭಾಯ್ರ್ ಯೆತಾನಾ ಭೆಟ್‌ಲ್ಲಿ ಸಿರಿವಂತಾಚಿ ಧುವ್ ಕ್ಯಾರೊಲ್.
ದಿಸಾ ಮಾಯ್‌ಗಾಂವ್ಚಿ ಭೆಟೆ ಮಧೆಂ ಬೆಂಗ್ಳುರಾಚಿ ಭೆಟ್ ಕರುಂಕ್ ಪಡ್ಲಿ, ಆಮ
ತರ್‌ಯೀ, ಥೊಡ್ಯಾಚ್ ಘಡ್ಯಾಂಕ್ ಮೆಳೊಂಕ್ ಆಯ್ಲೊ ಮ್ಯಾಕ್ಸಿಮ್ ಲೋಬೊ. ಥೊಡ

ಘಡಿಯಾಂನಿ ತರ್‌ಯೀ ತಾಚೆಥಂಯ್ ಮ್ಹಾಕಾ ಜಾಯ್ತೆಂ ಪಳೆಂವ್ಕ್, ಸಮ್ಜೊಂಕ್ ಮೆಳ್ಳೆಂ – ನಿಜಾಯ್ಕೀ ಸಂತೊಸ್. ತ್ಯಾ ಶಿವಾಯ್ ತೊ ಆಪ್ಣಾಸವೆಂ ತಾಚೊ ಕವಿತಾಜಮೊ ಘೆವ್ನ್ ಆಯಿಲ್ಲೊ ತೆಂ ಪಳೆವ್ನ್ ಭೋವ್ ಸಂತೊಸ್ ಜಾಲೊ.

ಹ್ಯಾ ಇತ್ಲ್ಯಾ ಸರ್ವ್ ಸಂಗ್ತಿಂ ಮಧೆಂ ಅಪ್ಚಿತ್ ಮ್ಹಜಿ ನದರ್ ಕರೆಂಟಾಚ್ಯಾ ದೋನ್ ಸರ್ಗ್ಯಾಂ ಮಧೆಂ ಶಿರ್ಕೊನ್, ಸುಕೊ ತಾಟೊ ಜಾಲ್ಲೊ ಕಾವ್ಳೊ ದಿಸ್ಲೊ; ಕಾಂಯ್ ಆಪ್ಲೊ ಖಾಸ್ ತೊ ಮ್ಹಳ್ಳೆಂ ಪಿಶೆಂ ಚಿಂತಾಪ್ ಉಟಯ್ತಾನಾಂಚ್ ಎಕಾ ಪೆಪರಾಂತ್ ಕಿತೆಂಗೀ ಗಿಚ್ಚೆಲೆಂ; ಬರೆಂ ರೂಪ್ ಆಯ್ಲೆಂ ತರ್ ಮೆಳ್ವಿಕ್ ಧಾಡ್ಚೆಂ, ಆನಿ ಬಾಕಿಚೆಂ ತಾಚೆರ್ ಸೊಡ್ಚೆಂ.

ಹ್ಯಾ ಸರ್ವ್ ದಿಸಾಂನಿ ಸಯ್ತ್ರ್ಯಾಂಗೆರ್, ಇಸ್ಟಾಂಗೆರ್ ಗೆಲೊಂ, ಪ್ರಗತಿ ಪಳೆಲಿ, ಬದ್ಲಾವಣ್ ಪಾರ್ಕಿಲಿ, ಎಕಾಮೆಕಾ ದಿಂವ್ಚೊ ಮಹತ್ವ್ ಸಮ್ಜೊಲೊಂ. ರಿತಿಂ ಪಾಕಿಂ ಫೆನಾಂನಿ, ಫೆನಾಂ ಆಸ್ಲಿಂ ಎಸಿಂನಿ, ಸಿಮೆಂಟೆಚಿ ಧರ್ಣ್ ಆಸ್ಲಿ ಮಾರ್ಬಲಾಂನಿ ಬದ್ಲಲ್ಲಿ ಪ್ರಗತಿ ಪಳೆಲಿ. ಗೋಡ್ ಉದಾಕ್ ಆಸ್ಲೆಂ ಶರ್ಬತಾನಿ, ಶರ್ಬತ್ ಆಸ್ಲೆಕಡೆ ಟಿನ್ನಾಚ್ಯಾ ಜ್ಯೂಸಾಂನಿ, ವ ಪೆಪ್ಸಿ, ಕೋಲಾ, ಸಿಟ್ರಾ, ಸೆವೆನಪಾಂತ್ ಜಾಲ್ಲಿ ಬದ್ಲಾವಣ್ ಪಾರ್ಕಿಲಿ. ಮಾತ್ಯೆಚಿ ವಾಟ್ ಡಾಮರಾಚಿ ಜಾಲ್ಲಿ ಪಳೆತಾನಾ, ಎಕ್ರೊ ಜಾಗೊ ಸೆಂಟ್ಸಾನ್ ವಿಂಗಡ್ ಕೆಲ್ಲೊ, ಸೆಂತ್ಸಾಚೊ ಜಾಗೊ ಸ್ಕ್ವೇರ್ ಫುಟಿಂತ್ ಮೆಜ್ಚೆಂ ಪಳೆಲೆಂ. ಯಕ್ಶಗಾನ ಶಿವಾಯ್ ಹೆರ್ ಕಿತೆಂಚ್ ಚಡ್ತಾವ್ ಜಾವ್ನ್ ಸಮ್ಜಾನಾತ್ಲ್ಯಾ ಆಮ್ಚ್ಯಾ ಗಾಂವ್ಚ್ಯಾ ಲೊಕಾಂನಿ ಸೆನ್ಸೆಕ್ಸಾಚೆರ್, ಶೇರ್ ಮಾರ್ಕೆಟಿಚೆರ್, ಇತ್ಲೆಂಚ್ ನ್ಹಯ್ ಸತ್ತ್ಯಮಾಚ್ಯಾ ರಾಮಲಿಂಗಮಾಚ್ಯಾ ಸ್ವಿಸ್ ಬ್ಯಾಂಕಾಚ್ಯಾ ಎಕೌಂಟಾಚೆರ್ ಸಯ್ತ್ ತರ್ಕ್ ಜಾಂವ್ಚೆಂ ಆಯ್ಕಾಲೆಂ. ಕಿರಣ್ ಬೇಡಿಚ್ಯಾ ಕಚೇರಿಂತ್ ಜಾಲ್ಲ್ಯಾ ಫಯ್ಸಲಾಚೆರ್ ಸಯ್ತ್, ಪಯ್ಸಿಲ್ಯಾ ಮುಂಬಯಾಂತ್ ಎಮ್ಮೆನೆಸಾಚ್ಯಾ ಕಾರ್ಯಕರ್ತಾಂನಿ ಕೆಲ್ಲ್ಯಾ ಗೂಂಡಾಗರ್ದಿ (ಮಾಫ್ ಕರಾ, ಹಿ ತಾಂಚೆಪ್ರಕಾರ್ ಗೂಂಡಾಗಿರಿ ನ್ಹಯ್, ಹಿ ತಾಂಚಿ ಸಭ್ಯತಾ) ಹ್ಯೇ ಸರ್ವ್ ವಿಶ್ಯಾಂಚೆರ್ ಪರ್ಗಟ್ ರಿತಿನ್ ಜಾಂವ್ಚೆ ತರ್ಕ್ ವಿಶ್ಲೇಷಣಾಂ ಆಯ್ಕೊಂಕ್ ಮಜಾ ಆಯ್ಲಿ. ಕಿತೆಂ ಕರ್ಚೆಂ ಆಮ್ಚ್ಯಾ ದೆಶಾಂತ್ ಕೊಣಾಯ್ಕೀ ಕಿತೆಂಯ್, ಕಶೆಂಯ್ ಉಲಂವ್ಕ್, ಕರುಂಕ್ ಸ್ವಾತಂತ್ರ್ ಆಸಾ ಪಳೆ?

ಬೆಂಗ್ಳುರಾಂತ್ ರಮದಾಂತ್ ಪಾಂಚ್ ದಿಸಾಂಚೆಂ 'ಪ್ರಿನ್ಸ್ 2' ಟ್ರೇಯ್ನಿಂಗ್ ಆಸ್ಲೆಂ, ತ್ಯಾ ಟ್ರೇಯ್ನಿಂಗಾಂತ್ ಹಾಜರ್ ಆಸ್ಲೆಲ್ಯಾ ವಿಪ್ರೋಂತ್ಲ್ಯಾ ಥೊಡ್ಯಾ ಕನ್ಸಲ್ಟೆಂಟಾನಿ ಸವಾಲ್ ಕೆಲೆಂ 'ತುಂ ಖಂಯ್ಚೊ?'. ಹಾಂವ್ ಚಿಂತುಂಕ್ ಪಡ್ಲೊಂ ಕಸಲಿ ಜಾಪ್ ದೀಂವ್ ಮ್ಹಣ್. ಜಲ್ಮೊನ್ ವ್ಹಡ್ ಜಾಲ್ಲೊ ಮಂಗ್ಳುರಾಂತ್ ('ಅಜೆಕಾರ್' ಸಭ್ದ್ ಲ್ಹಾನ್ ತರ್), ಸಭಾರ್ ವರ್ಸಾಂ ಕಾಮ್ ಕೆಲ್ಲೆಂ ಮುಂಬಯಾಂತ್, ಫುಡೆಂ ಬೆಂಗ್ಳುರಾಂತ್ ವಸ್ತಿ ಕರುಂಕ್ ಚಿಂತುನ್ ಆಸಾಂ'. ತಕ್ಶಣ್ ತಾಣೆಂ ಅನ್ಯೇಕ್ ಸವಾಲ್ ಕೆಲೆಂ 'ಹೋ, ತರ್ ತುಕಾ ಮುತಾಲಿಕಾಚಿ ಬರಿ ವ್ಹಳೊಕ್ ಆಸೊಂಕ್ ಪುರೊ'? ಹಾಂವ್ ಚಿಂತುಂಕ್ ಪಡ್ಲೊಂ ಕೊಣ್ ಹೊ ಮುತಾಲಿಕ್? ಜಶೆಂ ಸುಂಕುಡ್ಡೊ ಆನಿ ಗಾಸ್ಪರಾವಿಶಿಂ ಚಿಂತ್ಲೆಪರಿಂ. ಉಪ್ರಾಂತ್ ಕಳ್ಳೆಂ ಮಂಗ್ಳುರಾಂತ್ ಉದೆಲ್ಲ್ಯಾ ಮೋರಲ್ ಪೊಲಿಸಾಂವಿಶಿಂ.

ಹಾಂವ್ ಚಿಂತುಂಕ್ ಪಡ್ಲೊಂ; ಹ್ಯಾ ಗಾಂವಾಂನಿ ಸದಾಂಚೆಂ ಬಾಯ್ಲಾಂಚೆರ್ ನಾನಾ ರಿತಿಚೆಂ ಶೋಶಣ್ ಜಾತಾ. ಘೊವ್ ಬಾಯ್ಲಾಂಕ್, ಬಾಪುಯ್ ಧುವಾಂಕ್. ಪೂತ್

ಆವಯಾಂಕ್ ದುಖಿಯ್ತಾ, ಲುಟ್ತಾ, ದೋತ್ ದೆಣ್ಯಾಂಚ್ಯಾ ನಿಬಾಂನಿ ಕಿತ್ಲೆಶಿಂ ಚೆಡ್ವಾಂ ಜಿವ್ಶಾತ್ ಕರ್ತಾತ್, ಕಿತ್ಲೆಶ್ಯಾಂಕ್ ಲಗಾಡ್ ಕಾಡ್ತಾತ್, ಕಿತ್ಲೆಶಿಂ ಬಾಯ್ಲಾಂ, ಚೆಡ್ವಾಂ ಪರ್ಗಾಂವಾಂನಿ ಕೊಣಾ ಕೊಣಾಚ್ಯಾ ಶೋಶಣಾಂತ್ ಅಜೂನ್ ಜಿಯೆವ್ನ್ ಆಸಾ, ತೆದ್ನಾಂ ಹೆ ಮೋರಲ್ ಪೊಲಿಸ್ ಕಂಯ್ ಗೆಲ್ಲೆ? ಆಸೊಂ – ಭೋವ್ಯಾ ಹಾಂಚೆಪ್ರಕಾರ್ ಹಿ ಸಭ್ಯತಾ. (ಪ್ರಗತಿಪರ್ ಸಂಸಾರಿ ಉತ್ರಾಂನಿ ಸಾಂಗ್ತಾಂ)

'ಅಂತರ್‌ಜಾಳಿಚೆರ್ ಕೊಂಕ್ಣೆಚೊ ಫುಡಾರ್' ವಿಶ್ಯಾಚೆರ್ ಮ್ಹಾಕಾ ಏಕ್ ಉಲವ್ಪ್ ತಯಾರ್ ಕರ್ಯೆತ್‌ಗೀ ಮ್ಹಳ್ಳ್ಯಾ ಎಚ್ಚೆಮಾಚ್ಯಾ ಸವಾಲಾಚೆರ್ ಮಂಗ್ಳುರ್ ಏರ್‌ಪೋರ್ಟಾಂತ್ ಆಸ್ತಾನಾ ಫೊನಾರ್ ಲಾಂಬಾಯೆಚೊ ಸಂವಾದ್ ಚಲಯ್ಲೊ (ಹಾಂವ್‌ಯೀ ವಿಮಾನಾರ್ ಉಭ್ಲೊಂ ಮ್ಹಣ್ ಸಾಂಗ್ಚ್ಯೊ ಅನ್ಯೇಕ್ ಆವ್ಕಾಸ್ ಗಳ್ಸಿತಾಂ); ಸಭಾರ್ ವಿಶ್ಯಾಚೆರ್ ಉಲವ್ಪ್ ಜಾಲೆಂ; ಹಾಂತುಂ ಪ್ರಮುಖ್ ಉತಾರ್ ಜಾವ್ನಾಸ್ಲೆಂ 'ಸಭ್ಯತಾ'. ಹಾಂವೆಂ ಸಾಂಗ್ಲೆಂ; ಪೋಯ್ರ್ ಬೊಂಬೊಯಾಂತ್ ಬೋಂಬ್ ಫುಟವ್ನ್ ನಿರಪ್ರಾಧಿ ಲೊಕಾಂಕ್ ಲಗಾಡ್ ಕಾಡ್ಲೆಲ್ಯಾ ಖುನಿಗಾರಾಂಕ್ ಜರ್ ಏಕ್ ಸವಾಲ್ ವಿಚಾರ್ಲ್ಲೆಂ 'ತುಮಿ ಕರ್ಚಿ ವಾ ಕೆಲ್ಲಿ ಸಭ್ಯತಾಗೀ?' ತರ್ ಜರೂರ್ ತಿಂ ಜಾಪಿ ದಿತಿಂ 'ವ್ಹಯ್'. ತಾಲಿಬಾನಾಕ್ ವಚೊನ್ ವಿಚಾರಾ 'ತುಮಿ ಕರ್ನ್ ಆಸ್ಚಿ ಸಭ್ಯತಾಗೀ?' 'ವ್ಹಯ್' ಮ್ಹಣ್ತೆಲಿಂ ತಿಂ. ಅಲ್–ಕಾಯ್ದಾಕ್ ವಿಚಾರಾ ತುಮಿ ಕೆಲ್ಲಿ ವ ಕರುನ್ ಆಸ್ಚಿ 'ಸಭ್ಯತಾ'ಗೀ? ತಿಂ ವ್ಹಯ್ ಮ್ಹಣ್ತೆಲಿಂ.

ಅಶೆಂ ವಾದ್ ವಿವಾದ್ ಕರ್ತಾನಾ ಅಪ್ಪೆಂಚ್ ಏಕ್ ಸತ್ ಹಳ್ತಾರ್ ತರ್‌ಯೀ ಸ್ಪಷ್ಟ್ ಜಾಲೆಂ; 'ಆಮಿ ಕೆಲ್ಲೆಂ ವಾ ಕರ್ಚೆಂ ಸರ್ವ್ ಬರೆಂ', 'ಹೆರಾಂನಿ ಕೆಲ್ಲೆಂ ವ ಕರ್ನ್ ಆಸ್ಚೆಂ ಸರ್ವ್ ವಾಯ್ಟ್'.

ಇತ್ಲೆಂ ಸರ್ವ್ ಚಿಂತುಂಕ್ ವೆತಾನಾ ಆ್ಯಂಡ್ರುಚ್ಯಾ ಕವಿತೆಚಿಂ ಉತ್ರಾಂ ನಾಕಾ ನಾಕಾ ಮ್ಹಳ್ಯಾರೀ ಉಡಾಸಾಕ್ ಆಯ್ಲಿಂ 'ಜಾಗ್ಯಾಚಿಂ ಮೊಲಾಂ ಮೆಜುಂಕ್ ಮೊಳ್ಬಾಕ್ ಚಡಾ, ಮನ್ಶ್ಯಾ ಮೊಲಾಂ ತಿಳುಂಕ್, ಚರಂಡೆನಿ ಸೊಧಾ'.

ಆತಾಂ ಮ್ಹಜೆಯಿತ್ಲ್ಯಾಕ್ ಚಿಂತುನ್ ಆಸಾಂ, ಪ್ರಗತಿಪರ್ ಪಾವ್ಲಾಂನಿ ಚಮ್ಕೊಂಚ್ಯಾ ಆಮ್ಚ್ಯಾ ದೇಶಾಂತ್ ಮನ್ಶ್ಯಾಪಣಾಚಿಯೀ ಪ್ರಗತಿ ಜಾಲ್ಲಿ ತರ್?

[ಫೆಬ್ರೆರ್, 2009]

ಅಶೀರ್ ವಾಟ್ ವಿಂಚ್ಯಾಂಗೀ?

ಮ್ಹಜೆ ತಸಲ್ಯಾ ಎಕಾ ಸಾದ್ಯಾ ಮನ್ಶ್ಯಾಕ್, (ತುಮ್ಕಾಂ ಪಾತ್ಯೆಂವ್ಕ್ ಕಷ್ಟ್ ಜಾತಿರ್ ತರ್ ಜೆ ತಸಲ್ಯಾ ಎಕಾ ಸಾದ್ಯಾ ಮನ್ಶ್ಯಾಕ್) ಜರ್‌ತರ್ ಎಕ್ಲೊ ಮುಖಾರ್ ಉಭೊ ರಾವೊನ್ ದೂಕ್ ಜೊಕುನ್ "ತುಕಾ ವಾಂಚೊಂಕ್ ಖಂಚೆಂ ಭೋವ್ ಗರ್ಜ್ ಆಸಾ ಮ್ಹಳ್ಳೆಂ ವೆಗ್ಗಿಂ ಂಗ್, ಉದಾಕ್? ಭುಂಯ್, ವಾರೆಂ ವಾ ಹಾಂವ್?"

ಖಂಡಿತ್ ಜಾವ್ನ್ ಹಾಂವ್ ಜಾಂವ್ ತುಂ ಜಾಂವ್ ಜಾಪ್ ದಿತೆಲ್ಯಾಂವ್ "ತುಂ" ಣೊನ್.

ಹಾಂಗಾಸರ್ ಕಾಂಯ್ ಧಯ್ರ್ ಎಕ್ಟಾವ್ನ್ "ತುಜೆಶಿವಾಯ್ ಬಾಕಿಚೆಂ ಸರ್ವ್ ಗರ್ಜೆಚೆಂ" ಳ್ಳೆಂ ತರ್ ತೊ ಕಾಂಯ್ ಆಪ್ಲ್ಯಾ ಬಂದುಕೆಚೆ ಗುಳೆ ವೊತ್ತೊ ಮಾತ್ರ್ ನ್ಹಯ್, ಹೆರ್ ೀಕ್, ತಶೆಂಚ್ ವಾಟೆರ್ ವೆಚೆಂ ಸುಣೆಂ ಮಾಜರ್‌ಯೀ 'ತುಕಾ ವ ಮ್ಹಾಕಾ' ಪಿಶ್ಯಾರ್ ಡ್ನ್ ಹಾಸ್ತೆ.

ಹಾಕಾಚ್ಚ್ ಮ್ಹಣ್ಚೆಂ ಗರ್ಜ್ ಪಡ್ತಾನಾ ಗಾಡಾಂವ್ ಸಯ್ತ್ ಬಾಪುಯ್ ಕರ್ಚೆಂ ಮ್ಹಣ್.

ಹಿ ಜಾಲ್ಯಾ ಆಯ್ಚ್ಯಾ ಕಾಳಾಚಿ ಪರಿಗತ್, ವಯ್ರ್ ಥಾವ್ನ್ ಸಕಯ್ಲ್, ಪಡ್ಲಾ ಥಾವ್ನ್ ಡ್ಲಾಂತ್, ಗಾಂವಾಂತ್ ತಶೆಂಚ್ ಪರ್ಗಾಂವಾಂತ್, ಹಿಚ್ಚ್ ಗಜಾಲ್, ಕಂಯ್ ಗೆಲ್ಯಾರೀ ಳೆಂವ್ಕ್ ಮೆಳ್ಚಿ ಖಬಾರ್ ಹಿಚ್, ಪತ್ರಾಂನಿ ಜಾಂವ್ ಹೆರ್ ಮಾಧ್ಯಮಾಂನಿ ಜಾಂವ್ ಚುಂಕ್ ಮೆಳ್ಚಿ ಖಬಾರ್ ಹಿಚ್ಚ್; ಖಂಯ್ ದಿಸಾಚೆಂ ಖುನಿ, ಅಮಾಯಕಾಂಚೆರ್ ಲುಮ್, ನೆಣ್ತ್ಯಾ ಭುರ್ಗ್ಯಾಂಕ್ ಸಯ್ತ್ ಆಪ್ಲ್ಯಾ ಕುಡಿಚ್ಯಾ ವೊಡ್ಣೆಕ್ ಗಳ್ಸಿತಾತ್ ಆನಿ ಪ್ರಾಂತ್ ಲಗಾಡ್ ಕಾಡ್ತಾತ್. ಆಪ್ಲ್ಯಾ ಮೊಡ್ಕೆಂತ್ ಶಿಜಯಿಲ್ಲಿ ಪೇಜ್ ಮರ್ಯಾದೆನ್ ಂವ್ಕ್ ಲಾಭಾಜಯ್ ತರೀ ಪರಿಶ್ರಮ್ ಕರಿಜಾಯ್. ಸಾಮಾಜಿಕ್ ಕಾಯ್ದೆ ಕಾನುನ್ ಳ್ಳೊ ಏಕ್ ಜೋಕ್ ಜಾಲಾ, ಕಾನೂನ್ ಲಾಭೊಂಕೀ ಸಾದ್ಯಾ ಮನ್ಶ್ಯಾನ್ ವಿಶೇಸ್ ಶಿಚೆಚಿ ಮಿನತ್ ಕರುಂಕ್ ಪಡ್ತಾ. ಅಶೆಂಯ್ ಭಗ್ತಾ; ಕೀರ್ಥನಾಂಚ್ಯಾ ಬುಕಾಂತ್ ವಾಚುಂಕ್ ಳ್ಚಿಂ ಸತಾಂ ಎಕೆಕ್‌ಚ್ ಉಗ್ಡಾಪಿಂ ಜಾತೇ ಆಸಾತ್.

ಹ್ಯಾ ದಿಸಾಂನಿ ಲೊಕಾಂಚೆಂ ಗಮನ್ ಚಡಿತ್ ವೆಚೆಂ ಜಾವ್ನಾಸಾ; ಆಯ್ಲೆವಾರ್ ಸ್ಕರ್ ಇನಾಮಾಂ ಜಿಕ್ಲೆಲ್ಯಾ ಸ್ಲಮ್ ಡೋಗ್ ಮಿಲಿಯನರ್ ಫಿಲ್ಮಾಚೆರ್. ಲೊಕಾಚೆ ವಾದ್ ವಾದ್ ವಿಚಿತ್ರ್ ನ್ಹಯ್? ಓಸ್ಕರ್ ಮೆಳಾನಾತ್ಲ್ಯಾರೀ ಲೋಕ್ ದುರ್ಸ್ತೊ ಆಮ್ಚ್ಯಾ ಭಾರತಾಚೆರ್ ಡ್ಲೆಲ್ಯಾ ಫಿಲ್ಮಾಂಕ್ ಇತ್ಲೆ ಸಲೀಸಾಯೆನ್ ಪುರಸ್ಕಾರ್ ಲಾಭಾನಾಂತ್ ಮ್ಹಣ್, ಆತಾಂ ಳ್ಳೆ, ತೆಯೀ ಏಕ್ ದೋನ್ ನ್ಹಯ್, ಆಟ್ ಆಸ್ಕರ್!. ತರ್‌ಯೀ ಲೋಕ್ ಪುರ್ಪುರ್ತಾ ಮ್ಚ್ಯಾ ಭಾರತಾಚಿ ಮರ್ಯಾದ್ ಕಾಡ್ಚ್ಯಾ ಫಿಲ್ಮಾಕ್ ಓಸ್ಕರ್ ದಿಲೆ ಆನಿ ಆಮ್ಚ್ಯಾ ದೇಶಾಚಿ ರ್ಯಾದ್ ಕಾಡ್ಲಿ'.

ಬೊಂಬೊಯ್ಚಿ ಜೋಪಡ್‌ಪಟ್ಟಿ ಸಂಸಾರಾಂತ್ಲಿ ದುಸ್ರಿ ವ್ಹಡ್ಲಿ ಜೋಪಡ್‌ಪಟ್ಟಿ ಮ್ಹಳ್ಳೆಂ ತ್ ಭೋವ್ತ್ಯಾ ಬೊಬಾಟ್ಚೊ ಹೊ ಲೋಕ್ ವಿಸ್ರೊಂಕ್ ನಾ ಜಾವ್ಯೆತ್. ದೆಕುನ್ ಜಾಣಾರಿ

ಸಾಂಗ್ತಾತ್ 'ಜನರನ್ನು ಸಮಧಾನಪಡಿಸಲು ಜನಾರ್ಧನನಿಂದಲೂ ಅಸಾಧ್ಯ'.

ಸ್ಲಮ್‌ಡೋಗ್ ಮಿಲಿಯನರ್ ಸೊಡ್ಲ್ಯಾರ್ ಅನ್ಯೇಕ್ ವಿಶಯ್ ಲೊಕಾಂಚ್ಯಾ ಗಮನಾಕ್ ವೊಡ್ಚೊ ಜಾವ್ನಾಸಾ 'ಆತಂಕ್‌ವಾದ್'. ಗೋಧ್ರ, ಬಾಬ್ರಿ ಮಸ್ಜೀದ್, ಮುಂಬಯ್ ದಂಗೆ, ಒರಿಸ್ಸಾ, ತಂದೂರಿ, ನಿಠಾರಿ, ತೆಹಲ್ಕಾ, ಹರ್ಶದ್ ಮೆಹ್ತಾ, ಚಾರಾ, ಬೋಫೋರ್ಸ್, ಕಾರ್ಗಿಲ್ ಆನಿ ಹೆರ್ ವಾದ್-ವಿವಾದ್ ಭೋವ್ತ್ಯಾ ಆಮಿ ಹಳ್ತಾರ್ ವಿಸರ್ಲ್ಯಾಂವ್. ಸದ್ದ್ಯಾಚ್ಯಾ ಮಟ್ಟಾಕ್ ವಿಸ್ರೊಂಕ್ ಅಸಾಧ್ಯ್ ಜಾಂವ್ಚೊ ವಿಶಯ್ ಜಾವ್ನಾಸಾ 'ಆತಂಕ್‌ವಾದ್'.

ಅಶೆಂ ಮ್ಹಣೋನ್ ಆತಂಕ್‌ವಾದ್ ಮ್ಹಣ್ತಾಚ್ ಕಾಂಯ್ ಆಮ್ಚ್ಯಾ ಚಡ್ತಾವ್ ಲೊಕಾಚೆಂ ಗಮಾನ್ ಇಸ್ರೇಲ್-ಪ್ಯಾಲೆಸ್ತಿನಾಂತ್ ಜಾಂವ್ಚ್ಯಾ ಝುಜಾಚೆರ್ ವ್ಹಚಾನಾ, ವರ್ಸಾಂಧಿಂ ಜಾಲ್ಲ್ಯಾ ಇಸ್ರೇಲ್ ಆನಿ ಹಸನ್ ನಸ್ರಲ್ಲಾಚ್ಯಾ ಪಂಗ್ಡಾಕ್ ಜಾಲ್ಲ್ಯಾ ಝುಜಾಚೆರ್ ವಚಾನಾ, ವಾ ತಾಚ್ಯಾಕೀ ಪಯ್ಲೆಂ ಜಾಲ್ಲ್ಯಾ ಇರಾಕ್ – ಎಮೆರಿಕಾ ಝುಜಾಚೆರ್ ವಚಾನಾ, ವಾ ತಾಚ್ಯಾಕೀ ಆಧಿಂ ಜಾಲ್ಲ್ಯಾ ತಾಲಿಬಾನ್-ಅಮೆರಿಕಾಚ್ಯಾ ಝುಜಾಚೆರ್‌ಯೀ ವಚಾನಾ. ತಾಚ್ಯಾಕೀ ಪಯ್ಲೆಂ ಆತಂಕ್‌ವಾದ್ ಆತಾಂ ಬೆಳ್ತೆಲಾಂ.

ಮ್ಹಜೆ ತಸಲ್ಯಾ (ಸೊಡ್ಯಾಂ ತುಜೆ ತಸಲ್ಯಾ) ಎಕಾ ಸಾದ್ಯಾ ಮನ್ಶ್ಯಾಕ್ ಜರ್ ಕೊಣೆಂಯ್ ಸವಾಲ್ ಕೆಲೆಂ 'ಖಂಯ್ಚೆಂ ಆತಂಕ್‌ವಾದ್?', ತೆದ್ನಾಂ ಮ್ಹಜಿ/ತುಜಿ ಜವಾಬ್ ಕಸ್ಲಿ ಆಸ್ಯೆತ್? ಭಿಂಯೆನಾಕಾ, ಹಾಂಗಾಸರ್ ಬಂಧೂಕ್ ನಾಸ್ತಾಂ ಸವಾಲ್ ವಿಚಾರ್ಲ್ಲಾಂ, ಕೊಣ್ ಮ್ಹಣಾತ್ ಪೋರ್ ಶ್ರೀಲಂಕಾಚ್ಯಾ ಕ್ರಿಕೆಟರಾಂಚೆರ್ ಪಾಕಿಸ್ತಾನಾಂತ್ ಬಂದೂಕೆಚೆ ಗುಳೆ ಮಾರ್ಲೆಲೆ – ತೆ 'ಆತಂಕ್‌ವಾದಿ' ಮ್ಹಣ್. ಕೊಣ್ ಮ್ಹಣಾತ್ ಪೋರ್ ಬೊಂಬೊಯಾಂತ್ ತಾಜ್‌ಮಹಲಾಂತ್ ಯೇವ್ನ್ ಲೊಕಾಂಚೆರ್ ಗುಳೆ ಸೊಡ್ಲೆ ಪಳೆ, ತೆಚ್ಚ್ ಆತಂಕ್‌ವಾದಿ ಮ್ಹಣ್. ಆನಿ ಕೊಣ್ ಮ್ಹಣ್ತಿತ್ ಕಾಶ್ಮಿರಾಂತ್ 'ಜಿಹಾದಿ' ಮ್ಹಣ್ ವೆವೆಗ್ಳ್ಯಾ ರಾನಾಂನಿ , ಟೆಂಟಾನಿ ಆಸೊನ್ ಟ್ರೇಯ್ನಿಂಗ್ ಘೆತಾತ್ ತೆ ಆತಂಕ್‌ವಾದಿ ಮ್ಹಣೊನ್, ಕೊಣ್ ಮ್ಹಣ್ತಿತ್ 'ನಕ್ಸಲೈಟ್' ಮ್ಹಣ್, ಆನಿ ಕೊಣ್ ಮ್ಹಣ್ತಿತ್ 'ಎಲ್‌ಟಿಟಿಇ', 'ಉಲ್ಫಾ'......

ಏಕ್ ಘಡಿ ನಿಯಾಳ್ ಕರ್ಯಾಂ – ನಿಜಾಯ್ಕೀ ಹೆಚ್ಚ್‌ಗೀ ಆತಂಕ್‌ವಾದಿ? ಹೆಚ್ಚ್ ಆತಂಕ್‌ವಾದಿ ತರ್ ಹೆ ಕೊಣ್ ಮ್ಹಳ್ಳೆಂ ಆಮ್ಕಾಂಚ್ ಅಮಿ ಸವಾಲ್ ಕರ್ಯಾಂ;

'ಝುಡ್ ಪ್ಲಸ್ ಸೆಕ್ಯೂರಿಟಿ' ಆಸಾ ಮ್ಹಳ್ಳ್ಯಾ ಧಯ್ರಾನ್ ವೆದಿಚೆರ್ ಚಡೊನ್ ಕೊಣಾ ಕೊಣಾಕ್ ಗಾಳಿ ಸೊವುನ್ ಬೊಬಾಟ್ಚೆ ಆಮ್ಚೆ ಮುಖೆಲಿ, ವೆದಿ ಸಕ್ಲಾ ಪರ್ದ್ಯಾ ಪಾಟ್ಲ್ಯಾನ್ ರಾವೊನ್ ಕೊಣಾಕ್ ಧರ್ಮಾಚ್ಯಾ ನಾಂವಿಂ, ಕೊಣಾಕ್ ರಂಗಾಚ್ಯಾ ನಾಂವಿ, ಕೊಣಾಕ್ ಜಾತಿಚ್ಯಾ ನಾಂವಿಂ, ಕೊಣಾಕ್ ಭಾಸೆಚ್ಯಾ ನಾಂವಿ ಮಾಸಾಂ ಖಾಂವ್ಕ್ ಲಾಂವ್ಚೆ ಕೊಣ್?

ಚಡ್ತಾವ್ ಲೊಕಾಕ್ ಕಶೀಯ್ ತಕ್ಲಿ ನಾ, ತಕ್ಲಿ ಆಸ್ಲ್ಯಾರೀ ತಾಂತುಂ ಶೆಣ್ ಭರ್ಲ್ಲಾಂ, ಕೊಣಾಕ್ ಪರಿಗತೆಚಿ ದಾಬ್, ಕೊಣಾಕ್ ಹೆರ್ ಗರ್ಜ್ ಆನಿ ಅಸಲ್ಯಾಂಚ್ಯಾ ಕೊಂಪ್ರಾರ್ ಮ್ಹೊಂವ್ ಸಾರವ್ನ್ ಲೆಂವಂವ್ಚೆ ಹೆ ಮುಖೆಲಿ, ಕೆದ್ನಾಂ ಧರ್ಮಾಚ್ಯಾ ನಾಂವಾನ್, ಕೆದ್ನಾಂ ಆನಿ ಕಸಲ್ಯಾ ನಿಬಾಂನಿ ಎಕಾಮೆಕಾ ವಿಂಗಡ್ ಕರುನ್, ಚ್ಯುರಾನ್ ಚ್ಯುರೊ ಕರುನ್ ಎಕಾಮೆಕಾಚೆಂ ರಗಾತ್ ಪಿಯೆಂವ್ಚೆ ಕೊಣ್?

ಆಮ್ಚೊ ದೇಸ್ ಶಾಂತಿಚೊ ದೇಸ್, ಆಮ್ಚ್ಯಾ ದೇಸಾಚೊ ಬಾಪುಯ್ ಮಹಾತ್ಮ

ಂಧಿ, ಜೊ ಶಾಂತೆ ಖಾತಿರ್ ಅಖ್ಖ್ಯಾ ಸಂಸಾರ್ ಮಾಂಧ್ತಾ, ತಾಚೆರ್ ಘಡ್‌ಲ್ಲ್ಯಾ ಲ್ಮಾಕ್ ಸಯ್ತ್ ಆಟ್ ಆಸ್ಕರ್ ಇನಾಮಾಂ ಲಾಭ್ಲ್ಯಾಂತ್, ತಾಕಾ ಶಾಂತೆಚೊ ನೋಬೆಲ್ ರಸ್ಕಾರ್ ಲಾಭೊಂಕ್ ನಾತ್‌ಲ್ಲಿ ವ್ಹಡ್ಲೆಂ ಸತ್. ಪುಣ್ ಆಜ್ ಹೆಚ್ಚ್ ಗಾಂಧಿಕ್ ತುರುಪಾಚೊ ಕ್ಕೊ ಕರುನ್ ಸರ್ವ್ ಪಾರ್ಟ್ಯೊ ಲೊಕಾಂಕ್ ಎಕಾಮೆಕಾಚ್ಯಾ ಫಾಯ್ದ್ಯಾ ಖಾತಿರ್ ಗಳ್ಸಿನಾ? ನಿ ಆಮಿ ಸರ್ವ್ 'ಕುರಿಗಳು ಸಾರ್ ಕುರಿಗಳು' – ನಿಜಾಯ್ಕೀ ಬೊಕ್ರೆ ಜಾವ್ನ್ ಜಿಯೆತಾಂವ್ ವಾಯ್ ಆಮ್ಚೊ ಅಕ್ಕಲ್ ಕಾಂಯ್ ಚುರುಕ್ ಜಾಲ್ಲೊಚ್ ನಾ. ಜಾಂವ್ಚೆಪರಿಂಯ್ ಆಸಾ ಹಣ್ಚೆಂ ಧಯ್ರ್ ಮ್ಹಾಕಾಯ್ ನಾ.

ಕಿತ್ಯಾ? ಆಮ್ಚೆಂ ಸಂಯ್ಬ್ ಪೊಳ್ಕುರೆಂ, ಆಮ್ಚೆಂ ಸಂಯ್ಬ್ ದುಭಾವಿ, ಆಮ್ಚೆಂ ಸಂಯ್ಬ್ ರಾಂಕ್ ಸಕ್ಲಾ ಫಾಲ್ನ್ ಮಸ್ತುಂಚೆಂ. ಸದಾಂಚೆಂ ಮಾಗ್ಣೆಂ ರಜಾರ್ ಕರ್ನ್, ಹಫ್ತ್ಯಾಚೆಂ ಯೀಸ್ ಚುಕಯ್ನಾಸ್ತಾಂ ಭಾಗೆವಂತ್ ಜಿಣಿ ಜಿಯೆಂವ್ಚೆ ಆಮಿ ಆಮ್ಚ್ಯಾಚ್ ಸಮಾಜೆಂತ್ ಕಾಮೆಕಾ ಪಳೆಂವ್ಚಿ, ವ್ಹಳ್ಕೊಂಚಿ ರೀತ್ ಆಮ್ಕಾಂಚ್ ಮಾರಗ್ ಪಡೊಂಕ್ ನಾ? ನಾ ತರ್ ಯ್ಲೆವಾರ್ ಜಾಲ್ಲೆಪರಿಂ ಆಮ್ಕಾಂ ಆಮ್ಚ್ಯಾಚ್ ಆಂಗ್ಣಾಂತ್ ದೆಂವೊನ್ ಆಮ್ಚೆರ್ ಹಲ್ಲೊ ಜಾತೊನಾ. ತರ್ ಹೊ ದೇಸ್ ಕೊಣಾಚೊ ಮ್ಹಣ್ ಚಾರ್ ಜಣ್ ಎಕಾಮೆಕಾ ಮೆಳೊನ್ ರಸಾಭಾಸ್ ಚಲಯ್ತಾತ್ ತರ್ ತೆ ಕೊಣ್?

ಆಮ್ಚ್ಯಾ ದೇಸಾಂತ್ ಆಸ್ಚೆ ತಿತ್ಲೆ ದೇವ್ ಸಂಸಾರಾಂತ್ ಹೆರ್ ಖಂಚ್ಯಾರ್ ದೇಸಾಂತ್ ನಾಂತ್, ಆಮ್ಚ್ಯಾ ದೇಸಾಂತ್ ಆಸ್ಚೆ ತಿತ್ಲೆ ಧರ್ಮ್ ಸಂಸಾರಾಚ್ಯಾ ಹೆರ್ ಖಂಚ್ಯಾಯ್ ದೇಸಾಂತ್ ನಾಂತ್, ಆಮ್ಚ್ಯಾ ದೇಸಾಂತ್ ಆಸ್ಚೆ ತಿತ್ಲ್ಯೊ ಭಾಸೊ ಸಂಸಾರಾಚ್ಯಾ ಹೆರ್ ಖಂಚ್ಯಾಯ್ ದೇಸಾಂತ್ ನಾಂತ್, ತರ್‌ಯೀ ಸತ್ ಹೆಂ: ಆಮ್ಚ್ಯಾ ದೇಸಾಂತ್ ಆಸ್ಚೆ ತಿತ್ಲೆಂ ದಲ್ದಿರ್‌ಪಣ್ ಸಂಸಾರಾಚ್ಯಾ ಹೆರ್ ಖಂಚ್ಯಾಯ್ ದೇಸಾಂತ್ ದಿಸೊನ್ ಯೇನಾ. ಅಜೂನ್ ಆಮ್ಚೆಪಯ್ಕಿ ಆಮಿ ಜಿತ್ಲೆಂ ಮುಖಾರ್ ಪಾವ್ಲಾಂ ಕಾಡ್ತಾಂವ್‌ಗೀ ತಿತ್ಲಿಂಚ್ ಪಾಟಿಂ ಪಾವ್ತಾಂವ್. ಆಮ್ಚ್ಯಾ ಚಿಂತ್ಪಾಚಿ ಸುಕಿಧಾಡ್? ಆಮ್ಚ್ಯಾ ಸಮ್ಜೊಣೆಚಿ ಸುಕಿದಾಡ್? ಇತ್ಲೆ ದೇವ್ ಆಸೊನೀ, ಇತ್ಲೆ ಧರ್ಮ್ ಆಸೊನೀ, ಇತ್ಲ್ಯೊ ಭಾಸೊ ಆಸೊನೀ, ಆಮಿ ಏಕ್ ಜಾವ್ನ್ ಉರೊಂಕ್ ಸಕೊಂಕ್ ನಾಂವ್ ನ್ಹಯ್? ಕಿತ್ಲೆಂ ವ್ಹಡ್ಲೆಂ ವಿಪರ್ಯಾಸ್ ನ್ಹಯ್? ದೆಕುನ್ ಜಾತಿಂ ಜಾತಿಂ ಮಧೆಂ, ಭಾಸೆ ಭಾಸೆ ಮಧೆಂ, ಪ್ರಾಂತ್ಯಾಂ ಪ್ರಾಂತ್ಯಾಂ ಮಧೆಂ ಆನಿ ದೆವಾಂ ದೆವಾಂ ಮಧೆಂ ದೊರೆ ಆನಿ ರಾಜ್ವಟ್ಕಿ. ಆನಿ ಆಮಿ ಹೆಚ್ಚ್ ಗುಲಾಮ್‌ಪಣಾಂತ್ ಜಿಣಿ ಮ್ಹಳ್ಳೆಂ ಸುಖ್ ಭಗ್ತೆಲೆ ಬೊಕ್ರೆ.

ದಿಸಾನ್ ದೀಸ್ ಆಯ್ಚೊ ಸಂಸಾರ್ ಎಕಾ ಅಸಲ್ಯಾ ದಿಶೆನ್ ಚಮ್ಕೊನ್ ಆಸಾ, ಸಂಸಾರ್ ಆರ್ಥಿಕ್ ದಿವಾಳೆಂತ್ ಕಂಗಾಲ್ ಜಾಲಾ, ಗಾಂವಾಂತ್ ಕಾಮಾಂ ಮೆಳಾನಾಂತ್, ಕಾಮ್ ನಾಸ್ತಾಂ ಗಾಂವಾಂತ್ ಆಸ್ಚಿಂ ಗಲ್ಭಾಕ್ ವೆತಾಲಿಂ, ಆತಾಂ ಗಲ್ಭಾಚಿ ಪರಿಗತ್ ಗಾಂವ್ಚ್ಯಾಕೀ ವಾಸ್ಟ್ ಜಾಂವ್ಚಿಂ ಖುಣಾಂ ದಿಸೊಂಕ್ ಲಾಗ್ಲ್ಯಾಂತ್. ಜಾಯ್ತ್ಯಾಂನಿ ಕಾಮಾಂ ಹೊಗ್ಡಾಯ್ಲ್ಯಾಂತ್, ಆನಿ ಕಾಮಾಂ ಆಸ್ಚಿಂ ಸಯ್ತ್ ದೀಸ್ ಮೆಜುನ್ ಆಸಾತ್. ಥೊಡ್ಯಾಂಚೊ ಪಾಗ್ ಉಣೊ ಕೆಲಾ, ಪುಣ್ ಭಾಡಿಂ ಚಡೊನ್ ಆಸಾತ್, ವಸ್ತುಂಚಿಂ ಮೊಲಾಂ ಚಡೊನ್ ಆಸಾತ್, ಬೆಂಕಾಂನಿ ವಾಡ್ ನಾ ಮ್ಹಣೊನ್ ಕೊಣೆ ಘರಾಂ–ಫ್ಲೇಟಾಂ ಘೆತ್ಲ್ಯಾಂತ್, ಪುಣ್ ಫ್ಲೇಟಾಂ ಅನಿಕಿ ತಯಾರ್ ಜಾವ್ನಾಂತ್, ಬೆಂಕಾಚೆಂ ಲೋನ್ ಬಾಂಧುಂಕ್ ತ್ರಾಸ್ ಥೊಡ್ಯಾಂಕ್, ಥೊಡ್ಯಾಂನಿ ಶೇರ್ ಮಾರ್ಕೆಟಿಂತ್ ದುಡು ಘಾಲ್ಲೊ, ಮಾರ್ಕೆಟ್ ಪರ್ತಾಲ್ಯಾ, ಎಕಾ ವಾಟೆನ್

ಟ್ಯಾಕ್ಸ್, ಅನ್ಯೇಕಾ ವಾಟೆನ್ ಪಿಡಾ ಶಿಡಾ...

ಆರ್ಥಿಕ್ ದಿವಾಳಿ, ಕಾಮಾಂ ಉಣಿ ವಾ ನಾಂತ್, ಚಡ್‌ಲ್ಲೆಂ ನಾಸಮಧಾನ್, ಎಕಾಮೆಕಾಚೆ ಮನಸ್ಥಾಪ್, ಝುಗ್ಡಿಂ, ಮೋರಲ್ ಪೊಲಿಸ್, ಆತಂಕ್‌ವಾದ್ – ಸಮಸ್ಸೆ ನ್ಹಯ್, ಸಮಸ್ಸ್ಯಾಂಚೆ ವೊರ್ ಆಮ್ಚೆ ಮುಖಾರ್ ಆಸಾತ್.

ತರ್‌ಯೀ, ಹ್ಯಾ ಸರ್ವ್ ಸಮಸ್ಸ್ಯಾಂ ಮಧೆಂ ಸಮಧಾನೆಚಿ ವಾಟ್ ಸೊಧುನ್ ತಿ ಮುಖಾರುನ್ ವರ್ಚೆಂಚ್ ಏಕ್ ಭೋವ್ ವ್ಹಡ್ಲೆಂ ಶರ್ತ್ ಆಮ್ಚೆ ಮುಖಾರ್ ಆಸಾ.

ಬರಿ ವಾಟ್ ಕೆದ್ನಾಂಯ್ ಅಶೀರ್ ಆಸ್ತಾ ಕಂಯ್, ಆಮಿ ಖಂಯ್ಚಿ ವಾಟ್ ವಿಂಚ್ಯಾಂ?

[ಮಾರ್ಚ್ 2009]

ಪಾಂಚ್ ವರ್ಸಾಂ ಸಂಪ್ಲಿಂ – ಪುಡೆಂ ಕಿತೆಂ??

ಮೊಗಾಳ್ ವಾಚ್ಪ್ಯಾ,

2004 ಇಸ್ವೆಂತ್ ಸುರು ಜಾವ್ನ್, 2009 ಮಾಯ್ ಮಯ್ನ್ಯಾಂತ್ ದಾಯ್ಜ್.ಕೊಮ್ ಂಚ್ ವರ್ಸಾಂ ಸಂಪಂವ್ಚ್ಯಾ ಘಡ್ಯೆ ಕಸಲೊಚ್ ಸಂಭ್ರಮ್ ನಾತ್‌ಲ್ಲೆಂ ಸಭಾರಾಂಕ್ ಜ್ಯಾಪ್ ಮ್ಹಳ್ಳೆಪರಿಂ ದಿಸೊಂಕ್ ಪುರೊ ತರ್‌ಯೀ, ಮ್ಹಾಕಾ ಖಾಸ್ಗೆನ್ ವ್ಹಳ್ಕತೆಲ್ಯಾಂಕ್ ಿತ್ ಆಸ್ಚೆಪರಿಂ ಕಿತ್ಯಾಕ್‌ಗೀ ಸಂಭ್ರಮ್/ದಭಾಜೊ ಮ್ಹಳ್ಯಾರ್ ಮ್ಹಾಕಾ ಎಕಾ ಥರಾಚಿ ಲರ್ಜಿ. ಆಮಿ ಜಿಯೆಂವ್ಚಿ ಆಮ್ಚಿ ಜಿಣಿ ತರ್, ಕೊಣ್ ಪಳೆತಾ, ಕೊಣ್ ಕಿತೆಂಯ್ ಉಲಯ್ತಾ ಳ್ಯಾ ಭಿಂಯಾನ್ ವಾ ದಾಕ್ಶೆಣೆನ್ ಜಿಯೆಂವ್ಚಿ ಜಿಣಿ ಅಪ್ಣಾಚಿ ಮ್ಹಳ್ಳೆಂ ಭಗಾಪ್ ಮ್ಹಜ್ಯಾ ಂತಿಕ್ ಭಿಲ್ಕುಲ್ ಯೇನಾ. ಇತ್ಲೆಂಚ್ ನ್ಹಯ್, ಕೊಣಾಕ್‌ಗೀ ಧಾಖಂವ್ಚ್ಯಾಕ್ ಭಾಡ್ಯಾಚೆಂ/ ಣಾಚೆಂ ಹಾಡುನ್ ಧಾಂಗ್ರೊ ಮಾರುಂಕ್ ಮ್ಹಜೆಂ ಮನ್ ತರ್‌ಯೀ ಆಯ್ತೆಂ ನಾ.

ಅಶೆಂ ಮ್ಹಣೊನ್ ಸಂಭ್ರಮ್/ದಭಾಜೊ ಮ್ಹಾಕಾ ನವೊ ನ್ಹಯ್, ಜಾಯ್ತೆ ಸಂಭ್ರಮ್/ ಭಾಜೆ ಹಾಂವೆಂ ಪಳೆಲ್ಯಾತ್, ಹರ್ಯೆಕಾಂತ್ ಉಟೊನ್ ದಿಸ್ಚೆಂ ಪೊಕೊಳ್‌ಪಣ್, ಕೃತಕ್ ಟನ್, ಸಂಸರಾಕ್ ಧಾಖಂವ್ಚಾಕ್ ತೊಂಡಾರ್ ಘಾಲ್ಲೆಂ ಮುಖ್‌ವಾಡ್, ಕೊಣಾಕ್ ಟಂವ್ಕ್‌ಗೀ ಭಿತರ್ ಏಕ್ ಭಾಯ್ರ್ ಏಕ್ ವೆಕ್ತಿತ್ವ್ ದವ್ರುನ್ ತೊಂಡಾಪುರ್ತೊ ಸುಕೊ ಯ್ಲಾಪ್ ಕರ್ಚೆಂ ಕಿತ್ಯಾಕ್‌ಗೀ ಮ್ಹಾಕಾ ಅವಡ್ನಾ. ಆಸೊಂ! ಹಾಂಗಾಸರ್ ಹಾಂವೆಂ ಉಲ್ಲೇಕ್ ರುಂಕ್ ಆಸ್ಚೆಂ ಪಾಂಚ್ ವರ್ಸಾಂ ಸಂಪ್‌ಲ್ಲೆವಿಶಿಂ ಶಿವಾಯ್ ಮ್ಹಜ್ಯಾ ಖಾಸ್ಗಿ ಅವಡಾವಿಶಿಂ ಯ್.

ಏಕ್ ಸ್ವಪಾಣ್ ಆಸ್ಲೆಂ, ಹಾಕಾ ಸ್ವಪಾಣ್ ಮ್ಹಣೊಂ ವಾ ಖೊರೊಜ್ ತೆಂ ಹಾಂವ್ ಕೊ – ತುಮಿಂಚ್ ನಿಘಂಟ್ ಕರಾ. ಕೊಂಕ್ಣೆಪಾಸತ್ ಕಾಂಯ್ ಇಲ್ಲೆಂ ಕಾಮ್ ಕರಿಜಯ್ ಳ್ಳೆಂ. ಹಾಂವ್ ಕೊಂಕ್ಣೆಂತ್ಲ್ಯಾ ನೊವೊದ್ ಆನಿ ನೋವ್ ಠಕ್ಕೆ ಬರಯ್ಣಾರಾಂಪರಿಂ ವ್ಯಾಸಿ ಬರಯ್ಣಾರ್ ಮಾತ್ರ್ ಜಾವ್ನ್ ಉದೆಲ್ಲೊಂ. ವೇಳ್ ಗೆಲ್ಲೆಪರಿಂಚ್ ನವೆ ನವೆ ಹಿತಿಕ್ ಮಿತ್ರ್ ಮೆಳ್ಳೆ. 'ಸಾಹಿತಿಕ್' ಮ್ಹಳ್ಳೊ ಸಬ್ಧ್ ಕೊಂಕ್ಣೆಚ್ಯಾ ಮಟ್ಟಾಕ್ ವ್ಹಡ್ಲೊ ಜಾಲೊ ರ್, 'ಬರಯ್ಣಾರ್' ಮ್ಹಳ್ಳೊ ಸಬ್ಧ್ ವ್ಹಾಪಾರ್ತಾಂ. ಹರ್ಯೆಕ್ ಬರಯ್ಣಾರ್ ವೆವೆಗ್ಳೆ, ಜಶೆಂ ರ್ಯೆಕ್ ಮನಿಸ್ ವೆಗ್ಳೊ. ತಾಂಚೆಂ ಚಿಂತಾಪ್ ವೆಗ್ಳೆಂ. ತಾಂಚಿ ಜಿಣ್ಯೆರೀತ್ ವೆಗ್ಳಿ. ತಾಂಚೊ ಣ್ಯೆ ಅನ್ಭೋಗ್ ವೆಗ್ಳೊ. ಎಕಾ ಕೋಪ್ ಹುನ್ ಚಾಯೆಕ್ ದೋನ್ ಕರುನ್ ದೊಗಾಂನಿ ಯೆಲ್ಯಾರೀ ತ್ಯಾ ದೊಗಾಂಯ್ಕೀ ಏಕ್ ರಿತಿಚೊ ಅನ್ಭೋಗ್ ಜಾತಾ ಮ್ಹಣೊನ್ ನಾ ಯ್? ಅಶೆಂ ಆಸ್ತಾಂ, ಜಾಯ್ತೆಂ ಶಿಕೊಂಕ್ ಮೆಳ್ಳೆಂ. ಜಾಯ್ತೆಂ ಸಮ್ಜೊಂಕ್ ಮೆಳ್ಳೆಂ. ಇತ್ಲೆಂ ಮ್ಜತಾನಾ ಅಪ್ಣೆಂಚ್ ಅಪ್ಣಾಹುಜಿರ್ ಏಕ್ ಆರ್ಸೊ ಉಭೊ ಜಾಲ್ಲೆಪರಿಂ ದಿಸ್ಲೊ, ತ್ಯಾ ರ್ಸ್ಯಾಂತ್ ಆಮಿ, ಬರಯ್ಣಾರಾಂನಿ ಪಳೆಜಾಯ್ ಆಸ್ಲೆಂ. ಪಯ್ಲೆಂ ಮ್ಹಾಕಾಚ್ ಪಳೆಲೆಂ, ಕೀಗತ್ ಆನಿ ಕಾಲ್ಪನಿಕ್ ಸಂಸಾರಾ ಮಧೆಂ ಆಸ್ಚೊ ಅಂತರ್ ದಿಸ್ಲೊ. ಮಾಪುಂಕ್ ಸಕ್ಲೊನಾ ರ್‌ಯೀ, ಸಂಪೂರ್ಣ್ ರಿತಿರ್ ನ್ಹಯ್ ತರೀ, ಥೊಡ್ಯಾ ಮಟ್ಟಾಕ್ ತರ್‌ಯೀ ಸಮ್ಜೊಂಕ್ ಕ್ಲೊಂ.

ಅಶೆಂ ಆರ್ಸೊ ಪಳೆತಾನಾ ಮ್ಹಜ್ಯಾ ಮತಿಂತ್ ಉದೆವ್ನ್ ಆಯಿಲ್ಲೆಂ ಅನ್ಯೇಕ್ ಚಿಂತಾಪ್ – ಹೊ ಆರ್ಸೊ ಮ್ಹಾಕಾ ಮಾತ್ರ್ ನ್ಹಯ್, ಹ್ಯಾ ಸಂಸಾರಾಂತ್ಲ್ಯಾ ಸರ್ವ್ ಭವ್ತಿಕ್ ಸಂಗ್ತೆಕ್ ಧಾಖಂವ್ಕ್ ಸಕ್ತಾ, ಮನ್ ಕೆಲ್ಯಾರ್. ಅಶೆಂ ಪಳೆತಾನಾ ದೋನ್ ರುಪ್ಣಿಂ ಉದೆವ್ನ್ ಯೆತಾತ್; ಪಯ್ಲೆಂ – ರಿತೆಂ ಆಸ್ಚೆಂ (ನಾ ಆಸ್ಚೆಂ), ದುಸ್ರೆಂ – ಆಸ್ಚೆಂ. ತೆಚ್ಚ್ ಪರಿಂ ದೋನ್ ಸವಾಲಾಂ ಮತಿಂತ್ ಖಂಚೊನ್ ಯೆತಾತ್. ಏಕ್ ನಾತ್ಲ್ಲೆಂ (ನಾ ಆಸ್ಚೆಂ) ಆನಿ ದುಸ್ರೆಂ ಆಸ್ಚೆಂ. ಥೊಡೆ ತರೀ ಉಲ್ಲೇಕ್ ಕರ್ಚೆ ತರ್;

'ಹ್ಯಾ ಸಂಸಾರಾಂತ್ ಸರ್ವ್ ಥರಾಚೆ ಕಶ್ಟ್ ಆಸಾತ್' ಮ್ಹಳ್ಳೆಂ ನಾ ಆಸ್ಚೆಂ ಸುಖ್ ಉಲ್ಲೇಕ್ ಕರ್ತಾ ತರ್, 'ಹ್ಯಾ ಸಂಸಾರಾಂತ್ ಕಿತ್ಲೆ ಕಶ್ಟ್ ಆಸ್ಲ್ಯಾರೀ ಸುಖ್ ಆಸಾ' ಮ್ಹಣ್ಚೆಂ ಆಸ್ಚ್ಯಾ ಸಂಗ್ತೆಚೊ ಉಲ್ಲೇಕ್ ಕರ್ತಾ. ತಾತ್ವಿಕ್ ಚಿಂತಾಪ್ ಸೊಡ್ಯಾಂ, ಆಮಿ ಸಂಪಿಂ ಭಾಸ್ ಉಲವ್ಯಾಂ;

'ಮ್ಹಜೆಲಾಗಿಂ ಕಾರ್ ನಾ, ಬಂಗ್ಲೊ ನಾ ಜಶೆಂ ಹೆರಾಂ ಲಾಗಿಂ ಆಸಾ' – ಹೆಂ ನಾ ಆಸ್ಚ್ಯಾ ಚಿಂತ್ಪಾಚೊ ಉಲ್ಲೇಕ್ ಕರ್ತಾ ತರ್, 'ಮ್ಹಜೆಲಾಗಿಂ ಕಿತೆಂ ತರೀ ಆಸಾ, ಪುಣ್ ಹ್ಯಾ ಸಂಸಾರಾಂತ್ ತಾಕಾಯ್ ಗತ್ ನಾತ್ಲ್ಲಿಂ ಆಸಾತ್' ಮ್ಹಳ್ಳೆಂ ಆಸ್ಚ್ಯಾ ಸಂಗ್ತೆಚೊ ಉಲ್ಲೇಕ್ ಕರ್ತಾ.

ಹೆಂಚ್ ವಾರ್ಜಿಕ್ ಹಾಂವ್ ಸಾಹಿತಾಕ್ ಲಗು ಕರುಂಕ್ ಪ್ರೇತನ್ ಕೆಲೆಂ ತರ್ – ಕೊಂಕ್ಣೆಂತ್ ಹೆರ್ ಪ್ರಾಂತೀಯ್ ಭಾಸಾಂಪರಿಂ ಉಂಚ್ಲೆಂ ಸಾಹಿತ್ಯ್ ನಾ. ವ್ಹಯ್! ಹೆಂ ಸತ್ಚ್ಚ್. ಕೊಣ್ಯೀ ನೆಗಾರ್ ಕರಿನಾ. ಪುಣ್ ಕೊಂಕ್ಣೆಂತ್ ಆಸ್ಚೆಂ ಸರ್ವ್ ವ್ಹಾಪಾರ್ನಾಸ್ಚೆಂ? *(Useless)?*. ಹ್ಯಾ ಚಿಂತ್ಪಾಕ್ ವೊಪುನ್ ಘೆಂವ್ಕ್ ಕಿತ್ಯಾಕ್ಗೀ ಮ್ಹಾಕಾ ನಾಕಾ. ಹೆರ್ ಭಾಸಾಂತ್ಲೆಂ ಸಾಹಿತ್ಯ್ ಹಾಂವೆಯ್ ವಾಚ್ಲಾಂ, ಅಧ್ಯಯನ್ ಕೆಲಾಂ, ಕರುನ್ಂಚ್ ಆಸಾಂ. ಜಾವ್ಯೆತ್ ನ್ಹಯ್, ವ್ಹಯ್ – ಕೊಂಕ್ಣೆಂತ್ ಹರ್ಯೆಕಾ ಶೆತಾಂತ್ ವ್ಹಾಡಾವಳ್ ಗರ್ಜ್ ಆಸಾ, ಜಾಂವ್ ಸಂಗೀತ್ ಶೆತ್, ಜಾಂವ್ ಸಾಹಿತಿಕ್ ಶೆತ್, ಜಾಂವ್ ಜನಪದ್ ಶೆತ್, ಜಾಂವ್ ನಾಟಕ್ ಶೆತ್, ಜಾಂವ್ ಹೆರ್ ಶೆತ್. ಪುಣ್ ವ್ಹಾಡಾವಳ್ ಏಕ್ ಹಂತ್. ಏಕಾ ದಿಸಾನ್ ಜಾಂವ್ಚೆ ತಸಲಿ ನ್ಹಯ್. *'Rome was not built in a day'* ಮ್ಹಳ್ಳೆಪರಿಂ ಹಿ ಏಕ್ ಪ್ರಕ್ರಿಯಾ. ಪುಣ್ ಅಂತರ್ಜಾಳಿಂತ್ ಸಾಹಿತ್ಯ್ ಪರ್ಗಟೊನ್ ಯೆತಾನಾ ಸಂಸಾರಾಚ್ಯಾ ಖಂಚ್ಯಾಯ್ ಕೊನ್ಶ್ಯಾಂತ್ ಆಸ್ಚ್ಯಾ ವಾಚ್ಪ್ಯಾಂಕ್ ಉಪಲಬ್ಧ್ ಆಸೊನ್ ವಾಚುಂಕ್ ಸಲೀಸ್ ಜಾತಾ. ಅಶೆಂ ವಾಚ್ತಾಂ, ಹೆರಾಂ ಸಮೊರ್ ತುಲನ್ ಜಾತಾ, ಆಮ್ಚ್ಯಾ ಅಸ್ಕತ್ಕಾಯೊ, ಊಣ್, ಅವ್ಗುಣ್ ದಿಸೊನ್ ಯೆತಾತ್. ಆನಿ ಹಾಂಗಾಸರ್ ಪ್ರಾಮಾಣಿಕ್ ರಿತಿನ್ ತ್ಯೊ ಸ್ವೀಕಾರ್ ಕರ್ಚೆಂ ವ್ಹಡ್ ಮನ್ ಸರ್ವಾಂಕ್ ಆಸಾ ತರ್ ವಾದ್-ವಿವಾದ್ ಮ್ಹಳ್ಳೆಚ್ ನಾಂತ್ ನ್ಹಯ್?

ಕೊಂಕ್ಣಿ ಸಾಹಿತ್ಯಾಕ್ ಪರ್ಗಟ್ ಕರ್ಚ್ಯಾಕ್ ಅಂತರ್ಜಾಳ್ ಮಾಧ್ಯಮ್ ವಿಂಚುಂಕ್ ಪ್ರಮುಖ್ ಕಾರಣ್, ಅಂತರ್ಜಾಳಿಚಿ ಉಪಲಬ್ದಿ. ಹ್ಯೇ ಖಾತಿರ್ ಸಭಾರಾಂನಿ ಜಾಯ್ತೊ ವೇಳ್ ಖರ್ಚಿಲಾ, ಜಾಂವ್ ತಿಂ ಚಡ್ತಾವಾಂ ಪರ್ಚ್ಯಾ ಪಾಟ್ಲ್ಯಾನ್ ಆಸಾತ್. ಸಭಾರಾಂನಿ ಏಕ್ ನ್ಹಯ್ ಏಕ್ ರಿತಿರ್ ಆಧಾರ್ ದಿಲಾ, ಆನಿ ತಾಂಚ್ಯಾ ಮಿನತೆನ್ ಮ್ಹಜ್ಯಾನ್ ದಾಯ್ಜ್ ಮಿಸಾಂವ್ ಏದೊಳ್

ಣಾಸರ್ ಮುಖಾರುಂಕ್ ಸಾಧ್ಯ್ ಜಾಲಾಂ. ಆನಿ ಆತಾಂ ದಾಯ್ಜಾನ್ ಪಾಟ್ಲ್ಯಾ ಪಾಂಚ್ ಸಾಂನಿ ಕೊಂಕ್ಣೆಕ್ ಕಾಂಯ್ ತರೀ ದಿಲಾಂ ಮ್ಹಳ್ಳೊ ಸಂತೊಸ್ ಆಮ್ಕಾಂ ಆಸಾ. ದಾಯ್ಜ್ ಹಿತಿಕ್ ಸ್ಪರ್ಧ್ ಆಮಿ ಭೋವ್ ಬರೆ ರಿತಿರ್ ಮಾಂಡುನ್ ಹಾಡ್ಲ್ಯಾತ್. ಜೊಕ್ತ್ಯಾ ಹಿತ್ಕಾರಾಂಕ್ (ಕಾಣ್ಯೆಗಾರ್ ತಶೆಂ ಕವಿ) ಪರ್ಗಟ್ ಮಾನ್-ಸಮ್ಮಾನ್ ದಿಲಾ. ಆಶಾವಾದಿ ಕಾಶನಾಧ್ವಾರಿಂ ವೆವೆಗ್ಳೆ ಬೂಕ್ ಪರ್ಗಟ್ಲ್ಯಾತ್. ಕೊಂಕ್ಣಿ ಪತ್ರಾಂಕ್ ಆಮ್ಚ್ಯಾ ತಾಂಕಿಚೊ ಕಾರ್/ಪಾಟಿಂಬೊ ದಿಲಾ. ಜಾಂವ್ಕ್ ಪುರೊ ಆಜ್ ಆರ್ಥಿಕ್ ರಿತಿನ್ ಕಿತ್ಲೆಂ ಜೊಡ್ಲಾಂ ಣೊನ್ ಸಾಂಗೊಂಕ್ ಸಕ್ಚೆನಾಂವ್; ಕಿತ್ಯಾಕ್ – ಕೊಂಕ್ಣೆಂತ್ ಆರ್ಥಿಕ್ ರಿತಿನ್ ಪುಂಜಾಂವ್ಚೊ ಲೊಚ್ ಇರಾದೊ ಆಮ್ಚೊ ನಾತ್ಲ್ಲೊ, ಫುಡೆಂಯ್ ಆಸ್ಚೊನಾ. ದಾಯ್ಜ್.ಕೊಮ್ ನ್ ಹಿತಿಕ್ ಸಂಗ್ತ ಭಾಯ್ರ್ ಚಿಂತುಂಕ್ ವಚೊಂಕ್ ನಾ. ಫಕತ್ತ್ ಕೊಂಕ್ಣಿ ಭಾಸ್, ಕೊಂಕ್ಣಿ ಹಿತ್, ಕೊಂಕ್ಣಿ ಬರಯ್ಣಾರ್ ಹಾಂಕಾಂ ಮಾತ್ರ್ ಮಹತ್ವ್ ದಿಲಾ ಶಿವಾಯ್ ಹೆರ್ ಂಚ್ಯಾಯ್ ಸಂಗ್ತೆಂಕ್ ನ್ಹಯ್.

ವರ್ಸಾಳ್ಯಾ ಸಾಹಿತಿಕ್ ಸ್ಪರ್ಧ್ಯಾಸವೆಂ ಮಯ್ನ್ಯಾಳೆ ಸಾಹಿತಿಕ್ ಸ್ಪರ್ಧ್ ಆಮಿ ಮಾಂಡುನ್ ಡ್ಲ್ಯಾತ್, ಕಾಮಾಸಾಳಾಂ ಚಲವ್ನ್ ವೆಲ್ಯಾಂತ್ – ಆಮ್ಚೊ ಇರಾದೊ ಕೆದಿಂಚ್ ಪಿಕ್ನಿಕಾಂ ಲ್ಚೊ ಜಾಂವ್, ವೆದಿ ಕಾರ್ಯಿಂ ಮಾಂಡುನ್ ಲೊಕಾಂಚ್ಯೊ ತಾಳಿಯೊ ಆಯ್ಕೊಂವ್ಚೊ ನಾಸ್ಲ್ಲೊ. ಮ್ಕಾಂ ಆಮಿ ಕೊಣ್ ಮ್ಹಳ್ಳೆಂ ಕಳಿತ್ ಆಸಾ. ಆಮಿ ಸಾಹಿತಿಕ್ ಮೊಗಿ, ಸಾಹಿತಾಕ್ ವಾಜ್ ಗರ್ಜ್ ನ್ಹಯ್, ದಭಾಜೊ ಗರ್ಜ್ ನ್ಹಯ್, ಸಂಭ್ರಮ್ ಗರ್ಜ್ ನ್ಹಯ್. ಆಮಿ ಕೆದಿಂಚ್ ಕ್ ಸಂಘ್ ಮ್ಹಣೊಂಕ್ ನಾ ವಾ ಚಿಂತುಂಕ್ ನಾ. ಆಮಿ ಫಕತ್ತ್ ಕೊಂಕ್ಣಿ ಸಾಹಿತ್ಯಾಚೊ ಭಿಮಾನ್ ಆಸ್ಚೆ ಹವ್ಯಾಸಿ.

ಪಾಂಚ್ ವರ್ಸಾಂ ಸಂಪಂವ್ಚ್ಯಾ ವೆಳಾರ್, ಆಮ್ಚೆಂ ಮಿಸಾಂವ್ ಅಜೂನ್ ಸಂಪೊಂಕ್ . ಸುರು ಜಾಲಾಂ ಮಾತ್ರ್, ಫುಡೆಂ ಜಾಯ್ತೆಂ ಕರುಂಕ್ ಆಸಾ, ತೆಂ ವೆಳಾಕಾಳಾಚ್ಯಾ ಧೀನ್ ಸಮರ್ಪಿತಾಂ. ಪುಣ್ ಹ್ಯಾ ಪಾಂಚ್ ವರ್ಸಾಂನಿ ದಾಯ್ಜ್ ಮಿಸಾಂವಾಂತ್ ವಾಂಟೆಲಿ ಲ್ಲ್ಯಾ ಸರ್ವ್ ಬರಯ್ಣಾರಾಂಚೊ, ವಾಚ್ಪ್ಯಾಂಚೊ, ಪೋಶಕಾಂಚೊ, ಸಂಪಾದಕೀಯ್ ಂಡಳಿಚೊ, ಸಲ್ಹಾ-ಮಂಡಳೆಚೊ ತಶೆಂಚ್ ಮ್ಹಾಕಾ ಖಾಂದಾಕ್ ಖಾಂದ್ ದೀವ್ನ್ ಕುಮೊಕ್ ಲ್ಲ್ಯಾ ಬಾಯ್ ಪ್ರಿಯಾ ಸಿಕ್ವೇರಿಚೊ, ಆನಿ ಬಾಬ್ ಮೆಲ್ವಿನ್ ಜೆ. ವಾಸ್ ಕೆಲರಾಯ್ ಾಂಚೊ ಹಾಂವ್ ಉಪ್ಕಾರ್ ಬಾವುಡ್ತಾಂ.

ದೇವ್ ಬರೆಂ ಕರುಂ

[ಎಪ್ರಿಲ್, 2009]

ಕೆದ್ನಾಂ ಮವ್ನ್ ಉಲಯ್ತಾನಾ..!

ಲಾಂಭಾಯೆಚೆಂ ಮವ್ನ್.. ಪಂಚ್ವೀಸ್ ಮಯ್ನ್ಯಾಂಚೆಂ ಮವ್ನ್ ಮ್ಹಾಕಾಚ್ ಅಜ್ಯಾಪ್ ಕರ್ತಾ.

ಹೆಂ ಮವ್ನ್ ಕಿತ್ಲೆಂ ಕರ್ಕರೆ ದೀಂವ್ಕ ಸಕ್ಲೆಂ ಮ್ಹಳ್ಳೆಂ ಮ್ಹಜ್ಯಾನ್ ಅಭಿವ್ಯಕ್ತ್ ಕರುಂಕ್ ಉತ್ರಾಂ ನಾಂತ್. ಎಕಾ ಪಾಟ್ಲ್ಯಾನ್ ಏಕ್ ಮ್ಹಳ್ಳೆಪರಿಂ ಅನ್ವಾರಾನ್ ಮ್ಹಜೆರ್ ಘಾಲ್ಲಿ ಧಾಡ್ ತರ್‌ಯೀ ತಿತ್ಲಿ ಕಠೀಣ್ ನ್ಹಯ್, ಜಿತ್ಲಿ ಹಾಚೆರ್ ಸಂತೊಸ್/ಸಮಧಾನ್ ಭಗ್ತಲ್ಯಾಂಕ್ ಪಳೆತಾನಾ, ಜಾಂಕಾಂ ಎಕಾ ತೆಂಪಾರ್ ಹಾಂವೆಂ 'ಆಪ್ಲೆ' ಮ್ಹಣ್ ಚಿಂತ್‌ಲ್ಲೆಂ. ಪುಣ್ ಜಿವಿತ್ ಏಕ್ ರಂಗ್‌ಮಾಂಚಿ ಆನಿ ಆಮಿ ಸರ್ವ್ ಹಾಂತ್ಲ್ಯೊ ಕಟ್‌ಪುತ್ಳ್ಯೊ; ಕೊಣ್ ಖುಶೇನ್ ಆನಿ ಕೊಣ್ ನಿರ್ವೊಗ್ ನಾಸ್ತಾಂ.

ಮ್ಹಜ್ಯಾ ಲ್ಹಾನ್‌ಪಣಾರ್ ಥಾವ್ನ್ ಮ್ಹಜ್ಯಾ ಮತಿಂತ್ ಖಂಚೊನ್ ಆಯಿಲ್ಲೆಂ ಏಕ್ ಜಿವೆಂ ಸತ್ ಹೆಂ ಕೀ 'ಭೋವ್ತ್ಯಾ ಆಮ್ಗೆರ್ ಹಾಂವ್ ಕೊಣಾಕ್‌ಚ್ ನಾಕಾಸ್‌ಲ್ಲೊಂ ಭುರ್ಗೊ' ಮ್ಹಳ್ಳೆಂ, ಕಿತ್ಯಾಕ್; ಹಾಂವ್ ಮ್ಹಾಲ್ಘಡೊ ಪೂತ್ ನ್ಹಯ್, ನಿಮಾಣೊ ಪೂತ್‌ಯೀ ನ್ಹಯ್. ಮಾಲ್ಘಡ್ಯಾಕ್ ಪುತಾಕ್ ತಶೆಂಚ್ ನಿಮಾಣ್ಯಾ ಪುತಾಕ್ ಸದಾಂಚ್ ಸ್ಥಾನ್ ಆಸ್ಲೆಂ. ಇತ್ಲೆಂಚ್ ನ್ಹಯ್, ಕಠೀಣ್ ರಾಗ್, ಹಟ್, ವಿಶೇಸ್ ಪೊಕ್ರಪಣಾಂ ಮ್ಹಾಕಾ ಅನಿಕ್‌ಯೀ ಕೊನ್ಸ್ಯಾಕ್ ಲೊಟ್ತಲಿಂ. ಇತ್ಲೆಂಚ್ ಪಾವಾನಾತ್‌ಲ್ಲ್ಯಾಕ್ ಮ್ಹಾಕಾ ಲ್ಹಾನ್‌ಪಣಾರ್ ವಿಶೇಸ್ ಶೆಳ್, ಖೊಂಕ್ಲಿ.

ಪುಣ್ ವಿಶೇಸ್ ಕಿತೆಂಗೀ ಮ್ಹಳ್ಯಾರ್ ಕೊಣಾಕ್‌ಚ್ಚ್ ನಾಕಾಸ್‌ಲ್ಲೊಂ ಹಾಂವ್ ಮ್ಹಜ್ಯಾ ಮಾಂಯ್‌ಕ್ ಮೊಗಾಚೊ, ಜಶೆಂ ಕಾನಡಿಂತ್ ಏಕ್ ಸಾಂಗಾಪ್ ಆಸಾ "ಹೆತ್ತವರಿಗೆ ಹೆಗ್ಗಣ ಮುದ್ದು". ಮ್ಹಜಿ ಆವಯ್ ಅಶಿಕ್ಷಿ (ಸಂಸಾರಾಚ್ಯಾ ಬಾಜಾರಿ ಉತ್ರಾಂನಿ ಸಾಂಗ್ಚೆಂ ತರ್; ಅನ್ಪಡ್ ಗವಾರ್)

ಮ್ಹಜ್ಯಾ ಜಿಣ್ಯೆಂತ್ ವಾದಾಳ್ ಕಾಂಯ್ ನವೆಂ ನ್ಹಯ್, ಸಭಾರ್ ಪಾವ್ಟಿಂ, ಸಭಾರ್ ರಿತಿಚಿಂ ವಾದಾಳಾಂ ಹಾಂವೆಂ ಫುಡ್ ಕೆಲ್ಯಾಂತ್. ಜಿತ್ಲೊಂ ಜಿಕ್ಲಾಂ, ಕಿತ್ಲೊಂ ಸಲ್ವಾಲಾಂ ಮ್ಹಳ್ಳೆಂ ಹಾಂವ್ ಮೆಜುಂಕ್ ವಚಾನಾ, ಪುಣ್ ಏಕ್ ಸತ್ ಶಿಕ್ಲಾಂ; ಜಿಣ್ಯೆಂತ್ ಯೆಂವ್ಚೆಂ ಹರ್ಯೆಕ್ ವಾದಾಳ್ ಏಕ್ ಸತ್ ಘೆವ್ನ್ ಯೆತಾ, ನಾಗ್ಡೆಂ ಸತ್, ಕೊಡು ಸತ್, ಅಡ್ಹೊಕ್ ಸತ್, ಕೋಣ್ ಹೆಂ ಮಾಂದುಂದಿ ವಾ ಮಾಂದಿನಾ ಜಾಂವ್.

2009 ಇಸ್ವಿ ಭೋವ್ತ್ಯಾ ಮ್ಹಜ್ಯಾ ಜಿಣ್ಯೆಂತ್ ಅನ್ಯೇಕ್ ವಾದಾಳ್ ಘೆವ್ನ್ ಆಯ್ಲೆಂ; ಪಯ್ಲೆಂ ಮ್ಹಜೆಂ ಕಾಮ್ ಗೆಲೆಂ, ಎಕಾಚ್ ಮಯ್ನ್ಯಾ ಭಿತರ್ ಮ್ಹಜಿ ಆವಯ್ ಹ್ಯಾ ಸಂಸಾರಾಚೆಂ ಪಯ್ಣ್ ಸಂಪವ್ನ್ ಗೆಲಿ.

ಲ್ಹಾನ್‌ಪಣಾರ್ ಥಾವ್ನ್ ಮ್ಹಾಕಾ ವಾಚ್ಪಾಚಿ ಪಿಸಾಯ್ ಚಡ್ ಆಸ್ಲಿ. ಚಡ್ತಾವ್ ಜಾವ್ನ್ ಕಾನಡಿ ಆನಿ ಕೊಂಕ್ಣಿ ಸಾಹಿತ್ಯ್ ವಾಚ್ತಾಲೊಂ. ಕೊಂಕ್ಣೆಂತ್ ಮ್ಹಜ್ಯಾ ಚಿಂತ್ನಾಂಚೆರ್ ಪ್ರಭಾವ್ ಘಾಲುಂಕ್ ಸಕ್‌ಲ್ಲಿ ಕಾದಂಬರಿ ಎ.ಟಿ.ಲೋಬೊಚಿ 'ತುಂ ಬರೊ ಜಾ'. ಆನಿ ಹ್ಯಾ ಕಾದಂಬರೆಂತ್ ಪರತ್ ಪರತ್ ಎ.ಟಿ.ಲೋಬೊನ್ ಬರಯಿಲ್ಲೆಂ ಉತಾರ್ ಜಾವ್ನಾಸಾ 'ರುಂವಾಂತ್ ಸರ್ಗ್

ಸಾ'. ಆನಿಂ ಹೆಂ ಉತಾರ್ ಭೋವ್ತ್ಯಾ ಪರತ್ ಪರತ್ ಮ್ಹಜ್ಯಾ ಹ್ಯಾ ಲಾಂಬ್ ಮವ್ನಾಂತ್ ಮ್ಹಜ್ಲ್ಲೆಂ ಸತ್.

ಸಂಸಾರಾಚ್ಯಾ ಖಂಚ್ಯಾಯ್ ಸಮಾಜೆಂತ್ ಕಾಂಯ್ ಕೊಣ್ ಬೆಕಾರಿ ಆಸತ್ ತರ್ ಕಾ ಕೊಣೆಂ ಕಾಮ್ ಲಾಭ್ಚ್ಯೊ ವಾಟೊ ಧಾಖಯ್ತ್ ತರ್ ಕೊಂಕ್ಣೆಂತ್ ಮಾತ್ರ್, ಅಸಲ್ಯಾಂಚ್ಯೊ ಬ್ರೊ ಜಾತಾತ್. ದುರ್ಭಾಗ್‌ಪಣಾಂತ್ ಹಾಂವ್‌ಯಿ ಅಸಲ್ಯಾ ಎಕಾ ಸಮಾಜೆಚೊ ವಾಂಟೊ ವ್ನಾಸ್ತಾಂ, ಮ್ಹಾಕಾಯ್ ಹಾಚೆ ಥಾವ್ನ್ ಸುಟ್ಕಾ ನಾತ್‌ಲ್ಲಿ. ಪುಣ್ ಸತ್ ಮಾತ್ರ್ ಹ್ಯಾ ಬ್ರಾಂ ಥಾವ್ನ್ ಅಭ್ವೆಂಚ್ ಜಾವ್ನಾಸ್ಲೆಂ.

ಆಯ್ಲೆವಾರ್ ಮಂಗ್ಳುರಾಕ್ ಭೆಟ್ ದಿಲ್ಲೆವೆಳಾರ್ ಮಿತ್ರ್ ಎಚ್ಚೆಮ್ ಮೆಳ್ಳೊ, ಸಂವಾದ್ ತಾನಾ ಮ್ಹಣಾಲೊ "ತುಮ್ಚೆವಿಶಿಂ ಸಭಾರ್ ರಿತಿಚ್ಯೊ ಖಬ್ರೊ ಆಯ್ಕಲ್ಯೊ, ತುಮಿ ಕಾಮಾವೆಳಾರ್ ಂಕ್ಣಿ ವಾಪ್ರ್ ಕರ್ತಾಲ್ಯಾತ್ ದೆಕುನ್ ತುಮ್ಕಾಂ ಕಾಮಾಂತ್ಲೊ ಕಾಡ್ಲೊ ಕಂಯ್". ಮ್ಹಾಕಾ ಜ್ಯಾಪ್ ಜಾಂವ್ಕ್ ನಾ, ತಾಕಾ ಜಾಪ್‌ಯೀ ಸವಾಲಾಂತ್‌ಚ್ ದಿಲಿ;

"ಗಾಡ್ವಾ ಥಾವ್ನ್ ಖೊಟೆಶಿವಾಯ್ ಹೆರ್ ಕಿತೆಂ ಅಪೇಕ್ಷ್ಯಾ ಕರ್ಯೆತ್? ಗುಲೊಬಾ ಥಾವ್ನ್ ರ್ಮ್ಳಾಶಿವಾಯ್ ಹೆರ್ ಕಿತೆಂ ಅಪೇಕ್ಷ್ಯಾ ಕರ್ಯೆತ್?, ಮನಿಸ್ ಜ್ಯಾ ಕಾಲೆತಿಚೊ/ಖಾಸ್ತಾಚೊಗೀ, ಚ್ಚ್ ಮಾಪಾನ್ ಹೆರಾಂವಿಶಿಂ ಉಲಯ್ತಲೊ ನ್ಹಯ್?". ಹೆಂ ನಾಸ್ತಾಂ ಮ್ಹಜೆವಿಶಿಂ ಹೆರ್ ಸಲೆಂ ಸಾಂಗ್ತೆಲೆ? ಪಾಂಯ್ ಚುಕೊನ್ ವಾಗ್ ಎಕಾ ಫೊಂಡಾಕ್ ಪಡ್‌ಲ್ಲೊ ಕಂಯ್, ವಳ್ ಸರ್ವಾಂನಿ 'ಮ್ಹಜೇಂಯ್ ಖೆಲಾಂ, ಮ್ಹಜೆಂಯ್ ಖೆಲಾಂ', ಮ್ಹಣ್ ತಾಚೆರ್ ಫಾತೊರ್ ಮಾರ್‌ಲ್ಲೆ ಕಂಯ್. ಹಿ ಕಾಣಿ ಮ್ಹನಿ ಆಜಿ ಮ್ಹಾಕಾ ಲ್ಹಾನ್‌ಪಣಾರ್ ಸಾಂಗ್ತಾಲಿ. ಹಾಂವ್‌ಯೀ ಸೆಂಚ್ ಚಿಂತಾಂ. ಹಾಂವ್ ಕಾಂಯ್ ಧನ್-ದಿರ್ವೆಂ, ನಾಂವ್-ಆಸ್ತ್-ಬದಿಕ್ ಮೆಳ್ತಾ ಮ್ಹಳ್ಳೆ ಶೆನ್ ಕೊಂಕ್ಣಿ ವಾಪ್ರಾಕ್ ದೆಂವ್ಪೊಂಕ್ ನಾ, ದೆಕುನ್ ಮ್ಹಾಕಾ ಕೊಣ್ ಕಿತೆಂ ಸಾಂಗ್ತಾ ಮ್ಹಳ್ಳ್ಯಾಚೆರ್ ಭಿಲ್ಕುಲ್ ಗಣ್ಣೆಂ ನಾ.

ಕಿತೇಂಯ್ ಆಸೊಂ.

'ಏಕ್ ಜೆವೊಣ್ ಚ್ಯಾರಾಂನಿ ಜೆವ್ಯೆತ್, ಪುಣ್ ಚ್ಯಾರ್ ಜೆವ್ಣಾಂ ಎಕ್ಲ್ಯಾಕ್ ಜೇಂವ್ಕ್ ಜಾಯ್ನಾ' ಮ್ಹಳ್ಳೆಂ ಲಿಸಾಂವ್ ಪಾತ್ಯೆಲ್ಲಿ ಮ್ಹಜಿ ಅನ್ಪಡ್ ಗವಾರ್ ಆವಯ್, ಕೆದ್ನಾಂಯ್ ಮ್ಹಜೆ ಈಶ್ಟ್ ಮಂತ್ರ್ ಘರಾ ಆಯಿಲ್ಲೆವೆಳಾರ್, ಘರಾ ರಾಂದ್‌ಲ್ಲೆಂ ನಾತ್‌ಲ್ಲೆವೆಳಾರ್ ಸಾಂಗ್ತಾಲಿ.

ಹಾಂವ್ ಜಲ್ಮತಾನಾ ಘರ್ಚ್ಯೊ ಕೊಲು ಸಯ್ತ್ ಸಾರ್ಕ್ಯೊ ನಾಸ್ತಾಂ ಸಗ್ಳ್ಯಾನ್ ಪೊಂವ್ತಾಲೆಂ ಂಯ್. ಅಸಲಿ ದುಬ್ಳಿಕಾಯ್ ಖುದ್ದ್ ಸೊಸುನ್, ಆಪ್ಲ್ಯಾ ಭುರ್ಗ್ಯಾಂನಿ ಬರೊ ಫುಡಾರ್ ಡೊಡಿಜಯ್ ಮ್ಹಣೊನ್ ಪರ್ಗಾಂವಾಕ್ ಗೆಲ್ಲಿ ಮ್ಹಜಿ ಆವಯ್, ಭುರ್ಗ್ಯಾಪಣಾರ್ ಆಮ್ಕಾಂ ಮೆಳ್ತಾಲಿ ದೋನ್-ಅಡೇಜ್ ವರ್ಸಾಂಕ್ ಏಕ್ ಪಾವ್ಟಿಂ ಮಾತ್ರ್. ಆನಿ ತ್ಯಾ ದೋನ್-ಅಡೇಜ್ ಮಯ್ನ್ಯಾಂಚಿ ರಜಾ ಖಾಸ್ ಕರ್ನ್ ಮ್ಹಾಕಾ ಭೋವ್ ಮೊಗಾಚಿ ಜಾವ್ನಾಸ್ತಾಲಿ.

ಏಕ್ ಪಾವ್ಟಿಂ ಮ್ಹಜ್ಯಾ ಎಕ್ಲ್ಯಾ ವ್ಹಳ್ಕೆಚ್ಯಾನ್ ಮ್ಹಜೆಲಾಗಿಂ ಆಸ್ಚೆ ಥೊಡೆ ಪೊಯ್ಶೆ ಮಾಗ್ಲೆ ದೆಕುನ್ ಹಾಂವೆಂ ತಾಕಾ ಗರ್ಜೆಕ್ ಮ್ಹಣೊನ್ ದಿಲಿ. ಪುಣ್ ತಾಣೆಂ ತೆ ಪಾಟಿಂ ದಿಲೆಚ್ಚ್ ನಾಂತ್. ಭುರ್ಗ್ಯಾಮತ್ ದೆಕುನ್ ಹಾಂವ್ ಮೊಸ್ತ್ ರಡ್ಲೊಂ. ತವಳ್ ಮ್ಹಜ್ಯಾ ಅನ್ಪಡ್ ಗವಾರ್ ಆವಯ್ನ್ ಮ್ಹಾಕಾ ವಿಚಾರ್ಲೆಂ;

"ಕಿತ್ಯಾಕ್ ರಡ್ತಾಯ್ ಪುತಾ, ತಾಣಿಂ ತುಜೆ ಪೊಯ್ಶೆ ಮಾತ್ರ್ ಖೆಲೆ ನೆ? ತುಜೆಂ ನಶಿಬ್ ವೆಲೆಂಯೆ?".

ಕಿತ್ಲೆಂ ಬರೆಂ ಸವಾಲ್? ಜ್ಯೆಂ ಆಜ್ ಪಾಸತ್ ಖಂಚ್ಯಾಯ್ ಬುಕಾಂನಿ ವ ಖಂಚ್ಯಾಯ್ ಡಿಗ್ರೆಂನಿ ಹಾಂವ್ ಶಿಕೊಂಕ್ ಸಕ್ಲೊಂನಾ.

ತಿ ಅನ್ಪಡ್ ಗವಾರ್, ತಿಚೊ ಬಾಪುಯ್ ತಿಚ್ಯಾ ಭುರ್ಗ್ಯಾಪಣಾರ್ ಸರ್‌ಲ್ಲೊ ದೆಖುನ್, ಅಪ್ಲ್ಯಾಚ್ಚ್ ಸಯ್ರ್ಯಾಂಗೆರ್ ಕಾಮ್ ಕರ್ನ್ ದೀಸ್ ಕಾಡ್ನ್ ವ್ಹಡ್ ಜಾಲ್ಲಿ ಮ್ಹಜಿ ಆವಯ್ ಪಯ್ಲೆ ಪಾವ್ಟಿಂ ಮ್ಹಜೆರ್ ರಾಗಾರ್ ಜಾಲ್ಲಿ ಜೆದ್ನಾಂ ಹಾಂವ್ 'ಪಾದ್ರಿ' ಜಾಂವ್ಕ ಸೆಮಿನರಿಕ್ ಗೆಲ್ಲೆವೆಳಾರ್. ದೆವಾಕ್ ಅರ್ಗಾಂ, ಹಾಂವ್ ದೇಡ್ ವರ್ಸಾಂನಿ ಪಾಟಿಂ ಆಯ್ಲೊಂ. (ಸಂಸಾರಾಚಾ ಬಾಜಾರಿ ಉತ್ರಾಂನಿ ಸಾಂಗ್ಚೆಂ ತರ್ ದೊರೊ ಉಡೊನ್ ಆಯ್ಲೊಂ). ಆಮ್ಚ್ಯಾ ಗಾಂವಾಂತ್ ಏಕ್ ವಿಚಿತ್ರ್ ರಿವಾಜ್ ಆಸಾ, ಜಿಂ ಕೊಣ್ ಮ್ಹಜೆಪರಿಂ ದೊರೊ ಉಡೊನ್ ಆಯಿಲ್ಲಿಂ, ಕೊಣ್‌ಂಚ್ ಸಮಾಜೆಕ್ ದೊಳೆ ಮೆಳಂವ್ಕ ಸಕೊಂಕ್ ನಾಂತ್. ಆಜ್ ಸಯ್ತ್ ತಿಂ ಆಪ್ಲ್ಯಾ ಘರಾ ಯೇಜಯ್ ತರ್ ಮದ್ಯಾನೆರಾತಿಂ ಕಾಳ್ಯಾ ಆರ್ಶ್ಯಾಚ್ಯಾ ಕಾರಾಂನಿ ಲಿಪೊನ್. ಹಾಂವೆಂ ಚಿಂತ್ಚಿ ರೀತ್ ವೆಗ್ಳಿ. ಹಾಂವ್ ಸಮಾಜೆಕ್ ದೊಳೆ ಮೆಳವ್ನ್, ತೆಚ್ಚ್ ಸಮಾಜೆಂತ್ ಜಿಯೆಲಾಂ, ಕಿತೆಂಯ್ ಬರೆಂ/ವಾಯ್ಟ್ ಹಾಂವೆಂ ಕೆಲಾಂ ತರ್ ಲಿಪವ್ನ್ ನ್ಹಯ್, ಉಗ್ತ್ಯಾನ್. ಲಿಪವ್ನ್ ಕರ್ಚಿ ವಿಧ್ಯಾ ಶಿಕ್‌ಲ್ಲೊಂ ತರ್ ಆಜ್ ಹಾಂವ್ ಕಿತೆಂಗೀ ಜಾತೊಂ ಕೊಣ್ಣಾ. ದೆಕುನ್ ಸಮಾಜೆಕ್ ತರ್‌ಯೀ ಮ್ಹಜೆರ್‌ಚ್ ದೊಳೊ.

ವ್ಹಯ್! ಹಾಂವೆಂ ಚಿಂತ್ಚಿ ರೀತ್, ಹಾಂವೆಂ ಖಂಚೇಂಯ್ ಕಾಮ್ ಕರ್ಚಿ ರೀತ್ ಅಥ್ವಿಚ್ಚ್; ಜಿತ್ಲೊ ನಾಕಾರ್ ರಾಗ್‌ಕೀ, ತಿತ್ಲಿಚ್ಚ್ ಕಾಳ್ಜಾಂತ್ ದಯಾ-ಭಿರ್ಮತ್, ಆನಿ ಅಸಲ್ಯಾಂಕ್ ಸಮಾಜ್ ಜಿಯೆಂವ್ಕ ಸೊಡಿನಾ ಮ್ಹಳ್ಳೆಂ ಸತ್ ತಿಕಾ ಜಿಣ್ಯೆಲಿಸಾಂವ್ ಜಾವ್ನ್ ಜಾಣಾಸ್‌ಲ್ಲೆಂ ದೆಕುನ್ ಕೆದ್ನಾಂಯ್ ಮ್ಹಾಕಾ ಅಶೆಂ ಸಾಂಗ್ತಾಲಿ;

"ಮ್ಹಾಕಾ ಹೆರ್ ಪುತಾಂಚಿ ಖಂತ್ ನಾ, ಕಿತ್ಯಾಕ್ ಮ್ಹಳ್ಯಾರ್ ತಾಂಕಾಂ ಮನ್ಶಾಂಕ್ ಪಾರ್ಕುನ್, ಜೊಕ್ತೆ ರಿತಿನ್ ಜಿಯೆಂವ್ಕ ಕಳಿತ್ ಆಸಾ, ಪುಣ್ ತುಜೆರ್ ಮ್ಹಾಕಾ ಖಂತ್ ಆಸಾ, ಕಿತ್ಯಾಕ್ ತುಕಾ ಲೊಕಾಂಚೊ ಮತ್ಲಬ್ ಪಾರ್ಕುಂಚಿ ವಿಧ್ಯಾ ಅಜೂನ್ ಕಳಿತ್ ನಾ. ತುಕಾ ಧವೆಂ ಆಸ್ಲೆಂ ಸರ್ವ್ ದೂದ್ ಮ್ಹಣ್ ದಿಸ್ತಾ."

ಹಾಂವ್ ಪರ್ಗಾಂವಾಕ್ ಪಾವ್ಲೊಂ, ವರ್ಸಾಕ್/ದೋನ್ ವರ್ಸಾಕ್ ಏಕ್ ಪಾವ್ಟಿಂ ರಜೆರ್ ಗಾಂವಾಕ್ ಆಯ್ಲ್ಯಾರೀ, ಮ್ಹಜಿ ಆಸಕ್ತ್ (ಮಿತ್ರ್ ವಿತೊರಿ ಕಾರ್ಕಳಾಚ್ಯಾ ಉತ್ರಾಂನಿ ಸಾಂಗ್ಚೆಂ ತರ್), ಮ್ಹಾಕಾ ಆಸ್ಚಿ ಪಾಡ್ ಸವಯ್ ಎಕ್‌ಚ್; 'ಕೊಂಕ್ಣಿ'. ದೆಕುನ್ ಪಂದ್ರಾ ದಿಸಾಂಚ್ಯಾ ರಜೆರ್ ಆಯ್ಲ್ಯಾರೀ ಉಣ್ಯಾರ್ ಉಣೆ ಭಾರಾ ದೀಸ್ ತರ್‌ಯೀ ಕೊಂಕ್ಣಿ ಖಾತಿರ್, ಕೊಂಕ್ಣಿ ಬರವ್ಪ್ಯಾಂಕ್ ಮೆಳ್ಚೆಂ, ತಾಂಚೆ ವಿಚಾರ್ ಆಯ್ಕೊಂಚೆಂ ಪಿಶೆಂಪಣ್. ಹೆಂ ಫಕತ್ತ್ ಪರ್ಗಾಂವಾಕ್ ಪಾವ್‌ಲ್ಯಾ ವೆಳಾರ್ ಮಾತ್ ನ್ಹಯ್, ಹಾಂವ್ ಜೆದ್ನಾಂ ಕಾಣ್ಯೊ ಬರಂವ್ಕ ಸುರು ಕೆಲ್ಲೆಥಾವ್ನ್ ಆಸ್ಲಿ ಪಿಸಾಯ್; ಗಾಂವ್ ಸೊಧುನ್, ಘರಾಂ ಸೊಧುನ್ ಹಾಂವ್ ಕಿತ್ಲೆಶ್ಯಾ ಬರಯ್ಣಾರಾಂಕ್ ಮೆಳ್ಳಾಂ ಮ್ಹಣ್ ಮ್ಹಾಕಾ ಅಜೂನ್ ಕಳಿತ್ ಆಸಾ, ಜಾಂವ್ಕ ಪುರೊ ತಾಂಕಾಂ ಕಳಿತ್ ನಾ.

ಹೆಚ್ಚ್ವಿಶಿಂ ಉಲ್ಲೇಕ್ ಕರುನ್ ಮ್ಹಜ್ಯಾ ಎಕಾ ಮಾಲ್ಘಡ್ಯಾ ಸಾಹಿತಿಕ್ ಮಿತ್ರಾನ್ ಮ್ಹಜ್ಯಾ ಯ್ಕ್ ಸಾಂಗ್ಲೆಂ; "ತುಜ್ಯಾ ಪುತಾಕ್ ಇಲ್ಲೆಂ ಸಮ್ಜಾಯ್, ತಾಕಾ ಕೊಂಕ್ಣಿ ಭುತ್ ಲಾಗ್ಲಾ".

ಹಾಂವೆಂ ಉಪ್ರಾಂತ್ ತಾಕಾ ವಿಚಾರ್ಲೆಂ "ಕಿತ್ಯಾಕ್ ತುವೆಂ ಅಸಲಿಂ ಉತ್ರಾಂ ಗ್ಲಿಂಯ್?"

ತಾಣೆಂ ಮ್ಹಾಕಾ ಸಮ್ಜಾಂವ್ಕ್ ಪ್ರೇತನ್ ಕೆಲೆಂ "ಅಳೆ ವಲ್ಲಿ, ತುವೆಂ ಪಳೆಂವ್ಚೊ ಕೊಂಕ್ಣಿ ಪ್ಪಿ ಲೋಕ್, ಆನಿ ಕೊಂಕ್ಣಿ ಸಮಾಜ್ ತುಕಾ ಖಂಚ್ಯಾ ನದ್ರೆನ್ ಪಳೆತಾ ಮ್ಹಳ್ಳೆಂ ಸಮ್ಜೊನ್ ತುಂ ತಾಂಚ್ಯಾ ನದ್ರೆನ್ ಫಕತ್ತ್ ಏಕ್ ದುಡ್ವಾಚೊ ಮುದೊ. ತುಜ್ಯಾ ಮುಕಾರ್ ಣಿಯೆ ಉತ್ರಾಂ ಸಾಂಗ್ತೆಲೆ ಹೆಚ್ಚ್ ತುಜ್ಯಾ ಪಾಟ್ಲ್ಯಾನ್ ತುಜಿಂ ಖೆಳ್ಕುಳಾಂ ಕರ್ನ್ ಹಾಸ್ತಾತ್. ಮ್ಹಾಕಾ ಹೆಂ ಸೊಸಾನಾ. ತುವೆಂ ಜಿತ್ಲೆಂ 'ಶೆಣಾಂತ್ಲ್ಯಾ ಕಿಡ್ಯಾಂಕ್' ಉಸ್ತುನ್ 'ಮೊತಿಯಾಂ' ಂಕ್ ಚಿಂತಾಯ್, ತಿತ್ಲೆಂಚ್, 'ತೆ' ಆಮಿ 'ಶೆಣಾಂತ್ಲೆ ಕಿಡೆಚ್ಚ್' ಮ್ಹಣ್ ಧಾಖಂವ್ಕ್ ರ್ತಾತ್."

ತಾಕಾ ಹಾಂವೆಂ ಅಶಿ ಜಾಪ್ ದಿಲ್ಲಿ; "ಪಳೆ, ಹಾಂವ್ ಕೊಣಾಕ್ಯೀ ಮಾನ್/ಗೌರವ್ ಾಂ ತರ್ ತೆಂ ಮ್ಹಜೆಂ ವೆಕ್ತಿತ್ವ್. ಆತಾಂ ಜೊ ಹೊ ಮಾನಾಕ್/ಗೌರವಾಕ್ ಫಾವೊ ಲ್ಲೊ ಆಸಾ ತೊ ತೆಚ್ಚ್ ಮಾಪಾನ್ ಹೆರಾಂಕ್ ಮಾನ್/ಗೌರವ್ ದೀಂವ್ಕ್ ಸಕ್ತಾ. ಜೊ ಮಾನಾಕ್/ಗೌರವಾಕ್ ನಾಫಾವೊ ಜಾಲ್ಲೊ ಆಸಾ ತರ್, ತಾಚ್ಯಾ ವೆಕ್ತಿತ್ವಾಕ್ ಸರಿ ವ್ನ್ ತೊ ಕರುಂದಿ, ತಾಚೆಂ ಲೇಖ್ ವಿಚಾರುಂಕ್/ಮೆಜುಂಕ್ ವ್ಹಚೊನ್ ಮ್ಹಜೊ ವೇಳ್/ ಕಿತ್ಯಾಕ್ ವಿಭಾಡುಂ?, ಹಾಂವ್ ಹಾಂವ್‌ಚ್ ಆನಿ ತಿಂ ತಿಂಚ್"

ಮ್ಹಜಿಂ ಉತ್ರಾಂನಿ ತಾಚೆರ್ ಕಿತ್ಲಿಂ ಪ್ರಭಾವ್ ಕರುಂಕ್ ಸಕ್ಲಿಂ, ವಾ ನಾ, ತೆಂ ಹಾಂವ್ ಾಂ. ಆಸೊಂ!

ಅಶೆಂ ರಜೆರ್ ಆಯಿಲ್ಲ್ಯಾ ದಿಸಾಂನಿ ಹಾಂವ್ ಕಂಯ್ ಗೆಲ್ಯಾರೀ ಮ್ಹಜ್ಯಾ ಆವಯ್ನ್ ನ್ ಕರ್ನ್ ಮ್ಹಾಕಾ ಸವಾಲ್ ವಿಚಾರ್ಚೆಂ "ಪುತಾ, ಜೆವ್ಲೊಯ್‌ವೆ?, ಪುತಾ ಕಿತೆಂ ತರೀ ಖಾ.. ಯೆ...". ಆನಿ ಕಿತ್ಲ್ಯಾ ಮೊಗಾನ್ ತಿ ಮ್ಹಕಾ ಸಾಂಗ್ತಾಲಿಗೀ, ತಿತ್ಲೊ ರಾಗ್ ಮ್ಹಾಕಾ ತಾಲೊ, ಆನಿ ತಿಕಾ ಮ್ಹಜಿ ಜಾಪ್ ಆಸ್ತಾಲಿ "ಹಾಂವ್ ಕಾಂಯ್ ಭುರ್ಗೊ ನ್ಹಯ್, ್ಹಾಕಾ ಭುಕ್ ಲಾಗ್ತಾನಾ ಖಾತಾಂ, ತುಂ ಸಮಧಾನ್ ಫೆ".

ಆನಿ 2009 ಇಸ್ವೆಚ್ಯಾ ಜುಲಾಯ್ ಮಯ್ನ್ಯಾಚ್ಯಾ ಸೊಳಾ ತಾರಿಕೆರ್ ಹಾಂವ್ ಗಾಂವಾಕ್ ತಾಂ ಮ್ಹಣ್ ನಖ್ಬಿಂ ಜಾಲ್ಲೆಂ. ಪುಣ್ ಮ್ಹಜಿ ಆವಯ್ ಹಾಂವೆಂ ಯೆಂವ್ಚ್ಯಾಕೀ ೀನ್ ದಿಸಾಧಿಂಚ್ ಹೊ ಸಂಸಾರ್ ಸಾಂಡುನ್ ಸಾಸ್ಣಾಚೊ ವಿಶೆವ್ ಘೆಂವ್ಕ್ ಗೆಲ್ಲಿ.

ಆತಾಂ ಮಯ್ನೆ ಸಂಪೊನ್, ವರ್ಸಾಂ ಪಾಶಾರ್ ಜಾಲಿಂ. ಕಾಳ್ಜಾಂತ್ ರುಪ್ಣೆಂ ತಶೆಂಚ್ ಾ, ಕಾನಾಂನಿ ಗಾಜ್ ತಸೊಚ್ ಆಸಾ.

ಪುಣ್! ಆತಾಂ ಉತ್ರಾಂ ನಾಂತ್, ಸೂತ್ರಾಂ ನಾಂತ್, ಫೊನಾಂ ನಾಂತ್, ಜೆವ್ತಾಂಗಿ ಮೊರ್ತಾಂಗಿ ಮ್ಹಳ್ಳಿ ಫಿಕಿರ್ ಕರ್ಚಿಂ ನಾಂತ್. ಕಿತೇಂಯ್ ಆಸಾ ತರ್; ಹೆಚ್ಚ್ ಮ್ಹಜ್ಯೆ ಡ್ ಗವಾರ್ ಆವಯ್ನ್ ಶಿಕಂವ್ಚೆಂ ಪ್ರೇತನ್ ಕೆಲ್ಲಿಂ ತತ್ವಾಂ, ಜಿಂ ತಿಚಿ ಜಿಣಿ ಝುರವ್ನ್ ಲ್ಲಿಂ. ಇತ್ಲ್ಯಾಚೊ ಉಲ್ಲೇಕ್ ಕರ್ತಾನಾ, ಮ್ಹಜ್ಯಾ ಮತಿಂತ್ ಎಕಾ ಪದಾಚೊ ಉಡಾಸ್

ಯೆತಾ;

'ಸಬ್ ಕುಛ್ ಸೀಖಾ ಹಮ್‌ನೇ, ನ ಸೀಖೀ ಹೋಶಿಯಾರಿ, ಸಚ್ ಹೈ ದುನಿಯಾವಾಲೋಂ; ಕೆ ಮೆ ಹುಂ ಅನಾಡಿ'

(ಹರ್ಯೆಕ್ ಶಿಕ್ಲ್ಲೊಂ ಹಾಂವ್ ಪುಣ್ ನ್ಹಯ್ ಹುಶಾರಾಯ್, ಸತ್ ಹೆಂ ಜಾವ್ನಾಸಾ; ಹಾಂವ್‌ಂಚ್ ಏಕ್ ಅನ್ನಾಡಿ)

[ಹ್ಯಾ ದೋನ್ ವರ್ಸಾಂಚ್ಯಾ ಆವ್ದೆಂತ್ ಪರತ್ ಪರತ್ ಮ್ಹಜೆವಿಶಿಂ ಹುಸ್ಕೊ ದವ್ರುನ್, ತಶೆಂಚ್ ಮ್ಹಜೆವಿಶಿಂ ಖಬ್ರೊ ಕರುಂಕ್ ಮ್ಹಾಕಾ ಸಂಪರ್ಕ್ ಕೆಲ್ಲ್ಯಾ ಸರ್ವಾಂಕ್ ಹಾಂವ್ ಧಿನ್ವಾಸ್ತಾಂ, ಹಾಂವ್ ಮವ್ನ್ ಮಾತ್ರ್ ಆಸ್ಲೊಂ – ಮೊನೊ ನ್ಹಯ್]

[ಅಗೋಸ್ತ್, 2011]

ಪಾಟಿಂ ಪಳೆಂವ್ಕ್ ನಾ

ಕೊಂಕ್ಣಿ ಪತ್ರಾಂಚಿ ಆಯ್ಚಿ ಪರಿಗತ್ ದಿಸಾನ್‌ದೀಸ್ ಅಸ್ಕತ್ ಜಾವ್ನ್ ಯೆತೇ ಆಸಾ, ಂಯ್ ತೆಂಪಾಧಿಂ ಭರ್ವಸೊ ಹಾಡುಂಕ್ ಸಕ್ಲ್ಲಿಂ ಪತ್ರಾಂ ಸಯ್ತ್ ಬಂಧ್ ಪಡ್ಲ್ಯಾಂತ್. ಕ್ ದಿವಾಳಿ ವಾ ಲಾಚಾರ್‌ಪಣಾಂತ್ ಸಂಸಾರ್ ಕಂಗಾಲ್ ಜಾಲಾಸ್ತಾಂ, ಕೊಣಾಕ್‌ಯೀ ಲ್ಲೆಂ ಕುಟಾಮ್, ಅಪ್ಲೆಂ ಕಾಮ್ ಶಿವಾಯ್ ಹೆರ್ ಸಂಗ್ತೆಂಕ್ ಗುಮಾನ್ ದಿಂವ್ಚೆಂ ತಿತ್ಲೆಂ ೀಸ್ ನ್ಹಯ್. ಅಶೆಂ ಆಸ್ತಾಂ, ಪಾವ್ಸಾಳ್ಯಾ ಆವ್ರಾನ್ ನ್ಹಯ್‌ದೆಗೆಲ್ಯಾ ಮಾತಿ-ರುಕಾಂಕ್ ಸ್ಳೊನ್ ವರ್ಚೆಪರಿಂ, ಹ್ಯಾ ಕೊಂಕ್ಣಿ ವರ್ತುಲಾಂತ್ ಕಾಂಯ್ ಇಲ್ಲೊ ವಾವ್ರ್ ಕರ್ಯಾಂ ಣೊನ್ ಉದೆಲ್ಲ್ಯಾ ಉರ್ಭೆವಂತ್, ತಾಲೆಂತ್‌ವಂತಾಂಕ್ ಸಯ್ತ್ ಹ್ಯಾ ಸ್ಥಿತೆನ್ ಅಪ್ಣಾಸವೆಂ ಸ್ಳೊನ್ ವ್ಹೆಲೆಂ. ಫುಡೆಂ ಕಿತೆಂ?

ಕೊಂಕ್ಣಿ ಪತ್ರಾಕ್ ವಾಚ್ಪಿ ಚಡಾಜಯ್ ಮ್ಹಣ್ ಸಭಾರ್ ಪತ್ರಾನಿ, ಸಂಸ್ಥ್ಯಾಂನಿ ಪ್ರೇತನಾಂ ಲಿಂ, ಪುಣ್ ವರ್ಗಣೆದಾರ್ ಮಾತ್ ಚಡ್ಲೆ ಶಿವಾಯ್ ಕೊಂಕ್ಣಿ ಪತ್ರಾಂ ವಾಚ್ತೆಲೆ ಉಣೆಂಚ್ ಲೆ. ಆಧ್ಲ್ಯಾ ಕಾಳಾರ್ ಘರಾಂನಿ ಆಸ್ಚ್ಯಾ ಪ್ರಾಯೆಸ್ತಾಂಕ್-ಬಾಯ್ಲಾಂಕ್ ಕೊಂಕ್ಣಿ ಪತ್ರಾಂ ಚುಂಕ್ ಮೆಳ್ತಾಲಿಂ, ಪುಣ್ ಆಜ್‌ಕಾಲ್ ಟಿ.ವಿ.ಂನಿ ಸೀರಿಯಲ್ಸ್ ಆಸಾತ್. ಇಸ್ಕೊಲಾಂ-ಲೆಜಿ ಥಾವ್ನ್ ಯೇವ್ನ್ ಥೊಡೆ ಪಾವ್ಟಿಂ ಪತ್ರಾಂ-ಬೂಕ್ ವಾಚ್ತೆಲ್ಯಾಂಕ್ ಆಜ್‌ಕಾಲ್ ಯ್ತ್ಯೊ ವಿಂಚವ್ಣ್ಯೊ ಆಸಾತ್, ಜಾಯ್ತಿಂ ಮಾಧ್ಯಮಾಂ ಉಪಲಬ್ಧ್ ಆಸಾತ್, ಅಂತರ್‌ಜಾಳ್ ಂತುಂ ಪ್ರಮುಖ್. ದೆಕುನ್ ಅಂತರ್‌ಜಾಳಿಚೆರ್ ಕೊಂಕ್ಣಿ ಸಾಹಿತ್ ವಾಚ್ತೆಲ್ಯಾಂಚೊ ಸಂಖೊ ಡೊನ್ ಯೆಂವ್ಚೊ ಎಕಾ ದಿಶೆನ್ ಬರೆಂಚ್ ಮ್ಹಣ್ಯೆತ್. ಸಭಾರಾಂ ಅಜೂನ್ ಪರ್ಯಾಂತ್ ಂಕ್ಣಿ ಸಾಯ್ಟಿಂತ್ಲೆಂ ವಾಚ್ತಾತ್ ಮಾತ್ರ್ ನ್ಹಯ್, ಪ್ರಿಂಟ್ ಕಾಡುನ್ ಘರಾ ಸಯ್ತ್ ವ್ಹರ್ತಾತ್ ಣ್ ಸಭಾರಾಂನಿ ಸಾಂಗ್ಲಾಂ.

ಕೊಂಕ್ಣೆಚಿ ಪರಿಗತ್ ಹ್ಯಾ ಸ್ಥಿತೆಕ್ ಪಾವೊಂಕ್ ಕಸ್ಲೀಂಯ್ ಕಾರಣಾಂ ಆಸೊಂದಿತ್, ಡೊ ವೇಳ್ ಆಯ್ಲೆವಾರ್ ಕೊಂಕ್ಣಿ ಸಾಹಿತಿಕ್ ಶೆತಾಂತ್ ಜಾಲ್ಲಿ ಬದ್ಲಾವಣ್ ಪಳೆಯಾಂ;

ಸಾಂಗಾತಿ ಮೀಡಿಯಾನ್ ಭೋವ್ ಉರ್ಭೆನ್, ನವೆಂ ಚಿಂತಪ್, ನವಿ ದಿಶಾ ದೀಂವ್ಕ್ ೀತನ್ ಕೆಲ್ಲೆಂ 'ಮಿತ್ರ್' ಬಂಧ್ ಪಡ್ಲೆಂ. 'ಝೆಲೊ' ಪತ್ರ್ ಬಂಧ್ ಪಡ್ಲೆಂ. ಕಾಂಯ್ ನವಿಂ ತ್ರಾಂ ಪರ್ಗಟೊನ್ ಯೆಂವ್ಚಿಂ ಖುಣಾಂ ದಿಸೊನ್ ಯೇನಾಂತ್. ಪರ್ಗಟೊನ್ ಯೆಂವ್ಚ್ಯಾ ಡ್ತಾವ್ ಪತ್ರಾಂಚ್ಯಾ ಚಡ್ತಾವ್ ಪಾನಾಂನಿ ಅರ್ಗಾಂ-ಇಸ್ತಿಹಾರಾಂನಿ ಭರ್ಲ್ಯಾಂತ್ ಶಿವಾಯ್ ಹಿತ್ ಭೋವ್ ಉಣೆಂ. ಅಶೆಂ ಸಾಂಗ್ತಾನಾ ಏಕ್ ಸವಾಲ್ ಮತಿಂತ್ ಧೊಸುಂಕ್ ರೊ; 'ಸಾಹಿತ್ ಮ್ಹಳ್ಯಾರ್ ಕಿತೆಂ?'

ಹ್ಯಾ ಸವಾಲಾಕ್ ಜಾಪ್ ಕಾಂಯ್ ದೋನ್-ಅಡೇಜ್ ದಾಕ್ಡ್ಯಾಧಿಂ ಖಡಾಪಾನ್ ಲ್ಲಿ ಆಸಾ; "ಜ್ಯೆ ಕಿತೆಂ ಬರ್ಪಾನ್ ಆಸಾ, ತೆಂ ಸಾಹಿತ್, ಜಾಂವ್ ತೆಂ ವಕ್ತಾ ಸಾಹಿತ್, ಧರ್ಮ ಹಿತ್ ವಾ ಕಲಾತ್ಮಕ್ ಸಾಹಿತ್".

ಆತಾಂ ಅಸಲಿ ಸಾಹಿತಿಕ್ ಸುಕಿಧಾಡ್ ಕಶಿ ಆಯ್ಲಿ? ಎಕ್‌ಚ್ಚ್ ಪಾವ್ಟಿಂ ಸರ್ವ್ ಬರವ್ಪ್ಯಾಂನಿ ಚಾನಕ್ ಬರಂವ್ಚೆಂ ಉಣೆಂ ಕೆಲೆಂ ವ ಲಿಖ್ಣಿ ಬಂಧ್ ಕೆಲಿ ಕಿತ್ಯಾಕ್?

'ಕೊಂಕ್ಣಿ ಸಾಹಿತಾಂತ್ ಏಕ್ ಬರವ್ಪಿ ಜಾಂವ್ಕ್ ಕಸ್ಲೀಯ್ ಅರ್ಹತಾ ಗರ್ಜ್ ನಾ' ಮ್ಹ
ಏಕ್ ಖೊಡ್ ಅಡ್ಥೂಕ್ ತರ್‌ಯೀ ಸತ್. ಹೆಂ ಕೊಂಕ್ಣಿ ಸಾಹಿತಾಕ್ ಮಾತ್ರ್ ಸೀಮಿತ
ನ್ಹಯ್, ಹರ್ಯೆಕಾಕ್ ಲಾಗು ಜಾತಾ, ಜಾಂವ್ ಸಂಪಾದಕ್, ಗಾವ್ಪಿ, ಪ್ರಕಾಶಕ್ ವ ವಿಮರ್ಶಕ್
ದೆಕುನ್ ಹಾಂಗಾ ಉಲಯಿಲ್ಲೆಂ ಪುರಾ ಭಾಶಣ್ ಜಾತಾ, ಬರಯಿಲ್ಲೆಂ ಪುರಾ ಸಾಹಿತ
ಜಾತಾ. ಕಿತೆಂಯ್/ಕಶೆಂಯ್ ಪರ್ಗಟ್ಲಲಿಂ ಪರ್ಗಟ್ಣಾರ್ ಜಾತಾತ್. ಕಸಲಿಚ್ ಸಾಹಿತಿಕ್ ಅರ್ಹತ
ಗರ್ಜ್ ಮ್ಹಣ್ ನಾ. ಇತ್ಲೆಂಚ್ ನ್ಹಯ್, ವಿಮರ್ಸೊ ಮ್ಹಳ್ಳ್ಯಾ ನಿಭಾನ್ ಕಿತೆಂಯ್ ಬರವ್ಯೆತಾ
ಕಶೆಂಯ್ ಬರವ್ಯೆತಾ. ಸಾಹಿತಿಕ್ ಮರ್ಯಾದ್ ಮ್ಹಳ್ಳಿ ಗರ್ಜ್ ನಾ.

ಪುಣ್ ಕೊಂಕ್ಣೆಚಿ ಖರಿ ವ್ಹಾಡಾವಳ್ ಆಶೆತಾಂವ್ ತರ್ ಅಶೆಂ ಜಾಯ್ನಾಯೆ. ಭಿಲ್ಕುಲ
ಅಶೆಂ ಜಾಯ್ನಾಯೆ. ಸಾಹಿತ್ ಏಕ್ ಮಾಧ್ಯಮ್, ಎಕಾ ತಕ್ಲೆಂತ್ ಆಸ್ಚೆ ವಿಚಾರ್ ಸಭಾರ
ತಕ್ಲೆಕ್ ರಿಗೊನ್ ಕಾಮ್ ಕರುಂಕ್ ಸಕ್ಚೆ ತಸಲೆ. ಸಾಹಿತಾಮುಖಾಂತ್ರ್ ಅಭಿವ್ಯಕ್ತ್ ಜಾ
ವಿಚಾರ್ ವರ್ಸಾನ್ ವರಸ್ ಹರ್ಯೆಕಾ ವಾಚ್ಪ್ಯಾಕ್ ಮಹತ್ವಾಚೆ ಮ್ಹಣ್ ಭಗಾಜಯ್ ಶಿವಾಯ
'ಕಾಂತಾಳೊ' ಹಾಡ್ಚೆತಸ್ಲೆಂ ಜಾಯ್ನಾಯೆ. ಹಾಂಗಾಸರ್ ವಿಚಾರಾಂಚಿ ಪರಿಪಕ್ವತಾ ಗರ್ಜೆಚ
ಮೂಳ್ ನೈತಿಕ್ ಶಿಕ್ಪಾಚಿ ಗರ್ಜ್ ಆಸಾ, ಕಿತೆಂ ಬರೆಂ/ವಾಯ್ಟ್ ಮ್ಹಳ್ಳೆಂ ತುಲನ್ ಕರ್ಚಿ ಶ್ಯಾ
ಆಸ್ಚಿ ಗರ್ಜ್ ಆಸಾ, ಅನ್ಭೋಗಾಚಿ ಸಾಯ್ ಗರ್ಜೆಚಿ, ಸಾಹಿತಿಕ್ ಪ್ರಭುದ್ದತಾ ಭೋವ್ ಗರ್ಜೆಚ
ಅಭಿವ್ಯಕ್ತೆಕ್ ವಿಂಚ್ಲೆಲ್ಯಾ ಸಾಹಿತಿಕ್ ಭಾಸೆಚಿ ಮರ್ಯಾದ್ ರಾಕ್ಚಿ ಭೋವ್ ಗರ್ಜೆಚಿ'.

ಆತಾಂ ಅನ್ಯೇಕ್ ಸವಾಲ್ ಮತಿಂತ್ ಉದೆಂವ್ಕ್ ಪುರೊ, ಅಸಲೊ ಸಾಹಿತಿಕ್ ಕೊಂಕ್ಣೆಂತ
ಕಸೊ ಯೆತಲೊ? ಸರ್ಗಿಂ ಥಾವ್ನ್ ದೆಂವ್ತಲೊ? ವಾ ಧರ್ತಿ ಫುಟೊನ್ ಉದೆತಲೊ? ತೊ/
ಸಯ್ತ್ ಆಮ್ಚೆಚ್ ಪಯ್ಕಿಂತ್ ಯೇಂವ್ಕ್ ಜಾಯ್ ನ್ಹಯ್? ಕಶೆಂ ಯೆತಲೊ? ಹ
ಸವಾಲಾಂಚೆರ್ ವಿಚಾರ್ ಗರ್ಜೆಚೊ.

ಆಜ್ ಆಮ್ಚ್ಯಾ ಸಾಹಿತಿಕ್ ಪರಿಗತ್ ಅಸಲ್ಯೆ ಸ್ಥಿತೆಕ್ ಪಾವ್ಲ್ಯಾ ಮ್ಹಳ್ಳ್ಯಾರ್ ಆಮ್ಕಾ
ಪತ್ರಾಂ/ಸಾಯ್ಟಾಂ/ಫಿರ್ಗಜ್ ಪತ್ರಾಂ ಅಸೊನ್‌ಯೀ ತಿಂ ಸರ್ವಾಂಕ್ 'ಏಕ್ ಮಾಧ್ಯಮ್' ಜಾಯ
'ಸಂಘಟನಾಂ/ಸಂಸ್ಥೆ' ಆಸೊನ್‌ಯೀ, 'ಎಕ್ವಟಿತ್' ಮನೋಭಾವ್ ನಾ. 'ಮೆಟಾಂ ಮೆಟಾಂ
ದೊರೆ', ಕುಡ್ಕ್ಯಾಚೆಂ ಪರ್ತ್ಯಾಕ್ ಕುಡ್ಕೆ, ತ್ಯಾ ಕುಡ್ಕ್ಯಾಂನಿ ಸಯ್ತ್ ವೆವೆಗ್ಳೆ ರಿತಿಚೆ ಮಾನ್
ಸಮ್ಮಾನ್, ಬಿರೊದೊ ಆನಿ ಎದೊಳ್ ಮೆಳ್‌ಲ್ಲೆ ಸರ್ವ್ ಬಿರುದೆಂಕ್ ಕುಡ್ಸಿಲೆಂ ತರ್, ತೆ
ಸಂಖೊ ಸದ್ದ್ಯಾಚ್ಯಾ ಕೊಂಕ್ಣಿ ವಾಚ್ಪ್ಯಾಂಚ್ಯಾ ಸಂಖ್ಯಾಕೀ ಮಿಕ್ವತ್.

ಆಸೊಂ – ಕೊಂಕ್ಣೆಚೆಂ ಉದ್ದಾರ್ ಜಾತಾ ತರ್ ಹೆಂ ಸರ್ವ್ ಬರೆಂಚ್. ಪುಣ್ ಮ್ಹಾಕ
ಹೆಂ ಸಮ್ಜಾನಾ, ಕಿತ್ಯಾಕ್ ಕೊಂಕ್ಣೆಂತ್ ತುಟಾಫಟ್? ಭೋವ್ಯಾ ಕೊಂಕ್ಣೆಚ್ಯಾಕೀ ವೆಕ್ತಿ ಪ್ರಮುಖ
ಜಾಲ್ಲೆನಿಮ್ತಿಂ ಕೊಣ್ಣಾ. ಆಸೊಂ.

ಬದ್ಲಾವಣ್ ಏಕ್ ಪ್ರಕ್ರಿಯಾ, ಖಂಚ್ಯಾಯ್ ಭಾಸೆಂತ್ 'ಶ್ರೇಷ್ಟ್ ಸಾಹಿತಿ' ಬರ್ಯಾ ಸಾಹಿತಿ
ಥಾವ್ನ್ ಮಾತ್ರ್ ಉದೆತಾ, 'ಬರೆ ಸಾಹಿತಿ' ಸಾಧಾರಣ್ ಬರಯ್ಣಾರಾಂ ಥಾವ್ನ್ ಉದೆತಾತ
'ಸಾಧಾರಣ್' (ಕೊಂಕ್ಣೆಚ್ಯಾ ಮಟ್ಟಾರ್ ಸಾಂಗ್ಚೆಂ ತರ್ ಹವ್ಯಾಸಿ) ಬರಯ್ಣಾರಾಂ ಥಾವ
ಉದೆತಾತ್. ಅಶೆಂ ಆಸ್ತಾಂ, ಕೊಂಕ್ಣೆಂತ್ ಕೊಣ್‌ಯೀ ಎಕ್ಲೊ ಹವ್ಯಾಸಿ ಬರಯ್ಣಾರ್ ಉದೆಲೆ
ತರ್, ತಾಚ್ಯಾ ಲಿಖ್ಪಾಚೆರ್ ಎಕ್‌ಚ್ಚ್ ಪಾವ್ಟಿಂ ಶ್ರೇಷ್ಟ್ ಸಾಹಿತಾಚಿ ಅಪೇಕ್ಷಾ ಕರ್ಚಿ ಖರಿ

ಜಾವ್ನ್ ತ್ಯಾ ಬರವ್ಪ್ಯಾಚೆರ್ ದಿಂವ್ಚ್ಯೊ 'ಖಾಂದಿ ಖುರಿಸ್' ನಾಸ್ತಾಂ ಆನಿ ಕಿತೆಂ?. ಆತಾಂ ಉದೆತಾ ಅನ್ಯೇಕ್ ವಾದ್. ಪುಣ್ ಥೊಡೆ ಅಜೂನ್ ಮ್ಹಣಾಸರ್ ಕಂಯ್ ಥಾವ್ನ್ ಸುರ್ವಾತ್ ಕೆಲ್ಲಿಕೀ, ತೆಚ್ಚ್ ಮಟ್ಟಾರ್ ಆಸಾತ್, ವಾಚ್ಪಾಚಿ ಆಳ್ಸಾಯ್, ಚಿಂತ್ಪಾಚಿ ಆಳ್ಸಾಯೆನ್. ಅಸಲ್ಯಾಂಕ್ ಕೊಣೆಂಯ್ ಖೊಂಕುನ್ ವಾ ಗುಡ್ಡಾವ್ನ್ ಬದ್ಲುವೆತಾ?. ದೆಕುನ್ ಆಮಿ ಘೊಡ್ಯಾಕ್ ಉದ್ಕಾಲಾಗಿಂ ಮಾತ್ರ್ ಆಪವ್ನ್ ವರ್ಯೆತಾ ಶಿವಾಯ್ ಘೊಡ್ಯಾಚೆಂ ತೋಂಡ್ ಉದ್ಕಾಂತ್ ಧಾಂಬುನ್ ದವರುಂಕ್ (ಘೊಡ್ಯಾಕ್ ಉದಾಕ್ ಭರಂವ್ಕ್) ವೆಚೆಂಚ್ ನಾಕಾ. ಜೊ ತಾನೆಲಾ, ತೊ ಪಿಯೆಂವ್ದಿ.

ಸದ್ದ್ಯಾಚ್ಯಾ ಪರಿಗತೆಂತ್ ಏಕ್ ಸಂಗ್ತೆಚೊ ಉಲ್ಲೇಕ್ ಗರ್ಜೆಚೊ ಮ್ಹಣ್ ಮ್ಹಾಕಾ ಭಗ್ತಾ, ಸದ್ದ್ಯಾಚ್ಯಾ ಕೊಂಕ್ಣಿ ಸಾಹಿತಿಕ್ ಪರಿಗತೆಂತ್ ಕೊಂಕ್ಣಿ ಕವಿತಾಂ 'ಗುಣ್ ಮಟ್ಟಾ'ನ್ ಬರಿಂ ಜಾವ್ನ್‌ಂಚ್ ಆಸಾತ್. ಹ್ಯಾ ಪಾಸತ್ ಜಾಯ್ತ್ಯಾಂನಿ ಮಿನತ್ ಕೆಲ್ಯಾ, ಕರ್ನ್‌ಂಚ್ ಆಸಾತ್. ಆನಿ ಹಿಂ ಗುಣ್ ಮಟ್ಟಾಚಿಂ ಕವಿತಾ ಬರಯ್ತೆಲಿಂ ಸರ್ವಾಂ ನವಿಂಚ್ ನ್ಹಯ್, ಸಭಾರ್ ತೆಂಪಾ ಥಾವ್ನ್ ಕವಿತಾ ಬರವ್ನ್ ಆಯಿಲ್ಲಿಂ. ಆನಿಂ ಹಾಂಚ್ಯಾ ಸಾಹಿತಿಕ್ ಸುರ್ವಾತೆರ್ ಜರ್ ಅಸಲೊಚ್ಚ್ ಖಾಂದಿ ಖುರಿಸ್ ಹಾಂಚ್ಯಾ ಖಾಂದಾರ್ ದಿಲ್ಲೊ ತರ್ ಭೋವ್ತ್ಯಾ ಕೆದಿಂಚ್ ಅಸಲಿಂ ಬರಯ್ತಿಂನಾಂತ್ ಕೊಣ್ಣಾ. ಹಾಂತ್ಲಿಂ ಸರ್ವಾಂ ಪುಡಾರಾಚೆ ಚಾ.ಫ್ರಾ. ಜಾತಿತ್ ಮ್ಹಣ್ ಸಾಂಗ್ಚ್ಯೊ ಮ್ಹಜೊ ಇರಾದೊ ನ್ಹಯ್ ತರ್‌ಯೀ, ಕಾಂಯ್ ಥೊಡೆ ಜಾತಿತ್ ತರ್ ತಾಂಚ್ಯಾ ಸ್ವ-ಪರಿಶ್ರಮಾಂತ್ ಮ್ಹಳ್ಳೆಂ ಖಂಡಿತ್.

ಹೆಂಚ್ ಮ್ಹಜೆಂ ಚಿಂತಾಪ್, ಜಶೆಂ ಇಂಗ್ಲಿಶಾಂತ್ ಏಕ್ ಸಾಂಗಾಪ್ ಆಸಾ; "*Rome is not built in a day*", ತೆಚ್ಚ್‌ಪರಿಂ ಹರ್ಯೆಕ್ ಬದ್ಲಾವಣ್ ಏಕ್ ನಿರಂತರ್ ಪ್ರಕ್ರಿಯಾ, ಆನಿ ಫಕತ್ತ್ ವೇಳ್-ಕಾಳ್ ಮಾತ್ರ್ 'ಕೆದ್ನಾ' ಮ್ಹಳ್ಳ್ಯಾ ಸವಾಲಾಕ್ ಜವಾಬ್ ದೀಂವ್ಕ್ ಸಕ್ತಾ. ಪುಣ್ ತೆದೊಳ್ ಮ್ಹಣಾಸರ್ ಸಯ್ರಣ್ ಗರ್ಜೆಚೆಂ. ಕಿತ್ಯಾಕ್ ಮ್ಹಳ್ಯಾರ್ ಸಯ್ರಾಣ್ ಚುಕೊನ್ ಕೊಣೆಂಯ್ ಕಿತೆಂಚ್ ಸಾಧನ್ ಕೆಲ್ಲೆಂ ನಾ; ಶಿವಾಯ್ ಅಸಲ್ಯಾ ಹವ್ಯಾಸಿ ಬರಯ್ಣಾರಾಂಕ್ ಕೊಂಕ್ಣಿ ಸಾಹಿತಾಚೆರ್ ಕಾಂತಾಳೊ ಯೆಂವ್ಚೆಪರಿಂ ಕರ್ಚೆಂ.

ಪುಣ್ ಆಮಿ ತ್ಯಾ ದಿಶೆನ್ ಚಿಂತುಂಕ್ ವೆಚೆಂಚ್ ನಾಕಾ, ಆಮ್ಚೆಂ ಮಿಸಾಂವ್ ಸಂಪೆಂ ಆನಿ ಸುಡಾಳ್, ದೆಕುನ್ ಪಾಟಿಂ ಪಳೆಂವ್ಚೆಂಚ್ ನಾಕಾ.

ಕೊಂಕ್ಣಿ ಸಾಹಿತಾಚೆಂ ತಶೆಂಚ್ ಸರ್ವಾಂಚೆಂ ಬರೆಂಚ್ ಜಾಂವ್.

[ಸಪ್ತೆಂಬರ್, 2011]

ಕೊಂಕ್ಣಿ ಬಾಜಾರಾಂತ್ ಏಕ್ ಪಾಸಾಯ್

ಜೆದ್ನಾಂ ಇಸ್ಕೊಲಾಂನಿ ಕೊಕ್ಣಿ ರಿಗ್ಲಿಗೀ, ತೆಚ್ಚ್ ವೆಳಾರ್ ಕೊಂಕ್ಣಿ ಸಾಹಿತ್ಯಾಚೆರ್ 'ಶ್ಥೆಣ್ ಚಳ್ವಣ್' ಉದೆಲಿ. ಕೋಣ್ ಶ್ಥೆಣ್ ಶ್ಥೆಣ್ ಮ್ಹಣ್ ಆಪ್ಲೆಂ ನಾಕ್ ಧಾಂಪಿಲಾಗ್ಲೆ ತರ್ ಕೋಣ್ ಅಪ್ಲ್ಯಾ ಶ್ಥೆಣಾಚೆರ್ ಸುಗಂಧ್ ಪರ್ಮ್ಳುಂಕ್ ಲಾಗ್ಲೆ, ತರ್ ಆನಿ ಕೋಣ್ ಹೆಂ ಶ್ಥೆಣ್ ಕೋಣಾ ಕೋಣಾಚ್ಯಾ ಆಂಗಾ-ಪಾಂಗಾಚೆರ್ ಉಡವ್ನ್ ಮರ್ಝೂ ಪಳೆಲಾಗ್ಲೆ. ಪುಣ್ ಏಕ್ ಅಡ್ಡೂಕ ಸತ್ ಮಾತ್ರ್ ಹ್ಯಾ ಚಳ್ವಳೆನ್ ಉದ್ದಾಪೆ ಕೆಲೆಂ; ಆನಿ ತೆಂ ಜಾವ್ನಾಸಾ, ಕೊಂಕ್ಣಿ ಸಾಹಿತ ಚಡ್ತಾವ್ ಜಾವ್ನ್ ಉತ್ರಾಂಚಿ ರಾಸ್ ಚಡ್ ಆಸೊನ್, ತಾಂತುಂ ಸಾಹಿತಿಕ್ ಸಾರ್ ಮೆಳ್ಯಾ ಕಾಂಯ್ ಕಾಲ್ದೊ ಥೆಂಬೊ ಕೋಣ್ಣಾ.

ಉಪ್ರಾಂತ್ ಗುಪ್ತಿಂ ಖೆಳ್ ಸುರು ಜಾಲೆ, ಕೋಣೆಂ ವಿಮರ್ಶ್ಯೆ ಮ್ಹಳೆಂ, ಕೋಣೆಂ ಸಮೀಕ ಮ್ಹಳೆಂ, ಅನಿ ಕೋಣೆ ಆನಿ ಕಿತೆಂ ಮಾತ್ತಿ ಗೊಬೊರ್ ಮ್ಹಳೆಂ. ಹೆಚ್ಚ್ ಸಂಧರ್ಭಾಚೊ ಫಾಯ್ದೊ ಜೊಡುಂಕ್ ಕೋಣೆಂ ಹ್ಯಾ ವಿಮರ್ಶ್ಯಕಾಂಚ್ಯಾ ಖಾಂದಾರ್ ಬಂದೂಕ್ ದವರ್ನ್ ಕೋಣಾ ಕೋಣಾಕ್ ನಿಶಾನ್ ಕೆಲೊ. ಆನಿ ಆಪ್ಲೊ ಗುಪಿತ್ ಇರಾದೊ ಸಂಪ್ತಚ್ಚ್, ಹಾಂಚಿಂಚ ನಾಂವಾಂ ಪಾಡ್ ಕರ್ನ್ ಚಲ್ತೆಚ್ ರಾವ್ಲೆ.

"ಕೊಂಕ್ಣಿ ಮನಿಸ್ ರಾಜಕೀಯಾಂತ್ ಪಾಟಿಂ ಆಸ್ತಿತ್, ಪುಣ್ ಕೊಂಕ್ಣಿ ವರ್ತುಲಾಂತ ಆಸ್ಚೆ ತಿತ್ಲಿ ರಾಜಕೀಯ್ ಹೆರ್ ಖಂಚ್ಯಾಯ್ ಸಮಾಜೆಂತ್ ಆಸ್ಚಿನಾ", ಮ್ಹಜೊ ಎಕಾ ತೆಂಪಾಚೊ ಮಿತ್ರ್ ಜಾವ್ನಾಸ್‌ಲ್ಲ್ಯಾ ದೆ।ಜೊಜಿ ಪೀಂತ್ ಆಯ್ಕೊಳಾನ್ ಸಾಂಗ್ಲೆಲಿಂ ಉತ್ರಾಂ (ಕಿತ್ಯಾಕ ಮ್ಹಣ್ ವೆಗಿಂಚ್ ಉಗ್ಡಾಪೆಂ ಕರ್ತಾಂ).

ಆಮ್ಚ್ಯಾ ದೇಸಾಂತ್ ಭೋವ್ ಥೊಡ್ಯೊ ಭಾಸೊ ಮಾತ್ರ್ ಪಾಂಚ್ ಲಿಪಿಯಾಂ ಬರಯ್ತಾತ್, ತಾಂತುಂ ಕೊಂಕ್ಣಿ ಏಕ್. ಮ್ಹಳ್ಯಾರ್ ಆಮ್ಚೆಲಾಗಿಂ ಆಸ್ಚ್ಯೊ ಉಪಲಬ್ಧೊ ಧಾರಾಳ್. ಇತ್ಲೆಂ ಆಸೊನ್‌ಯೀ, ಆಮ್ಚೆ ಮಧೆಂ ಎಕ್ವಟ್ ಮ್ಹಳ್ಳೊ ನಾತ್‌ಲ್ಲೊ, ನಾ, ಆ ಭೋವ್ತ್ರಾ ಆಸ್ಚ್ಯೊಯ್ ನಾ. ಪಾಂಚ್ ಲಿಪಿ ಸೊಡಾ, ಏಕ್ ಲಿಪಿ ಧರಾ, ಹಾಂತುಂ ಕಿತ್ಲೆ ವಾಂಟೆ ಫಾಂಟೆ, ಹರ್ಯೆಕ್ಲೆ ಹಾಂಗಾಸರ್ ಅಪಾಪ್ಲಿ ಪೊಕೊಳ್ ಇಮಾಜ್ ಭಾಂದುನ್ ಸಮಾಜೆ ಧಾಖಂವ್ಚ್ಯಾರ್ ಮಗ್ನ್, ಅಪಾಪ್ಲೆ ದೊರೆ ಭಾಂದ್ತಾತ್, ಕುಡ್ಕೆ ಜಾಲ್ಲ್ಯಾ ಸಾಹಿತಿಕ್ ಸಮಾಜೆ ಪರತ್ ಕುಡ್ಕೆ, ಅನಿ ಹರ್ಯೆಕಾ ದೊರ್ಯಾ ಭಿತರ್ ಎಕ್‌ಚ್ಚ್ ಬೊಬಾಟ್; "ಆಮಿ ಕೊಂಕ್ಣಿ ಸೆವ ಕರ್ತಾಂವ್, ಆಮಿ ಕೊಂಕ್ಣೆಕ್ ವಯ್ರ್ ವರ್ತಾಂವ್ (ವಯ್ರ್ ಖಂಯ್? ಸರ್ಗಾಕ್?)". ಪುಣ ಹಕೀಗತೆಂತ್ ಎಕಾ ದೊರ್ಯಾ ಭಿತರ್ ಕೊಂಕ್ಣೆವಿಶಿಂ ಚರ್ಚಾ ಜಾಂವ್ಚ್ಯಾಕೀ ಚಡ್ ಜಾವ್ನ್ ಹೆ ದೊರ್ಯಾಂನಿ ಕಿತೆಂ ಕುಸ್ತಾ, ಕಿತೆಂ ಫಾಣ್ತಾ ಮ್ಹಳ್ಳೆವಿಶಿಂ ಸಂವಾದ್, ಖೆಳ್ಕುಳಾಂ ಚಲ್ತಾತ್. ಆ ಹ್ಯಾ ದೊರ್ಯಾ ಭಿತರ್ ಸಯ್ತ್ ಅರ್ಧೆ ಕುಡ್ಡೆ, ಅರ್ಧೆ ಭೆರೆ, ಅರ್ಧೆ ಮತಿಗಾರ್. ಆಸೊಂ;

ಹಾಂಗಾಸರ್ ಹ್ಯಾ ಥೊಡ್ಯಾ ಆವ್ದೆಂತ್ ಜಾಲ್ಲ್ಯಾ ಥೊಡ್ಯಾ ಬದ್ಲಾವಣೆಚೆರ್ ಆರು ಧರ್ತಾಂ;

ವರ್ಗ್: ಕೋಣ್ ಹೆಂ ಪಳೆಂವ್ಚಿ ವ ನಾ ಆಸೊಂ; ಸತ್ ಸಾಂಗಾ, ಆಮ್ಚೆ ಭಿತರ್ ವ ಭೇಧ್ ನಾಂ? ಜಶೆಂ ಬಾಮ್ಣಾಂಚೆಂ ಮಾರಾಂಕ್ ಭೇದ್ ಕರ್ಚೆಪರಿಂ, ಹಾಂಗಾಸರ್‌ಯಿ

ವರ್ಗ್ ಭೇಧ್ ನಾ? ಹಾಂಗಾಚೆ ವರ್ಗ್ ಅಶೆ ಅಸಾತ್; ಕಾಂಯ್ ಥೊಡ್ಯೊ ಕಾಣ್ಯೊ ಬರಯ್ಲ್ಯಾರ್ ತೊ ನವೊ ಬರಪ್ಪಿ, ಥೊಡಿಂ ವರ್ಸಾಂ ಜಾತೆಚ್ಚ್ ಅಚಾನಕ್ ತಾಚ್ಯೊ ಕಾಣ್ಯೊ ಶೆಂಭೊರ್ ಜಾತಾತ್. ದೊನ್ಶಿಂ ಜಾತಾತ್, (ಕೊಣಾಕ್ ಲೇಕ್ ಆಸಾ? ದೊನ್ಶಿಂ ಕಾಣ್ಯೊ, ತಿನ್ಶಿಂ ಕವಿತಾ, ಪಾಂಯ್ಶಿ ಲೇಖನಾಂ) ಬರಯಿಲ್ಲೆ ಕೊಂಕ್ಣೆಚೆ ಮಹಾನ್ ಸಾಹಿತಿಚ್ಯಾ ವರ್ಗಾಕ್ ಸೆರ್ವಲ್ಲೆ ಮ್ಹಣ್ ಲೆಖ್ತಾತ್, ಉಪ್ರಾಂತ್ ತಾಣಿ ಗಳಂಪ್ಚಿ ಫಾಣ್ ಬಿಟಿ ಸಯ್ತ್ ಹೆರಾಂನಿ ಪ್ರಸಾದ್ ಮ್ಹಣ್ ಸೆವಿಜಯ್, ಆನಿ ವಿರೋಧ್ ಕೆಲ್ಲ್ಯಾಂಕ್ ತಾಂಚೊ ಮಾತ್ರ್ ನ್ಹಯ್, ತಾಚ್ಯಾ ಸಂತಾನ್ ಕುಟ್ಮಾಚ್ಯಾ ಎಕೆಕಾ ಅಸ್ಕತ್ಕಾಯೆಚೆರ್ ಸಯ್ತ್ ಖಬ್ರೊ ಜಾತಾತ್, ವೆವೆಗ್ಳ್ಯಾ ಲಿಖ್ಣೆ ನಾಂವಾಂನಿ ನಾಂವಾಂನಿ ತಾಂಚೆವಿರೋಧ್ ಪ್ರಚಾರ್ ಜಾತಾ. ಅನಿ ಅಶೆಂ ಹೆರಾಂಚ್ಯಾ ಅಸ್ಕತ್ಕಾಯೆಚೆರ್ ಪ್ರಚಾರ್ ಕರ್ನ್ ಸುಖ್ ಭಗ್ಚ್ಯಾಂಕ್ ಕಿತೆಂ ಸಾಂಗ್ಚೆಂ ಮ್ಹಣ್ ತುಮಿಂಚ್ ಚಿಂತಾ.

ಮರ್ಯಾದ್: ಕೊಂಕ್ಣೆಂತ್ ಯೆದೊಳ್ ಪಾಸೊನ್ ಸಾಹಿತಿಕ್ ಮಟ್ಟ್ ಕಾಂಯ್ ವಿಶೇಸ್ ನಾತ್‌ಲ್ಲೆಂ ವ್ಹಯ್ ಮ್ಹಣ್ ಚಿಂತ್ಯಾಂ, ಪುಣ್ ಏಕ್ ಸತ್ ನೆಗಾರ್ ಕರ್ಚೆಂ ನಾಕಾ, ತೆಂ ಜಾವ್ನಾಸಾ, ಸಾಹಿತಿಕ್ ಮರ್ಯಾದ್, ಸಾಹಿತಿಕ್ ಭಾಸೆಚೊ ಮಾನ್, ಜೀವ್ ಆಸ್‌ಲ್ಲೊ. ಸದ್ದ್ಯಾಚ್ಯಾ ಪರಿಗತೆಂತ್ ವಾಚುಂಕ್ ಮೆಳ್ಚಿ ಭಾಸ್ ಹ್ಯಾ ಮರ್ಯಾದೆಕ್ ಮಿಕ್ವೊನ್ ವೆತಾ ಮ್ಹಳ್ಳೆಂ ಸತ್ ನೆಗಾರ್ ಕರ್ಚೆಪರಿಂ ನಾ. ಚಾಲು ಭಾಸ್, ರೌಡಿ ಭಾಸ್, ಸಾಹಿತಾಂತ್ ಪ್ರಸ್ತುತ್ ಜಾಲಿ ತರ್, ತೆಂ ಸಾಹಿತ್ ಕಸಲೊ ಫುಡಾರ್ ದೀಂವ್ಕ್ ಸಕಾತ್? ಹೆಂ ಸಮ್ಜೊನ್ ಘೆಂವ್ಚೆಂ ಭೋವ್ ಗರ್ಜೆಚೆಂ.

ಬಂಡಾಯ್/ದಾಬ್: ಕಾನಡಿಂತ್ 'ದಬ್ಬಾಳಿಕೆ' ಮ್ಹಳ್ಳೊ ಸಬ್ಧ್ ಸಾರ್ಕೊ ದಿಸತ್. ಕಾಳ್ ಬದಲ್ಲಾ, ವಿಚಾರ್ ಬದಲ್ಲ್ಯಾತ್, ದೆಕುನ್ ಹಾಂವೆಂ ದೊನ್ಶಿಂ ಕಾಣ್ಯೊ, ತಿನ್ಶಿಂ ಕವಿತಾ ಬರಯ್ಲ್ಯಾಂತ್ (ಬರಯ್ಲ್ಯಾಂತ್‌ಚ್ಚ್ ಮ್ಹಣ್ ಚಿಂತ್ಯಾಂ), ದೆಕುನ್ ಮ್ಹಾಕಾಚ್ಚ್ ಕಳಿತ್ ಆಸಾ, ತುಂ ಆಯ್ಚೊ/ಕಾಲ್ಚೊ ಚೆರ್ಕೊ. ಅಸಲಿಂ ಹಲ್ಕ್ ಉತ್ರಾಂ ಆಯ್ಕೊನ್, ಆಯ್ಕೊನ್ ವ್ಹಗೆಚ್ ಬೊಸ್ಚೆ ತರ್‌ಯೀ ಕಿತ್ಲೊ ತೇಂಪ್ ವ್ಹಗೆಚ್ ಬೊಸ್ತೆಲೆ?. ಜರ್‌ತರ್ ಆಜ್ ಸಾಹಿತ್ಯಾಚೆರ್ ಇತ್ಲಿ ಠೀಕಾ ಆಸಾ ತರ್ ಹಾಚೆಂ ಕಾರಣ್ ಕೊಣ್? ಹೆಂ ಸಮ್ಜೊಂಚಿ ಭೋವ್ ಗರ್ಜೆಚೆಂ ಜಾವ್ನಾಸಾ. ಕಿತ್ಲೊ ತೇಂಪ್ ಹ್ಯಾ ಘಟ್ಕಿರ್ಯಾ ಪ್ರವಾದಿಂಕ್ ದಿಂಬಿಯೆರ್ ಪಡೊನ್ ನಮಾನ್ ಕರಿಜಯ್?

ಅತಾಂ ಹೆ ವರ್ಗ್ ಕೊಣೆ ರಚ್‌ಲ್ಲೆ? ಕಿತ್ಯಾಕ್ ಪಾಸೊನ್ ರಚ್‌ಲ್ಲೆ? ಬೂಕ್ ಛಾಪ್ತಾನಾ, ಬುಕಾಚ್ಯಾ ಮುಕ್‌ಪಾನಾಚೆರ್ 'ಹೊ ಬೂಕ್ ಪ್ರಭುದ್ದ್ ವಾಚ್ಪ್ಯಾಂಕ್ ಮಾತ್ರ್, ದೆಕುನ್ ವಿಮರ್ಸೊ ಕರ್ತೆಲ್ಯಾಂನಿ, ವಿಮರ್ಸೊ ಕರ್ಚಿ ಶ್ಯಾಥಿ ಆಸಾಗೀ ಮ್ಹಣ್ ಸಮ್ಜಾಜೆ'. ಅಸಲಿಂ ಉತ್ರಾಂ ಛಾಪುನ್ ಕಿತ್ಲೆಶ್ಯಾಂಕ್ ಬನಾಯ್ತಿತ್? ಹೆರ್ ಭಾಸಾಂಚ್ಯಾ ಮಾನ್ ಸಾಹಿತಿಂಸವೆಂ ಉಭೆ ರಾವೊನ್ ತಸ್ವೀರೊ ಕಾಡುನ್, ಉಪ್ರಾಂತ್ ಹೆರಾಂಕ್ 'ಹಾಂವೆಂ ಅಮ್ಕ್ಯಾ ಸಾಹಿತಿಲಾಗಿಂ ಮಾತ್ರ್ ಸಂವಾದ್ ಕರ್ಚೊ' ಮ್ಹಣ್ ಹರ್ಧಿಂ ಪೆಟುನ್ ಕಿತ್ಲೆಶ್ಯಾಂಕ್ ಬನಾಯ್ತೆಲೆ ಹೆ? ಮೆಜಾವಯ್ಲೆಂ ಕೆಳೆಂ ಕಾಡುನ್ ಪಿಲ್ಯಾದ್ ಜೊಡುನ್ ವಿಜಿಟಿಂಗ್ ಕಾರ್ಡಾಂನಿ ಆಪ್ಲ್ಯಾ ಬಾದೂರಿಚಿ ಲಾಂಬ್ ಪಟ್ಟಿ ಛಾಪುನ್ ಕಿತ್ಲೆಶ್ಯಾಂಕ್ ಮಾಂಕೊಡ್ ಕರ್ತೆಲೆ? ಆನಿ ಹೆಂ ಸರ್ವ್ ಸೊಸ್ತೆಲೆಯ್ ಕಿತ್ಲೊ ತೇಂಪ್ ಸೊಸ್ತೆಲೆ?, ಸಾರ್ಕಿ ಕೊಂಕ್ಣಿ ಬರಂವ್ಕ್ ಕಳಿತ್ ನಾಸ್ತಾನಾ ಸಯ್ತ್, ಆಪ್ಣಾಕ್ ಪನ್ನಾಸ್ ವರ್ಸಾಂ ಜಾತತ್ ದೆಕುನ್ ಆಪ್ಣಾಕ್ ಪುರಸ್ಕಾರ್ ಮೆಳೊಂಕ್ ಹೊಚ್ಚ್ ವೇಳ್ ಮ್ಹಣ್ ವರ್ಸಾಧಿಂ

ತಯಾರಾಯ್ ಕರ್ನ್ ಕಿತ್ಲೆಶ್ಯಾಂಕ್ ಫಟಯ್ತೆಲೆ? (ಹಾಂಗಾಸರ್ ಮಿರ್ಜಾ ಘಾಲಿಬಾಚೆಂ ಉತಾರ್ ಯಾದಿಂತ್ ಯೆತಾ; ದುನಿಯಾ ಮೆ ಬೇವಕೂಫೊಂ ಕಿ ಕಮೀ ಹೈ ಕ್ಯಾ, ಏಕ್ ಕೊ ಡೂಂಡೊ, ಹಜಾರ್ ಮಿಲ್ತೆ ಹೈ).

ಆತಾಂ ಮರ್ಯಾದೆವಿಶಿಂ ಉಲವ್ಯಾಂ, ಎಕಾ ಗಾಂವಾಂತ್ಲ್ಯಾ ಎಕಾ ತರ್ನ್ಯಾ ಬರವ್ಪ್ಯಾನ್ ಎಕಾ ಮಹಾನ್ (ಅಶೆಂ ತೊ ಚಿಂತಾ) ಕೊಂಕ್ಣಿ ಬರಯ್ಣಾರಾಕ್ ವಿಚಾರ್ಲೆಂ ಕಂಯ್ "ಮಟ್ವಿ ಕಾಣಿ ಆನಿ ವಿಡಂಬನಾ ಮಧೆಂ ಫರಕ್ ಕಸಲೊ?", ಸಟ್ಟ್ ಕರ್ನ್ ತಾಚಿ ಜಾಪ್ ಕಂಯ್ "ವೆರಿ ಸಿಂಪಲ್, ಹಾಂವ್ ಖಂಯ್ ಕಾತ್ರಿನ್/ಪಾತ್ರಿಸ್ ಹಾಡ್ತಾಂಕೀ, ತೆಂ ವಿಡಂಬನ್, ನಾಯೇ ತಿ ಮಟ್ವಿ ಕಾಣಿ". 2003 ಇಸ್ವೆಂತ್ ಎಕ್ಲೊ ಕೊಂಕ್ಣಿ ಚಿಂತ್ಪಿ ಸರ್ಲೊ. ಸಗ್ಳಿ ಕೊಂಕ್ಣಿ ಸಮಾಜ್ ರಡ್ಲಿ, 2004 ಇಸ್ವೆಂತ್ ತೊ ಸರ್ಲ್ಯಾ ದಿಸಾ ಹಾಂವ್ ತಾಚ್ಯಾ ಘರಾ ಪಾವ್ಲೊಂ, ತಾಚ್ಯಾ ಪ್ರಾಯ್ವಂತ್ ಆವಯ್ಕ್ ಭೆಟ್ಲೊಂ, ತಾಚಿ ವ್ಹಡ್ ಭಯ್ಣ್ (ರಿಟಾಯರ್ಡ್ ಟೀಚರ್) ಮೆಳ್ಳಿ ಅನಿ ಮ್ಹಾಕಾ ಸವಾಲ್ ಕರಿಲಾಗ್ಲಿ "ಎಕ್ಲೊ ಮಾಲ್ಘಡೊ ಬರಯ್ಣಾರ್, ಆತಾಂ ಮ್ಹಜೊ ಭಾವ್ ಮೆಲ್ಲ್ಯಾ ಉಪ್ರಾಂತ್, ತಾಚೆವಿಶಿಂ ನಾಕಾಜಾಲ್ಲೆಂ ಬರಯ್ತಾಮೂ? ಕಿತ್ಯಾ?, ತಾಕಾ ಹೆಂ ಸೊಭ್ ದಿತಾ?", ಹಾಂವೆಂ ಜಾಪ್ ದಿಲಿ; "ತೊ ಪ್ರಾಯೆಂತ್ ಮಾತ್ರ್ ಮಾಲ್ಘಡೊ, ಮತಿಂತ್ ನ್ಹಯ್, ಆನಿ ತುಜೊ ಭಾವ್ ಜೀವ್ ಆಸ್ತಾನಾ ಬರಯಿಲ್ಲೆಂ ತರ್ ತೊ ಜಾಪ್ ದಿತೊನೆ?". ಆತಾಂ ಸವಾಲ್ ಕರಾ ಖಂಚಿ ಮರ್ಯಾದ್? ತರ್ ಹಿ ಮರ್ಯಾದ್ ಬಂಗಯ್ತಲೆ ಕೋಣ್? ನವೆ ಬರಯ್ಣಾರ್? ವ ಮಹಾನ್ ಮ್ಹಣ್ ಚಿಂತ್ಚೆ ಮಾಲ್ಘಡೆ? ಫಟ್ಕಿರ್ಯಾ ನಾಂವಾಂನಿ ಇಮೇಯ್ಲಾಂ ಕರ್ತಾತ್ ತರ್ನಾಟೆ ಬರಯ್ಣಾರ್ ಮ್ಹಣ್ ಬೊಬಾಟ್ಚ್ಯಾ ಹಾಂಣಿಂ ಫಟ್ಕಿರಿಂ ನಾಂವಾ ವಾಪಾರ್ನ್ ಘಾಲ್ಲಿಂ ಇಮೇಯ್ಲಾಂ ಕೋಣೆಂಯ್ ವಾಚುಂಕ್ ನಾಂತ್? ತರ್ ಸಾಂಗಾ ಹಿ ಮರ್ಯಾದ್ ಕೋಣೆ ರಾಕೊನ್ ವ್ಹರಿಜೆ ಆಸ್ಲಿ? ಪತ್ರಾಂನಿ/ಸಾಯ್ಟಿಂನಿ ಕೋಣೆಂಯ್ ಆಪ್ಣಾಕ್ ವಿರೋದ್ ಬರಯ್ಲ್ಯಾರ್ ಫೊನಾಂ ಕರ್ನ್ ಧಮ್ಕುಂಚಿ ಮರ್ಯಾದ್?

ತಿಸ್ರೊ ವಿಶಯ್; ದಾಬ್; ಭೊವ್ ಮಹತ್ವಾಚೊ ವಿಶಯ್. ತುಮಿ ನೆಣಾಂತ್ ತರ್‌ಯೀ ಆಯ್ಕಲಾಂ ಆಸ್ಯೆತ್, ಜಾಯ್ತೆ ಹ್ಯಾ ಕೊಂಕ್ಣೆಕ್ ಆಯ್ಲೆ, ಜಾಯ್ತ್ಯಾ ರಿತಿನ್ ಆಪ್ಲೊ ವಾವ್ರ್ ಕರ್ನ್, ಸಲ್ವಾಲೆ ಆನಿ ನಾಂವ್ ನಾಸ್ತಾಂ ಗೆಲೆ. ಕಾಂಯ್ ಪಾಟ್ಲ್ಯಾ ತೀಸ್ –ಪಾಂತೀಸ್ ವರ್ಸಾಂಚಿ ಚರಿತ್ರಾ ಪಳೆಯಾತ್; ಹಾಂವ್ ಖುದ್ದ್ ಕಾಣಿಕ್ ಪತ್ರಾಂತ್ ಕಾಮ್ ಕರ್ನ್ ಆಸ್ಚೆ ವೆಳಾರ್, ಸಲ್ವಲ್ಲ್ಯಾ 'ಅವಿಲ್ ರಸ್ಕೀಞಾ' ವಿಶಿಂ ನಾಕಾ ಜಾಲ್ಲ್ಯೊ ಖಬ್ರೊ ಕೆಲ್ಲೆ ಸಂಪಾದಕ್ ಅಜೂನ್ ಜೀವ್ ಆಸಾತ್, ಪುಣ್ ಅವಿಲ್ ರಸ್ಕೀಞಾಕ್ ಸಾಹಿತಿಕ್ ರಿತಿನ್ ಜಾಂವ್, ಹೆರ್ ರಿತಿನ್ ಜಾಂವ್, ಕುಮ್ಕೆಕ್ ಆಯಿಲ್ಲೆ ಕೋಣೀಂ ಆಸಾತ್? ಆಸ್ಟಿನ್ ಪ್ರಭುವಿಶಿಂ ಆಯ್ಕಾಲ್ಲೆಂ, ತಾಕಾ ಜಾಲ್ಯಾರೀ ಸತ್ತ್ಯಾನಾಸ್ ಕರುಂಕ್ ಪ್ರೆತನ್ ಕೆಲ್ಲೆಂ 'ದುಸ್ಮಾನಾಂಚೊ ಮೋಗ್ ಕರಾ, ತಾಂಕಾಂ ಭಗ್ಸಿಯಾ, ಎಕಾ ಪೊಲ್ಯಾಚೆರ್ ಮಾರ್ಲ್ಯಾರ್ ತಾಂಕಾಂ ಅನ್ಯೇಕ್ ಪೊಲೊ ಧಾಖಯಾ' ಮ್ಹಳ್ಳಿ ಜೆಜುಚಿ ಶಿಕವ್ಣ್ ದಿತೆಲ್ಯಾನ್ಂಚ್ ನ್ಹಯ್? ರಿಚ್ಚಿ ಪಿರೇರಿನ್ 'ಕಲಾ ಕಿರಣ್' ಪತ್ರ್ ಚಲವ್ನ್ ಆರ್ಥಿಕ್ ಕಂಗಾಲ್ ಜಾತಾನಾ ತಾಚಿ ಕೋಣೆಂಯ್ ಕುಮೊಕ್ ಕೆಲ್ಯಾ?, ಸಿಲ್ವೆಸ್ಟರ್ ಸೊಜಾನ್ 'ಉದೆವ್' ಪತ್ರ್ ಚಲಯ್ತಾನಾ ಸಯ್ತ್ ತೊ ಸಲ್ವಲೊ, ತಾಚಿ ಸಯ್ತ್ ಮಜತ್ ಕರುಂಕ್ ಕೋಣಿಂ ಆಯ್ಲೆ? ತಾಂಕಾಂ ಸೊಡಾ, ಕೊಂಕ್ಣೆಂತ್ಲೊ ಶ್ರೇಷ್ಟ್ ಚಿಂತ್ಪಿ ಚಾ.ಫ್ರಾ.ನ್ ಸಯ್ತ್ 'ಜಿವಿತ್' ಪತ್ರ್ ಚಲಯ್ತಾನಾ ಸಲ್ವಾಲೊ, ತಾಕಾ ಮಜತ್ ಕರುಂಕ್ ಕೋಣ್ ಅಯ್ಲಿಂ?

ುವ್ರಿಸ್ ಶಾಂತಿಪುರ್ ಭೋವ್ ಪ್ರತಿಭಾ ಆನಿ ಪ್ರಾಮಾಣಿಕತಾ ಘೆವ್ನ್ ಆಯ್ಲೊ, ಇತ್ಲಿ ಪ್ರತಿಭಾ ಆಸೊನ್‌ಯೀ ತೊ ಪರತ್ ಪರತ್ ಸಲ್ವಾಲೊ, ಪಯ್ಲೊ 'ಆಮ್ಚೊ ಯುವಕ್', ಉಪ್ರಾಂತ್ 'ಉಮಾಳೊ' ಅನಿ ಅಖೆರಿಕ್ 'ಕಾಣಿಕ್', ಪುಣ್ ಹ್ಯಾ ಸರ್ವಾಂವಿಶಿಂ ನಾಕಾ ಪಾಲ್ಲ್ಯೊ ಖಬ್ರೊ ಆಮಿ ಆಯ್ಕೊಂಕ್ ನಾಂತ್? ಹಾಂಗಾಸರ್ ಮ್ಹಜೆಂ ಸವಾಲ್‌ಯೀ ತೆಂಚ್, ಆಮಿ ಹೆರಾಂಚ್ಯಾ ಗರ್ಜೆಕ್ ಪಾವೊಂಕ್ ಸಕಾನಾಂವ್ ಪುಣ್ ತಾಂಚ್ಯೊ ಖಬ್ರೊ ಕರುಂಕ್ ಕಿತ್ಯಾಕ್ ಪಾಟಿಂ ಸರಾನಾಂವ್?

ಪತ್ರಿಕೋಧ್ಯಮ್ ಸೊಡಾ, ಕೊಂಕ್ಣೆಂತ್ ಪಯ್ಲೆಂ ಅಂತರ್‌ಜಾಳ್ ಮಾಯ್‌ಭಾಸೆಚೊ ನವೀನ್ ಸಿಕೇರ್ ಸುರ್ವಿಲ್ಯಾ ದಿಸಾಂನಿ ವಿಜಾ ಖಾತಿರ್ ಮೊಸ್ತ್ ಕಶ್ಟಾಲೊ. ಸಾರ್ಕೆಂ ಕಾಮ್ ನಾ, ತರ್‌ಯೀ ಆಪ್ಲ್ಯಾ ಪ್ರತಿಭೆನಿಮ್ತಿಂ ಕೊಂಕ್ಣಿ ಅಂತರ್‌ಜಾಳಿಚಿ ನವಿ ಸುರ್ವಾತ್ ದಿಲ್ಲ್ಯಾ ಹಾಕಾ ಮಜತ್ ದಿಂವ್ಚಿ ಸೊಡ್, ಹಾಚೆಥಾವ್ನ್ಂಚ್ ಸಂಭಾವನ್ ವಸೂಲ್ ಕೆಲ್ಲೆ ಆಮ್ಚೆ ಮಾನ್ ಸಾಹಿತಿ. ಹಾಂವೆಂ ದಾಯ್ಜ್ ಸುರು ಕೆಲ್ಲೆ ಥಾವ್ನ್ ಮ್ಹಾಕಾಯ್ ಸುಟ್ಕಾ ನಾ, ಮ್ಹಜ್ಯಾ ಎಕ ಬುಕಾಕ್ ಪ್ರಸ್ತಾವನ್ ಬರಂವ್ಕ್ ಎಕಾ ಸಾಹಿತಿಕ್ ಉಪ್ಕಾರ್ ಮಾಗ್ಲೊ, ತಾಣೆಂ ಪ್ರಸ್ತಾವನ್ ಬರಯ್ಲೆಂ ಆನಿ ಹಾಂವ್ ಗಾಂವಾಕ್ ಆಯಿಲ್ಲೆವೆಳಾರ್ ಮ್ಹಜೆ ಥಾವ್ನ್ ತ್ಯಾ ಪ್ರಸ್ತಾವನಾಕ್ ಸಂಭಾವನ್ ದೀಜಯ್ ಆಸ್ಲೆಂ ಮ್ಹಳೆಂ ಮ್ಹಾಕಾ ತಿಸ್ರ್ಯಾ ಥಾವ್ನ್ ಆಯ್ಕೊಂಕ್ ಮೆಳ್ಳೆಂ. ಜರ್‌ತರ್ ತೊ ಖುದ್ದ್ ಯೇವ್ನ್ ಮ್ಹಕಾ ಸಾಂಗ್ತೊ "ಮ್ಹಾಕಾ ಇಲ್ಲಿ ಗರ್ಜ್ ಆಸಾ ದೆಕುನ್ ಮ್ಹಾಕಾ ಇತ್ಲೆ ಪಯ್ಶೆ ದಿಶಿಗಿ", ತೆದ್ನಾಂ ಹಾಂವ್ ಖಂಡಿತ್ ದಿತೊಂ. ಪುಣ್ ಅಶೆಂ ಖಬ್ರೊ ಕರ್ನ್ ಪಯ್ಶೆ ವಸೂಲ್ ಕರ್ಚಿ ರೀತ್ ಪಳೆವ್ನ್ ಹಾಂವ್ ಖುಬಾಳ್ಳೊಂ ಅನಿ ತೊ ತಿಸ್ರೊ ಮನಿಸ್ ಪತ್ರ್ ಚಲಯ್ತಾಲೊ ದೆಕುನ್ ತಾಚಿ ಅಭಿಪ್ರಾಯ್ ವಿಚಾರ್ಲಿ, ತಾಕಾ ತಾಣೆಂ ಜಾಪ್ ದಿಲಿ, ಹಾಂವ್ ಜಾಲ್ಯಾರ್ "ದೆಡ್ಶೆಂ ರುಪಯ್ ದಿತೊಂ", ಅಶೆಂ ಹಾಂವೆಂ ತ್ಯಾ ಬರಯ್ಣಾರಾಕ್ ಸಾಂಗ್ಲೆಂ ತುಜೆಂ ಸಂಭಾವನ್ ದೀಂವ್ಕ್ ಹಾಂವೆಂ ಅಮ್ಕ್ಯಾಕ್ ಸಾಂಗ್ಲಾಂ, ಪುಣ್ ನಿರಾಸೆಚಿ ಗಜಾಲ್ ಮ್ಹಳ್ಯಾರ್, ತಾಕಾ ಹಜಾರ್ ರುಪಯ್ ವ ಉಣ್ಯಾರ್ ಉಣೆಂ ಪಾಂಯ್ಶಿ ರುಪಯ್ ದೀ, ನಾತ್ಲ್ಯಾರ್ ನಾಕಾ ಮ್ಹುಣ್ ತೊ ಗೆಲ್ಲೊ ಕಂಯ್. (ಮಾಫ್ ಕರಾ, ಹಾಂಗಾಸರ್ ಪರತ್ ಹಾಂವ್ ಪಯ್ಶ್ಯಾಂಚೊ ಉಲ್ಲೇಕ್ ಕಿತ್ಯಾಕ್ ಕರ್ತಾಂ ಮ್ಹಳ್ಯಾರ್, ಆಮ್ಚ್ಯಾ ಚಡ್ತಾವ್ ಬರಯ್ಣಾರಾಂಚ್ಯಾ ಚಿಂತ್ಪಾಚಿ ಗುಂಡಾಯ್ ಸಮ್ಜೊಂಕ್, ಆಮ್ಕಾಂ ಗರ್ಜ್ ಆಸ್‌ಲ್ಲಿಚ್ ಮ್ಹುಣ್ ಚಿಂತ್ಯಾಂ, ಪುಣ್ ಸಾರ್ಕ್ಯೊ ವಾಟೊ ಆಮ್ಕಾಂ ಕಳಿತ್ ನಾಂತ್? ಅಶೆಂ ವಸೂಲಿ ಕರ್ಚಿ ರೀತ್ ಕಿತ್ಯಾಕ್?)

ಆಸೊಂ, ಹಾಂಗಾಸರ್ ಅಸಲೆ ಸಭಾರ್ ಸಂಗ್ತಿ ಅಸಾತ್. ಪುಣ್ ಕೊಣ್ ಕೊಣಾಕ್ ಪಡೊನ್ ಗೆಲಾ? ಆಮಿ ಆಮ್ಚೊ ದೊರೊ ಘಟ್ಟ್ ಕರ್ಚ್ಯಾರ್ ಪಡ್ಲ್ಯಾಂವ್, ಆನಿ ತ್ಯಾ ದೊರ್ಯಾಚೆರ್ ವರ್ಸಾನ್ ವರಸ್ ನವೊ ನವೊ ರಂಗ್ ದಿಂವ್ಚ್ಯಾರ್ ಪಡ್ಲ್ಯಾಂವ್, ಸಂಸಾರ್ ರಂಗ್ ಪಸಂದ್ ಕರ್ತಾ ದೆಕುನ್. ಆನಿ ಜಿಂ ಆಮ್ಕಾಂ ಹೊಗ್ಳಾಪ್ ದಿತಾತ್, ತಿಂ ಮಾತ್ರ್ ದೊರ್ಯಾ ಭಿತರ್, ಬಾಕಿಚ್ಯಾಂಚೆಂ ಅಮ್ಕಾಂ ಪಡೊನ್ ವ್ಹಚೊಂಕ್ ನಾ. ಕಶೆಯ್ ದೊರ್ಯಾ ಭಿತರ್ ಆಸ್ಚೆ ಅರೆಭೆರೆಚ್.

ಹ್ಯಾ ಸರ್ವ್ ಸಮಸ್ಸ್ಯಾಂ ಮಧೆಂ ಎಚ್ಚೆಮಾನ್ ಕಿಟಾಳ್ ಪೆಟಯ್ಲಾಂ. ಕಿಟಾಳ್ ಏಕ್ ದಿವೊ ಸಯ್ತ್ ಪೆಟಂವ್ಕ್ ಸಕ್ತಾ, ತಶೆಂಚ್ ಏಕ್ ಘರ್ ಸಯ್ತ್ ಹುಲ್ಪಾಂವ್ಕ್ ಸಕ್ತಾ. ಎಚ್ಚೆಮಾಚ್ಯಾ

ಪ್ರತಿಭೆಚೆರ್, ತಾಚ್ಯಾ ಕೊಂಕ್ಣಿ ಸಾಹಿತಿಕ್ ಹುಸ್ಕ್ಯಾಚೆರ್, ತಾಚ್ಯಾ ಪ್ರಾಮಾಣಿಕತೆಚೆರ್ ದುಭಾವ್ ನಾ. ಕಾಂಯ್ ಇಲ್ಲೊ ದುಭಾವ್ ಅಸಾ ತರ್ ತಾಚ್ಯಾ ಸಾಹಿತಿಕ್ ಪ್ರಭುದ್ದತೆಚೆರ್, ತಾಚ್ಯಾ ನಿತಿಚೆರ್ ಮ್ಹಾಕಾ ದುಭಾವ್ ನಾ, ಆಸಾ ತರ್ ತಾಚ್ಯಾ ರಿತಿಚೆರ್. ಆಮ್ಕಾಂ ಕೊಂಕ್ಣೆಂತ್ ಹವ್ಯಾಸಿ ಬರಯ್ಣಾರ್ ಮಾತ್ರ್ ನ್ಹಯ್, ಹವ್ಯಾಸಿ ಸಂಪಾದಕ್ ಸಯ್ತ್ ಭರೊನ್ ಗೆಲ್ಯಾತ್. ಹ್ಯಾ ಪರಿಗತೆಂತ್ ಚ್ಯಾರ್ – ಆಟ್ ವೊಳಿ ಬರಯ್ಲ್ಯಾರ್ ಕವಿತಾ ಜಾತಾ, ದೋನ್–ತೀನ್ ಪಾನಾಂ ಬರಯ್ಲ್ಯಾರ್ ವಿಡಂಬನ್ ಜಾತಾ, ಚಾರ್–ಪಾಂಚ್ ಪಾನಾಂ ಬರಯ್ಲ್ಯಾರ್ ಕಾಣಿ ಜಾತಾ, ಆಟ್–ಧಾ ಪಾನಾಂ ಬರಯ್ಲ್ಯಾರ್ ನೀಳ್‌ಗಥಾ ಜಾತಾ, ಆನಿ ಇಲ್ಲಿ ಲಾಂಬ್ ಜಾಲ್ಯಾರ್ ಸಾಂಕಳ್ ಕಾಣಿ ವ ಮಿನಿ ಕಾದಂಬರಿ ಜಾತಾ ಮ್ಹಣ್ ಪಾತ್ಯೆಂವ್ಚ್ಯಾ ಹಾಂಚೆ ಥಾವ್ನ್ ಕಸಲೆಂ ಸಾಹಿತಿಕ್ ವಾವ್ರ್ ಅಪೇಕ್ಷಾ ಕರ್ಯೆತಾ?. ಎಚ್ಚೆಮ್ ಖಂಡಿತ್ ಜಾವ್ನ್ ಹವ್ಯಾಸಿ ಸಂಪಾದಕ್ ನ್ಹಯ್, ಪುಣ್ ಏಕ್ ಸಂಪಾದಕ್ ಜಾವ್ನ್ ತಾಕಾ ಶಿಕೊಂಕ್ ಆಸ್ಚಿಂ ಲಿಸಾಂವಾಂಚಿ ಸುರ್ವಾತ್ ಜಾಲ್ಯಾ ಮಾತ್ರ್.

ಹವ್ಯಾಸಿ ಸಂಪಾದಕಾಂಚೊ ಉಲ್ಲೇಕ್ ಕರ್ತಾನಾ ಅಜೀಕ್ ಕಾಂಯ್ ಪಂದ್ರಾ ವರ್ಸಾಧಿಂ ಹಾಂವೆಂ ಹೆಂ ಉತಾರ್ ಸಾಂಗ್‌ಲ್ಲೆಂ "ಕೊಂಕ್ಣೆಂತ್ ಕೋಣೆಂಯ್ ಸಂಪಾದಕ್ ಜಾವ್ಯೆತ್", ಆನಿ ಹ್ಯಾ ಉತ್ರಾಚೆರ್ ಸಿಜ್ಯೆಸಾನ್ ಅಪ್ಲ್ಯಾ ಎಕಾ ವಿಡಂಬನಾಂತ್ ಜವಾಬ್ ದಿಲ್ಲಿ "ಕೊಂಕ್ಣೆಂತ್ ಕೋಣೆಂಯ್ ಸಂಪಾದಕ್ ಜಾವ್ಯೆತ್ ಕಂಯ್, ಅಶೆಂ ಗೋಂಪೆಕ್, ಬೋರಿ ಬಸವಾಕ್ ಸಂಪಾದಕ್ ಕೆಲೊ". ವಿಡಂಬನ್ ಮ್ಹಳ್ಳೊ ಸಭ್ದ್ ಕೊಂಕ್ಣೆಂತ್ ವ್ಹಡ್ಲೊ ಜೋಕ್ ಜಾಲಾ. ವಿಡಂಬನಾಚೊ ಖರೊ ಮತ್ಲಬ್ ಕಸೊಯ್ ಆಸೊಂ, ಪುಣ್ ಚಡ್ತಾವ್ ಜಾವ್ನ್ ಕೊಂಕ್ಣೆಂತ್ ವಿಡಂಬನ್ ಮ್ಹಳ್ಯಾರ್, ಶೀದಾ ಕೋಣಾಯ್‌ಲಗಿಂ ವಾದ್ ಕರುಂಕ್ ಜಾಯ್ನಾಸ್ತಾಂ, ಆಡ್ ನಾಂವ್ ಹಾಡುನ್ ತಾಂಕಾಂ ಯೆಟ್ಚೆಂ ಆನಿ ಆಪ್ಲ್ಯಾ ಮತ್–ಗತ್ ನಾತ್‌ಲ್ಯಾಂಕ್ ಧಾಖವ್ನ್ ಹರ್ದೆಂ ಪೆಟ್ಚೆಂ (ಜಾಯ್ತೆ ಧಾಖ್ಲೆ ಆಸಾತ್, ತೆಂ ಫುಡ್ಲ್ಯಾ ರುಂವಾಂತ್ಲ್ಯಾ ಸರ್ಗಾಂತ್ ಬರಯ್ತಾಂ, ಆಯ್ಲೆಂ ಆವ್ರ್, ವೊತ್ಲೆಂ ಉದಾಕ್ ಮ್ಹಳಿ ಸಾಂಗ್ಣಿ ಸತ್ ಜಾಯ್ಜಯ್ ಪಳೆ)"

ಇತ್ಲೆಂ ಬರವ್ನ್ ಆಸ್ತಾಂ, ಕಿಟಾಳಾಚೆರ್ 'ದುರಂತ್ ಕಾಣಿ ಜಾಲೊ ಆನಂದಾಗರ್' ಮ್ಹಳ್ಳೆಂ ಲೇಖನ್ ವಾಚ್ಲೆಂ, ಕೋಣ್ ಹೊ ಅನಂದಾಗಾರ್? ಕಾಂಯ್ ಹಾಂವ್ ಭುರ್ಗೊ ಜಾವ್ನ್ ಆಸ್ತಾನಾ ಕಾನಡಿಂತ್ (ಸುಧಾ/ಮಯೂರ) ಹಾಣೆಂ ತರ್ಜಣ್ ಕೆಲ್ಲ್ಯೊ ಕೊಂಕ್ಣಿ ಕಾಣ್ಯೊ ವಾಚ್ತಾಲೊಂ. ಕೊಂಕ್ಣೆಕ್ ಉದ್ದಾರ್ ಕರ್ಚ್ಯಾ ಇರದ್ಯಾಚಿಂ ಇತ್ಲಿಂ ಸಂಚಾಲನಾಂ ಆಸಾತ್, ಇತ್ಲೆ ಪರಿಶದ್ ಆಸಾತ್, ಇತ್ಲಿಂ ಪತ್ರಾಂ ಆಸಾತ್, ಪುಣ್ ಆಜ್ ಪಾಸೊನ್ ಹ್ಯಾ ಬರಯ್ಣಾರಾಚಿ ಖಬಾರ್ ಕಿತ್ಯಾಕ್‌ಗಾಯ್ ಖಂಯ್ಚರ್‌ಯೀ ಆಯ್ಲಿನಾ? ಹೆಂ ಖರೆಂಚ್ ಜಾವ್ನ್ ಕೊಂಕ್ಣಿ ಸಾಹಿತಿಕ್ ಪರಿಗತೆಚ್ಯಾ ನಾಗ್ದ್ಯಾ ಸತಾಕ್ ಜಿವೆಂ ಜಿವೆಂ ಧಾಖಯ್ತಾ. ಆನಿ ಅಶೆಂ ದುಬ್ಳಿಕಾಯೆಂತ್ ಕೋಣಾ ಥಾವ್ನ್ ಕಿತೆಂಚ್ ಅಪೇಕ್ಷಾ ಕರಿನಾಸ್ತಾಂ ಹೊ ಸಂಸಾರ್ ಸಾಂಡುನ್ ಗೆಲ್ಲ್ಯಾಕ್ ಮೊಗಾನ್ ಮೆಳೊಂಕ್ ಗೆಲ್ಲಿಂ ತರ್‌ಯೀ ಕೋಣ್ ಪಳೆಯಾ; ಗ್ಲೇಡಿಸ್ ಬಾಯ್ (ಜಿಕಾ ಚಡ್ತಾವ್ ಬರವ್ಪಿ ಖೆಳ್ಕುಳಾಂ ಕರ್ತಾತ್ ಶಿವಾಯ್ ಆಜ್ ಪಾಸೊನ್ ತಿಚ್ಯಾ ಕೊಂಕ್ಣಿ ವಾವ್ರಾಚೆರ್ ಜೊಕ್ತಿ ಮರ್ಯಾದ್ ತಿಕಾ ಮೆಳೊಂಕ್ ನಾ), ಎಚ್ಚೆಮ್ (ಸದ್ದ್ಯಾಕ್ ಕಾಮ್ ನಾಸ್ತಾಂ, ಕಿಟಾಳ್.ಕೊಮ್ ಚಲಯ್ತಾ), ಆನಿ ದೋಗ್ ತರ್ನೆ ವಿಲ್ಸನ್.

ಹೇಮಾಚಾರ್ಯಾಚಿಂ 'ಆಮ್ಚಿ ಮಾತಿ ಆಮ್ಚಿಂ ಮನ್ಶ್ಯಾಂ' ಅಂಕಣಾಂತ್ಲಿಂ ಉತ್ರಾಂ ನಾಕಾ ಕಾ ಮ್ಹುಳ್ಳ್ಯಾರೀ ಉಡಾಸಾಕ್ ಯೆತಾತ್ 'ಕೊಂಕ್ಣಿ ಭಾಸ್ ಆಜ್ ಜಿವಿ ಉರ್ಲ್ಯಾ ತರ್, ಧವ್ಯಾ ಲರಾಚ್ಯಾ ಕೊಂಕ್ಣಿ ಲೊಕಾಂ ಥಾವ್ನ್ ನ್ಹಯ್, ಬಗಾರ್ ಬಂಗ್ಲ್ಯಾಂತ್ ಕಾಮ್ ಕರ್ತೆಲ್ಯಾ ಯಾ-ಬೊಯಾಂ ಥಾವ್ನ್, ಬೆಕ್ರೆಂನಿ ಪೀಟ್ ಲಾಟ್ಚ್ಯಾ ಮೆಸ್ತ್ರಾಂ ಥಾವ್ನ್, ಡ್ರಾಯ್ವೆರಾಂ ವ್ನ್'. ಹ್ಯಾ ಉತ್ರಾಕ್ ಮುಖಾರುನ್ ಸಾಂಗ್ಚೆಂ ತರ್, ಕೊಂಕ್ಣಿ ಸ್ಪಿರಿತ್ ಆಜ್ ಜಿವಾಳ್ ಸಾ ತರ್, ಅಸಲ್ಯಾ ಕಾಮ್ ನಾತ್ಲ್ಲ್ಯಾಂ ಥಾವ್ನ್, ಜಾಂಕಾಂ ಖಂಚೇಂಯ್ ಸಂಚಾಲನಾಂ ಳ್ಕನಾಂತ್, ಖಂಚೊಯ್ ವರ್ಗ್ ವಳ್ಕನಾ, ಖಂಚ್ಯಾಯ್ ದೊರ್ಯಾಂನಿ ಹಾಂಕಾಂ ರೀಗ್ ನ, ಸ್ಲೇಯ್ ಪುರಸ್ಕಾರ್ ಹಾಂಕಾಂ ನಾಂತ್. ಫಕತ್ತ್ ಆಸಾತ್ ತರ್ ದಾಬ್.

ಆತಾಂ ಹ್ಯಾ ಚ್ಯಾರ್ ಜಣಾಂನಿ ಅನ್ಯೇಕಾ ಪುರೊನ್ ಗೆಲ್ಲ್ಯಾ ಸವಾಲಾಕ್ ಉಸ್ತಿಲೆಂ, ನಂದಾಗರ' ತಸಲ್ಯಾಂಕ್ ಕೊಣೆಂ, ಕೆದಾಳಾ, ಕಶೆಂ, ಕಿತ್ಯಾಕ್ ವ್ಹಳ್ಳಾಜಾಯ್ ಆಸ್ಲೆಂ?, ಂಚ್ಯಾ ದೊರ್ಯಾಭಿತರ್ ತೊ ಭರ್ತಿ ಜಾವ್ಯೆತೊ? ಕಸಲ್ಯಾ ವರ್ಗಾಂತ್ ತೊ ಸೆರ್ವೊಂಕ್ ಹರ್ಗ ಆಸ್ಲೊ?. ಸಂಸಾರ್ ಏಕ್ ಬಾಜಾರ್, ಹಾಂಗಾ ಜಾಂವ್ಚೆಂ ಹರ್ಯೆಕ್ ಪ್ರತಿಫಳಾಕ್, ಕ್ ನಯಾ ಪಯ್ಶೊ ದಿಲ್ಯಾರೀ, ದೋನ್ ನಯಾ ಪಯ್ಶ್ಯಾಂಚೆಂ ತರ್ಯೀ ನಾಂವ್ ಯೇಜೆ, ವ ಹೆರ್ ರಿತಿರ್ ಯೆವೆಂ ಯೇಜಯ್ ಮ್ಹಳ್ಳ್ಯಾ ಚಿಂತ್ಪಾಚೊ ಬಾಜಾರ್. ಜಾಯ್ಜಯ್ ಸ್ಲೆಂ, ಪುಣ್ ಕಿತ್ಯಾಕ್ ಅಶೆಂ ಜಾಲೆಂ ನಾ?, 'ಆನಂದಾಗರ' ಖರೊಚ್ಚ್ ಜಾವ್ನ್ ಅಮ್ಕಾಂ ಕ್ ಸವಾಲ್ ಜಾತಾ, ಆನಿ ಕಿತ್ಲೆ ಅಸಲೆಚ್ಚ್ 'ಆನಂದಾಗರ' ಆಸಾತ್?, ಜಾಂಚ್ಯಾ ಘರ್ಚ್ಯಾ ಟರಾಚೊ ಫ್ಯೂಜ್ ಕಾಡ್ಲಾ? ಜಾಂಕಾಂ ಪಿಡೆಕ್ ವ್ಹಕಾತ್ ಹಾಡುಂಕ್ ಸಯ್ತ್ ತಾಂಕ್ ? ವ ಜೆವ್ಣಾಕ್ ತಾಂದುಳ್ ಸಯ್ತ್ ಹಾಡ್ಚಿ ಗತ್ ನಾ? ಆನಿ ಹಿ ಜವಾಭ್ದಾರಿ ಕೊಣೆ ಂವ್ಕ್ಜಾಯ್? ಸೆಜಾರಿಂನಿ? ಸಮಾಜೆನ್? ಫಿರ್ಗಜೆನ್? ಗಾಂವಾನ್? ಸಂಘಟನಾನ್? ರ್ಮಾನ್?, ಸಾಹಿತ್ಯಾನ್?......

ಪುಣ್ ಹ್ಯಾ ಚ್ಯಾರ್ ಜಣಾಂಚ್ಯಾ ವಾವ್ರಾನ್ ಎಕ್ ಭಿರಾಂಕುಳ್ ಸತಾಕ್ ಉಗ್ಡಾಪೆ ಲೆಂ, ಕೊಂಕ್ಣಿ ಸಮಾಜ್ ಸೊಡಾ, ಕೊಂಕ್ಣಿ ಬರವ್ಪಿ ಸಯ್ತ್ ಬರವ್ಪ್ಯಾಕ್ ಪಾವಾನಾಂತ್. ನಿ ಪಾವ್ತೆಲೆ ಅಸಾತ್ ತರ್ ತೆ ಕೊಣ್ಂಚ್ ನ್ಹಯ್ ಆಸ್ಚೆ, ಕಿತೆಂಚ್ ನ್ಹಯ್ ಅಸ್ಚೆ, ತರ್ಯೀ ಂಕ್ಣೆಚೊ ವರ್‍ಶೊ ಮೋಗ್ ಕರ್ತೆಲೆ.

ಕಿಟಾಳ್ ಕೊಂಕ್ಣೆಂತ್ ಕೊಣೆಂಚ್ ಪೆಟಂವ್ಕ್ ಸಕಾನಾತ್ಲ್ಲೆಂ ಕಿಟಾಳ್ ಪೆಟಂವ್ಕ್ ಸಕೊಂದಿ ಳ್ಳೆಂಚ್ ಮ್ಹುಜೆಂ ಮಾಗ್ಣೆಂ.

[ಅಕ್ತೋಬರ್, 2011]

2004 ಇಸ್ವೆಂತ್ ಬೆಳ್ಳೆವಿಶನ್.ಕೊಮ್ ಸವೆಂ ಸುರ್ವಾತ್ ಕೆಲ್ಲೊ 'ದಾಯ್ಜ್' ಕೊನ್ಸೊ ಎಕಾಚ್ಚ್ ರ್ಸಾಂತ್ ದಾಯ್ಜ್.ಕೊಮ್ ಮ್ಹಳ್ಳೊ ಸ್ವತಂತ್ರ್ ಜಾಳಿಜಾಗ್ಯಾರುಪಾರ್ ಕೊಂಕ್ಣಿ ವಾವ್ರಾಕ್ ಸ್ತಾರಾಂವ್ಕ್ ಸಕ್ಲೊ. **2011** ಇಸ್ವೆ ಮ್ಹಣಾಸರ್ ಚಡ್ತಾವ್ ಜಾವ್ನ್ ಹರ್ಯೆಕಾ ಮಯ್ನ್ಯಾಂತ್ ರ್ಗಟ್ ಕೆಲ್ಲಿಂ ವಿಂಚ್ಣಾರ್ ಸಂಪಾದಕೀಯಾಂ ಹಿಂ. ಪಯ್ಲಿಂ ತೆತ್ತೀಸ್ ಸಂಪಾದಕೀಯಾಂಕ್ ಕ್ಚಾಂಯ್ ಕರುನ್ 'ಮೊಳ್ಬಾವಯ್ಲಿಂ ಸ್ವಪ್ಣಾಂ' ಮ್ಹಳ್ಳೆ ಬುಕಾಚೆರ್ ಪರ್ಗಟ್ ಕೆಲ್ಯಾಂತ್.

ಕೊಂಕಣಿ ನಿರಂತರಿ..... ಪಯ್ಣಾರಿ?

ಭರ್ವಶ್ಯಾಚಿ ಸುರ್ವಾತ್

ದೋನ್ ವೆವೆಗ್ಳ್ಯಾ ಕಾಳಾರ್ ಹಾಂವ್ ಸಂಪಾದಕೀಯ್ ಬರಂವ್ಚ್ಯಾಕ್ ಬಸ್ಲಾಂ. ಏಕ್: 2004 ಇಸ್ವೆಂತ್ ಜೆದ್ನಾಂ ದಾಯ್ಜ್.ಕೊಮ್ ಅಂತರ್‌ಜಾಳಿಚಿ ಸುರ್ವಾತ್ ಕರ್ತಾಸ್ತಾನಾ, ಆನಿ ದೋನ್: ಪಯ್ಣಾರಿ.ಕೊಮ್ ಅಂತರ್‌ಜಾಳಿಖಾತಿರ್. ಹ್ಯಾ ದೋನ್ ಕಾಳಾಂತ್ ಜಾಯ್ತೆಂ ಬದಲ್ಲಾಂ, ಹರ್ಯೆಕಾ ಘಡ್ಯೆ ಬದ್ಲೊನ್ ಯೆಂವ್ಚ್ಯಾ ಹ್ಯಾಚ್ಚ್ ಸಂಸಾರಾಂತ್ ಜಿಯೆವ್ನ್ ಆಸ್ತಾನಾ, ಬದ್ಲಾವಣ್ ಮಾತ್ ಏಕ್ ಖಾಯಮ್ ಉರ್ಚೆತಸ್ಲೆಂ *(The only constant in this world is the change)*. ಚಿಂತಾಪ್ ಜಶೆಂ ಜಿಣ್ಯೆಅನ್ಭೋಗಾಚಿಂ ಪಾವ್ಲಾಂ, ಜಿಣ್ಯೆಲಿಸಾಂವಾಚಿಂ ವೊಜಿಂ ಖಾಂದಾರ್ ದವರ್ನ್ ಫುಡೆಂ ಚಲ್ತಾಸ್ತಾನಾ ಕೊಣ್ ಬದ್ಲನಾ? ಫುಣ್ ಏಕ್ ಸಂಗತ್ ಬದ್ಲೊಂಕ್ ನಾತ್‌ಲ್ಲಿ ಜಾವ್ನಾಸಾ; ತೆದ್ನಾಂಯ್ ಹಾಂವ್ ಪಯ್ಣಾರಿಚ್ಚ್ ಆನಿ ಆಜ್‌ಯೀ ಹಾಂವ್ ಹಾಂಗಾಸರ್ ಪಯ್ಣಾರಿ. ಹೆಂ ಹಾಂವ್ ತಾತ್ವಿಕ್ ಅರ್ಥಾನ್ ಉಚಾರಿನಾ, ಜಶೆಂ ತಾತ್ವಿಕ್ ಅರ್ಥಾನ್, ಹ್ಯಾ ಸಂಸಾರ್ ಮ್ಹಳ್ಳೆ ಪಯ್ಣಾಂತ್ಲೊ ಹರ್ಯೆಕ್ಲೊ ಪಯ್ಣಾರಿಚ್. ಹಾಂವ್ ಖರೆ ಅರ್ಥಾನ್ ಉಚಾರ್ತಾಂ, ದಾಯ್ಜ್.ಕೊಮ್ ಕುವೇಯ್ಟಾಂತ್ ಕಾಮ್ ಕರುನ್ ಆಸ್ತಾನಾ ಸುರ್ವಾತ್ ಕೆಲ್ಲೆಂ ಏಕ್ ಲ್ಹಾನ್ ಮಿಸಾಂವ್, ತಶೆಂಚ್ ಪಯ್ಣಾರಿ.ಕೊಮ್ ಮುಂಬಯಾಂತ್ ಸುರ್ವಾತ್ ಕೆಲ್ಲೆಂ ಅನ್ಯೇಕ್ ಮಿಸಾಂವ್ – ಫಕತ್ತ್ ಕೊಂಕಣಿ ಸಾಹಿತ್ಯಾ ಪಾಸತ್.

ತಾತ್ವಿಕ್ ನಿಯಾಳಾಂತ್ ಮನ್ಶ್ಯಾ ಜಿಣ್ಯೆ ಆವ್ದೆಚಿ ಉಚಾರ್ಣಿ ಕರ್ಚಿ ತರ್, ಸರ್ವ್ ನಶ್ವರ್, ಕಿತೆಂಚ್ ಸಾಸ್ಣಾಚೆಂ ಹಾಂಗಾಸರ್ ನಾ, ಆಯ್ಚೊ ಮನಿಸ್ ಫಾಲ್ಯಾಂ ಆಸಾ ಮ್ಹಣುನ್ ನಾ. ಚಾರಾಂತ್ ತೀನ್ ವಾಂಟೊ ಆಸ್ಚೆಂ ಉದಾಕ್ ಜರ್ ಬಾಕಿಚ್ಯಾ ಎಕಾ ವಾಂಟ್ಯಾಚ್ಯಾ ಭುಂಯ್ಚೆರ್ ವ್ಹಾಳತ್ ತರ್, ಘಡ್ಯೆನ್ ಹಿ ಭುಂಯ್ ಸಪಾಯ್ ಜಾಯ್ತ್, ಹಾಂತುಂ ಆಸ್ಚಿಂ ಮೊಳ್ಬಾಚೆರ್ ಖಾಂದ್ ಥೆಂಕ್ಚಿಂ ಭಾಂದ್ಪಾಂ, ಜಯ್ತಾಚೆ ಬಂಗ್ಲೆ ಸರ್ವ್ ವ್ಹಾಳೊನ್ ವಚುಂಕ್ ಆಸಾತ್. ಕಾಂಯ್ ಭುಂಯ್ ಕಾಂಪ್ಣಿ ಜಾಲಿ ತರ್, ಘಡ್ಯೆನ್ ಹಿ ಭುಂಯ್, ಏಕ್ ಕಾಂಯ್ ಎಕಾ ಮಯ್ದಾನಾತಶೆಂ ಧುಳಿಕ್ ಮೆಳ್ಚಾಂತ್ ಕಾಂಯ್ ದುಭಾವ್ ನಾ. ತರ್‌ಯೀ ಮನಿಸ್, ಹ್ಯಾ ಭುಂಯ್ಚೆರ್ ವೆವೆಗ್ಳ್ಯಾ ನಿಬಾಂನಿ ಗಿಟಾಂ ವೊಡುನ್, ಗಾಂವ್, ಪ್ರಾಂತ್ಯ್, ರಾಶ್ಟ್ರ ಮ್ಹಣುನ್ ವೊಲಾಯ್ತಾ, ಆನಿ ಆಪ್ಲ್ಯಾ ಸುಪ್ತ್ ಅಬ್ಲೇಸಾನ್ ಕಿತೆಂ ಕಿತೆಂ ಮ್ಹಣುನ್ ಕೊಲಾಯ್ತಾ. ಇತ್ಲೆಂಚ್ ನ್ಹಯ್, ಹೆ ಗೀಟ್ ದೀಸ್-ರಾತ್ ಪಾರೊತ್ ಕರುಂಕ್ ಹಜಾರಾಂನಿ ಸೊಜೆರ್, ಆನಿ ಹ್ಯೇ ಗಿಟಾಂಪಾಸೊತ್ ರಗ್ತಾ-ವ್ಹಾಳ್. ಹರೆಕಾಕ್ ಜಾಯ್ ನಾಂವ್ ಆನಿ ಆನಿ ಇತ್ಲೆ ಖೆಳ್ ಖೆಳೊನ್ ಕಮಾಯಿಲ್ಲೆಂ ನಾಂವ್, ಜಮಯಿಲ್ಲಿ ಆಸ್ತ್-ಬದಿಕ್, ಪುಂಜಾಯಿಲ್ಲೆಂ ಧನ್-ದಿರ್ವೆಂ ಕೊಣ್‌ಯೀ ವ್ಹರುನ್ ಗೆಲ್ಲಿಂ ಆಸಾತ್?

ಆಸುಂ. ಆಮ್ಚ್ಯಾ ಮತಿಕ್ ತಿತ್ಲೊ ಬೆಸೊರ್ ಘಾಲುಂಕ್ ಆಮ್ಕಾಂ ನಾಕಾ, ಸಂಸಾರಿ ರಾಟಾವಳೆಮಧೆಂ ಆಮ್ಚಿ ಚಿಂತ್ಪಾಸಕತ್ ಸದಾಂಯ್ ಚೆರ್ಡತಾ, ಆಮಿ, ಆಮ್ಚೆಂ ಕಾಮ್,

ಮ್ಚೆಂ ಕುಟಾಮ್, ಆಮ್ಚಿಂ ಸಯ್ರಿಂ, ಆಮ್ಚೆ ಆಚಾರ್-ವಿಚಾರ್ ಎಕಾ ವಾಂಟ್ಯಾನ್ ತರ್, ಸಾನ್‌ದೀಸ್ ವ್ಹಾಡೊನ್ ಯೆಂವ್ಚಿಂ ಮೊಲಾಂ, ಸಂಕೀರ್ಣ್ ಜಾತೇಚ್ಚ್ ಯೆಂವ್ಚಿಂ ನ್ಶ್ಯಾಮವ್‌ಲ್ಯಾಂ, ಆನಿ ಹ್ಯಾ ಸಂಕೀರ್ಣ್ ಜಾವ್ನ್ ಯೆಂವ್ಚ್ಯಾ ಸಂಧರ್ಭಾರ್, ಕೊಣಾಕ್ ೀಳ್ ಆಸಾ ಹೆರ್ ಸಂಗ್ತೆವಿಶಿಂ ಚಿಂತುಂಕ್ ವಾ ನಿಯಾಳುಂಕ್?. ಪುಣ್ ಹರ್ಯೆಕ್ಲೆ ಹೆಚ್ಚ್‌ಪರಿಂ ಂತಾ ಮ್ಹಣುನ್ ನಾ, ಚಿಂತಿಜಾಯ್ ಮ್ಹಣುನ್ ನಾ, ದೆಕುನ್ ಸಭಾರ್ ಕೊಂಕ್ಣಿ ವಾವ್ರಾಡಿ ಪಾಪ್ಲ್ಯಾ ಶ್ಯಾಥಿಯೆಚೊ, ಆಪಾಪ್ಲ್ಯಾ ಚಿಂತ್ಪಾಚೊ, ಆಪಾಪ್ಲ್ಯಾ ಶೆವೊಟಾಚೊ ವಾವ್ರ್ ರುನ್ ಆಸಾತ್. ಆನಿ ಹ್ಯಾ ಸಭಾರ್ ಜಣಾಂಚ್ಯಾ ಮಿಸಾಂವಾಮಧೆಂ ಆಮ್ಚೆಂಯೀ ಏಕ್ ಲ್ಹಾನ್ ಮಿಸಾಂವ್; ಪ್ರಗತಿಪರ್ ಚಿಂತ್ಪಾಚೆಂ ಸಾಹಿತ್ ರಚುಂಕ್ ತಶೆಂಚ್ ವಾವ್ರ್ ಕರುಂಕ್.

ಬದ್ಲೊನ್ ಯೆಂವ್ಚ್ಯಾ ಕಾಳಾರ್, ಬದ್ಲೊನ್ ಯೆಂವ್ಚ್ಯಾ ಸತಾಕ್, ಮವ್‌ಲ್ಯಾಂಕ್ ರತ್ ಪರತ್ ಜಾಗಂವ್ಚಿ ವ್ಹಡ್ ಜವಾಭ್ದಾರಿಚ್ಚ್ ಎಕಾ ಪ್ರಾಮಾಣಿಕ್ ಸಾಹಿತಿಚಿ. ಆನಿ ಹೆಂ ಹವ್ಯಾಸಿ' ಭಿಲ್ಕುಲ್ ನ್ಹಯ್, ಹಿ ಏಕ್ ಜವಾಭ್ದಾರಿ, ಏಕ್ ಮಿಸಾಂವ್, ಏಕ್ ಪಯ್ಣ್, ಏಕ್ ಉದ್ದೇಶ್, ಏಕ್ ದಿಶ್ಟಾವೊ. ಆನಿ ಅಶೆಂ ಪ್ರಾಮಾಣಿಕ್ ರಿತಿನ್, ಬದಲ್ಚ್ಯಾ ಸತಾಂಕ್, ಮವ್‌ಲ್ಯಾಂಕ್ ಜಾಗಂವ್ಕ್ ವೆತಾಸ್ತಾಂ, ಕಾಂಯ್ ಥೊಡ್ಯಾಂಕ್ ಮಾತ್ಯೆಂ ದುಃಖ್ಚೆಂ ಸಹಜ್, ಪುಣ್ ದುಃಖಂವ್ಚೆಂಚ್ ಜಾಗ್ವಣ್ ನ್ಹಯ್. ಮುಂಬಯಾಂತ್ ವಸ್ತಿ ಕರ್ತೆಲೆ ವಾ ತಾಂಚೆ ಪುರ್ವಜ್ ಚಡ್ತಾವ್ ಜಾವ್ನ್ ಪಯ್ಣಾರಿಚ್ಚ್. ದೀಸ್ಪಡ್ತ್ಯಾ ಗ್ರಾಸಾಖಾತಿರ್ ಮುಂಬಯಾಂತ್ ಯೇವ್ನ್ ವಸ್ತಿ ಕರುನ್ ಆಸಾತ್, ಪುಣ್ ಆಮ್ಚಿಂ ಮುಳಾಂ-ಪಾಳಾಂ ಕೊಂಕ್ಣೆಚಿಂ, ಆನಿ ಆಮ್ಚ್ಯಾ ತೊಂಡಾರ್ ಆಮಿ ಕಸಲಿಂ ಮುಖೆಟಿಂ ನ್ಹೆಸ್ಲ್ಯಾರೀ ಆಮ್ಚ್ಯಾಂ ಶಿರಾಂ ಶಿರಾಂನಿ ವ್ಹಾಳ್ಚೆಂ ರಗತ್ ಕೊಂಕ್ಣೆಚೆಂ, ಆನಿ ಆಮ್ಚೆ ಕಾಳ್ಜಾಂತ್ ಆಸ್ಚೊ ಸ್ಪಿರಿತ್ ಕೊಂಕ್ಣೆಚೊ. ಅಶೆಂ ಆಸ್ತಾನಾ, ಆಮಿ ಸರ್ವ್ ಏಕ್, ಎಕಾ ಶೆವೊಟಾಕ್ ಆಮಿ ಪಾವೊಂಕ್ ಆಸಾ, ಆನಿ ತೊ ಶೆವೊಟ್; ಕೊಂಕ್ಣಿ ಸಾಹಿತ್ಯಾಚಿ, ಕೊಂಕ್ಣಿ ಭಾಸೆಚಿ ಉಗರ್ಗತಿ. ಆನಿ ಹಿ ಉದರ್ಗತಿ ಫಕತ್ತ್ ಸಾಹಿತಿಂನಿ ಮಾತ್ರ್ ಕರುಂಕ್ ಜಾಯ್ ತಸ್ಲಿ ನ್ಹಯ್, ಹರ್ಯೆಕಾ ಕೊಂಕ್ಣಿ ಮೋಗಿಂನಿ ಹ್ಯಾ ಉದರ್ಗತೆಂತ್ ಮೆತೆರ್ ಜಾಂವ್ಚಿ ಗರ್ಜ್ ಆಸಾ.

ಆಯ್ಚ್ಯಾ ಕಾಳಾರ್ ಪ್ರಿಂಟ್ ಮಾಧ್ಯಮ್ ಕಶ್ಟೊನ್ ಆಸಾ, ವಾಚ್ಪ್ಯಾಂಚೆ ಸಮಸ್ಸೆ, ವೆಳಾಚೊ ಆಭಾವ್ ಹ್ಯಾ ಸಮಸ್ಸ್ಯಾಂಕ್ ಲಾಚಾರ್ ಕರ್ತಾಸ್ತಾಂ, ಪ್ರಗತೆಚ್ಯಾ ಪಾವ್ಲಾಂನಿ ಉಡ್ಕಾಣಾ ಮಾರ್ಚ್ಯಾ 'ತಾಂತ್ರಿಕ್' ಸಕ್ತೆಚೊ ಪ್ರಯೋಗ್ ಕರುನ್, ಅಂತರ್‌ಜಾಳಿಮುಖಾಂತ್ರ್ ಸಂಸಾರಾಚ್ಯಾ ಖಂಚ್ಯಾಯ್ ಕೊನ್ಶ್ಯಾರ್ ಆಸ್ಚ್ಯಾ ಕೊಂಕ್ಣಿ ಮೋಗಿಕ್, ಕೊಂಕ್ಣಿ ಸಾಹಿತಾಚಿ ಉಪಲಬ್ಧಿ ಕರುನ್ ದಿಂವ್ಚೊಚ್ಚ್ ಆಮ್ಚೊ ಇರಾದೊ. 'ಕೊಂಕ್ಣಿ ಉಲಯ್, ಕೊಂಕ್ಣಿ ಉರಯ್, ಕೊಂಕ್ಣಿ ಆಮ್ಚಿ ಆವಯ್' - ಹಿಂಚ್ ತತ್ವಾಂ ಆಮ್ಚಿಂ. ದೆಕುನ್ ಆಮಿ ಕೋಣ್? ಆಮ್ಚಿಂ ಪಾಳಾಂ-ಮುಳಾಂ ಖಂಯ್ಚಿಂ? ಮ್ಹಳ್ಳೆಂ ಪ್ರಮುಖ್ ನ್ಹಯ್ ಬಗಾರ್ 'ಆಮ್ಚೊ ಶೆವೊಟ್ ಕಸಲೊ? ಆನಿ ಕಿತ್ಲೊ ಪ್ರಾಮಾಣಿಕ್' ಮ್ಹಳ್ಳೆಂ ಪ್ರಮುಖ್. ಕೊಂಕ್ಣೆಚೆಂ ಬರೆಂಪಣ್ ಜಾತಾತರ್, ಜಾಯ್ತಿಂ ಸಂಘಟನಾಂ ಜಾಂವ್ದಿತ್, ಜಾಯ್ತಿಂ ಪತ್ರಾಂ-ಅಂತರ್‌ಜಾಳಿ ಉದೆಂವ್ದಿತ್, ಹರ್ಯೆಕ್ ಮಿಸಾಂವಾಂ ಎಕೇಕ್ ವಾತಿ ಜಾವ್ನ್ ಪೆಟ್ತಿತ್ ತರ್, ಕೊಂಕ್ಣಿ ಸಮಾಜೆಚೊ ಉಜ್ವಾಡ್ ಚಡ್ತಲೊ, ಆನಿ ತೆಂಚ್ ಆಮ್ಕಾಂ ಜಾಯ್ - ಜಶೆಂಚ್ ಪೆಟಂವ್ಚ್ಯಾ ದಿವ್ಯಾಂತ್ ಫರಾಕ್

ಉಜ್ವಾಡ್ ಹಾಡ್ಯೆತಾ ತೆಚ್ಚ್ ಪರಿಂ ಘರ್ ಹುಲ್ಪಾವ್ಯೆತಾ. ಆಮ್ಚೊ ಶೆವೊಟ್ ಉಜ್ವಾಡ್ ಫಾಂಕಂವ್ಚೊ ತೆಂ ಖಂಡಿತ್, ಫುಡ್ಲೆಂ ವೇಳ್-ಕಾಳ್ ಸಾಕ್ಸ್ ದಿತಲೊ.

ಮುಂಬಯಾಂತ್ ಆಮ್ಚ್ಯಾಕೀ ಪಯ್ಲೆಂ ಕೊಂಕ್ಣಿ ಆಸ್ಲಿ, ಆಮ್ಚ್ಯಾಕೀ ಉಪ್ರಾಂತ್ ಕೊಂಕ್ಣಿ ಆಸ್ತೆಲಿ. ಆಮಿ ಹ್ಯಾ ಥೊಡ್ಯಾ ಆವ್ದೆಂತ್, ಫಾಲ್ಯಾಂಚ್ಯಾ ಕೊಂಕ್ಣೆಕ್ ಥೆಂಕೊ ದಿಂವ್ಚೆತಸ್ಲೊ ಖಂಚೊ ವಾವ್ರ್ ಆನಿ ಕಸೊ ತೊ ಕರ್ಯೆತಾ? ಹ್ಯಾ ಚಿಂತ್ಪಾಭಂವ್ತೊಣಿ ಆಮ್ಚೊ ಆಟೊವ್ ಆಸ್ತಲೊ. ಶಿಂಪಡ್ಲೆಲ್ಯಾ ಜಾಯ್ತ್ಯಾ ಕೊಂಕ್ಣಿ ವಾವ್ರಾಡ್ಯಾಂಚ್ಯಾ ವಾವ್ರಾಕ್ ಏಕ್ ವೇದಿ ಮಾತ್ರ್ ನ್ಹಯ್, ಬಗಾರ್ ಜೊಕ್ತೊ ಪಾಟಿಂಬೊಯ್ ದಿಂವ್ಚೊ ಆಮ್ಚೊ ಇರಾದೊ. ಆಮಿ ಎಕೇಕ್ಲ್ಯಾನ್ ಎಕ್ಸುರೆ ಜಾವ್ನ್ ಕಶ್ಟಾಂತ್ ಪಡ್ಚ್ಯಾ ಬದ್ಲಾಕ್, ಸಂಘಟಿತ್ ಜಾವ್ನ್ ಎಕಾಮೆಕಾ ಆಧಾರ್ ದಿವ್ಯಾಂ, ಸಮಾಜೆಂತ್ ಕೊಂಕ್ಣಿ ದಿವೊ ಕಾಂಯ್ ಥೊಡ್ಯೊ ಚಡ್ತಿಕ್ ಘಡ್ಯೊ ಪೆಟೊಂದಿ. ಇತ್ಲೆಂಚ್ ಆಮ್ಚೆಂ ಪ್ರಾಮಾಣಿಕ್ ಮಿಸಾಂವ್. ಸಾಹಿತಿ ಜಾವ್ನ್ ಆಮ್ಚಿ ಜವಾಭ್ದಾರಿ ಫಕತ್ತ್ ಹಾತ್ ಭಾಂದುನ್ ಸಮಾಜೆಕ್ ಬುದಿ ಸಾಂಗ್ಚ್ಯೊ ಮಾತ್ರ್ ಮ್ಹಳ್ಳೆಂ ಆಣ್ವೆಂ ಸಂಕೀರ್ಣ್ ಚಿಂತಾಪ್ ಚಿಂತ್ಚೆಪ್ರಾಸ್, ಆಮಿ ಸಾಹಿತಿ ತಶೆಂಚ್ ಸಮಾಜೆಚೆ ವಾಂಟೆ ಸಯ್ತ್ ಮ್ಹಣುನ್ ಸಮ್ಜುನ್, ವಾವ್ರ್ ಕರ್ಯಾಂ. ಆನಿ ಪ್ರಗತಿಪರ್ ಚಿಂತ್ಪಾಚಿ ಸುರ್ವಾತ್ ಪಯ್ಲಿ ಆಪ್ಣಾಥಾವ್ನ್, ಆಪ್ಲ್ಯಾ ಚಿಂತ್ನ್ಯಾಂನಿ, ಆಪ್ಲ್ಯಾ ಬರ್ಪಾಂನಿ ವ್ಹಾಳೊನ್ ಆಯ್ಲಿಂ ತರ್, ಸಮಾಜಿಕ್ ಪ್ರಗತಿ ಅಪ್ಪಿಚ್ಚ್ ಜಾತೆಲಿ ಮ್ಹಳ್ಳಿ ಪಾತ್ಯೆಣಿ ಮ್ಹಜಿ.

ಕಿತೇಂಯ್ ಜಾಂವ್ ಕೊಂಕ್ಣೆಚೆಂ ಫಕತ್ತ್ ಬರೆಂ ಜಾಂವ್,

ತುಮ್ಚೊಥಂಯ್ ವಿಶ್ವಾಸಿ, ಕೊಂಕ್ಣಿ ಸೆವಕ್/ಚಾಕೊರ್

[ದಸೆಂಬ್ರ್, 2015]

ಮನಿಸ್, ಧಾಂವ್ಣಿ ಆನಿ ಜಯ್ತ್

ಧಾಂವ್ ಮಾರ್ಚಿ ಅನಿವಾರ್ಯ್ ಸ್ಥಿತಿ ಆಜ್ ಸರ್ವಾಂಕ್ ಆನಿವಾರ್ಯ್, ವೆಳಾಚೊ ಭಾವ್, ಉಣಿ ಜಾವ್ನ್ ಆಯಿಲ್ಲಿ ಸೊಸ್ಣಿಕಾಯ್, ಚಡಿತ್ ಜಮಂವ್ಚಿ ಪಿಸಾಯ್ ಹ್ಯಾ ಂಸಾರಾಂತ್ ಜಿಯೆತೆಲ್ಯಾಂಕ್ ಸಭಾರ್ ಪಾವ್ಟಿಂ ಕಾಂಯ್ ಆಮಿ ಜೀವಿ ಮಾತ್ರ್ ವ ಯಂತ್ರಾಂ? ಮ್ಹಳ್ಳಿಂ ಚಿಂತ್ನಾಂ ಉಬ್ಜಯ್ತಾತ್.

ಕಾಂಯ್ ಎಕಾ ತೆಂಪಾಧಿಂ ಋಶಿಮುನಿ ತಪಸ್ಯ್ ಕರ್ತಾಲೆ ಕಂಯ್, ದಿಸಾಂಗಟ್ಲೆ ಯ್ರಣೆನ್ ಬೊಸ್ಚಾಕ್ ಕಾಂಯ್ ರಾನಾ–ಮೊಳ್ಯಾಂನಿ ವೇಳ್ ಕಾಡ್ತಾಲೆ ಕಂಯ್. ಆಜ್‌ಕಾಲ್ ಸಲಿಂ ರಾನಾಂ 'ವಿಕಾಸಾ' ಚ್ಯಾ ಪಂದಾ ಚಿರ್ಡಲ್ಯಾಂತ್, ಪ್ರಾಕೃತಿಕ್ ಸೊಭಾಯ್, ನೈಸರ್ಗಿಕ್ ಪಾಂ ಬದ್ಲೊನ್ ಯೆತಾತ್. ಆಮಿ ಸೆಂವ್ಚೆಂ ವ್ಹಾರೆಂ, ಆಮಿ ಪಿಯೆಂವ್ಚೆಂ ಉದಾಕ್ ಗುನ್ ಮ್ಹಳೆಂ ಜಾತೇಚ್ ಯೆಂವ್ಚ್ಯಾ ಹ್ಯಾ ಕಾಳಾರ್, ಎದೊಳ್ ಮ್ಹಣಾಸರ್ ಆಮಿ ಉಭಿ ಾಂವ್ಚ್ಯಾ ಭುಂಯ್ಚೆರ್ ಮಾತ್ರ್ ಟ್ಯಾಕ್ಸ್ ಭರುಂಕ್ ಆಸ್ಲೆಂ ತರ್, ಆತಾತಾಂ ಉದ್ಕಾಕ್ ಸಯ್ತ್ ಟ್ಯಾಕ್ಸ್ ಭರುಂಕ್ ಪಡ್ಲಾಂ, ನಿತಳ್ ವಾರ್ಯಾಕ್ ಸಯ್ತ್ ಫುಡಿಲ್ಯಾ ದಿಸಾಂನಿ ಟ್ಯಾಕ್ಸ್ ಭರುಂಕ್ ಡ್ತೆಲೆಂ. ಜಶೆಂ ಮಿನರಲ್ ಉದಾಕ್ ಮೊಲಾಕ್ ಘೆವ್ನ್ ಸೆಂವ್ಚೆಂ ಸಾಮಾನ್ಯ್ ಜಾಲ್ಲೆಪರಿಂ, ಕ್ಸಿಜನಾಚಿಂ ಪೊತಿಂ ಮೊಲಾಕ್ ಘೆಂವ್ಚೆಂ ಸಾಮಾನ್ಯ್ ಜಾಂವ್ಚೆ ದೀಸ್ ಚಡ್ ಪಯ್ಸ್ ಾಂತ್.

ಹರ್ಯೆಕಾ ಘಡ್ಯೆ ಬದ್ಲೊನ್ ಯೆಂವ್ಚ್ಯಾ ಆಯ್ಚ್ಯಾ ಕಾಳಾರ್ ಆಮ್ಚಿಂ ಚಿಂತ್ನಾಂ ಬದಲ್ತಾತ್, ಆಮ್ಚೆ ವಿಚಾರ್ ಬದಲ್ತಾತ್. ಹಾಚಿಂ ಕಾರಣಾಂ ಕಸ್ಲೀಂಯ್ ಆಸೊಂದಿತ್, ಪುಣ್ ಆಜ್ ಮನಿಸ್ ಗಾಂವ್ಚಿಂ ಘರಾಂ ಸೊಡುನ್ ಫ್ಲೇಟಾಂನಿ ಜಿಯೆಂವ್ಕ್ ಪಸಂದ್ ಕರ್ತಾನಾ, ಫ್ಲೇಟಾಂನಿ ಜಿಯೆತಲೊ ಬಂಗ್ಲ್ಯಾಂನಿ ಜಿಯೆಂವ್ಕ್ ಪಸಂದ್ ಕರ್ತಾ. ಆನಿ ಸಮಾಜಿಕ್ ನದ್ರೆಂತ್ 'ಮಾನ್' ಅಪ್ಣಾಂವ್ಚಾಕ್, ಕಿತೆಂ ಸರ್ವ್ ಕರ್ತಾ. ಚಲುನ್ ವೆಚೊ ಗಾಡಿ ಘೆತಾ, ಲ್ಹಾನ್ ಗಾಡಿ ಆಸ್ಚೊ ವ್ಹಡ್ ಗಾಡಿ ಘೆತಾ. ಆನಿ 'ಜಯ್ತೆವಂತ್' ಮ್ಹಳ್ಳ್ಯಾ ಚೌಕಟ್ಟಾಂತ್ ರಿಗಾಜಯ್ ತರ್, ಏಕ್ ಬಂಗ್ಲೊ ಆಸೊಂಕ್ ಜಾಯ್, ಏಕ್ ಗಾಡಿ ಆಸೊಂಕ್ ಜಾಯ್, ಹೆಂ ಆಸೊಂಕ್ ಜಾಯ್, ತೆಂ ಆಸೊಂಕ್ ಜಾಯ್.... ಮ್ಹಳ್ಳಿ ಪಟ್ಟಿ ತಯಾರ್ ಜಾತಾ. ಆಮ್ಕಾಂ ಜನ್ಮ್ ದೀವ್ನ್ ವ್ಹಡ್ ಕೆಲ್ಲಿಂ ಆಮ್ಚಿಂ ಪ್ರಾಯೆಸ್ತ್ ಆವಯ್–ಬಾಪಾಯ್ಕ್ 'ಆಶ್ರ್ಯಾಂತ್' ದವರ್ತಾಂವ್, ಆನಿ ಆಪ್ಲ್ಯಾ ಬಂಗ್ಲ್ಯಾಂನಿ ದೇಸಿ–ವಿದೇಸಿ ಪೆಟ್ಯಾಂಕ್ ಪೊಸ್ತಾಂವ್. ನ್ಹಯ್? ಆನಿ ಹ್ಯಾ ಪೆಟ್ಯಾಂಕ್ ವ್ಹಾಣಂವ್ಕ್, ಮುಸ್ತಾಯ್ಕಿ ನ್ಹೆಸಂವ್ಕ್, ವಾ ಸದಾಂಯ್ ಭಾಯ್ರ್ ಭಂವ್ಡಾಂವ್ಕ್ ಮ್ಹಣ್ ನಮ್ಯಾರ್ಲೆಲೆ ಆಸ್ತಿತ್ ಪುಣ್ ಆಮ್ಚ್ಯಾ ಪ್ರಾಯೆಸ್ತ್ ಆವಯ್–ಬಾಪಾಯ್ಕ್ ಆಮ್ಚ್ಯಾ ಘರಾಂನಿ ಪೊಸ್ಚಿ ಾಂಕ್ ಜಾಂವ್ ಚಿಂತಾಪ್ ಸಯ್ತ್ ಆಮ್ಕಾಂ ನಾ. ಆಮಿ ಖಂಯ್ಚೆರ್‌ಗೀ ವಾಟ್ ಚುಕ್ಲ್ಯಾಂವ್ ಮ್ಹಳೆಂ ಆಪ್ರಾಧಿಂ ಚಿಂತಾಪ್ ಆಮ್ಚೆ ಮತಿಂತ್/ಕಾಳ್ಜಾಂತ್ ಆಸಾ ತರ್‌ಯೀ ಆಮ್ಕಾಂ ತೆಂ ಮರ್ಸುನ್ ಚಿಂತ್ಚಿ ಶ್ಯಾಥಿ ಜಾಂವ್ ಸಯ್ರಣ್ ನಾ, ದೆಕುನ್ ಆಮ್ಕಾಂ ಹೆ ಸಂಬಂಧ್ ಉಡಾಸಾಕ್ ಕರುನ್ ದಿಂವ್ಚೆ ದಲಾಲಿ ಉದೆಲ್ಯಾತ್. ಆವಯಾಂಚೊ ದಿವಸ್, ಬಾಪಾಯ್ಚೊ ವಸ್, ಆಕಯ್ಚೊ ದಿವಸ್, ಮಾಮಾಚೊ ದಿವಸ್ ಮ್ಹಳ್ಳೆ ದೀಸ್ ಉದೆಲ್ಯಾತ್, ಆನಿ ವಿಪರ್ಯಾಸ್

ಮ್ಹಳ್ಯಾರ್ ಆಮಿ ಸಯ್ತ್ ಹ್ಯಾ ದಿವಸಾಕ್ ಆಚರಣ್ ಅಕ್ರ್ತಾಂವ್. ಹೆಂ ಸಂಬಂಧಾಕ್ ಮಾತ್ ಕಿತ್ಯಾಕ್? ಪುಡಿಲ್ಯಾ ದಿಸಾಂನಿ ’ಪೆಟ್ಯಾಂಚೊ ದಿವಸ್’, ’ಮಾಜ್ರಾಂಚೊ ದಿವಸ್’, ’ರೆಡ್ಯಾಂಚೊ ದಿವಸ್’, ’ಮೊಶಿಂಚೊ ದಿವಸ್’ ಯೆತಿತ್, ಆನಿ ತೆ ಪಾಳ್ಚೆಯ್ ಧಾರಾಳ್ ಆಸ್ತಿತ್.

ಜಯ್ತ್ ಕೊಣಾಕ್ ನಾಕಾ? ಹರ್ಯೆಕ್ಲೊ ಜಿಯೆತಾ ಜಯ್ತೆವಂತ್ ಜಾಂವ್ಕ್. ಭೋವ್ ಬರೆಂ ಚಿಂತಾಫ್ ಹೆಂ. ಪುಣ್ ’ಜಯ್ತೆವಂತ್’ ಮ್ಹಳ್ಯಾ ಸಬ್ಧಾಂತ್ ಕಿತೆಂ ಸರ್ವ್ ಆಟಾಪೊನ್ ಆಸಾ? ಹೆಂ ಸಮ್ಜೊಂಚೆಂ ಭೋವ್ ಮಹತ್ವಾಚೆಂ. ಸಮಾಜಿಕ್ ನದ್ರೆನ್ ’ಇಲ್ಲಿ ಆಸ್ತ್, ಏಕ್ ಬಂಗ್ಲೊ, ಘರ್-ಕಾಮಾಚಿಂ, ಘರಾಂತ್ ಗಾಡಿ, ಬ್ಯಾಂಕ್ ಬ್ಯಾಲೆನ್ಸ್....’ ಇತ್ಲೆಂಚ್? ಹೆಂ ಕನಿಶ್ಟ್ ಮಾಪಾನ್ ಜಾಯ್ ನ್ಹಯ್?

ಬರೆಂ, ತರ್ ಆಮ್ಕಾಂಚ್ ಆಮಿ ವಿಚಾರ್ಯಾಂ; ಆಮ್ಚ್ಯಾಚ್ ಭಾವಾ ವಾ ಭಯ್ಣಿಕ್ ನಾಗೊವ್ನ್ ಕೆಲ್ಲಿ ಆಸ್ತ್ ತಿ ಆಸ್ತ್?

ಜನ್ಮ್ ದಾತಾರಾಂಕ್ ದೂಕ್ ದೀವ್ನ್ ಭಾಂದ್‌ಲ್ಲೊ ಬಂಗ್ಲೊ ಕೊಣಾಚ್ಯಾ ಸುಖಾಕ್? ವಾ ಕಸಲ್ಯಾ ದವ್ಲತೆಕ್?

ಪೆಟ್ಯಾಂಕ್ ಭಂವ್ಡಾಂವ್ಚಿ ಗಾಡಿ ಜರ್ ಆಮ್ಚ್ಯಾ ಅಂತಸ್ತೆಚಿ ಕುರ್ಹು ದಿತಾ ತರ್, ಕಸಲಿ ತಿ ಅಂತಸ್ತ್?

ಚಿಂತುಂಕ್ ಗೆಲ್ಯಾರ್ ಜಾಯ್ತಿಂ ಸವಾಲಾಂ ಆಮ್ಚ್ಯಾ ಮತಿಂತ್ ಉದೆತಿತ್, ಪುಣ್ ಚಿಂತುಂಕ್ ಕೊಣಾಕ್ ವೇಳ್ ಆಸಾ? ಮತಿಕ್ ಬೆಸೊರ್ ಘಾಲುಂಕ್ ಕೊಣಾಕ್ ಸಯ್ರಣ್ ಆಸಾ?

ಆಮಿಂ ಧಾಂವ್ಯಾಂ, ಪುಣ್ ಚಲೊನ್ ವೆತೆಲ್ಯಾ ಹೆರಾಂಕ್ ಲೊಟುನ್ ಘಾಲ್ಚೆಂ ನಾಕಾ. ಆಮಿ ಜಿಕ್ಯಾಂ ಪುಣ್ ಹೆರಾಂಕ್ ಸಲ್ವೊಂವ್ಚೆಂ ನಾಕಾ. ಆಮಿಂ ಬರಿಂ ಮ್ಹಣ್ ರುಜು ಕರುಂಕ್ ಹೆರಾಂಚೆಂ ಉಣೆಂಪಣ್ ಮೆಜುಂಕ್ ವೆಚೆಂ ನಾಕಾ. ಆಮಿ ವ್ಹಡ್ ಜಾವ್ಯಾಂ ಪುಣ್ ಹೆರಾಂಕ್ ಲ್ಹಾನ್ ಕರುನ್ ನ್ಹಯ್.

[ಜನೆರ್ 2016]

ಬೊಂಬೊಯ್ ಸರ್ಗ್ ಆನಿ ಖರ್ಗ್

ಜೆದ್ನಾಂಯ್ ಬೊಂಬೊಯ್ ವಿಶಿಂ ನಿಯಾಳ್ತಾಂ, ಮತಿಂತ್ ಮ್ಹಜ್ಯಾ ವೆವೆಗ್ಳಿಂ ಪಿಂತುರಾಂ ಯೇವ್ನ್ ವೆತಾತ್. ಜಿಣ್ಯೆಚ್ಯೆ ಸುರ್ವಾತೆರ್ ನ್ಹಯ್ ತರ್‌ಯೀ, ದೀಸ್ಪಡ್ತೊ ಗ್ರಾಸ್ ಜೊಡುಂಕ್ ಸುರ್ವಾತ್ ಕರುನ್ ಆಯಿಲ್ಲೆ ದಿಸಾಂನಿ ಪಳಯಿಲ್ಲೆ, ಪಾರ್ಕಿಲ್ಲೆ ತಶೆಂಚ್ ಭಗ್‌ಲ್ಲೆ ಎಕೇಕ್ ದೀಸ್ ರುತಿಚ್ಯಾ ಪದ್ದ್ಯಾಚೆರ್ ಪಾಶಾರ್ ಜಾತಾಸ್ತಾಂ ಏಕ್ ಹಿಂದಿ ಪದಾಚೊ ಉಡಾಸ್ ಯೆತಾ;

ಕಹಿಂ ಬಿಲ್ಡಿಂಗ್, ಕಹಿಂ ಟ್ರಾಮೆ, ಕಹಿಂ ಮೋಟರ್ ಕಹಿಂ ಮಿಲ್
ಮಿಲ್ತಾ ಹೈ ಯಹಾಂ ಸಬ್ ಕುಚ್, ಎಕ್ ಮಿಲ್ಕಾ ನಹಿಂ ದಿಲ್
ಇನ್ಸಾನ್ ಕ ನಹಿಂ ಕಹಿಂ ನಾಮ್-ಓ-ನಿಶಾನ್
ಯೇ ದಿಲ್ ಹೈ ಮುಶ್ಕಿಲ್ ಜೀನಾ ಯಹಾಂ, ಝುರ ಹಟ್ಕೆ, ಝುರ ಬಚ್ಕೆ ಯೆ ಹೈ ಮೊಂಬೇ ಮೆರಿ ಜಾನ್.

1956 ಇಸ್ವೆಂತ್ಲೆಂ ಹೆಂ ಪದ್ ಅಜೀಕ್, 60 ವರ್ಸಾಂ ಉಪ್ರಾಂತ್ ತರ್‌ಯೀ ಕಿತ್ಲೆಂ ಪ್ರಸ್ತುತ್? ತವಳ್ಚೆಪರಿಂ ಆಜ್ ಟ್ರಾಮಾ ನಾಂತ್, ಮಿಲ್ಲಾಂಯ್ ನಾಂತ್, ಆಸ್ಲ್ಯಾರೀ ಕಾಂಯ್ ಮೊಟಾಂನಿ ಮೆಜ್ಯೆತಾ. ಜಿಯೆಂವ್ಚ್ಯಾ ವಾಟೊ, ಶೆವೊಟ್ ತಶೆಂಚ್ ಮತ್ಲಬ್ ಬದಲ್ಲ್ಯಾತ್. ತ್ಯೇ ದಿಸಾಂನಿ ಸೆಂವ್ಚೆಂ ವ್ಹಾರೆಂ, ಪಿಯೆಂವ್ಚೆಂ ಉದಾಕ್, ಖಾಂವ್ಚೆಂ ಖಾಣ್ ತರ್‌ಯೀ ನಿತಳ್ ಆನಿ ಶುದ್ದ್ ಆಸ್ಲೆಂ, ಪುಣ್ ಆಜ್ ಹರ್ಯೆಕ್ ಸಂಗ್ತೆಂತ್ ಮಿಲಾವಟ್ ಆಸಾ, ದುದಾ ಥಾವ್ನ್ ವಖ್ತಾಂ ಪರ್ಯಾಂತ್ ಮಿಲಾವಟ್, ತಾಂದ್ಳಾ ಥಾವ್ನ್ ದಾಳಿ ಪರ್ಯಾಂತ್ ಮಿಲಾವಟ್, ಮೆಟಾಂ ಮೆಟಾಂನಿ ನಕ್ಲಿ ವಸ್ತುಂನಿ ಅಸ್ಲಿ ವಸ್ತುಂಚೊ ಜಾಗೊ ಘೆತ್ಲಾಸ್ತಾಂ, ಲೋಕ್ ಅಸ್ಲಿ ವಸ್ತುಂಕ್‌ಚ್ ವಳ್ಕನಾ ಜಾಲಾ. ರಗ್ತಾ-ಭಾಂದ್ ಮತ್ಲಬಾಚೊ ಜಾಲಾ, ಮನ್ಶ್ಯಾ-ಭಾಂದ್ ಏಕ್ ತಮಾಸೊ ಜಾಲಾ.

ಅಶೆಂ ಮ್ಹಣುನ್ ಬೊಂಬೊಯ್ ಯೆಮ್ಕೊಂಡ್ ಮ್ಹಳ್ಯೊ ಅರ್ಥ್ ನ್ಹಯ್, ಹ್ಯಾ ಬದಲ್ಲೆಲ್ಯಾ ಪರಿಗತೆಂತ್ ಸಯ್ತ್, ಥಂಯ್ ಅಪ್ರೂಪಾಯೆನ್ ತರ್‌ಯೀ ಪಿಂರ್ಗ್ಳೊನ್ ಝುಳ್ಕತಾ ಮನ್ಶ್ಯಾಪಣ್ ಆನಿ ಮನ್ಶ್ಯಾ ಮೋಲಾಂ. ಆತಾಂ ನಿರಾಸ್ ನಾಕಾ, ಬೊಂಬೊಯ್ ಸರ್ಗ್ ಕಿತ್ಲೊಯ್ ಕಾಂಯ್ ಪಾಡ್ ಜಾಂವ್ಕ್ ನಾ ಮ್ಹಣ್ತಚ್ಚ್ ಕೊಂಕ್ಣಿ ಕೊಗುಳ್ ವಿಲ್ಫಿಯಾಬಾಚಿಂ ಉತ್ರಾಂ ಯಾದಿಕ್ ಯೆತಾತ್;

'ನಿರಾಸ್‌ಪಣಾಂತ್ ಜರ್ ಸಾಂಪ್ಡೊನ್ ಆಸಾಯ್ ಬೊಂಬೊಯ್ ಸರ್ಗಾಂತ್ ತುಕಾ ಮೆಳ್ತಾ ಸಸಾಯ್, ಯೇ ಯೇ ಯೇ ಬೊಂಬೊಯ್ ಯೇ ಯೇ ಯೇ ಯೇ ಬೊಂಬೊಯ್ ಕಾಳ್ಜಾಚಿ ಆಶಾ ತುಜಿ ಥಾಂಬಯ್ ಯೇ ಯೇ ಯೇ ಬೊಂಬೊಯ್

ಹಿಂ ಉತ್ರಾಂಯೀ ಸಯ್ತ್ ಅಜೀಕ್ ಕಾಂಯ್ ಪಾಂತೀಸ್-ಚಾಳೀಸ್ ವರ್ಸಾಧಿಂಚ್. ತ್ಯೇ ಕಾಳಾರ್ ಆಮ್ಚ್ಯಾ ಮಾಯ್‌ಗಾಂವಾಂತ್ ಹಳ್ಳೆಂನಿ ಸಾರ್ಕಿ ವೀಜ್-ಸಕತ್ ನಾತ್ಲಿ, ಸಾರ್ಕೆ ರಸ್ತೆ ನಾತ್ಲೆ, ಲೋಕ್ ಮಯ್ಲಾಂಗಟ್ಲೆ ಚಲ್ತಲೊ, ಮ್ಹಿನತ್ ಕರ್ತಾಲೊ, ಭುರ್ಗಿಂ ಮಯ್ಲಾಂ ಮಯ್ಲಾಂ ಚಲೊನ್ ಇಸ್ಕೊಲಾಕ್ ವೆತಾಲೊ, ಗಾದೆ-ಬೆಟಾಂನಿ ಘೊಳುಂಕ್ ಕುಲ್ಕಾರ್ ಮೆಳ್ತಾಲೊ, ಅಪ್ರೂಪಾಯೆನ್ ಮ್ಹಳ್ಳೆಪರಿಂ ಲೋಕ್ ಬಜಾರಾಕ್ ವೆತಾಲೊ ಆನಿ ವಿಖ್ರ್ಯಾಕ್

ಘೆತಾಲೊ. ಶಿಕ್ಪಿ ಥೊಡೆ ಗಾಂವಾಂತ್ ಕಾಮಾಂ/ಉಧ್ಯಮಾಂ ಕರುನ್ ಜಿಯೆತಾಲೊ ತರ್ ಥೊಡೆ ಬೊಂಬೊಯ್ ಸರ್ಗಾಕ್ ವಚೊನ್ ನವ್ಯಾ ಜೊಡಿಚಿ ಸುರ್ವಾತ್ ಕರ್ತಾಲೊ.

ಆಜ್ ಜಾಲ್ಲ್ಯಾ ಬದ್ಲಾವಣೆಂತ್ ಲೊಕಾನಿ ಮಯ್ಲಾಂಗಟ್ಲೆ ಚಲ್ಚಿ ಗರ್ಜ್ ನಾ, ಮೆಟಾಂ ಮೆಟಾಂಕ್ ಮ್ಹಳ್ಳೆಪರಿಂ ಸವ್ಲತ್ಯೊ ಆಮ್ಕಾಂ ಸೊಧುನ್ ಯೆತಾತ್, ದುಡುಚ್ ವ್ಹಡ್ಲೊ ಬಾಬ್ ಜಾಲಾ, ಆನಿ ದುಡುಚ್ ಸರ್ವಸ್ವ್ ಜಾಲಾಂ.

ಕಿತ್ಲೆಂ ಸರ್ವ್ ಬದಲ್ಲಾಂ, ಬೊಂಬೊಯ್ ಆಸ್ಲೆಂ ಸಯ್ತ್ ಮುಂಬಯ್ ಜಾಲಾಂ. ಕಿತ್ಲೆಂ ಬದಲ್ಲಾಂ ತರ್‌ಯೀ, ಹ್ಯಾ ಶ್ಹೆರಾಂತ್ ಏಕ್ ಜೀವ್ ಆಸಾ, ಏಕ್ ಆತ್ಮೊ ಆಸಾ, ಏಕ್ ತಾಳೊ ಆಸಾ, ಏಕ್ ಕಾನ್ ಆಸಾ, ಆನಿ ಸರ್ವ್ ಗರ್ಜೆಚೆಂ ಏಕ್ ಕಾಳಿಜ್ ಆಸಾ. ಪರ್ಗಟ್ ಉಲಯ್ನಾ, ಆಯ್ಕನಾ, ಪಳೆನಾ ತರ್‌ಯೀ ಸರ್ವ್ ಸಮ್ಜತಾ ಆನಿ 'ಮಿನತ್ ಕರ್ತೆಲ್ಯಾ ಹರ್ಯೆಕ್ಲ್ಯಾಕ್, ಜಯ್ತಾಚ್ಯಾ ವಾಟೆಕ್ ವರುನ್ ಪಾವಯ್ತಾ' ಮ್ಹಳ್ಳೆಂ ಖಂಡಿತ್.

ಹ್ಯಾ ಗಾಂವಾಂತ್ ಸರ್ಗ್ ಆಸಾ ಖರ್ಗ್‌ಯೀ ಆಸಾ – ತೊ ರಚ್‌ಲ್ಲೊ ವಾ ರಸ್ಚೊ ಹೆರಾಂನಿ ನ್ಹಯ್, ಬಗಾರ್ ಆಮಿಂಚ್. ಆಮಿ ವಾಂಟೆ ನ್ಹಯ್, ವಾಟೊ ಕರ್ಯಾಂ, ವಾಟೆರ್ ಕಾಂಟೆ ನ್ಹಯ್, ಮಯ್ಲಾ ಫಾತೊರ್ ದವರ್ಯಾಂ, ಆಮಿ ಕೊಂಕ್ಣೆಚಿ ಸಾವ್ಳಿ ಜಾವ್ನ್ ಉರ್ಯಾಂ ಶಿವಾಯ್ ಕೊಂಕ್ಣೆಕ್ ಆಮ್ಚಿ ಸಾವ್ಳಿ ಕರ್ಚಿಂ ಚಿಂತ್ನಾಂಚ್ ನಾಕಾತ್. ಹೆರಾಂ ಕಿತೆಂಯ್ ಕರುಂದಿತ್ ಪುಣ್ ಆಮಿ ಬರೆಂಚ್ ಕರುಯಾಂ, ಬರೆಂಚ್ ದಿವುಯಾಂ – ಸರ್ಗ್ ಅಪ್ಪೊಚ್ಚ್ ಉದೆತಲೊ.

ಆಮಿ ಪಯ್ಣಾರಿ ಜಾವ್ನ್ ಆಯಿಲ್ಲೆ, ಸಯ್ರೆ ಜಾವ್ನ್ ರಾವ್ಲ್ಯಾಂವ್, ಘರ್ಚೆ ಜಾವ್ನ್ ಜಿಯೆಲ್ಯಾಂವ್ ಆನಿ ಆಬ್ಳೆ ಹೊಚ್ಚ್ ಆಮ್ಚೊ ಗಾಂವ್ ಆನಿ ಹೊಚ್ಚ್ ಆಮ್ಚೊ ಸಂಸಾರ್. ಪುಣ್ ಆಮ್ಚೆಂ ಕಾಳಿಜ್ ಆನಿ ತ್ಯಾ ಕಾಳ್ಜಾಂತ್ಲೆ ಧಡ್ದಡೆ ಮಾತ್ರ್ ಮಾಯ್‌ಭಾಶೆಚೆ, ತಳ್ಮಳೆ ಆಮ್ಚ್ಯಾ ಮಾಯ್‌ಗಾಂವಾಚೆ, ಆನಿ ತೆಚ್ಚ್ ತಳ್ಮಳ್ಯಾಂಕ್ ಕಾನ್ ದೀಂವ್ನ್ ಆಮಿ 'ಪಯ್ಣಾರಿ' ತರ್‌ಯೀ ಏಕ್ ಪಂಗಡ್ ಜಾವ್ನ್ ಜಮ್ಲ್ಯಾಂವ್, ಆಮ್ಚೆಥಂಯ್ ಆಸ್‌ಲ್ಲ್ಯಾ ಕೊಂಕ್ಣಿ ಭಾಸೆಚೊ ಮೋಗ್ ಜಿವಾಳ್ ಕರುಂಕ್, ಎಕ್ವಟಿತ್ ಜಾವ್ನ್ ಆಮಿ ಎಕಾಮೆಕಾ ಆಧಾರ್ ದೀವ್ನ್, ಕೊಂಕ್ಣೆಚ್ಯಾ ಬರೆಪಣಾಚೊ ಶೆವೊಟ್ ಮಾತ್ರ್ ದವರ್ನ್ ವಾವ್ರ್ ಕರ್ಚೊ ಆವ್ಕಾಸ್ ಆನಿ ವೇದಿ ಉದೆಲ್ಯಾ ಪಯ್ಣಾರಿ.ಕೊಮ್ ಥಾವ್ನ್. ಆನಿ ಆಮ್ಚ್ಯಾ ಹ್ಯಾ ಲ್ಹಾನ್ ಸುರ್ವಾತೆಕ್ ಥೆಂಕೊ ಜಾವ್ನ್, ಆಮ್ಚ್ಯಾ ಪಯ್ಣಾಚೆರ್ ಸಾವ್ಳಿ ಜಾಯ್ನಾತ್ಲ್ಯಾರೀ ವ್ಹಡ್ ನಾ, ಪುಣ್ ವೋತ್ ಕರ್ಚೆಂಚ್ ನಾಕಾ.

[ಫೆಬ್ರೆರ್, 2016]

ವಲ್ಲಿ ಕ್ವಾಡ್ರಸ್

ಸಂವೇದನ್ ಸಂಘರ್ಶ್ ಆನಿ ಸಾಹಿತ್

ಅಜೇಕ್ ಕಾಂಯ್ 31 ವರ್ಸಾಧಿಂ ಜೆದ್ನಾಂ ಪಯ್ಲೆಪಾವ್ಟಿಂ ಬೊಂಬೊಯ್ ಯೆಂವ್ಚ್ಯಾ ಾಟೆರ್, ರಾವ್‌ಲ್ಲ್ಯಾ ಬಸ್ಸಾಂತ್ ಹಾಂವ್ ಬಸೊನ್ ಆಸ್‌ಲ್ಲೊಂ, ಅನಿ ಭಾಯ್ರ್ ಎಕ್ಲೊ ಲ್ಯಾನ್ ಭುರ್ಗೊ ಮ್ಹಜೆಲಾಗಿಂ ಭಿಕ್ ಮಾಗ್ತಾಲೊ. ಹಾಂವ್‌ಚ್ ಸುತಾಂತ್ ಉಮ್ಕಳ್ತಾಲೊಂ ಅನಿ ಮ್ಹಜೆಲಾಗಿಂ ಭಿಕ್ ಮಾಗ್ಚೊ ಭುರ್ಗೊ ಕಿತ್ಲೊ ದುಬ್ಳೊ ಆಸ್ಯೆತಾ ಮ್ಹಣುನ್ ಮತಿಂಚ್ ಚಿಂತ್ಲೆಂ, ಬೊಲ್ಸಾಂತ್ ಆಸ್ಚ್ಯಾ ಥೊಡ್ಯಾ ಚಿಲ್ಲರ್ ನಾಣ್ಯಾಂ ಪಯ್ಕಿಂತ್ಲೆಂ ಏಕ್ ನಾಣೆಂ ತ್ಯಾ ಭುರ್ಗ್ಯಾಕ್ ದಿಲೆಂ. ತೆಂ ನಾಣೆಂ ಘೆವ್ನ್ ತೊ ಭುರ್ಗೊ ಗೆಲೊ, ಥೊಡ್ಯಾಚ್ ಮಿನುಟಾಂನಿ ಅಪ್ಲೆಬರಾಬರ್ ಕಾಂಯ್ ಸಾತಾಟ್ ಭುರ್ಗ್ಯಾಂಕ್ ಘೆವ್ನ್ ಆಯ್ಲೊ ಆನಿ ತ್ಯಾ ಸಾತಾಟ್ ಭುರ್ಗ್ಯಾಂನಿ ವ್ಹಡಾ ತಾಳ್ಯಾನ್ ಮ್ಹಜೆಲಾಗಿಂ ಭಿಕ್ ಮಾಗುಂಕ್ ಧರ್ಲೆಂ. ಬೊಲ್ಸಾಂತ್ ಉರ್‌ಲ್ಲಿಂ ನಾಣಿಂ ತಾಂಕಾಂ ದಿತೊಂ ತರ್, ಭೋವ್ಶ್ಯಾ ತಿಂ ಮ್ಹಜ್ಯಾಕೀ ಗ್ರೇಸ್ತ್ ಜಾತಿಂ. ತಿತ್ಲೆಂ ವ್ಹಡ್ ಮುನ್ ಕೆಲ್ಲೆಂ ತರ್, ಉಪಾಶಿಂಚ್ ಹಾಂವೆಂ ಗಾಂವಾಕ್ ವ್ಹಚೊಂಕ್ ಪಡ್ತೆಂ ದೆಕುನ್ ದೊಳೆ ಕುಡ್ಡೆ ಕೆಲೆ, ಕಾನ್ ಕೆಪ್ಪೆ ಕೆಲೆ...

ಭೊಂಬೊಯ್ ಶ್ಹೆರ್ ಹರ್ಯೆಕಾ ದಿಸಾ/ಖಿಣಾನ್ ಬದ್ಲೊನ್ ಅಸಾ, ಬೊಂಬೊಯ್ ಮ್ಹಳ್ಳೆಂ ನಾಂವ್ ಸಯ್ತ್ ಉಪ್ರಾಂತ್ 'ಮುಂಬಯ್' ಜಾಲೆಂ. ಹ್ಯಾ ಶ್ಹೆರಾಕ್ ಕೊಣ್ ಹಾದ್‌ಸಾಚೆಂ ಶ್ಹೆರ್' ಮ್ಹಣ್ತಿತ್, ಆನಿ ಕೊಣ್ 'ಮಾಯಾನಗ್ರಿ' ಮ್ಹಣ್ತಿತ್, ಪುಣ್ ಹಕೀಗತ್ ಹಿ; ಆಜ್ ಪಾಸೊನ್ ಮುಂಬಯ್ ಸಂಘರ್ಶಾಚೆಂ ಶ್ಹೆರ್, ಹಾಂಗಾಸರ್ ಜಿಯೆತೆಲ್ಯಾ ಹರ್ಯೆಕಾ ಜೀವಿಕ್ ಅಪ್ಲ್ಯಾ ವಾಂಟ್ಯಾಚೆಂ ಸಂಘರ್ಶ್ ಕರುಂಕ್ ಪಡ್ತಾ, ಜಿಣ್ಯೆಚೆಂ ಸೂತ್ರ್ ಭೋವ್ ಸಂಪೆಂ – ಜೆದೊಳ್ ಪಾಸೊನ್ ಜೊ ಸಂಘರ್ಷ್ ಕರುಂಕ್ ಸಕ್ತಾ ತೆದೊಳ್ ಪಾಸೊನ್ ತೊ ಜಿಯೆಂವ್ಕ್ ಸಕ್ತಲೊ. ಆನಿ ಹ್ಯಾ ಸಂಘರ್ಶಾಚ್ಯಾ ಶ್ಹೆರಾಂತ್ ಪಾಟ್ಲ್ಯಾ ತೀಸ್ ವರ್ಸಾಂ ಥಾವ್ನ್ ಯೇವ್ನ್ ವಚೊನ್ ಆಸಾಂ, ಚಡ್ತಾವ್ ವರ್ಸಾಂ ಮುಂಬಯಾಂತ್ ವಸ್ತಿ ಕೆಲ್ಯಾ, ಜಾಗೆ, ಕೊಟ್ರ್ಯೊ ಬದ್ಲುನ್, ಎಕೇಕ್ ಲಿಸಾಂವಾಂ ಶಿಕುನ್. ಪುಣ್ ಏಕ್ ಸವಾಲ್ ಮ್ಹಜ್ಯಾ ಮತಿಂತ್ ಸದಾಂಚ್ ಖಂಚೊನ್ ಅಸ್ಲೆಂ;

'ಮುಂಬಯಾಂತ್ ಜಿಯೆತೆಲ್ಯಾಂಕ್ ಹೆರಾಂಚೆಂ ಸಂವೇದನ್ ಸಮ್ಜತಾಗಾಯ್?'.

ಹ್ಯಾ ಸವಲಾಕ್ ಕಾರಣ್‌ಯೀ ಆಸಾ, ಸದಾಂಯ್ ಘರಾ ಥಾವ್ನ್ ಕಾಮಾಕ್ ವೆಚ್ಯಾ ರಸ್ತ್ಯಾರ್ ಜಾಂವ್, ಟ್ರೇಯ್ನಿಂತ್ ಜಾಂವ್, ಬಸ್ಸಾಂನಿ ಜಾಂವ್ ದೊಳ್ಯಾಸಮೊರ್ ಎಕ್ಲ್ಯಾನ್ ಮುಸ್ತ್ರ್ಯಾಚೆರ್ ಎಕಾ ನಾ ಎಕಾ ರಿತಿಚೆರ್ ಸಕ್ತೆಚೊ ಉಪೇಗ್ ಕರ್ಚೊ ದಿಸೊನ್ ಯೆತಾ. ಟ್ರೇಯ್ನಿಚ್ಯಾ ದಾರಾಚೆರ್ ಉಭೊ ಆಸ್ಚ್ಯಾ ಭಳ್ವಂತಾಂಕ್ ಲೊಟುನ್ ಭಿತರ್ ರಿಗ್ಚೆ ಅಸ್ಕತ್ಯಾಂಚೆಂ ಸಂಘರ್ಶ್, ಆನಿ ಸಭಾರ್ ಪಾವ್ಟಿಂ ತಿ ಸಕತ್ ನಾಸ್ತಾಂ, ಜನೆಲಾಚೆರ್ ಉಮ್ಕಳೊನ್ ಪಯ್ಣ್ ಕರ್ಚಿ ಅನಿವಾರ್ಯತಾ, ಕೊಣ್ ಥಕೊನ್, ಆನಿ ಕೊಣ್ ದೆಗೆಚ್ಯಾ ಖಾಂಬ್ಯಾಕ್ ಆದ್ಳೊನ್ ಪಡ್ತಾ, ಆನಿ ನಶಿಬ್‌ವಂತ್ ಕೊಣ್ ಹಾತ್/ಪಾಂಯ್ ಮೊಡುನ್ ಜಿವೊ ಉರ್ತಾ ತರ್ ಕೊಣ್ ಪಡ್‌ಲ್ಲೆ ಜಾಗ್ಯಾಚೆರ್ ಅಪ್ಲೊ ಜೀವ್ ಸೊಡ್ತಾ. ಆನಿ ಹೆಂ ಸರ್ವ್ ದೊಳ್ಯಾಂಸಮೊರ್ ಪಳೆವ್ನ್, ಕಾಳಿಜ್ ಘಟ್ ಕರುನ್ ಬಾಕಿಚೊ ಲೋಕ್ ಆಪಾಪ್ಲ್ಯಾ ಕಾಮಾಕ್ ಲಾಗ್ತಾ.

ಹಾಚೆಭಾಯ್ರ್ ಚಡಿತ್ ಚಿಂತುಂಕ್ ಸಯ್ತ್ ಸಯ್ರಾಣ್ ಜಾಂವ್ ವೇಳ್ ಜಾಂವ್ ನಾಸ್ತಾನಾ ಮನಿಸ್ ನಿತ್ರಾಣಿ ಜಾತಾ. ಹೆಂ ಸರ್ವ್ ಸದಾಂಚೆಂ, ಹಾಂಗಾ ದೊಳ್ಯಾಂಸಮೊರ್ ಮೊರ್ನಾಂ ಸದಾಂಚಿಂ, ಝುಗ್ಡಿಂ, ಲೂಟ್‌ಮಾರ್ ಸದಾಂಚಿಂ, ಜುಲುಮ್ ಸದಾಂಚೊ ಆನಿ ಹ್ಯಾ ಸರ್ವ್ 'ಸದಾಂಚ್ಯಾಂಕ್' ಅಪ್ಣಾಯಿಲ್ಲೊ ಮನಿಸ್ ಖರೊಚ್ಚ್ 'ಸಂವೇದನಾಂಕ್ ಮಾರುನ್ ಜಿಯೆತಾ?'

ಪುಣ್ ತಿತ್ಲೆಂ ಕಠೋರ್ ಫಯ್ಸಯ್ ದಿಂವ್ಚಿ ಗರ್ಜ್ ನಾ, ಮುಂಬಯಾಂತ್ ಜಿಯೆತಲೊ ಹರ್ಯೆಕ್ ಮನಿಸ್ ಜಶೆಂ ಆಪ್ಲ್ಯಾ ಮತಿಂತ್ಲ್ಯಾ ಸಂವೇದನಾಂಕ್ ಉಗ್ತೆಂ ಧಾಖಯ್ನಾಸ್ತಾಂ, ದೊಳೆ ಧಾಂಪುನ್ ಸಯ್ತ್ ಸರ್ವ್ ಪಳೆಂವ್ಚಿ, ಕಾನ್ ಧಾಂಪುನ್ ಸಯ್ತ್ ಸರ್ವ್ ಆಯ್ಕುಂಚಿ ಸಕತ್ ಅಪ್ಣಾಥಂಯ್ ರುತಾಂ ಕರ್ತಾ. ಹಾಂಗಾಸರ್ 'ಹೆರಾಂಚೆಂ ಸಂವೇದನ್' ತಾಚಿ ಅಸ್ಕತ್ಕಾಯ್ ಮ್ಹಣುನ್ ತಾಕಾ ಪಿಳುನ್/ಗಿಳುನ್ ಸೊಡ್ಚೆ ಭಂವ್ತೊಣಿ ಆಸ್ತಾನಾ, ತೆಂ ಸಂವೇದನ್ ಲಿಪಂವ್ಚಿ ಕಲಾ ಶಿಕ್ಚಿ ಅನಿವಾರ್ಯತಾ ಸರ್ವಾಂಕ್.

ಸಾಹಿತಿ ಅಸಲೆಚ್ಚ್ ಸಮಾಜೆಂತ್ಲೊ, ಅಶೆಂ ಮ್ಹಣ್ತಾನಾ ಎಕಾ ಸಾಹಿತಿಕ್ ಸಯ್ತ್ ಹ್ಯಾ ಚಿಂತ್ಪಾಂತ್ಲೊ ಮೆಕ್ಳೊ ಕರುಂಕ್ ಜಾಯ್ನಾ. ಇತ್ಲೆಂ ಸರ್ವ್ ಬರೆಂ/ವಾಯ್ಟ್ ಘಡ್ತಾ, ಗಡೊನ್ ಆಸಾ ತರ್‌ಯೀ, ಮುಂಬಯ್ ಅಜೂನ್ 'ಸ್ವಪ್ಣಾಂಚೆಂ ಶ್ಹೆರ್', ಜೆಂ ಮಿನತ್ ಕರ್ತೆಲ್ಯಾ ಕೊಣಾಕ್‌ಚ್ಚ್ ತಾಚೊ ಪ್ರತಿಫಳ್ ಲಾಬಾನಾಶೆಂ ಕರಿನಾ, ಜಾವ್ಯೆತಾ ಏಕ್ ದೀಸ್ ಪಾಟಿಂ-ಪುಡೆ, ಪುಣ್ ಮುಂಬಯ್ ಶ್ಹೆರ್ ತೆಂ ಮುಂಬಯ್‌ಚ್ಚ್ – 'ಆಮ್ಚಿ ಮುಂಬಯ್'

ಕಿತ್ಯಾಕ್ – ಹೆಂಚ್ ಏಕ್ 'ಸಂವೇದನ್'

[ಮಾರ್ಚ್, 2016]

ಕರೆಜ್ಮ ಆಮ್ಕಾಂ ಕಿತ್ಲೊ ಪ್ರಸ್ತುತ್

ಜೆದ್ನಾಂಯ್ ಕರೆಜ್ಮಾಚೊ ಕಾಳ್ ಸುರು ಜಾತೆಚ್ಚ್ ಎಕಾ ಥರಾಚಿ ಕಾವ್ಜೆಣಿ ಮತಿಂತ್ ಉದೆತಾಲಿ. ಚುಕಾನಾಸ್ತಾಂ ಸಕಾಳಿಂ ತಶೆಂಚ್ ಸಾಂಜೆರ್ ಮಾಗ್ಣಿಂ ಕರುನ್ ವ್ಹಡ್ ಜಾಲ್ಲ್ಯಾ ಮ್ಹಜ್ಯಾ ಭುರ್ಗ್ಯಾಪಣಾಲ್ಯಾ ದಿಸಾಂತ್ ಸಯ್ತ್ 'ಕರೆಜ್ಮಾಚೊ ನಿಯಾಳ್', 'ಖುರ್ಸಾಚಿ ವಾಟ್', 'ಪ್ರಾಚಿತ್/ಉಪಾಸ್/ಜಿಂಜ್ವಾರ್' ಪಾಳುಂಕ್ ಆಸ್ಲೆ. ಆಲ್ತಾರ್ ಭುರ್ಗ್ಗೊ ಜಾವ್ನ್ ಇಗರ್ಜೆಂತ್ ಮಾತ್ ನ್ಹಯ್, ಘರಾಂತ್ ಸಯ್ತ್ ಖುರ್ಸಾಚಿ ವಾಟ್ ಚಲ್ತಾಲಿ, ಆನಿ ತಿಚ್ಚ್ ಭಕ್ತ್ಪಣ್ ಆನಿ ಶಿಸ್ತ್ ಘರಾಂತ್ ಸಾಂಭಾಳುಂಕ್ ಆಸ್ಲಿ.

ಹೊ ಪ್ರಭಾವ್ ಪ್ರಾಯೆನ್ ವ್ಹಡ್ ಜಾಲ್ಲೆಪರಿಂಯೀ ಆಸ್ಲೊ, ಪುಣ್ ಭುರ್ಗ್ಯಾಪಣಾರ್ ಆಸ್ಚೆತಿತ್ಲಿ ಶಿಸ್ತ್ ನಾತ್‌ಲ್ಲಿ ತರ್‌ಯೀ ಕಾಳ್ಜಾಂತ್ ಎಕಾ ಥರಾಚಿ ಕಾವ್ಜೆಣಿ ಆಸ್ಲಿ, ಅಪ್ಣಾನ್ ಕುಮ್ಸಾರಾಕ್ ವಚುಂಕ್ ಜಾಯ್, ಪ್ರಾಚಿತ್ ಕರುಂಕ್ ಜಾಯ್, ಖುರ್ಸಾಚಿ ವಾಟ್ ಆನಿ ಹೆರ್ ಮಾಗ್ಣಿಂ ಕರುಂಕ್ ಜಾಯ್ ಮ್ಹಳ್ಳಿಂ. ಮುಂಬಯ್ ತಸ್ಲ್ಯಾ ಬಿಜಿ ಶ್ಹೆರಾಂತ್ ಸಯ್ತ್, ಹ್ಯಾ ಚಿಂತ್ನಾಂಥಾವ್ನ್ ಮುಕ್ತಿ ನಾತ್‌ಲ್ಲಿ. ಸಿಂಜೆಚ್ಯಾ ಬುಧ್ವಾರಾ ತಶೆಂಚ್ ನಿಮಾಣ್ಯಾ ಸುಕ್ರಾರಾ ಶಿಸ್ತೆಚೊ ಉಪ್ವಾಸ್ ಮಾತ್ರ್ ಚುಕಯ್ನಾತ್ಲೊಂ. ಕರೆಜ್ಮಾಚ್ಯಾ ಕಾಳಾಂತ್ ಜಿಣಿ ಬದ್ಲುಂಕ್, ವಾಯ್ಟಾಥಾವ್ನ್ ಬರ್ಯಾಕ್ ಪರ್ತುಂಕ್, ಆಮ್ಚೆರ್ ಗುನ್ಯಾಂವ್ ಕೆಲ್ಲ್ಯಾಂಕ್ ಕಾಳ್ಜಾಥಾವ್ನ್ ಭಗ್ಸುಂಕ್ ಏಕ್ ನೀಬ್ ತಶೆಂ.

ವೆಳಾಕಾಳಾತೆಕಿದ್ ಏಕ್ ಲ್ಹಾನ್ ಚಿಂತಾಪ್ ಮ್ಹಜ್ಯಾ ಮತಿಂತ್ ಕಿರ್ಲೊನ್, ಪಾಳೆವ್ನ್ ರೂಕ್ ಜಾಲ್ಲೊಚ್ಚ್ ಕಳೊಂಕ್ ನಾ. ಆನಿ ತೆಂ ಚಿಂತಾಪ್ ಹೆಂ ಜಾವ್ನಾಸ್ಲೆಂ, ಕರೆಜ್ಮಾಚ್ಯಾ ಕಾಳಾಂತ್ ಆಮಿ ಬರಿಂ ಜಾಯ್ಜಯ್, ಪುಣ್ 'ಕಿತ್ಲಿಂ ಬರಿಂ?', ಆನಿ ಹೆಂ ಬರೆಂಪಣ್ ಮೆಜ್ಚೆಂ ಮಾಪ್ ಕಸ್ಲೆಂ? ಆನಿ ತೆಂ 'ಬರೆಂ' ಯಾ 'ನ್ಹಯ್' ಮ್ಹಳ್ಳೆಂ ಪಾರ್ಕಿತೆಲೆ ಕೊಣ್?

ಜಲ್ಮಲ್ಲೊ ಹರ್ಯೆಕ್ ಮನಿಸ್ ಪಾತ್ಕಿ ಆನಿ ಪಾತ್ಕಾಚ್ಯಾ ಕೊಂಡಾಂತ್ ಜಿಯೆವ್ನ್ ಆಸಾ, ಲೊಳೊನ್ ಆಸಾ. ಹೆಂ ಸ್ಯೆಂಬಿಕ್ ಆನಿ ಸಹಜ್. ಪುಣ್ ಸಾಂಕೇತಿಕ್ ರಿತಿನ್ ಜಾಯ್ತೆ 'ಸೊರೊ/ಆಮಾಲ್ ಸೆಂವ್ತೆಲೆ ಹ್ಯಾ ಚಾಳೀಸ್ ದಿಸಾಂನಿ ಆಮಾಲ್ ಸೆವಿನಾ', ಜಾಯ್ತೆ ಹ್ಯಾ ಚಾಳಿಸ್ ದಿಸಾಂನಿ 'ಮಾಸ್/ಮಾಸ್ಳಿ ಖಾಯ್ನಾಂತ್', ವಾ ತಾಂಚ್ಯಾ ಚಿಂತ್ಪಾಪರಿಂ 'ಪ್ರಾಚಿತ್ ಕರ್ತಾತ್', ಪುಣ್ ಸವಾಲ್ ಹೆಂ. ಹೆ ಸರ್ವ್ ಸಾಂಕೇತಿಕ್; ಮ್ಹಣ್ಜೆ – ಭಾಯ್ಲೆಂ ಧಾಖವ್ಪ್. ಪುಣ್ ಆಮ್ಚೆಭಿತರ್ ಹ್ಯಾ ಕರೆಜ್ಮಾಂತ್ ಕಾಂಯ್ ಬದ್ಲಾವಣ್ ಜಾಲಾಂ? ಭಿತರ್ ಮ್ಹಳ್ಯಾರ್ ಕಾಳ್ಜಾ–ಮನಾಂತ್ ಮ್ಹಣುನ್ ಪರತ್ ಸಾಂಗ್ತಾಂ. ತಾಳೊ ಪಿಂಜ್ತಾಪರ್ಯಾಂತ್ 'ಎಕಾಮೆಕಾಚೊ ಮೋಗ್ ಕರಾ' ಮ್ಹಣುನ್ ಬೊಬಾಟುಂಕ್ ಸಲೀಸ್, ಪುಣ್ ಕಿತ್ಲೆಶಿಂ ಆಮಿ ತಿಂ ಪಾಳ್ತಾಂವ್?, 'ದುಸ್ಮಾನಾಂಕ್ ಭಗ್ಸಿಯಾತ್' ಮ್ಹಣೊನ್ ಆರಾಬ್ಬಾಯೊ ದೀಂವ್ಕ್ ಸಲೀಸ್, ಪುಣ್ ಕಿತ್ಲೆಶಿಂ ಆಮಿ ಆಮ್ಚ್ಯಾಂಕ್‌ಚ್ ಭಗ್ಸಿತಾಂವ್?, ಮಾಸ್ ಖಾಯ್ನಾಯೆ ರಾವ್ತಾಂವ್ ಜಾವ್ಯೆತ್ ಪುಣ್ ಹೆರಾಂಚೆಂ ಮಾಸಾಂ ಖಾಂವ್ಚಾಂತ್ ಪಾಟಿಂ ಆಸಾಂವ್?, ಹ್ಯಾ ಸಂಧರ್ಭಾರ್ 'ರೆತಿರೊ' ಮ್ಹಳ್ಳೊ ಅನ್ಯೇಕ್ ಡೋಂಗ್ ವಾ ಫ್ಯಾಶನ್ ಆಜ್‌ಕಾಲ್ ಚಲ್ತಾ. ಆನಿ ಹ್ಯಾ ಫ್ಯಾಶನಾನ್ ಸಯ್ತ್ ಜಾಯ್ತಿ ಬದ್ಲಾವಣ್ ದೆಖ್ಲ್ಯಾ;

ರೆತಿರೆಚೆ ಜಾಗೆ ಬದಲ್ಲ್ಯಾತ್, ನವೆ ಜಾಗೆ ಉದೆಲ್ಯಾತ್, ನವ್ಯೊ ರಿತಿ ಉದೆಲ್ಯಾತ್ – ಜಶೆಂ ಓನ್‌ಲಾಯ್ನ್ ಕುಮ್ಸಾರ್ ವಾ ಓನ್‌ಲಾಯ್ನ್ ಆರತಿ ಚಲ್ಚೆಪರಿಂ. ಪುಣ್ ಚಿಂತಾಪ್ ಬದ್ಲೊಂಕ್ ನಾ. ಹ್ಯಾ ಮಾಗ್ಣಿಂ/ವ್ಹೊರೆಸಾಂವಾಂನಿ ಕೊಣಾಚೊಗೀ ದುಡು, ಕೋಣ್‌ಗೀ ಜಮಯ್ತಾ ಆನಿ ಕೊಣಾಚ್ಯಾಗೀ ಖಾತ್ಯಾಂತ್ ಜಮೊ ಜಾತಾ. ಹೊ ಖುರ್ಸಾಲುಮೊ, ಬಾಳ್ಕಾಲುಮೊ ದೀವ್ನ್ ಜಮೊ ಜಾಂವ್ಚೊ ದುಡು ಸಯ್ತ್ ಕಾಂಯ್ ಎಕಾ ರಿತಿಚ್ಯಾ ವೆಪಾರಾಪರಿಂ ದಿಸಾನಾ? ಇತ್ಲೆಂ ವಾಚುನ್ ಆತಾಂ ದಾಂತ್ ಖಿರ್ಲುಂಚ್ಯಾ ಭಾಗೆವಂತಾಂನಿ ಆಟೊವ್ ಕರ್ಚಿ ಗರ್ಜ್ ಆಸಾ; ಕರೆಜ್ಮಾಚೊ ಮಹತ್ವ್ ಕಸ್ಲೊ? ಜಿಣಿ ಬದ್ಲುಂಕ್ ಹೊ ಕರೆಜ್ಮ್ ಖಂಚ್ಯಾ ರಿತಿನ್ ಉಪ್ಕಾರ್ತಾ? ವರ್ಸಾನ್ ವರಸ್ ಲಾಖಾಂನಿ ಚಡೊನ್ ವೆಚ್ಯಾ ಉಮ್ಯಾನಿಭಾಚ್ಯಾ ದುಡ್ವಾಚೆಂ ಲೇಖ್ ಕರ್ತೆಲ್ಯಾಂಕ್ ಏಕ್ ಸವಾಲ್;

ಹ್ಯಾ ದುಡ್ವಾಂತ್ ಕಿತ್ಲೆಶಿಂ ಘರಾಂ ನಾಸ್ಚ್ಯಾಂಕ್ ಘರಾಂ ಭಾಂದ್ಲ್ಯಾಂತ್? – ದುಬ್ಳ್ಯಾ ಫಿರ್ಗಜಾಂಕ್ ಕೊಲೆ ವ್ಹರುಂದಿ, ಆಮ್ಚ್ಯಾಚ್ ಫಿರ್ಗಜೆಂನಿ ಕಾಂಯ್ ದುಬ್ಳಿಂ ನಾಂತ್? ಕಿತ್ಲೆಶ್ಯಾ ಘರಾಂನಿ ಆಸ್ಚ್ಯಾ ಪಿಡೇಸ್ತಾಂಕ್ ಪಳೆತೆಲಿ ಗತ್ ನಾ, ಜಾಯ್ತಿಂ ಪ್ರಾಯೆಸ್ತ್ ಆವಯ್-ಬಾಪುಯ್ ಆಜ್ ಆಶ್ರ್ಯಾಂತ್ ಆಸಾತ್. ಆಮಿಂ ಪರತ್ ಥೊಡಿಂ ಆಶ್ರಮಾಂ ಭಾಂದುಂಕ್ ಮಾತ್ರ್ ಸಕ್ತಾಂವ್ ಶಿವಾಯ್, ಭುರ್ಗ್ಯಾಪಣಾಥಾವ್ನ್ ಚಲುಂಕ್ ಶಿಕಯಿಲ್ಲ್ಯಾ ಆವಯ್-ಬಾಪಾಯ್ಕ್ ತಾಂಚ್ಯಾ ಉತರ್ ಪ್ರಾಯೆರ್ ಆಶ್ರಮಾಂತ್ ಧಾಡ್ಚೆಂ ಸಾರ್ಕೆಂ ನ್ಹಯ್ ಮ್ಹಳ್ಳೆಂ ಚಿಂತಾಪ್ ಬದ್ಲುಂಕ್ ಸಕ್ತಾಂವ್? ಆಮಿ ಅನಾಥ್ ಆಸ್ರೊ ಭಾಂದುಂಕ್ ಸಕ್ತಾಂವ್, ಬರೆಂ. ಪುಣ್ ಭುರ್ಗಿಂ ಅನಾಥ್ ಕಶಿಂ ಜಾಲಿಂ? ಹ್ಯಾ ವೆವಸ್ತೆಚೆರ್ ಉಜ್ವಾಡ್ ಫಾಂಕಂವ್ಕ್ ಸಕ್ತಾಂವ್?

ಆಮ್ಚೆಂ ಮುಳಾವೆಂ ಚಿಂತಾಪ್‌ಚ್ಚ್ ಪೊಕೊಳ್, ಆನಿ ಜಲ್ಮಾಥಾವ್ನ್ ಮೊರ್ನಾಪರ್ಯಾಂತ್ ಆಮಿ ಕರ್ಚೊ 'ಡೋಂಗ್' ಆನಿ, ಹ್ಯಾ ಚಿಂತ್ಪಾಕ್ ಬದ್ಲುಂಕ್ 'ಕರೆಜ್ಮ್' ವಾ ಕಸ್ಲೋಯ್ ಕಾಳ್ ಆಸಾ ಮ್ಹಣ್ ಕೊಣಾಕ್‌ಯೀ ಭಗ್ತಾಗೀ ಮ್ಹಳ್ಳೆಂ ವ್ಹಡ್ಲೆಂ ಸವಾಲ್.

ಆಸುಂ. ಆಮಿ ಮಾರುನ್ ಕಾಡ್ನ್, ಆತಾಂ ಜಿವಂತ್ ಜಾಲೆಲ್ಯಾ ಜೆಜುಚ್ಯಾ ಫೆಸ್ತಾಚೊ ದಭಾಜೊ ಆಚರಣ್ ಕರ್ಯಾಂ ಆನಿ ವೆಗಿಂಚ್ ಪರತ್ ತಾಕಾ ವಿಖುಂಕ್ ತೀಸ್ ನಾಣಿಂ ದಿತೆಲ್ಯಾಂಕ್ ಸೊಧ್ಯಾಂ.

[ಎಪ್ರಿಲ್, 2016]

ಗರ್ಜ್ ಆನಿ ಮರ್ಜ್

ಜೆದ್ನಾಂ ಮುಂಬಯ್ ಶ್ಹೆರಾಂತ್ ದಿಸಾಚೊ ಗ್ರಾಸ್ ಸೊಧುನ್ ಪಾವ್‌ಲ್ಲೊಂ, ತೆದ್ನಾಂ ಸಮ್ಜಲ್ಲೆಂ ಏಕ್ ಅಡ್ಹೂಕ್ ಸತ್ ಹೆಂ: ಹ್ಯಾ ಶ್ಹೆರಾಂತ್ 'ಬರೆಂ' ವಾ 'ವಾಯ್ಟ್' ಮ್ಹಳ್ಳೆಂ ನಾ, ಬಗಾರ್ ಮನಿಸ್ ಮ್ಹಳ್ಳ್ಯೊ ಜೀವಿ ಜಿಯೆತಾತ್ ಆನಿ ಕರ್ತಾತ್ ಕರ್ಯೊ ಫಕತ್ತ್ ಆಪಾಪ್ಲ್ಯಾ ಗರ್ಜೆಕ್' ವಾ 'ಮರ್ಜೆಕ್'.

ಜಿಯೆತಲೊ ಹರ್ ಮನಿಸ್ ತೀನ್ ಸಂಗ್ತ್ಯಾಂಚೆರ್ ಚಡ್ತಿಕ್ ಮಹತ್ವ್ ದಿತಾ; ನ್ಹೆಸಾಪ್, ಜೆವಾಣ್ ತಶೆಂಚ್ ರಾವುಂಕ್ ಏಕ್ ಸುವಾತ್.

ಪೋಟ್ ಭರ್ಚ್ಯಾಕ್ ಭಲಾಯ್ಕೆಚೆಂ ಖಾಣ್ ಖಾಂವ್ಕ್ ಆಶೆಂವ್ಚೆಂ ಸಹಜ್, ಗರ್ಜೆಚೆಂ ನ್ಹೆಸಾಪ್ ಆಶೆಂವ್ಚೆಂ ಸಹಜ್, ದೀಸ್ ಸಾರುಂಕ್ ಏಕ್ ಪಾಕೆಂ ಆಶೆಂವ್ಚೆಂ ಸಹಜ್ – ಹೆಂ ಸರ್ವ್ ಗರ್ಜೆಚೆಂ. ಪುಣ್ ಜೆದ್ನಾಂ ಹರ್ಯೆಕಾ ಜೆವ್ಣಾಕ್ ತುಪಾಶಿತ್ ಆಶೆಂವ್ಚೆಂ, ವಾ ಹರ್ಯೆಕಾ ದಿಸಾ ಸೂಟ್–ಬೂಟ್ ನ್ಹೆಸೊನ್ ಜಿಯೆಂವ್ಚೆಂ, ವಾ ವ್ಹಡಾ ಬಂಗ್ಲ್ಯಾಂತ್ ವಸ್ತಿ ಕರ್ಚೆಂ – ಹೆಂ ಸರ್ವ್ ಮರ್ಜೆಚೆಂ ಜಿವಿತ್.

ಆನಿ ಜಶೆಂ ಸಂಸಾರಾಚ್ಯಾ ಖಂಚ್ಯಾಯ್ ಕೊನ್ಸ್ಯಾಂತ್ ಕೆದಾಳಾಯ್ ಜಾಂವ್ಚೆಪರಿಂಚ್ ಹಾಂಗಾಸರ್‌ಯೀ ಮರ್ಜೆನ್ ಜಿಯೆಂವ್ಚೆ ಪಾಸತ್ ಗರ್ಜೆಂತ್ ಜಿಯೆತೆಲ್ಯಾಂಚೆರ್ ಜುಲುಮ್ ಚಲ್ತಾ. ಆನಿ ಮರ್ಜೆಂತ್ ಜಿಯೆತೆಲ್ಯಾಂಚ್ಯಾ ಭಳಾಸಮೊರ್ ಗರ್ಜೆಂತ್ ಜಿಯೆತೆಲ್ಯಾಂನಿ ಸಾಕ್ರಿಫಿಸ್ ಕರುಂಕ್ ಪಡ್ತಾ. ಆನಿ ತೊ ಸಾಕ್ರಿಫಿಸ್ 'ಜೀವ್‌ಘಾತಾ ಮುಖಾಂತ್ರ್'ಯೀ ಆಸ್ಯತಾ.

2015 ವರ್ಸಾ ಮಹಾರಾಶ್ಟ್ರಾಂತ್ ಪಡ್‌ಲ್ಲೊ ಪಾವ್ಸ್ ಉಣೊ, ಪುಣ್ ದಿಸಾನ್‌ದೀಸ್ ಹಾಂಗಾಸರ್ ಜಿಯೆತೆಲ್ಯಾಂಚೊ ಸಂಖೊ ಚಡುನ್ ಯೆತಾ, ದೇಶಾಚ್ಯಾ ವೆವೆಗ್ಳ್ಯಾ ಸುವಾತೆಂತ್ಲೊ ಲೋಕ್, ದೀಸ್ಪಡ್ತೊ ಗ್ರಾಸ್ ಸೊಧುನ್ ಯೆತಾ, ಅಶೆಂ ಆಸ್ತಾನಾ ಹಾಂಗಾಸರ್ ಜಿಯೆತೆಲ್ಯಾ ಲೊಕಾಂಕ್ ಗರ್ಜೆಚೆಂಚ್ ಉದಾಕ್ ಮೆಳ್ಚೆಂಚ್ ತ್ರಾಸಾಚೆಂ. ಹ್ಯಾ ಮಧೆಂ ಕೋಂಕ್ರಿಟ್ ಭಾಂದ್ಪಾಂ ಉಭಾರ್ತೆಲ್ಯಾಂಚೊ ಸಂಖೊಯ್ ಚಡುನ್ ವೆತಾ, ತಾಂಚಿಂ ಭಾಂದ್ಪಾಂ ಉಭಿಂ ಕರುಂಕ್ ಚಡಿತ್ ಉದ್ಕಾಚಿ ಗರ್ಜ್ ಆಸಾ. ರಾಜ್ಯಾಂತ್ ಬೊರ್ಗೊಳ್ ಆಸಾ, ಬೆಳೆಂ ನಾ, ಬೆಳೆಂ ಕರ್ಚ್ಯಾಕ್ ಬೆಂಕಾಂನಿ ರೀಣ್ ಕಾಡ್‌ಲ್ಲ್ಯಾಂನಿ ತೆಂ ಫಾರಿಕ್ ಕೆಲ್ಲೆಪರಿಂ ನಾ, ಆನಿ ತಾಂಚಿ ಬೋಬ್ ಆಯ್ಕತೆಲಿಂ ನಾಂತ್, ಜಿಯೆಂವ್ಚೆ ಹೆರ್ ವಾಟ್ ತಾಂಚೆಮುಖಾರ್ ನಾ, ತಾಂಚೆಪಾಟ್ಲ್ಯಾನ್ ಏಕ್ ಸಗ್ಳೆಂ ಕುಟಾಮ್ ಜಿಯೆಂವ್ಚ್ಯಾ ವಾಟೆಕ್ ಲಬ್ಡೊನ್ ಆಸಾ, ತ್ಯಾ ವೆಳಾರ್ 'ಜೀವ್ಘಾತ್' ಸೊಡ್ಲ್ಯಾರ್ ಹೆರ್ ವಾಟೊ ತಿಂ ವಿಂಚಿನಾಂತ್. ಇತ್ಲೆಂ ಸರ್ವ್ ಹಾಂಗಾಸರ್ ಸದಾಂಯ್ ಮ್ಹಳ್ಳೆಪರಿಂ ಜಾತಾ ತರ್‌ಯೀ, ಪಳೆತೆಲಿಂ ನಾಂತ್, ಆಯ್ಕತೆಲಿಂ ನಾಂತ್, ಕರ್ತೆಲಿಂ ನಾಂತ್. ಅಸಲಿಂ ಮೊರ್ನಾಂ ಕಾಂಯ್ ಥೊಡ್ಯಾ ನ್ಯೂಜ್ ಮೀಡಿಯಾಚಿಂ ಹೆಡ್‌ಲಾಯ್ನ್ಸ್ ಜಾತಾತ್, ಕಾಂಯ್ ಥೊಡ್ಯಾ ಕವಿಂಚ್ಯಾ ಕವಿಂಕ್ ವಸ್ತ್ ಜಾತಾ ಸೊಡ್ಲ್ಯಾರ್ ಹಕೀಗತೆಂತ್ ಗರ್ಜೆಕ್ ಜಿಯೆತೆಲ್ಯಾಂಕ್ ಸದಾಂಚಿಂ ಮೊರ್ನಾಂ ಮಾತ್ ಖಾಯಮ್.

ಗರ್ಜೆಕ್ ಜಿಯೆತೆಲ್ಯಾಂನಿ ಪಿಯುಂಕ್ ಜಾಯ್ ಜಾಲ್ಲೆಂ ಉದಾಕ್, ಮರ್ಜೆಕ್ ಜಿಯೆತೆಲ್ಯಾಂಚ್ಯಾ ಪೊಡ್ತಾಂತ್ಲ್ಯಾ ಫುಲಾಂ ಝುಡಾಂಕ್ ಪಾವ್ತಾ, ವಾ ಮರ್ಜೆಕ್ ಜಿಯೆತೆಲ್ಯಾಂಚ್ಯೊ ಗಾಡಿಯೊ

ಧುಂವ್ಕ್ ಉಪೇಗ್ ಜಾತಾ ವಾ ಮರ್ಜೆಕ್ ಜಿಯೆತೆಲ್ಯಾಂಚ್ಯಾ ಕುಜ್ನಾ/ನ್ಹಾಣಿಯಾಂನಿ ವೊಮ್ತೊನ್ ವಿಭಾಡ್ ಜಾತಾ. ಹ್ಯಾ ಪರಿಗತೆಂತ್ ಮರ್ಜೆಕ್ ಜಿಯೆತೆಲ್ಯಾ ಲೊಕಾಂಕ್ ಮನರಂಜನ್ ಜಾಯ್, 'ಜೀವ್ಘಾತ್' ಫಕತ್ ಏಕ್ ಖಬಾರ್, ಜಶೆಂ ಖಿಣಾಂ ಖಿಣಾಂಕ್ ಆಯ್ಕುಂಕ್ ಮೆಳ್ಚ್ಯಾ ಖಬ್ರಾಂಪರಿಂ ಹಾಂಗಾಸರ್ ಜಿಯೆತೆಲ್ಯಾಂಚ್ಯಾ ಮತಿಂತ್ ಯಾದಿಚಿ ಶ್ಯಾಥಿ ಕ್ಷಣಿಕ್, ಗಜನಿಚ್ಯಾ ಆಮೀರ್ ಖಾನಾಪರಿಂ ಉಡಾಸ್ ಉಣೊ. ದೆಕುನ್ ಥೊಡ್ಯಾಚ್ ಘಡಿಯಾಂನಿ ಅನ್ಯೇಕ್ ಖಬಾರ್ ಪ್ರಮುಖ್ ಸ್ಥಾನ್ ಘೆತಾ ಆನಿ ಉಪ್ರಾಂತ್ ಹಳ್ತಾರ್ ಮತಿಚ್ಯಾ ಪಡ್ದ್ಯಾಂತ್ಲೆಂ ಹಳ್ತಾರ್ ಮಾಜ್ವೊನ್ ವೆತಾ. ದೆಕುನ್ ಮನರಂಜನ್ ಭೋವ್ ಗರ್ಜೆಚೆಂ, ಐ.ಪಿ.ಎಲ್. ಏಕ್ ಅಸಲೆಂಚ್ ಮನರಂಜನಾಚೆಂ ಫಿತಿಸ್ಪಣ್.

ಹ್ಯಾ ದೇಶಾಂತ್ ಕಿತೆಂಯ್ ಜಾತಾ, ಮರ್ಜೆಕ್ ಜಿಯೆತೆಲ್ಯಾ ಕೋಣೆಂಯ್ ಕಿತೆಂಯ್ ಕೆಲ್ಯಾರೀ ಜಾತಾ, ತಾಕಾ ವಿಚಾರ್ ಕರ್ಥಲೊ ಕೋಣ್‌ಯೀ ನಾ ದೆಕುನ್ ಕಶೆಂಯ್ ಚಲ್ತಾ. ಪುಣ್ ಗರ್ಜೆಕ್ ಜಿಯೆತಲಿಂ ಅಪ್ಲ್ಯಾ ಗರ್ಜೆಕ್ ಸಯ್ತ್ ಮರ್ಜೆಗಾರಾಂಚ್ಯಾ ದಯೆಚಿ ಭಿಕ್ ಮಾಗುನ್ ಜಿಯೆತಾತ್. ಆನಿ ಹೆಂ ಸರ್ವ್ ಫಾವೊ ಕೆಲ್ಲ್ಯಾ ಸರ್ಕಾರಾಕ್ ದೋಶ್ ದಿತಾ ಆನಿ ಐ.ಪಿ.ಎಲ್ ಖೆಳಾಂತ್ ಮಗ್ನ್ ಜಾತಾ. ಆನಿ ಮುಂಬಯಾಂತ್ ಏಕ್ ಐ.ಪಿ.ಎಲ್. ಮ್ಯಾಚ್ ಆಸಾ ಕರುಂಕ್ ಕಾಂಯ್ ಹಜಾರೊಂ ಲೀಟರ್ ಉದ್ಕಾಚೊ ವಿಭಾಡ್ ಜಾತಾ. ಆನಿ ವಿಪರ್ಯಾಸ್ ಮ್ಹಳ್ಯಾರ್, ಮ್ಯಾಚ್ ಪಳೆಂವ್ಕ್ ಯೆಂವ್ಚೊ ಲೋಕ್, ವೀಸ್ ರುಪ್ಯಾಂಚೆಂ ಉದಾಕ್ ಶೆಂಭೊರ್ ರುಪ್ಯಾಂನಿ ಮೊಲಾಕ್ ಘೆತಾ.

ಆತಾಂ ಅಧುರೆಂಚ್ ಉರ್ತಾ ಏಕ್ ಸವಾಲ್ 'ಗರ್ಜ್' ಆನಿ 'ಮರ್ಜ್' ಮಧೆಂ ಆಸ್ಚೊ ಅಂತರ್ ಉಣೊ ಕರ್ಚಿ ವಾಟ್ ಕಸಲಿ?

[ಮಾಯ್, 2016]

ವೇಳ್, ವೆಕ್ತಿತ್ವ್ ಆನಿ ಬುರ್ಯಾಸ್ ಸವಯೊ

ಸಾಹಿರ್ ಲುಧ್ಯಾನ್ವಿಚೆಂ ಏಕ್ ಅಪುರ್ಭಾಯೆಚೆಂ ಪದ್ ಯಾದಿಕ್ ಯೆತಾ, ಬಿ. ಆರ್. ೋಪ್ರಾನ್ 1965 ಇಸ್ವೆಂತ್ ಹೆಂ ಪದ್ 'ವಖ್ತ್' ಫಿಲ್ಮಾಂತ್ ಮಹಮ್ಮದ್ ರಫಿ ಥಾವ್ನ್ ಾವಯಿಲ್ಲೆಂ ಜಾವ್ನಾಸಾ;

वख्त से दिन और रात
वख्त से कल और आज
वख्त कि हर शै गुलाम
वख्त क हर शै पे राज

ವೆಳಾ ಥಾವ್ನಂಚ್ ದೀಸ್ ಅನಿ ರಾತ್
ವೆಳಾ ಥಾವ್ನಂಚ್ ಕಾಲ್ ಆನಿ ಫಾಲೆಂ
ವೆಳಾ ಗುಲಾಮ್ ಹರ್ಯೆಕ್ ರಾಯ್
ವೆಳಾಚೆಂಚ್ ರಾಜ್ ಹರ್ಯೆಕಾ ರಾಯಾಚೆರ್

ಹ್ಯಾ ಸಂಪಾದಕೀಯಾಚೆಂ ತಕ್ಲೆನಾಂವ್, ಸಾಹೀರಾಚ್ಯೆ ಕವಿತೆಕ್ ಸಂಬಂಧ್ ಜಸೊ ಷ್ಟಮಿ ಆನಿ ಕಾಸೀಮ್ ಸಾಯ್ಬಾಕ್ ಆಸ್ಚೆಪರಿಂ ನ್ಹಯ್.

ಆಮ್ಚ್ಯಾ ದೀಸ್ಪಡ್ತೆ ಜಿಣ್ಯೆಂತ್ ಆಮಿ ಕಿತ್ಲೆಶೆಗೀ ಪಾವ್ಟಿಂ ಹೆರಾಂಕ್ ಮೆಳುಂಕ್ ವೆತಾಂವ್, ೆರಾಂಕ್ ರಾಕಾಶೆಂ ಕರ್ತಾಂವ್, ಕೊಣಾಕ್ ವೆಳಾಚಿ ಪರ್ವಾ ನಾ, ಕೊಣಾಕ್ ವೆಳಾಚೊ ುಹತ್ವ್ ಕಳಿತ್ ನಾ, ಆನಿ ಕೊಣಾಕ್ ವೆಳಾಚೊ ಮತ್ಲಬ್ಚ್ ಕಳಿತ್ ನಾ.

ಏಕ್ ಘಡಿತ್ ಮ್ಹಜ್ಯಾ ಜಿಣ್ಯೆಂತ್ ವೆಳಾಚೊ ಮಹತ್ವ್ ಶಿಕಯಿಲ್ಲೆಂ ಅಜೂನ್ ಮ್ಹಜ್ಯಾ ುತಿಂತ್ ಜಿವೆಂಚ್ ಉರ್ಲಾಂ;

1991 ಇಸ್ವೆಂತ್ ಮಂಗ್ಳುರಾಂತ್ಲ್ಯಾ ಸಾಂ|ಲುವಿಸ್ ಕೊಲೆಜಿಂತ್ ಪಿ.ಜಿ.ಡಿ.ಸಿ.ಎ. ಶಿಕುನ್, ೋಕ್ತೆಂ ಕಾಮ್ ನಾಸ್ತಾನಾ 'ಯುರೇಕಾ ಫೋರ್ಬ್ಸ್' ಸಂಸ್ಥ್ಯಾಂತ್ ಘರಾನ್ ಘರ್ ವಚುನ್ ವ್ಯಾಕ್ಯೂಮ್ ಕ್ಲೀನರ್' ವಿಖ್ಚೆಂ ಕಾಮ್ ಲಾಭ್ಲೆಂ. 'ಚೊರಾಕ್ ಚೊರುಂಕ್ ಸಯ್ತ್ ಶಿಸ್ತ್ ಆನಿ ೆಳಾಚಿ ಪರ್ವಾ ಕರ್ಚಿ ಭೋವ್ ಗರ್ಜೆಚಿ' ಮ್ಹಳ್ಳೆಂ ಲಿಸಾಂವ್ ಪಯ್ಲೆಪಾವ್ಟಿಂ ಶಿಕ್ಲ್ಲೊಂ ಾಂಗಾಸರ್ಚ್.

ಸಕಾಳಿಂ ಸಾಡೆ ಪಾಂಚಾಂಕ್ ಉಟೊನ್, ಸಾತ್ ವೊರಾಂಕ್ ಸಕಾಳಿಚೆಂ ಮೀಟಿಂಗಾಕ್ ಾಜರ್ ಜಾಂವ್ಕ್ ಆಸ್ಲೆಂ, ಪಂದ್ರಾ ಮಿನುಟಾಚೆಂ ಮಿಟಿಂಗ್ ಕಡ್ಡಾಯ್ ದೆಕುನ್ ಮಿಟಿಂಗ್ ಂಪವ್ನ್, ಆಮಿ ಘರಾಂಕ್ ಭೆಟೊ ಸುರು ಕರ್ಚ್ಯೊ ಆಸ್ಲ್ಯೊ. ಚಡ್ತಾವ್ ಘರಾಂನಿ ದಾದ್ಲೆ ೋವ್ ವೊರಾಶೆಂ ಕಾಮಾಕ್ ವೆತಾತ್ ದೆಕುನ್ ತಾಂಕಾ ಮೆಳ್ಲ್ಲೆಶಿವಾಯ್ 'ವ್ಯಾಕ್ಯೂಮ್ ೀನರ್' ವಿಖ್ಚೆಪರಿಂ ನಾತ್ಲೆಂ. ದೆಕುನ್ ದಿಸಾಚೆಂ ಚಡಾವತ್ ಜಾವ್ನ್ ನವ್ಯಾ ಘರಾಂನಿ ಟೊ ಕೆಲ್ಯಾರೀ, ವ್ಯಾಕ್ಯೂಮ್ ಕ್ಲೀನರಾಚೊ ಡೆಮೊ ದೀಂವ್ಕ್ ಆನಿ ತೆಚ್ಚೆಪರಿಂ ವಿಖ್ಚೊ

ನಿರ್ಣಯ್ ಕರಂವ್ಕ್ ಘರ್ಚ್ಯಾ ಮುಖೇಸ್ತಾನ್/ದಾದ್ಲ್ಯಾನ್ ಘರಾಂತ್ ಆಸ್ಚೆಂ ಅವಶ್ಯ್ ಜಾವ್ನಾಸ್ಲೆಂ. ಆನಿ ಚಡ್ತಾವ್ ಜಾವ್ನ್ ಮುಖೇಸ್ತ್, ಹಫ್ತ್ಯಾಚ್ಯಾ ಅಖ್ರೇಕ್ (ಸನ್ವಾರಾ/ಆಯ್ತಾರಾ) ಆಸ್ತಾಲೆ ದೆಕುನ್ ಆಮ್ಚಿ ಚಡ್ತಾವ್ ಮಿನತ್ ಸನ್ವಾರಾ/ಆಯ್ತಾರಾ ಆಸ್ತಾಲಿ.

ಅಶೆಂ ಎಕಾ ದಿಸಾ ಮಂಗ್ಳುರಾಂತ್ಲ್ಯಾ ಎಕಾ ರೆಸಿಡೆನ್ಶಿಯಲ್ ಕೊಂಪ್ಲೆಕ್ಸಾಕ್ ಹಾಂವ್ ರಿಗ್ಲೊಂ. ಮ್ಹಜ್ಯಾ ಖಾಂದಾರ್ ವ್ಯಾಕ್ಯೂಮ್ ಕ್ಲೀನರ್ ಆಸ್ಲೆಂ. ಮ್ಹಜೆ ಪಾಟ್ಲ್ಯಾನ್ ಏಕ್ ವಾಚ್‌ಮೇನ್ ಧಾಂವುನ್ ಆಯ್ಲೊ ಆನಿ ವಿಚಾರುಂಕ್ ಲಾಗ್ಲೊ 'ಸರ್ ತುಕಾ ಹ್ಯಾ ಬಿಲ್ಡಿಂಗಾಕ್ ರಿಗುಂಕ್ ಪರ್ವಣ್ಗಿ ಆಸಾಗಿ?'

ಹಾಂವೆಂ ಜವಾಬ್ ಜಾವ್ನ್ ಸವ್ಲ್ ಕೆಲೆಂ "ಕೊಣಾಚಿ ಪರ್ವಣ್ಗಿ ವಿಚಾರುಂಕ್ ಪಡ್ತಾ?"

ವಾಚ್‌ಮೆನಾನ್ ಜವಾಬ್ ದಿಲಿ "ಸೆಕ್ರೆಟರಿ ಮಾನೆಸ್ತ್ ಮೆಲ್ವಿನ್ ಪಿಂಟೊ"

"ಮ್ಹಾಕಾ ತೊ ಖಂಯ್ಚರ್ ಮೆಳ್ತಲೊ?" ಹಾಂವೆಂ ಸವಾಲ್ ಕೆಲೆಂ.

"ಸರ್, ತೊ ಆತಾಂ ಆಫಿಸಾಕ್ ಗೆಲಾ, ತೊ ಫಾ।ಮುಲ್ಲರ್ಸಾಚ್ಯಾ ಆಫಿಸಾಂತ್ ಮ್ಯಾನೆಜರ್" ವಾಚ್‌ಮೆನಾನ್ ಜವಾಬ್ ದಿಲಿ.

ಹಾಂವೆಂ ಘಳಾಯ್ ಕರಿನಾಸ್ತಾನಾ, ಕಂಕ್ನಾಡಿ ಪಾವ್ಲೊಂ, ಮ್ಯಾನೆಜರ್ ಬಿಜಿ ಆಸ್ಲೊ ದೆಕುನ್ ಇಂಟರ್‌ಕೋಮಾಚೆರ್ ತಾಚೆಲಾಗಿಂ ಉಲಂವ್ಕ್ ರಿಸೆಪ್ಶನಾಂತ್ ಮ್ಹಾಕಾ ಆವ್ಕಾಸ್ ಲಾಭ್ಲೊ. ಹಾಂವೆಂ ಮ್ಯಾನೆಜರಾಕ್ ಮುಖಾಮುಖಿ ಮೆಳುಂಕ್ ವಿನತಿ ಕೆಲಿ, ಪುಣ್ ತೊ ಮೆತೆರ್ ಆಸ್ಲೊ ದೆಕುನ್ "ಫಾಲ್ಯಾಂ ಸಕಾಳಿಂ ಸಾಡೆ ನೋವ್ ವೊರಾಕ್ ಆಫಿಸಾಕ್ ಯೇವ್ನ್ ಮೇಳ್" ಮ್ಹಣುನ್ ರಿಸೀವರ್ ದವರ್ಲೆಂ.

ಹಾಂವ್ ಜಾಯ್ತ್ ಮ್ಹಣುನ್ ದುಸ್ರೆ ದಿಸಾಕ್ ರಾಕುನ್ ರಾವ್ಲೊಂ.

ದುಸ್ರೆ ದಿಸಾ ಸಕಾಳಿಂ ಹರ್ಯೆಂಚೆಪರಿಂ ಹಾಂವ್ ಸಾತ್ ವೊರಾಂಕ್ ಮಿಟಿಂಗಾಕ್ ಹಾಜರ್ ಆಸ್ಲೊಂ, ಸವಾಯ್ ಸಾತಾಂಕ್ ಬೈಕ್ ಚಾಲು ಕರುನ್ ಕೊಣಜೆ ಕುಶಿನ್ ಗೆಲೊಂ, ಥೊಡ್ಯಾ ಘರಾಂನಿ ಭೆಟೊ ದೀಂವ್ಕ್ ಆಸ್ಲ್ಯೊ. ಪುಣ್ ಮ್ಹಾಕಾ ಸಾಡೆ ನೊವಾಂಕ್ ಕಂಕ್ನಾಡಿ ಯೇಂವ್ಕ್ ಆಸ್ಚಿ ಗಜಾಲ್ ಉಡಾಸಾಂತ್ ಆಸ್ಲಿ. ದೆಕುನ್ ಹಾಂವ್ ಪಾವ್ಣೆ ನೊವಾಂಕ್ ಕೊಣಜೆ ಥಾವ್ನ್ ಮಂಗ್ಳುರ್ಚ್ಯಾ ವಾಟೆರ್ ಪಾಟಿಂ ಭಾಯ್ರ್ ಸರ್ಲೊಂ. ಚಡ್ ಮ್ಹಳ್ಯಾರ್ ಪಂದ್ರಾ-ವೀಸ್ ಮಿನುಟಾಂನಿ ಕಂಕ್ನಾಡಿ ಪಾವೊಂಕ್ ಸಾಧ್ಯ್, ಪುಣ್ ಅಚಾನಕ್ ರಸ್ತ್ಯಾಚೆರ್ ಮ್ಹಜ್ಯಾ ಬಾಯ್ಕಾಚೆಂ ಪಾಟ್ಲೆಂ ಟಯರ್ ಪಂಕ್ಚರ್. ಸಕಾಳಿಂ ನೋವ್ ಜಾಂವ್ಕ್ ಯೆತಾನಾ, ಬೈಕಾಂತ್ ಜಡಾಯೆಚೆಂ ವ್ಯಾಕ್ಯೂಮ್ ಕ್ಲೀನರ್ ಆಸಾ, ವಾಟೆರ್ ಏಕ್ ಗ್ಯಾರೆಜ್ ಸಯ್ತ್ ಉಗ್ತ್ಯೊ ಜಾಂವ್ಕ್ ನಾಂತ್ ದೆಕುನ್ ಹಾಂವ್ ಉಪಾವ್ ನಾಸ್ತಾನಾ ಬಾಯ್ಕ್ ಲೊಟುನ್ ಯೆತಾಲೊಂ.

ಮ್ಹಜ್ಯಾ ಮತಿಂತ್ ಸಾಡೆ ನೋವ್ ವೊರಾಂಕ್ ಮ್ಯಾನೆಜರಾಕ್ ಮೆಳುಂಕ್ ಆಸ್ಲೆಂ, ಪುಣ್ ವಾಟೆರ್ ಬಾಯ್ಕ್ ದವರುಂಕ್ ಭಿರಾಂತ್, ದೆಕುನ್ ಕಾಂಯ್ ಇಲ್ಲೆ ಮುಖಾರ್ ಗ್ಯಾರೆಜ್ ಉಗ್ತಿ ಜಾಲ್ಯಾಸ್ತೆಲಿ ಮ್ಹಳ್ಳೆ ಭರ್ವಶ್ಯಾನ್ ಹಾಂವ್ ಬಾಯ್ಕ್ ಲೊಟುನ್ ಯೆತಾನಾ, ಪುರ್ತೊ ಘಾಮಾನ್ ಬುಡ್ಲ್ಲೊಂ. ವೊರಾಂ ನೋವ್ ಜಾವ್ನ್ ವೀಸ್ ಮಿನುಟಾಂ ಜಾಲಿಂ

ಮ್ಹಣ್ತಾಚ್, ಲಾಗ್ಸಿಲ್ಯಾ ಏಕಾ ಗ್ಯಾರೆಜಿಂತ್ ಬಾಯ್ಕ್ ದವರ್ಲೆಂ ಆನಿ ಏಕ್ ರಿಕ್ಶಾ ಕರುನ್ ಹಾಂವ್ ಕಂಕ್ನಾಡಿ ಪಾವ್ತಾನಾ ವೊರಾಂ ನೋವ್ ಜಾವ್ನ್ ಪಾಂತೀಸ್ ಮಿನುಟಾಂ. ಘಾಮೆಲ್ಲೊಂ ಹಾಂವ್ ಧಾಂವೊನ್ ರಿಸೆಪ್ಶನಾಚ್ಯಾ ಮೆಜಾಲಾಗಿಂ ಪಾವ್ತಾನಾ ಮ್ಹಜಿ ದೀಶ್ಟ್ ಕೆಬಿನಾಭಿತರ್ ಗೆಲಿ, ಮ್ಯಾನೆಜರ್ ಆಯಿಲ್ಲೊ ಆನಿ ತಾಣೆಂಯ್ ಮ್ಹಜೆರ್ ದೀಶ್ಟ್ ಘಾಲಿ, ಆನಿ ಮ್ಹಾಕಾ ಭಾಯ್ರ್ ಇಲ್ಲೊ ವೇಳ್ ಬೊಸುಂಕ್ ಫರ್ಮಾಯ್ಲೆಂ.

ಹಾಂವ್ ಭಾಯ್ರ್ ಬೊಸೊನ್ ಕಪಲಾರ್ ದೆಂವ್ಚೊ ಘಾಮ್ ಪುಸುನ್ ಆಸ್ಲೊಂ, ಆನಿ ಮ್ಯಾನೆಜರ್ ಆಪ್ಲ್ಯಾ ಕ್ಯಾಬಿನಾಂತ್ ಬಸೊನ್ ಪೆಪರ್ ವಾಚ್ತಾಲೊ, ಫೊನಾಚೆಂ ರಿಸೀವರ್ ಉಕಲ್ತಾಲೊ.

ಸುಮಾರ್ ವೇಳ್ ಬಸ್ಲೊಂ, ಮ್ಹಜಿ ಮತ್ ಗ್ಯಾರೆಜಿಂತ್ ದವರ್ಲೆಲ್ಯಾ ಬಾಯ್ಕಾಚೆರ್ ಆಸ್ಲಿ, ವೇಳಾಚೊ ಕಾಂಟೊ ಎದೊಳ್ಚ್ಚ್ ಧಾ ಉತ್ರಲ್ಲೊ ದೆಕುನ್ ಪರತ್ ಏಕ್ ಪಾವ್ಟಿಂ ರಿಸೆಪ್ಶನಾಚ್ಯಾ ಚೆಡ್ವಾಲಾಗಿಂ ವಿನತಿ ಕರುಂಕ್ ಉಟ್ಲೊಂ. ತ್ಯಾ ಚೆಡ್ವಾನ್ ಕಿತೆಂ ಆಯ್ಕಲೆಂ ಕಳಿತ್ ನಾ, ಮ್ಹಾಕಾ ಭಿತರ್ ವಚುನ್ ಮ್ಯಾನೆಜರಾಕ್ ಮೆಳುಂಕ್ ಆಡಾಯ್ಲೆಂನಾ.

ಹಾಂವ್ ಖಾಲ್ತೆಪಣಿಂ ದಾರಾಚೆರ್ ಆವಾಜ್ ಕರುನ್ ಭಿತರ್ ರಿಗೊನ್ 'ಗುಡ್ ಮೋರ್ನಿಂಗ್ ಸರ್' ಮ್ಹಳೆಂ.

ಮ್ಯಾನೆಜರಾನ್ ಮ್ಹಜೆರ್ ಕಠೀಣ್ ರಾಗಾನ್ ದೀಶ್ಟ್ ಘಾಲುನ್ ವಿಚಾರ್ಲೆಂ 'ಟೆಲ್ ಮಿ'

ಹಾಂವೆಂ ಅಪ್ರಾದಿ ಜೀನ್ಸಾರ್ 'ಸರ್ ಕಾಲ್ ತುಮ್ಚೆಲಾಗಿಂ ಹಾಂವೆಂ ಮೆಳುಂಕ್ ವೇಳ್ ಘೆತ್ಲಾ'

'ಕಿತ್ಲ್ಯಾ ವೆಳಾರ್?'

'ಸರ್ ಸಾಡೆ ನೊವಾಶೆಂ'

'ಸಾಡೆ ನೊವಾಶೆಂ ನ್ಹಯ್, ಸಾಡೆ ನೊವಾಂಕ್ಚ್ಚ್' ಪುಣ್ ತುಂ ಸಾಡೆ ನೊವಾಂಕ್ ಯೇವ್ನಾಂಯ್.

'ಸರ್ ಹಾಂವ್ ಇಲ್ಲೊ ತಡವ್ ಕರ್ನ್ ಆಯ್ಲೊಂ, ಇಲ್ಲೆಂ ಪ್ರೋಬ್ಲೆಮ್ ಜಾಲೆಂ'

'ತುಜೆಂ ಪ್ರೋಬ್ಲೆಮ್ ತುಜೆಲಾಗಿಂ ಆಸುಂ, ಹಾಂವೆಂ ವಿಚಾರ್ಲೆಂವೆ? ತುಂ ವೆಳಾರ್ ಯೇವ್ನಾಯ್ ದೆಕುನ್ ತುಕಾ ದೀಂವ್ಕ್ ಮ್ಹಜೆಲಾಗಿಂ ವೇಳ್ ನಾ'

ಕಿತ್ಲೆಂ ಪರಾತ್ತಿಲ್ಯಾರೀ, ಮ್ಹಾಕಾ ಆಯ್ಕುಂಕ್ ತೊ ಕಬೂಲ್ ಜಾಲೊಚ್ ನಾ ದೆಕುನ್ ಹಾಂವ್ ಆಯಿಲ್ಲಿ ವಾಟ್ ಧರ್ನ್ ಗೆಲೊಂ.

ಹಾಂಗಾಸರ್ ಸವಾಲ್ ಕೊಣ್ ಬರೊ ಆನಿ ಕೊಣ್ ಖೊಟೊ ಮ್ಹಣುನ್ ನ್ಹಯ್, ಕೊಣೆ ಕೆಲ್ಲೆಂ ಸಾರ್ಕೆಂ, ಕೊಣೆಂ ಕೆಲ್ಲಿ ಚೂಕ್ ಮ್ಹಣುನ್‌ಯೀ ನ್ಹಯ್, ಸವಾಲ್ – ಹೆಂ ಜಿಣ್ಯೆ ಲಿಸಾಂವ್ ಕರುನ್ ಅಪ್ಣಾಥಂಯ್ ಜಾಯ್ತಿ ಶಿಸ್ತ್ ಸಾಂಭಾಳುಂಕ್ ಶಿಕ್‌ಲ್ಲಿ. ಆನಿ ಆಜ್ ಪಾಸೊನ್ ಹಾಂವ್ ತ್ಯಾ ಮ್ಯಾನೆಜರಾಕ್ ಉಪ್ಕಾರಿ ಮನಾನ್ ಉಡಾಸ್ ಕಾಡ್ತಾಂ. ಕಿತ್ಯಾಕ್ ಮ್ಹಳ್ಯಾರ್ ಆಜ್ ಪಾಸೊನ್ ಹಿ ಶಿಸ್ತೆನ್ ಮ್ಹಜ್ಯಾ ವೃತ್ತಿಪರ್ ಜಿಣ್ಯೆಂತ್ ಮಹತ್ವಾಚೊ ಪಾತ್ರ್ ಘೆತ್ಲ್ಯಾ.

ಆಮ್ಕಾಂ ನಿಬಾಂ ದಿಂವ್ಚಿ ತರ್, ಹಜಾರ್ ನಿಬಾಂ ದಿವ್ಯೆತಾ, ಬಸ್ಸ್/ಟ್ರೇಯ್ನ್ ತಡವ್ ಜಾಲೆಂ, ರಿಕ್ಶಾ ಚುಕ್ಲಿ, ಅಲಾರ್ಮ್ ಆಯ್ಕೊಂಕ್ ನಾ, ರಾತಿಂ ತಡವ್ನ್ ಕರ್ನ್ ನಿದ್ಲೊಂ..... ಏಕ್ ನ್ಹಯ್, ಹಜಾರ್ ನಿಬಾಂ ಯೆತಿತ್. ಪುಣ್ ಜೆದ್ನಾಂ ಆಮ್ಚ್ಯಾ ಜಿಣ್ಯೆಂತ್ ಆಮಿ ಶಿಸ್ತ್ ಸಾಂಭಾಳ್ತಾಂವ್ ಆನಿ ವೆಳಾಕ್ ಜೊಕ್ತೊ ಮಾನ್ ದೀಂವ್ಕ್ ಸಕ್ತಾಂವ್, ತೆದ್ನಾಂ ಅಪ್ಣೆಂಚ್ ಏಕ್ ಶಿಸ್ತೆಚೆಂ ವೆಕ್ತಿತ್ವ್ ಉಭೆಂ ಜಾತಾ.

ಪುಣ್ ಜಾಯ್ತೊ ಲೋಕ್ ಆಮ್ಚ್ಯೆ ಭಂವಾರಿಂ ಆಸ್ಚೊ, ವೆಳಾಚೆಂ ಮಹತ್ವ್ ಕಳಿತ್ ನಾಸ್ತಾನಾ, ವೆಳಾಕ್ ಮರ್ಯಾದ್ ಸಯ್ತ್ ದೀನಾಸ್ತಾನಾ, ಅಪ್ಲೆಂ ವೆಕ್ತಿತ್ವ್ ಬುರ್ನಾಸ್ ಕರುನ್ ಜಿಯೆತಾ ಆನಿ ತಸಲ್ಯಾಂಕ್ ಕೊಣೆಂಯ್ ಕಿತೆಂಯ್ ಕೆಲ್ಲೆಪರಿಂ ನಾ ಬಗಾರ್ 'ವೆಳಾನ್'.

[ಜ್ಯೂನ್, 2016]

ದೋನ್ ಸಂಸಾರ್

ಮುಂಬಯಾಂತ್ ಜಿಣ್ಯೆಸಂಘರ್ಶ್ ಕರ್ಚೆ, ಅಜೇಕ್ ಕಾಂಯ್ ಅಟ್ರಾ ವರ್ಸಾದ್ಲೆ ದೀಸ್ ತೆ. ಮಿರಾರೋಡಾಂತ್ ಇಗರ್ಜೆಲಾಗ್ಸಾರ್ ಎಕಾ ಲ್ಹಾನ್ ಭಾಡ್ಯಾಚಾ ಕುಡಾಂತ್ ರಾವ್ತಾಲೊಂ. ಸಕಾಳಿಂ ಸಾತ್ ವೊರಾಕ್ ಹಾಂವೆಂ ಬೊರಿವ್ಲಿಂತ್ ಕಂಪ್ಯೂಟರ್ ಕ್ಲಾಸಿ ಘೆಂವ್ಕ್ ಆಸಾತ್ ದೆಕುನ್ ಸಕಾಳಿಂ ಸಾಡೆಪಾಂಚಾಂಕ್ ಪುಣೀಂ ಉಟೊಂಕ್ ಆಸ್ಲೆಂ. ಮ್ಹಜ್ಯಾ ಹಾತಾಂತ್ ವ್ಹಡ್ ಭಾವಾನ್ ದಿಲ್ಲೆಂ ಏಕ್ *electronic* ವೋಚ್ ಆಸ್ಲೆಂ, ತಾಂತುಂ ಅಲಾರಾಮ್ ಆಸ್ಲೆಂ ದೆಕುನ್ ಸಕಾಳಿಂ ವೆಳಾರ್ ಉಟೊನ್ ಉಟಾಉಟಿಂ ತಯಾರ್ ಜಾವ್ನ್ ವೆಳಾರ್ ಸ್ಟೇಶನಾಕ್ ಪಾಂವ್ಚೆಂ ಸದಾಂಚೆಂ ಜಾಲ್ಲೆಂ.

ತೊ ಕಾಳ್ ಪಾವ್ಸ್ ಸುರು ಜಾಂವ್ಚೊ ದೆಕುನ್ ಪಾವ್ಸ್ ಸುರು ಜಾಲ್ಲೊಚ್ಚ್ ಸರ್ವ್ ಶಿಕ್ಷಕಾಂ ಎಕ್ಟಾಂಯ್ ಜಾವ್ನ್ 'ಖಂಡಾಲಾ' ವೆಚಿ ಯೆವ್ಜಣ್ ಘಾಲ್ಲಿ, ಹಾಂವ್ ಹ್ಯಾ ಸಂಸ್ಥ್ಯಾಕ್ ನವೊಚ್ಚ್ ದೆಕುನ್ ಚುಕಾರಿ ಮಾರ್ಚೆಪರಿಂ ನಾತ್ಲೆಂ, ದೆಕುನ್ ಮನ್ ನಾಸ್ಚ್ಯಾ ಮನಾಂತ್ ಹಾಂವ್‌ಯೀ ಗೆಲ್ಲೊಂ, ಪುಣ್ ಖಂಡಾಲಾಂತ್ ಉದ್ಕಾಖೆಳಾಂತ್ ಮ್ಹಜ್ಯಾ ಹಾತಾಂತ್ಲೆಂ *electronic* ವೋಚ್ ಖಂಯ್ಚರ್/ಕೆದಾಳಾ/ಕಶೆಂ ಚುಕ್ಲೆಂ ಮ್ಹಣುನ್ ಕಳ್ಳೆಂಚ್ಚ್ ನಾ.

ಆತಾಂ ಸಕಾಳಿಂ ಉಟೊಂಕ್ ಅಲಾರಾಮ್ ನಾ, ಅಲಾರಾಮಾಚೆಂ ಘಡಿಯಾಳ್ ಹಾಡ್ಯಾಂ ಮ್ಹಳ್ಯಾರೀ ತಾಂಕ್ ನಾ ದೆಕುನ್, ರಾತಿಂ ನಿದ್ತಾನಾ ಗರ್ಜೆಚ್ಯಾಕೀ ಚಡಿತ್ ಉದಾಕ್ ಪಿಯೆವ್ನ್ ನಿದ್ತಾಲೊಂ. ಕೆದ್ನಾಂ ಸಕಾಳಿಂ ಚ್ಯಾರಾಂಕ್ ಜಾಗ್ ಜಾತಾಲಿ ತರ್ ಕೆದ್ನಾಂ ಪಾಂಚಾಂಕ್. ಅಶೆಂ ಸುಮಾರ್ ದೀಸ್ ಪಾಶಾರ್ ಕೆಲೆ. ಕಶಿಗೀ ಹಿ ಗಜಾಲ್ ಮ್ಹಜ್ಯಾ ಹೊಕ್ಲೆಕ್ ಕಳೊನ್ ಆಯ್ಲಿ, ತಿ ಮುಂಬಯಾಕ್ ನವಿಚ್ಚ್ ಆಯಿಲ್ಲಿ ಆನಿ ಮಯ್ನ್ಯಾಕ್ ದೋನ್ ಹಜಾರ್ ರುಪಯ್ ಸಾಂಭಾಳಾಚೆಂ ನವೆಂಚ್ ಕಾಮ್ ತಿಕಾ ಮೆಳ್‌ಲ್ಲೆಂ. ತಿಚೊ ಪಯ್ಲೊ ಸಾಂಭಾಳ್ ಮೆಳ್‌ಲ್ಲೊಚ್ಚ್ 1800 ರುಪ್ಯಾಚೆಂ ಟೈಟನಾಚೆಂ ವೋಚ್ ತಿಣೆಂ ಮ್ಹಾಕಾ ಗಿಫ್ಟ್ ದಿಲೆಂ.

ಉಪ್ರಾಂತ್ ಹಾಂವ್ ಕಾಮಾಕ್ ಲಾಗೊನ್ ಕುವೇಯ್ಟಾಕ್ ಪಾವ್ಲೊಂ ತರ್‌ಯೀ ಇಕ್ರಾ-ಭಾರಾ ವರ್ಸಾಂ ಮ್ಹಣಾಸರ್ ಹೆಂ ವೋಚ್ ಮಾತ್ರ್ ಚುಕಯ್ಲೆಂನಾ ವಾ ಬದ್ಲಿಲೆಂಚ್ ನಾ.

ಏಕ್ ಪಾವ್ಟಿಂ ರಜೆರ್ ಗಾಂವಾಕ್ ಪಾವ್‌ಲ್ಲೆವೆಳಾರ್ ಇಸ್ಕೊಲಾಂತ್ ಶಿಕುನ್ ಆಸ್ಚ್ಯಾ ಮ್ಹಜ್ಯಾ ಭಾಚ್ಯಾಕ್ ಮ್ಹಜ್ಯಾ ವೋಚಾಚೆರ್ ಆಶಾ ಆಯ್ಲಿ ದೆಕುನ್ 'ಮಾಮಾ, ತುಜೆಂ ವೋಚ್ ಮ್ಹಾಕಾ ದಿತಾಯ್‌ಗೀ' ಮ್ಹಣಾಲೊ. ಆತಾಂ ಮ್ಹಜ್ಯಾ ಭಾಚ್ಯಾಕ್ ಹ್ಯಾ ವೋಚಾಪಾಟ್ಲ್ಯಾನ್ ಲಿಪೊನ್ ಆಸ್‌ಲ್ಲೆ ಮ್ಹಜೆ ಉಮಾಳೆ ಆನಿ ಯಾದಿ ಕಶೆಂ ಸಮ್ಜಾಂವ್? ಅಖೇರಿಕ್ ತೆಂ ವೋಚ್ ತಾಕಾ ದಿಲೆಂಚ್. ಥೊಡ್ಯಾ ತೆಂಪಾ ಉಪ್ರಾಂತ್ ಕಳೊನ್ ಆಯ್ಲೆಂಕೀ, ಮ್ಹಜ್ಯಾ ಭಾಚ್ಯಾನ್ ತೆಂ ವೋಚ್ ತಾಚ್ಯಾ ಖಂಚ್ಯಾಕೀ ಇಸ್ಟಾಕ್ ದಿಲೆಂ ಮ್ಹಣುನ್.

ಹಾಂಗಾಸರ್ ಸವಾಲ್ ವೋಚಾಚೆಂ ನ್ಹಯ್, ವೋಚಾಚ್ಯಾ ಮೊಲಾಚೆಂ ನ್ಹಯ್ ವಾ ಮಟ್ಟಾಚೆಂ ನ್ಹಯ್. ಬಗಾರ್ ವೆಳಾಕಾಳಾತೆಕಿದ್ ಬದ್ಲೊನ್ ಯೆಂವ್ಚ್ಯಾ ಚಿಂತ್ಪಾಚೆಂ.

ದೇವಾನ್ ರಚ್ಲ್ಲ್ಯಾ ರಚ್ನೆಂತ್ ಆಮಿ ಸಮ್ಜಲ್ಲೆಪರಿಂ ಏಕ್ ಸಂಸಾರ್ ಆಸ್ಲೊ, ಪುಣ್ ಮನ್ಶ್ಯಾನ್ ಅಪ್ಲ್ಯಾ ಫಾಯ್ದ್ಯಾಖಾತಿರ್ ಹಳ್ತಾರ್ ಅನ್ಯೇಕ್ ಸಂಸಾರ್ ರಚ್ಲೊ. ಖಂಚ್ಯಾಕೀ ಬುಕಾಂತ್ ವಾಚ್ಲ್ಲೊ ಉಡಾಸ್ ಅಜೂನ್ ಮತಿಂತ್ ಆಸಾ.

ಅಶೆಂ ಮ್ಹಣ್ತಾಸ್ತಾನಾ ಅನ್ಯೇಕಾ ಘಡಿತಾಚೊ ಉಡಾಸ್ ಯೆತಾ, ಹೊ ಕಾಂಯ್ ಅಜೇಕ್ ತೀಸ್ ವರ್ಸಾಧ್ಲೊ. ಪರ್ಗಾಂವಾಂತ್ ಘೊಳುನ್ ಆಸ್ಲಿ ಮ್ಹಜಿ ಆವಯ್ ಪಾಟಿಂ ಆಯಿಲ್ಲ್ಯಾ ಕಾಳಾಚೆಂ ಹೆಂ ಘಡಿತ್, ತವಳ್ ಆಮಿ ವಕೋಲಾಂತ್ ರಾವ್ತಾಲ್ಯಾಂವ್. ಬೊಂಬೊಯಾಂತ್ ಮ್ಹಜ್ಯಾ ಕಮಾಯಾಂತ್ ಮ್ಹಜ್ಯಾ ಆವಯ್ಕ್ ಏಕ್ ಜೋಡ್ ವ್ಹಾಣೊ ಘೆಂವ್ಕ್ ಮನ್ ಜಾಲೆಂ, ಸಾಂತಾಕ್ರೂಜ್ ಸ್ಟೆಶನಾಬಗ್ಲೆನ್ ಎಕಾ ವ್ಹಾಣಾಂಚ್ಯಾ ದುಕಾನಾಂತ್ಲ್ಯೊ ಕೊಲ್ಹಾಪುರಿ ವ್ಹಾಣೊ ಘೆತ್ಲ್ಯೊ ಆನಿ ಭೋವ್ ಆತುರಾಯೆನ್ ತ್ಯೊ ವ್ಹರುನ್ ಮ್ಹಜ್ಯಾ ಆವಯ್ಕ್ ದಿಲ್ಯೊ. ತಿಕಾ ಭೋವ್ ಸಂತೊಸ್ ಜಾಲೊ ದೆಕುನ್ ಸಾಂಜೆರ್ ಆಮಿ ವಕೋಲಾಥಾವ್ನ್ ಸಾಂತಾಕ್ರೂಜ್ ಸ್ಟೇಶನಾ ಪರ್ಯಾಂತ್ ಚಲುನ್ ವೆತಾಸ್ತಾನಾ ತಿಣೆಂ ಹ್ಯೊ ನವ್ಯೊ ವ್ಹಾಣೊ ಘಾಲ್ಯೊ ಆನಿ ಆಮಿ ಚಲೊನ್ ಗೆಲ್ಲೆಪರಿಂಚ್, ಸ್ಟೇಶನ್ ಲಾಗಿಂ ಯೆತಾ ಯೆತಾನಾ ತಿಣೆಂ ಸಾಂಗ್ಲೆಂ 'ಪುತಾ ತುಂ ವ್ಹಚ್, ಹಾಂವ್ ಹಳ್ತಾರ್ ಚಲ್ತಾಂ, ತುಜೆಸವೆಂ ಚಲೊಂಕ್ ಮ್ಹಾಕಾ ಕಂಯ್ ತ್ರಾಣ್ ಆಸಾ?'

ಹಾಂವ್ ಮುಖಾರ್ ಗೆಲೊಂ ಪುಣ್ ಮತಿಂತ್ ಕಿತೆಂಗೀ ಝುಳ್ಕಾಲೆಂ ದೆಕುನ್ ಪಾಟಿಂ ಪಳೆತಾನಾ ಕಿತೆಂ ದೆಖ್ತಾಂ?, ತ್ಯಾ ವ್ಹಾಣಾಂಚ್ಯಾ ದೆಗಾಂನಿ ಮ್ಹಜ್ಯಾ ಆವಯ್ಚ್ಯಾ ಪಾಂಯಾಂಕ್ ತೊಪುನ್ ತಿಚ್ಯಾ ಪಾಂಯಾಂನಿ ರಗಾತ್ ದೆಂವ್ತಾಲೆಂ. ಕಾಂಯ್ ಮ್ಹಾಕಾ ಕಳ್ಳೆಂ ತರ್ ಮ್ಹಾಕಾ ದುಖತ್ ಕೊಣ್ಣಾ ಮ್ಹಣುನ್ ಮವ್ನ್ಪಣಿಂ ಸೊಸುನ್ ಇತ್ತುನ್ ಪರ್ಯಾಂತ್ ಚಲುನ್ ಆಯಿಲ್ಲಿ.

ಆಜ್ ಮ್ಹಜಿ ಆವಯ್ ನಾ, ಪುಣ್ ತಿಚಿ ಯಾದ್ ಜಿಣ್ಯೆಲಿಸಾಂವ್ ಜಾವ್ನ್ ಜಿವಂತ್ ಆಸಾ.

ಹಾಂಗಾಸರ್ ತಿಣೆ, ವಾ ಹಾಂವೆಂ ಅಶೆಂ ಕರ್ಯೆತೆಂ, ತಶೆಂ ಕರ್ಯೆತೆಂ ಮ್ಹಳ್ಳಿಂ ವಾರ್ಜಿಕ್ ಚಿಂತ್ನಾಂ ತುಜ್ಯಾ ಮತಿಂತ್ ಘುಸೊಂಕ್ ಪುರೊ. ತೆಂ ಹಾಂಗಾಸರ್ ಸವಾಲ್ ನ್ಹಯ್, ಬದ್ಲೊನ್ ಯೆಂವ್ಚ್ಯಾ ಕಾಳಾರ್ ಕಶಿಂ ಮನ್ಶ್ಯಾಂ ಬದಲ್ತಾತ್, ವಿಚಾರ್ ಬದಲ್ತಾತ್, ಮವ್ಲ್ಯಾಂ ಬದಲ್ತಾತ್, ಸರ್ವ್ ಯಾಂತ್ರಿಕ್ ಜಾಲ್ಲ್ಯಾ ಬಜಾರಿ ವೆವಸ್ತೆಂತ್ ಆಮಿ ಜಿಯೆವ್ನ್ ಆಸಾಂವ್, ದುಡು ದೀವ್ನ್ ಗಾಡ್ವಾಕ್ ಮಾನ್ ಜಾತಾ, ಚರಂಡೆಚ್ಯಾ ಖಚ್ರ್ಯಾಕ್ ಸಯ್ತ್ ಪಾಟೊಸಾರ್ ಬಸವ್ನ್ ಧುಂಪಯ್ತಾತ್, ಸಮಾಜೆಂತ್ ಗುಪ್ತಿ ನಾಲಿಸಾಯ್ ಕರ್ತೆಲ್ಯಾಂಕ್ ಪರ್ಗಟ್ ಫುಲಾಂ ಲಾಭ್ಚೊ ಕಾಳ್ ಹೊ.

ಏಕ್ ಸಂಸಾರ್ ಆಸ್ಲೊ, ತ್ಯಾ ಸಂಸಾರಾಂತ್ ಸಿಂತಿಮೆಂತಾಂಕ್, ಮನ್ಶ್ಯಾಮೊಲಾಂಕ್ ಮೋಲ್ ಆಸ್ಲೆಂ, ಅನ್ಯೇಕಾ ಸಂಸಾರಾಂತ್ ಸರ್ವ್ ಬಜಾರಿ, ತಾರ್ಲ್ಯೊ ದೀವ್ನ್ ಬಾಂಗ್ಡೊ ಘೆಂವ್ಚೊ ಸಂಬಂಧ್ ಜಾಲಾ, ದಿಂವ್ಚೆಂ/ಘೆಂವ್ಚೆಂ ಸಯ್ತ್ ಏಕ್ ಧಾಖವ್ಪ್, ಚಿಂತುಂಕ್ ವೇಳ್ ನಾ, ಸರ್ವಾಂಕ್ ಧಾಂವೊಂಕ್ ಅಸಾ, ಕೊಣಾಕ್ ಪಾಟಿಂ ಘಾಲ್ಚಿ ಧಾಂವ್ಣಿ, ಕೊಣಾಕ್ ಧಾಖಂವ್ಚಿ ಧಾಂವ್ಣಿ, ಆನಿ ಹ್ಯಾ ಧಾಂವ್ಣೆಂತ್ ಅಖೇರಿಕ್ ಭಗುಂಕ್ ಮೆಳ್ಚೆಂ ಮಾತ್ 'ಖರ್ಯೆಣಿ'.

ರೆಕುನ್ ಜಾಯ್ಜಯ್ ಗಾಂವಾಂತ್ ಮನ್ಶ್ಯಾಂ ಮವ್‌ಲ್ಯಾಂ ಸೊಧ್ಲ್ಯಾರೀ ಮೆಳ್ಚಿಂ ಭೋವ್ ಅಪ್ರೂಪ್, ತಿಂಚ್ ಮನ್ಶ್ಯಾಂ ಮವ್‌ಲ್ಯಾಂ ಪರ್ಗಾಂವಾಂತ್ ಅಜೂನ್ ಕುಸ್ಕೊನ್ ತರ್‌ಯೀ ಜಿಯೆತಾತ್ ಮ್ಹಳ್ಳೆಂ ಭೋವ್ ಸಮಧಾನೆಚೆಂ.

ಆಯ್ಲೆವಾರ್ ದುಭಯಾಕ್ ಯೆಂವ್ಚೊ ಆಸಾಂ ಮ್ಹಣುನ್ ಭೋವ್ ಥೊಡ್ಯಾ ಖಾಸ್ ಮಿತ್ರಾಂಕ್ ಖಬಾರ್ ದಿಲ್ಲಿ, ತಾಂತುಂ ಎಕ್ಲ್ಯಾನ್ ಮ್ಹಜೆಖಾತಿರ್ ಏಕ್ ಮೊಬಾಯ್ಲ್, ಸಿಮ್ ಘೆವ್ನ್ ದವರ್ಲೆಂ, ಕಾಂಯ್ ಮ್ಹಾಕಾ ಸಂಪರ್ಕ್ ಕರುಂಕ್ ಉಪ್ಕಾರತ್ ಕೊಣ್ಣಾ ಮ್ಹಳ್ಳೆ ಚಿಂತ್ಪಾನ್. ಅಜೂನ್ ಆಸಾತ್ ಎಕಾ ಸಂಸಾರಾಂತ್ ಜಿಯೆತೆಲೆ, ಜೆ ಹೆರಾಂಕ್, ಹೆರಾಂಚ್ಯಾ ಭಾಂದ್ಪಾಸಾಂಕ್, ಹೆರಾಂಚಾ ಕಶ್ಟಾಂಕ್ ಸಮ್ಜುಂಕ್ ಸಕ್ಚೆ ಮನ್ಶ್ಯಾ ಮವ್‌ಲ್ಯಾಂಕ್ ಧನ್-ದಿರ್ವ್ಯಾಚ್ಯಾಕೀ ಪ್ರಾಮುಖ್ಯತಾ ದಿಂವ್ಚೆ.

ಆತಾಂ ಸವಾಲ್ ಉಟ್ತಾ ಹೆಂ – ತುಂ ಖಂಚ್ಯಾ ಸಂಸಾರಾಂತ್ ಆಸಾಯ್? ಮ್ಹಾಕಾ ನ್ಹಯ್ ತುಕಾಚ್ಚ್ ತುಂ ಜವಾಬ್ ದೀ

[ಸಪ್ತೆಂಬರ್, 2016]

ಆಸ್ತ್ ವ ವಸ್ತ್?

ಮ್ಹಜ್ಯಾ ಆಧ್ಲ್ಯಾ ಮಯ್ನ್ಯಾಂತ್ಲ್ಯಾ 'ದೋನ್ ಸಂಸಾರ್' ಸಂಪಾದಕೀಯಾಚೆರ್ ಥೊಡ್ಯಾಂನಿ ಪರ್ಗಟ್ ರಿತಿನ್ ತರ್ ಥೊಡ್ಯಾಂನಿ ಖಾಸ್ಗೆನ್ ಮ್ಹಾಕಾ ಬರಯಿಲ್ಲೆಂ. ಸಾಹಿತ್ ಕಾಳ್ಜಾಚಿ ಭಾಸ್ ಮ್ಹಣ್ ಮಾಂದ್ತೆಲ್ಯಾಂತ್ಲೊ ಹಾಂವ್‌ಯೀ ಎಕ್ಲೊಂ ದೆಕುನ್ ಜಿಣ್ಯೆ ಅನ್ಭೋಗಾಚಿಂ ಕಾಪಾಂ ಉತ್ರಾಂನಿ ಗುಂತುನ್ ಪಿಂತ್ರಾಯಿಲ್ಲಿಂ ಭೋವ್ಯಾ ಥೊಡ್ಯಾಂಚ್ಯಾ ಕಾಳ್ಜಾಕ್ ಪಾವ್ಲಿಂ ಮ್ಹಣ್ ಮಾತ್ಸಿ ದಾಧೊಸ್ಕಾಯ್ ಭಗ್ಲಿ. ದೋನ್ ಸಂಸಾರಾಚಿ ಭಾಸ್ ಹಾಂಗಾಸರ್ ಮುಖಾರುನ್ ವ್ಹರುಂ ತರ್; ಕೊಂಕ್ಣಿ ಕೊಣಾಕ್ ಆಸ್ತ್ *(Asset)* ತರ್ ಕೊಣಾಕ್ ದಯಿತ್ವ್ *(liability)*. ಅನ್ಯೇಕಾ ಉತ್ರಾನ್ ಸಾಂಗೊಂ ತರ್; 'ಕೊಂಕ್ಣೆನ್ ಅಪ್ಣಾಕ್ ಕಿತೆಂ ದಿಲಾಂ ವಾ ದಿತಾ' ಮ್ಹಣ್ ಚಿಂತೆಲೆ ಯಥೇಶ್ಟ್ ತರ್, 'ಅಪ್ಣಾನ್ ಕೊಂಕ್ಣೆಕ್ ಕಿತೆಂ ದಿಲಾಂ?' ಮ್ಹಣ್ ಚಿಂತೆಲೆ ಭೋವ್ ಥೊಡೆ ಪುಣ್ ಆಸಾತ್.

ಕಾಂಯ್ ಪಾಂತೀಸ್ ವರ್ಸಾಂ ಥಾವ್ನ್ ಕೊಂಕ್ಣಿ ಸಾಹಿತ್ಯಾಚ್ಯಾ ಮೊಗಾರ್ (ವ ಪಿಸಾಯೆರ್ ಮ್ಹಣಾ) ಪಡೊನ್ ಆಸ್ಚ್ಯಾ ಮ್ಹಾಕಾ ಖಂಡಿತ್ ಜಾವ್ನ್ ಕೊಂಕ್ಣಿ ಆಸ್ತ್ ಮ್ಹಣ್ ಭಗ್ತಾ, ಕೊಂಕ್ಣಿ ಸಾಹಿತಿಕ್ ವಾವ್ರ್ ಕೆಲ್ಲ್ಯಾ/ಕರ್ತೆಲ್ಯಾಂಕ್ ಕೊಂಕ್ಣೆಚಿ ಆಸ್ತ್ ಮ್ಹಣುನ್ ಮಾನಾನ್/ಅಭಿಮಾನಾನ್ ಲೆಖ್ಲಾಂ/ಲೆಖ್ತಾಂ, ಜಾಂವ್ ಕೊಣ್ ತ್ಯಾ ಅಭಿಮಾನಾಕ್ ಫಾವೊ ಜಾಲ್ಲೆ ವಾ ನಾಸ್ಚೆ ತೆಂ ತಾಂತಾಂಚೆರ್ ಸೊಡ್ತಾಂ. ಪಾಂತೀಸ್ ವರ್ಸಾಧಿಂ ಸಯ್ತ್ ಎಕಾ ಬರವ್ಪ್ಯಾಚಿ ಕಾಣಿ ಆಂವಡ್ಲಿ ತರ್ ತಾಚೊ ಗಾಂವ್, ಪಾತ್ತೊ ಸೊಧುನ್ ಕಾಡ್ನ್, ತಾಕಾ ಮೆಳುನ್, ತಾಕಾ ಆಯ್ಕುನ್ ಯೆಂವ್ಚಿ ಪಿಸಾಯ್ ಆಜ್ ಪಾಸುನ್ ಆಸಾ. ದೆಕುನ್ ಪರ್ಗಾಂವಾಂತ್ಲೊ ರಜೆರ್ ಮಾಯ್‌ಗಾಂವಾಕ್ ಯೆತಾನಾ ಸಯ್ತ್ ಕೊಂಕ್ಣಿ ಬರವ್ಪ್ಯಾಂಕ್ (ಜಾಂವ್ ಪ್ರಾಯೆನ್/ಅನ್ಭೋಗಾನ್ ಲ್ಹಾನ್/ವ್ಹಡ್) ಭೆಟೊ ದಿಂವ್ಚಿ ಸವಯ್ ಆಜ್ ಪಾಸೊನ್ ಪಾಳುನ್ ಆಯ್ಲಾಂ. ಪುಣ್ ಕೊಶೆಡ್ದಾಖಾಲ್ (ಕೊಶೆಡ್ದ್ ಆಸಾ ಮ್ಹಣುನ್ ಪಾತ್ಯೆತಲೊಂ ಹಾಂವ್) ಸಾಂಗುಂ ತರ್, ಕಸ್ಲೊಚ್ಚ್ ಗುಪ್ತ್ ಇರಾದೊ *hidden agenda* ಮ್ಹಜೆಲಾಗಿಂ ನಾತ್ಲೊ/ನಾ/ಆಸ್ಚೊನಾ. ಫಕತ್ತ್ ತೊ/ತಿ ಕೊಂಕ್ಣೆಚಿ ಆಸ್ತ್ ಮ್ಹಳ್ಳೆಂ ಚಿಂತಾಪ್ ಮಾತ್. ಹ್ಯೇ ಬೆಟೆಕ್ ಲಾಗುನ್ ಆಣ್ವ್ಯಾ ಚಿಂತ್ಪಾಚ್ಯಾ ವೆಕ್ತಿಂ ಥಾವ್ನ್ ಪಾಟ್ಲ್ಯಾನ್/ಮುಖ್ಲ್ಯಾನ್ ಆಯ್ಕುಂಕ್ ಜಾಯ್ತೆಂ ಮೆಳ್ಳಾಂ; 'ಕೊಂಕ್ಣಿ ಭೆಟೊ ಕರ್ಧಲೊ ಕೊಂಕ್ಣಿ ಪೆಟೊ ನೆ?' ಮ್ಹಳ್ಳಿಂ ಪರ್ಗಟ್ ಉತ್ರಾಂ ಸಯ್ತ್ ಮೊವಾಳಾಯೆನ್ ಸೊಸ್ಲ್ಯಾಂತ್. ಆಸುಂ ತ್ಯೇ ತ್ಯೇ ಮನೋಗತೆಚೆ ಅಪ್ಲ್ಯಾ ಚಿಂತ್ಪಾಕ್ ಸರಿ ಜಾವ್ನ್ ಚಿಂತಾತ್/ಉಲಯ್ತಾತ್.

ಆಯ್ಲೆವಾರ್ ಎಕಾ ತೆಂಪಾಧಿಂ ಕೊಂಕ್ಣಿ ವಾವ್ರ್ ವ್ಹಡಾ ಅಭಿಮಾನಾನ್ ಕೆಲ್ಲ್ಯಾ ಪುಣ್ ವೆಳಾಕಾಳಾಚ್ಯಾ ಬದ್ಲಾವಣೆಂತ್, ಪ್ರಾಯೆಸ್ತ್/ಪಿಡೇಸ್ತ್ ಜಾವ್ನ್ ಆಸ್ಚ್ಯಾ ಥೊಡ್ಯಾ ಬರವ್ಪ್ಯಾಂಕ್ ಮೆಳುಂಕ್ ಗೆಲ್ಲೊಂ; ಭೋವ್ ದುಃಖಾಳ್ ಸ್ಥಿತೆಂತ್ ಥೊಡಿಂ ಆಸ್ಲಿಂ. ಎಕಾ ತೆಂಪಾರ್ ಕೊಂಕ್ಣಿ ಪತ್ರಾಂನಿ ಅಪ್ಲೊ ಸಾಹಿತಿಕ್ ವಾವ್ರ್ ಕೆಲ್ಲೆ ಆಜ್ ಕೊನ್ಯಾಂತ್ ಆಸಾತ್, ತಾಂಕಾಂ ಪಳೆತೆಲಿಂ ನಾಂತ್, ಮೆಳ್ತೆಲಿಂ ನಾಂತ್, ಕಸೊ ಆಸಾಯ್ ಮ್ಹಣ್ ವಿಚಾರ್ ಕರ್ಚಿಂ ನಾಂತ್. ಎಕ್ಲೊ ಮಾಲ್ಘಡೊ ಬರವ್ಪಿ ಸಾರ್ಕೆಂ ಉಟೊನ್ ಬಸೊಂಕ್ ಸಕಾನಾ, ಹಾಂವ್ ತಾಕಾ

ಮೆಳ್ಳೊಂ, ತಾಚ್ಯಾ ತೊಂಡಾರ್ ಮೊಗಾಳ್ ಹಾಸೊ ಉದೆಲ್ಯೊ, ತಿಚ್ಯಾ ಪ್ರಾಯೆಸ್ತ್ ಬಾಯ್ಲೆನ್ ಮ್ಹಾಕಾ ಪಿಯೆಂವ್ಕ್ ಕಾಫಿ ದಿಲಿ, ಹಾಂವೆಂ ಪಿಯೆಲ್ಲ್ಯಾ ಥೊಡ್ಯಾ ವೆಳಾ ಉಪ್ರಾಂತ್ ತಿಣೆಂ ತಿಚ್ಯಾ ಪ್ರಾಯೆಸ್ತ್ ಪತಿಕ್‌ಯೀ ಕಾಫಿ ದಿಲಿ, ಹಾಂವ್ ತ್ಯಾ ಕೊಪಾಂತ್ ತಿಳುನ್ ಪಳೆತಾನಾ ಕಳ್ಳೆಂ, ತಿ ದುದಾವಿಣೆ ಆಸ್ಚಿ ಕಾಫಿ. ಮ್ಹಳ್ಯಾರ್ ಆಸ್ಲೆಂ ಥೊಡೆ ಥೆಂಬೆ ದೂದ್ ತಿಣೆಂ ಮ್ಹಜ್ಯಾ ಕಾಫಿಯೆಕ್ ವೊತುನ್ ದಿಲ್ಲೆಂ. ಹಾಂವ್‌ಯೀ ಕಿತೆಂಚ್ ಸಮ್ಜನಾಸ್ಚೆಪರಿಂ ಕೆಲೆಂ. ಮುಂಬಯ್ ತಸಲ್ಯಾ ಶ್ಹರಾಂತ್ ಭಾವಾಕ್ ಭಾವ್ ನಾ, ಕೊಣಾಕ್ ಕೊಣ್ ನಾ, ತರ್ ಮನ್ಶ್ಯಾಪಣ್ ತರ್‌ಯೀ ಕಶೆಂ ಆಸ್ತೆಲೆಂ? ದುಡು ಆಸ್ಚೊಚ್ಚ್ ದಟ್ಟು ಜಾಲೆಲ್ಯಾ ಹ್ಯಾ ಕಾಳಾರ್ ಕೊಣಾಕ್ ಕಿತೆಂ ಪಡುನ್ ಗೆಲಾಂ ಕೊಣ್ ಕಸೊ ಜಿಯೆತಾ ಮ್ಹಣುನ್, ತೊ ಜಿಯೆತಾ ವಾ ಮೊರ್ತಾ ಮ್ಹಣ್ ಕೊಣೆಂ ಚಿಂತಿಜಯ್ ಆಸ್ಲೆಂ? ಕಿತ್ಯಾಕ್ ಚಿಂತಿನಾಂತ್?

ಮಾಂಯ್‌ಗಾಂವಾಂತ್ ಕಾಂಯ್ ಪರಿಗತ್ ಅಥ್ಬಿಚ್ಚ್ ನಾ, ಕಿತ್ಯಾಕ್‌ಗೀ ಮ್ಹಾಕಾ ಮಾಂಯ್‌ಗಾಂವಾಂತ್ ಮಾಯಾಮೊಗಾಚಿ ಕುಸ್ಕುಟ್ ಕುರ್ಡು ಸಯ್ತ್ ದಿಸ್ಲಿನಾ. ತ್ಯಾ ತೆಂಪಾರ್ ತಾಣಿಂ ಕೊಂಕ್ಣಿ ಸಾಹಿತ್ ಬರಂವ್ಕ್ ಸುರ್ವಾತ್ ಕರ್ತಾನಾ ಜೊಕ್ತಿ ಸವ್ಲತಾಯ್ ನಾತ್ಲಿ, ಶಿಕಪ್ ನಾತ್ಲೆಂ ವಾ ಹೆರ್ ಗಿನ್ಯಾನ್ ಉಣೊ ಆಸ್ಲೊ. ಪುಣ್ ತಾಂಚ್ಯಾ ಕಾಳ್ಜಾಂತ್ ಕೊಂಕ್ಣಿಚೊ ಮೋಗ್ ಭರ್ಪೂರ್ ಆಸ್ಲೊ. ತಾಂಚ್ಯಾ ಮಾಯಾ-ಮೊಗಾಕ್ ತರ್‌ಯೀ ವ್ಹಳ್ಕಯಾಂ, ತಾಂಚ್ಯಾ ಸಾಹಿತಾಕ್ ಅಮೃತ್ ಮ್ಹಣ್ಚಿ ಗರ್ಜ್ ನಾ. ಪುಣ್ ಆಯ್ಚೆ ಯಂತ್ರ್-ತಂತ್ರಾಚ್ಯಾ ಆಧುನಿಕ್ ಕಾಳಾರ್ ಜಿಯೆವ್ನ್ ಆಸ್ಚೆ ಆಮಿ ಕಿತ್ಲೆ ವೆಗ್ಳೆ ಆಸಾಂವ್? ಆಮ್ಕಾಂ ಜಾಯ್ತೆ ಉಪಲಬ್ಧ್ಯೊ ಆಜ್ ಆಸಾತ್, ಜಾಯ್ತೆಂ ಗಿನ್ಯಾನ್, ಶಿಕಾಪ್, ಸಮ್ಜಣಿ ಆಮ್ಕಾಂ ಆಸಾ. ಪುಣ್ ಇತ್ಲೆಂ ಆಸೊನ್‌ಯೀ ಆಮ್ಚೆಥಂಯ್ ಕೊಂಕ್ಣೆಚೊ ಮಾಯಾಮೋಗ್ ಮ್ಹಳ್ಳೊ ನಾ. ದೆಕುನ್ ಆಮಿ ದೊಳೆ ಅಸೊನ್‌ಯೀ ಕುರ್ಡೆ, ಕಾನ್ ಆಸೊನ್‌ಯೀ ಕೆಪ್ಪೆ ಆನಿ ಮತ್ ಅಸೊನ್‌ಯೀ ಭೆರೆ ಜಾವ್ನ್ ಜಿಯೆತಾಂವ್. ಹೆಚ್ಚ್ ಖಾತಿರ್ ಜಾಯ್ಜಯ್ ಚಡ್ತಾವಾಂಚ್ಯಾ ಕಾಳ್ಜಾಂತ್ ಕಸ್ಲಿಗೀ ದೂಕ್, ಕಿತೆಂಗೀ ಘಡುಂಕ್ ನ್ಹಜೊ ಜಾಲ್ಲೆಂ ಘಡ್ಲೆಂ ನ್ಹಯ್ ಮ್ಹಳ್ಳೆ ಚುರ್ಚುರೆ, ಹೆರಾಂ ಥಾವ್ನ್ ತಿರಸ್ಕೃತ್ ಜಾಲ್ಲಿಂ ಭಗ್ಣಾಂ, ಅಪ್ಲ್ಯಾ ಮಧೆಂಚ್ ಪರ್ಕಿ ಜಾವ್ನ್ ಜಿಯೆಂವ್ಚಿ ಪರಿಗತ್ ಉದೆಲ್ಯಾ ಮ್ಹಳ್ಯಾರ್ ಸಾರ್ಕೆಂ ಜಾಯ್ತ್?.

ಎಕಾ ತೆಂಪಾಧಿಂ ಗಾಂವಾರ್ ತಶೆಂ ಪರ್ಗಾಂವಾಂತ್ ಕೊಂಕ್ಣಿ ಬುಕಾಂಚೆಂ ವೊಜೆಂ ವ್ಹಾವವ್ನ್, ಲೊಕಾಕ್ ಮೆಳುನ್ ಬೂಕ್ ಮೊಲಾಕ್ ಘೆಯಾ, ಕೆಸೆಟ್ಯೊ/ಸಿಡಿ ಮೊಲಾಕ್ ಘೆಯಾ ಮ್ಹಣುನ್ ಕೊಂಕ್ಣಿ ಲೊಕಾಚಿ 'ಮುಳಾವಿ ಜವಾಭ್ದಾರಿ' ಜಾಗಯ್ತೆಲಿ ಬರವ್ಪಿಣ್ ಎಕಾ ಆಶ್ರ್ಯಾಂತ್ ಆಸಾ, ತಿಕಾ ಚ್ಯಾರ್ ವೊಣದಿ ಮಧೆಂ ಸಯ್ತ್, ಸಾರ್ಕೆಂ ಉಟೊನ್/ಚಲುಂಕ್ ಜಾಯ್ನಾ ತರ್‌ಯೀ ಕೊಂಕ್ಣಿ ಬುಕಾಂಚೊ ಹುಸ್ಕೊ, ಕೊಂಕ್ಣಿ ಸಾಹಿತ್ಯಾಚೊ ಹುಸ್ಕೊ. ಕಾಂಯ್ ತಿ ಚಡಿತ್ ಶಿಕ್ಪಿ ನ್ಹಯ್, ತಿಚೆಂ ಸಾಹಿತ್ ಕಾಂಯ್ 'ಶೇಕ್ಸ್‌ಪಿಯರಾಚೆಂ' ಸಾಹಿತ್ ನ್ಹಯ್ ಜಾವ್ಯೆತ್. ಪುಣ್ ಏಕ್ ಮಾತ್ ನಖ್ಚೆಂ ಸಾಂಗ್ತಾಂ; 'ಕೊಂಕ್ಣೆಕ್ ವಸ್ತ್ ಕರುನ್, ಕೊಂಕ್ಣೆಂತ್ ಫಕತ್ತ್ ನಾಂವ್/ದುಡು ಕಮಾಂವ್ಕ್ ಆಯಿಲ್ಲ್ಯಾ/ಜಿಯೆತೆಲ್ಯಾ, ಕೊಂಕ್ಣೆಚ್ಯಾ ನಾಂವಾನ್ ಅಪ್ಲ್ಯಾಂಕ್ಚ್ಚ್ ಲುಟುನ್ ಖಾಂವ್ಕ್‌ಯೀ ಪಾಟಿಂ ಸರಾನಾಸ್ಚ್ಯಾ ಯಥೇಶ್ಟ್ ಮಾಪಾನ್ ಭರೊನ್ ಗೆಲೆಲ್ಯಾ ಬರವ್ಪ್ಯಾಂಚ್ಯಾಕೀ ಹಜಾರ್ ವಾಂಟ್ಯಾಂನಿ ಹಿಚ್ಯಾ ಕೊಂಕ್ಣಿ ವಾವ್ರಾಕ್ ಮಾನ್ ಫಾವೊ'.

ವರ್ಸಾನ್ ವರಸ್ 'ಕೊಂಕ್ಣಿ ದಿವಸ್' ಮ್ಹಳ್ಳೊ ಡೊಂಬರಾಟ್ ಸಗ್ಳ್ಯಾಂನಿ ಚಲ್ತಾ, ಪುಣ್ ತೊ ಡೊಂಬರಾಟ್ ಚಲಯ್ತೆಲ್ಯಾ ಕಿತ್ಲೆಶ್ಯಾಂಕ್ ಕೊಂಕ್ಣಿ ವಾವ್ರ್ ಮ್ಹಳ್ಯಾರ್ ಕಿತೆಂ ಮ್ಹಣುನ್ ಕಳಿತ್ ಅಸಾ? ಕೊಂಕ್ಣಿ ಸಂಸ್ಥ್ಯಾಚೆ ಹುದ್ದೇದಾರ್ ಮ್ಹಣುನ್ ಹರ್ದೆಂ ಪೆಟ್ತೆಲ್ಯಾಂಕ್ ಕೊಂಕ್ಣಿ ಬರವ್ಪ್ಯಾಂಚಿ ವಳೊಕ್ ಸಯ್ತ್ ನಾ, ಇತ್ಲೆಂಚ್ ನ್ಹಯ್; 'ತುಂ ಕೊಂಕ್ಣೆಕ್ ನವೊ ನ್ಹಯ್?' ಮ್ಹಣುನ್ ವಿಚಾರುಂಕ್ ಸಯ್ತ್ ಕುಸ್ಕುಟಾಚಿ ಲಜ್ ತಾಂಕಾಂ ನಾ. ಆಸುಂ. ಆನಿ ಹೊ ಡೊಂಬರಾಟ ಇತ್ಲ್ಯಾರ್ಚ್ಚ್ ರಾವಾನಾ, ವರ್ಸಾನ್ ವರಸ್ ವೆದಿ ಕಾರ್ಯಿಂ ಕಿತೆಂ, ಕಾನಡಿಂತ್ಲ್ಯಾ 'ಯಾರದೋ ದುಡ್ಡು ಯಲ್ಲಮ್ಮನ ಯಾತ್ರೆ' ಮ್ಹಳ್ಳೆ ಗಾದಿಯೆಪರಿಂ, ಕೊಣಾಚ್ಯಾ ದುಡ್ವಾನ್, ಕೊಣಾಕ್‌ಗೀ ವೆದಿಚೆರ್ ಬಸಂವ್ಚಿ, ವೆದಿಸಮೊರ್ ಚ್ಯಾರ್ ಬೊಡಾಂ ಆಸ್ಲ್ಯಾರೀ ವ್ಹಡ್ ನಾ ಪುಣ್ ವೆದಿಚೆರ್ ಕಾಂಯ್ ಧಾ–ವೀಸ್ ಮಾನ್ ಮನ್ಶ್ಯಾಂ, ಫುಲಾಂ ತುರೆ ಕಿತೆಂ, ವಾಖಣ್ಣಿ ಕಿತೆಂ, ವರ್ದಿ–ತಸ್ವೀರೆಖಾತಿರ್ ಧಾಂವ್ಣಿ ಕಿತೆಂ, ಆನಿ ಹ್ಯಾ ಚ್ಯಾರ್ ಬೊಡಾಂಕ್ ಆಟ್ ಸಂಸ್ಥೆ, ಎಕ್ಲ್ಯಾಕ್ ಪಳೆಲ್ಯಾರ್ ಎಕ್ಲ್ಯಾಕ್ ಜಾಯ್ನಾ, ತೊ ಆಸ್ಲ್ಯಾರ್ ಹಾಂವ್ ನಾ ಮ್ಹಳ್ಳೆಂ ಹತ್ ಖರೆಂಪಣಿಂ ಮ್ಹಾಕಾ ವಿಚಾರುಂಕ್ ಕರ್ತಾ 'ಅಸಲ್ಯಾ ಚಿಂತ್ಪಾಚ್ಯಾ ವೆಕ್ತಿಂ ಥಾವ್ನ್ ಕೊಂಕ್ಣೆಕ್ ತೀಸ್ ಕಾಸಾಂಚೆಂ ತರ್ಯೀ ಮೋಲ್ ಆಸಾ?, ಕೊಂಕ್ಣೆಕ್ ಲೊಕಾನ್ ಕಾಂತಾಳ್ಚೆಪರಿಂ ಕೆಲ್ಲ್ಯಾ ಅಸಲ್ಯಾಂಕ್ ಕಿತೆಂ ಕರಿಜಾಯ್?'

ಅನ್ಯೇಕ್ ಮಕ್ಕರ್ ಆಸಾ – ಜೀವ್ ಆಸ್ತಾನಾ ಮತ್ ಭಾಡ್ಯಾಕ್ ದಿಲ್ಲೆ, ಜೆದ್ನಾಂ ತೊ ಕಶ್ಟಾರ್ ಆಸ್ಚೊ ಕೊಂಕ್ಣಿ ಬರವ್ಪಿ ಅಂತರ್ಲೊ ತರ್ ಪಳೆಯಾ ಡೋಂಗ್, ಕಿತೆಂ ಕವಿತಾ, ಕಿತೆಂ ಪುಗಾರ್ಣಿ ಆನಿ ಮಾರ್ನೆಮಿಚ್ಯಾ ವೆಸಾಕ್ ಸಯ್ತ್ ಲಜೆಕ್ ಘಾಲ್ಚೊ ಕಿತೆಂ ವೇಸ್.

ಆತಾಂ ತುಮಿ ವಿಚಾರಾ 'ತುಂ ಕೋಣ್?', ಹಾಂವ್ ಸಾಂಗ್ತಾಂ, ಹಾಂವ್ ಏಕ್ ಸಾದೊ ಮನಿಸ್. ಖಂಚ್ಯಾಯ್ ಸಂಸ್ಥ್ಯಾಚೊ ಮುಖೆಲಿ ನ್ಹಯ್, ಅಕಾಡೆಮಿಚೊ ಸಾಂದೊಯ್ ನ್ಹಯ್, ಖಂಚ್ಯಾಯ್ ಮಂಡಳಿಚೊ ಹುದ್ದೇದಾರ್ ನ್ಹಯ್, ಮ್ಹಜೆಲಾಗಿಂ ವಿಜಿಟಿಂಗ್ ಕಾರ್ಡ್ ನಾ, ಲೆಟರ್ ಹೆಡ್ ನಾ, ಸತ್ ಸಾಂಗ್ಚೆಂ ತರ್, ಕೊಂಕ್ಣೆಚಿ ಪಿಸಾಯ್ ಸೊಡ್ಲ್ಯಾರ್ ದುಸ್ರೆಂ ಕಿತೆಂಚ್ ಮ್ಹಜೆಲಾಗಿಂ ನಾ. ಆತಾಂ ಕಶ್ಟಾರ್ ಆಸ್ಚ್ಯಾ ಗರ್ಜೆವಂತ್ ಕೊಂಕ್ಣಿ ಬರವ್ಪ್ಯಾಂಚಿ ಮಜತ್ ಕೊಣೆ ಕರಿಜಾಯ್ ಆಸ್ಲಿ? ಕಾಂಯ್ ಜಿಣ್ಯೆಂತ್ ಏಕ್ ಪಾವ್ಟಿಂ ಚ್ಯಾರ್ ಗಾಂವಾಂನಿ ದಾಂಗ್ರೊ ಮಾರುನ್ ಜಮೊ ಕೆಲ್ಲೊ ಥೊಡೊ ಐವಜ್ ದಿತಚ್ಚ್ ಆಮ್ಚಿ ಜವಾಬ್ದಾರಿ ಸಂಪ್ತಾ?

ಕೊಂಕ್ಣೆಶಿವಾಯ್ ಹಾಣಿಂ ಹೆರ್ ಖಂಚ್ಯಾಯ್ ಭಾಸಾಂನಿ ಇತ್ಲೊಚ್ಚ್ ಮಾಪಾನ್ ವಾವ್ರ್ ಕೆಲ್ಲೊ ತರ್, ಆಜ್ ಹಿಂ ಖಂಯ್ ಆಸ್ತಿಂ? ಪುಣ್ 'ಲಾಭ್' ಚಿಂತುನ್ ಸರ್ವಾಂ ಕೊಂಕ್ಣಿ ವಾವ್ರಾಕ್ ದೆಂವಾನಾಂತ್. ತರ್ ಅಸಲಿಂ ಕೊಂಕ್ಣೆಕ್ ಆಸ್ತ್ ವಾ ವಸ್ತ್ ಮ್ಹಳ್ಳೆಂ ತುಮಿಂಚ್ ಚಿಂತುನ್ ಪಳೆಯಾ.

ಕಾಳೊಕಾಕ್ ದುರ್ಸೊನ್ ಬಸ್ತೆಲ್ಯಾಂತ್ಲೊ ಹಾಂವ್ ತರ್ಯೀ ನ್ಹಯ್, ಕೊಣೆ ಕರಿಜಾಯ್ ಆಸ್ಲೆಂ ಕಿತ್ಯಾಕ್ ಕರಿನಾಂತ್ ಮ್ಹಣುನ್ ಸವಾಲಾಂ ವಿಚಾರ್ಚೆ ಬದ್ಲಾಕ್ ಹಾಂವ್ ಜಾವ್ನ್ ಮ್ಹಾಕಾಚ್ಚ್ ಸವಾಲ್ ಕರಿ 'ಹಾಂವೆಂ ಜಾವ್ನ್ ಕಿತೆಂ ಕರ್ಯೆತೆಂ?' ಆನಿ ಹ್ಯಾ ಬರವ್ಪ್ಯಾಚ್ಯಾ ಮಜತೆಕ್ ಲಾಗುನ್, ಆಶಾವಾದಿ ಪ್ರಕಾಶನಾಚ್ಯಾ ವೆಗಿಂಚ್ ಪರ್ಗಟುನ್ ಯೆಂವ್ಚ್ಯಾ ಬುಕಾಂಚೊ ಸಗ್ಳೊ ಆದಾಯ್ ಅಸಲ್ಯಾ ಕಶ್ಟಾರ್ ಆಸ್ಚ್ಯಾ ಬರವ್ಪ್ಯಾಕ್ ದೀಂವ್ಕ್ ಮೇಟ್ ಕಾಡುಂಕ್

ುಖಾರ್ ಸರ್ತಾಂ, ಹ್ಯಾ ಮ್ಹಜ್ಯಾ ಪಿಸಾಯೆಕ್ ಲಾಗುನ್ ಪರತ್ ಮ್ಹಾಕಾ ಫಕತ್ತ್ ಲುಕ್ಸಾಣ್ ಾತೆಲೆಂ ಮ್ಹಣುನ್ ಜಾಣಾಸೊನ್‌ಯೀ ಹೆಂ ಮೇಟ್ ಕಾಡ್ಚೆಂ ಗರ್ಜೆಚೆಂ ಮ್ಹಣ್ ದಿಸ್ತಾ. ತ್ಯಾಕ್ ಮ್ಹಳ್ಯಾರ್ 'ನಾಂವ್/ದುಡು' ಕಮಾಂವ್ಕ್ ಹಾಂವ್ ಕೊಂಕ್ಣೆಕ್ ಯೇಂವ್ಕ್ ನಾ, ಾಲ್ಯಾಂ ಜರ್ ಹಾಂವೆಂ ಕೊಂಕ್ಣೆಕ್ ದಿಲೆಲ್ಯಾ ಕಾಂಯ್ ಇಲ್ಲ್ಯಾ ಚಿಲ್ಲರ್ ವಾವ್ರಾಂತ್ ುಜೆಂ ಕೊಶೆಡ್/ಅಂತಸ್ಕರ್ನ್ ಸಂತೊಸ್ ಭಗ್ತೆಲೆಂ ಮ್ಹಳ್ಳೊ ಭರ್ವಸೊ ಮ್ಹಾಕಾ.

ಹಾಚ್ಯಾಕೀ ಚಡ್ತಿಕ್ ಕಿತೆಂಚ್ ಮ್ಹಾಕಾ ನಾಕಾ,

ಮಾಯಾಮೊಗಾನ್

[ನವೆಂಬರ್, 2016]

ಡೈವರ್ಶನ್ಸ್, ಯು ಟರ್ನ್ಸ್ ಆನಿ ಲೈಫ್

ಆಧ್ಲ್ಯಾ ವರ್ಸಾಪರಿಂಚ್ ಹ್ಯೇ ಪಾವ್ಟಿಂಯೀ ಮ್ಹಜ್ಯಾ ಪರ್ಯಾ ಘರ್ಚ್ಯಾ ಪರ್ಯಾ ವೊಣದಿಚೆರ್ ಪರ್ಯಾ ಖಿಳ್ಯಾಚೆರ್ ನವೆಂಚ್ ಕ್ಯಾಲೆಂಡರ್ ಉಮ್ಕಳಾಯ್ಲಾಂ, ಹಾಂವೆ ಸಯ್ತ್ ನವಿ ಮುಸ್ತಾಯ್ಕಿ ಹಾಡ್ಲ್ಯಾ ಪುಣ್ ಅಪುಟ್ ಕೊಂಕ್ಣೆಂತ್ ಬರಯಿಲ್ಲೆಂ ಮಾತಾಳೆಂ ವಾಚುನ್ ಹಾಂವ್ ಕಾಂಯ್ ನವ್ಯಾ ಬೊತ್ಲಿಂತ್ಲೆಂ ಪಿಯೆಲಾಂ ಮ್ಹಣ್ ಎದೊಳ್‌ಚ್ಯಾ ತುವೆಂ ನಿರ್ಣಯ್ ಕೆಲೊಯ್ ತರ್ ಹೆಂ ಪುರ್ತೆಂ ಲೇಖನ್ ತುಜೆಪಾಸತ್ ಬರಯಿಲ್ಲೆಂ ಜಾವ್ನಾಸಾ.

ನವೆಂ ವರಸ್ ಮ್ಹಜ್ಯಾ ಕ್ಯಾಲೆಂಡರಾಂತ್ ಮಾತ್ರ್ ಪುಣ್ ಮ್ಹಜ್ಯಾ ಜಿಣ್ಯೆಂತ್, ಮ್ಹಜ್ಯಾ ಚಿಂತ್ಪಾಂತ್ ಕಿತ್ಲೆಂ ನವೆಂಸಾಂವ್ ಜಾಲಾಂ ವಾ ಜಾಂವ್ಚೆಂ ಸಾಧ್ಯ್? ಮ್ಹಾಕಾ ಮೆಳ್ಚೊ ಸಾಂಭಾಳ್ ತೊಚ್ಚ್, ಮ್ಹಾಕಾ ಕಾಮಾಕ್ ವಚುಂಕ್ ತೆಂಚ್ ಬಸ್ಸ್/ಆಟೊ/ಟ್ರೇಯ್ನ್ ಧರುಂಕ್ ಆಸಾ, ತೆಂಚ್ ಆಫಿಸ್, ತೊಚ್ಚ್ ಬೊಸ್ ಆನಿ ತೆಚ್ಚ್ ಸಮಸ್ಸ್. ಉಪ್ರಾಂತ್ ಹಪ್ತೊ ಅಖೇರ್ ಜಾತಾನಾ ತಿಚ್ಚ್ ಇಗರ್ಜ್, ತೆಚ್ಚ್ ಇಶ್ಟ್, ತಿಂಚ್ ಮಿಟಿಂಗಾಂ ಆನಿ ಸಕ್ಕಡ್ ತೆಂಚ್ ತರ್ 'ನವೆಂ ಕಾಂಯ್ ವಾಲಿರ್ ಜಾಂವ್ಚಿಂ ಗೊಂಯ್ಟಾಂ?'. ನವೆಂ ಮ್ಹಳ್ಯಾರ್ ಖಂಚ್ಯಾ ಸಾಂತಾ/ ಸಾಂತಿಣಿನ್ ಸಂಸಾರಾಕ್ ಹಾಡುನ್ ಯೇಂವ್ಕ್ ಜಾಯ್ ಆಸ್ಲೆಂ? ಹಾಡುನ್ ಆಯ್ಲ್ಯಾರೀ ಕೋಣೆಂ ಆಮ್ಕಾಂ ಪಾವಿತ್ ಕರುಂಕ್ ಜಾಯ್ ಆಸ್ಲೆಂ? (ಮಾಫ್ ಕರಾ – ಆಮಿ ಜಾಂವ್ನ್ ಕಿತೆಂಚ್ ಕರಿನಾಂವ್, ಆಮ್ಕಾಂ ಹೆರಾಂನಿಂಚ್ ಕಿತೆಂಯ್ ಕರಿಜಾಯ್ ಮ್ಹಳ್ಳೆ ಚಿಂತಪ್ ಆಮ್ಚ್ಯಾ ಕಟ್ಟ್ಯಾಂತ್ ಭರುನ್ ಗೆಲ್ಲೆ ಆಮಿ ದೆಕುನ್ ಸಾಂಗ್ತಾಂ)

ಆಮ್ಚ್ಯಾ ಘರಾಂತ್ಲ್ಯಾ ಮೆಜಾಂನಿ ಬೊತ್ಲ್ಯೊ ನವ್ಯೊ ಯೆತಿತ್ ಪುಣ್ ಆಮ್ಚೆ ದೀಸ್ಪಡ್ತೆ ವಿಚಾರ್ ಬದಲ್ನಾಂತ್, ಆಮ್ಚ್ಯಾ ಬಾಲ್ಕನಿಂತ್ಲ್ಯೊ ಚಟ್ಟ್ಯೊ ಬದಲ್ತಿತ್ ಪುಣ್ ಆಮ್ಚ್ಯಾ ಚಿಂತ್ಪಾಚಿ ದಿಶಾ ಬದಲ್ನಾ, ಆಮ್ಕಾಂ ಸರ್ವಾಂಕ್ ಬದ್ಲಾವಣ್ ಜಾಯ್ ಪುಣ್ ಆಮಿ ಜಾವ್ನ್ ಬದ್ಲುಂಕ್ ಸಕಾನಾಂವ್. ದೆಕುನ್ ದಿಸಾನ್‌ದೀಸ್ ಆಮ್ಚ್ಯಾ ಚಿಂತ್ಪಾಚ್ಯಾ ಶೆಳೆರ್‌ಪಣಾಚೊ ಪರಿಣಾಮ್ ಭಗುನ್ ಆಸಾಂವ್.

ಆತಾಂ ಮ್ಹಾಕಾ ವಿಚಾರ್ಯೆತಾ 'ಹ್ಯಾ ಲೇಖನಾಚೆಂ ಮಾತಾಳೆಂ ಖಂಚ್ಯಾ ಅರ್ಥಾನ್ ಅಪುಟ್ ಕೊಂಕ್ಣಿ ಭಾಸೆಚ್ಯಾ ಉತ್ರಾಂನಿ ಬರಯಿಲ್ಲೆಂ?', ಹೆಂಚ್ ಸವಾಲ್ ಹಾಂವ್‌ಯೀ ಚಿಂತುನ್ ಆಸಾಂ, ಕೊಂಕ್ಣಿ ಮ್ಹಳ್ಯಾರ್ ಕಿತೆಂ, ಕೊಂಕ್ಣಿ ಕೊಣಾಕ್ ಆನಿ ಕಿತ್ಯಾಕ್ ಪಡೊನ್ ಗೆಲಾಂ? ವಿಚಾರಾ 'ಸೌತ್ ಕೆನರಾ ಕೊಂಕಣಿ ಅಸೋಸಿಯೇಶನ್', ವಾ 'ಮ್ಯಾಂಗಲೋರ್ ಕೊಂಕಣಿ ವೆಲ್‌ಫೇರ್ ಅಸೋಸಿಯೇಶನ್', ವ 'ಯುನಾಯ್ಟೆಡ್ ಕೊಂಕಣಿ ರೈಟರ್ಸ್ ಅಸೋಸಿಯೇಶನ್' ಹಾಂತುಂ ಕೊಂಕ್ಣಿ ಖಂಯ್ ಆಸಾ? ಫಕತ್ತ್ ಕೊಂಕ್ಣಿ ಸಭ್ದ್ ವಾಪಾರ್ ಕೆಲ್ಯಾರ್ (ಘಾಸುಂಕ್/ಪುಸುಂಕ್) ಕೊಂಕ್ಣಿ ಜಾತಾ? ತ್ಯೇ ಅರ್ಥಾನ್ ಹಾಂವೆಂ ವಾಪರ್ ಕೆಲ್ಲ್ಯಾ ಮಾತಾಳ್ಯಾರ್ 'ಆನಿ' ಮ್ಹಳ್ಳೊ ಸಭ್ದ್ ಅಪುಟ್ ಕೊಂಕ್ಣೆಚೊ.

[ಮಾಫ್ ಕರಾ, ಹೆಂ ಹಾಂವೆಂ ಖಂಚ್ಯಾಯ್ ಎಕಾ ನಿರ್ದಿಶ್ಟ್ ಸಂಘಟನಾಕ್ ಉದ್ದೇಶುನ್ ಬರಯಿಲ್ಲೆಂ ನ್ಹಯ್, ಪುಣ್ ಆಮಿ ಆಪ್ಣಾಯಿಲ್ಲ್ಯಾ ಚಿಂತ್ಪಾಚೆರ್ ಮಾತ್ಸೊ ಉಜ್ವಾಡ್ ಫಾಂಕಂವ್ಚ್ಯಾ ಇರಾದ್ಯಾನ್ ಥೊಡಿಂ ನಾಂವಾಂ ಧಾಖ್ಲ್ಯಾಕ್ ಘೆತ್ಲ್ಯಾಂತ್]

ಮಾತಾಳೆಂ ಆಸುಂ ಆತಾಂ 'ಬ್ಯುರೋಕ್ರಾಸಿ' ಪಳೆಯಾಂ, ಕೊಂಕ್ಣಿ ಲೊಕಾಕ್ ವರ್ಸಾನ್ ವರಸ್ ಏಕ್ ಕಾರ್ಯೆಂ (ಸಾಂಸ್ಕೃತಿಕ್) ಆಸಾ ಕರ್ಚ್ಯಾ ಎಕಾಚ್ಚ್ ಶೆವೊಟಾಂತ್ ಆಸ್ಚಿಂ ಅಸಲಿಂ ಡೊಂಬರಾಟ ಕೊಂಕ್ಣಿ ಸಂಘಟನಾಂ ಅಮ್ಚ್ಯಾ ಕೊಂಕ್ಣೆಂತ್ ಕಿತ್ಲಿಂ ನಾಂತ್? ಆನಿ ವರ್ಸಾಕ್ ಏಕ್ ಸಾಂಸ್ಕೃತಿಕ್ ಕಾರ್ಯೆಂ ಕರ್ಚೆಂ ಕಾಂಯ್ ಇಗರ್ಜ್ ಮಾತೆಚೊ ನವೊ ಉಪಾದೆಸ್ ಮ್ಹಳ್ಳೆಪರಿಂ ಭರ್ವಸುನ್, ತ್ಯೇ ಪಾಸತ್ ಥೊಡ್ಯಾ ಬೊಡಾಂಕ್ ಎಕ್ಟಾಂವ್ನ್ ಹುದ್ದೆ/ಪದ್ವಿ/ಅಧಿಕಾರ್ ಆಪ್ಣಾಂವ್ಕ್ ಏಕಾಥರಾಚೊ 'ದೊರಿ ವೊಡ್ಚೊ ಸ್ಪರ್ದೊ' ಕಾಂಯ್ ನವೊ?. ತೊ ಆಸ್ಲ್ಯಾರ್ ಹಾಂವ್ ನಾ, ಹಾಂವ್ ಆಸ್ಲ್ಯಾರ್ ಅನಿ ಕೊಣ್ ನಾ ಮ್ಹಳ್ಳೆಂ ಚಿಂತಪ್ ನವೆಂ? ಪುಣ್ ಹೆಂ ಕಿತ್ಯಾಕ್ ಮ್ಹಳ್ಳೆಂ ಸವಾಲ್ ಕೊಣೆಂಯ್ ಕೆಲಾಂ? ಕೊಣೆಂಯ್ ಸೊಡ್ಯಾಂ ತುವೆಂ ಕೆಲಾಂಯ್?

ಪ್ರಸ್ತುತ್ ಕಾಳಾರ್ ಕೊಂಕ್ಣಿ ಕಾರ್ಯಿಂ ಮ್ಹಳ್ಯಾರ್ ಸಂಪ್ಯಾನ್ ವ್ಯಾಖ್ಯಾನ್ ದಿತಾಂ; 'ಕಾಂಯ್ ಏಕ್-ದೋನ್ ಪತ್ರಾಂನಿ ಕಾರ್ಯಾಚಿ ಕಳವ್ಣಿ ಧಾಡ್ಚಿ, ಗರ್ಜ್ ಪಡ್ಲ್ಯಾರ್ ಜಾಹೀರಾತ್ ದೀವ್ನ್ ತಿ ಕಳವ್ಣಿ ಪರ್ಗಟ್ಚಿ (ಕಿತ್ಯಾಕ್ ಮ್ಹಳ್ಯಾರ್ ಜಾಹೀರಾತ್ ದಿಲ್ಯಾರ್ ಸಂಪಾದಕಾಂಕ್ ಬೊಲ್ಸಾಂತ್ ಘಾಲ್ಲೆಪರಿಂ, ದೆಕುನ್ ಕೊಣಾಯ್ಚಿಯ್ ರಿಕಾ ಪರ್ಗಟ್ ಜಾಯ್ನಾ) ಆನಿ ನಮ್ಯಾರ್ಲ್ಲ್ಯಾ ದಿಸಾ ತ್ಯಾ ಕಾರ್ಯಾಕ್ ಯೆತೆಲೆ ಧಾ-ಪಂದ್ರಾ ಬೊಡಾಂ, ಆನಿ ತಾಂತುಂ ಭಾರಾ-ತೆರಾ (ಚೊವ್ದಾ ಆಸುಂಕ್‌ಯೀ ಪುರೊ) ಜಣಾಂಕ್ ವೆದಿಚೆರ್ ಬಸಂವ್ಚೆಂ ಆನಿ ತಸ್ವೀರೊ ಕಾಡ್ಚ್ಯೊ, ಮೆಳ್ಲ್ಲ್ಯಾ ಮೆಳ್ಲ್ಲ್ಯಾಕ್ ವೆದಿಚೆರ್ ಆಪವ್ನ್ ಫುಲ್ ದಿವ್ನ್ ಉಪ್ರಾಂತ್ ಪತ್ರಾಂನಿ 'ಮಾನ್ ಕೆಲೊ' ಮ್ಹಣ್ ಗಾಜಂವ್ಚೆಂಚ್ ಕೊಂಕ್ಣಿ ಕಾರ್ಯಿಂ ಜಾಲ್ಯಾಂತ್. ಆನಿ ಅಸಲ್ಯಾ ಕಾರ್ಯಾಕ್ ಕೊಂಕ್ಣಿ ಲೋಕ್ ಯೇನಾ ಮ್ಹಣ್ ರುದಾನ್. ಆತಾಂ ಸಾಂಗಾ – ಹಾಂತುಂ ಕಾಂಯ್ ನವೆಸಾಂವ್ ಆಸಾ? ಹಿಚ್ಚ್ ಸಂಸ್ಕೃತಿ/ಪರಂಪರಾ ಮುಖಾರುನ್ ವೆತಾ, ಲಾದ್ರು ಧಾ ವರ್ಸಾಂ ಅಧ್ಯಕ್ಷ್, ಪೆದ್ರು ಪಂದ್ರಾ ವರ್ಸಾ ಅಧ್ಯಕ್ಷ್, ಉಪ್ರಾಂತ್ ದುಮ್ಗಾ, ಕಯ್ತಾನ್ ಮ್ಹಣುನ್ ಕೊಂಕ್ಣೆಚೆಂ ಸತ್ತ್ಯಾನಾಸ್. ಪುಣ್ ಹಾಂಗಾಸರ್ ಹಾಂಕಾಂ ಕೊಂಕ್ಣಿ ಕಲಾಕಾರ್ ಕೊಣ್ ಮ್ಹಳ್ಳೆಂ ಕಳಿತ್ ನಾ, ಕೊಂಕ್ಣಿ ಭಾಶಾ ಮಂಡಳ್ ಮ್ಹಳ್ಳ್ಯಾ ಸಂಸ್ಥ್ಯಾಚಿ ವರ್ದಿ (ಮಿನುಟ್) ಸಯ್ತ್ ಇಂಗ್ಲಿಶಾಂತ್ ಜಾತಾ – ಹಾಚ್ಯಾಕೀ ವರ್ತಿ ಕೊಂಕ್ಣೆಚಿ ಖೆಳ್ಕುಳಾಯ್ ಆನಿ ಖಂಯ್ಚರ್ ಆಸಾ ಸಾಂಗಾ.

ಕೊಂಕ್ಣಿ ಕಾರ್ಯಿಂ ಜಾಲ್ಯಾರ್ ಆನಿ ತಾಕಾ ಟಿಕೆಟ್ ಆಸಾ ಜಾಲ್ಯಾರ್ ತಾಚೊ ಭೊಂಗೊಸ್ತೊಳ್ ಅನ್ಯೇಕ್ ದುರಂತ್, ಮಾಹೆತ್ ಪತ್ರಾಂ (ಲೀಫ್-ಲೆಟಾಂ) ತಯಾರ್ ಜಾಂವ್ಚಿ ಇಂಗ್ಲಿಶಾಂತ್, ಕಳವ್ಣಿ/ವರ್ದಿ ಜಾಂವ್ಚಿ ಇಂಗ್ಲಿಶಾಂತ್. ಉಪ್ರಾಂತ್ ಖಬ್ರೆವರ್ದಿ ಸಯ್ತ್ 'ಇಂಗ್ಲಿಶಾಂತ್', ಕೊಣಾಕ್ ಕೊಂಕ್ಣಿ ಜಾಯ್, ತೆ ಬಸೊನ್ ಜಾಯ್ ಜಾಲ್ಯಾರ್ ತರ್ಜಣ್ ಕರಾ, ಪರ್ಗಟ್ ಕರಾ ವಾ ಪೊಂಡಾಂತ್ ಪಡೊನ್ ಮೊರಾ ಮ್ಹಳ್ಳೆಂ ಚಿಂತಾಪ್ ಚಿಂತೆಲೆ ಕೊಂಕ್ಣಿ ಕಾರ್ಭಾರಿ. ಆನಿ ಕೊಂಕ್ಣಿ ಉದ್ದಾರ್ ಜಾಯ್ತ್? ಥೊಡ್ಯಾಂಕ್ ಧಾಂವ್ಣೆಂತ್ ಜಿಕುಂಕ್ ಆಸಾ ದೆಕುನ್ 'ಮಾಂಡ್ ಕುರ್ಪೊಣ್' ಮ್ಹಳ್ಳ್ಯಾ ವಸ್ತುಕ್ ಸಯ್ತ್ ದೊಡ್ಯಾ ಅರ್ಥಾಚ್ಯಾ ಸಂಭಾಷಣಾಂನಿ ಪ್ರದರ್ಶನ್ ಕರುನ್ 'ಧಾಖ್ಲೊ ಕೆಲಾ' ಮ್ಹಣ್ ದಾಂಗ್ರೊ ಮಾರ್ತಾತ್. ಲೋಕ್ ಕಾಂತಾಳ್ಯಾ ತರ್‌ಯೀ ತೆಚ್ಚ್ ನಾಟಕಾಂಕ್ ಫಕತ್ತ್ ಪೋಶಕ್ ಮೆಳ್ತಾತ್ ಮ್ಹಣುನ್ ಲೊಕಾಂಕ್ ಧಾಖಯ್ತಾತ್. ಆನಿ ಅಸಲ್ಯಾ ಕೊಂಕ್ಣಿ ಮತ್ಭಾರಿಂ ಥಾವ್ನ್ ಕೊಂಕ್ಣಿ ಕಿತ್ತುನ್ ಪಾವ್ತಲಿ ಮ್ಹಳ್ಳೆಂ ತುಮಿಂಚ್ ಚಿಂತಾ. ಏಕ್ ನಾಟಕ್ 'ಕ್ವಾಲಿಟಿ (ಗುಣ್‌ಮಟ್ಟ್) ವರ್ವಿಂ ಚಲುಂಕ್ ಜಾಯ್ ಶಿವಾಯ್ ಸಂಖೊ (ಕ್ವಾಂಟಿಟಿ) ವರ್ವಿಂ ನ್ಹಯ್'. ಆತಾಂ ಎಕಾ ಸಾಂಗ್ಣೆಚೊ ಉಡಾಸ್ ಯೆತಾ, ಹಾಗ್ತಾನಾ ಎಕ್ಲೊ

ಭುರ್ಗೊ ಭಾಕ್ರಿ ಖಾತಾಲೊ ದೆಕುನ್ ತಾಚ್ಯೆ ಆವಯ್ನ್ ಸಾಂಗ್ಲೆಂ ಖಂಯ್ 'ಅಳೆ ಪುತಾ, ಹಾಗ್ತಾನಾ ಭಾಕ್ರಿ ಖಾಯ್ನಾಕಾ', ಆನಿ ಪುತಾನ್ ಜಾಪ್ ದಿಲಿ ಖಂಯ್ 'ಹಾಂವ್ ಬುಡವ್ನ್ ಖಾತಾಂ, ತುಂ ಕಿತೆಂ ಕರ್ತಾಯ್?', ಆಮ್ಚ್ಯಾ ಕೊಂಕ್ಣೆಂತ್ ಸಯ್ತ್ ತೆಂಚ್ ಜಾಲಾಂ, ಬುಡವ್ನ್ ಖಾತೆಲೆಚ್ಚ್ ಮುಖೆಲಿ ತರ್, ಲೊಕಾಂ ಥಾವ್ನ್ ಕಿತೆಂ ಅಪೇಕ್ಷಾ ಕರುಯೆತಾ ಮ್ಹಳ್ಳೆಂ ತುಮಿಂಚ್ ಚಿಂತುನ್ ಪಳೆಯಾ.

ಆತಾಂ ಮ್ಹಾಕಾ ಚಾ.ಫ್ರಾ.ದೆ'ಕೋಸ್ತಾಚ್ಯಾ ಎಕಾ ಕವಿತೆಂತ್ಲ್ಯಾ ಉತ್ರಾಂಚೊ ಉಡಾಸ್ ಯೆತಾ 'ಗಾಯೆನ್ ಸರ್ಗಾಕ್ ಗೆಲ್ಯಾರಿ ಕಿತೆಂ ದಿತಲಿ? ಏಕ್ ಥಾಪ್ರೊ ಶೆಣ್ ಮಾತ್ರ್ ನ್ಹಯ್?', ಹಾಂಗಾಸರ್ ತೆಚ್ಚ್ ಖಾಸ್ತಾಚೆ ಜರ್ ಸಂಘಟನಾಚೆ ಮುಖೆಲಿ ಜಾವ್ನ್, ಫಕತ್ತ್ ವೆದಿಚಿಂ ಕಾರ್ಯಿಂ (ಲೊಕಾಕ್ ಜಮಂವ್ಚೆಂ ಆನಿ ಅಪ್ಣಾನ್ ವೆದಿಚೆರ್ ಬೊಸ್ಚೆಂ, ಉಪ್ರಾಂತ್ ಪತ್ರಾಂನಿ ಖಬ್ರೊ ಪರ್ಗಟ್ಚೆಂ, ಫೇಸ್‌ಬುಕಾಂನಿ, ವಾಟ್ಸಾಪಾನಿ ವಾಂಟ್ಚೆಂ) ಮ್ಹಣ್ ಚಿಂತ್ಚೆ ಹೆಚ್ಚ್ 'ಗಾಯೆಚ್ಯಾ ಚಿಂತ್ಪಾಚ್ಯಾನಿ'

ನವೆಂ ವರಸ್ ಕೊಣಾಕ್ ನವೆಂಸಾಂವ್ ಹಾಡುಂ ಕೊಣಾಕ್ ನಾ ಹಾಡುಂ ಪುಣ್ ತುಕಾ ಆನಿ ಮ್ಹಾಕಾ ಪುಣಿಂ ಕಾಂಯ್ ಇಲ್ಲೆಂ ನವೆಂಸಾಂವ್ ಹಾಡುಂ ಮ್ಹಣುನ್ ಅಶೆತಾಂ, ತುಕಾ ಆನಿ ತುಜ್ಯಾ ಕುಟ್ಮಾಕ್ ಸರ್ವ್ ನವೆಂಸಾಂವ್ (ಬರೆಂಚ್) ಆಶೆತಾಂ,

ಮಾಯಾಮೊಗಾನ್

[ಜನೆರ್, 2017]

ಎಕ್ವಟ್, ಬಳ್ ಆನಿ ಸಮಾಜ್

ಮ್ಹಜ್ಯಾ ಭುರ್ಗ್ಯಾಪಣಾರ್ ಎಕ್ವಟಾಂತ್ ಬಳ್ ಆಸ್ಚ್ಯಾ ವಿಶ್ಯಾಚೆರ್ ಜಾಯ್ತ್ಯಾ ಕಾಣ್ಯೊ ವಾಚ್‌ಲ್ಲ್ಯೊ, ಆಯ್ಕಲ್ಲ್ಯೊ, ಇಸ್ಕೊಲಾಂತ್ ಶಿಕ್‌ಲ್ಲ್ಯೊ; ಜಾಂವ್ಕ್ ಪುರೊ 'ಏಕ್ ಪಾವ್ಟಿಂ ಥೊಡೆ ಪಾರ್ವೆ ಎಕಾ ಜಾಳಾಂತ್ ಶಿರ್ಕತಾತ್, ಆನಿ ಜೆದ್ನಾಂ ತೊ ಶಿಕಾರೆಗಾರ್ ಲಾಗಿಂ ಯೆತಾ, ತೆದ್ನಾಂ ತೆ ಸರ್ವ್ ಪಾರ್ವೆಂ ಎಕ್ವಟಿತ್ ಜಾವ್ನ್, ತ್ಯಾ ಜಾಳಾಕ್‌ಚ್ಚ್ ಘೆವ್ನ್ ಉಭೊನ್ ವೆತಾತ್' ಮ್ಹಳ್ಳಿ ಕಾಣಿ ಆಸ್ಯೆತಾ, ವಾ 'ಎಕ್ಲೊ ಬಾಪುಯ್, ಅಪ್ಲ್ಯಾ ಪುತಾಕ್ ಏಕ್ ಬೊಡಿ ದೀವ್ನ್ ಮೊಡುಂಕ್ ಸಾಂಗ್ತಾನಾ ತೊ ಪೂತ್ ಎಕಾಚ್ಚ್ ಖಿಣಾನ್ ತಿ ಬೊಡಿ ಮೊಡುಂಕ್ ಸಕ್ತಾ, ಉಪ್ರಾಂತ್ ತೊ ಬಾಪುಯ್ ದೋನ್, ತೀನ್, ಚ್ಯಾರ್ ಅಶೆಂ ಎಕೆಕ್ ಬೊಡಿ ಚಡವ್ನ್ ದೀವ್ನ್, ತ್ಯೊ ಎಕ್‌ಚ್ಚ್ ಪಾವ್ಟಿಂ ಮೊಡುಂಕ್ ಪುತಾಕ್ ಸಾಂಗ್ತಾನಾ, ಪೂತ್ ಚಡಿತ್ ಆನಿ ಚಡಿತ್ ತ್ರಾಣ್ ಘಾಲುನ್ ತ್ರಾಸ್ ಘೆವ್ನ್ ತ್ಯೊ ಮೊಡ್ತಾ. ಉಪ್ರಾಂತ್ ತೊ ಬಾಪುಯ್ ಸಭಾರ್ ಬೊಡಿಯಾಂಚೊ ಕಾಟ್ ದೀವ್ನ್ ಮೊಡುಂಕ್ ಸಾಂಗ್ತಾನಾ, ಪೂತ್ ಸಲ್ವತಾ.

ತೆದ್ನಾಂ ಬಾಪುಯ್ ಏಕ್ ಲಿಸಾಂವ್ ಪುತಾಕ್ ಸಮ್ಜಾಯ್ತಾ; 'ಪುತಾ ಆಮಿ ಜಿಣ್ಯೆಂತ್ ಸಯ್ತ್ ಎಕೆಕ್ಲಿಂ ಆಸ್ಲ್ಯಾಂವ್ ತರ್, ಆಮ್ಕಾಂ ಕೊಣ್‌ಯೀ ಮೊಡುಂಕ್ ಸಕ್ತಾ, ಪುಣ್ ಆಮಿ ಎಕ್ವಟಿತ್ ಜಾವ್ನ್ ರಾವ್ಲ್ಯಾಂವ್ ತರ್, ಆಮ್ಕಾಂ ಕೊಣ್‌ಯೀ ಕಿತೆಂಚ್ ಕರುಂಕ್ ಸಕಾನಾ'.

ಹ್ಯೊ ಕಾಣ್ಯೊ ಆಮ್ಚ್ಯಾ ಜಿಣ್ಯೆಕ್ ಕಿತ್ಲ್ಯೊ ಲಗ್ತಿ ಜಾತಾತ್ ನ್ಹಯ್? ಪುಣ್ ಆಮ್ಚ್ಯಾ ಸಮಾಜೆಂತ್ ಪ್ರಸ್ತುತ್ ಕಿತೆಂ? ಎಕಾ ಗಾಂವಾಂತ್ ಸಭಾರ್ ದೊರೆ, ಪ್ರಾಂತ್ಯಾಚೆ ದೊರೆ, ಗಾಂವಾಚೆ ದೊರೆ, ಫಿರ್ಗಜೆಂಚೆ ದೊರೆ. ಫಿರ್ಗಜೆಚ್ಯಾ ದೊರ್ಯಾಂಭಿತರ್ ಪರತ್ ಆಡ್/ಉಭೆ ದೊರೆ, ಸರ್ವಾಂಕ್ 'ಸಮಾಜ್ ಸೆವಾ, ಕೊಂಕ್ಣಿ ಸೆವಾ' ಕರ್ಚೊ ಇರಾದೊ ತರ್‌ಯೀ, ಹೆ ಸಮಾಜೆಚೆ ಚ್ಯುರಾನ್ ಚ್ಯುರೆ ಕಶೆ ಜಾತಾತ್? ಕೊಣ್ ಕರ್ತಾ? ಕಿತ್ಯಾಕ್ ಕರ್ತಾ? ಹ್ಯಾ ವಿಶ್ಯಾಂಚೆರ್ ಆಮಿಂ ಆಟೊವ್ ಕರ್ಚೊ ಗರ್ಜ್ ನಾ?

ಸಮಾಜ್ ಮ್ಹಳ್ಯಾರ್ ಕೊಣ್? ಆಮಿ ಸಮಾಜೆಚೊಚ್ ಏಕ್ ವಾಂಟೊ ತರ್, ಹಾಂಗಾಸರ್ 'ವೆಕ್ತಿ/ಹಾಂವ್' ಮ್ಹಳ್ಳೊ ಅಹಂಭಾವ್ ಕಿತ್ಯಾಕ್? ಕಸಲೆಂ ತೆಂ ನಾಂವ್ ಕೊಣ್‌ಯೀ ಹ್ಯಾ ಸಂಸಾರಾಥಾವ್ನ್ ಘೆವುನ್ ಗೆಲಾ/ವೆತಾ?, ಜೊ ಮನಿಸ್ ಜೀಣ್‌ಭರ್ ಅಪ್ಲೆಂ ನಾಂವ್ 'ಥಿರ್' ಕರುಂಕ್ ಪೆಚಾಡ್ಚೊ, ಮೆಲ್ಲೆ ಘಡ್ಯೆಚ್ಚ್ ತೆಂ ಹೊಗ್ಡಾಯ್ತಾ, ದೆಕುನ್ ತಾಕಾ ಪುರುಂಕ್ ಆಯಿಲ್ಲೊ ಲೋಕ್ 'ಮೊಡೆಂ ನ್ಹಾಣಯಾ, ಮೊಡೆಂ ಪುರಾ' ಮ್ಹಣ್ತಾ ಶಿವಾಯ್ ತ್ಯಾ ಮೆಲ್ಲ್ಯಾಚೆಂ ನಾಂವ್ ಕಾಡಿನಾ ಮ್ಹಳ್ಳೆಂ ಕಿತ್ಲೆಂ ಅಡ್ಹೂಕ್ ಸತ್ ನ್ಹಯ್?

ದೆಕುನ್ ಸಮಾಜೆಂತ್ ಎಕಾಮೆಕಾ ಜೊಡುಂಕ್ ಪ್ರೇತನ್ ಕರ್ಚ್ಯಾಕೀ ಚಡಿತ್ ಮಾಪಾನ್ ಎಕಾಮೆಕಾ ಮೊಡುಂಕ್ ಕಿತ್ಯಾಕ್ ಕೊಣ್ ಪ್ರೇತನ್ ಕರ್ತಾ? ಹೆಂಚ್ ಸವಾಲ್ ಮ್ಹಜ್ಯಾ ಮತಿಂತ್ ಆಸ್‌ಲ್ಲೆಂ. ಎಕೆಕ್ಲೆ ಅಪಾಪ್ಲೆ ದೊರೆ ಉಭಾರ್ತಾತ್ ಆನಿ ಅಪಾಪ್ಲೆಂ ಬೊಳ್ಕೆಂ ಭರ್ತಾತ್, ಅಪ್ಣಾಥಾವ್ನ್‌ಚ್ ಸಂಸಾರ್, ಅಪ್ಣಾಚೊಚ್ಚ್ ದಳ್ಬಾರ್ ಮ್ಹಳ್ಳಿಂ ಬಾಂಯ್ ಖೊಂಡುನ್ ತ್ಯಾ ಬಾಂಯ್ತ್ ಮಾಣ್ಕೆ ಜಾವ್ನ್ ಜಿಯೆತಾತ್ ಶಿವಾಯ್ ಆಮಿ ಸರ್ವಾಂ ಏಕ್ ನಾ ಏಕ್ ನಿಬಾನ್ ತರ್‌ಯೀ ಎಕ್ವಟಿತ್ ಜಾವ್ಯಾಂ ಮ್ಹಳ್ಳೆ ಚಿಂತ್ಪಾನ್ ಕಸಲಿಂ? ಕಿತ್ಲಿಂ ಪ್ರೇತನಾ ಹ್ಯಾ ಆಧಿಂ

ಮುಂಬಯಾಂತ್ ಜಾಲ್ಯಾಂತ್ ಮ್ಹಳ್ಳೆಂ ವ್ಹಡ್ ಸವಾಲ್.

'ಕಾಳೊಕಾಕ್ ದುರ್ಸೊಂಚ್ಯಾಕೀ ವಾತ್ ಪೆಟಯ್' – ಏಕ್ ಭೋವ್ ಅರ್ಥಾಭರಿತ್ ಸಾಂಗಪ್, ಎದೊಳ್ ಜಾಯ್ನಾತ್ಲೆಂ ಆತಾಂ ತರ್‌ಯೀ ಕಿತ್ಯಾಕ್ ಆಮಿ ಸುರ್ವಾತ್ ಕರಿನಾಯೆ? ಹೆಂಚ್ ಚಿಂತ್ಪಾಚಿ ಬುನ್ಯಾದ್ 'ಎಕ್ವಟ್' ಮಿಸಾಂವಾಚೆಂ. ಹೆಂ ಏಕ್ ಸಂಚಾಲನ್ ನ್ಹಯ್, ಹಾಂಗಾಸರ್ ಹುದ್ದೆ/ಅಧಿಕಾರ್ ನಾಂತ್ ಬಗಾರ್ ಸರ್ವಾಂ ಎಕಾಮನಾಚ್ಯಾ ವಾವ್ರಾಕ್, ಕೊಂಕ್ಣೆಚ್ಯಾ ವಾವ್ರಾಕ್ ಏಕ್ ಮೇಟ್ ಕಾಡ್ಚೆಂ ಪ್ರಾಮಾಣಿಕ್ ಪ್ರೇತನ್ ಮಾತ್. ಹ್ಯೇವಿಶಿಂ ಸಂಪರ್ಕ್ ಕೆಲ್ಲೊಚ್ಚ್, ಮುಂಬಯಾಂತ್ಲ್ಯಾ ಚಡಾವತ್ ಕೊಂಕ್ಣಿ ಸಂಸ್ಥ್ಯಾಂನಿ ತಾಂಚೆಂ ಕಬ್ಲಾತ್ ದಿಲಿ ಆನಿ ಆಶೆಂ ಲಗ್ಬಗ್ ಪಂದ್ರಾ ಸಂಸ್ಥ್ಯಾಚೆ ಮುಖೆಲಿ ಜಮ್ಲೆ ಆನಿ ಹ್ಯಾ ಮಿಸಾಂವಾಚೊ ಬುನ್ಯಾದ್ ಜಾಲಿ. ಹ್ಯಾ ಮಿಸಾಂವಾಂತ್ ಕಸ್ಲೆಚ್ಚ್ ಹುದ್ದೆ ನಾಂತ್, ಸಗ್ಳಿಂ ಆಮಿಂ ಏಕ್ ಸಮಾನ್, ಪುಣ್ ಥೊಡಿ ಜವಾಭ್ದಾರಿ ಆಮಿ ಎಕಾಮೆಕಾ ವಾಂಟುನ್ ಘೆತ್ಲಿ, ಆನಿ ಹ್ಯೇ ಪಾಸತ್ ಬರೆಂ ಮನ್ ಧಾಖಯಿಲ್ಲ್ಯಾ ಸರ್ವ್ ಸಂಚಾಲಕಾಂಕ್, ಮಿಸಾಂವಾಂತ್ ವಾಂಟೆಲಿ ಜಾಲ್ಲ್ಯಾ ಸರ್ವ್ ಸಂಚಾಲನಾಚ್ಯಾ ಕಾರ್ಭಾರಿಂಕ್, ಪಯ್ಣಾರಿ ಸಂಪಾದಕೀಯ್ ಪಂಗ್ಡಾಕ್, ಸರ್ವ್ ಜಾಹೀರಾತ್‌ದಾರಾಂಕ್ ಮ್ಹಜೆ ಖಾಲ್ತೆ ಧಿನ್ವಾಸ್.

'ಕೊಂಕ್ಣಿ ಎಕ್ವಟ್' ಹಾಚೊ ಮತ್ಲಬ್ ಹೊ ನ್ಹಯ್ ಕೀ, ಮುಂಬಯಾಂತ್ ಕೊಂಕ್ಣಿ ಉದ್ದಾರ್ ಜಾತಲಿ/ಜಾಲಿ ಮ್ಹಣುನ್ ನ್ಹಯ್, ಹೆಂ ಏಕ್ ಮೇಟ್ ಮಾತ್ರ್, ಹಿ ಏಕ್ ಸುರ್ವಾತ್ ಮಾತ್ರ್, ಹೆಂ ಚಿಂತಾಪ್ ಮುಖಾರುನ್ ವರಿಜಾಯ್, ಹಾಚ್ಯಾಕೀ ಬರೆ ರಿತಿನ್, ಹಾಚ್ಯಾಕೀ ಚಡಿತ್ ಸಂಸ್ಥ್ಯಾಂನಿ ಹ್ಯಾ ಮಿಸಾಂವಾಂತ್ ವಾಂಟೆಲಿ ಜಾಯ್ಜಾಯ್, ಹೆಂ ಫಕತ್ತ್ ಏಕ್ ಮಿಸಾಂವ್ ವಾ ವೇದಿ ಜಾವ್ನ್ ಉರಾಜಯ್ ಶಿವಾಯ್ 'ಸಂಚಾಲನ್ ವಾ ಕಸಲೇಂಯ್ ರಾಜಕೀಯ್ ಕರ್ಚ್ಯಾ ಇರಾದ್ಯಾಚೆಂ, ವಾ ನಾಂವ್/ದುಡು ಕಮಾಂವ್ಚ್ಯಾಕ್' ಕೊಣೆಂಯ್ ಗಳ್ಸಿಯೆತ್ ಜಾಲ್ಲೆಂ ಜಾವ್ನಾಯೆ. ಹಾಂಗಾಸರ್ ಸವಾಲ್ ಹೆಂ ನ್ಹಯ್ ಕೀ; 'ಹೆಂ ಮಿಸಾಂವ್ ಕಿತ್ಲೊ ತೇಂಪ್ ಬಾಳ್ತಾ?', ಸವಾಲ್ ಹೆಂ ಕೀ; 'ಹ್ಯಾ ಮಿಸಾಂವಾಂತ್ ಆಮಿ ಕಿತ್ಲಿಂ ಬರಿಂ ಕಾಮಾಂ ಕರುಂಕ್ ಸಕ್ತಾಂವ್?'.

ಫಿರ್ಗಜೆಮಟ್ವಾರ್ ಹರ್ಯೆಕ್ ಸಂಘಟನ್ ಆಪಾಪ್ಲ್ಯಾ ತಾಂಕಿಚೊ ವಾವ್ರ್ ಕರುನ್ ಆಸಾ, ಬರೆಂಚ್. ಪುಣ್ ಹೆಂ ಮಿಸಾಂವ್, ಆಮ್ಕಾಂ ಫಿರ್ಗಜೆಭಾಯ್ರ್, ಕೊಂಕ್ಣಿ ಮಟ್ವಾರ್ ವರ್ಸಾಕ್ ಏಕ್ ಪಾವ್ಟಿಂ ತರ್‌ಯೀ ಮೆಳುಂಕ್, ಸಂವಾದ್ ಚಲಂವ್ಕ್, ಆಮ್ಚೆ ಫಿರ್ಗಜೆಚ್ಯಾ ತಾಲೆಂತಾಕ್ ಪ್ರೋತ್ಸಾಹ್ ದೀಂವ್ಕ್, ಆಮ್ಚ್ಯಾ ಫಿರ್ಗಜೆಚ್ಯಾ ಕೊಂಕ್ಣಿ ಕಲಾಕಾರಾಂಕ್ ಮಾನ್ ಕರುಂಕ್, ಕೊಣಾಯ್ಚೆಂಯ್ ಬೂಕ್ ಪರ್ಗಟುಂಕ್, ಕೊಣಾಚ್ಯೊಯ್ ಸಂಗೀತ್ ಕೊವ್ಳ್ಯೊ ಉಗ್ತಾವಣ್ ಕರುಂಕ್, ಕೊಣಾಚೆಯ್ ನಾಟಕ್ ಉಗ್ತಾವಣ್ ಕರುಂಕ್, ಮುಂಬಯಾಂತ್ ಆಸ್ಚ್ಯಾ ಸರ್ವ್ ಸಂಚಾಲನಾಂಕ್ ಎಕಾಮೆಕಾ ಮೆಳುಂಕ್ ಮ್ಹಣ್ ಆಸಾ ಕೆಲ್ಲೊ ದೀಸ್. ಸಾಹಿತಿಕ್ ಕಾಮಾಚೆಂ ಮುಖೇಲ್‌ಪಣ್ ಸಾಹಿತಿಂನಿ ಘೆತ್ಲಾಂ, ಸಾಂಸ್ಕೃತಿಕ್ ಕಾಮಾಚೆಂ ಮುಖೇಲ್‌ಪಣ್ ಸಾಂಸ್ಕೃತಿಕ್ ಸಾಂದೆ ಘೆತೆಲೆ, ಅಶೆಂ ಸರ್ವಾಂಚೆಂ ಮೆತೆರ್‌ಪಣ್ ಆಮ್ಕಾಂ ಪಳೆಂವ್ಕ್ ಮೆಳ್ತಲೆಂ. ಅಶೆಂ ಜಾಲೆಂ ತರ್, ಏಕ್ ಕಲಾಕಾರ್ ಅಪ್ಲೊ ನಾಟಕ್ ಖೆಳಂವ್ಕ್ ಕೊಣಾಕೊಣಾಕ್ ಪರಾತ್ತಿಜಯ್ ಮ್ಹಣುನ್ ನಾ, ಏಕ್ ಸಂಗೀತ್‌ಕಾರ್ ಅಪ್ಲಿ ಏಕ್ ಸಂಗೀತ್ ಕೊವ್ಳಿ ವಿಖುಂಕ್ ಸೇಲ್ಸ್‌ಬೋಯ್‌ಪರಿಂ ಕೊಣಾಕೊಣಾಕ್ ಪರಾತ್ತಿಜಾಯ್ ಮ್ಹಣುನ್ ನಾ, ಏಕ್ ಬರಯ್ಣಾರ್

ಅಪ್ಲೊ ಬೂಕ್ ವಿಖುಂಕ್ ಕೊಣಾಕೊಣಾಕ್ ವೊತ್ತಾಯ್ ಕರಿಜಾಯ್ ಮ್ಹಣುನ್ ನಾ. ಬಗಾರ್ ಆಮಿ ಸರ್ವಾಂ ಆಮ್ಚ್ಯಾ ಕೊಂಕ್ಣಿ ಕಲಾಕಾರಾಂಕ್ ವ್ಹಳ್ಕಯಾಂ ಆನಿ ಬರೆ ಅರ್ಥಾಭರಿತ್ ರಿತಿನ್ ತಸಲ್ಯಾಂಕ್ ಪಾಟಿಂಬೊ ದಿವ್ಯಾಂ.

'ಎಕ್ವಟ್' ಹಾಚೆಂ ಪಯ್ಲೆಂ ಮೇಟ್ 'ಪಯ್ಣಾರಿ ವಿಶೇಸ್ ಅಂಖೊ' ಧ್ವಾರಿಂ ಆಮಿ ಕಾಡ್ಲಾಂ, ಹ್ಯಾ ವಿಶೇಸ್ ಅಂಖ್ಯಾಚೊ ಇರಾದೊ, ಪಾಂಚ್ ಕೊಂಕ್ಣಿ ಬೂಕ್ ಪರ್ಗಟ್ಚ್ಯೊ. ಆನಿ ಹೆ ಪಾಂಚ್ ಕೊಂಕ್ಣಿ ಬುಕಾಂನಿ ಮೆಳ್ಚ್ಯೊ ಆದಾಯ್, ಆಮಿ ಎಕಾ ಗರ್ಜೆವಂತ್ ಕೊಂಕ್ಣಿ ಬರಯ್ಣಾರ್/ಕಲಾಕಾರ್ ಜೊ ಭೋವ್ ಕಶ್ಟಾರ್ ಆಸಾ, ತಾಕಾ ಕುಮೊಕ್ ಕರ್ಚ್ಯಾ ಇರಾದ್ಯಾನ್ ಉಪೇಗ್ ಕರ್ಚ್ಯೊ. ಹೆಂ ಮಿಸಾಂವ್ 'ನಾಂವ್/ದುಡು' ಕಮಾಂವ್ಚೆಂ ನ್ಹಯ್ ಬಗಾರ್, ಸಾಹಿತ್ಯಾಮುಖಾಂತ್ರ ಸಮಾಜ್ ಸೇವಾ ಕರ್ಚಿ. ಮುಂಬಯಾಂತ್ಲಿಂ ಸಭಾರ್ ಸಂಘಟನಾಂನಿ ಫಕತ್ತ್ ಕಾನಡಿ ಲಿಪಿಯೆಂತ್ ಕೊಂಕ್ಣಿ ಬರಯ್ತೆಲಿಂ/ವಾಚ್ತೆಲಿಂ ಮಾತ್ರ್ ನ್ಹಯ್, ಕೊಂಕ್ಣಿ ಬರಂವ್ಕ್/ವಾಚುಂಕ್ ನೆಣಾಸ್ಚೆ ಸಯ್ತ್ ಆಸಾತ್ ಆಸ್ತಾಂ, ಹ್ಯಾ ಬುಕಾಂತ್ ಥೊಡಿಂ ಬರ್ಪಾಂ ಇಂಗ್ಲಿಶಾಂತ್ ಆಸಾತ್ ಮ್ಹಣ್ತಚ್, ಆಮಿ ಎಕಾಚ್ಚ್ ಲಿಪಿಯೆಕ್, ಎಕಾಚ್ಚ್ ಪ್ರಾಂತ್ಯಾಕ್, ಎಕಾಚ್ಚ್ ವರ್ಗಾಕ್ ಕೊಂಕ್ಣಿ ಲಗ್ತಿ ಜಾಲ್ಲಿ ಮ್ಹಳ್ಳೆಂ ಅಶೀರ್ ಚಿಂತಾಪ್ ದವರಿನಾಸ್ತಾನಾ, ಸಂಘಟಿತ್ ಚಿಂತ್ಪಾನ್ ಹೆಂ ಮೇಟ್ ಕಾಡ್ಲಾಂ. ಹೆಂ ಸಂಪೆಂ ತತ್ವ್ ಸಮ್ಜುಂಕ್ ಕಾಂಯ್ ಚಡ್ ತ್ರಾಸ್ ನಾಕಾತ್, ಫಕತ್ತ್ ಕಾಳ್ಜಾಂತ್ ಆನಿ ಮನಾಂತ್ ಬರೆಂ ಚಿಂತಾಪ್ ಮಾತ್ರ್ ಆಸ್ಲ್ಯಾರ್ ಪುರೊ. ಪುಣ್ ಆಂಬೊಟ್ ಕೆಲ್ಲ್ಯಾಂಕ್ ಗಳ್ಯಾಕಡೆ ಲಾಸ್ಚೆಪರಿಂ ಕೊಣಾಕ್ ತರ್‌ಯೀ ಹೆಂ ಮಿಸಾಂವ್ ಸೊಸಿನಾ ತರ್, ತಸಲ್ಯಾಂ ಪಾಸತ್ ಆಮಿ ದೆವಾಲಾಗಿಂ ಮಾಗ್ಯೆತಾ ಶಿವಾಯ್ ಹೆರ್ ಕಿತೆಂಚ್ ನ್ಹಯ್.

ಕೊಂಕ್ಣಿ ಬೊಂದೆರ್ ಉಭಾರುಂಕ್ ಅಮ್ಕಾಂ ವ್ಹಡ್ ವ್ಹಡ್ ಮುಂಡಾಸ್‌ಗಾರ್ ನಾಕಾತ್, ಅಧ್ಯಕ್ಷ್, ಸ್ಥಾಪಕ್ ನ್ಹಯ್, ಬಗಾರ್ 'ಸೆವಕ್/ಚಾಕೊರ್' ಜಾಯ್. ಆಜ್ ಆಮಿ ಜಾಗತಿಕ್ ಭಾಸೊ ಶಿಕ್ತಾಂವ್, ಚಡಾವತಾಂ ದೊನಾಪ್ರಾಸ್ ಭಾಸೊ ಶಿಕ್ತಾ, ಚಡಿತ್ ಆನಿ ಚಡಿತ್ ಭಾಸೊ ಶಿಕ್‌ಲ್ಲ್ಯಾಂತ್ ಕೊಣಾಕ್‌ಚ್ಚ್ ಕಿತೆಂಚ್ ಬಾಧಕ್ ನಾ, ಪುಣ್ ಅಪ್ಲಿ ಮಾಯ್‌ಭಾಸ್ ಉಲಯ್ಲ್ಯಾರ್ ಹೆರ್ ಭಾಸೊ ಶಿಕುಂಕ್ ಜಾಯ್ನಾ ಮ್ಹಳ್ಳಿಂ ಪಿಸಾಂಟ್ ಚಿಂತ್ನಾಂ ಕಿತ್ಯಾಕ್ ಮ್ಹಣುನ್ ತುಮಿಂಚ್ ವಿಚಾರ್ ಕರಾ.

ಭಿಲ್ಕುಲ್ ಪಾಟಿಂ ಪಳೆಂವ್ಕ್ ನಾ, ಆಮಿಂ ಕೊಂಕ್ಣಿ ಬೊಂದೆರ್ ಉಭಾರುಂಕ್ ಆಸಾ, ಕೊಂಕ್ಣಿ ಸೊಂರ್ಗ್ಲೊ ಉಭಾರುಂಕ್ ಆಸಾ, ಕೊಂಕ್ಣೆಂತ್ಲಿಂ ಅನಿಕ್‌ಯೀ ಬರಿಂ ಕಾಮಾಂ ಕರುಂಕ್ ಆಸಾತ್. ಕಿತೆಂಯ್ ಜಾಂವ್, ಕಶೆಂಯ್ ಜಾಂವ್ 'ಕೊಂಕ್ಣೆಚೆಂ ನಾಂವ್ ಉಭಾರ್ ಜಾಂವ್', ಆಮ್ಚಿ ಅಸ್ಮಿತಾಯ್ ಕೊಂಕ್ಣಿ, ಆಮ್ಚಿ ಮಾಯ್‌ಭಾಸ್ ಕೊಂಕ್ಣಿ, ದೆಕುನ್ ಆಮಿಂ ಸದಾಂ; 'ಕೊಂಕ್ಣಿ ಉಲವ್ಯಾಂ, ಕೊಂಕ್ಣಿ ಉರವ್ಯಾಂ ಆನಿ ಕೊಂಕ್ಣಿ ಜಿಣೆಚ್ಚ್ ಜಿಯೆವ್ಯಾಂ'

ಕೊಂಕಣಿ ಥಂಯ್ ತುಮ್ಚೊ ವಿಶ್ವಾಸಿ ಚಾಕೊರ್,

[ಫೆಬ್ರೆರ್, 2017]

Cultural Foundation (R.) ★ Konkani Language &

ಜಿಣಿ, ಸಂವೇದನ್ ಆನಿ ಸಾಹಿತ್ಯ

ಹ್ಯಾ ಸಂಸಾರಾಂತ್ ಜಲ್ಮೊನ್ ಆಯಿಲ್ಲ್ಯಾ ಹರ್ಯೆಕಾಕ್ 'ಜಿಣಿ' ಮ್ಹಣುನ್ ಆಸ್ತಾ, ಆನಿ ತ್ಯಾ ಜಿಣಿ ಮ್ಹಳ್ಳೆ ಆವ್ದೆಂತ್ ತೊ ಕೊಣಾಕ್ ಪರ್ಕಿ/ಅಪ್ಲೊ/ಪೆಲೊ ಜಾತಾ, ಕಾಂಯ್ ಥೊಡೆಂ ಹೆರಾಂಲಾಗಿಂ ಅಭಿವ್ಯಕ್ತಿ ಕರ್ತಾ, ಕಾಂಯ್ ಇಲ್ಲೆಂ ಹೆರಾಂ ಥಾವ್ನ್ ಆಯ್ಕತಾ, ಸಮ್ಜತಾ ವಾ ಶಿಕ್ತಾ. ಆಜ್‌ಕಾಲ್ ಹೆಂಚ್ ಕಾಮ್ ಮನ್ಶ್ಯಾನ್ ರಚ್‌ಲ್ಲೆಂ ರೊಬಾಟ್ ಸಯ್ತ್ ಕರ್ತಾ ದೆಕುನ್, ರೊಬಾಟ್ ಆನಿ ಮನ್ಶ್ಯಾಕ್ ಕಾಂಯ್ ಫರಕ್ ಆಸ್ತಾ? ಮನ್ಶ್ಯಾಕ್ ಕಾಳಿಜ್ ಆಸಾ, ಬರೆಂ/ವಾಯ್ಟ್ ಮ್ಹಳ್ಳೆಂ ಚಿಂತ್ಚಿ ಸಕತ್ ಆಸಾ, ಆನಿ ಕಾಳ್ಜಾಂತ್ ಬರೆಂ/ವಾಯ್ಟ್ ಮ್ಹಣುನ್ ಸಾಂಗ್ಚಿ ಏಕ್ ಬೋಬ್ ಆಸಾ. ತರ್ ಸಮಾಜೆಂತ್ ಎಕಾ ಸಾಹಿತಿಕ್ ತಶೆಂಚ್ ಎಕಾ ಮನ್ಶ್ಯಾಕ್ ತಫಾವತ್ ಅಸಾ?

ಹರ್ ಏಕ್ ಸಾಹಿತಿ ಏಕ್ ಮನಿಸ್ ಪುಣ್ ಹರ್ ಏಕ್ ಮನಿಸ್ ಸಾಹಿತಿ ನ್ಹಯ್. ತರ್ ಸಾಹಿತಿ ಮ್ಹಳ್ಯಾರ್ ಕೊಣ್?

ಪುಣ್ ಹಾಚ್ಯಾಧಿಂ ಸಾಹಿತ್ ಮ್ಹಳ್ಯಾರ್ ಕಿತೆಂ ಮ್ಹಳ್ಳೆಂ ಆಮಿ ಸಮ್ಜುಂಚಿ ಗರ್ಜ್. ಜೈ ಕಿತೆಂ ಬರ್ಪಾನಿಶಿಂ ಆಸಾ ತೆಂ ಸಾಹಿತ್ ಮ್ಹಣ್ ಜಾಯ್ತೆ ವಾದ್ ಮಾಂಡ್ತಿತ್, ಹೆಂ ಸತ್ ಆಸ್ತೆಂ ತರ್ 'ಅಜಂತಾ-ಎಲ್ಲೋರಾಚ್ಯೊ ಮೊನ್ಯೊ ಫಾತ್ರಾ ಪುತ್ಳ್ಯೊ ಆಜ್ ಸಂಸಾರಾಕ್ ಕವಿತಾ ಜಾತ್ಯೊನಾಂತ್' ನ್ಹಯ್?, ತರ್ ಸಾಹಿತ್ ಮ್ಹಳ್ಯಾರ್ ಕಿತೆಂ?

ಏಕ್ ಅಭಿವ್ಯಕ್ತಿ, ಜಿ ಎಕಾ ಮನ್ಶ್ಯಾಚ್ಯಾ ಸಮ್ಜೊಣೆಂತ್ ವಾ ಜಾಣ್ವಾಯೆಂತ್ ಮಿಸ್ಳೊನ್, ಜೆಮೆಂವ್ಚ್ಯಾ ಸಮಾಜೆಚ್ಯಾ ಸಂವೇದನಾಂಕ್ ಸ್ಪಂದನ್ ಕರ್ಚೆಂ ಬರವ್ಪ್. ಹೆಂ ಸಂವೇದನ್ ಕಸಲೇಂಯ್ ಆಸ್ಯೆತಾ, ದಯಾ-ಭಿಗ್ಮತ್ ಆಸ್ಯೆತಾ, ಜಾಗ್ವಣ್-ತಿದ್ವಣ್ ಆಸ್ಯೆತಾ, ಏಕ್ ಸಿದ್ದಾಂತಿಕ್ ವಾಟ್ ಆಸ್ಯೆತಾ ವಾ ಏಕ್ ವಯ್ಚಾರಿಕ್ ದಿಶ್ಟಾವೊ ಆಸ್ಯೆತಾ, ಪುಣ್ ಖಂಚ್ಯಾಯ್ ಎಕಾ ಸಾಹಿತಿಕ್ ಆಸುಂಕ್ ಜಾಯ್ ಜಾಲ್ಲಿ ಮುಳಾವಿ ಅರ್ಥತಾ ಜಾವ್ನಾಸಾ; ಹೆರಾಂಚ್ಯಾ ದುಃಖಿಕ್ ಸಮ್ಜುಂಚೆಂ ಆನಿ ತ್ಯಾ ದುಃಖಿಕ್ ಸ್ಪಂದನ್ ಕರ್ಚೆಂ.

ಆಗುಸ್ತೊ ಕ್ಯೂರಿಚಿಂ ಉತ್ರಾಂ ಯಾದಿಕ್ ಯೆತಾತ್; *"Sensitive people suffer more, but they love more and dream more."* ಸಂವೇದನ್‌ಶೀಲತಾ *(Sensitivity)* ಕೊಣಾಕ್ ಅಸ್ಕತ್ಕಾಯ್ ಮ್ಹಣ್ ದಿಸುಂಕ್ ಪುರೊ ಕೊಣಾಕ್ ಹೆರ್ ಕಿತೆಂ. ಪುಣ್ ಜೊ ಕೊಣ್ ಸಂವೇದನ್‌ಶೀಲತಾ ಸಾಂಡುನ್ ಬರಯ್ತಾ, ತೊ ಕಿತ್ಲೊಯ್ ಪ್ರತಿಭಾವಂತ್ ಅಸುಂದಿ, ಪುಣ್ ನೈತಿಕ್ ಸಂಸಾರಾಂತ್ ತೊ ಪೊಕೊಳ್.

ಏಕ್ ಕವಿ ಸಯ್ತ್ ಎಕಾ ರಿತಿಚೊ ಸಾಹಿತಿ, ಜೆದ್ನಾಂ ತೊ ಸಮಾಜಿಕ್ ಸ್ಪಂದನ್ ಕರ್ತಾ, ಸಮಾಜಿಕ್ ಜವಾಭ್ದಾರಿ ಘೆತಾ ತೆದ್ನಾ ತೊ ಸಾಹಿತಿ ಜಾತಾ ಶಿವಾಯ್, ಫಕತ್ತ್ ಉತ್ರಾಂ ಗುಂತುನ್ ಕವಿತಾ ಸಜಂವ್ಕ್ ಜೆದ್ನಾಂ ಹೆರಾಂಚೊ ಮಾನ್ ಗಳ್ಸಿತಾ ತೊ ಫಕತ್ತ್ ಏಕ್ 'ಕಾಗ್ದಾಚೆಂ ಫುಲ್' ಮಾತ್ರ್ ಜಾತಾ, ಫಕತ್ತ್ ಧಾಖವ್ಪ್ ಶಿವಾಯ್ ತಾಂತುಂ ಕಸ್ಲೊಚ್ಚ್ 'ಸ್ವಾದ್/ಪರ್ಮಳ್' ಮ್ಹಳ್ಳೊ ಆಸಾನಾ.

ಕವಿ ಕೆದ್ನಾಂಯ್ ವೆಗ್ಳೊಚ್ಚ್ ಜಾವ್ನಾಸ್ತಾ, ಜಮ್ಯಾಂತ್ ಸಯ್ತ್ ತೊ ಎಕ್ಸುರೊಚ್, ಆನಿ ಎಕ್ಸುರೊ ಜಾವ್ನ್‌ಯೀ ತೊ ಜಮ್ಯಾಕ್ ದೆಖ್ತಾ; *"The solitude of the poet is the uniqueness of his experience, and the particularity of his sensitivity and imagination"* (ಕವಿಚೆಂ ಏಕಾಂತ್‌ಪಣ್ ಅಪ್ಲ್ಯಾ ಅನ್ಭೋಗಾಚಿ ಎಕೀನ್‌ಪಣ್ ಜಾವ್ನಾಸಾ; ತಶೆಂಚ್ ತಾಚಿ ಸಂವೇದನ್‌ಶೀಲತಾ ಆನಿ ಕಲ್ಪನಾಂಚಿ ವಿಶೇಷತಾ ಜಾವ್ನಾಸಾ.) ಮ್ಹಳ್ಳಿಂ – ಖ್ಯಾತ್ ಪೋಲಿಶ್ ಕವಿ ಎಮ್. ಜಾಸ್ತ್ರುನಾಚಿಂ ಉತ್ರಾಂ ಯಾದಿಕ್ ಯೆತಾತ್.

ಜಿಣ್ಯೆ ಪಯ್ಣಾಂತ್ ಜಾಯ್ತೆಂ ಬರೆಂ/ವಾಯ್ಟ್ ಆಮಿಂ ಪಳೆತಾಂವ್, ಆಯ್ಕತಾಂವ್, ಅನ್ಭೋಗ್ ಕರ್ತಾಂವ್. ಥೊಡೆಂ ಆಮ್ಕಾಂ ಗರ್ಜೆಚ್ಯಾಕೀ ಚಡ್ ಸಮ್ಜತಾ ತರ್ ಥೊಡೆಂ ಆಮ್ಕಾಂ ಸಮ್ಜತಾನಾ ವೇಳ್ ಉತರ್ತಾ. ಹೊಚ್ಚ್ ಜಿಣ್ಯೆಚೊ ಮಿಸ್ತೆರ್ ನ್ಹಯ್‌ಗೀ?.

ಅಜೀಕ್ ಕಾಂಯ್ ಪಂಚ್ವೀಸ್ ವರ್ಸಾಧಿಂ, ಮಂಗ್ಳುರಾಂತ್ಲ್ಯಾ ಸಾಂ।ಲುವಿಸ್ ಕೋಲೆಜಿಂತ್ ಪಿ.ಜಿ.ಡಿ.ಸಿ.ಎ *(PGDCA)* ಶಿಕೊನ್, ಜೊಕ್ತೆಂ ಕಾಮ್ ಮೆಳ್ ಮೆಳುಂಕ್ನಾ ದೆಕುನ್ ಯುರೇಕಾ ಫೋರ್ಬ್ಸ್ ಮ್ಹಳ್ಳ್ಯಾ ಎಕಾ ಕಂಪ್ಣೆಂತ್ ಘರಾನ್‌ಘರ್ ವಚುನ್ 'ವ್ಯಾಕ್ಯೂಮ್ ಕ್ಲೀನರ್' ವಿಕ್ಚೆಂ ಕಾಮ್ ಧರ್ಲೆಂ. ಮ್ಹಾಕಾ ಶಿವ್‌ಮೊಗ್ಗಾಂತ್ ಕಾಮ್ ಕರುಂಕ್ ಧಾಡ್ಲೊ. ಪೆಂಟೆಂತ್ಲ್ಯಾ ಎಕಾ ಲಾಡ್ಜಾಂತ್ ದಿಸಾಕ್ ವೀಸ್ ರುಪಯಾಂಚೆಂ ರೂಮ್ ಭಾಡ್ಯಾಕ್ ಕರ್ನ್ ರಾವ್ಲೊಂ. ಕಾಮ್ ವೆಳಾನುಸಾರ್ ಜಾಂವ್ಕ್ ಆಸ್ಲೆಂ;

ಸಕಾಳಿಂ ಸಾರ್ಕೆ ಸಾತ್ ವೊರಾಂಕ್ ಮೀಟಿಂಗ್ ಆಸ್ಲೆಂ; ಆನಿ ತ್ಯಾ ಮಿಟಿಂಗಾಕ್ ಹಾಜರ್ ಜಾವ್ನ್, ಆಜ್ ಹಾಂವ್ ಖಂಚ್ಯಾ ಗಾಂವಾಕ್ ವೆಚ್ಯಾರ್ ಆಸಾಂ, ಕಿತ್ಲಿಂ ಮಿಶಿನಾಂಚೊ ಡೆಮೋ ಆಸಾ, ಕಿತ್ಲಿಂ ಮಿಶಿನಾಂ ವಿಕ್ಚಿ ಸಾಧ್ಯತಾ ಆಸಾ ಮ್ಹಣ್ ಸಾಂಗುಂಕ್ ಆಸಾ, ತೆಂ ಸರ್ವ್ ಆಮ್ಚೊ ಬೋಸ್ ಅಪ್ಲ್ಯಾ ಡಾಯ್ರಿಂತ್ ಬರವ್ನ್ ಘೆತಾಲೊ. ಫಕತ್ತ್ ಧಾ ಮಿನುಟಾಂಚೆಂ ಮಿಟಿಂಗ್, ಉಪ್ರಾಂತ್ ಆಮಿ ಎಕೆಕ್ಲೆ ಎಕೆಕಾ ಗಾಂವಾತೆವ್ಶಿನ್ ಭಂವ್ತಾಲ್ಯಾಂವ್. ತಶೆಂಚ್ ಸಾಂಜೆರ್ ಸಾರ್ಕೆಂ 8 ವೊರಾರ್ ಪರತ್ ಏಕ್ ಮಿಟಿಂಗ್ ಆಸ್ಲೆಂ, ಆನಿ ತ್ಯಾ ಮಿಟಿಂಗಾಂತ್, ಸಕಾಳಿಂ ದಿಲ್ಲ್ಯಾ ಪಟ್ಟೆಕ್ ಅನುಸಾರ್ ಕಾಮ್ ಕೆಲಾಂಗಿ ವ ನಾಂಗಿ ಮ್ಹಳ್ಳಿ ಜವಾಬ್ ದಿಲ್ಯಾರ್ ಜಾಲೆಂ.

ಶಿವ್‌ಮೊಗ್ಗಾಂತ್ ಕೊಣಾಚ್‌ಯೀ ವಳೊಕ್ ನಾತ್‌ಲ್ಲಿ ದೆಕುನ್ ಟೆಲಿಫೋನ್ ಡೈರೆಕ್ಟರಿಂತ್ ಆಸ್ಚ್ಯಾ ನಂಬ್ರಾಂಕ್ ವಿಂಚುನ್ ಎಕೆಕ್ಲ್ಯಾಕ್ ಫೋನ್ ಕರುನ್, ತಾಂಚೆಂ ಅಪೋಂಯ್ಟ್‌ಮೆಂಟ್ ಘೆಂವ್ಕ್ ಆಸ್ಲೆಂ. ತಾಂತುಂ ಎಕ್ಲೊ ಆಸ್ಲೊ ಕೊಲೆಜಿಚೊ ಪ್ರೊಫೆಸ್ಸರ್; ಪ್ರೊ।ಆನಂದ್. ತಾಚ್ಯಾ ಘರಾ ವಚುನ್ ವ್ಯಾಕ್ಯೂಮ್ ಕ್ಲೀನರಾಚೊ ಡೆಮೋ ದಿತಾನಾ, ತಾಣೆಂ ಮ್ಹಜೆವಿಶಿಂ, ಮ್ಹಜ್ಯಾ ಶಿಕ್ಪಾವಿಶಿಂ ಸವಾಲ್ ಕೆಲೆಂ. ಹಾಂವೆಂ ತಾಕಾ ಸತ್‌ಚ್ಚ್ ಸಾಂಗ್ಲೆಂ ದೆಕುನ್ ತಾಣೆಂ ಏಕ್ ಸಲ್ಹಾ ದಿಲಿ; 'ತುಂ ಪಿ.ಜಿ. ಶಿಕೊನ್ ಹೆಂ ಕಾಮ್ ಕರ್ತಾಯ್? ತುಕಾ ಆಸಕ್ತ್ ಆಸಾ ತರ್, ತುಕಾ ಎಕಾ ಕಂಪ್ಯೂಟರ್ ಶಿಕಂವ್ಚ್ಯಾ ಕ್ಲಾಸಿಂತ್ ಶಿಕಂವ್ಚೆಂ ಕಾಮ್ ದಿತಾಂ, ಪಾರ್ಟ್-ಟಾಯ್ಮ್ ಕಾಮ್' ಮ್ಹಣಾಲೊ.

ಸಕಾಳಿಂ ಸಾತ್ ಥಾವ್ನ್ ನೋವ್ ವೊರಾ ಪರ್ಯಾಂತ್ ಶಿಕಂವ್ಕ್ ಆಸ್ಲೆಂ; ಕಾಂಯ್ ಇಕ್ರಾ-ಭಾರಾ ವಿಧ್ಯಾರ್ಥಿಂ ಆಸ್ಲಿಂ. ಮ್ಹಾಕಾಯ್ ಶಿಕಂವ್ಚಿ ಉರ್ಬಾ ಆಸ್ಲಿ ದೆಕುನ್ ವೇಳಾರ್

ಸಕ್ಕಡ್ ಕಾಮ್ ಕರುಂಕ್ ಆಸ್ಲೆಂ. ಸಕಾಳಿಂ ಹಾಂವ್ ಸಾಡೆ ಪಾಂಚ್ ವೊರಾಂಕ್ ಉಟ್ತಾಲೊಂ, ಆನಿ ಸಾತಾಚೆಂ ಮಿಟಿಂಗ್ ಅಖೇರ್ ಜಾತಚ್ಚ್ ಸವಾಯ್ ಸಾತಾಂಕ್ ಕ್ಲಾಸ್ ಫೆಂವ್ಕ್ ಯೆತಾಲೊಂ, ಪುಣ್ ಎಕ್ಲೊ ತರ್ನಾಟೊ ಸದಾಂಯ್ ಮ್ಹಜ್ಯಾಕೀ ತಡವ್ ಕರ್ನ್ ಕ್ಲಾಸಿಕ್ ಯೆತಾಲೊ. ಥೊಡೆ ದೀಸ್ ಗೆಲ್ಲೆಪರಿಂಚ್ ಹಾಂವೆಂ 'ವೆಳಾರ್ ಕ್ಲಾಸಿಕ್ ಯೇನಾತ್ಲ್ಯಾರ್ ಅಪುಣ್ ಕ್ಲಾಸಿಕ್ ಫೆಂವ್ಚ್ನಾ' ಮ್ಹಣುನ್ ತಾಕಾ ಚತ್ರಾಯ್ ದಿಲಿ. ತರ್‌ಯೀ ತೊ ತಡವ್ ಕರ್ನ್ ಯೆತಾಲೊ ದೆಕುನ್ ಎಕಾ ದಿಸಾ ತಾಕಾ ಹಾಂವೆಂ ಕ್ಲಾಸಿಂತ್ಲೊ ಭಾಯ್ರ್ ಘಾಲೊ.

ನೋವ್ ವೊರಾಂಚೆರ್ ಕ್ಲಾಸ್ ಸಂಪವ್ನ್ ಹಾಂವ್ ಭಾಯ್ರ್ ಯೆತಾನಾ ತೊ ತರ್ನಾಟೊ ಅಪ್ರಾಧಿ ಜೇನ್ಸಾರ್ ಮ್ಹಾಕಾಚ್ಚ್ ರಾಕುನ್ ಆಸ್ಲೊ. ಭೋವ್ ನಮ್ರುತಾಯೆನ್ ಮ್ಹಾಕಾ ಸಮ್ಜಾಯ್ಲಾಗ್ಲೊ; ತೊ ಆನಿ ತಾಚಿ ಆವಯ್ ಸಕಾಳಿಂ ಸಾಡೆ ತೀನ್ ವೊರಾಂಕ್ ಉಟೊನ್, ವೀಸ್-ಭಾವೀಸ್ ಮೊಶಿಂಚೆಂ ದೂದ್ ಕಾಡುನ್, ಉಪ್ರಾಂತ್ ತೆಂ ದೂದ್ ವರುನ್ ಹೊ ತರ್ನಾಟೊ ಹೊಟೆಲಾಂನಿ ವಿಖುನ್ ಕ್ಲಾಶಿಕ್ ಯೆತಾಲೊ, ಪುಣ್ ಹೊಟೆಲ್ ಕೆದ್ನಾಂ ಸಾತಾಂಕ್ ತರ್ ಕೆದ್ನಾಂ ಧಾ-ವೀಸ್ ಮಿನುಟಾಂ ತಡವ್ ಜಾತಾಲೊ ದೆಕುನ್ ಕ್ಲಾಶಿಕ್ ಯೆತಾನಾ ಸಯ್ತ್ ತರ್ನಾಟ್ಯಾಕ್ ತಡವ್ ಜಾತಾಲೊ.

ಆಯ್ಕುನ್ ವ್ಹಾಕಾಚ್ಚ್ ಮ್ಹಜೆರ್ ರಾಗ್ ಆಯ್ಲೊ, ತ್ಯೇ ಉಪ್ರಾಂತ್ ಹಾಂವ್ ಮುಂಬಯಾಂತ್ ಸಭಾರ್ ವರ್ಸಾಂ ಶಿಕಯ್ತಾಲೊಂ ದೆಕುನ್ ಹರ್ಯೆಕಾ ವಿಧ್ಯಾರ್ಥಿವಿಶಿಂ ಪಯ್ಲೆಂ ಸಮ್ಜುಂಚೆ ಮ್ಹಜಿ ಪಯ್ಲಿ ಗರ್ಜ್ ಮ್ಹಣ್ ಸಮ್ಜುನ್ ಆಯಿಲ್ಲೊಂ. ಮ್ಹಜ್ಯಾ ಜಿಣ್ಯೆಂತ್ ಹೊ ತರ್ನಾಟೊ ಎಕ್ ಕವಿತಾ ಜಾವ್ನ್ ಉದೆಲ್ಲೊ ಆನಿ ಕೆದಿಂಚ್ ವಿಸ್ರುಂಕ್ ಸಕುಂಕ್ ಜಾಯ್ನಾ ತಸ್ಲೊ ಅನ್ಭೋಗ್ ಜಾವ್ನ್ ಉರ್ಲೊ.

ಶಿಕ್ಚೆಂ ಮನ್ ಆಸ್ಲ್ಯಾರ್ ಘಾತ್ರಾಥಾವ್ನ್‌ಯೀ ಲಿಸಾಂವ್ ಶಿಕ್ಯೆತಾ, ಪುಣ್ ವಯ್ಚಾರಿಕ್ ಕಾಂತಾಳೊ ಮತಿಂತ್ ಭರೊನ್ ಗೆಲ್ಲ್ಯಾಂಕ್, ವೇಳ್ ನಾ, ಸಯ್ರಣ್ ನಾ, ಚಿಂತಾಪ್ ನಾ, ದೆಕುನ್ ಹ್ಯಾ ಸಂಸಾರಾಂತ್ ಜಿಯೆತಾತ್ ತರ್‌ಯೀ ತಾಂತುಂ ಅಪ್ಲೊಚ್ಚ್ ಮ್ಹಳ್ಳೊ ಸಂಸಾರ್ ಕರುನ್ ಜಿಯೆತಾತ್. ಭೆರೊಯ್ ಬರೊ, ಬರೊಯ್ ಭೆರೊ ಮ್ಹಣ್ತಾನಾ ಖರೆಂಚ್ ಅಸಲೆ ತರ್ 'ಸಾಹಿತಿ/ಕವಿ' ತರ್, ತ್ಯಾ ಸಾಹಿತಿ/ಕವಿ ಮ್ಹಳ್ಳ್ಯಾ ಸಭ್ದಾಂಕ್‌ಚ್ಚ್ ಕಾಂತಾಳೊ ಉಬ್ಜತಾ. ಸಾಹಿತ್ ಆವಾಜ್ ಕರಿನಾ, ಸಾಹಿತ್ ಮವ್ನ್. ಸಾಹಿತ್ ಪಂಗಡ್ ಭಾಂದಿನಾ, ಸಾಹಿತ್‌ಚ್ಚ್ ಏಕ್ ಜಮೊ. ಪುಣ್ ಕುಂಡೊಚ್ಚ್ 'ಉಂಡೊ' ಮ್ಹಣ್ತೆಲ್ಯಾಂಕ್ ಕಿತೆಂ ಪಡೊನ್ ಗೆಲಾಂ ಕೊಣ್ ಬರೊ ಕೊಣ್ ಭೆರೊ ಮ್ಹಣುನ್?

ಅಶೆಂ ಮ್ಹಣ್ತಾಸ್ತಾಂ ಅಜೀಕ್ ಇಕ್ರಾ ವರ್ಸಾಧಿಂ ಬರಯಿಲ್ಲ್ಯಾ ದೋನ್ ವೊಳಿಂಚೊ ಉಡಾಸ್ ಜರೂರ್ ಯೆತಾ;

'ಸತ್ ಸಾಂಗುಂಕ್ ಜಾಯ್ನಾಂಗಾ ದೆಕುನ್ ಮಾಂಕೊಡ್ ಜಾಲಾ ವಾಗ್‌ಗಾ
ರಾಯ್ ಜಾವ್ನ್‌ಚ್ಚ್ ಉರ್ತಾಂ, ರಿತ್ಯಾ ಪೊಟಾರ್‌ಚ್ಚ್ ಮೊರ್ತಾಂ, ಫಿಕಿರ್ ಕೊಣಾಕ್ ಕಿತ್ಯಾಕ್?'

[ಮಾರ್ಚ್, 2017]

ಹಾದ್ಸಾ

1984 ಇಸ್ವೆಂತ್ ಮಾಯಾನಗ್ರಿ ಮುಂಬಯಾಕ್ ಪಯ್ಲೆಂ ಮೇಟ್ ಥೆಂಕ್ತಾನಾ ಹಾಂವ್ ಚಡುಣೆಂ ಭುರ್ಗ್ಯೊಚ್ ಜಾವ್ನಾಸ್ಲೊಂ. ಮ್ಹಜೆಪರಿಂಚ್ ತರ್ನೆ ಪ್ರಾಯೆರ್ ಮಾಂಯ್‌ಗಾಂವಾ ಥಾವ್ನ್ ಮುಂಬಯಾಕ್ ಪಾವ್‌ಲ್ಲೆ ಜಾಯ್ತೆ ಮಿನತ್ ಕರ್ನ್, ದಿಸಾಚೆಂ ಕಾಮ್ ಕರ್ನ್, ಸಾಂಜೆಚೆಂ ಕೊಲೆಜಿಚೆಂ ಶಿಕಪ್ ಶಿಕುನ್ ಬರಿಂ ಕಾಮಾಂ ಜೊಡುಂಕ್ ಪಾವ್‌ಲ್ಲೆ. ಮ್ಹಜೊ ಭುರ್ಗ್ಯಾಪಣಾಲೊ ಸೆಜಾರಿ, ತಾಚೆಂ ಮೆಟ್ರಿಕೆಚೆಂ ಶಿಕಾಪ್ ಸಂಪ್ಚ್ಯಾಧಿಂಚ್ ಹೆಚ್ಚ್ ಸ್ವಪ್ಣಾಂಚ್ಯಾ ಶೆರಾಕ್ ಪಾವ್ಲೊ, 'ಮಿನತ್‌ಚ್ಚ್ ವರ್ತಿ ಶಿಕ್ತಾ' ಮ್ಹಣ್ಚೆಪರಿಂ, ಪಯ್ಲೆಂ ಎಕಾ ಲಿಫ್ಟ್ (ಎಲೆವೇಟರ್) ಕಂಪೆನಿಂತ್ ಮೆಕ್ಯಾನಿಕ್ ಹೆಲ್ಪರ್ ಜಾವ್ನ್, ಕಾಮ್ ಶಿಕುನ್ ಉಪ್ರಾಂತ್ ಮೆಕ್ಯಾನಿಕ್ ಜಾಲ್ಲೊ.

ಮ್ಹಾಕಾ ತವಳ್ ಉಲಂವ್ಕ್ ಹಿಂದಿ ಭಾಸ್ ಯೇನಾತ್ಲಿ, ಬಿ.ಎಸ್ಟಿ ಬಸ್ಸಾಂನಿ ಪಯ್ಣ್ ಕರುನ್ ಸವಯ್ ನಾ, ಫಕತ್ತ್ ಫಿಲ್ಮಾಚಿ ಪಿಸಾಯ್ ಆನಿ ಸಾಹಿತ್ಯಾಚಿ ವೋಡ್ ಮ್ಹಜ್ಯಾ ಸ್ವಪ್ಣಾಂಕ್ ರಂಗ್ ದೀಂವ್ಕ್ ಸಕ್ಲಿಂ ಪುಣ್ ಪೊಟಾಕ್ ದೋನ್ ಶಿತಾಂ ಜೊಡುಂಕ್ ಹಾಂವೆಂಯ್ ಕಾಮ್ ಕರುಂಕ್ ಜಾಯ್ ಆಸ್ಲೆಂ ದೆಕುನ್ ಮ್ಹಜ್ಯಾ ಸೆಜಾರಿ ಸಾಂಗಾತ್ಯಾಚ್ಯಾ ಹಿಶಾರೆಪ್ರಕಾರ್ ತಾಚ್ಯಾಚ್ ಕಂಪ್ಣೆಂತ್ ಮೆಕ್ಯಾನಿಕ್ ಹೆಲ್ಪರ್ ಜಾವ್ನ್ ಇಂಟರ್‌ವ್ಯೂಕ್ ಗೆಲೊಂ. ಭುರ್ಗ್ಯಾಪಣಾರ್ ಥಾವ್ನ್ ಬರೆಂ ನ್ಹೆಸುಂಕ್ ಮ್ಹಜ್ಯಾ ಆವಯ್-ಬಾಪಾಯ್ನ್ ಉಣೆಂ ಕರುಂಕ್ ನಾತ್ಲೆಂ ದೆಕುನ್ ಮ್ಹಜಿ ಇಂಟರ್‌ವ್ಯೂ ಘೆಂವ್ಚೊ ಸಿಂಧಿ ಧನಿ ಸಯ್ತ್ ಮ್ಹಾಕಾ ವಯ್ರ್ ಥಾವ್ನ್ ಸಕ್ಲಾ ಪಳೆಂವ್ಚಾರ್ ಪಡ್ಲೊ. ಮ್ಹಾಕಾ ಉಲಂವ್ಕ್ ಅರ್ಧೆಂಕುರೆಂ ಇಂಗ್ಲಿಶ್ ಯೆತಾಲೆಂ ದೆಕುನ್ ಮ್ಹಜೆಂ ನಾಂವ್ ಆನಿ ಗಾಂವ್ ಮಾತ್ರ್ ಸಾಂಗ್ಲೆಂ. ತಾಣೆಂ ಇಂಟರ್‌ಕೋಮಾಂತ್ ಕೊಣಾಲಾಗಿಂಗೀ, ಕಿತೆಂಗೀ ಸಾಂಗ್ತಾನಾ ಮಾತ್ ತಾಚಿ ನದರ್ ಮ್ಹಜ್ಯಾ ಧವ್ಯಾ ಶರ್ಟಾಚೆರ್ ಖಿಮ್ಚಿತಾ ಮ್ಹಳ್ಳೆಪರಿಂ ಭಗ್ತಾಲೆಂ.

ಸಿಂತಿಮೆಂತಾಂ, ಭಗ್ಣಾಂ, ಸಂವೇದನಾಂಕ್ ಗರ್ಜೆಚ್ಯಾಕೀ ಚಡಿತ್ ಮಹತ್ವ್ ದಿತೆಲ್ಯಾಂಕ್ ಹೆಂ ಶೆರ್ ಜೊಕ್ತೆಂ ನ್ಹಯ್. ಮ್ಹಾಕಾ ಭಾಯ್ರ್ ಧಾಡ್ಲೊ ಆನಿ ಕೊಣೆಂಗೀ ಮ್ಹಾಕಾ ಭಾಯ್ರ್ ಆಪವ್ನ್ ವೆಲೊ ಆನಿ ಏಕ್ ವ್ಹಡ್ ಬಾಲ್ದಿ ದಿವುನ್; 'ತೆಂಚ್ ಕಂಪ್ಣೆಚೆಂ ಬಸ್ಸ್, ತುವೆಂ ಧುಂವ್ಕ್ ಆಸಾ'. ಕೆಬಿನಾಭಿತರ್ ಥಿಯರಿ ತರ್ ಆತಾಂ ಭಾಯ್ರ್ ಪ್ರಾಕ್ಟಿಕಲ್ – ಮತಿಂತ್ ಹಾಂವೆಂ ಚಿಂತ್ಲೆಂ ಆನಿ ಖಾಲಿ ಬಾಲ್ದಿ ಹಾತಿಂ ಘೆವ್ನ್ ಉದಾಕ್ ಖಂಯ್ ಆಸಾ ಮ್ಹಣುನ್ ಸೊಧ್ತಾನಾಂಚ್, ಕೆಬಿನಾಭಿತರ್ಲೊ ಸಿಂಧಿ ಬೋಸ್ ಭಾಯ್ರ್ ಆಯ್ಲೊ ಆನಿ ಮ್ಹಾಕಾ ಆಪಯ್ಲಾಗ್ಲೊ. ಆನಿ ಹಾಂವ್ ತಿ ಬಾಲ್ದಿ ಥಂಯ್ಚ್ ದವರ್ನ್ ತಾಚೆಸರ್ಶಿಂ ಯೆತಾನಾ ತಾಣೆಂ ಮ್ಹಳೆಂ; 'ತುಂ ಪಾಸ್ ಜಾಲೊಯ್, ಫಾಲ್ಯಾಂ ನೋವ್ ವೊರಾಂಕ್ ಕಾಮಾಕ್ ಯೇ, ಎಕಾ ದಿಸಾಕ್ ನೋವ್ ರುಪಯ್ ತುಜೊ ಪಾಗ್, ಆಯ್ತಾರಾ ರಜಾ ಆಸ್ತೆಲಿ ಪುಣ್ ರಜೆಚೊ ಪಾಗ್ ಆಸ್ಚೊನಾ'.

ಮಾಯಾನಗ್ರಿಂತ್ ಎಕೆಕ್ಲ್ಯಾಚಿ ಎಕೇಕ್ ಕಾಣಿ ಆಸಾ, ತಾಂಚ್ಯಾ ಜಿಣ್ಯೆಂತ್ಲೆ 'ಹಾದ್‌ಸಾ' ವೆಗ್ಳೆಚ್. ಕಾಂಯ್ ಉಸ್ವಾಸ್ ಕಾಡುಂಕ್ ತ್ರಾಸ್ ಜಾಂವ್ಚೆತಸ್ಲಿ ಘಾಣ್, ಚಡ್ತಾವ್ ಜಾಗ್ಯಾಂನಿ ಉಗ್ತ್ಯಾನ್ ಬಸ್ಚೆ ದಾಡ್ಲೆ, ತೆ ಉಟ್ತಚ್ ತೆಚ್ಚ್ ಜಾಗ್ಯಾಂನಿ ಬಸುಂಕ್ ದಬ್ಬೆ ಘೆವ್ನ್ ಲಾಯ್ನಿರ್

ಆಸ್ಚೆ ಹೆರ್. ಹೆಂ ಚಿಂತುನ್ ಜಾಯ್ತೆಘಾವ್ಚಿಂ ಸಾರ್ಕೆಂ ಜೇಂವ್ಕ್ ಸಯ್ತ್ ಉಬ್ದೇಸ್ ಭಗ್ತಾಲೆ, ಹಾಂಗಾ ಜಿಯೆತೆಲ್ಯಾಂಕ್ ಲಜ್/ಘಾಣ್/ಕಾಂತಾಳೊ ಮ್ಹಳ್ಳೊ ನಾಂ ಗಾಯ್?. ಮ್ಹಜ್ಯಾಯ್ ಮತಿಂತ್ ಸವಾಲಾಂ ಆಸ್ಲಿಂ. ಪುಣ್ ಸರ್ವಾಕ್ ಪರಿಯಾರ್ 'ವೇಳ್', ಆನಿ ವೆಳಾಪ್ರಕಾರ್ ಎಕೆಕಾಚ್ಚ್ ಸವಾಲಾಂಕ್ ಜವಾಬಿ ಸಯ್ತ್ ಮೆಳುಂಕ್ ಲಾಗ್ಲ್ಯೊ.

ಎಕಾ ದಿಸಾ ರೇಯ್ಲ್ವೇ ಸ್ಟೇಶನಾಥಾವ್ನ್ ಹಾಂವೆಂ ರಾಂವ್ಚ್ಯಾ ಕೊಟ್ರೆಚ್ಯಾ ವಾಟೆರ್ ವೆತಾಸ್ತಾನಾ, ರಸ್ತ್ಯಾ ಮಧ್ಲ್ಯಾ ಎಕಾ ಗುಡಾ ಆಂಗ್ಡೆಚ್ಯಾ ಮುಕಾರ್ ಉಭೊ ರಾವುನ್ ಸಿಗ್ರೆಟಿಚೊ ಧುಂವರ್ ವೊಡ್ಚೊ ಎಕ್ಲೊ ಧಡಂಗ್ ಜಿವಾಚೊ ಮ್ಹಾಕಾ ಪಳೆವ್ನ್, ಮ್ಹಾಕಾ ಆಪಯ್ಲಾಗ್ಲೊ. ಹಾಂವ್ ತಾಚೆಸರ್ತಿಂ ಗೆಲ್ಲೊಂಚ್, ಮ್ಹಜ್ಯಾ ಹಾತಾಂತ್ ಆಸ್‌ಲ್ಲ್ಯಾ ಟಿಫಿನಾಂತ್ ಕಿತೆಂ ಅಸಾ? ಮ್ಹಣುನ್ ವಿಚಾರಿಲಾಗ್ಲೊ. ಹಾಂವೆಂ ತಾಕಾ 'ಖಾಲಿ ಟಿಫಿನ್' ಮ್ಹಣುನ್ ಸಾಂಗ್ಲೆಂ ಆನಿ ಟಿಫಿನ್ ಉಗ್ತೆಂ ಕರುನ್ ಧಾಖಯ್ಲೆಂ. ತಾಣೆಂ ತೆಂ ತಾಚ್ಯಾ ಹಾತಿಂ ಘೆತ್ಲೆಂ ಆನಿ ಮ್ಹಣಾಲೊ;

'ತುಜ್ಯಾ ಗಳ್ಯಾರ್ ಆಸ್ಚಿ ಭಾಂಗಾರಾಚಿ ಚೇಯ್ನ್ ಆನಿ ಹಾತಾಂತ್ ಆಸ್ಚೆಂ ವೋಚ್ ಕಾಡ್ ಆನಿ ಹ್ಯಾ ಟಿಫಿನಾಂತ್ ಘಾಲ್'.

ಹಾಂವೆಂ 'ಕಿತ್ಯಾಕ್?' ಮ್ಹಣುನ್ ಸವಾಲ್ ಕರ್ತಾನಾ ತಾಚಿ ಜವಾಬ್; 'ವೋ ಥಂಯ್ ದಿಸ್ತಾವೆ ತುಕಾ, ಥೊಡೆ ಲುಟ್ಕಾರ್ ಮೆಳ್‌ಲ್ಲ್ಯಾಂಕ್ ಲುಟ್ತಾತ್ ದೆಕುನ್ ತುಜಿ ಚೇಯ್ನ್ ಆನಿ ವೋಚ್ ಸಯ್ತ್ ಲುಟುಂಕ್ ಆಸಾತ್'. ಮ್ಹಜ್ಯಾ ಮತಿನ್ ಚಿಂತುಂಕ್ ಧರ್ಚ್ಯಾಧಿಂಚ್ ಹಾಂವೆಂ ತಾಚ್ಯಾ ಹಾತಾಂತ್ ಆಸ್ಚೆಂ ಮ್ಹಜೆಂ ಟಿಫಿನ್ ವೋಡ್ನ್ ಘೆತ್ಲೆಂ ಆನಿ ಜಿತ್ಲ್ಯಾ ವೇಗಾನ್ ಧಾಂವುಂಕ್ ಸಕ್ತಾಂಗಿ ತಿತ್ಲ್ಯಾ ವೇಗಾನ್ ಧಾಂವ್ಲೊಂ.

ಹೆಂ ಅನ್ಯೇಕ್ ಹಾದ್‌ಸಾ – ಅಶೆಂ ಭಗ್ತಾ, ಹ್ಯಾ ಮಾಯಾನಗ್ರಿಂತ್ ಜಿಯೆವ್ನ್ ಆಸ್ತಾನಾ, ಕಿತ್ಲೆಂ ಹೊಗ್ಡಾಯ್ಲಾಂಕಿ, ತಿತ್ಲೆಂಚ್ ಜೊಡ್ಲಾಂ ಸಯ್ತ್. ದೆಕುನ್ ಹೆಂ ಶೆರ್ ಜಿತ್ಲೆ ಮಾಪಾನ್ ಹೊಗ್ಡಾಂವ್ಚಿ ವಾಟ್ ರಚ್ತಾಕೀ, ತಿತ್ಲೆಚ್ಚ್ ಮಾಪಾನ್ ಗಳ್ಸುಂಚಿ ವಾಟ್ ಸಯ್ತ್ ಕರುನ್ ದಿತಾ ಮ್ಹಳ್ಳೆಂ ಸತ್.

ಆತಾಂ ಕಾಂಯ್ ಮುಂಬಯ್ಚಿಂ ಮೆಟಾಂ ಮೆಟಾಂವಿಶಿಂ ಸಮ್ಜಣಿ ನ್ಹಯ್ ತರ್‌ಯೀ ಮಾಹೆತ್ ಆಸಾ. ಪೋಯ್ತ್ರ್, ಕಾಲ್ ಆನಿ ಆಜ್ ಪಳೆತಾನಾ ಸಯ್ತ್, ಹಾಂಗಾಸರ್ ಜಾಯ್ತೆಂ ಬದ್ಲುನ್ ಗೆಲಾಂ, ಜಾಯ್ತೆಂ ಬದ್ಲುನ್ ವೆಚೆಪರಿಂಚ್ ನಾ, ಜಾಯ್ತೆಂ ಬದ್ಲುಂಕ್ ಆಸಾ. ಆಜ್ ಸಯ್ತ್ ಹ್ಯಾ ಮಾಯಾನಗ್ರಿಕ್ ಸ್ವಪ್ಣಾಂ ಘೆವ್ನ್ ಯೆತಾತ್, ಜಾಯ್ತಿಂ ತಾಂಚಿಂ ಸ್ವಪ್ಣಾಂ ಗಲಿ/ಮೊಹಲ್ಲೆಂನಿ ಶಿಂಪ್ಡಾಯ್ತಾತ್, ಜಾಯ್ತ್ಯಾಂಚಿಂ ಸ್ವಪ್ಣಾಂ ತುಟ್ತಾತ್/ಫುಟ್ತಾತ್, ಪೊಟಾಚಿ ದಾವ್ ತಸಲಿ, ಜಾಯ್ತೆ ಅಪ್ಲೆಂ ಅಸ್ತಿತ್ವ್ ಹೊಗ್ಡಾವ್ನ್ ಜಿಯೆತಾತ್, ಕೊಣ್ ಅಪ್ಲೊ ಸ್ವಾಭಿಮಾನ್ ಹೊಗ್ಡಾವ್ನ್, ಕೊಣ್ ಅಪ್ಲೆಂ ವೆಕ್ತಿತ್ವ್ ಆನಿ ಅಪ್ಲಿ ನೈತಿಕತಾ ಹೊಗ್ಡಾವ್ನ್ ಮನ್ತಾ ರಗತ್ ಚಿಂವ್ತೆಲ್ಯಾ ಝುಳಾರಿಂಪರಿಂ ಜಿಯೆತಾ. ಪುಣ್ ಅಜೂನ್ ಸ್ವಪ್ಣಾಂ ಜಿವಿಂಚ್ ಆಸಾತ್, ಸ್ವಪ್ಣಾಂಚ್ ಜಿಣ್ಯೆಶೆವೊಟಾಚೊ ಭರ್ವಸೊ, ದೆಕುನ್ ಜಿತ್ಲೆ ನವೆ ರಸ್ತೆಗೀ ತಿತ್ಲೆಚ್ಚ್ ನವೆ ಗಟಾರ್. ಅಶೆಂ ಭಗ್ತಾ; ಹಾಂಗಾಸರ್ ಜರ್ ಬರೆಂ ಪಡ್ಲಾಕುಶಿನ್ ಚಮ್ಕತಾ ತರ್ ಖೊಟೆಂ/ವಾಯ್ಟ್ ಮುಡ್ಲಾಕುಶಿನ್ ಚಮ್ಕತಾನಾ, ಹ್ಯಾ ದೊನೀಂ ಕುಶಿಂನಿ ಚಲ್ತೆಲೆ ಯಥೇಶ್ಟ್ ಮಾಪನ್ ಆಸಾತ್.

ದೆಕುನ್ ಭೋವ್ಶ್ಯಾ ಹಿ ಮುಂಬಯ್ ಏಕ್ ಮಾತ್ರ್ ಶೆರ್, ಜ್ಯಾ ಶೆರಾಂತ್ ಎಕಾಚ್ಚ್ ಸುವಾತೆಚೆರ್ ಗ್ರೇಸ್ತ್ ಸಯ್ತ್ ಜಿಯೆತಾ, ದುಬ್ಳೊ ಸಯ್ತ್ ಜಿಯೆತಾ. ಸ ಡಿಜಿಟ್ ಪಾಗ್ ಘೆತಲೊ ಸಯ್ತ್ ಜಿಯೆತಾ, ತೀನ್-ಚ್ಯಾರ್ ಡಿಜಿಟ್ ಪಾಗ್ ಘೆತಲೊ ಸಯ್ತ್ ಜಿಯೆತಾ, ಸತ್/ನೀತ್‌ಯೀ ಜಿಯೆತಾ, ಅಸತ್/ಅನೀತ್‌ಯೀ ಜಿಯೆತನಾ ಖರೆಂಚ್ ಭಗ್ತಾ.

ಪುಣ್ ಆಯ್ಚ್ಯಾ ಕಾಳಾರ್ ಆಮ್ಚೊ ಮಾಂಯ್‌ಗಾಂವ್ ಖಂಚ್ಯಾ ದಿಶೆನ್ ಚಮ್ಕುನ್ ಆಸಾ? ಧಾಖವ್ಪಾಚೊ ಬಜಾರ್‌ಸೊ ದಿಸ್ತಾ, ಚಡ್ತಾವ್ ಸಜವ್ಣಿ, ಧಾಖವ್ಣಿ, ಕಿತ್ಯಾಕ್‌ಗೀ ಸರ್ವ್ ನಕ್ಲಿ/ಬನ್ವಾಟಿ ದಿಸ್ಚೆ ಮನ್ಶ್ಯಾ ಸಂಬಂಧ್, ಕಾಂಯ್ ಕಾಳಿಜ್ ಉಗ್ತೆಂ ಕರುನ್ ಹಾಸ್ಲೊಂ ತರ್ ಕಾಂಯ್ ಕಿಮ್ಚುನ್ ಖಾತಿತ್‌ಗಾಯ್ ಮ್ಹಳ್ಳೊ ದುಭಾವ್, ಮತ್ಲಭಿ ಸಂಬಂಧ್, ತಾರ್ಲೊ ದೀವ್ನ್ ಬಾಂಗ್ಡೊ ಘೆಂವ್ಚಿ ಕಾಲೆತ್, ಎಕಾಮೆಕಾಚಿ ವಳೊಕ್ ನಾಕಾ, ವಳ್ಕುಂಕ್ ನಾಕಾ, ಫಕತ್ತ್ ಧಾಖವ್ಪ್. ಅಶೆಂ ಭಗ್ತಾ, ಜ್ಯೆಂ ವಾಯ್ಟ್/ಖೊಟೆಂಪಣ್ ಜ್ಯಾ ದಿಶೆನ್ ಚಮ್ಕುನ್ ಗೆಲ್ಲೆಂ ಆತಾಂ ಮಾಂಯ್‌ಗಾಂವಾಕ್ ಪಾವ್ಲಾಂ ಆನಿ ವಸ್ತಿ ಕರುನ್ ಆಸಾ. ಆನಿ ಹ್ಯಾ ವೆವಸ್ತೆಂತ್ ಹರ್‌ಯೆಕ್ಲೊ ಅಸ್ಕತ್/ಲಾಚಾರ್ ಚಿಂತಾಪ್ ಭಗುಂಕ್ ಲಾಗ್ಲಾ, ಆನಿ ಅಪ್ಲ್ಯಾ ತಾಂಕಿಚೆಂ ಕರ್ಚ್ಯಾಕೀ, 'ಕಾಂಯ್ ರೆತಿರೆಂನಿ, ಆಂಜ್ ಭಡ್ವೆ ಸರ್ಗಿಂ ಥಾವ್ನ್ ದೆಂವುನ್ ಯೆತಿತ್ ಕೊಣ್ಣಾ ಆನಿ ಆಮ್ಚೆಂ ಜಿಣೆಂ ಸುಧ್ರಾಯ್ತ್ ಕೊಣ್ಣಾ' ಮ್ಹಳ್ಳ್ಯಾ ಭೃಮಿದೆಂತ್ ಜಿಯೆಂವ್ಕ್ ಲಾಗ್ಲ್ಯಾತ್ ಕೊಣ್ಣಾ ಮ್ಹಣುನ್ ಭಗ್ತಾ – ಜಾಂವ್ಕ್ ಪುರೊ ಹಿ ಮ್ಹಜಿಚ್ ಭೃಮಿದ್.

1984 ಇಸ್ವೆಂತ್‌ಚ್ ಅಕ್ತೋಬರಾಂತ್ ಇಂದಿರಾ ಗಾಂಧಿಚೆ ಖುನ್ ಜಾಲ್ಲೆವೆಳಾರ್ ಬೊಂಬೊಂಯ್ತ್ (ಮುಂಬಯಾಂತ್) ಜಾಲ್ಲೊ ದಂಗೊ ಅಜೂನ್ ಮ್ಹಜ್ಯಾ ಮತಿಚ್ಯಾ ಪಡ್ದ್ಯಾಂತ್ ಜಿವಾಳ್ ಉರ್ಲಾ, ಜಸೊ 2001 ಇಸ್ವೆಂತ್ ಕುವೆಯ್ಟಾಂತ್ ಇರಾಕಾನ್ ಧಾಡ್ ಘಾಲ್ಲೆವೆಳಾರ್ ಸಯ್ತ್ ತಸಲೊಚ್ಚ್ ಅನ್ಭೋಗ್ ಜಾಲ್ಲೊ. ಪುಣ್ ಕಿತೆಂ ಜಾಲ್ಯಾರೀ, ಮುಂಬಯಾಂತ್ ಏಕ್ ಜೀವ್ ಆಸಾ. ಅಶೆಂ ಭಗ್ತಾ ಮಾಂಯ್‌ಗಾಂವಾಂತ್ 'ಆಮ್ಚೆಪಯ್ಕಿಚ್ ಆಮಿ ಪರ್ಕಿ' ಜಾವ್ನ್ ಜಿಯೆಂವ್ಚಿ ಪರಿಗತ್. ತಶೆಂ ಮ್ಹಣ್ತಾನಾ ಹ್ಯಾ ಮಾಯಾನಗ್ರಿಂತ್; ಪರ್ಕಿಮಧೆಂ ತರ್‌ಯೀ ಆಮಿ 'ಅಮಿ' ಜಾವ್ನ್ ಜಿಯೆಂವ್ಚೆಂ ಚಡ್ ಬರೆಂ ಮ್ಹಣುನ್ ಭಗ್ತಾ. ಹಾಂ! ವ್ಹಯ್, ಜೊ ಹಾಂಗಾಚ್ಯಾ 'ಹಾದ್‌ಸಾ'ಂಕ್ ಆಪ್ಲ್ಯಾ ದೀಸ್ಪಡ್ತ್ಯಾ ಜಿಣ್ಯೆಚೊ ವಾಂಟೊ ಕರುನ್ ಜಿಯೆಂವ್ಕ್ ಸಕ್ಚೊ, ನಿಜಾಯ್ಕೀ ಆತಾಂ 1983 ಇಸ್ವೆಚೆಂ 'ಹಾದ್‌ಸಾ' ಹಿಂದಿ ಫಿಲ್ಮಾಂತ್ಲೆಂ ಏಕ್ ಪದ್ ಯಾದ್ ಯೆತಾ;

'ಹೆ, ಯೆ ಬಂಬಯ್ ಶಹರ್ ಹಾದ್‌ಸೋಂ ಕ ಶಹರ್ ಹೈ
ಯಹಾಂ ಝಿಂದಗೀ ಹಾದ್‌ಸೋಂ ಕ ಸಫರ್ ಹೈ
ಯಹಾಂ ರೋಜ್ ರೋಜ್ ಹರ್ ಮೋಡ್ ಮೋಡ್ ಪೆ
ಹೋತಾ ಹೈ ಕೊಯೀ ನ ಕೊಯೀ
ಹಾದ್‌ಸಾ, ಹಾದ್‌ಸಾ, ಹಾದ್‌ಸಾ, ಹಾದ್‌ಸಾ...'

[ಜುಲಾಯ್, 2017]

ಲಾಖ್ ಕೊಂಕ್ಣಿ ಪುಣ್ ಏಕ್ ಆಸ್ಟಿನ್

ಮ್ಹಜ್ಯಾ ಸಾಹಿತಿಕ್ ಪಿಸಾಯೆರ್, ಏಕ್ ವಾಚ್ಪಿ ಜಾವ್ನ್ ಮ್ಹಾಕಾ ಭೋವ್ ಪಸಂದ್ ಜಾಲ್ಲಿ ಕೊಂಕ್ಣಿ ಕಾದಂಬರಿ ಜಾವ್ನಾಸಾ; ಎಟ್ಯೆಲಾಚಿ 'ತುಂ ಬರೊ ಜಾ'. ರಾಕ್ಣೊ ಪತ್ರಾಚೆರ್ ಪರ್ಗಟುನ್ ಯೆಂವ್ಚ್ಯಾ ಹ್ಯಾ ಕಾದಂಬರೆಚೆ ಎಕೇಕ್ ಪಾತ್ರ್ ತಶೆಂಚ್ ಸಭಾರ್ ಅಮೊಲಿಕ್ ಉತ್ರಾಂ ಮ್ಹಜ್ಯಾ ಯಾದಿಂತ್ ಅಜೂನ್ ಖಂಚುನ್ ಉರ್ಲ್ಯಾಂತ್, ತಾಂತುಂ ದೋನ್ ಅಪುರ್ಭಾಯೆಚಿಂ ಉತ್ರಾಂ ಜಾವ್ನಾಸಾತ್ ಹಿಂ;

1. ರುಂವಾಂತ್ ಸರ್ಗ್.

2. ಆಮಿ ಹಾಸುಂಕ್ ಜಾಣಾಂವ್, ಸೊಸುಂಕ್ ನ್ಹಯ್.

ಹಿಂ ದೋನ್ ವಾಕ್ಯಂ ವಿವಿಂಗಡ್ ಕರುನ್ ತಶೆಂಚ್ ಎಕಾಚ್ ಅರ್ಥಾನ್ ವಾಚ್ಲಿಂ ತರ್ ಏಕ್ ಅತ್ವೊಬ್ ಮತ್ಲಬ್ ಉಭೊ ಜಾತಾ. ಪುಣ್ ದುಸ್ರೆಂ ವಾಕ್ಯ್ ತ್ಯಾ ವೆಳಾಚ್ಯಾ ಪುಣ್ ಕೆದಿಂಚ್ ಬದ್ಲನಾತ್ಲ್ಯಾ ಆಯ್ಚ್ಯಾ ಕಾಳಾಚ್ಯಾ ಕೊಂಕ್ಣಿ ಸಮಾಜೆಚ್ಯಾ ಚಿಂತ್ಪಾಚೆರ್ ಅಪುರ್ಭಾಯೆಚೊ ಆರ್ಸೊ ಧರ್ತಾ.

ಸಮಾಜ್ ಮ್ಹಳ್ಯಾರ್ ಭಾಂದ್ಪಾಂ ನ್ಹಯ್, ಗಾಂವ್, ನ್ಹಂಯೊ, ಬಾಂಯೊ, ಗುಡೆ, ದೊಂಗೊರ್, ರಾನಾಂ-ಮೊಲಿಂ ನ್ಹಯ್; ಮನಿಸ್. ಆನಿ ಮನಿಸ್, ಅಪ್ಲೆಂ ಕುಟಾಮ್, ಆಪ್ಲೊ ಸೆಜ್-ಸಂಬಾರ್, ಆಪ್ಲೊ ಗಾಂವ್, ರಾಜ್ಯ್, ದೇಸ್.... ಆನಿ ಜೆರಾಲ್ ರಿತಿನ್ ಎಕೆಕಾ ಮನ್ಶ್ಯಾಚೆಂ ಚಿಂತಾಪ್‌ಚ್ ಸಮಾಜಿಕ್ ಚಿಂತಪ್.

ಲೇಕನಾಚ್ಯಾ ಮಾತಾಳ್ಯಾಕ್ ಆನಿ ಎಟ್ಯೆಲಾಚ್ಯಾ ಉತ್ರಾಂಕ್ ಸಂಬಂಧ್ ಗಡ್ಸುಂಕ್ ಚಿಂತಾಸ್ತಾಂ ತುಂ ಚಿಂತುಂಕ್ ಆಸಾಯ್, ಅಷ್ಟಮಿ ಪರ್ಬೆಕ್ ಆನಿ ಕಾಸಿಮ್ ಸಾಯ್ಬಾಕ್ ಕಸ್ಲೊಗಾಯ್ ಸಂಬಂಧ್ ಮ್ಹಣುನ್. ಸಂಬಂಧ್ ಆಸಾ, ಭೋವ್ ಗುಂಡಾಯೆಚೊ, ಭೋವ್ ಮಹತ್ವಾಚೊ ಸಂಬಂಧ್.

ಪುಣ್ ಸದ್ದ್ಯಾಕ್ ಎಟ್ಯೆಲಾಚೆಂ ರಾಜಾಂವ್ ವಾ ಗಿನ್ಯಾನ್ ವಾ ತತ್ವಾಕ್ ಬಗ್ಲೆನ್ ದವರ್ನ್, ಆಸ್ಟಿನಾಚೆರ್ ಎಕೊಡಿ ನದರ್ ಘಾಲ್ತಾಂ.

ಮ್ಹಜೊ ಜಲ್ಮಾಗಾಂವ್ 'ಅಜೆಕಾರ್' ಮ್ಹಜ್ಯಾ ಆವಯ್ಚೊ ಗಾಂವ್, ಮ್ಹಜೊ ಬಾಪುಯ್ ಬೊಳಿಯೆ/ಪಾಂಗ್ಳ್ಯಾ ಮುಳಾಚೊ ದೆಕುನ್ ಭುರ್ಗ್ಯಾಪಣಾಲ್ಯಾ ದಿಸಾಂನಿ ಮ್ಹಾಕಾ ಪಾಂಗ್ಳ್ಯಾಚ್ಯಾ ಆಕಯ್ಚ್ಯಾ ಘರಾ ವಚುಂಕ್ ಆವ್ಕಾಸ್ ಮೆಳ್ತಾಲೊ, ಆನಿ ಪಾಂಗ್ಳ್ಯಾಚೊ ಸೊಭಿತ್ ಗಾಂವ್, ಶಿಕ್ಪಿ/ಸಮ್ಜಣೆಚೊ ಲೋಕ್, ಅನಿ ವೆವಸ್ತಿತ್ ರಿತಿನ್ ಚಲುನ್ ಆಸ್ಚೆಂ ಫಿರ್ಗಜ್ ಘರಾಣೆಂ ಮ್ಹಜ್ಯಾ ಚಿಂತ್ಪಾಕ್ ಪ್ರಭಾವ್ ಕರುಂಕ್ ಸಕ್ಲೆಂ, ಪ್ರತ್ಯೇಕ್‌ಪಣಿಂ ಕಥೊಲಿಕ್ ಯುವಸಂಚಾಲನ್. ತ್ಯೇ ವೆಳಾರ್ ಸಿ.ವೈ.ಎಮಾಂತ್ ಎಚ್.ಆರ್.ಆಳ್ವ ಏಕ್ ಭಳ್ವಂತ್ ನಾಂವ್, ತಾಕಾ ಆದರ್ಶ್ ಮಾಂಡುನ್ ಜಾಯ್ತೆ ಮುಖೆಲಿ ಶಿರ್ವಾಂ-ಉಡ್ಪಿ ವಾರಾಡ್ಯಾಂತ್ ಉದೆಲ್ಲೆ. ಪಾಂಗ್ಳ್ಯಾಂತ್ ಸಯ್ತ್ ಜೆ.ಬಿ.ಮಾರ್ಟಿಸ್ (ಆತಾಂ ದೆವಾಧಿನ್), ಸ್ಟೀಫನ್ ಆಳ್ವ, ಐವಿ ಗಾಗ, ರೊನಾಲ್ಡ್ ನಜ್ರೆತ್ (ಆತಾಂ ಸಾಂ|ಲುವಿಸ್ ಕೊಲೆಜಿಚೊ ಪ್ರಾಧ್ಯಾಪಕ್), ವಾಯ್ಲೆಟ್ ಆಳ್ವ, ವಾಲ್ಟ್‌ಸನ್,

ಮೆಲ್ವಿನ್ ಆನಿ ಸಭಾರ್ ಹೆರ್ ಪ್ರತಿಭಾವಂತ್ ಯುವಜಣಾಂಚ್ಯಾ ವಾವ್ರಾಕ್ ಏಕ್ ಪ್ರೇರಣ್ ಜಾವ್ನಾಸ್ಲೆಂ; ಎಚ್.ಆರ್.ಆಳ್ವ, ಆನಿ ಜೆದ್ನಾಂ ಎಚ್.ಆರ್.ಆಳ್ವ ಅಪ್ಣಾಕ್ ಪ್ರೇರಣ್ ದಿಲ್ಲೊ ಜಾವ್ನಾಸಾ 'ಆಸ್ಟಿನ್ ಪ್ರಭು' ಎಕಾ ಯುವ ಕಾರ್ಯಾಂತ್ ಸಾಂಗ್ತಾನಾ ಪಯ್ಲೆಪಾವ್ಟಿಂ ಹಾಂವೆಂ ಆಸ್ಟಿನ್ ಪ್ರಭುಚೆಂ ನಾಂವ್ ಆಯ್ಕಲೆಂ. ತೆದ್ನಾಂ ತೊ ಅಮೆರಿಕಾಂತ್ ಆಸ್ಲೊ.

ಅಜೆಕಾರ್ ಘಾಟಾಚ್ಯಾ ಪೊಂತಾರ್ ಅಖ್ರೇಚಿ ಫಿರ್ಗಜ್, ಚಡ್ತಾವ್ ಲೋಕ್ ಕೃಷಿ/ಸಾಗ್ವೊಳಿ ಕರ್ನ್ ಜಿಯೆತಾಲೊ, ದೆಕುನ್ ಮೊಸ್ತು ಪಾಟಿಂ (ಆರ್ಥಿಕ್, ಸಮಾಜಿಕ್ ರಿತಿನ್ ತಶೆಂಚ್ ಚಿಂತ್ಪಾನ್ ಸಯ್ತ್). ದೆಕುನ್ ಹಾಂವೆಂ ಸಯ್ತ್ ಪಾಂಗ್ಡ್ಯಾ ಸಿ.ವೈ.ಎಮ್.ಚೆಂ ಸಾಂದೆಪಣ್ ಘೆತ್ಲೆಂ ಆನಿ ಥೊಡೆ ತೇಂಪ್ ಪಾಂಗ್ಳ್ಯಾಚ್ಯಾ ತಾಲೆಂತಾಂಸವೆಂ ಸಂಪರ್ಕ್ ಕರ್ಚೊ ಆವ್ಕಾಸ್ ಲಾಭ್ಲೊ. ಹೆಂ ಕಾಂಯ್ 1987–88 ಇಸ್ವೆಚಿ ಗಜಾಲ್.

2001–2 ಇಸ್ವೆಂತ್ ಜೆದ್ನಾಂ ಹಾಂವ್ ಕುವೆಯ್ಟಾಕ್ ಪಾವ್ಲೊಂ, ತೆಚ್ಚ್ ವೆಳಾರ್ ಕೊಂಕ್ಣಿ ಅಂತರ್‌ಜಾಳಿಜಾಗೆ ಉದೆಲ್ಲೆ. ತಾಂತುಂ ಪ್ರಮುಕ್ ಜಾವ್ನ್ ವಾಲ್ಟರ್ ನಂದಳಿಕೆಚೊ 'ದಾಯ್ಜಿದುಭಾಯ್.ಕೊಮ್' ಆನಿ ರೋಶನ್ ಡಿ'ಸೋಜಾಚೊ 'ಮ್ಯಾಂಗಲೋರಿಯನ್.ಕೊಮ್'. ಆನಿ ತ್ಯೇ ಸಂಧರ್ಭಾರ್, ಲ್ಹಾನ್ ಜಾಂವ್, ವ್ಹಡ್ ಜಾಂವ್, ಕೊಣಾಯ್ಚ್ಯಾಯ್ ಪ್ರಗತೆಚಿ ಖಬರ್ ವಾಚುನ್, ಹರ್ಯೆಕ್ಲ್ಯಾಕ್ ಉಲ್ಲಾಸ್ ಪಾಟಂವ್ಚೊ ಆಸ್ಟಿನ್ ಪ್ರಭುಚೆಂ ನಾಂವ್ ವಾಚುಂಕ್ ಮೆಳ್ಳೆಂ, ಪುಣ್ ತಾಚೆವಿಶಿಂ ಪಾಟ್ಲ್ಯಾನ್ ಉಭ್ಚ್ಯೊ ಜಿಬೊ ಸಯ್ತ್ ಆಯ್ಕುಂಕ್ ಮೆಳ್ಳ್ಯೊ; 'ಆಸ್ಟಿನಾಕ್ ನಾಂವ್ ಜಾಯ್, ದೆಕುನ್ ಪಬ್ಲಿಸಿಟಿಕ್ ಸರ್ವಾಂಕ್ ಉಲ್ಲಾಸ್ ಪಾಟಯ್ತಾ'. ಪುಣ್ ಚಡಾವತ್ ಸರ್ವ್ ಸಮಾಜಿಕ್ ಸಂಘಟನಾಂ ಜಾಂವ್, ಕಾರ್ಯಿಂ ಜಾಂವ್, ಹರ್ಯೆಕ್ಲ್ಯಾಕ್ ತವಳ್ ಅಮೆರಿಕಾಥಾವ್ನ್ ಕುಮೊಕ್ ಕರ್ತಾಲೊ ಆಸ್ಟಿನ್, ಪುಣ್ ಭೋವ್ ವಿಪರ್ಯಾಸಾಚಿ ಗಜಾಲ್ ಮ್ಹಳ್ಯಾರ್ ತೊಂಡಾರ್ ಸಯ್ಲಾಪ್ ಉಲಯ್ತಲೆಚ್ಚ್ ತಾಚೆ ಪಾಟ್ಲ್ಯಾನ್ ತಾಚಿಂ ಖೆಳ್ಕುಳಾಂ ಕರ್ತಾಲೆ.

ತೆದೊಳ್ ಮ್ಹಣಾಸರ್ ಆಸ್ಟಿನಾಚಿ ಮ್ಹಾಕಾ ಭೆಟ್ ಜಾಂವ್ಕ್ ನಾತ್ಲಿ. ಪುಣ್ 'ಕವಿತಾ' ಮ್ಹಣುನ್ ಪಾನಾಂಗಟ್ಲೆ ಬರಯಿಲ್ಲೆಂ ತಾಚೆಂ ಬರಪ್ ಸರಾಗ್ ರಿತಿನ್ ಪರ್ಗಟ್ ಜಾತಾಲೆಂ. ಎಕಾದಿಸಾ ತಾಚೆರ್ ಶಿಣುನ್ (ಗರ್ಜೆಭಾಯ್ರ್) ತಾಕಾ ಏಕ್ ಇಮೇಯ್ಲ್ ಧಾಡ್ಲೆಂ. ತುರಂತ್ ತಾಚಿ ಜವಾಬ್ ಆಯ್ಲಿ ವಾಚುನ್ ಹಾಂವ್ ಅಜ್ಯಾಪ್, ಜಿತ್ಲೆಂ ಹಾಂವೆಂ ಕಡಕ್ ರಿತಿನ್ ಬರಯಿಲ್ಲೆಂಕಿ ತಿತ್ಲೆಚ್ಚ್ ಮೊವಾಳಾಯೆಚಿ ಆನಿ ಖಾಲ್ತಿ ಜವಾಬ್ ವಾಚುನ್ ಭಗ್ಲೆಂ 'ನಿಜಾಯ್ಕಿ, ಭರ್‌ಲ್ಲೊ ಕೊಳ್ಸೊ ಆಲ್ಕಂದನಾ'. ಪುಣ್ ಹೆರ್ ಥೊಡ್ಯಾಬರಿಂ ಗುಪ್ತಿಂ ಸ್ವಾರ್ಥಿ ಇರಾದೊ ದವರ್ನ್ ತಾಚೆಥಾವ್ನ್ ಕೆದಿಂಚ್ ಹಾಂವೆಂ ಫಾಯ್ದೊ ಜೊಡುಂಕ್ ನಾ. ಖರೆಪಣಿಂ ಮ್ಹಾಕಾ ತಾಚೆರ್ ಅಭಿಮಾನ್ ಉದೆಲ್ಲೊ, ತಾಚೊ ಪಯ್ಲೊ ಬೂಕ್ 'ಆಡೊಸಾಂತ್ಲಿಂ ಫುಲಾಂ' ಪರ್ಗಟ್ ಕರುನ್, ತಾಚ್ಯಾ ಹಿಶಾರೆಪ್ರಕಾರ್ ತೆ ಸರ್ವ್ ಬೂಕ್ ತಾಚ್ಯಾ ಭಾವಾಕ್ ಪಾವಿತ್ ಕರಯಿಲ್ಲೆ. ಪುಣ್ ಮುಖಾಮುಖಿ ತಾಕಾ ಮೆಳ್ಚೆಂ ಭಾಗ್ ಮ್ಹಾಕಾ ಲಾಭ್‌ಲ್ಲೆಂಚ್ ನಾ.

2017 ಇಸ್ವೆಚ್ಯಾ ಸುರ್ವಾತೆರ್ ಆಸ್ಟಿನ್ ಅಪುಣ್ ಮಂಗ್ಳುರಾಕ್ ಯೆಂವ್ಚಾರ್ ಆಸಾಂ ಮ್ಹಣ್ ಮ್ಹಾಕಾ ಕಳಯ್ತುಚ್, ತಾಕಾ ಹ್ಯೇ ಪಾವ್ಟಿಂ ಮುಖಾಮುಖಿ ಮೆಳುಂಕ್‌ಚ್ ಜಾಯ್ ಮ್ಹಣುನ್ ಗೆಲ್ಲೊಂ, ತಾಣೆಂ ಆಯಿಲ್ಲ್ಯಾ ದುಸ್ರೆಚ್ಚ್ ದಿಸಾ ತಾಕಾ ವಚುನ್ ಮೆಳ್ಳೊಂ,

ಪ್ರಾಯೆನ್, ಅನ್ಭೋಗಾಂತ್, ಜಾಣ್ವಾಯೆನ್ ಮ್ಹಜ್ಯಾಕೀ ಕಿತ್ಲೊ ಉಂಚ್ಲೊ ಜಾವ್ನಾಸ್ಲೊ ತೊ, ಲಾಂಬಾಯೆನ್ ಇಲ್ಲೊ ಮಟ್ವೊ ದಿಸ್ಲೊ ತರ್‌ಯೀ, ಹಾಸೊ-ಫೊಕಾಣಾಂ ಆನಿ ಮೋಗ್-ಮಯ್ಪಾಸಾಂತ್ ಸಯ್ತ್ ತಾಣೆಂ ಲಿಪಂವ್ಕ್ ಸೊಧ್ಚೆಂ ದೂಕ್ ಪಳೆಂವ್ಕ್ ಮೆಳ್ಳೆಂ.

ಥೊಡೆಚ್ಚ್ ದಿಸಾಂನಿ ತಾಣೆಂ ಭೆಟುಂಕ್ ಗೆಲ್ಲ್ಯಾ ಎಕೆಕ್ಲ್ಯಾಚೆ ತಸ್ವೀರ್ ಫೇಸ್‌ಬುಕಾಚೆರ್ ಫಾಯ್ಸ್ ಕೆಲ್ಲಿ ಪಳೆತಾನಾ, ಪಯ್ಲೆ ಪಾವ್ಟಿಂ ಆಮ್ಚೆ ಕೊಂಕ್ಣಿ ಕಲಾಕಾರ್ ಜೆ ಖಂಯ್‌ಗಿ ಲಿಪೊನ್ ಬಸ್‌ಲ್ಲೆ, ಎಕ್‌ಚ್ ಪಾವ್ಟಿಂ ಭಾಯ್ರ್ ಆಯ್ಲೆಗಾಯ್ ಮ್ಹಣ್ ಭಗ್ಲೆಂ. ಆನಿ ಹ್ಯಾ ಸರ್ವ್ ಕೊಂಕ್ಣಿ ಕಲಾಕಾರಾಂಕ್ ಭಾಯ್ರ್ ಹಾಡ್ಚಿ ಸಕತ್ ಆನಿ ತಾಂಕ್ ಫಕತ್ ಆಸ್ಟಿನಾಕ್ ಮಾತ್ರ್ ಆಸ್ಚಿ ಮ್ಹಣ್ಚೆಂ ಧಯ್ರ್ ಫೆತಾಂ.

ಥೊಡ್ಯಾ ದಿಸಾಂನಿ ಆಸ್ಟಿನ್ ಅಮೆರಿಕಾ ಪಾಟಿಂ ಗೆಲೊ, ಪುಣ್ ಮಾಂಯ್‌ಗಾಂವಾಂತ್ ಮಾಯಾಮೊಗಾಚೊ ಶಿಂವೊರ್ ವೊಂಪುನ್ ಗೆಲೊ. ಮಂಗ್ಳುರಾಂತ್ ಆಜ್ ಪರ್ಯಾಂತ್ ಯುವಸಕ್ತೆಚೊ ಕೆದ್ನಾಂಯ್ ಉಲ್ಲೇಕ್ ಜಾತಲೊ, ಆಸ್ಟಿನಾಚೆಂ ನಾಂವ್ ಸರ್ವಾಂಚ್ಯಾಕಿ ವಯ್ರ್ ಆಸ್ತೆಲೆಂ ಮ್ಹಳ್ಳೆಂ ಖಂಡಿತ್.

ಆಜ್ ಸಯ್ತ್, ತಾಚೆಂ ಕಾಳಿಜ್ ಧಡ್ದಡ್ತಾ ಹೆರಾಂಪಾಸತ್ ಮ್ಹಳ್ಳೆಂ ಸತ್ ಭೋವ್ ಥೊಡ್ಯಾಂಕ್ ಕಳಿತ್ ಆಸುಂಕ್ ಪುರೊ, ತಾಕಾ ಅಪ್ಲ್ಯಾ ಸ್ವಾರ್ಥಾಕ್ ಗಳ್ಸುನ್, ತಾಕಾ ಎಕಾ ಕೊಬಾಪರಿಂ ಪಿಳುನ್ ಪಿಳುನ್ ಸಯ್ತ್ ಉಪ್ರಾಂತ್ ಪಾಟ್ಲ್ಯಾನ್ ತಾಚೆಂಚ್ ಖೆಳ್ಕುಳಾಂ ಕರ್ತೆಲೆ ಯಥೇಶ್ಟ್ ಮಾಪಾನ್ ಭರ್‌ಲ್ಲ್ಯಾ ಆಮ್ಚ್ಯಾ ಸಮಾಜೆಕ್ ಖರಿಂಚ್ ಜಾವ್ನ್ ಎಟ್ಯೆಲಾಚಿಂ ಉತ್ರಾಂ ಛಾಬೂಕೆಚೆ ಮಾರ್ ಫಾಲ್ತಾತ್. ಆಜ್ ಆಸ್ಟಿನ್ ತಸ್ಲೊ ಎಕ್ಲೊ ಆಸಾ ತರ್, ಹಾಚೆಂ ಕಾರಣ್‌ಯೀ ಭೋವ್ ಸಂಪೆಂ; ತೊ ಸೊಸುಂಕ್ ಜಾಣಾ ದೆಕುನ್ ತೊ ಚಡುನ್‌ಚ್ ಗೆಲ್ಲೊ. ಆನಿ ಸಮಾಜ್ ಫಕತ್ತ್ ಹಾಸುಂಕ್ ಜಾಣಾ ದೆಕುನ್ ದಿಸಾನ್‌ದೀಸ್ ದೆಂವೊನ್‌ಚ್ ವಚುನ್ ಆಸಾ. ಆಸ್ಟಿನ್ ಏಕ್ ದಿಶ್ಟಾವೊ – ಮ್ಹಜೆತಸಲ್ಯಾಚೆ ದೋನ್ ಸಬ್ಧ್ ತಾಚ್ಯಾ ತಸಲ್ಯಾಕ್ ಭಿಲ್ಕುಲ್ ಫರಕ್ ಪಡ್ಚೆತಸ್ಲೆ ನ್ಹಯ್, ಹಾಂವೆಂ ಪುಗಾರ್ಥಚ್ ತೊ ಪುಗ್ಲೊನಾ, ಹಾಂವೆಂ ಖೆಂಡ್ತಚ್ ತೊ ಪಡ್ಲೊನಾ, ಪುಣ್ ಮ್ಹಜ್ಯಾ ಕಾಳ್ಜಾಚ್ಯಾ ಕೊನ್ಯಾಥಾವ್ನ್ ಯೆಂವ್ಚೊ ತಾಳೊ ಹೊಚ್;

ಆಸ್ಟಿನ್ ಎಕ್ಲೊಚ್ಚ್ ಕೊಂಕ್ಣೆಕ್ ಆನಿ ಕೊಣೀ ಆಸ್ಚೊನಾ.

[ಅಗೋಸ್ತ್, 2017]

ಜಾಪಿ ನಾತ್ಲ್ಲಿಂ ಸವಾಲಾಂ

'Life isn't about finding yourself. Life is about creating yourself'. ಜೋರ್ಜ್ ಬರ್ನಾಡ್ ಶಾಚಿಂ ಉತ್ರಾಂ ಮ್ಹಾಕಾ ಜೆದ್ನಾಂಯ್ ಹಾಂವ್ ಜಿಣ್ಯೆಚ್ಯಾ ಮತ್ಲಬಾವಿಶಿಂ ಸಮ್ಜುಂಚೆಂ ಪ್ರೇತನ್ ಕರ್ತಾಂ, ತೆದ್ನಾಂ ಯಾದಿಕ್ ಯೆತಾತ್. ಮನ್ಶ್ಯಾಚ್ಯಾ ಜಿಣ್ಯೆವಿಶಿಂ ಜಾಯ್ತ್ಯಾ ಗಿನ್ಯಾನಿಂನಿ ಜಾಯ್ತೆರಿತಿನ್ ಉಚಾರ್ಣಿ ಕೆಲ್ಯಾ, ಕೊಣಾಕ್ ಜಿಣಿ ಏಕ್ ಸೊಧ್ನಾಂ ತರ್, ಕೊಣಾಕ್ ಜಿಣಿ ಏಕ್ ಪಯ್ಣ್, ಆನಿ ಕೊಣಾಕ್ ಜಿಣಿ ಏಕ್ ಅನಿವಾರ್ಯ್ ಕರ್ನಿ ಜಿ ಜಲ್ಮಾಂತ್ ಆರಂಬ್ ಜಾವ್ನ್ ಮೊರ್ನಾಂತ್ ಅಖೆರ್ ಜಾಂವ್ಚಿ.

ಹಿಂ ಭವ್ತಿಕ್ ಸಂಸಾರಾಚಿಂ ಉತ್ರಾಂ ತರ್, ತಾತ್ವಿಕ್ ರಿತಿನ್ ಜಿವಿತ್ ತೆಂ ನ್ಹಯ್ ಜ್ಯೆಂ ಅಮಿ ಹ್ಯಾ ಸಂಸಾರಾಂತ್ ಜಿಯೆಂವ್ಚೆಂ, ಬಗರ್ ಜಿವಿತ್ ಹೆಂ; ಹ್ಯಾ ಸಂಸಾರಾಕ್ ಯೇವ್ನ್ ಆಮಿ ಕೆಲ್ಲೆಂ ಬರೆಂ/ವಾಯ್ಟ್. ಹ್ಯಾ ಅರ್ಥಾನ್ ಮನ್ಶಾಚೆಂ ಜಿವಿತ್ ಸುರು ಜಾಂವ್ಚೆಂಚ್ ಏಕ್ ಮನಿಸ್ ಹೊ ಸಂಸಾರ್ ಸೊಡುನ್ ಗೆಲ್ಲೆವೆಳಾರ್. ಹಾಂವ್ ಕಾಂಯ್ ಮೆಲ್ಲ್ಯಾಂಚಿ ವಾ ಅತ್ಮ್ಯಾಂಚಿ ಕಾಣಿ ಹಾಂಗಾಸರ್ ಉಚಾರಿನಾ. ಬಗಾರ್ ಅನ್ಯೇಕಾ ಉತ್ರಾನ್ 'ಮನ್ಶ್ಯಾಚಿ ಕರ್ನಿಂಚ್' ಮನ್ಶ್ಯಾಚೆಂ ಜಿಣೆಂ. ದೆಕುನ್ ಆಜ್ ಸಯ್ತ್ ಆಮ್ಚೆಮಧೆಂ ಕುಡಿಂತ್ ಜಿವಂತ್ ನಾಸ್ಚ್ಯಾಂನಿ ಕೆಲ್ಲಿಂ ಬರಿಂ/ವಾಯ್ಟ್ ಕಾಮಾಂಚ್ ಆಜ್ ಸಯ್ತ್ ಜಿವಂತ್ ಅಸಾತ್. ಭವ್ತಿಕ್ ಆನಿ ತಾತ್ವಿಕ್ ಸಂಸಾರ್ ಕಿತ್ಲೆ ವೆವೆಗ್ಳೆ ನ್ಹಯ್? ಎಕಾ ಸಂಸಾರಾಂತ್ ದುಸ್ರೊ ಸಂಸಾರ್ ಪೊಕೊಳ್ ದಿಸ್ತಾ, ಜಸೊ ಭವ್ತಿಕ್ ಸಂಸಾರಾಂತ್ 'ತಾತ್ವಿಕ್ ಸಂಸಾರ್' ಮ್ಹಳ್ಳೊಚ್ ನಾ, ತಶೆಂಚ್ ತಾತ್ವಿಕ್ ಸಂಸಾರಾಂತ್ 'ಭವ್ತಿಕ್ ಸಂಸಾರಾಕ್ ಮೋಲ್ ನಾ'.

ಮನಿಸ್ ಜೆರಾಲ್ ರಿತಿನ್ ಶೆಂಭೊರ್ ವರ್ಸಾಂಚೆಂ ಆವ್ಕ್ ಘೆವ್ನ್ ಹ್ಯಾ ಸಂಸಾರಾಕ್ ಯೆತಾ, ಕೋಣ್ ವೆಗಿಂ ಅನಿ ಕೊಣ್ ಲಾಂಬ್ ಆವ್ದಪರ್ಯಾಂತ್ ಜಿಯೆತಾ. ಹ್ಯಾ ಮಟ್ವಿ-ಲಾಂಭ್ ಆವ್ದಂತ್ ಅಪ್ಲ್ಯಾ ಕಾಳ್ಜಾ-ಮನಾಚಿ ಪಿಸಾಯ್ ತೊ ಕರ್ತಾ/ಆಧಾರ್ತಾ. ಜಾಂವ್ ಕಲಾಕಾರ್ ಜಾವ್ನ್, ಜಾಂವ್ ಸಂಗೀತ್‌ಕಾರ್ ಜಾವ್ನ್, ಜಾಂವ್ ಸಾಹಿತ್‌ಕಾರ್ ಜಾವ್ನ್ ವ ಹೆರ್ ರಿತಿನ್. ಹೋಲಂಡ್ (ನೆದರ್‌ಲೇಂಡ್) ದೇಶಾಂತ್ ಜಿಯೆಲ್ಲೊ ವಿನ್ಸೆಂಟ್ ವ್ಯಾನ್ ಗೋವ್ 37 ವರ್ಸಾಂ ಹ್ಯಾ ಸಂಸಾರಾಂತ್ ಜಿಯೆಲೊ, ಅಮೆರಿಕಾಚಿ ಕವಯತ್ರಿ ಸಿಲ್ವಿಯಾ ಪ್ಲಾತ್ 31 ವರ್ಸಾಂ ಹ್ಯಾ ಸಂಸಾರಾಂತ್ ಜಿಯೆಲಿ, ಭಾರತಾಚೊ ಕವಿ ರಬೀಂದ್ರನಾಥ್ ಟಾಗೋರ್ 80 ವರ್ಸಾಂ ಜಿಯೆಲೊ, ಆಫ್ರಿಕಾಚೊ ಮುಖೆಲಿ ನೆಲ್ಸನ್ ಮಂಡೇಲಾ 95 ವರ್ಸಾಂ ಜಿಯೆಲೊ. ಜೇನ್ ಕಾಲ್ಮೆಂಟ್ ಮ್ಹಳ್ಳಿ ಫ್ರಾನ್ಸ್ ದೇಶಾಂತ್ 122 ವರ್ಸಾಂ 164 ದೀಸ್ ಜಿಯೆಲಿ ಮ್ಹಳ್ಯಾರ್ ಪಯ್ಲೆಂ ಸವಾಲ್ ಮತಿಂತ್ ಉದೆತಾ; ಕೊಣ್ ಹಿ ಜೇನ್ ಕಾಲ್ಮೆಂಟ್?. ಹೆಂ ಸವಾಲ್ ಹಾಂಗಾಸರ್ ಕಿತ್ಯಾಕ್ ಮಹತ್ವಾಚೆಂ ಮ್ಹಳ್ಯಾರ್; ಮನ್ಶಾಚಿ ಜಿಣಿ ತಾಣೆಂ ಜಿಯೆಲ್ಲ್ಯಾ ವರ್ಸಾಂನಿ ನ್ಹಯ್ ಬಗಾರ್ ತಾಣೆಂ ಕೆಲ್ಲ್ಯಾ ಕರ್ಮಾಂಚೆರ್ ಹೊಂದ್ವೊನ್ ಆಸ್ತಾ. ಬರೆಂ ಕೆಲ್ಲಿಂ ಬರೆಂಚ್ ಸಾಂಡುನ್ ವೆತಾತ್, ಖೊಟೆಂ ಕೆಲ್ಲಿಂ ಖೊಟೆಂಚ್ ಸಾಂಡುನ್ ವೆತಾತ್.

ತರ್ ಉದೆತಾ ಪ್ರಮುಕ್ ಸವಾಲ್; 'ಆಮಿಂ ಹ್ಯಾ ಸಂಸಾರಾಕ್ ಆಯಿಲ್ಲೊ ಶೆವೊಟ್/

ಇರಾದೊ ಕಸಲೊ?'. ಬಾಯ್ಬಲಾಚ್ಯಾ 'ಉತ್ಪತ್ತಿ ಗ್ರಂಥಾಚೊ' ಆಧಾರ್ ಘೆಂವ್ಚೊ ತರ್, ದೆವಾನ್ ಮನ್ಶ್ಯಾಕ್ ತಶೆಂಚ್ ಹೆರ್ ಜಿವಿಂಕ್ ಹ್ಯಾ ಸಂಸಾರಾಂತ್ ರಚ್ಲೆಂ ಹ್ಯಾ ಸಂಸಾರಾಂತ್ ಜಿಯೆಂವ್ಕ್. ಪುಣ್ ಮನ್ಶ್ಯಾಕ್ ಹೆರ್ ಜಿವಿಂಚೆರ್ ರಾಜ್ವಟ್ಕಿ ಕರುಂಕ್. ಭವ್ತಿಕ್ ಸಂಸಾರಾಚ್ಯಾ ಅರ್ಥಾನ್ ಸಾಂಗ್ಚೆಂ ತರ್, ಗಳ್ಸುಂಕ್, ಉಪೇಗ್ ಕರುಂಕ್, ಅಪ್ಲ್ಯಾ ಫಾಯ್ದ್ಯಾಕ್ ವಾಪ್ರುಂಕ್. ದೆಕುನ್ 'ಆಯ್ಲೊಂ ತಶೆಂ ಜಿಯೆಲೊಂ' ಮ್ಹಳ್ಳಿಚ್ ಜಿಣಿ ಮ್ಹಣುನ್ ಮಾಂದುನ್ ಮನಿಸ್ ಜಿಯೆತಾ. ಅಪ್ಲ್ಯಾಚ್ ಮತಿನ್ ಒಪುನ್ ಘೆತ್‌ಲ್ಲ್ಯಾ 'ಸತಾಕ್' ಮಾಂದುನ್, ಅಪ್ಲ್ಯಾಚ್ ಜಿಣ್ಯೆನ್ ವರುನ್ ವೆಲ್ಲ್ಯಾ ವಾಟೆಚೆರ್.

ಸಮಾಜ್ ಶಾಸ್ತ್ರಾಂತ್ ಸಾಂಗ್ಚೆಪರಿಂ ಮನಿಸ್ ಏಕ್ ಸಂಘ್‌ಜೀವಿ, ಕೊಣ್‌ಯೀ ಎಕ್ಸುರೊ ಜಾವ್ನ್ ಜಿಯೆಂವ್ಕ್ ಸಕಾನಾ, ಅಶೆಂ ಆಸ್ತಾನಾ ಮನ್ಶ್ಯಾಕ್ ಅಪ್ಲೊ-ಪೆಲೊ ಗರ್ಜೆಚೊ, ಸೆಜಾರ್-ಸಮಾಜ್ ಗರ್ಜೆಚೊ. ತೆದ್ನಾಂಚ್ ಉದೆತಾ 'ಚಾಲಿಭರಿತ್ ಚಿಂತಪ್', ಆನಿ ಉದೆತಾ ಅಪುಣ್, ಅಪ್ಣಾಚೊ, ಅಪ್ಣಾಖಾತಿರ್ ಮ್ಹಳ್ಳೊ ಸ್ವಾರ್ಥಾಚೊ ಕಿಡೊ. ಆನಿ ಹೆಚ್ಚ್ ಕಿಡ್ಯಾಕ್ ಲಾಗುನ್ ಸಮಾಜೆಂತ್ ಜೊಡ್ಚೆಂ, ಮೊಡ್ಚೆಂ, ತುಟಂವ್ಚೆಂ, ಫುಟಂವ್ಚೆಂ.

ಖಂಯ್ಚ್ಯಾಯ್ ದೇಸಾಂತ್ಲಿ ಖಂಯ್ಚೀಯ್ ಸಮಾಜ್ ಮ್ಹಣ್ತಾಚ್ ಥಂಯ್ಚರ್ ಏಕ್ ಸಾರ್ಕೊ ಮನಿಸ್ ಜಿಯೆಜಾಯ್ ಮ್ಹಣುನ್ ನಾ, ಏಕ್ ವರ್ಗಾಚೊ, ಏಕ್ ತತ್ವಾಚೊ, ಏಕ್ ಧರ್ಮಾಚೊ, ಏಕ್ ವಿಚಾರಾಚೊ ಮನಿಸ್ ಜಿಯೆನಾ. ತೆಚ್ಚ್‌ಪರಿಂ ತ್ಯೇ ಸಮಾಜೆಂತ್ ಎಕೆಕಾ ಕಾಲೆತಿಚೊ, ಎಕೆಕಾ ನಮೂನ್ಯಾಚೊ ಜಮೊ ಉದೆತಾ; ಗಾಯನಾಚಿ ವೋಡ್-ಪಿಸಾಯ್ ಆಸ್ಚ್ಯಾಂಚೊ, ವಾಸ್ಚ್ಯಾ-ಬರಂವ್ಚ್ಯಾ ಪಿಸಾಯ್ ಅಸ್ಚ್ಯಾಂಚೊ, ಲೋಕ್-ವೇದ್/ಸಂಸ್ಕೃತಿಚಿ ಪಿಸಾಯ್ ಆಸ್ಚ್ಯಾಂಚೊ, ಸಮಾಜ್-ಸೇವಾ/ಮುಖೆಲ್ಪಣಾಚಿ ವೋಡ್ ಆಸ್ಚ್ಯಾಂಚೊ, ಧರ್ಮ್-ಭಕ್ತೆಚಿ ವೋಡ್-ಪಿಸಾಯ್ ಆಸ್ಚ್ಯಾಂಚೊ. ಅಶೆಂ ಶೈಕ್ಷಣಿಕ್, ಧಾರ್ಮಿಕ್, ಸಾಹಿತಿಕ್, ವಯ್ಚಾರಿಕ್, ಸಾಂಸ್ಕೃತಿಕ್, ರಾಜಕೀಯ್ ಶೆತಾಂ ರುತಾಂ ಜಾತಾತ್. ಆನಿ ಎಕಾ ಭಲಾಯ್ಕೆಭರಿತ್ ಸಮಾಜೆಕ್ ಮುಕಾರ್ ವರುಂಕ್ ಹಿಂ ವೆವೆಗ್ಳಿಂ ಶೆತಾಂ ಭೊವ್ ಮಹತ್ವಾಚಿಂ ತಶೆಂಚ್ ಉಪ್ಕಾರಾಚಿಂ. ಹಾಂಗಾಸರ್ ಖಂಚೇಯ್ ಸಮಾಜ್ ಫಕತ್ ಏಕ್ ಶೆತಾಕ್ ಪೊಟ್ಲುನ್ ಧರುನ್ ಹೆರ್ ಶೆತಾಂಚಿ ಬೆಪರ್ವಾ ಕರುನ್ ಜಿಯೆಂವ್ಕ್ ಸಕಾನಾ, ಜಿಯೆತಾ ತರ್‌ಯೀ ತಸಲಿ ಸಮಾಜ್ ಪಿಡೇಸ್ತ್ ಸಮಾಜ್ ಜಾವ್ನ್ ಜಿಯೆಂವ್ಕ್ ಚಡ್ ವೇಳ್ ಲಾಭಾನಾ.

ಆಮ್ಚಿ ಕೊಂಕ್ಣಿ ಸಮಾಜ್ ಹ್ಯಾ ಪಾಂವ್ಡ್ಯಾರ್ ಖಂಯ್ಚರ್ ಆಸಾ? – ಹೆಂ ಸವಾಲ್ ಆಮಿ ಹೆರಾಂಕ್ ನ್ಹಯ್, ಆಮ್ಕಾಂಚ್ ವಿಚಾರ್ಚೆಂ ಭೋವ್ ಗರ್ಜೆಚೆಂ. ಆಮ್ಕಾಂ ಸಮಾಜೆಚ್ಯಾ ಹೆರ್ ಶೆತಾಂವಿಶಿಂ ಕಿತ್ಲಿ ಮಾಹೆತ್ ಆಸಾ, ಸಮ್ಜಣಿ ಆಸಾ, ಜಾಣ್ವಾಯ್ ಆಸಾ, ಗಿನ್ಯಾನ್ ಆಸಾ?. ಪಾರಂಪರಿಕ್ ಜಾವ್ನ್ ಆಮ್ಚಿ ಸಮಾಜ್ ಚಡಿತ್ ಕರುನ್ 'ಧಾರ್ಮಿಕ್ ಶೆತ್‌ಚ್ ಆಮ್ಚೊ ಸಂಸಾರ್' ಮ್ಹಣುನ್ ಮಾಂದುನ್ ಘೆಂವ್ಚೊ; ದೆಕುನ್ ಆಮಿ ದೊಳೆ ಅಸುನ್‌ಯೀ ಕುರ್ಡೆ, ಕಾನ್ ಆಸುನ್‌ಯೀ ಕೆಪ್ಪೆ, ತೋಂಡ್ ಆಸುನ್‌ಯೀ ಮೊನೆ, ಕಾಳಿಜ್ ಆಸುನ್‌ಯೀ ಯೆಮ್ಕುಳೆ, ಮತ್ ಆಸುನ್‌ಯೀ ಭೆರೆ ಜಾವ್ನ್ 'ಜಿಯೆಲ್ಲಿಚ್ಚ್ ಜಿಣಿ' ಮ್ಹಣುನ್ ಆಮ್ಕಾಂಚ್ ಫಟವ್ನ್ ಜಿಯೆವ್ನ್ ಆಸಾಂವ್. ಜಿತ್ಲೆಂ ಜಾಯ್ ತಿತ್ಲೆಂ 'ಧಾರ್ಮಿಕ್ ಲೇಪ್' ಗರ್ಜ್ ಆಸ್ಚೆವೆಳಾರ್ ಆಮ್ಚೆರ್ ಲಾಯ್ತಾಂವ್ ಆನಿ ಅಮ್ಕಾಂಚ್ ಅಮಿ 'ಭಾಗೆವಂತ್' ಮ್ಹಣುನ್ ಚಿಂತುನ್, ಮಾಂದುನ್, ಪಾತ್ಯೆವ್ನ್ ಜಿಯೆವ್ನ್ ಆಸಾಂವ್ ನ್ಹಯ್? ಹ್ಯಾ ಪರಿಗತೆಂತ್ ಆಮ್ಕಾಂ ಅಮ್ಚೆಚ್ ಸಮಾಜೆಂತ್

ಹೆರ್ ಶೆತಾಂಚೊ ಮಹತ್ವ್ ಕಳಿತ್ ನಾ ವಾ ಸಮ್ಜುಂಕ್‌ಯೀ ನಾಕಾ, ಬಗಾರ್ ಫಕತ್ ಇಗರ್ಜ್-ವಾಂಜೆಲ್-ದೊತೊರ್ನ್-ರೆತಿರೆಂತ್ ಆಮಿ ವೆಸ್ತ್, ಆನಿ ಫೆಸ್ತಾಚೆಂ ಮುಡ್ದೊಮ್ ಘೆವ್ನ್ ವಾತ್ ಘೆಂವ್ಚಾಂಕ್ ಸುಸ್ತ್.

ಹ್ಯಾ ಮಧೆಂ ಆಮ್ಚಿ ಭಾಸ್, ಆಮ್ಚಿ ವಯ್ಚಾರಿಕ್ ವಾಡಾವಳ್, ಆಮ್ಚಿ ಸಂಸ್ಕೃತಿ ದಿಸಾನ್‌ದೀಸ್ ಪೊಕೊಳ್ ಜಾವ್ನ್ ಆಸಾ. ವಿಪರ್ಯಾಸ್ ಮ್ಹಳ್ಯಾರ್ ಹೆರ್ ಶೆತಾಂನಿ ಕೊಣ್‌ಯೀ ವಾವ್ರ್ ಕರ್ತಾ ವಾ ತೆ ಚಿಂತಾಪ್ ಆಸಾ ತೆ ಸರ್ವ್ 'ಪಿಶೆ' ವಾ 'ಮೋಲ್ ನಾತ್‌ಲ್ಲೆ', ದೆಕುನ್ ಆಮಿ ಆಮ್ಚೆಚ್ಚ್ ಸಮಾಜೆಂತ್ ಎಕ್ಸುರಿಂ ಜಾವ್ನ್ ಜಿಯೆವ್ನ್ ಆಮ್ಕಾಂಚ್ ಆಮಿ ಫಟವ್ನ್ ಜಿಯೆವ್ನ್ ಆಸಾಂವ್. ಆಮ್ಕಾಂ ಹೆರಾಂಚ್ಯೊ ಚುಕಿ ಮೆಜುಂಕ್ ವೇಳ್ ಆಸಾ ಪುಣ್ ಆಮ್ಚೆಂಚ್ ಊಣ್ ಸಮ್ಜುಂಕ್ ತಾಂಕ್ ನಾ. ದೆಕುನ್ ಆಜ್ ಆಮ್ಚೆಂಚ್ ಮೋಲ್ ಆಮಿ ಉಗ್ತ್ಯಾ ಬಜಾರಾಂತ್ ತೀನ್ ಕಾಸಾಂಕ್ ವಿಕ್ಲಾಂ, ಜಾಂವ್ ರಾಜಕೀಯ್ ಶೆತಾಂತ್, ಜಾಂವ್ ಹೆರ್ ಶೆತಾಂತ್ ಆಮಿ ಪೊಕೊಳ್ ಜಾವ್ನ್ ಜಿಯೆವ್ನ್ ಆಸಾಂವ್, ನ್ಹೆಸ್ತಾಂವ್ ಸೂಟ್-ಬೂಟ್ ತರ್‌ಯೀ, ವಯ್ಚಾರಿಕ್ ಶೆತಾಂತ್ ಆಮಿ ನಾಗ್ಡಿಂಚ್, ಹಫ್ತ್ಯಾಂಚ್ಯೊ ರೆತಿರೊ ಕರ್ತಾಂವ್ ತರ್‌ಯೀ ನೈತಿಕ್ ಶೆತಾಂತ್ ಆಮಿಂಚ್ ದಳ್ದಿರ್ ಜಾವ್ನ್ ಜಿಯೆವ್ನ್ ಆಸಾಂವ್ ಮ್ಹಳ್ಯಾರ್ ಚೂಕ್ ಜಾಂವ್ಚಿನಾ ಮ್ಹಣ್ ಚಿಂತಾಂ.

ಆಮಿ ಹೊಗ್ಡಾವ್ನ್ ಘೆತ್‌ಲ್ಲ್ಯಾಚೆರ್ ಚುರ್ಚುರೆ ಪಾವ್ತಾಂವ್ ಪುಣ್ ಆಮ್ಚೆಸವೆಂ ಆಸ್ಚಾಚೆಂ ಮೋಲ್ ನೆಣಾಂವ್. ಆಮ್ಕಾಂ ಕೊಣ್‌ಯೀ ಲೆಕಿನಾ ಮ್ಹಳ್ಳೆಂ ರುದಾನ್ ಕರ್ತಾಂವ್ ಪುಣ್ ಆಮಿ ಜಾವ್ನ್ ಹೆರಾಂಕ್ ಕಿತ್ಲೆಂ ಲೆಕ್ತಾಂವ್ ಮ್ಹಣುನ್ ಆಮ್ಕಾಂ ಕೆದಿಂಚ್ ವಿಚಾರಿನಾಂವ್. ಕುಂಕ್ಡಾನ್ ಅಪ್ಲ್ಯಾಚ್ ಪಾಂಯಾಪಂದಾ ಉಸ್ತುಂಚೆಪರಿಂ ಫಕತ್ತ್ 'ಹಾಂವ್, ಮ್ಹಜೆಂ, ಮ್ಹಾಕಾ, ಮ್ಹಜೆಖಾತಿರ್' – ಹೊಚ್ ಮ್ಹಜೊ ಸಂಸಾರ್ ಜಾಲಾ ತರ್, ಆಮ್ಚೊ ಜಿಣಿ, ಆಮ್ಚ್ಯಾ ಜಿಣ್ಯೆಚೊ ಉದ್ದೇಶ್ ಕಸಲೊ ಮ್ಹಳ್ಳೆಂ ಸವಾಲ್ ಕರ್ಚೆಂ ಭೋವ್ ಗರ್ಜೆಚೆಂ. ಜಿಣಿ ಲಾಂಬ್ ನ್ಹಯ್, ಜಿಣಿ ಗೂಂಡ್ ಆಸುಂಕ್ ಜಾಯ್. ಜಿಣಿ ವ್ಹಡ್ ನ್ಹಯ್, ಬಗಾರ್ ಜಿಣಿ ಹೆರಾಂಕ್ ಕಾಂಯ್ ತರ್‌ಯೀ ಉಪ್ಕಾರಾಚಿ ಜಾಂವ್ಕ್ ಜಾಯ್. ತೆದಾಳಾ ಮಾತ್ರ್ ಆಮಿ ಏಕ್ ಸಬ್ಧ್ ಬರಯ್ತಾಂವ್ ತರ್‌ಯೀ, ತ್ಯಾ ಸಬ್ಧಾಚೆಂ ಮೋಲ್ ಆಮ್ಚೆ ಕೊಶೆಡ್ಡಾಕ್ ಸಮ್ಜತೆಲೆಂ. ಪುಣ್ ಅಪ್ಲ್ಯಾ ಕೊಶೆಡ್ಡಾಕ್ ವಳ್ಕುಂಚಿ ಶ್ಯಾಥಿ ಕಿತ್ಲೆಶ್ಯಾಂಕ್ ಆಸಾ ಮ್ಹಳ್ಳೆಂ ಅನ್ಯೇಕ್ ಅಧುರೆಂ ಸವಾಲ್ – ಅಧುರೆಂಚ್ ಸೊಡ್ತಾಂ.

[ನವೆಂಬರ್ 2017]

5964
G-7KON
VAh

ಅರ್ಪಣ್

'ಹೆರಾಂಕ್ ದಿಂವ್ಚೆಂಚ್ ಜಿವಿತ್' ಮ್ಹಣುನ್ ಖರೆಂಪಣಿಂ ಮಾಂದ್ಚ್ಯಾ ತುಮ್ಕಾಂ;

ಡೇವಿಡ್ ರೊಡ್ರಿಗಸ್ ಆನಿ ಲೀನಾ ರೊಡ್ರಿಗಸ್ ಬೆಂಗ್ಳುರ್ (ಪೆರ್ಮುದೆ, ಕಯ್ಯಾರ್)

28–12–2017 ವೆರ್ 25 ವೊ ಲಗ್ನಾದಿವಸ್ ಸಂಪಂವ್ಚ್ಯಾ
ಸಂಧರ್ಭಾರ್ ಉಲ್ಲಾಸ್ ಪಾಠಯ್ತಾಂ ಆನಿ ಮ್ಹಜೊ ಹೊ
ಬೂಕ್ ತುಮ್ಕಾಂ ಅಭಿಮಾನಾನ್ ಆನಿ ಮೊಗಾನ್ ಅರ್ಪಿತಾಂ
– ವಲ್ಲಿ ಕ್ವಾಡ್ರಸ್

1967 ಇಸ್ವೆಚ್ಯಾ ಜುಲಾಯ್ 23 ತಾರಿಕೆರ್ ಅಜೆಕಾರ್ ಗಾಂವಾಂತ್ ಜಲ್ಮಾಲ್ಲೊ ವಲ್ಲಿ ಕ್ವಾಡ್ರಸ್ MBA (Information Systems) ಪದ್ಯುತ್ತರ್, BCA, PGDCA ತಶೆಂಚ್ PMP, Prince2, Six Sigma Blackbelt, ITIL v3 Expert, Cobit, ISO27001 certified. IBM India Limited ಹಾಂತುಂ 'ಗ್ಲೋಬಲ್ ಐ.ಟಿ. ಟ್ರಾನ್ಸಿಶನ್ ಆನಿ ಟ್ರಾನ್ಸ್‌ಫೋರ್ಮೇಶನ್ ಪ್ರೋಜೆಕ್ಟ್ ವ್ಯಾನೆಜರ್' ಜಾವ್ನ್ ಯುರೋಪಾಂತ್ಲ್ಯಾ 'ನೋರ್ಡಿಕ್ಸ್' (ನೋರ್‌ವೇ, ಸ್ವೀಡನ್, ಡೆನ್‌ಮಾರ್ಕ್, ಫಿನ್‌ಲ್ಯಾಂಡ್' ಪ್ರಾಂತ್ಯಾಚೊ ಪ್ರೋಜೆಕ್ಟ್ ಮ್ಯಾನೆಜರ್ ಜಾವ್ನ್ ವಾವ್ರ್. ಪ್ರಸ್ತುತ್ ರಿಲಾಯನ್ಸ್ ಜಿಯೋಮನಿ ಕಂಪ್ಣೆಂತ್ 'ಆಯ್.ಟಿ. ಪ್ರೋಡಕ್ಟ್ ಡೆವಲಪ್‌ಮೆಂಡ್ ಹೆಡ್' ಜಾವ್ನ್ ವಾವ್ರ್ ಕರುನ್ ಆಸಾ.

ಕೊಂಕ್ಣಿ ಸಾಹಿತ್ಯಾಂತ್ ಸಯ್ತ್ ಪಾಟ್ಲ್ಯಾ ತೀಸ್ ವರ್ಸಾಂ ಥಾವ್ನ್ ಕಾರ್ಯಾಳ್ ವಾವ್ರ್ ಕರುನ್ ಆಸ್ಚ್ಯಾ ಹಾಣೆಂ ಕಾಣಿಕ್, ಆಮ್ಚ್ಯೊ ಯುವಕ್, ಪತ್ರಾಂನಿ ಸಂಪಾದಕ್‌ಪಣ್ ಚಲಯ್ಲಾಂ. www.daaiz.com (2004–2011), www.poinnari.com (2015) ಥಾವ್ನ್ ಸಂಪಾದಕ್‌ಪಣ್ ಚಲವ್ನ್ ಆಸಾ. ದಿವೊ ಸಾಹಿತಿಕ್ ಪುರಸ್ಕಾರ್ (2003), ಕರ್ನಾಟಕ್ ಕೊಂಕ್ಣಿ ಸಾಹಿತ್ಯ್ ಅಕಾಡೆಮಿ ವಿಶೇಸ್ ಬೂಕ್ ಪುರಸ್ಕಾರ್ (2005) ತಶೆಂಚ್ ಕರ್ನಾಟಕ್ ಕೊಂಕ್ಣಿ ಸಾಹಿತ್ಯ್ ಅಕಾಡೆಮಿ ಅತ್ಯುತ್ತಮ್ ಬೂಕ್ ಪುರಸ್ಕಾರ್ (2006) ಹಾಕಾ ಲಾಭ್ಲ್ಲೆ ಪುರಸ್ಕಾರ್.

– ಆಶಾವಾದಿ ಪ್ರಕಾಶನ್